

**THE BOOK WAS
DRENCHED
TEXT FLY WITHIN
THE BOOK ONLY
TEXT PROBLEM
WITHIN THE
BOOK ONLY**

UNIVERSAL
LIBRARY

OU_198529

UNIVERSAL
LIBRARY

OSMANIA UNIVERSITY LIBRARY

Call No. ~~K 923~~ / K 46 H Accession No. K 808

Author ~~S. S. S. S. S.~~

Title ~~శ్రీ గ్రంథ కుటుంబము~~

This book should be returned on or before the date last marked below.

ಶ್ರೀಕೃಷ್ಣ ಚರಿತ್.

(ಸ ಚಿ ತ್ರ)

ಭಾಲಪವರ್, ಮಧುರಾಪವರ್, ದ್ವಾರಕಾಪವರ್, ರಾಜಸಾಯಿ
 ಪವರ್, ಸಾಮಪವರ್, ಗೀತಾಪವರ್, ಯುದ್ಧಪವರ್, ಉತ್ತರ
 ಪವರ್, ಉಪಸಂಹಾರೀ, ಮತ್ತು ಸತಿಹಾಸಿಕ ಹಿತಜೆ
 ಇವುಗಳಿಂದೊಡಗಾಡಿದ್ದು.



ಗಂಥಾತ್ಮರು ಮತ್ತು ಪ್ರಕಾಶಕರು: —

ಗ. ಹು. ಹೊನ್ನಾಪ್ರರೂಪ

ವಕೀಲ, ಧಾರವಾಡ.

೨ ಸೇ ಅವೃತ್ತಿ:

ಸನ್ನು ೧೯೬೧ ಸೇ ಮೇ.



ಚಿಲೆ ಒಂದು ರೂಪಾಯಿ.

ಕಷಾಯಾದ್ವಿತೀ ಸಾರ್ವಿನ್ಯ ಪಾಂದಿರ

ಮುದ್ರಕರು—ಗದಿಗೆಯನ್ನು ಹುಟ್ಟುಯನ್ನು ಹೊನ್ನಾ ಪುರಮತ, ಧಾರವಾಡ.

ಮುದ್ರಣಾಲಯ—ಚಂದ್ರೇದು ಮುದ್ರಣಾಲಯ, ಧಾರವಾಡ.

ಪ್ರಕಾಶಕರು—ಗದಿಗೆಯನ್ನು ಹುಟ್ಟುಯನ್ನು ಹೊನ್ನಾ ಪುರಮತ, ಧಾರವಾಡ.

ಪ್ರಕಾಶನದ ಸ್ಥಳ—ಚಂದ್ರೇದು ಮುದ್ರಣಾಲಯ, ಧಾರವಾಡ.

೧೬೫೧ ಮೇ.

ಮುನ್ನಡಿ .

ಶ್ರೀಕೃಷ್ಣ

ಭೋಗವತ್ಪೂರ್ವ ಪಯಿಂದ ಶ್ರೀಕೃಷ್ಣ ಚರಿತ್ರ ವೆಂಬ ಈ ಗ್ರಂಥವು ಇವತ್ತಿನ ದಿವಸ ನನ್ನ ಕೈಯಿಂದ ಪೂರ್ಣವಾದುದಕ್ಕಾಗಿ ನನಗೆ ಅತ್ಯಾನಂದವಾಗುತ್ತದೆ. ಇಂಥ ಉದಾತ್ತವಾದ ಚರಿತ್ರವನ್ನು ಭುರೆದು ಮುದಿಸುವ ಭಾಗ್ಯವು ನನಗೆ ಒದಗಿದ್ದ ಕಾವ್ಯಗಳಲ್ಲಿ ಒಂದು ಬಗೆಯ ಧನ್ಯತೆಯು ಉಂಟಾಗುವದು ಸ್ವಾಭಾವಿಕವಾಗಿರುತ್ತದೆ. ಯಾಕಂದರೆ ಈ ಚರಿತ್ರದಲ್ಲಿ ಇರತಕ್ಕಷ್ಟು ಆಧಿ ಭೌತಿಕ ಮತ್ತು ಅಧ್ಯಾತ್ಮಿಕ ಜ್ಞಾನವು ಇತರ ಯಾವ ಗ್ರಂಥದಲ್ಲಿಯೂ ದೊರ ಕೆಲಾರದೆಂದು ನನ್ನ ಆಭಿಪ್ರಾಯವಿರುತ್ತದೆ. ಶ್ರೀಕೃಷ್ಣನಂಥ ಅಪ್ರತಿಮುಖದ್ವಿಶಾಲಿಯು, ಅಲೋಕಿಕ ಪರಾಕ್ರಮಿಯು, ಸ್ವಾರ್ಥತ್ಯಾಗಿಯು ಮತ್ತು ಸನ್ಯಾಗ್ರಹರ್ಷಕನು ಈ ಜಗತ್ತಿನಲ್ಲಿ ಇಂದಿನ ವರ್ಗೆ ಯಾರೂ ಆಗಲ್ಲವೆಂದು ನಿರ್ವಿವಾದವಾಗಿ ಹೇಳಬಹುದು. ಶ್ರೀಕೃಷ್ಣನು ರಾಜಕಾರಣದಲ್ಲಿ ಅಗ್ರಗಣ್ಯ ನಿದ್ದಂತೆ ಪಾರಮಾರ್ಥಿಕ ವಿಷಯದಲ್ಲಿಯೂ ಅಗ್ರಗಣ್ಯನಿದ್ದನು. ಆವನು ಸಾಮಾನ್ಯ ಪ್ರಕೃತಿಯಲ್ಲ, ಭಗವಂತನ ಪ್ರತ್ಯಕ್ಷೇ ಅವಶಾರ ಪುರುಷನಿದ್ದನು. ಆದುದರಿಂದ ಆವನ ಚರಿತ್ರವು ಏಹಿಕ ದೃಷ್ಟಿಯಿಂದಾಗಲಿ, ಪಾರಮಾರ್ಥಿಕ ದೃಷ್ಟಿಯಿಂದಾಗಲಿ ಓದುವವರಿಗೆ ಬಹು ರಮ್ಯವಾಗಿಯೂ ಬೋಧಪ್ರದವಾಗಿ ಯೂ ಇರುತ್ತದೆಂದು ಮನವರಿಕೆಯಾಗದೆ ಇರಲಾರದು. ಶ್ರೀಕೃಷ್ಣ ಚರಿತ್ರಕ್ಕೆ ಆವನ ಚರಿತ್ರದಲ್ಲಿ ಅಂತರ್ಗತವಾಗಿರುವ ಗೀತೋಪದೇಶವು ವಜ್ರಕ್ಕೆ ಕುಂದಣವನ್ನು ಕೊಡಿಸಿದಂತೆ ಆಗಿರುತ್ತದೆ. ಶ್ರೀರಾಮಚಂದ್ರನ ಉದಾತ್ತ ಚರಿತ್ರವನ್ನು ವಾಲ್ಮೀಕಿ ಮಹಾಸ್ವಿಗಳಂಥ ಪ್ರತಿಭಾಸಂಪನ್ನು ಆಧ್ಯ ಕುಗಳು ಬರೆದುದರಿಂದ ಅದಕ್ಕೆ ಯಾವ ಪ್ರಕಾರ ಜಗತ್ತಿನಲ್ಲಿ ಅಕ್ಷಯ ಮಹತ್ವವು ಬಂದಿರುತ್ತದೋ, ಆದೇ ಪ್ರಕಾರ ಶ್ರೀಕೃಷ್ಣ ಚರಿತ್ರವನ್ನು ಮಹಾಸ್ವಿ ವಾಯಸ ರಂಥ ವ್ಯವಹಾರ ಚತುರರೂ ತಪ್ಪಜ್ಞನ ಪಾರಂಗತರೂ ಅದ ಆಧ್ಯ ಇತಿಹಾಸ ಕಾರರು ಬರೆದಿರುವದರಿಂದ ಇದಕ್ಕೆ ಸಹ ಅತ್ಯಂತ ಮಹತ್ವವು ಬಂದಿರುತ್ತದೆ. ವಾಸೋಜ್ಞಿಷ್ಟಂ ಜಗತ್ ಸರ್ವಂ ಎಂಬ ನಾಣ್ಯದಿಯಂತೆ ಜಗತ್ತಿನಲ್ಲಿ

ಎಲ್ಲ ಸುಂದರ ಕಲ್ಪನೆಗಳು, ಎಲ್ಲ ಸುಂದರ ವರ್ಣನೆಗಳು ಮತ್ತು ಎಲ್ಲ ಸುಂದರ ಯಶಕ್ತಿವಾದಗಳು ವ್ಯಾಸಮಹಿಸಿಗಳ ಎಂಜಲವೆಂದು ತಿಳಿಯಲ್ಕು ಏನೂ ಅಡ್ಡಿಯಿಲ್ಲ. ಆದುದರಿಂದ ಇಂಥವರ ವರದ ಹಸ್ತದಿಂದ ಮಹಾಭಾರತದೊಳಗೆ ಅತ್ಯಂತ ಸುಂದರವಾಗಿ ಮಂಡಿಸಲ್ಪಟ್ಟಿರುವ ಶ್ರೀಕೃಷ್ಣ ಚರಿತ್ರವನ್ನು ಆದರಲ್ಲಿ ಅಂತರ್ಗತವಾಗಿರುವ ಗೀತೋಪದೇಶವನ್ನು ನಾನು ಯಥಾಮತಿ ಕನ್ನಡ ವಾಚಕರ ಸಲುವಾಗಿ ಬರದಿದ್ದೇನೆ. ಈ ಗ್ರಂಥಕ್ಕೆ ಭಾರತ, ಭಾಗವತ ಮತ್ತು ಕರಿವಂಶ ಈ ಮೂರು ಗ್ರಂಥಗಳ್ಲಿ ಮೂಲ ಸಾಧನವಾಗಿರುತ್ತವೆ. ಇವೇ ಸಾಧನಗಳ ವೇಲಿಂದ ಮಹಾರಾಷ್ಟ್ರದ ಪ್ರಸಿದ್ಧ ಗ್ರಂಥಕರ್ತಾದ ಶ್ರೀಯುತ ಚಿಂತಾಮಣಿರಾವ ನಿನಾಯಕ ವೈದ್ಯ ಇವರು ಮಹಾರಾಷ್ಟ್ರ ಭಾಸೆಯಲ್ಲಿ ಶ್ರೀಕೃಷ್ಣ ಚರಿತ್ರವೆಂಬ ಒಂದು ಸುಂದರವಾದ ಗ್ರಂಥವನ್ನು ಬರೆದಿರುತ್ತಾರೆ. ಆದೇ ಗ್ರಂಥದ ವಾದರಿಂತೆ ಮತ್ತು ಮುಖ್ಯವಾಗಿ ಆದೇ ಗ್ರಂಥದ ಸಹಾ ಯಾದಿಂದ ನಾನು ಈ ಗ್ರಂಥವನ್ನು ಬರೆದು ಕನ್ನಡ ವಾಗ್ದೀನಿಯ ಅಡಿದಾ ವರೆಗಳಿಗೆ ಅರ್ಪಿಸಿರುತ್ತೇನೆ. ಹಾಗೂ ಈ ನನ್ನ ಗ್ರಂಥಕ್ಕೆ ಶ್ರೀ ವೈದ್ಯರು ಬರೆದ ಮಹಾರಾಷ್ಟ್ರ ಗ್ರಂಥದಿಂದ ತುಂಬಾ ಸಹಾಯವು ದೂರಕೆದ್ದರಿಂದ ನಾನು ಅವರಿಗೆ ಇಲ್ಲಿ ನನ್ನ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ.

ಕನ್ನಡಿಗರ ಸೇವಕ

ಶಕ್ತಿ ಉಪಾಧಿ ಕಾರ್ತಿಕ ಶುದ್ಧ . . . } ಗ. ಹೂನ್ನಾ ಪುರಮತ
ಶನಿವಾರ ತಾ. ೨ ಗ್ರಂಥಾಂಶ ಇಸ್ಪಿ. } ಗ್ರಂಥಕರ್ತೆ.

ಇನೇ ಆವೃತ್ತಿಯ ಸೂಚನೆ.

ಇದನ್ನು ಮುಂಬಯಿ ವಿಶ್ವವಿದ್ಯಾಲಯವರು ಈ ವರ್ಷದ ಮಾರ್ಚ್‌ಕ್ಕೆ ಲೇಖನ ಪರೀಕ್ಷೆಯ ಸಲುವಾಗಿ ಹಳ್ಳಿದ್ದು ಇನೇ ಆವೃತ್ತಿಯ ಪ್ರತಿಗಳು ಸಾಕಾಗದೆ ಇದ್ದುದರಿಂದ ಈ ಸೂಧಾರಿಸಿದ ಇನೇ ಆವೃತ್ತಿಯನ್ನು ಮುದಿಸಿ ಪ್ರಸಿದ್ಧವಾಡಿರುತ್ತೇವೆ.

ತಮ್ಮ ವಿಧೇಯ

ಧಾರವಾಡ } ಗ. ಹೂನ್ನಾ ಪುರಮತ
ತಾ. ೨೫ – ೪ – ೧೯೬೨ } ಗ್ರಂಥಕರ್ತೆ

విషయానుశ్రవేణిక.

1.	బాలపండ.	2—24
2.	మధురాపవణ.	2—22
3.	ద్వారకాపవణ.	22—10
4.	రాజసూయపవణ.	22—20
5.	సామపవణ.	20—20
6.	గీతాపవణ.	20—22
7.	యుదపవణ.	22—22
8.	ఉత్తరపవణ.	22—20
9.	ఉపసంహార.	20—20
10.	ఒతియాసిక టెప్పుక.	20



ಶ್ರೀಕೃಷ್ಣ ಜನ್ಮಾರ್ಥವ. (ಪಟ ೮)

ಶ್ರೀಕೃಷ್ಣ ಚರಿತ್.

ರ. ಬಾಲಪ್ರವ್ರ.



ಕರ್ಮ ಪುಣ್ಯ ಭಾಷಿತುಂದ ಆರ್ಥಿಕವರ್ತದಲ್ಲಿ ವಿಂಡಾಯ ಪರ್ವತದ

ಉತ್ತರ ದಿಕ್ಕನ ಕಡೆಗೆ ಶೂರಸೇನ ಎಂಬ ಹೆಸರಿನ ಬಂದು ಅತ್ಯಂತ ಫಲವ ತ್ವಾದ ಮತ್ತು ರಮಣೀಯವಾದ ದೇಶವಿದ್ದು ಅದರೊಳಗಿಂದ ಯಮುನಾ ನದಿಯು ವಾಯವ್ಯ ದಿಕ್ಕನಿಂದ ಆಗ್ನೇಯ ದಿಕ್ಕನ ಕಡೆಗೆ ಹರಿಯುತ್ತಿತ್ತು. ಆ ದೇಶದ ಸಮುದ್ರ ರಾಜಧಾನಿಯು ಯಮುನಾ ನದಿಯ ದಕ್ಷಣ ತೀರದ ಮೇರೆ ಇತ್ತು. ಅದನ್ನು ಮೊದಲು ಮಥು ಎಂಬ ರಾಕ್ಷಸನು ಸಾಫಿಸಿದ ಕಾರಣ ಅದಕ್ಕೆ ಮಥುಪುರ ಅಥವಾ ಮಥುರಾ ಎಂದು ಅನ್ನತ್ವಿದ್ದರು. ಆದರೆ ಮಥು ರಾಕ್ಷಸನ ಮಗನಾದ ಲವಣನು ಅಲ್ಲಿ ಇದ್ದ ಯಷಿಗಳಿಗೆ ಒಹಳ ಹೀಡಿಸ ಹತ್ತಿದ ಕಾರಣ ಆ ಯಷಿಗಳ ವಿಸಂತಿಯ ಮೇಲಿಂದ ಅಯೋಧ್ಯೆಯು ಅರಸನಾದ ಶ್ರೀ ರಾಮಚಂದ್ರನು ಲವಣನನ್ನು ಸಂಹಾರ ಮಾಡುವದಕ್ಕಾಗಿ ಶತ್ರುಘ್ನನನ್ನು ಕಳಿಸಿದನು. ಆ ಪರಕಾರ ಶತ್ರುಘ್ನನು ತನ್ನ ಸಂಗಡ ಶೂರಶೈನ್ಯವನ್ನು ತೆಗೆದುಕೊಂಡು ಹೊರಿ ಲವಣನನ್ನು ಕೊಂಡ ತರುವಾಯ ಮಥುಪುರದೊಳಗೆ ತನ್ನ ರಾಜ್ಯವನ್ನು ಸಾಫಿಸಿದನು. ಶೂರಸೇನ ಪ್ರದೇಶವು ನಿಬಿಡಾರಣ್ಯದಿಂದ ತುಂಬಿಹೊಗಿದ್ದ ಕಾರಣ ಶತ್ರುಘ್ನನ ಸಂಗಡ ಹೊರಿಸ್ತೀರ್ಕರು ಆ ಆಡಿಯೋಳಿಗಿನ ಎಲ್ಲ ಮರಗಳನ್ನು ಕಡಿದುಹಾಕಿ ಅಲ್ಲಿ ವಾಸ ಮಾಡಹತ್ತಿದರು. ಈ ಸ್ವೇಂದ್ರಿಕರು ಸೂರ್ಯವಂಶದ ಶೈತ್ಯರಿದ್ವರು. ಆವರು ಕಾಲಗತಿಯಿಂದ ನಾಶಹೊಂದಿದ ಬಳಿಕ ಅಲ್ಲಿ ಚಂದ್ರವಂಶದ ಕ್ಷಮಿಯರು ಅಂದರೆ ಯಾದವರು, ಅಂಧಕರು, ಭೋಜರು ಮೊದಲಾದವರು ಇರಹತ್ತಿದರು.

ಅವರಲ್ಲಿ ಭೋಜಕುಲದೊಳಗೆ ಹುಟ್ಟಿದ ಶೂರಸೇನನೆಂಬವನು ಅಲ್ಲಿ ಮೊದಲಿಗೆ ರಾಜ್ಯವನ್ನು ಸ್ಥಾಪನ ವಾಡಿದನು. ಆದುದರಿಂದ ಆ ಪ್ರದೇಶಕ್ಕೆ ಹೇಳಿನ ಎರಡೂ ಕಾರಣಗಳ ಸಲುಪಾಗಿ ಶೂರಸೇನ ಎಂಬ ಹೆಸರು ಬಂತು. ಆ ಕಾಲಕ್ಕೆ ಆ ದೇಶವು ನಾನಾ ಪ್ರಕಾರದ ವ್ಯಾವಾರಸ್ಥರಿಂದಲೂ ಕಲಾ ಕೋರಿದರಿಂದಲೂ ನೀರಭಟರಿಂದಲೂ ತುಂಬಿ ಹೊಗಿ ಖೈಯದ ಮತ್ತು ವೈಭವದ ಶಿಖರಕ್ಕೆ ಮುಟ್ಟಿತ್ತು. ಇಂಥಿರಮ್ಮೆ, ವೈಭವಶಾಲಿ ಮತ್ತು ಸುಖ ಸಂಪನ್ಮೂಲ ದೇಶದಲ್ಲಿ ಶೂರಸೇನ ರಾಜನ ವಂಶದೊಳಗೆ ಹುಟ್ಟಿದ ಉಗ್ರಸೇನ ನೆಂಬ ಅರಸನು ಸುಮಾರು ಆಗಂಂ ವರ್ಷಗಳ ಪೂರ್ವದಲ್ಲಿ ನಾಯಾಯದಿಂದಲೂ, ನೀರಿತಿಯಿಂದಲೂ ರಾಜ್ಯಭಾರವನ್ನು ಪಾಡುತ್ತಿದ್ದನು. ಹೀಗಿರಲು ಅವನ ದುಷ್ಪ ಹಿರಿಯ ಮಗನಾದ ಕಂಸನು ಅವನನ್ನು ಒಮ್ಮೆಂದೊಮ್ಮೆ ಕಾರಾಗೃಹದಲ್ಲಿಟ್ಟು ತಾನು ಅವನ ಸಿಂಹಾಸನದ ಮೇಲಿ ಕುಳಿತು ರಾಜ್ಯವಾಳಹತಿ ದನು. ಈ ಕಂಸನು ಅತ್ಯಂತ ಶೂರನೂ, ಕೂರನೂ, ಸಿಟ್ಟಿನವನೂ, ಸೊಕ್ಕಿನವನೂ ಇದ್ದನು. ಇವನ ಕೃತ್ಯಾಗಳೆಲ್ಲ ಭವುಂಕರವಾಗಿದ್ದವು. ಇವನು ರಾಜಧರ್ಮವನ್ನು ಬಿಟ್ಟು ಅನೀರಿತಿಯಿಂದ ವರ್ತಿಸಲಿಕ್ಕೆ ಎಂದೂ ಹಿಂದೆ ಮುಂದೆ ಸೋಡುತ್ತಿದ್ದಿಲ್ಲ. ಇವನ ದವಣವನ್ನು, ಸೋಡಿ ಜನರು ಧರಧರ ನಡುಗುತ್ತಿದ್ದರು. ಇವನಿಗೆ ಮಗಧ ದೇಶದ ಆರಸನಾದ ಜರಾಸಂಧನ ಹೊಟ್ಟಿಯಿಂದ ಹುಟ್ಟಿದ ಅಸ್ತಿ ಮತ್ತು ಪ್ರಾಪ್ತಿ ಎಂಬ ಇಬ್ಬರು ಹೇಣ್ಣಿ ಮಾಕ್ಕಳನ್ನು ಮದುವೆ ವಾಡಿಕೊಟ್ಟಿತ್ತು. ಆ ಕಾಲಕ್ಕೆ ಜರಾಸಂಧ ಆರಸನು ಬಹಳ ಬಲಾಧ್ಯನಿದ್ದು ಹಿಂದುಸ್ಥಾನದ ಸಾರ್ವಭೌಮ ಪದವಿಯನ್ನು ಪಡೆದಿದ್ದನು. ಆದುದರಿಂದ ಕಂಸನು ತನ್ನ ಮಾವನಾದ ಜರಾಸಂಧನ ಸಹಾಯದ ಬಲದಿಂದ ಬಹಳ ಸೊಕ್ಕಿಗೆ ಬಂದು ತನ್ನ ಹಡೆದ ತಂದೆಂಬಾದ ಉಗ್ರಸೇನನನ್ನು ಕಾರಾಗೃಹದಲ್ಲಿಟ್ಟು ಅನೀರಿತಿಯಿಂದಲೂ, ಅನಾಯಾಸಿದಿಂದಲೂ ರಾಜ್ಯವಾಳಹತಿದನು. ಈ ಅವನ ಅನೀರಿತಿಯ ಮತ್ತು ಅನಾಯಾಸ ಕೃತ್ಯಾಗಳಿಗೆ ಮುಖ್ಯವಾಗಿ ಕೇರಿ ಮತ್ತು ಸುನಾವಾ ಎಂಬ ಇಬ್ಬರು ತಮ್ಮಂದಿರು ಸಹಾಯಕರಿದ್ದರು. ಇದರಿಂದ ಅವರಿಗೆ ಅಲ್ಲ ಸ್ವಲ್ಪ ಲಾಭವಾಗಿದ್ದರೂ ಅವನ ಉಳಿದ ತಮ್ಮಂದಿರಿಗೆ ಅಧ್ವಾ ಅನುಯಾಯಿಗಳಿಗೆ ಅವನ ದುಷ್ಪ, ಕೂರಮತ್ತು ಗರ್ವಿಷ್ಟ ಸ್ವಭಾವದ ಮೂಲಕ ತಾಡುತ್ವಾದರೂ ಲಾಭವು ಅಧ್ವಾ ಸುಖವು ಇರಲಿಲ್ಲ.

ಶೂರಸೇನ ದೇಶದಲ್ಲಿ ಭೌಮ , ಕುಕುರ , ಅಂಥಕ , ದಾಶಾಹಾಣ , ಯಾದವ , ವೃಷ್ಣಿ ಮತ್ತು ಭೋರ್ಜ ಎಂಬ ಏಳುಮಂದಿ ಜಂಡ್ರನಂತರ ಹೈತಿಯರು ಹಾಸಿಸುತ್ತಿದ್ದರು. ಅವರಲ್ಲಿ ಯಾದವರು ಮುಖ್ಯರಿದ್ದು ವಸುದೇವನೆಂಬ ಯಾದವ ಸರದಾರನು ಭೋರ್ಜರಾಜನ ವರಾಂಡಲಿಕನಿದ್ದನು. ಅವನು ಯವುನಾ ನದಿಯ ಆಚೆಯ ದಂಡೆಗೆ ಗೋವರ್ಧನವೆಂಬ ಗುಡ್ಡದ ಸ್ವಾರ್ಪದಲ್ಲಿ ತನಗೆ ಉಂಬಳ ಹಾಕಿಕೊಟ್ಟು ಉರಲಲ್ಲಿ ಇರುತ್ತಿದ್ದನು. ಯಾದವರಿಗೆ ರಾಜ್ಯಭಾರ ಮಾಡುವ ಆಧಿಕಾರವಿಲ್ಲೆಂಬ ತಿಳುವಳಿಕೆಯಿಂದ ಯಾದವವಂತದವರು ಒಹುಶಿಗೆ ಗೋಪಾಲಕರ ಉದ್ಯೋಗವನ್ನು ಮಾಡುತ್ತಿದ್ದರು. ಶೂರಸೇನ ದೇಶದ ಭೂಮಿಯಲ್ಲಿ ಆಕಳುಗಳಿಗೆ ಮೇಯಿಸಲಿಕ್ಕೆ ಬಹಳ ಉತ್ತಮವಾದ ಹುಲ್ಲು ಬೆಳೆಯುತ್ತಿದ್ದು ದರಿಂದ ಯಾದವರಲ್ಲಿ ಅನೇಕ ಜನರು ಅಲ್ಲಿ ಆಕಳುಗಳನ್ನು ನಾಕಿಕೊಂಡು ಹಾಲು ಮೊಸರು ಬೆಣ್ಣೀ ತುಪ್ಪಗಳ ಮಾರಾಟದಿಂದ ತಮ್ಮ ಚರಿತಾರ್ಥವನ್ನು ನಾಗಿಸಿಕೊಳ್ಳುತ್ತ ಅನಂದದಿಂದ ಇರುತ್ತಿದ್ದರು.

ದುಷ್ಪರು ತಾವು ಮಾಡುವ ಅನ್ಯಾಯದ ಅಧವಾ ಪಾಪದ ಕೃತ್ಯಗಳಿಗೆ ಶಿಷ್ಯರು ಬೆಂಬಲವನ್ನು ಕೊಡುವದಿಲ್ಲೆಂದು ಅಧವಾ ತಮ್ಮ ಕೃತ್ಯಗಳನ್ನು ಕಂಡು ಸೇರುವದಿಲ್ಲೆಂದು ಶಿಷ್ಯರಕೂಡ ನಿಪತ್ತಾರಣವಾಗಿ ದ್ವೇಷ ಮಾಡುತ್ತಾರೆ. ಒಂದು ಪಾಪದಿಂದ ಅನೇಕ ಪಾಪದ ಕಲ್ಪನೆಗಳು ಅವರ ಮನಸ್ಸಿನಲ್ಲಿ ಹುಟ್ಟಿ ಅವರ ಪಾಪದ ಕೃತ್ಯಗಳು ಬೆಳೆಯುತ್ತ ಹೋಗುತ್ತವೆ. ಇದೇ ಪ್ರಕಾರ ಕಂಸನ ಸ್ಥಿತಿಯಾದರೂ ಆಯಿತು. ಉಗ್ರಸೇನನ ಪಕ್ಷದಿಂದ ತನ್ನ ಕೂಡ ಯಾರು ಯಾರು ವೈರತ್ಯವನ್ನು ಮಾಡುವರೆಂದು ಅವನು ತನ್ನ ಮನಸ್ಸಿನಲ್ಲಿ ವಿಚಾರ ಮಾಡುತ್ತಿರಲಾಗಿ ಅವನ ಮನಸ್ಸಿನೊಳಗೆ ವಸುದೇವನ ಹೆಸರು ಸ್ವಾಭಾವಿಕ ವಾಗಿ ಬಂತು. ಉಗ್ರಸೇನನ ತಮ್ಮನಾದ ದೇವಕನ ಮಗಳಾದ ದೇವಕಿಯು ವಸುದೇವನ ಹೆಂಡತಿಯಿದ್ದಳು. ಆದುದರಿಂದ ಉಗ್ರಸೇನನನ್ನು ಬಂಧಮುಕ್ತ ಮಾಡಲಿಕ್ಕೆ ತನ್ನ ಚಿಕ್ಕಪ್ಪನಾದ ದೇವಕನೂ, ದೇವಕನ ಆಳಿಯನಾದ ವಸುದೇವನೂ ಪ್ರಯತ್ನ ಮಾಡದೆ ಇರಲಿಕ್ಕೆಲ್ಲವೆಂದು ಕಂಸನು ಉಹಿಸಿಕೊಂಡು ತನ್ನ ಕೂಡ ಅವರು ದ್ವೇಷಮಾಡುತ್ತಾರೆಂದು ಸಂಶಯಗ್ರಸ್ತನಾದನು. ಈ ಪ್ರಕಾರ ಕಂಸನಿಗೆ ಸಂಶಯಪಿಶಾಚಿಯು ಬಡಕೊಂಡಿರಲಾಗಿ ಬಂದುಸಾರೆ ದೇವಿಯನ್ನಿಂದ ಯಾದ ನಾರದಮುನಿಯು ಅವನ ಕಡೆಗೆ ಬಂದು “ಕಂಸಾ , ನೀನು ಬಹಳ

ಉನ್ನತ್ತನಾಗಿ ಪ್ರಜಿಗಳ ಕೂಡ ಅನ್ಯಾಯದಿಂದ ನಡೆಯುವದಲ್ಲಿದೆ ಸಿನ್ನ ಪ್ರತ್ಯೇಕ ತಂದೆಯನ್ನು ಕಾರಾಗ್ರಹದಲ್ಲಿಟ್ಟುರುವಿಯೆಂತಲೂ, ನಿನಗೆ ನಿನ್ನ ಮಾವನಾದ ಜರಾಸಂಧನ ಆಶ್ರಯವಿರುವದರಿಂದ ನಿನ್ನನ್ನು ಆಚಿಂಕ್ಯನಾಗಿರುವಿಯೆಂತಲೂ ದೇವತೆಗಳ ಸಭೆಯಲ್ಲಿ ವಾತುಗಳು ನಡೆದು, ನಿನ್ನನ್ನು ಸಂಹಾರ ಮಾಡುವ ದಕ್ಷಾಗಿ ಶ್ರೀ ವಿಷ್ಣುವು ವಸುದೇವದೇವಕಿಯರ ಹೊಟ್ಟೆಯಿಂದ ಅವರ ಎಂಟನೇ ಮಗನಾಗಿ ಹುಟ್ಟಬೇಕೆಂದು ನಿಣಾಯವಾಗಿರುತ್ತದೆ. ಆದುದರಿಂದ ನಿನ್ನ ಒಳ್ಳೀ ಎಷ್ಟುರಿಕೆಯಿಂದ ನಡೆ” ಎಂದು ಹೇಳಿದನು. ನಾರದನ ಬಾಯಿಂದ ಇಷ್ಟು ಬಂದದ್ದೋ ಸಾಕಾಯಿತು. ಇದನ್ನು ಕೇಳಿದ ಕ್ಷಣಪೇ ಆ ದುಷ್ಪ ಕಂಸನು ನಾರದನನ್ನುದ್ದೇಶಿಸಿ—“ ದೇವಕಿಯ ಎಂಟನೇ ಮಗನು ನನ್ನನ್ನು ಕೊಲ್ಲಿವ ಮುಂಚೆ ನಾನೇ ಅವನನ್ನು ಅವನು ಹುಟ್ಟಿದ ಕೂಡಲೆ ಕೊಂಡು ಬಿಡುತ್ತೇನೆ. ದೇವಕಿಗೆ ಮಕ್ಕಳು ಹುಟ್ಟಿದ ಕೂಡಲೆ ಆ ಯಾವತ್ತರನ್ನು ನಾನು ಕೊಂಡುಬಿಟ್ಟರೆ ಎಂಟನೆಯವನು ಯಾವನು, ಬಂಬತ್ತನೆಯವನು ಯಾವನು ಎಂಬುವ ಸಂಶಯಪೇ ಉಳಿಯಲಾರದು. ಒಂದು ವೇಳೆ ವಿಷ್ಣುವು ತಾನು ದೇವಕಿಯ ಎಂಟನೇ ಮಗನಾಗಿ ಹುಟ್ಟಿವೆನೆಂದು ಹೇಳಿ ಆದಕ್ಕಿಂತ ಮೊದಲೇ ಹುಟ್ಟಿ ನನ್ನನ್ನು ವಂಚಿಸಬಹುದು. ಆದುದರಿಂದ ನಾನೇ ದೇವಕಿಯ ಎಲ್ಲ ಮಕ್ಕಳನ್ನು ಕೊಂಡು ಆ ಕವಟನಾಟಕ ಸೂತ್ರಧಾರನನ್ನು ವಂಚಿಸುತ್ತೇನೆ” ಎಂದು ನುಡಿದು ಗಹಿ ಗಹಿಸಿ ನಕ್ಕನು. ಈ ಕಂಸನ ಭಯಂಕರವಾದ ವಿಚಾರವನ್ನು ಕೇಳಿ ನಾರದನು ತನ್ನ ಮನಸ್ಸಿನಲ್ಲಿ ಹಿರಿ ಹಿರಿ ಹಿಗ್ಗಿದನು. ತನ್ನ ಜಗಳ ಹಚ್ಚುವ ಕೆಲಸವು ಉತ್ತೇಶ್ವವಾಗಿ ಸಿದ್ಧಿಗೆ ಹೋದದ್ದಲ್ಲದೆ ಕಂಸನ ನೂರು ವರ್ಷಗಳು ನೂರು ವರ್ಷಗಳಾದ ಮೇಲೆ ತುಂಬುವದಕ್ಕಿಂತ ಹತ್ತು ಹನ್ನರಡು ವರ್ಷಗಳಲ್ಲಿಯೇ ಅವನ ಪಾಪಗಳಿಂದ ತುಂಬುವವೆಂದು ತಿಳಿದು “ನಿನ್ನ ದೇವತೆಗಳಿಗಿಂತ ಬಹಳ ಬುದ್ಧಿತಾಲಿಯು” ಎಂದು ಕಂಸನಿಗೆ ಶಾಘನ ಮಾಡಿ ದೇವಲೋಕಕ್ಕೆ ಹೋರಟು ಹೋದನು. ಇತ್ತಲಾ ಕಂಸನು ವಸುದೇವ ದೇವಕಿಯರನ್ನು ಗೋವರ್ಧನದಿಂದ ಕರೆಸಿ ಅವರಿಗೆ ಸಂಕೋಲಿಗಳನ್ನು ಜಿಗಿದು ಕಾರಾಗ್ರಹದಲ್ಲಿಟ್ಟುನು. ಆ ಮೇಲೆ ದುಷ್ಪನಾದ ಕಂಸನು ತನ್ನ ತಂಗಿಯಾದ ದೇವಕಿಯಿಂದ ಹುಟ್ಟಿದ ಪ್ರತಿಯೊಂದು ಕೂಸನ್ನು ಅವಳ ಕೈಯಿಂದ ಕಸದು ಕೊಂಡು ಅದನ್ನು ಕಲ್ಲನ ಮೇಲೆ ಅಪ್ಪಳಿಸಿ ಕೊಂಡನು. ಈ ಪ್ರಕಾರ ಅವನು

ದೇವಕಿಯ ಆರುಮಂದಿ ಮತ್ತೊಳಿನ್ನು ಕೊಂಡ ತರುವಾಯ ಮುಂದೆ ಏಳನೇ ನಾರೆ ಅವಳು ಬಸುರಾಗಲು ಅವಳು ತನ್ನ ಅಣ್ಣಿನ ದುಷ್ಪತನದ ಸಲುವಾಗಿ ಬಹಳ ಹೆಡರಿ ಹೊಟ್ಟೆಚೀನೆ ಹಚ್ಚಿ ಕೊಂಡಿದ್ದರಿಂದ ಆ ಕೂಸು ಅವಳ ಹೊಟ್ಟೆ ಯಲ್ಲಿಂತೇ ಕರಗಿ ಹೊಯಿತು. ಇದೇ ಸಮಯಕ್ಕೆ ವಸುದೇವನ ಹಿರೇಹೆಂಡತೆ ಯಾದ ರೋಹಿಣಿಯು ಸಹ ಬಸುರಾದಳು. ಒಂದುವೇಳೆ ಕಂಸನು ರೋಹಿ ಶಿಯು ಹೊಟ್ಟೆಯಿಂದ ಹುಟ್ಟಿದ ಮಗನನ್ನು ಸಹ ಕೊಂಡಾನೆಂಬ ಅಂಚಿಕೆ ಯಿಂದ ವಸುದೇವನು ಅವಳನ್ನು ಗೋಕುಲದೊಳಗೆ ತನ್ನ ಜೀವದ ಗಳಿಯನಾದ ನಂದಗೋಪಾಲಕನ ಮನೆಯಲ್ಲಿ ಇಟ್ಟುಬಿಂದನು. ಆ ಮೇಲೆ ಕೆಲವು ದಿವಸ ಗಳ ಸಂತರ ದೇವಕಿಯು ಎಂಟನೇ ನಾರೆ ಬಸುರಾದಳು.

ಶ್ರೀ ಕೃಷ್ಣ ಜನ್ಮ.

ಈ ವರ್ತಣವಾನವು ಕಂಸನಿಗೆ ಮುಟ್ಟುಲಾಗಿ ದೇವಕಿಯು ಯಾವಾಗ ಪಡೆಯುವಳೆಂಬುದನ್ನು ತಿಳಿದುಕೊಟ್ಟು ವದಕಳ್ಳಿಗಿ ಅವನು ಕಾರಾಗ್ರಹದ ಸುತ್ತು ಲು ಚೆನಾಗಿ ಕಾವಲು ಇಡಿಸಿ ಕಾರಾಗ್ರಹದಿಂದ ಯಾರೂ ಹೊರಗೆ ಹೋಗ ದಂತೆ ಕಟ್ಟೆಪ್ಪಣಿಯನ್ನು ಮಾಡಿದನು. ಮುಂದೆ ದೇವಕಿಯು ಬಂಬಿತು ತಿಂಗಳು ಮುಗಿಯುವ ಮುಂಚಿತವಾಗಿ ಎಂಟನೇ ತಿಂಗಳೊಳಗೆ ಆಕಸ್ತತಾಗಿ ಹೆಡೆದಳು. ಎಲ್ಲರೂ ಗೊರ್ಕಿಂದು ನಿದ್ರೆ ಮಾಡುವ ಮಧ್ಯರಾತ್ರಿಯ ಹೊತ್ತಿನಲ್ಲಿ ಶಾರವಣ ವದ್ಯ ಅಷ್ಟಮಿಯ ದಿವಸ ಮಳೆಯು ಜಗಿ ಸುರಿಯುವಾಗ ಶ್ರೀಕೃಷ್ಣನ ಜನ್ಮ ವಾಯಿತು. ಆ ದಿವ್ಯ ಬಾಲಕುಲತ್ವಯಲ್ಲಿ ಶ್ರೀವತ್ಸಾದಿ ದಿವ್ಯ ಚಿಕ್ಕಗಳು ಇರುವದನ್ನು ನೋಡಿ ಶ್ರೀಹರಿಯ ಅವಶಾರವಾಯಿತೆಂದು ವಸುದೇವ ದೇವಕಿ ಯರು ಬಹಳ ಆನಂದಪಟ್ಟಿರು. ಆ ಮೇಲೆ ದೇವಕಿಯು ಪ್ರೇಮಾತಿಶಯದಿಂದ ಬಾಲಕನನ್ನು ತನ್ನ ಎದಗೆ ಅವಚಿಕೊಂಡು ವಸುದೇವನಿಗೆ—“ನೀವು ಹೇಗಾದರೂ ಮಾಡಿ ಈ ಕಂದಮ್ಮನ ಜೀವ ಉಳಿಸಿಕೊಳ್ಳಬೇಕು” ಎಂದು ಅಂಗ ಲಾಟಿ ಹೇಳಿದಳು. ವಸುದೇವನಿಗಾದರೂ ಆ ಬಾಲಕನ ಜೀವ ಉಳಿಸಬೇಕೆಂಬ ಉತ್ಕಟವಾದ ಇಚ್ಛೆಯು ಉತ್ತಮನ್ನವಾಯಿತು. ಆಗ ಅವನು ವಿಜಯ ಮಾಹಾತ್ಮ ದಲ್ಲಿ ಮುಟ್ಟಿದ ಆ ಯಶೋವಂತನಾದ ಬಾಲಕನನ್ನು ಇವಸರದಿಂದ ಎತ್ತಿಕೊಂಡು ಆನುಮಾನ ಮಾಡದೆ ಕಾರಾಗ್ರಹದ ಹೊರಗೆ ಬಂದನು. ಆಗ ಅಲ್ಲಿಯು

ಕಾವಲುಗಾರರಿಗೂ ನಗರನಿವಾಸಿಗಳಿಗೂ ಗಾಢ ನಿದ್ರೆಯುಹತ್ತಿತ್ತು. ಇದಲ್ಲದೆ ಆ ಕಾಲಕ್ಕೆ ಒಂದೇ ಸವನೆ ಮಳೆಯು ಸುರಿಯುತ್ತಿತ್ತು. ಆದುದರಿಂದ ಮಳೆಯ ಸಪ್ಪಳದಲ್ಲಿ ಯಾರಿಗೂ ಬಾಗಿಲ ತೇರಿಯುವ ಸಪ್ಪಳವು ಕೇಳಣಿಲ್ಲ. ಈ ಪ್ರಕಾರ ವಸುದೇವನು ನಗರದ ಮಾರ್ಗಗಳಿಂದ ಸುರಕ್ಷಿತವಾಗಿ ಯುಮುನಾ ನದಿಗೆ ಬಂದನು. ಆಗ ಯುಮುನಾ ನದಿಯು ತುಂಬಿ ಹರಿಯುತ್ತಿತ್ತು. ಆ ನದಿಯ ನೀರಿಗೆ ಶ್ರೀಕೃಷ್ಣನ ಕಾಲು ಮುಟ್ಟಿದ ಕೂಡಲೆ ಆದರ ನೀರು ಕಡಿಮೆ ಯಾದುದರಿಂದ ವಸುದೇವನು ಆ ನದಿಯನ್ನು ದಾಟಿ ನಂದನಿರುತ್ತಿದ್ದು ಗೋ ಕುಲಕ್ಕೆ ಒಂದು ಮುಟ್ಟಿದನು. ಆಲ್ಲಿ ನಂದನ ಹೆಂಡತಿಯಾದ ಯಶೋ ದೆಯು ಅಕಾಂತಾತ್ಮಾಗಿ ಒಂದು ಹುಡಿಗೆಯನ್ನು ಹಡೆದಿದ್ದಳು. ಆಗ ವಸುದೇವನು ಶ್ರೀಕೃಷ್ಣನನ್ನು ಯಶೋದ್ಯು ಹಾಸಿಗೆಯು ಮೇಲೆ ಮಲಗಿಸಿ, ಅಲ್ಲಿ ಮಗಿಲಕೊಂಡಿದ್ದ ಹುಡಿಗೆಯನ್ನು ತಾನು ಎತ್ತಿಕೊಂಡು ತಾನು ಒಂದು ಧಾರಿಯಿಂದ ತಿರುಗಿ ಕಾರಾಗ್ರಹಕ್ಕೆ ಒಂದು ಮುಟ್ಟಿದನು. ಇವ್ಯಾಗಲಿಕ್ಕೆ ಸುವಾರು ಎರಡು ಮೂರು ತಾಸುಗಳು ಹಿಡಿದಿರಬಹುದು. ಎಲ್ಲವು ನಿತ್ಯಭ್ರಂಷಾಗಿತ್ತು. ಅಲ್ಲಿ ಯಾರಿಗೂ ಏನೂ ಗೊತ್ತಾಗಿದ್ದಿಲ್ಲ. ಬೆಳಗುಮುಂಜಾನೆ ಕಾರಾಗ್ರಹದ ಸೇವಕರು ಎಷ್ಟುರಾಗಲಿಕ್ಕೆ ಆರಂಭ ಮಾಡಲು ವಸುದೇವನು ಅಂಜಿಕೆಯಿಂದ ತನಗೆ ಹೆಣ್ಣು ಹುಡಿಗಿಯು ಹುಟ್ಟಿದ ವರ್ತಮಾನವನ್ನು ಕಂಸ ನಿಗೆ ಹೇಳಿ ಕಳಿಸಿದನು. ಇದನ್ನು ಕೇಳಿ ಕಂಸನು ಅವಸರದಿಂದ ಎದ್ದು ದೇವಕಿಯು ಎಂಟನೇ ತಿಂಗಳದಲ್ಲಿ ಹಡೆದದ್ದಕ್ಕೆ ಆಶ್ಚರ್ಯಾಗೊಂಡು ವಸುದೇವನು ಇದ್ದ ಕಾರಾಗ್ರಹಕ್ಕೆ ತ್ವರಿಯಿಂದ ಬಂದನು. ಆಗ ದೇವಕಿಯು ಕಂಸನಿಗೆ—“ಆಣ್ಣಾ, ಈ ಕೂಸು ಹೆಣ್ಣಿರುವದು. ಇದನ್ನು ವ್ಯಧಿವಾಗಿ ಕೊಲ್ಲಬೇಡ” ಎಂದು ಅವನಿಗೆ ಒಹಳ ವಿನಯದಿಂದ ಹೇಳಿಕೊಂಡಳು. ಆದರೂ ಅವನು ಅವಳ ಮಾತನ್ನು ಲಾಷಿಸದೆ ಅವಳ ಕೃತಿಯಿಂದ ಆ ಹಸಗೂಸನ್ನು ಜಗ್ಗಿ ಕಸಿಕೊಂಡು—“ಇದು ಹೆಣ್ಣು ಕೂಸು ಇದ್ದಲ್ಲಿ ಇದನ್ನು ಕೊಲ್ಲಲಿಕ್ಕೆ ಏನೇನೂ ಅಡ್ಡಿಯಿಲ್ಲ. ಇದು ವೊದಲೇ ಸತ್ತಿರುತ್ತದೆ” ಎಂದು ಹೇಳಿ ತನ್ನ ಮುಂಚಿನ ಪಾಷಣತಿಯಿಂತೆ ಆ ಕೂಸನ್ನು ಕಲ್ಲಿನ ಮೇಲೆ ಅಪ್ಪಳಿಸಿದನು. ಆ ಕ್ಷಣವೇ ಆವೃತ ಶರೀರದೊಳಗಿಂದ ಅದಿಕಕ್ಕಿರುವ ಉತ್ಪನ್ನಳಾಗಿ ಅಂತರಿಕ್ಷಕ್ಕೆ ಹೋದಳು.

ಅವಳ ತಲೆಯ ಮೇಲೆ ಒಂದು ಕೆರೀಟಪಿದ್ದು ಅವಳ ತಲೆಯ ಕೊಡಲುಗಳು ಹರವಿದ್ದವು. ಅವಳ ಮೋರೆಯು ಚಂದ್ರನಂತೆ ಕಾಂತಿಯುಳ್ಳದ್ದಿದ್ದು ಅವಳ ಶರೀರವು ಬಂಗಾರದ ಬಣ್ಣದಿಂತು. ಅವಳಿಗೆ ನಾಲ್ಕು ಕೈಗಳು ಇದ್ದು ಆ ಕೈಗಳಲ್ಲಿ ಅವಳು ದಿವ್ಯವಾದ ಅಯ್ಯಾಧಿಗಳನ್ನು ಹಿಡಿದಿದ್ದಳು. ಈ ಪ್ರಕಾರ ಆ ಕಗ್ಗತ್ವಲೆಯ ರಾತ್ರಿಯಲ್ಲಿ ದೇಹಿಷ್ಯಮಾನಳಾದ ದೇಹಿಯು ಅಂತರಿಕ್ಷಕ್ಕೆ ಹೋಗುವಾಗ ಕಂಸನನ್ನು ಉದ್ದೇಶಿಸಿ—“ ಎಲ್ಲಾ ಮೂರಿರ್ಣ ಕಂಸಾ, ನಿನ್ನ ಶತ್ರುವು ಈ ಮೊದಲೇ ಹುಟ್ಟಿದ್ದು ಎರಡನೇ ಕಡೆಗೆ ಸುರಕ್ಷಿತವಾಗಿರುವನು. ಇನ್ನು ಮೇಲೆ ಎರಡನೇಯವರನ್ನು ಸುಮ್ಮನೆ ಕೊಳ್ಳಬೇಡ. ನಿನ್ನ ಶತ್ರುವು ನಿನ್ನ ನ್ನು ಕೊಳ್ಳುವಾಗ ನಾನು ಬಂದು ನನ್ನ ತೀಕ್ಷ್ಣವಾದ ಉಗುರುಗಳಿಂದ ನಿನ್ನ ಶರೀರವನ್ನು ಹರಿದು ನಿನ್ನ ಬಿಸಿ ಬಿಸಿ ರಕ್ತವನ್ನು ಕುಡಿಯುವೆನು ” ಎಂದು ಹೇಳಿ ಅಂತಧಾರನ ಹೊಂದಿದಳು. ಇದನ್ನು ಕೇಳಿ ಕಂಸನು ಬಹಳ ಆಂಚಿದ್ದಲ್ಲದೆ ಪಶ್ಚಾತ್ತಾಪವಟ್ಟನು. ಆಗ ಅವನು ತನ್ನ ತಂಗಿಗೆ ವಿನಯದಿಂದ— “ ತಂಗೀ, ನಾನು ನಿನ್ನ ಮಕ್ಕಳನ್ನು ವ್ಯಧಿವಾಗಿ ಕೊಂಡದ್ದ ಕಾವುಗಿ ನನ್ನನ್ನು ಕ್ಷಮಿಸು. ನಿನ್ನ ಮಕ್ಕಳು ತಮ್ಮ ಕರ್ಮಾಣಸುಸಾರವಾಗಿ ಸತ್ತದ್ದ ಕ್ಷೋಸ್ಸುರ ನಿರ್ನ ಶೋಕಸಚೀಡ. ನಾನು ನಿನ್ನನ್ನು ಬಂಧಮುಕ್ತ ಮಾಡುತ್ತೇನೆ ” ಎಂದು ಹೇಳಿ ವಸುದೇವ ದೇಹಕೆಯಿರಬ್ಬರನ್ನು ಕಾರಾಗ್ನಹದಿಂದ ಬಿಡುಗಡೆ ಮಾಡಿದನು.

ರೋಹಿಣಿಯು ಗೋಕುಲದೊಳಗೆ ನಂದನ ಮನೆಯಲ್ಲಿ ಮಗನನ್ನು ಹಡೆದ ಸುಧ್ವಯು ವಸುದೇವನಿಗೆ ಮೋದಲೇ ಗೋತ್ತಾಗಿತ್ತು. ನಂದನ ಮನೆಯಲ್ಲಿ ತನ್ನ ಇನ್ನೊಬ್ಬ ಮಗನು ಸಹ ಇರುತ್ತಾನೆಂಬ ಸುಧ್ವಯನ್ನು ವಸುದೇವನು ಯಾರ ಮುಂದೂ ಉಸುರಿದ್ದಿಲ್ಲ. ನಂದನಿಗೂ ಯಶೋದೆಗೂ ತಮಗೆ ಹೊಸದಾಗಿ ಹುಟ್ಟಿದ ಮಗನು ಮಸುದೇವನ ಮಗನೆಂಬುದು ಗೋತ್ತಾಗಿದ್ದಿಲ್ಲ. ಯಶೋದೆಯು ರಾತ್ರಿಯಲ್ಲಿ ಹಡೆದ ಬಳಕೆ ಇನ್ನೂ ಪ್ರಸವಮಾಳ್ಭೇ ಯಲ್ಲಿರುವಾಗಲೇ ವಸುದೇವನು ಭಗವನ್ನು ತಿಳಿಯಾದ ತನ್ನ ದಿವ್ಯ ಬಾಲಕ ನನ್ನ ಅವಳ ಹಾಸಿಗೆಯ ಮೇಲೆ ಮಲಗಿಸಿ ಅವಳು ಹಡೆದಂಥ ಹೆಣ್ಣು ಕೊಸನ್ನು ತೆಗೆದುಕೊಂಡು ಹೋದ ಕಾರಣ ಯಶೋದೆಗೆ ಸಹ ನಿಜಸ್ಥಿತಿಯು ಗೊತ್ತಾಗಲಿಲ್ಲ. ಯಶೋದೆಯು ಪ್ರಸವ ಮೂಳ್ಭೇಯಿಂದ ಎಚ್ಚತ್ತ ಬಳಕೆ ತನ್ನ

ಮಗ್ನಿಲಲ್ಲಿ ಬಾಲಕನು ಮಲಗಿಕೊಂಡದ್ದು ನ್ನು ಕಂಡು ತನಗೆ ಪ್ರತ್ಯರಕ್ಷಣ್ವ ವ್ಯಾ ಪ್ರತಿವಾಯಿತೆಂದು ಬಹಳ ಅನಂದಪಟ್ಟಣ್ಣಳು. ಅವಳ ಗಂಡನಾದ ನಂದನಾದರೂ ಪರಮ ಹಣಿಷಿತನಾದನು. ಅಗ ಅವರಿಬ್ಬರೂ ಬೆಳಗಾದ ಮೇಲೆ ಗೋಕುಲ ದಲ್ಲಿ ಸಕ್ಕರಿಯನ್ನು ಹಂಚಿದರು. ಜನರಾದರೂ ಅವರ ಮನೆಗೆ ಹೋಗಿ ಅವರ ಧನ್ಯವಾದವನ್ನು ಮಾಡಿದರು. ಗೋಪಾಲಕರ ಸ್ತುತಿಯರು ತಮ್ಮ ಉತ್ತಮೋತ್ತ ಮವಾದ ಸೀರೆಗಳನ್ನು ಉಟ್ಟುಕೊಂಡು ಹಾಗೂ ತಮ್ಮ ತಲೆಯ ಮೇಲೆ ಕಲಶ ಗಳನ್ನು ಇಟ್ಟುಕೊಂಡು ನಂದನ ಮನೆಗೆ ಬಂದು ಪ್ರತ್ಯೇಕಿಸ್ತೀರ್ಥವದ ಹಾಡುಗಳನ್ನು ಸುಸ್ಪರದಿಂದ ಹಾಡಿದರು. ನಂದನು ಉರವರಿಗೆಲ್ಲ ಉಟ್ಟಕ್ಕೆ ಹಾಕಿ ಬಹಳ ಉತ್ಸವವನ್ನು ಮಾಡಿದನು. ಉರವರು ಹುಡುಗಿನಿಗೆ ಅಂಗಿ ಷಿಂಹಿಪ್ಪಿಗಳನ್ನು ಕೊಟ್ಟು ನಂದನಿಗೂ ಯಶೋದೆಗೂ ಉಡುಗರೆ ಮಾಡಿ ಹುಡುಗನ ಹೆಸರನ್ನು “ಕಂಣ್ಡ” ನಂದು ಇಟ್ಟರು. ಈ ಹುಡುಗನು ಶ್ಯಾಮವಳಿದವಸಿದ್ದರೂ ಬಹಳ ಸುಂದರನೂ, ಮೋಹಕನೂ ಇದ್ದನು. ಇವನನ್ನು ಯುಶೋದೆಯು ಯಾವಾಗಲು ತನ್ನ ಬಗಲೊಳಗೆ ಎತ್ತಿಕೊಂಡಿರುತ್ತಿದ್ದಳು. ಅವಳಿಗೆ ತನ್ನ ಬಾಲಕನ ನ್ನು ಬಗಲೊಳಗೆ ಎತ್ತಿಕೊಂಡಿರುವದರಿಂದಲೇ ಬಹಳ ಸೌಖ್ಯವನಿಸುತ್ತಿತ್ತು. ಅವಣ ಈ ತನ್ನ ಸುಂದರ ಸುಕುಮಾರನನ್ನು ಒಂದು ಕ್ಷುಣಹೊತ್ತು ಸಹ ತನ್ನ ಬಗಲೊಳಗಿಂದ ಕೆಳಗೆ ಇಳಿಸುತ್ತಿದ್ದಿಲ್ಲ.

ಕಂಣ್ಡನು ಮೂರು ನಾಲ್ಕು ತಿಂಗಳದವನು ಆದ ತರುವಾಯ ನಂದನು ತನ್ನ ಹೆಂಡತಿಯನ್ನೂ, ಮಗನನ್ನೂ ಕರಕೊಂಡು ರಾಜನಿಗೆ ಕರಭಾರವನ್ನು ಕೊಡುವದಕ್ಕಾಗಿ ಮಧುರಿಗೆ ಹೋಗಿದ್ದನು. ನಂದನು ಬಂದ ವರ್ತಮಾನವು ವಸುದೇವನಿಗೆ ಗೋತ್ತುದ ಕೊಡಲೆ ಅವನು ನಂದನನ್ನು ಏಕಾಂತದಲ್ಲಿ ಕಾಣಲಿಕ್ಕೆ ಹೋದನು. ಅಗ ಅ ಇಬ್ಬರು ಒಬ್ಬಿರಿಗೊಬ್ಬರು ಪ್ರೇಮಾಲಂಗನ ಕೊಟ್ಟು ತಮ್ಮ ಸುಖದುಃಖದ ಸಂಗತಿಗಳನ್ನು ಮಾತಾಡಿದ ಬಳಿಕ ವಸುದೇವನು ನಂದನಿಗೆ—“ನಂದಾ, ನೀನು ನಿನ್ನ ಮಗನನ್ನು ಕರಕೊಂಡು ಬೇಗನೆ ಉರಿಗೆ ಹೋರಿಯ ಹೋಗು. ಇಲ್ಲಿ ಬಹಳ ಹೋತ್ತು ನಿಂತುಕೊಳ್ಳಬೇಡ. ಸಣ್ಣ ಹುಡುಗರಿಗೆ ಅನೇಕ ತರದ ಕುತ್ತುಗಳು ಬರುತ್ತವೆ. ನನಗೆ ರೋಹಿಣಿಯನ್ನು ನಿಮ್ಮ ಮನೆಯಿಂದ ಕರಕೊಂಡು ಬರಲಿಕ್ಕೆ ಇನ್ನೂ ಅನುಕೂಲವಿಲ್ಲ. ಆದು

ದರಿಂದ ನೀನು ರೋಹಿಣಿಯ ಮಗನಾದ ಬಲರಾಮನನ್ನೂ ಯಶೋದೆಯ ಮಗನಾದ ಕೃಷ್ಣನನ್ನೂ ಸರಿಯಾಗಿ ಜೋಪಾನ ಮಾಡು. ನನ್ನ ದೈವದಲ್ಲಿ ಪುತ್ರಸುಖವಿಲ್ಲ. ನಿನಗೆ ಮಾತ್ರ ಅದು ನಿನ್ನ ಸುಕೃತದಿಂದ ಲಭಿಸಿರುತ್ತದೆ. ನೀನು ಧನ್ಯನು” ಎಂದು ಹೇಳಿದನು. ಆಗ ನಂದನು ವಸುದೇವನ ನಿರೂಪವನ್ನು ತೆಗೆದುಕೊಂಡು ತನ್ನ ಹೆಂಡತೆಯಾದ ಯಶೋದೆಯನ್ನೂ, ಮಗನಾದ ಕೃಷ್ಣನನ್ನೂ ಕೂಡಿಕೊಂಡು ತನ್ನ ಬಂಡಿಯಲ್ಲಿ ಕುಳಿತು ಹೊರಟು ಹೋದನು.

ಪೂತನಾ ಪ್ರಾಣಹರಣ.

ನಂದನು ಮಥುರೆಗೆ ಹೋಗಿ ರಾಜನಿಗೆ ಕರಭಾರವನ್ನು ಕೊಟ್ಟು ಗೋ ಕುಲಕ್ಕೆ ತಿರುಗಿ ಬಂದ ತುಸು ದಿವಸಗಳಲ್ಲಿಯೇ ಸಣ್ಣ ಮಕ್ಕಳನ್ನು ಕೊಲ್ಲಲಿಕ್ಕೆ ಕಂಸನಿಂದ ಕಳುಹಿಸುಟ್ಟು ಪೂತನಾ ರಾಕ್ಷಸಿಯು ಅನೇಕ ಸ್ಥಳಗಳಿಗೆ ಹೋಗಿ ಅಲ್ಲಿಯ ಶಿಶುಗಳನ್ನು ಕೊಂಡು ತನ್ನ ವಾಯಾ ಶಕ್ತಿಯಿಂದ ಒಬ್ಬ ಸುಂದರ ಸ್ತ್ರೀಯ ರೂಪವನ್ನು ಧರಿಸಿ ಗೋಕುಲಕ್ಕೆ ಬಂದು ಸಹಜವಾಗಿ ನಂದನ ಮನೆಯೊಳಗೆ ಹೋದಳು. ಆಗ ಶ್ರೀಕೃಷ್ಣನು ತನ್ನ ಹಾಸಿಗೆಯ ಮೇಲೆ ಮಲಗಿ ರ್ಧನು. ಆವನಿಗೆ ನಿಜವಾಗಿಯೂ ನಿದ್ರೆ ಹತ್ತಿದ್ದಿಲ್ಲ. ಆದರೆ ಶ್ರೀಕೃಷ್ಣನು ಈ ರಾಕ್ಷಸ್ಯಾದ್ಯಂ ಉದ್ದೇಶವನ್ನು ತಿಳಿದವನಾಗಿ ನಿದ್ರೆ ಹತ್ತಿದವನಂತೆ ಕಣ್ಣ ಮುಚ್ಚಿದನು. ಆಗ ಆ ಪೂತನೆಯು ಶ್ರೀಕೃಷ್ಣನ ಮೇಲೆ ಬಹಳ ಪುರೀತಿಯನ್ನು ತೋರಿಸಿದಂತೆ ಮಾಡಿ ಆವನನ್ನು ತನ್ನ ತೊಡೆಯ ಮೇಲೆ ತೆಗೆದುಕೊಂಡು ಭಯಂಕರವಾದ ವಿಷವು ತುಂಬಿದ ತನ್ನ ಮೊಲೆಯನ್ನು ಆವನ ಬಾಯೋಳಗೆ ಇಟ್ಟಳು. ಆವಳ ಸುಂದರ ರೂಪವನ್ನೂ, ಆವಳ ವ್ಯುಭವದ ಖಾಡಿಗೆ ತೋಡಿಗೆಯನ್ನೂ, ಆವಳ ತುರುಬಿಗೆ ಮುದಿದ ಹೂವಿನ ವಾಲೆಯನ್ನೂ, ಆವಳ ಮುಂದೆಲೆಯ ಉಂಗುರುಗೂಡಲುಗಳನ್ನೂ, ಆವಳ ಮುಗುಳ ನಗೆಯನ್ನೂ ನೋಡಿ ಯಶೋದೆ ರೋಹಿಣಿಯುರು ಯಾವಳೋ ಒಬ್ಬ ದೊಡ್ಡ ಯೋಗ್ಯತೆಯ ಸ್ತ್ರೀಯು ಶ್ರೀಕೃಷ್ಣನನ್ನು ನೋಡಲಿಕ್ಕೆ ಬಂದಿರುತ್ತಾಳೆಂದು ತಿಳಿದುಕೊಂಡು ಸುಮ್ಮನೆ ನಿಂತಿದ್ದರು. ಆದರೆ ಶ್ರೀಕೃಷ್ಣನು ತನ್ನ ಜಾಯೋಗೆ ಪೂತನೆಯು ಈ ಪ್ರಕಾರ ಕವಟದಿಂದ ವಿಷ ತುಂಬಿದ ಮೊಲೆಯನ್ನು ಇಟ್ಟು ಕೂಡಲೆ ಸಿಟ್ಟಿನಿಂದ ಆವಳ ಮೊಲೆಯನ್ನು ತನ್ನ ವಜ್ರಹಸ್ತದಿಂದ ಗಟ್ಟಿ

ಯಾಗಿ ಬತ್ತಿ, ಆದರೇಳಗಿನ ವಿಷವನನ್ನೂ, ರಕ್ತವನ್ನೂ ಕೊಡಿಯೋ ಹೀರಿಬಿಟ್ಟನು. ಈ ಪ್ರಕಾರ ಶ್ರೀಕೃಷ್ಣನು ಪೂರ್ತನೆಯು ಮೊಲೆಯನ್ನು ಕುಡಿಯುವಾಗ ಅವಳ ಯಾವತ್ತು ಮನುಷಾನಗಳಿಗೆ ಹೀಡನೆಯಾದ್ದು ರಿಂದ ಅವಳು - “ಇನ್ನು ಸಾಕಪ್ಪಾ ಸಾಕು, ಬಡು ಬಡು” ಎಂದು ಬದರಾಡಿ, ಜೋರನೆಬಿವತು, ಕಣ್ಣಾ ಬೆಳ್ಳಿಗೆ ಮಾಡಿ, ಕಸವಿಸಿಪಡುತ್ತ ಪೂರ್ಣವನ್ನು ಬಿಟ್ಟಿಳು.

ಈ ಇಬ್ಬರು ಹುಡುಗರು ಸಣ್ಣ ವರಿದ್ವಾಗೀ ಅವರ ಬಾಲಲೀಲೆಗಳನ್ನು ನೋಡಿ ಅವರ ತಂದೆತಾರ್ಯಿಗಳೂ, ಗೋಕುಲದ ಯಾವತ್ತು ಜನರೂ ಬಹಳ ಅನಂದಪಡುತ್ತಿದ್ದರು. ಈ ಹುಡುಗರು ತೋಟ್ಟಿಲ ಬಿಟ್ಟು ಸೆಲದ ಮೇಲೆ ಕೂಡಲಿಕ್ಕೆ ಹತ್ತಿದ ಒಳಕೆ ಅಂಬೀಗಾಲು ಹಚ್ಚಿ ಸರಿಯುತ್ತ ಸರಿಯುತ್ತ ದನಗಳನ್ನು ಕಟ್ಟಿದ ಹಕ್ಕಿಯೋಳಿಗೆ ಹೋಗಿ ತಮ್ಮ ಮ್ಯಾಯನ್ನು ಗೋಮೂರು ಗೋಮೂತ್ರಗಳಿಂದ ಹೊಲಿಸು ವಾಡಿಕೊಳ್ಳುತ್ತಿದ್ದರು. ಅವರು ಎಂದೂ ಒತ್ತಿಟ್ಟಿಗೆ ಸಿಟ್ಟಿತ್ತಿದ್ದಿಲ್ಲ. ಅವರನ್ನು ಹಿಡಿಯುವದು ಅವರ ತಾಯಾಂದಿರಿಗೆ ಸಾಕು ಸಾಕಾಗಿ ಹೋಯಿತು. ಈ ಹೊಂಡ ಹುಡುಗರ ಸಲುವಾಗಿ ತಮಗೆ ಮನೆಯು ಕೆಲಸಗಳೇ ಅಗುವದಿಲ್ಲವೆಂದು ಅವರು ತಮ್ಮ ಮಕ್ಕಳಿಗೆ ತೋರಿಕೆಯ ಸಿಟ್ಟು ವಾಡಿದರೂ, ಮನಸೀನಲ್ಲಿ ಹಿರಿ ಹಿರಿ ಹಿಗ್ಗುತ್ತಿದ್ದರು. ಈ ಬಾಲಕರಿಗೆ ಸ್ವಲ್ಪ ನಡೆದಾಡಲಿಕ್ಕೆ ಕಾಲುಗಳು ಬಂದ ಒಳಕಂತೂ ಅವರ ತಾಯಾಂದಿರಿಗೆ ಅವರನ್ನು ಹಿಡಿಯುವದು ಅನಾಧ್ಯವಾಯಿತು. ಅವರು ಯಾವಾಗಲು ಆಕಳದ ಕರುಗಳ ಬೆನ್ನು ಹತ್ತಿ ಹೋಗಿ ಅವುಗಳನ್ನು ಬಾಲ ಹಿಡಿದು ಜಗ್ಗುತ್ತಿದ್ದರು. ಆಗ ಅವರನ್ನು ಆ ಕರುಗಳು ದರ ದರ ಎಳಕೊಂಡು ತಮ್ಮ ಸುತ್ತಲು ತಿರುಗುತ್ತಿದ್ದವು. ಈ ಕೌತುಕವನ್ನು ನೋಡಲಿಕ್ಕೆ ಯಶೋದೇಯೂ, ರೋಹಿಣಿಯೂ, ಬೋರೆ ಗೋಪಿಯರೂ ಬಂದು ನಿಂತು ನಗುತ್ತಿದ್ದರು. “ರಾಮಾ, ಕೃಷ್ಣ, ಸಿಮಗೆ ಹಸಿವೆಯಾಗಿಲ್ಲವೇ? ಬಸ್ವಿರಿ. ಹೋಟ್ಟಿಗೆ ಕೊಡುತ್ತೇವೇ” ಎಂದು ರೋಹಿಣಿಯೂ, ಯಶೋದೇಯೂ ತಮ್ಮ ಹುಡುಗರನ್ನು ಎತ್ತಿಕೊಂಡು ಅವರಿಗೆ ಮುದ್ದಾಡಿ ಹೋಟ್ಟಿಗೆ ಕೊಡುತ್ತಿದ್ದರು. ಮುಂದೆ ಅವರಿಬ್ಬರೂ ದೊಡ್ಡವರಾದ ಒಳಕೆ ತಮ್ಮ ಬಿರಿಗೆಯವರನ್ನು ಕರಕೊಂಡು ಬಹಳ ಕಿಡಿಗೇಡಿತನವನ್ನು ವಾಡಲಿಕ್ಕೆ ಆರಂಭಿಸಿದರು. ಅವರು ಎರಡನೆಯವರ ಮನೆಗಳನ್ನು ಹೊಕ್ಕು ಅವರ ಆಕಳಗಳು ಹಿಂಡುವ

ಮೋದಲೇ ಆವರ ಕರುಗಳನ್ನು ಬಿಟ್ಟು ಹೊರಗೆ ಬಿಡುತ್ತಿದ್ದರು. ಗೋಪಿಯರು ಆ ಕರುಗಳನ್ನು ತಿರುಗಿ ತರಲಿಕ್ಕೆ ಬುಡಿ ಹೊದ ಕೂಡಲೇ ಆವರು ಗಡಿಗೆ ಮಾಡಿ ಕೆಗಳಲ್ಲಿ ಇಟ್ಟು ಹಾಲು ಮೋಸರು ಬೆಣ್ಣೆಗಳನ್ನು ಕಡ್ಡಿ ತಿನ್ನತ್ತಿದ್ದರು. ಅದ ಕಲದ ವೇಲೆ ಒಟ್ಟುದ ಹಾಲು ಮೋಸರು ಬೆಣ್ಣೆಯ ಗಡಿಗೆ ಮಾಡಿಕೆಗಳು ಕೃಗೆ ನಿಲುಕುದಿದ್ದರೇ ಅವುಗಳನ್ನು ತಮ್ಮ ಕೈಯೊಳಗಾನ ಕೋಲಿನಿಂದ ಒಡೆಯುತ್ತಿದ್ದರು. ಈ ಪ್ರಕಾರ ಆವರಿಬ್ಬಿರಾ ಉಂಟಾಗಿ ನಾನಾತರದ ಕೆಡಿಗೇಡಿತನವನ್ನು ಮಾಡಲಿಕ್ಕೆ ಹತ್ತಿದರು.

ನಿಶ್ಚಯದ ದರ್ಶನ.

ಒಂದು ಸಾರೇ ರಾಮಕೃಷ್ಣದಿಗೋಪಬಾಲಕರೆಲ್ಲರು ಕೂಡಿಕೊಂಡು ಅಟಗಳನ್ನು ಆಡುವಾಗ ಕೃಷ್ಣನು ಮಣ್ಣ ತಿಂದದ್ದನ್ನು ಕಂಡು ಕೆಲವು ಹುಡುಗರು ಯಶೋದೆಯು ಬಳಗೆ ಬಂದು—“ಕೃಷ್ಣನು ಮಣ್ಣ ತಿಂದನು” ಎಂದು ಹೇಳಿದರು. ಆಗ ಯಶೋದೆಯು ಆವನನ್ನು ಬೆದರಿಸುವದಕ್ಕಾಗಿ—“ಪುಂಡಾ, ಯಾಕೆ ಮಣ್ಣ ತಿಂದೆ?” ಎಂದು ಕೇಳಲು ಆವನು—“ಆವ್ಯಾ, ನಾನು ಮಣ್ಣ ತಿಂದಿಲ್ಲ. ಬೇಕಾದರೆ ನನ್ನ ಬಾಯಿ ನೋಡಿಕೋಇ” ಎಂದು ಹೇಳಿ ತನ್ನ ಬಾಯಿ ತೆರೆದು ತೋರಿಸಲಾಗಿ ಆವನ ಬಾಯಿಯಲ್ಲಿ ಯಾವತ್ತು ಜರಾಚರ ಜಗತ್ತು, ಆ ಜಗತ್ತಿನಲ್ಲಿ ಒಂದು ಕಡೆಗೆ ಗೋಕುಲವು, ಮತ್ತು ಒಂದು ಕಡೆಗೆ ಸ್ವಾತಂತ್ರ್ಯ ತಾನು ಇರುವದನ್ನು ಕಂಡು ಯಶೋದೆಯು ಅಕ್ಕೆಯು ಚರ್ಚಿತಾದಳು. ಹಾಗೂ ಆವಳಿಗೆ ಕೂಡಲೇ ತತ್ಪ್ರಜ್ಞನವುಂಟಾಗಲು, ಆವಳು ಪರಮೇಶ್ವರನಿಗೆ—“ನನ್ನನ್ನು ವಾರು ಮೋಹನಗಳಿಂದ ರಕ್ಷಣಾ ವಾಡು” ಎಂದು ಚೇಡಿಕೊಂಡಳು. ಈ ಪ್ರಕಾರ ಯಶೋದೆಗೆ ತತ್ಪ್ರಜ್ಞನವುಂಟಾದೂ ಗ್ರಾಮ ಪರಮೇಶ್ವರನು ಆವಳ ಮೇಲೆ ತೀವ್ರದಲ್ಲಿ ಪ್ರತ್ಯಾಮ್ಯಮೋಹನವನ್ನು ಪಸರಿಸಿದ್ದರಿಂದ ಆವಳು ಆ ತತ್ಪ್ರಜ್ಞನವನ್ನು ವರೆತುಬಿಟ್ಟು ಕುಣ್ಣಿನನ್ನು ತನ್ನ ತೊಡೆಯ ಮೇಲೆ ತೆಗೆದುಕೊಂಡು ಮುಂಚಿನಂತೆ ಆವನ ಮೇಲೆ ಪ್ರತ್ಯೇಕಿಸಿದ್ದ ವಾಡಕ್ಕಿದಳು. ದಿನಾಲು ಗೋಪಿಯರು ಯಶೋದೆಯ ಬಳಗೆ ಬಂದು—“ಆವ್ಯಾ, ನಿನ್ನ ಮಗನಾದ ಕೃಷ್ಣನ ಪುಂಡತನವನ್ನು

ಎನ್ನೇಂತೆ ಹೇಳೋಣ? ಅವನು ತನ್ನ ಸಂಗಡಿಗರಾದ ಪುಂಡ ಹುಡುಗರನ್ನು ಕರಕೊಂಡು ನಮ್ಮ ಮನೆಯೊಳಗೆ ಹೊಕ್ಕು ಹಾಲು ಮೊಸರು ಬೆಣ್ಣೆಗಳನ್ನು ಕದ್ದು ತಿನ್ನುತ್ತಾನೆ. ನಮ್ಮ ಗಡಿಗೆ ಮಾಡಿಕೆಗಳನ್ನು ಒಡೆಯುತ್ತಾನೆ. ಅವನಿಗೆ ಚನಾ೦ಗಿ ಬುದ್ಧಿ ಹೇಳಿರಿ. ಅದರೆ ಹೊಡಿಯುಬೇಡಿಲಿ” ಎಂದು ಹೇಳಲಾರಂ ಖಸಿದರು. ಅದರೆ ಯಶೋದೆಯು ಅವನಿಗೆ ಏನೂ ಸಿಟ್ಟು ಮಾಡಬೇಕೆಂದು ಮೊಲೀವು ಕಡೆಗೆ ನೋಡಿ ನಗುತ್ತಿದ್ದಳು.

ಉಲ್ಲಾಖಿಬಂಧನ.

ಕೃಷ್ಣನು ಸ್ವಲ್ಪ ದೊಡ್ಡ ಹುಡುಗನಾದರೂ ಇನ್ನೂ ಮೊಲೆ ಕುಡಿಯುವ ದನ್ನು ಬಿಟ್ಟುದ್ದಿಲ್ಲ. ಒಮ್ಮೆ ಯಶೋದೆಯು ಮಜ್ಜಿಗೆ ಕಡೆಯುತ್ತಿದ್ದಾಗ ಕೃಷ್ಣನು ಆವಳ ಹಿಂದೆ ಬಂದು ನಿಂತು—“ಆವಾಪ್, ನನಗೆ ಅಮೃತ್ತಾ ಕೊಡು” ಎಂದು ಹಟ ಮಾಡಿದನು. ಆಗ ಅವಳು ಮಜ್ಜಿಗೆ ಕಡೆಯುವದನ್ನು ಬಿಟ್ಟು ಅವನನ್ನು ತೊಡೆಯು ಮೇಲೆ ತೆಗೆದುಕೊಂಡು ಮೊಲೆ ಉಣಿ ಸಲಿಕ್ಕೆ ಹತ್ತಿದಳು. ಅದರೆ ಒಲಿಯ ಮೇಲೆ ಕಾಸುವದಕ್ಕಾಗಿ ಇಟ್ಟ ಹಾಲು ಉಕ್ಕಲಿಕ್ಕೆ ಹತ್ತಲು ಅವಳು ಸ್ತೋ ಸ್ವಭಾವಕ್ಕನುಸರಿಸಿ ಅವನನ್ನು ಅಲ್ಲಿಯೇ ಒಬ್ಬಕೊಬ್ಬೆ ಒಲಿಯ ಕಡೆಗೆ ತ್ವರಿಯಿಂದ ಹೊಡಳು. ಆಗ ಕೃಷ್ಣನು ಸಿಟ್ಟಿಗೆದ್ದು ಕಡಗೋಲಿನಿಂದ ಮಜ್ಜಿಗೆ ಯ ಗಡಿಗೆಯನ್ನು ಒಡೆದು ಒಂದು ಕೇಳಣಿಯೊಳಗೆ ಹೋಗಿ ಅಡಗಿಕೊಂಡು ಕೂಡಿನು. ಇದನ್ನು ನೋಡಿ ಯಶೋದೆಯು ಒಹಳ ಸಿಟ್ಟಿಗೆ ಬಂದು ಕಣ್ಣ ಕೆಂಪಗೆ ಮಾಡಿ—“ಕೃಷ್ಣ, ನೀನು ಒಹಳ ಮೊಂಡತನವನ್ನು ನಡಿಸಿರುತ್ತೀ. ಸಿಕ್ಕ ಸಿಕ್ಕವರ ಗಡಿಗೆ ಮಾಡಿಕೆಗಳನ್ನು ಒಡಿಯುತ್ತೀ. ನಿಲ್ಲಿ. ನಿನಗೆ ಈಹೊತ್ತು ಚನಾ೦ಗಿ ಕೈ ಹಚ್ಚಿತ್ತೇನೆ” ಎಂದು ಗದ್ದರಿಸಿದಳು. ಆಗ ಕೃಷ್ಣನು ಆ ಕೇಳಣಿಯಿಂದ ಹೋರಿಸಿ ಜಾರಿಕೊಂಡು ಹೋರಿಸಿ ಓಡಿ ಹೋದನು. ಯಶೋದೆಯು ಅವನ ಬೆನ್ನ ಹತ್ತಿ ಎಷ್ಟು ದೂರ ಓಡಿ ಹೋದರೂ ಅವನು ಅವಳ ಕೈಗೆ ಸಿಗಲಿಲ್ಲ. ಆದುದರಿಂದ ಅವಳು ನಿರಾಶೆಯಾಗಿ ತಿರುಗಿ ಬಂದು ಮನೆಯಲ್ಲಿ ಸುಮ್ಮನೆ ಕುಳಿತುಬಿಟ್ಟಳು. ಇಷ್ಟರಲ್ಲಿ ಕೃಷ್ಣನು ತಾನಾಗಿ ಅವಳ ಸವಿಂಬದಲ್ಲಿ ಬಂದು ಅವಳ ಕೈಯೊಳಗೆ ಸಿಕ್ಕಿನು. ಆಗ ಅವಳು ಅವನನ್ನು ಗಷ್ಟಿಯಾಗಿ ಹುಡಿದು ಬಂದು ಹಗ್ಗಿದಿಂದ ಅವನನ್ನು ಅಕ್ಕೀ ಕಂಟ್ಟುವ ಬಂದು ಒರಳಗೆ ಕಟ್ಟ

ತಿಕ್ಕೆ ಹೋದಳು. ಅದರೆ ಆ ಹಗ್ಗಿವು ಎರಡು ಬೆರಳು ಕಡಿಮೆಯಾಯಿತು. ಆಗ ಅವಳು ಆ ಹಗ್ಗಿಕ್ಕೆ ಇನ್ನೊಂದು ಹಗ್ಗಿವನ್ನು ಗಂಟು ಹಾಕಿ ಕಟ್ಟಿದಳು. ಅದರೂ ಅದು ಪುನಃ ಎರಡು ಬೆರಳು ಕಡಿಮೆಯಾಯಿತು. ಆಮೇಲೆ ಅವಳು ತನ್ನ ಮನೆಯೊಳಗಿನ ಎಲ್ಲ ಹಗ್ಗಿಗಳನ್ನು ಒಂದರ ಹಿಂದೊಂದು ಗಂಟು ಹಾಕಿ ಕಟ್ಟಿದರೂ ಅದು ಎರಡು ಬೆರಳು ಕಡಿಮೆಯೇ ಆಯಿತು. ಈ ಪ್ರಕಾರ ಯಶೋದೆಯು ಕುಷ್ಣನನ್ನು ಕಟ್ಟಲಿಕ್ಕೆ ಅಸಮರ್ಥಭಾಗಿ ಸಮ್ಮನೆ ಕೈ ಮ್ಯಾನ್‌ನೊಯಿಸಿಕೊಂಡು ದಣಿದು ನಿರಾಶಿಯಿಂದ ಕುಳಿತುಬಿಟ್ಟಳು. ಇದನ್ನು ನೋಡಿ ಅಲ್ಲಿ ನೇರೆದಿದ್ದ ಗೋಪಿಯರೆಲ್ಲರು ನಗಲಿಕ್ಕೆ ಹತ್ತಿದರು. ಅವರು ನಗುವದನ್ನು ನೋಡಿ ಯಶೋದೆಯು ತಾನೂ ನಕ್ಕಳು. ಆಮೇಲೆ ಕುಷ್ಣನು ತಾಯಿಯು ಮೇಲಿನ ಮನತೆಯಿಂದ ಆ ಹಗ್ಗಿ ಸಾಲುವಂತೆ ಮಾಡಿ ತನ್ನನ್ನು ಕಟ್ಟಿಸಿಕೊಳ್ಳಲಾಗಿ ಯಶೋದೆಯು ಅವನಿಗೆ—“ಕಳಾಪ್, ಇನ್ನು ಎಲ್ಲಿ ಓಡಿ ಹೋಗುತ್ತೀ ಹೋಗು” ಎಂದು ಅಂದು ತನ್ನ ಕೆಲಸಕಾವುಗಿ ಮನೆಯೊಳಗೆ ಹೋದಳು. ಆ ಮೇಲೆ ಕುಷ್ಣನು ತನ್ನ ಅವನು ತನ್ನನ್ನು ಆಕಳ ಕರಬು ಕಟ್ಟಿದಂತೆ ಕಟ್ಟಿರುವ ಜೆಂದು ಬಗೆದು ಆ ಒರಳನ್ನು ಎಳೆದುಕೊಂಡು ಅವಕಿಜವಳಿಯಾಗಿ ಹುಟ್ಟಿದ ಎರಡು ಅಜ್ಞನ ವೃಕ್ಷಗಳ ನಡುವೆ ಹೋಗಲಾಗಿ ಅದು ಆ ಗಿಡಗಳ ನಡುವೆ ಸಿಕ್ಕು ಅಪ್ಪಗಳು ಬೇರು ಸಹಿತ ಕಿತ್ತು ಬಿಡ್ಡವು. ಈ ಪ್ರಕಾರ ಆ ಗಿಡಗಳು ಕಿತ್ತು ಬಿಡ್ಡ ಸಪ್ಪಳವನ್ನು ಕೇರಳ ನಾಲ್ಕು ಕಡೆಯಿಂದ ಹೆಂಗಸರು, ಹುಡುಗರು, ಗಂಡಸರು ಅಲ್ಲಿಗೆ ಓಡಿ ಬಂದರು. ಯಶೋದೆಯುಂತೂ ಹೆದರಿ ಹೌಹಾರಿದಳು. ನಂದನು ಇದನ್ನು ನೋಡಿ ಯಶೋದೆಗೆ ಸಿಟ್ಟು ಮಾಡಿ ಕುಷ್ಣನಿಗೆ ಕಟ್ಟಿದ ಹಗ್ಗಿವನ್ನು ಬಿಚ್ಚೆ ಅವನನ್ನು ಎತ್ತಿ ಕೊಂಡು ಮುದ್ದುಡಿ ಯಶೋದೆಯ ಕಡೆಗೆ ಕೊಟ್ಟಿನು. ಆಗ ಅವಳು ಪ್ರೇಮಭಾವದಿಂದ ಅವನನ್ನು ತನಗೆ ಎನಿಗೆ ಅವಚಿಕೊಂಡು, ಅವನಿಗೆ ಚುಂಬನ ಕೊಟ್ಟು, ಕಡೆಗೆ ಹೊಟ್ಟಿಗೆ ಕೊಟ್ಟಿಲ್ಲ.

ಹೀಗೆ ಮಾಡುತ್ತ ಮಾಡುತ್ತ ಬಲರಾಮ ಕೃಷ್ಣರು ಏಳು ವಷಣದವ ರಾದರು. ಬಲರಾಮನು ಕುಷ್ಣನಿಗಿಂತ ಘದಾರು ತಿಂಗಳು ಹಿರಿಯನಿದ್ದಾನು. ಆಗ ನಂದನು ಇವರಿಬ್ಬರನ್ನು ಆಕಳಗಳನ್ನು ಕಾಯಾಲಿಕ್ಕೆ ಕಳಿಸಿಕೊಡಹತ್ತಿದನು. ಇವರು ಮುಂಜಾನೆ ಎದ್ದು ನೇಹರಿ (ಅಲ್ಲಾಹಾರ) ಮಾಡಿಕೊಂಡು

ಉರೈಳಗಿನ ಸಣ್ಣ ಹುಡುಗರ ಸಂಗಡ ಉರ ಹೊರಗೆ ಸಮಿಂದರಲ್ಲಿಯೇ ಆಕಳುಗಳನ್ನು ಮೇರಿಸಿಕೊಂಡು ಅವುಗಳಿಗೆ ಯುನ್ನನಾ ನದಿಯಲ್ಲಿ ನೀರು ಕುಡಿಸಿಕೊಂಡು ಮಧ್ಯಾಹ್ನಕ್ಕೆ ಮನೆಗೆ ಉಟಕ್ಕೆ ಬರುತ್ತಿದ್ದರು. ಹಾಗೂ ಮಧ್ಯಾಹ್ನಕ್ಕೆ ಉಟ ಮುಗಿಸಿಕೊಂಡು ಪುನಃ ಆಕಳು ಕಾಯಲಿಕ್ಕೆ ಹೋಗು ತ್ತಿದ್ದರು. ಆದರೆ ಇವರಿಗೆ ಹನ್ನೆರಡು ವರ್ಷಗಳು ತುಂಬಿದ ಬಳಿಕ ಇವರು ಮುಂಜಾನೆ ಹೋಗಿ ಸಂಜೀವ ತನಕ ಅಡವಿಯಲ್ಲಿಯೇ ಇರಹತ್ತಿದರು. ಇವ ರಿಬ್ಬರೂ ನೊದಲು ಸಣ್ಣ ಕೊಸುಗಳಿಧ್ಯಾಗ ತಮ್ಮ ತಂದೆ ತಾಲಿಗಳಿಗೆ ಹೇಗೆ ಪ್ರಿಯಕರರಾಗಿದ್ದರೋ ಹಾಗೆಯೇ ಇವರು ತಮ್ಮ ಓರಿಗೆಯ ಗೆಳೆಯುರಿಗೆ ಪ್ರಿಯಕರರಾದರು. ಇವರು ಅಡವಿಗೆ ಹೋದ ಬಳಿಕ ತಮ್ಮ ಆಕಳುಗ ಇನ್ನೂ, ಕರುಗಳನ್ನೂ ಮೇಯಲಿಕ್ಕೆ ಒಟ್ಟು ತಾವು ಕೊಳಲು ಉದುತ್ತ ತಮ್ಮ ಸ್ವಂತ ಮನೋರಂಜನವನ್ನು ಮಾಡಿಕೊಳ್ಳುವದಲ್ಲದೆ ತಮ್ಮ ಗೆಳೆಯರ ಮನೋರಂಜನವನ್ನು ಸಹ ಮಾಡುತ್ತಿದ್ದರು. ಇವರು ಕೆಲವು ಸಾರೆ ಅಡವಿಯಲ್ಲಿ ಹುಲ್ಲಿನ ಹಾಸಿಗೆ ಹಾಸಿ ಅದರ ಮೇಲಿ ತಾವೂ ತಮ್ಮ ಗೆಳೆಯರೂ ಬಿದ್ದು ಕೊಂಡು ವಿಶ್ವಾಂತಿ ಸುಖವನ್ನು ಆನುಭವಿಸುತ್ತಿದ್ದರು. ಕೆಲವು ಸಾರೆ ಚಿಂತಿಸುತ್ತಿರುವೆಂದು ಗೆಜಗಗಳನ್ನು ಆಹುತ್ತಿದ್ದರು. ಕೆಲವು ಸಾರೆ ತಮ್ಮ ಕವಣಿಗಲ್ಲು ಎಸೆದು ಗಿಡಗಳ ಮೇಲಿನ ಹಣ್ಣು ಕಾಲಿಗಳನ್ನು ಉದುರಿಸಿಕೊಂಡು ತಿನ್ನತ್ತಿದ್ದರು. ಕೆಲವು ಸಾರೆ ತಾವೂ ತಮ್ಮ ಗೆಳೆಯರೂ ಮೈನೇಲಿ ಕಂಬಳ ಹೊತ್ತು ಕೊಂಡು ದನಗಳ ಆಟವನ್ನು ಆಹುತ್ತಿದ್ದರು. ಮತ್ತೆ ಕೆಲವು ಸಾರೆ ಮಂಗಗಳಂತೆ ಗಿಡಗಳನ್ನು ಹತ್ತಿ ಚೀರಾಡುವದೂ, ಕುಣಿದಾಡುವದೂ ಮಾಡುತ್ತಿದ್ದರು. ಈ ಪ್ರಕಾರ ಇವರು ಮುಂಜಾನೆಯಿಂದ ಸಂಜೀವ ವರಿಗೆ ಆನಂದದಿಂದ ಅಡವಿಯಲ್ಲಿ ಹೊತ್ತುಗಳಿದು ಸಂಜೀವ ಹೊತ್ತಿಗೆ ತಮ್ಮ ಆಕಳುಗಳನ್ನೂ, ಕರುಗ ಇನ್ನೂ ಅಟ್ಟಿಕೊಂಡು ತಮ್ಮ ಮನೆಗೆ ತಿರುಗಿ ಬರುತ್ತಿದ್ದರು.

ಕೆಲವು ದಿವಸಗಳಾದ ನಂತರ ನಂದಾದಿ ಗೋಪಾಲಕರು ಗೋಕುಲದಲ್ಲಿ ಹುಡುಗರು ಹುಪ್ಪಡಿಗಳು ಮೇಲಿಂದ ಮೇಲೆ ಬೇನೆ ಬೀಳುವದನ್ನೂ, ಕೃಷ್ಣನಿಗೆ ಮಂರು ನಾಲ್ಕು ದೇಶದ್ದು ದೊಡ್ಡ ಕುತ್ತಿಗಳು ಬಂದು ಹೋದ ದ್ವನ್ನೂ, ತೋಳಗಳ ಉಪದ್ರವವು ಹೆಚ್ಚಾಗಿ ಅವು ತಮ್ಮ ದನಕರುಗಳನ್ನು

ಮೇಲಿಂದ ಮೇಲೆ ಎತ್ತಿಕೊಂಡು ಹೋಗುವದನ್ನೂ ಸೋಡಿ ತಾವು ಗೋಕು
ಲವನ್ನು ಬಿಟ್ಟು ವೃಂದಾವನದಲ್ಲಿ ಇರಲಿಕ್ಕೆ ಹೋಗಬೇಕೆಂದು ಒಂದು ದಿವಸ
ನಿಶ್ಚಯಿಸಿದರು. ಆ ಪ್ರಕಾರ ಅವರು ಮರುದಿವಸ ಎದ್ದು ಕೂಡಲೆ ಬಂಡಿಗ
ಳಿನ್ನು ರೂಡಿಕೊಂಡು ಅವುಗಳಲ್ಲಿ ತಮ್ಮ ಯಾವತ್ತು ನಾವಾನುಗಳನ್ನು ತುಂಬಿ
ದ ತರುವಾಯು ಹುಡುಗರು ಹುಪ್ಪಿಗಳನ್ನು ಕುಳ್ಳಿರಿಸಿಕೊಂಡು ವೃಂದಾವನ
ದಿಂದ ಗೋಕುಲಕ್ಕೆ ಹೊರಟರು. ಆಗ ಗೋಪಿಯರು ಕಡಗೋಲುಗಳನ್ನೂ,
ಮಜ್ಜಿಗೆಯ ಗಡಿಗೆಮಡಿಕೆಗಳನ್ನೂ ತಮ್ಮ ತಲೆಯ ಮೇಲೆ ಹೊತ್ತುಕೊಂಡರು.
ಗೋಪಾಲಕರು ಆಕಳಗಳನ್ನು ಕಟ್ಟುವ ಕಣ್ಣಿಗಳನ್ನೂ, ಗಡಿಟಗಳನ್ನೂ
ತಮ್ಮ ತಲೆಯ ಮೇಲೆ ತೆಗೆದುಕೊಂಡರು. ಆಕಳು ಕರುಗಳ ಹಿಂಡು ಒಂದ
ಕೊನ್ನಿಂದು ಕೂಡಿಕೊಂಡು ಮುಂದೆ ನಡೆಯಾಹತಿದ್ದವು. ಆವೃಗಳ ಹಿಂದಿನಿಂದ
ಕತ್ತು, ಹಳದಿ, ಕೆಂಪು ಸೀರೆಗಳನ್ನು ಉಟ್ಟುಕೊಂಡು ಗೋಪಿಯರು ನಾಲು
ಸಾಲಾಗಿ ನಡೆದಿರುವದನ್ನು ಸೋಡಿದವರಿಗೆ ಆಕಾಶದಲ್ಲಿ ಮುಡುವ ಇಂದ್ರ,
ಧನುಷ್ಯವು ಭೂಮಿಯ ಮೇಲೆ ಮಂಡಿರುತ್ತೇರೋ ಏನೋ ಎಂದು ಭಾರತಿ
ಯಾಗುವಂತೆ ಇತ್ತು. ಅವರ ನಡುವೆ ಒಂದು ರಥದಲ್ಲಿ ಯಿಶೋದ್ಯುಮಾ, ರೋ
ಹಿಂಣಿಯೂ ತಮ್ಮ ಇಬ್ಬರು ಸುಂದರ ಮಕ್ಕಳನ್ನು ಕುಳ್ಳಿರಿಸಿಕೊಂಡು ಕೂತಿ
ದ್ದರು. ಈ ಪ್ರಕಾರ ಇವರೆಲ್ಲರು ಪ್ರಯಾಣ ಮಾಡುವಾಗ ಯಾಶೋದಾ ರೋ
ಹಿಂಣಿಯರೂ, ಇತರ ಗೋಪಿಕಾ ಸ್ತ್ರೀಯರೂ ಧಾರಿಯಲ್ಲಿ ಶ್ರೀಕಂಣ್ಣ ಲೀಲಾಯ
ಪದಗಳನ್ನು ತಮ್ಮ ಮಂಜುಳಾವಾದ ಸ್ವರದಿಂದ ಹಾಡುತ್ತಿದ್ದರು. ವೃಂದಾವನ
ನದ ನಡುವೆ ಯಮುನಾ ನದಿಯು ಹರಿದಿದ್ದ ಅದರ ಗಾಳಿ ನೀರುಗಳು ಬಹು
ಉತ್ತಮವಾಗಿದ್ದುದರಿಂದಲೂ, ಅಲ್ಲಿ ದನಕರುಗಳಿಗೆ ಮೇಯಲಿಕ್ಕೆ ಬೇಕಾದಷ್ಟು
ಹುಲ್ಲಿನ ಸಮ್ಮಿಳಿಸಿ ಇದ್ದುದರಿಂದಲೂ, ಅದರ ಪೂರ್ವ ದಿಕ್ಕಿಗೆ ಗೋವ
ಧನ ಪರ್ವತವಿದ್ದು ಅದರ ಬುಡದಲ್ಲಿ ಸಾವಿರಾರು ಆಕಳು ಕರುಗಳು ನಿಲ್ಲ
ಲಿಕ್ಕಾಗಿ, ಮಲಗಿಕೊಳ್ಳಲಿಕ್ಕಾಗಿ ವಿಶಾಲವಾದ ನೆರಳುಷ್ಟು ದೊಡ್ಡ ದೊಡ್ಡ ಗಿಡ
ಗಳು ಇದ್ದುದರಿಂದಲೂ, ತಮಗೆ ತನ್ನ ಲಿಕ್ಕೆ ಬೇಕಾದಷ್ಟು ಮಧುರವಾದ
ಫಲಗಳು ಮತ್ತು ಕಂದಮೂಲಗಳು ಇದ್ದುದರಿಂದಲೂ ಆ ರಮ್ಯವಾದ ಸ್ಫಳವು
ತಮಗೆ ವಸತಿ ಮಾಡಲಿಕ್ಕೆ ಆರ್ಥಿಕ ಯೋಗ್ಯವಾಗಿರುತ್ತದೆಂದು ಸೋಡಿ
ಯಾವತ್ತು ಗೋಪಾಲಕರೂ, ಗೋಪಿಯರೂ ಬಹಳ ಆನಂದಪಟ್ಟರು.

ಈ ಪ್ರಕಾರ ಬಲರಾಮ ಕೃಷ್ಣರು ವೃಂದಾವನದಲ್ಲಿ ಇರಲಿಕ್ಕೆ ಹತ್ತಿದ ಬಳಿಕ ಹದಿನಾಲ್ಕು ವರ್ಷಗಳು ತುಂಬಿ ಹೋಗಿ, ಅವರು ಕುಮಾರಾವಸ್ಥೆಯಿಂದ ತರುಣಾವಸ್ಥೆಗೆ ಬಂದು, ಭರದಿಂದ ಎತ್ತರವಾಗಿ ಬೆಳೆದರು. ಆಗ ಅವರ ಶರೀರವು ಅತ್ಯಂತ ಸುದೃಢವೂ ಮೋಹಕವೂ ಕಾಣಿಸಹಕ್ತಿತು. ಈ ಮೇರೆಗೆ ಅವರಿಬ್ಬರೂ ದೊಡ್ಡವರಾಗಿ ಇತರ ಗೋಪಾಲಕರಂತೆ ಆಕಳುಗಳನ್ನು ಮೇರಿಯಾನಲಿಕ್ಕೆ ಬಿಯ್ಯುವಂಥ ಸ್ವರ್ಕಂತ್ರ ಯೋಗ್ಯತೆಯಾವರಾಗಿ, ತಮ್ಮ ಕೂಡ ಆದಿ ಬೆಳೆದ ಗೋಪಾಲಕರನ್ನೂ, ಇತರ ದೊಡ್ಡ ಗೋಪಾಲಕರನ್ನೂ ಕೂಡಿ ಕೊಂಡು ಆಕಳುಗಳನ್ನು ಮೇರಿಯಾನಲಿಕ್ಕೆ ಅಡವಿಗೆ ಹೋಗಹತ್ತಿದರು. ಅವರು ತಮಗೆ ಅಡವಿಯಲ್ಲಿ ಹುಲಿ, ಶೋಳ, ಮೊದಲಾದ ಹಿಂಸಕ ಪಶುಗಳು ಎದುರಾದಲ್ಲಿ ಆವುಗಳನ್ನು ಕೊಲ್ಲುವದಕ್ಕಾಗಿ ತಮ್ಮ ಸಂಗಡ ಧನುಷ್ಯ ಬಾಣಗಳನ್ನು ಬಿಯ್ಯುತ್ತಿದ್ದರು. ಇದಿಂದ ಪ್ರಸಂಗವು ಬಹಳ ಬಿಕ್ಕಟ್ಟು ಬಂದಾಗ್ನೆ ಜನರಿಗೆ ಏಜ್ಞರಿಕೆಯನ್ನು ಕೊಡುವ ಸಲುವಾಗಿ ಉದಿಲಿಕ್ಕೆ ಕೊಂಬನ್ನು ಸಹ ಬಿಯ್ಯುತ್ತಿದ್ದರು. ಅವರು ಆಕಳುಗಳನ್ನು ಮೇರಿಯಾನಲಿಕ್ಕಿದ್ದಾಗಿ ತಮ್ಮ ಕೊಳಲನ್ನು ಮನೋಹರವಾಗಿ ಉದಿ ತಮ್ಮ ಸಂಗಡಿಗರ ಮನೋರಂಜನವನ್ನು ವಾಡುತ್ತಿದ್ದರು. ಅವರು ತಮ್ಮ ಕೊರಟಲ್ಲಿ ಅಡವಿಯೋಳಗೆ ಬೆಳೆದ ಹೂವಿನ ಹಾರಗಳನ್ನು ಧರಿಸಿ, ತಮ್ಮ ತಲಿಗೆ ನವಿಲುಗಳ ಮುಕುಟವನ್ನು ಹಾಕಿಕೊಂಡು ಗೋಪಾಲಕರ ಸಂಗಡ ಕುಣಿಯುವದನ್ನೂ, ಹಾಡುವದನ್ನೂ ವಾಡುತ್ತಿದ್ದರು. ಒಮ್ಮೊಮ್ಮೆ ಅವರು ತಮ್ಮ ಸಂಗಡ ಇದ್ದಂಥ ಗೋಪಾಲಕರನ್ನು ಕುಣಿಯಲಿಕ್ಕೆ ಹಚ್ಚಿ ತಾವು ಕೊಳಲು ಉದುತ್ತ ಕೈಯಿಂದ ತಾಳ ಹಿಡಿಯುತ್ತಿದ್ದರು. ಒಮ್ಮೊಮ್ಮೆ ಗೋಪಾಲಕರು ತಾಳ ಹಿಡಿದಾಗ್ನೆ ಮತ್ತು ಕೊಳಲು ಉದುತ್ತಿದ್ದಾಗ್ನೆ ತಾವು ಕುಣಿಯುತ್ತಿದ್ದರು. ಅವರು ಗೋಪಾಲಕರ ಸಂಗಡ ನಾನಾಪ್ರಕಾರದ ಅಟಗಳನ್ನು ಅಡುವದನ್ನೂ, ಹಾಡುವದನ್ನೂ, ವಾಧ್ಯಬಾರಿಸುವದನ್ನೂ ವಾಡುತ್ತಿದ್ದರು. ಈ ಎಲ್ಲ ಅಟಗಳಲ್ಲಿ ಕುಸಿಯಾಡುವದು ಅವರಿಗೆ ಅತ್ಯಂತ ಪ್ರಯೋಗ ಅಟವಾಗಿತ್ತು. ಅವರು ಕುಮಾರಾವಸ್ಥೆಯಲ್ಲಿರುವಾಗ ಶಿಡುವದು, ಮರವನ್ನು ಏರುವದು, ನದಿಯಲ್ಲಿ ಈಸುವದು ಮುಂತಾದ್ದರಲ್ಲಿ ನಿತ್ಯಾತ್ಮಾತರಾಗಿದ್ದರು. ಈಗ ಅವರು ತರುಣಾವಸ್ಥೆಗೆ ಬಂದ ಬಳಿಕ

ಮಲ್ಲಿಯಲ್ಲಿಯಲ್ಲಿಯೂ ಸ್ನೇಹಣ್ಯವನ್ನು ಸಂಪಾದಿಸಿದರು. ಹದಿನಾರು ಹದಿನೇಳು ವರ್ಷದವರಿರುವಾಗ ಈ ಕುಮಾರಮಲ್ಲರು ಮಾಡಿದ ಆವಾಸುಷ ಕೃತಿಗಳನ್ನು ಕಂಡು ಯಾವತ್ತು ಗೋಪಾಲಕರು ಆಶ್ಚರ್ಯದಿಂದ ತಮ್ಮ ಬಾಯಿಯಲ್ಲಿ ಬಿರಖು ಕಜ್ಞಿದರು. ಅದರಲ್ಲಿಯೂ ಆವರು ಮಾರು ನಾಲ್ಕು ಸಾರೆ ತಮ್ಮ ಶಕ್ತಿಯ ಆತಕ್ಕೂ ಲೀಲಿಗಳನ್ನು ಮಾಡಿ ತೋರಿಸಿದ್ದನ್ನು ಕಂಡು ಆವರು ಈಶ್ವರನ ಆಪತ್ತಾರಿರುತ್ತಾ ರೆಂದು ಜನಂ ಭಾವಿಸಹಕ್ತಿದರು.

ವತ್ತಾಸುರವಧ.

ಒಂದು ಸಾರೆ ರಾಮಕೃಷ್ಣರು ಯಾಮುನಾ ನದಿಂದ ತೇರದಲ್ಲಿ ತಮ್ಮ ಗೆಳೆಯರನ್ನು ಕೂಡಿಕೊಂಡು ದನಕರುಗಳನ್ನು ಮೇರಿಯಿಸುತ್ತಿದ್ದಾಗ ಆವರನ್ನು ಕೊಲ್ಲುವದಕ್ಕಾಗಿ ವತ್ತಾಸುರನೆಂಬ ರಾಕ್ಷಸನು ಒಂದು ಆಕಾಶಕರುವಿನ ವೇಷದಿಂದ ಆ ದನಗಳ ಹಿಂಡಿನಲ್ಲಿ ಹೊಳ್ಳಿದ್ದನ್ನು ಕಂಡು ಕೃಷ್ಣನು ಆದನ್ನು ಬಲರಾಮನಿಗೆ ತೋರಿಸುತ್ತು ಒಬ್ಬ ಆರಿಯದ ಹುಡುಗನಂತೆ ಆ ಕರುವಿನ ಹತ್ತರ ಹೋಗಿ ಆದರ ಬಾಲಸಹಿತವಾಗಿ ಹಿಂಗಾಲನ್ನು ಹಿಡಿದು ಗಿರಿ ಗಿರಿ ತಿರುಗಿಸಿ ಒಂದು ಬೆಳವಲ ಗಿಡದ ಟೊಂಗಿಯ ಮೇಲೆ ಒಗಿಯಾಲಾಗಿ ಆದರಲ್ಲಿ ಆಗಿದ್ದ ಯಾವತ್ತು ಬೆಳವಲ ಕಾಯಿಗಳು ಉದುರಿ ಸೆಲದ ಮೇಲೆ ಹಿಡ್ದುದ್ದಲ್ಲಿ ಆ ಭಯಂಕರ ರಾಕ್ಷಸನು ಸಹ ಧುಪ್ಪನೆ ಬಿದ್ದು ಸತ್ತನು.

ಬಕಾಸುರವಧ.

ಇನ್ನೊಂದು ಸಾರೆ ಯಾವತ್ತು ಗೋಪಬಾಲಕರು ತಮ್ಮ ತಮ್ಮ ದನಕರುಗಳನ್ನು ಮೇರಿಯಿಸಿ ಆವೃಗಳಿಗೆ ನೀರು ಕುಡಿಸಿಕೊಂಡು ತಾವೂ ನೀರು ಕುಡಿದು ಬರುವಾಗ ಒಕ್ಕಾಸುರನೆಂಬ ರಾಕ್ಷಸನು ಒಕ್ಕಪಕ್ಷಿಯ ರೂಪವನ್ನು ಧರಿಸಿ ಅಲ್ಲಿಗೆ ಬಂದು ಕೃಷ್ಣನನ್ನು ನುಂಗಿದನು. ಇದನ್ನು ನೋಡಿ ಬಲರಾಮಾದಿ ಗೋಪಬಾಲಕರು ಹೆದರಿ ಮಾಣಿಕರಾದರು. ಆಗ ಭಗವನ್ನೂತ್ತಿರುದ ಯಾದ ಕೃಷ್ಣನು ಅವನ ಹೊಟ್ಟೆಯೋಳಗೆ ಅಗ್ನಿಯಾಗಿ ಕುಳಿತು ಭಯಂಕರವಾದ ಸಂಕಟವನ್ನು ಹುಟ್ಟಿಸಿದನು. ಇದರಿಂದ ಆ ಒಕ್ಕಪಕ್ಷಿಯು ಸಂಕಟವನ್ನು ತಡೆಯಲಾರದೆ ಕೃಷ್ಣನನ್ನು ಉಗುಳಿ ಬಿಟ್ಟುತ್ತಾನೆ.

ತನ್ನ ತೀಕ್ಷ್ಣವಾದ ಜಂಚುಪುಟದಿಂದ ಅವನನ್ನು ಚುಚ್ಚಿ ಕೊಲ್ಲಲಿಕ್ಕೆ ಹೋಗಲು ಅವನು ತನ್ನ ಎರಡೂ ಕೈಗಳಿಂದ ಅದರ ಜಂಚುಪುಟದ ಎರಡು ಭಾಗಗಳನ್ನು ಹಿಡಿದು ಆ ಕಂಸನ ನಿತ್ಯನಾದ ಬಕಾಸುರ ರಾಕ್ಷಸನನ್ನು ಹರಿದು ಕೊಂಡುಬಿಟ್ಟನು.

ಅಫ್ಫಾ ಸುರವದ್.

ಇದೇ ಪ್ರಕಾರ ೧ಮೈ ಕ್ರಿಷ್ಣನು ತನ್ನ ಗೆಳೆಯರೊಂದಿಗೆ ಆಡವಿಯಲ್ಲಿ ಅಟಗಳನ್ನು ಅಡುತ್ತಿದ್ದಾಗ ಪೂತನಾ-ಬಕರಾಕ್ಷಸರ ಕನಿಷ್ಠಿಬಂಧುವಾದ ಅಫ್ಫಾಸುರನು ಒಂದು ದೊಡ್ಡ ಅಜಗರ ಹಾವಿನ ರೂಪವನ್ನು ಧರಿಸಿ ಕೃಷ್ಣನ್ನಿಂದ ಗೋಪಾಲಕರನ್ನು ನುಂಗಬೇಕೆಂದು ಅವರ ದಾರಿಯೊಳಗೆ ಬಂದು ಆ ಎಂದು ಬಾಯಿ ತೆರೆದುಕೊಂಡು ಆಡ್ಡಬಿದ್ದಿದ್ದನು. ಆ ಹಾವಿನ ಕೆಳದುಬೆಯು ಭೂತೀಯಲ್ಲಿ ಸೇರಿಕೊಂಡು ಅದರ ನೇರಿಲ್ಲದೆ ಆಕಾಶಮಂಡಲಕ್ಕೆ ಮುಟ್ಟಿತ್ತು. ಇದನ್ನು ಗೋಪಾಲಕರು ನೋಡಿ ಹೆದರದೆ ಇದೊಂದು ವೃಂದಾವನದ ಶೋಭಿಯೇ ಎಂದು ತೀಳಿದು ಕ್ರಿಷ್ಣನ ಸಾಮಧ್ಯದ ನಂಬಿಗೆಯಿಂದ ಅದರ ಬಾಯೊಳಗೆ ಪ್ರವೇತಿಸಿದರು. ಕ್ರಿಷ್ಣನು ಹೀಗೆ ಮಾಡಬೇಡಿರೆಂದು ಹೀಳುವದರೊಳಗಾಗಿ ಅವರು ಅದರ ಹೊಟ್ಟೆಯೊಳಗೆ ಹೋಗಿ ಬಿಟ್ಟಿದ್ದರು. ಆಗ ಕ್ರಿಷ್ಣನು ಆ ಗೋಪಾಲಕರನ್ನು ತಿರುಗಿ ತರಬೇಕೆಂದು ತಾನೂ ಅದರ ಬಾಯೊಳಗೆ ಪ್ರವೇತಿಸಿದನು. ಕ್ರಿಷ್ಣನು ಒಳಗೆ ಪ್ರವೇಶ ಮಾಡಿದ ಕೂಡಲೇ ಆ ಹಾವು ತನ್ನ ಬಾಯಿಯನ್ನು ಮುಚ್ಚಬೇಕೆಂದು ಯಶ್ವ ಮಾಡಿತು. ಆದರೆ ಕ್ರಿಷ್ಣನು ತನ್ನ ಮೈಯನ್ನು ಬಂದೇಸವನೆ ಉಬ್ಬಿಸಲಾಗಿ ಆ ಹಾವು ಉಸುರುಗಟ್ಟಿ ಸತ್ತು ಹೋಯಿತು.

ಧೇನುಕಾ ಸುರವದ್.

ಇದೇ ಪ್ರಕಾರ ಗೋವರ್ಧನ ಪರ್ವತದ ಉತ್ತರ ದಿಕ್ಕಿಗೆ ಯಮುನಾಸದಿಯ ತೀರದಲ್ಲಿ ತಾಲವೃಕ್ಷಗಳ ಅರಣ್ಯದಲ್ಲಿ ಧೇನುಕಾಸುರನೆಂಬ ರಾಕ್ಷಸನು ಕತ್ತಿಯ ರೂಪವನ್ನು ಧರಿಸಿ, ಅಲ್ಲಿ ಮನುಷ್ಯರಿಗಾಗಲಿ, ದನಗಳಿಗಾಗಲಿ ಆಡ್ಡಬಗೊಡುತ್ತಿದ್ದಿಲ್ಲ. ಅವನನ್ನು ರಾಮಕ್ರಿಷ್ಣರು ಕೊಂಡು ಆ ಅರಣ್ಯವನ್ನು ಮನುಷ್ಯರಿಗೂ ಆಕಳುಗಳಿಗೂ ನಿಭರಿಸಿದೆ ಮಾಡಿದರು.

ಕಾಲಿಯಾವನದ್

ಒಂದು ದಿವಸ ಶ್ರೀಕೃಷ್ಣನು ವ್ಯಂದಾವನದ ಅಡವಿಯಲ್ಲಿ ಆಕಳು ಗಳನ್ನು ಹೇರಿಸುತ್ತಿರುವಾಗ ಅವನು ಬಲರಾಮನನ್ನು ಹಿಂದಕ್ಕೆ ಬಿಟ್ಟು ತನ್ನ ಆಕಳಗಳನ್ನು ಅಟ್ಟಿಕೊಂಡು ನೀರು ಕುಡಿಯುವದಕ್ಕಾಗಿ ಯಮುನಾ ಸದಿಗೆ ಬಂದನು. ಆ ಯಮುನಾ ನದಿಯ ಶೀರದಲ್ಲಿ ಒಂದು ಮಡುವು ಇತ್ತು. ಆ ಮಡುವಿನೊಳಗೆ ಕಾಲಿಯಾ ಎಂಬ ಒಂದು ಸರ್ವವು ಇತ್ತು. ಅದರ ವಿನಿವ್ಯ ಬಹಳ ಶ್ರೀಕೃಷ್ಣ ವಿದ್ವದರಿಂದ ಅದರ ನೀರು ಅತ್ಯಂತ ದೂರಿತವಾಗಿದ್ದವು. ಆ ಸರ್ವದ ಅಂಬಿಕೆಯಿಂದ ಒಂದೂ ಪಶುವು ಆಥವಾ ಪಕ್ಷಿಯು ಅತ್ತಕಡೆಗೆ ಹಣಿಕಿ ಸೋಡುತ್ತಿದ್ದಿಲ್ಲ. ಎಲ್ಲ ಸೋಡಿದಲ್ಲಿ ಭಯಂಕರ ಆರಣ್ಯವು ಇದ್ದು, ಅದನ್ನು ಕಾಲಿಯಾ ಸರ್ವದ ಸಚೇವನು ರಕ್ಷಣಾ ವಾಡುತ್ತಿದ್ದುನು. ಆ ಸರ್ವವನ್ನು ಆಲ್ಯಂದ ಹೊರಗೆ ಹಾಕಿ ಆ ಮಡುವಿನ ನೀರನ್ನು, ನಿದೋರ್ಷವಾಗಿಯೂ, ಎಲ್ಲರಿಗೆ ಕೆಲ್ಪಣಕಾರಕವಾಗಿಯೂ ವಾಡಬೇಕೆಂದು ಶ್ರೀಕೃಷ್ಣನು ಒಂದು ದಿವಸ ನಿಶ್ಚಯಿಸಿ ಆ ಮಡುವಿನ ದಂಡೆಗೆ ಬೆಳೆದಿದ್ದ ಕದಂಬ ಪೃಥ್ವೇವನ್ನು ಹತ್ತಿ, ಕಸುವಿನಿಂದ ಸಡ್ಡು ಹೊಡೆದು, ಒಂದು ದೇಹದ್ದ ಕೂಗನ್ನು ಕೂಗಿ, ಆ ಮಡುವಿನೊಳಗೆ ಧುಪ್ಪನೆ ಬೆಗಿದನು. ಕೂಡಲೆ ಆ ಮಡುವಿನಲ್ಲಿಯ ನೀರು ನಾಲ್ಕು ಕಡೆಗೆ ಕಲಿಕದವು. ಶ್ರೀಕೃಷ್ಣನು ಸಡ್ಡು ಹೊಡೆದು ಕೂಗಿದಂಥ ಸಪ್ಪಕ ದಿಂದಲೂ, ನಾಲ್ಕು ಕಡೆಗೆ ನೀರು ಕಲಿಕದಿಂದಲೂ ಭಯಂಕರ ದೇಹವುಳ್ಳ ಕಾಲಿಯಾ ಸರ್ವವು ರೊಚ್ಚಿಗೆದ್ದು ಶ್ರೀಕೃಷ್ಣನನ್ನು ಒಮ್ಮೆಲೆ ಸೂತ್ರಕೊಂಡು ಅವನನ್ನು ಕಚ್ಚಿದವಕ್ಕಾಗಿ ತನ್ನ ಹೆಡೆಗಳಿಂದ ಅವನಿಗೆ ಹೊಡೆಯಿತು. ಆದರೆ ಇದರಿಂದ ಶ್ರೀಕೃಷ್ಣನು ಚೆಂಡಿತ್ತಾದರೂ ಹೆದರದೆ ಆ ಸರ್ವವು ತನ್ನನ್ನು ಕಚ್ಚಿವ ಮುಂಚೆ ಬಹಳ ಚಾತುಯಾದಿಂದ ಅದರ ಕುತ್ತಿಗೆಯನ್ನು ತನ್ನ ವಜ್ರ, ಹಸ್ತದಿಂದ ಗಟ್ಟಿಯಾಗಿ ಬತ್ತಿದನು. ಇಷ್ಟರಲ್ಲಿ ಶ್ರೀಕೃಷ್ಣನ ಗಳಿಯರಾದ ರೋಪಾಲಕರು ಅವನನ್ನು ಹುಡಕುತ್ತ ಆ ಮಡುವಿಗೆ ಒಂದು ಈ ಎಲ್ಲ ಭಯಂ ಕರ ಪ್ರಕಾರವನ್ನು ಸೋಡಿ ಗಾಬರಿಯಾಗಿ—“ಕೃಷ್ಣನನ್ನು ಬದುಕಿಸಿರಿ. ಕೃಷ್ಣನನ್ನು ಬದುಕಿಸಿರಿ” ಎಂದು ಆಲ್ಲಿ ಬಹಳ ಆಕ್ರೋಶ ಮಾಡಿದರು. ಅವರಲ್ಲಿ ಕೆಲವರು ಆಳುತ್ತ ಮನೆಗೆ ಹೋಗಿ ನಂದಯಶೋಧಯಿರಿಗೂ ಇತರ

ಗೋಪಗೋಪಿಯರಿಗೂ ಈ ಸಂಗತಿಯನ್ನು ತಿಳಿಸಿ ಅವರನ್ನು ಕರಕೆಂಡೆ, ಬಂದರು. ಅವರೆಲ್ಲರು ಕಾಲಿಯಾ ಸರ್ವವು ಶ್ರೀಕೃಷ್ಣನನ್ನು ಬಿಗಿಯಾಗಿ ಸುತ್ತಿಕೊಂಡು ನಿಶ್ಚೀಯ್ವಾಗಿ ಮಾಡಿರುತ್ತದೆಂದು ನೋಡಿ ಎದೆ ಎದೆ ಬಡ ಕೊಂಡು ಬಹಳ ತೋರೆ ಮಾಡಹತ್ತಿದರು. ನಂದಿಯಶೋದೇಯರೂ ಇತರ ಗೋಪಗೋಪಿಯರೂ —“ಕೃಷ್ಣನು ಬದುಕೆದಿದ್ದರೆ ನಾವು ಬದುಕಿ ಈನಿಂದೂ ಪ್ರಯೋಜನವು? ನಾವೂ ಈ ಮಡುಂಿನಲ್ಲಿ ಹಾರಿಕೊಂಡು ಜೀವ ಕೊಡೋಣ ” ಎಂದು ಬಹಳ ದೂಃಖಮಾಡಹತ್ತಿದರು. ಬಲರಾಮನು ಅವರಿಗೆ ಎಷ್ಟು ಸಮಾಧಾನ ಹೇಳಿದರೂ ಕೇಳಲಿಲ್ಲ. ಆಗ ಶ್ರೀಕೃಷ್ಣನು ಅವರೆಲ್ಲರನ್ನು ದೂಃಖ ದಿಂದ ಮುಕ್ತ ಮಾಡಬೇಕೆಂದು ಆ ಸರ್ವಾದ ಕುತ್ತಿಗೆಯನ್ನು ಕೆಷುವಿನಿಂದ ಒತ್ತಿ ಹಿಡಿಯಲಾಗಿ ಅದು ತಾನು ಶ್ರೀಕೃಷ್ಣನ ಮೈಗೆ ಸುತ್ತಿಕೊಂಡಿದ್ದನ್ನು ಸಾಧಿಲು ಮಾಡಿದ್ದಲ್ಲದ ತನ್ನ ಬಾಯೋಳಿಗಿನ ಎಲ್ಲ ರಕ್ತವನ್ನೂ ವಿಷವನ್ನು ಕಾರಿಕೊಂಡು ನೀರಿನ ಮೇಲೆ ನಿಶ್ಚೀಯ್ವಾಗಿ ಬಿದ್ದು ಕೊಂಡಿತು. ಇಷ್ಟರಲ್ಲಿ ಶ್ರೀಕೃಷ್ಣನು ಅದರ ಹಡೆಯನ್ನೇರಿ ಕುಣಿಯಹತ್ತಿದನು. ಆಗ ಅದರ ಹಡೆ ಯು ನೀರೊಳಗೆ ಮುಣಾಗಹತ್ತಿತು. ಅದರ ಮರಣೋನ್ನಿಲ್ಲ ಅವಸ್ಥೆಯನ್ನು ಕಂಡು ಅದರ ಹಂಡರುಮಕ್ಕಳು ಶ್ರೀಕೃಷ್ಣನಿಗೆ ಶರಣ ಹೋಗಿ —“ಕಾಲಿ ಯಾನ ಜೀವದಾನ ಕೊಡಬೇಕು” ಎಂದು ಬಹಳ ದೃಷ್ಟಿಂದ ಬೇಡಿಕೊಂಡರು. ಆಗ ಶ್ರೀಕೃಷ್ಣನು ಕಾಲಿಯಾನಿಗೂ ತವನ ಹಂಡರುಮಕ್ಕಳಿಗೂ— “ನೀವು ಯಾರೂ ಇಲ್ಲಿ ಇರಕೊಡು” ಎಂದು ಅಪ್ಪಣಿ ಮಾಡಿ ಕಾಲಿಯಾನಿಗೆ ಹೀವದಾನ ಕೊಟ್ಟಣು. ಆ ಮೇಲೆ ಕಾಲಿಯಾನು ಶ್ರೀಕೃಷ್ಣನ ಸೋತ್ತರಗಳನ್ನು ಮಾಡಿ ತನ್ನ ಯಾವತ್ತು ಪರಿವಾರದೊಡನೆ ಆ ಮಡುವನ್ನು ಹಿಟ್ಟು ಏರಡನೆ ಕಡೆಗೆ ಹೊರಟು ಹೋದನು.

ಪ್ರಲಂಬಾಸುರವಧ.

ಒಂದು ಸಾರೆ ರಾಮಕೃಷ್ಣರು ತಮ್ಮ ಗೆಳುಗಾಲಕರನ್ನು ಕೂಡಿಕೊಂಡು ಬಬ್ಬಿರ ಮೇಲೊಬ್ಬಿರು ಚಿಗರಿಯಂತೆ ಬಿಗಿದಾಡುವ ಆಟವನ್ನು ಅಡುತ್ತಿದ್ದಾಗ ಪ್ರಲಂಬ ರಾಕ್ಷಸನು ಬಬ್ಬಿ ಗೋಪಾಲಕನ ಪೇಷವನ್ನು ಧರಿಸಿ ರಾಮನನ್ನು ತನ್ನ ಮೇಲೆ ಹೊತ್ತು ಕೊಂಡು ಬಯ್ಲಿಕ್ಕೆ ಹತ್ತಿದನು. ಆಗ

ರಾಮನು ಈ ರಾಕ್ಷಸನ ಕವಟವನ್ನು ತಿಳಿದು ಅವನ ತಲೆಯ ಮೇಲೆ ತನ್ನ ವಜ್ರಮುಷ್ಟಿಯಿಂದ ಗುಡ್ಡಲಾಗಿ ಆ ರಾಕ್ಷಸನು ಶಲ್ಲಿಂಧೀ ಗತಪಾಣಾನಾದನು. ಈ ಪರಾಕ್ರಮವನ್ನು ಕಂಡು ಜನರು ರಾಮನಿಗೆ ಬಲದೇವನೆಂತಲೂ, ಬಲರಾಮನೆಂತಲೂ ಆನ್ನಲಿಕ್ಕೆ ಹತ್ತಿದ್ದಾ.

ರಾಮಕೃಷ್ಣರ ಆಶುಲ ಪರಾಕ್ರಮವನ್ನು ಸೋರ್ದಿ ಆವರ ಮೇಲೆ ಯಾವತ್ತು ಗೋಪಗೋಪಿಯಾರ ನೀಲಕ್ಷ್ಮಿ ಭಕ್ತಿಯು ಕೂತಿತು. ಗಗಣಮುನಿಗಳು ನಂದನಿಗೆ ಬಂದು ಸಾರೆ ಹೇಳಿದ ಪ್ರಕಾರ ಶ್ರೀಕೃಷ್ಣನು ವಿಷ್ಣುವಿನ ಆವತಾರ ಏರುತ್ತಾನೆಂದು ಆವರ್ತ್ತಿಸ್ತಿರು ತಿಳಿಕೊಂಡು ಆವನನ್ನು ಪೂರ್ಣಿಸಹತ್ತಿದರು. ಶ್ರೀಕೃಷ್ಣನು ಮುಂಜಾನಿ ತನ್ನ ಆಕಳುಗಳನ್ನು ಅಷ್ಟಿಕೊಂಡು ಆವೃಗಳನ್ನು ಮೇಲ್ಯಿಸಲಿಕ್ಕೆ ಆಡಣಿಗೆ ಒಯ್ಯಿವಾಗಲೂ, ಅವನು ಸಂಜಿಗೆ ತನ್ನ ಕೊಳಲು ಆಂದುತ್ತ ಆಡವಿರುಂದ ಮನಿಗೆ ತಿರುಗಿ ಬರುವಾಗಲೂ ಯಾವತ್ತು ಆಬಾಲ ವ್ಯಾಧಿ ಗೋಪಗೋಪಿಯರು ಆವನ ದಶನವನ್ನು ತೆಗೆದುಕೊಳ್ಳಲಿಕ್ಕೆ ಉತ್ತ್ವಂ ತಿತರಾಗಿ ತಮ್ಮ ತಮ್ಮ ಬಾಗಿಲುಗಳ ಮುಂದೆ ಬಂದು ನಿಲ್ಲತ್ತಿದ್ದರು. ಹಾಗೂ ಶ್ರೀಕೃಷ್ಣನ ದರ್ಶನವಾದ ಕೂಡಲೇ ಆವರ್ತ್ತಿಸ್ತಿರು ಆಸಂದಸುಖವನ್ನು ಹೊಂದುತ್ತಿದ್ದರು. ಆವರು ನಿತ್ಯ ವ್ಯವಹಾರವನ್ನು ಮಾಡುತ್ತಿದ್ದರೂ, ಯಾವಾಗಲು ಶ್ರೀಕೃಷ್ಣನ ಘಾರ್ಯನಾಸಕ್ತರಾಗಿ ಫಕ್ತಿರಸದಲ್ಲಿ ತರಂಗಿಸುತ್ತಿದ್ದರು. ಮನುಷ್ಯರಂತೂ ಇರಲಿ, ಮೂಕ ದನಗಳು ಸಹ ಶ್ರೀಕೃಷ್ಣನ ಮೇಲೆ ಇತಿಶಯ ಪ್ರೇಮವನ್ನು ಮಾಡುತ್ತಿದ್ದವೇ. ಆವನು ತನ್ನ ಮಂಜುಳವಾದ ಕೊಳಲು ಉದಿದ್ದನ್ನು ಕೇಳಿದ ಕೂಡಲೇ ಯಾವತ್ತು ದನಗಳು ಮೇಯುವದನ್ನು ಚಿಟ್ಟು ಕರ್ಮದಿಂದ ಚಿತ್ತದ ಗೊಂಬಿಗಳಂತೆ ತಟಸ್ಥವಾಗಿ ನಿಲ್ಲತ್ತಿದ್ದವೇ. ಶ್ರೀಕೃಷ್ಣನು ಆವೃಗಳನ್ನು ಕೂಗಿದ ಕೂಡಲೇ ಆವೃಗಳು ಆವನ ಧ್ವನಿಯನ್ನು ಕೇಳಿದ ಮಾತ್ರದಿಂದ ತಮ್ಮ ಬಾಲಗಳನ್ನು ಎತ್ತಿರಿಸಿಕೊಂಡು ಆವನ ಕಡೆಗೆ ಓಡಿ ಬರುತ್ತಿದ್ದವೇ. ಶ್ರೀಕೃಷ್ಣನು ತಮ್ಮ ದೇವರು, ತಮ್ಮ ಈಶ್ವರನು ಎಂಬ ಭಾವ ನೇಯಿಂದ ಯಾವತ್ತು ಗೋಪಗೋಪಿಯರು ಶ್ರೀಕೃಷ್ಣನ ನುಡಿಗಳನ್ನು ಕೇಳು ವದಕ್ಕೆ ಉತ್ಸಂಕರಾಗಿರುತ್ತಿದ್ದರು.

ಶಕ್ತಿಶ್ಲೋಪನ.

ಕೆಲವು ದಿವಸಗಳ ತರುವಾಯ ವರ್ಷಾ ಕಾಲವು ಮುಗಿದು ಶರತ್ತಾಲ ವು ಅರಂಭವಾಗಲು, ಸಂದಾದಿ ಯಾವತ್ತು ಗೋಪಾಲಕರು ಪ್ರತಿವರ್ಷದ ಸಾಂಪ್ರದಾಯದಂತೆ ಇಂದ್ರನನ್ನು ಸಂತೋಷಪಡಿಸುವದಕ್ಕಾಗಿ ಯಜ್ಞ ಯಾಗಾದಿಗಳನ್ನು ಮಾಡುವ ಸಿದ್ಧ ತೆಯನ್ನು ನಡೆಸಿದರು. ಆಗ ಶ್ರೀಕೃಷ್ಣನು ಅವರಿಗೆ—“ನಿವ್ರ ಈ ಉತ್ಸವವನ್ನು ಏಕೆ ಮಾಡುತ್ತೀರಿ?” ಎಂದು ಕೇಳಿದನು. ಅದಕ್ಕೆ ಒಬ್ಬ ವೃದ್ಧ ಗೋಪಾಲಕನು “ಕೃಷ್ಣ, ಇಂದ್ರನು ಮೇಘಗಳ ಅಧಿಪತಿಯು. ಅವನ ಅಪೂರ್ಣೀಯಿಂದಲೇ ಮೇಘಗಳು ಭೂಮಿಯ ಮೇಲೆ ಮಳೆಯನ್ನು ಸುರಿಸುವದರಿಂದ ಮನುಷ್ಯರಿಗೆ ತಿನ್ನಲಿಕ್ಕೆ ಕಾಳುಕಡಿಗಳೂ, ದನಗಳಿಗೆ ತಿನ್ನಲಿಕ್ಕೆ ಹುಲ್ಲು ಮೇರ್ಪೂ ವಿತುಲವಾಗಿ ಬೆಳೆಯುವವು. ಮೇಘಗಳು ಸರಿಯಾಗಿ ಮಳೆಯನ್ನು ಸುರಿಸದೆ ಇದ್ದರೆ ನಮಗೆ ದುಭಿಷ್ಟೇಯು ತಟ್ಟುವದು. ನೀರು ಇಲ್ಲದಿದ್ದರೆ ನಾವು ಬದುಕುವ ಬಿಗೆ ಯಾವದ್ದು?” ಎಂದು ಸುಡಿದನು. ಆಗ ಶ್ರೀಕೃಷ್ಣನು—“ಮನುಷ್ಯರು ತಮ್ಮ ಚೀವನೋಪಾಯಗಳನ್ನೇ ಆದ ದೈವತವೆಂದು ತಿಳಿದು ಅವುಗಳನ್ನು ಪೂಜಿಸಬೇಕು. ಬಾಹ್ಯಾಣರು ವೇದಗಳ ನ್ನು ಪೂಜಿಸುವರು; ದ್ವಾತ್ರಿಯರು ಶಸ್ತ್ರಗಳನ್ನು ಪೂಜಿಸುವರು; ಕೃಷಿ ಮಾಡುವವರು ನೇಗಿಲಗಳನ್ನು ಪೂಜಿಸುವರು. ನಾವು ಗೋಪಾಲಕರು ಗೋರಕ್ಷಣಾ ದಿಂದ ಉಪಬೀಷಣ ಮಾಡುವ ಕಾರಣ ಗೋಪುಗಳನ್ನೇ ಪೂಜಿಸಬೇಕು. ಹಾಗೂ ಗೋಪುಗಳಿಗೆ ಹುಲ್ಲು ಕೊಡುವ ಗೋವರ್ಧನ ಗಿರಿಯನ್ನು ಪೂಜಿಸಬೇಕು. ನಮಗೂ ಇಂದ್ರನಿಗೂ ಏನೂ ಸಂಬಂಧವಿಲ್ಲ. ಆದುದರಿಂದ ಇಂದ್ರನ ಶ್ರೀಕೃಷ್ಣವಾಗಿ ಯಜ್ಞ ಮಾಡುವ ಕಾರಣವಿಲ್ಲ” ಎಂದು ಶಾತ್ತರ ಕೊಟ್ಟುನು. ಇದನ್ನು ಕೇಳಿ ಗೋಪಾಲಕರು ಶ್ರೀಕೃಷ್ಣನ ಮಹಿಗೆ ಒಷ್ಟುಕೊಂಡು ಇಂದ್ರನಿಗೆ ಯಜ್ಞ ಮಾಡುವದನ್ನು ಬಿಟ್ಟುಕೊಟ್ಟು ಆಕಳುಗಳ ಮತ್ತು ಗೋವರ್ಧನ ಗಿರಿಯ ಪೂಜೆಯನ್ನು ಮಾಡುವದಕ್ಕಾಗಿ ತಮ್ಮ ತಮ್ಮ ಆಕಳುಗಳನ್ನು ತರತರದ ಹಳವಿನ ಸರಗಳಿಂದ ಶ್ರಾಂಗರಿಸಿ, ಅವುಗಳ ಕೊಂಬುಗಳಿಗೆ ಹೂವಿನ ತುಂಬಿಗಳನ್ನೂ, ನವಿಲುಗರಿಗಳನ್ನೂ ಕಟ್ಟಿ, ಅವುಗಳ ಕೊರಳಲ್ಲಿ ದೊಡ್ಡ ಗಂಟೆಗಳನ್ನು ನೇತಾಡಿಸುತ್ತು, ಗೋವರ್ಧನ ಪರ್ವತಕ್ಕೆ ಹೊರಿದರು. ಮತ್ತು

ಆ ಪರ್ವತಕ್ಕೆ ಪ್ರದ್ರಿಷ್ಟಿಯನ್ನು ಹಾಕಿ ಬ್ರಾಹ್ಮಣರಿಂದ ಗಿರಿಯಾಜ್ಞಾವನ್ನು ಮಾಡಿಸಿ, ಬ್ರಾಹ್ಮಣರನ್ನು ಅರಂಭ ಮಾಡಿಕೊಂಡು ಚೂಂಡಾಲರ ವರೆಗೆ ಯಾವತ್ತೀರಿಗೂ ಅನ್ವಯಾನ ಮಾಡಿ, ತಮ್ಮ ತಮ್ಮ ಆಕಳುಗಳ ಹಿಂದೆ ಕುಣಿದು ಬಗೆ ಬಗೆಯ ಆಟಗಳನ್ನು ಆಡಿದರು.

ಗೋಪಾಲಕರು ವರ್ಷಂ ಪ್ರತಿಯಂತೆ ತಮ್ಮ ಉತ್ಸವ ಮಾಡುವದನ್ನು ಬೇಕಂತೇ ಬಿಟ್ಟರೆಂದು ಇಂದ್ರನು ಸಿಟ್ಟಿಗೆದ್ದು ಆವರನ್ನು ನಾಶ ಮಾಡುವದ ಕ್ಷಾಗಿ ಆ ಕಾಲದಲ್ಲಿ ಪೃಥ್ವಿಯ ಮೇಲೆ ಭಯಂಕರವಾದ ಮಳೆಯನ್ನು ಸುರಿಸಿದನು. ಇದರಿಂದ ಪೃಥ್ವಿಯು ಜಲಮಯವಾಗಿ ಗೋಪಗೋಪಿಯರೂ, ಅವರ ದನಕರುಗಳೂ ಮಹಾಸಂಕಟಕ್ಕೆ ಒಳಗಾದರು. ಎರಡು ದಿವಸಗಳಾದರೂ ಮಳೆಯು ನಿಲ್ಲಲಿಲ್ಲ. ಸಂಯುಚಂದ್ರರ ದಶನವೇ ಆಗಲಿಲ್ಲ. ಇದರಿಂದ ಗೋಪಾಲಕರು ಬಹಳ ಅಂಜಿ ಹೊಗಿ ತಮ್ಮನ್ನು ರದ್ದಿಸೆಂದು ಶ್ರೀಕೃಷ್ಣನಿಗೆ ಬೇಡಿಕೊಂಡರು. ಆಗ ಅವನು ಗೋವಧನ ಪರ್ವತವನ್ನು ಕಿತ್ತು ಅದನ್ನು ಅವರ ಮೇಲೆ ಜತ್ತುರಿಗೆಯಂತೆ ಹಿಡಿದು ಆವರನ್ನೂ, ಅವರ ದನಕರು ಗಳನ್ನೂ, ಯಾವತ್ತು ಸಾಮಾನುಗಳನ್ನೂ ಉಳಿಸಿದನು. ಏಕು ದಿವಸ ಬಿಟ್ಟು ಬಿಡದೆ ಮಳೆಯು ಎಷ್ಟು ಸುರಿದರೂ ಅವರಿಗೆ ಲೇಶವಾದರೂ ಹಾಸಿಯಾಗಲಿಲ್ಲ. ಕಡೆಗೆ ಇಂದ್ರನು ದಣಿದು ಮಳೆಯನ್ನು ನಿಲ್ಲಿಸಿದನು. ಆಗ ಶ್ರೀಕೃಷ್ಣನು ಅವರೆಲ್ಲರನ್ನು ಅವರ ಮನೆಗಳಿಗೆ ಸುರದ್ದಿತವಾಗಿ ಮುಟ್ಟಿಸಿ ಗೋವಧನ ಪರ್ವತವನ್ನು ಮೊದಲಿದ್ದಂತೆ ಆದರ ಸ್ಥಳದಲ್ಲಿ ಕುಳಿರಿಸಿದನು. ಈ ಅಲ್ಕಾಕಿಕ ಚಮುತ್ವಾರವನ್ನು ನೋಡಿ ಜನರು ಶ್ರೀಕೃಷ್ಣನಿಗೆ ಉಪೇಂದ್ರಸೇಂದು ಅನಂದದಿಂದ ಅಭಿವೇಕವನ್ನು ಮಾಡಿದರು.

ಈ ಪ್ರಕಾರ ಶ್ರೀಕೃಷ್ಣನು ಗೋಪಗೋಪಿಯರನ್ನು, ಅವರ ದನಕರು ಗಳನ್ನೂ ಬದುಕಿಸಿದ ಬಳಿಕ ಶರದ್ಯತುವಿನಲ್ಲಿ ನಾನಾಪ್ರಕಾರದ ಆಟಗಳಿಂದ ಅವರ ಮನೋರಂಜನವನ್ನು ಮಾಡಹತ್ತಿದನು. ಮಳೆಯು ಜನನ್ನಾಗಿ ಆದ ಕಾರಣ ಸೋಕ್ಕಿಗೆ ಬಂದ ಎತ್ತುಗಳನ್ನು ತಂದು ಅವುಗಳನ್ನು ಕಾದಾಡಿಸಿದನು. ಈ ಕಾದಾಟವನ್ನು ನೋಡಲಿಕ್ಕೆ ಶನೇಕ ಗೋಪಗೋಪಿಯರು ಹಿಂಡುಹಿಂಡಾಗಿ ಬಂದು ಕೂಡುತ್ತಿದ್ದರು. ಈ ಕಾದಾಟದಲ್ಲಿ ಯಾವದಾದರೂ ಎತ್ತು ನೋಡಿ

ಕ್ಷುಗೆ ಬಂದು ಬಹಳ ಜಿಗಿದಾಡಿ ಜನರ ಮೈಮೇಲೆ ಹೊಗಿ ಅವಾಯ ವಾಡು ವಂತೆ ಲಕ್ಷ್ಮಣಗಳು ಕಂಡ ಕೂಡಲೆ ಶ್ರೀಕೃಷ್ಣನು ತನ್ನ ಆಲೋಕಿಕ ಶಕ್ತಿಯಿಂದ ಆದನ್ನ ಅಲ್ಲಿಂದಲ್ಲಿಯೇ ಜಗ್ಗಿ ಹಿಡಿದು ಹಣ್ಣು ವಾಡುತ್ತಿದ್ದನು. ಇದರಂತೆ ಅವನು ಹಾಲು ಕೂಡಿದು ಪ್ರಷ್ಪರಾಗಿದ್ದ ಗೋಪಾಲಕರ ಕುಸ್ತಿಗಳನ್ನು ಆಗಾಗ್ಗೆ ವಾಡಿಸುತ್ತಿದ್ದನು. ಹಾಗೂ ರಾತ್ರಿಯ ಕಾಲದಲ್ಲಿ ಹಿಟ್ಟಿನಂತೆ ಬೆಳ್ಳ ಗಾದ ಬೆಳವಿಂಗಳು ಒದ್ದಾಗ ಅವನು ಅನೇಕ ಮಂದಿ ಗೋಪಗೋಪಿಯರನ್ನು ಕೂಡಿಸಿ ಅವರೂಡನೆ ರಾಸಕ್ರೀಡೆಯನ್ನು ಆಡುತ್ತಿದ್ದನು. ಈ ರಾಸಕ್ರೀಡೆಯೂ ಟೀ ಬಟ್ಟ ಹೆಂಗಸು, ಬಟ್ಟ ಗಂಡಸು ಕೂಡಿದಂಥ ಅನೇಕ ತಂಡುಗಳು ಕೂಡಿ ಶ್ರೀಕೃಷ್ಣನ ಹಾಡುಗಳನ್ನು ಹಾಡುತ್ತಿಲ್ಲ, ತಾಳಗತ್ತಿನ ಮೇಲೆ ಕುಣಿಯುತ್ತಿಲ್ಲ ಕೊಲ್ಲಾಟವನ್ನು ಆಡುತ್ತಿದ್ದರು. ಇವರ ನಡುವೆ ಶ್ರೀಕೃಷ್ಣನು ಒಮ್ಮೆಯೇ ನಿಂತು ಕೊಳಲು ಉದುರುತ್ತಿದ್ದನು. ಒಮ್ಮೆಯೇ ಬಲರಾಮನು ಈ ಗುಂಪಿನ ನಡುವೆ ನಿಂತು ಕುಣಿಯುತ್ತಿದ್ದನು. ಈ ರೀತಿಯಿಂದ ರಾಸಕ್ರೀಡೆಯನಾಳಿಗೆ ಗೋಪಿಯರ ಮನಸ್ಸನ್ನು ರಂಜಿಸಿ ವಾಡುತ್ತಿದ್ದ ಶ್ರೀಕೃಷ್ಣನು ತನ್ನ ಮಂಜುಳ ವಾದ ಧ್ವನಿಯಿಂದ ಕೊಳಲು ಉದುರುವನ್ನು ಕೇಳಿದ ಕೂಡಲೆ ಗೋಪಿಯರು ತಮ್ಮ ಮನಸ್ಸಿಗಳನ್ನು ಅಲ್ಲಿಂದಶ್ಲೇ ಚಿಟ್ಟುಕೊಟ್ಟು ಶ್ರೀಕೃಷ್ಣನ ದಶನ ಕಾಣಿಗಿ ಶುಡಿ ಬರುತ್ತಿದ್ದರು. ಹಾಗೂ ತಮ್ಮ ತಮ್ಮ ಪತಿಗಳನ್ನೂ, ಬಂಧುಗಳನ್ನೂ ಕೂಡಿಕೊಂಡು ಶ್ರೀಕೃಷ್ಣನ ಸಂಗಡ ರಾಸಕ್ರೀಡೆಯ ಅಟವನ್ನು ಶಾಂತಿ ಅನಂದವನ್ನು ಹೊಂದುತ್ತಿದ್ದರು. ಹಾಗೂ ಅವರು ಆಹೋರಾತ್ರಿ ಶ್ರೀಕೃಷ್ಣನ ಧ್ಯಾನದಲ್ಲಿದ್ದ ಅವನ ಗುಣವಿಶೇಷಗಳನ್ನು ಹಾಡಿ ಅವನ ಭಕ್ತಿಯಲ್ಲಿ ಲೀನರಾಗಿರುತ್ತಿದ್ದರು.

ಒಂದು ದಿವಸ ಮೂರೂ ಸಂಚೀಯ ಹೊತ್ತಿನಲ್ಲಿ ಶ್ರೀಕೃಷ್ಣನು ಗೋಪಗೋಪಿಯರನ್ನು ಕೂಡಿಕೊಂಡು ರಾಸಕ್ರೀಡೆಯನ್ನು ಆಡುತ್ತಿದ್ದಾಗ ಒಂದು ಅಳ್ಳಿ ಕರೀಬಣ್ಣದ-ಜೂಪು ಕೊಣಿನ-ಕಣ್ಣ ಕೆಂಪಗೆ ಮೂಡಿದ-ಉನ್ನತ್ವಾದ ಎತ್ತು ಮೈಮೇಲೆ ಅಧ್ಯ ಜೂಲು ಹಾಕಿಕೊಂಡು ತನ್ನ ಗಂಗೆ ನೆಗೆಲನ್ನು ನೆಲಕ್ಕೆ ಮುಟ್ಟಿಸುತ್ತಿಲ್ಲ, ತನ್ನ ಮೈ ತಿಕ್ಕಿ ಗಡಗಳನ್ನು ಕೆಡ ಪ್ರತ್ತಿಲ್ಲ, ತನ್ನ ಕಾಲಿನ ಕೊಳಗಗಳಿಂದ ನೆಲವನ್ನು ಕೆದರುತ್ತಿಲ್ಲ ಗವ

ಇಗರ ದಡ್ಡಿಯೋಳಗೆ ಹೊಕ್ಕು ಅತ್ಯಂದಿತ್ತ, ಇತ್ತಂದತ್ತ, ಭರದಿಂದ ಓಡಾಡಲಿಕ್ಕು ಹತ್ತಿತು. ಈ ರಾಕ್ಕಿನನಂಧ ಎತ್ತಿನ ಹಾವಳಿಯನ್ನು ನೋಡಿ ಆ ಕಳುಗಳೂ, ಎತ್ತಿಗಳೂ ಮನುಷ್ಯರೂ ಅಂಬೆ ಹಾಹಾರಿ ನಾಲ್ಕು ದಿಕ್ಕಿಗೆ ಓಡಿ ಹೋದರು. ಈ ಕೊಬ್ಬಿದ ಎತ್ತಿನ ಧರಕಿಯನ್ನು ಕೇಳಿ ಗಬ್ಬಿದ್ದ ಆ ಕಳುಗಳು ಅಂಬೆ ಕಂದುಹಾಕಿದವು. ಇದರಂದ ಆ ದಡ್ಡಿಯೋಳಗಿನ ಜನರೋಳಗೆ ಹಾಹಾಕಾರವು ಹುಟ್ಟಿತು. ಆಗ ಶ್ರೀಕೃಷ್ಣನು...“ಅಂಜಬೀಡಿ. ನಾನು ಬಂದೆನು” ಎಂದು ಅನ್ನತ್ತ ಓಡಿ ಹೋಗಿ ಆ ಎತ್ತಿನ ಬೆನ್ನು ಹತ್ತಿ ಕಸುವಿ ಸಿಂದ ಕೃಷ್ಣವನ್ನು ಹೊಡೆದನು. ಆಗ ಆ ಎತ್ತು ಶ್ರೀಕೃಷ್ಣನ ಕಡೆಗೆ ತಿರುಗಿತು. ಶ್ರೀಕೃಷ್ಣನು ಅಲ್ಲಿಂದ ಪನ್ನು ಉಲುಕಲಿಲ್ಲ. ಈ ಪ್ರಕಾರ ಶ್ರೀಕೃಷ್ಣನು ತನ್ನ ಮುಂದೆ ಕಲ್ಲಿನಂತೆ ನಿಂತುಕೊಂಡದ್ದ್ವಾಗಿ ನೋಡಿ ಆ ಎತ್ತು ಸಿಟ್ಟಿನಿಂದ ಅವನ ಹೊಟ್ಟಿಯೋಳಗೆ ತನ್ನ ಕೊಂಬುಗಳಿಂದ ಇರಿಯುವ ದಕ್ಕಾಗಿ ಅವುಗಳನ್ನು ಮುಂದೆ ಮಾಡಿ ಅವನ ಮೇಲೆ ಬಿಗಿಯಿತು. ಕೂಡಲೇ ಶ್ರೀಕೃಷ್ಣನು ಅದರ ಕೊಂಬುಗಳನ್ನು ಗಟ್ಟಿಯಾಗಿ ಹಿಡಿದು, ಅದನ್ನು ಸ್ವಲ್ಪ ಹೊತ್ತು ಅಲ್ಲಿಯೇ ನಿಲ್ಲಿಸಿ, ಆ ಮೇಲೆ ಕೆಲವು ಹೆಚ್ಚಿಗಳ ತನಕ ಅದನ್ನು ಹಿಂದಕ್ಕೆ ನೂಕಿಸುತ್ತ ವೇದು, ಅದರ ಎರಡೂ ಕೊಂಬುಗಳಿಗೂ, ಕುತ್ತಿಗೆಗೂ ತನ್ನ ವಸ್ತುದಿಂದ ಮುರುಗಾಗಿ ಹಾಕಿದನು. ಆಗ ಆ ಎತ್ತು ಧುಪ್ಪನೇ ನೆಲದ ಮೇಲೆ ಬಿತ್ತು. ತರುವಾಯ ಶ್ರೀಕೃಷ್ಣನು ಅದರ ಬಂದು ಕೋಡಿನ ಮೇಲೆ ಕಾಲು ಕೊಟ್ಟು ಅದನ್ನು ಕಸುವಿನಿಂದ ಕಿತ್ತು, ಅದೇ ಕೋಡಿನಿಂದ ಅದರ ಮೇಲೆ ಬಂದು ಏಟು ಒಳಿತಾಗಿ ಹೊಡೆದನು. ಅದರಿಂದ ಅದು ತತ್ತ್ವಾಲವೇ ರಕ್ತ ಕಾರಿ ಪೂಣಿ ಬಿಟ್ಟಿತು. ಈ ಪ್ರಕಾರ ಶ್ರೀಕೃಷ್ಣನು ತನ್ನ ಅಲ್ಲಾಕಿಕ ಶಕ್ತಿಯಿಂದ ಆ ಗವಳಿಗರ ಪೂಣಿದ ಮೇಲೆ ಬಂದ ಸಂಕಟವನ್ನು ತಪ್ಪಿಸಿದ ನಂತರ ಎಲ್ಲರು ಆಶ್ಚರ್ಯಜಕಿತರಾದರು. ಆ ಮೇಲೆ ಶ್ರೀಕೃಷ್ಣನು ಆ ಶರದ್ವತುವಿನ ಬೆಳದಿಂಗಳದಲ್ಲಿ ಗೂರ್ಖಗೋಪಯರ ಸಂಗಡ ವುನಂತಹ ರಾಸಕ್ರಿಯನ್ನು ಆಡಿದನು.

೧. ಮಧುರಾಪದ್ಮ.



ಶ್ರೀಕೃಷ್ಣನ ಅಧ್ಯಾತ್ಮರಾಕ್ಷಸಂಹಿತೆಯ ಜನರು—ಮುಖ್ಯವಾಗಿ ಗೋಪಿಕಾಸ್ತ್ರೀಯರ—ದೇವ ನಿರ್ವಿಶೇಷ ಭಕ್ತಿಯ ಶೀರ್ಜಿಯು ನಾಲ್ಕು ಕಡೆಗೆ ಹಬ್ಬಿತು. ಆದುದರಿಂದ ಗೋಕುಲದಲ್ಲಿ ಈಶ್ವರನ ವಿಭೂತಿಯು ನಿರ್ವಾಳಾವಾಗಿರುತ್ತಾನೆ ಮತ್ತು ಸಂದು ದೂರ ದೂರಿನ ಜನರು ಶ್ರೀಕೃಷ್ಣನ ದರ್ಶನಕ್ಕಾಗಿ ಬರಲಿಕ್ಕೆ ಹತ್ತಿದರು. ಶ್ರೀಕೃಷ್ಣನ ಹದಿನಾರು ಹದಿನೇಳು ವರ್ಣಗಳ ಮನೋಹರ ಮೂರು ತೀರ್ಥಯನ್ನೂ, ಅವನ ಅಮಾನುಷ ಶಕ್ತಿಯನ್ನೂ, ಜನರ ಮನಸ್ಸನ್ನು ಆಕರ್ಷಣ ವಾಡುವ ಅವನ ದಿವ್ಯ ಸ್ವಭಾವವನ್ನು ಕಂಡು ಅವನ ದಶನಕ್ಕೆ ಬರುವ ಜನರಲ್ಲಿ ಅವನ ಬಗ್ಗೆ ವಿಶೇಷ ಮೋಹವುಂಟಾಗಲಿಕ್ಕೆ ಹತ್ತಿತು. ಎಲ್ಲ ಸೋಽಧಿದಲ್ಲಿ ಜನರು ಶ್ರೀಕೃಷ್ಣನನ್ನು ಸ್ತುತಿ ಸ್ತುತಿ ಮಾಡಲಿಕ್ಕೆ ಆರಂಭಿಸಿದರು. ಅವರು ತಮ್ಮ ತಮ್ಮೊಳಗೆ—“ಇವನು ನಂದನ ಪ್ರತಿನಿರ್ದಿಷ್ಟ ವಸುದೇವನ ಪ್ರತಿನಿರುತ್ತಾನೆ. ವಸುದೇವನ ಹೊಟ್ಟೆಯಿಂದ ಶ್ರೀರಿಷ್ಟವು ಹುಟ್ಟುತಕ್ಕ ವನಿರುತ್ತಾನೆಂದು ಶ್ರೀ ನಾರದರು ಕಂಸನಿಗೆ ಹೋಳಿದ ಪ್ರಕಾರ ಕೃಷ್ಣನು ಹುಟ್ಟಿರುತ್ತಾನೆ” ಎಂದು ಮಾತಾಡಲಾರಂಭಿಸಿದರು. ಬಲರಾಮಕೃಷ್ಣರು ಬಣ್ಣಾದಿಂದ ಬೀರೆ ಬೀರೆ ಇದ್ದಾಗ್ನೋ ಅವರ ಮುಖುಲಕ್ಷ್ಮಣಗಳು ಒಂದೇ ಇದ್ದ ಕಾರಣ ಜನರ ಮನಸ್ಸಿನಲ್ಲಿ ಸಹಜವಾಗಿ ಮೇಲೆ ಹೋಳಿದ ಪ್ರಕಾರ ತಿಳಿನಳಿಕೆಯು ಹುಟ್ಟಿತು. ವಸುದೇವನು ರೋಹಿಣಿಯನ್ನೂ, ಬಲರಾಮ ನನ್ನೂ ಮಧುರೆಗೆ ಕರಕೆಂಡು ಬಾರದೆ ಗೋಕುಲದಲ್ಲಿಯೇ ಏಕೆ ಬಿಟ್ಟನೆಂಬ ದರ ಗುಟ್ಟು ಜನರಿಗೆ ಈಗ ಹೊಳೆಯಿಹತಿತ್ತಿತು. ವಸುದೇವನು ಕಂಸನ ಅಂಬಿಕೆಯಿಂದ ದೇವಕಿಯ ಎಂಟನೇ ಮಗನನ್ನು ಗೋಕುಲಕ್ಕೆ ಕಳಿಸಿಂದ ಒಯ್ದು ನಂದನ ಮನೆಯಲ್ಲಿಟ್ಟು ನಂದನ ಮಳಣ್ಣ ಮಧುರೆಗೆ ತಂದು ಕಂಸನಿಗೆ ಒಪ್ಪಿಸಿದನೆಂದು ಜನರು ವಾತಾಡಹತಿದರು. ಈ ಜನವಾತೀಯ ಅತ್ಯಂದ

ಇತ್ತು, ಇತ್ತಿಂದ ಆತ್ತ ಹಬ್ಬಿತ್ತು ಕಂಸನ ಕೀಗೆ ಹೋಗಿ ಮುಟ್ಟಿತ್ತು. ಆಗ ಕಂಸನು—“ನಾನು ವಸುದೇವದೇವಕಿಯರ ಎಂಟು ಮಂದಿ ಮಕ್ಕಳನ್ನು ಕೊಂಡದ್ದೆಲ್ಲ ವ್ಯಧವಾಯಿತು. ನನ್ನ ಶತ್ರುವು ನನ್ನ ರಾಜಧಾನಿಯನ್ನು ಬಿಟ್ಟು ಮೂರೇ ಹರದಾರಿಯೋಳಿಗಿರುತ್ತಿದ್ದ ಆವನು ಸುರಕ್ಷಿತವಾಗಿ ಬೆಳೆದು ಮೇರೆಯುತ್ತಿದ್ದಾನೆ. ನಾನು ಇಷ್ಟು ಪರಾಕ್ರಮಿಯೂ, ಶೋಧಕನೂ, ಚಾಣಾ ಕ್ಷೇನೂ ಇದ್ದ ಈ ದರಿದ್ರನಾದ ವಸುದೇವನು ನನ್ನನ್ನು ವಂಚಿಸಿದನೇನು?” ಎಂದು ಸುಧಿದು ಸಿಟ್ಟಿನಿಂದ ವಸುದೇವನ ಮೇಲೆ ಕರಕರನೆ ಹಲ್ಲು ತಿಂದು, ಆವನ ಮೇಲೆ ಸೇದು ತೀರಿಸಿಕೊಳ್ಳದೆ ಬಿಡಬಾರದೆಂದು ನಿಶ್ಚಯಿಸಿದನು. ಕಂಸನು ವಸುದೇವದೇವಕಿಯರನ್ನು ಕ್ಷಮಿಸಿ ಅವರನ್ನು ಕಾರಾಗ್ನಿ ಹದಿಂದ ಬಿಡುಗಡೆ ಮಾಡಿದಂದಿನಿಂದ ಆಂದರೆ ಕಳಿದ ಇಲ್ಲಿ ಇಲ್ಲಿ ವರ್ಷಗಳಿಂದ ಆವರ ಮೇಲೆ ವಕ್ರ ದೃಷ್ಟಿಯನ್ನಿಟ್ಟಿದ್ದಿಲ್ಲ. ವಸುದೇವನು ಒಡವನೂ ನಾತ್ಮಕನೂ ಇರುತ್ತಾನೆಂದು ಆವನನ್ನು ದುರ್ಭಕ್ಷ್ಯಾತಿ ಮಾಡಿದ್ದನು. ಆಗಿನಿಂದ ವಸುದೇವನು ಆಜ್ಞಾತವಾಸದಲ್ಲಿದ್ದ ಕೊಂಡು ಈಶ್ವರಭಜನೆಯಲ್ಲಿ ತೊಡಗಿರುತ್ತಿದ್ದನು. ಈಗ ಕಂಸನ ಲಕ್ಷ್ಯವು ವಸುದೇವನ ಕಡೆಗೂ, ಕೃಷ್ಣನ ಕಡೆಗೂ ತಿರುಗಿತು. ಆದರೆ ವಸುದೇವನನ್ನು ಕೊಲ್ಲುವದರಿಂದ ತನ್ನ ಶತ್ರುವನ್ನು ಕೊಂಡ ಪರಿಣಾಮವು ಸರ್ವಥಾ ಆಗುವದಿಲ್ಲಿಂದು ತಿಳಿದು ವಸುದೇವನ ಕೃತಫ್ಳತನ ಕ್ಷಾಗಿ ಆವನನ್ನು ನಾಲ್ಕು ಜನರೊಳಗೆ ಅವರಾನ ಮಾಡಬೇಕೆಂದು ಕಂಸನು ಸಿಶ್ಚಯ ಮಾಡಿದನು. ಹಾಗೂ ತಾನು ಈ ಪ್ರಕಾರ ಆವನನ್ನು ಅವರಾನ ಮಾಡಿದರೆ ಕೃಷ್ಣನ ಬಗ್ಗೆ ಹುಟ್ಟಿರುವ ಜನವಾರ್ತಯು ಸತ್ಯವೋ ವಿಘ್ಯವೋ ಎಂಬುದು ವಸುದೇವನ ಬಾಲ್ಯಿಂದ ತಿಳಿದಿರೆತೆಂದು ಸಹ ಕಂಸನು ತಕ್ಷಿಷಿದನು. ಆದುದರಿಂದ ಆವನು ಒಂದು ದಿನ ಮಧ್ಯರಾತ್ರಿಯಲ್ಲಿ ಉರೊಳಗೆ ನಿಶ್ಚಯವಾದ ತರುವಾಯ ಯಾದವ, ವೃಷ್ಣಿ, ಭೋಜ ಮುಂತಾದ ಯಾವಲ್ಲು ಸರದಾರರನ್ನು ತನ್ನ ಸಭಿಗೆ ಕರೆಸಿದನು. ಸಭಿಗೆ ವಸುದೇವ, ಕಂಕ, ಸತ್ಯಕ, ದಾರುಕ, ವಿಪೃಥು, ಬಭು, (ಆಕೂರ), ಕೃತವರ್ಮ, ಭೂರಿಶ್ರವ, ಅಂಧಕ ಮುಂತಾದ ದೂಡ್ಡು ದೂಡ್ಡು ನೀರರು ಒಂದರು. ಕಂಸನು ಕಾರಾಗ್ನಿಹದಲ್ಲಿದ್ದ ತನ್ನ ತಂಡೆಯಾದ ಉಗ್ರಸೇನನನ್ನು ಕರೆಸಿದನು. ಆ ಮೇಲೆ ಆವನ ಆವರೆ

ಉಂಗೆ—“ನೀವೇಲ್ಲರು ಯದುಕುಲದ ಅಭಿವಾಸಿಗಳೂ, ಆಧಾರಸ್ತಂಭರೂ ಇರುತ್ತೀರಿ. ಗೋಕುಲದಲ್ಲಿ ನಂದಪುತ್ರನೇನಿಸಿಕೊಳ್ಳುವ ನನ್ನ ಶತ್ರುವಾದ ಕ್ರಿಷ್ಣನ ಉತ್ತಮವು ದಿವಸ ದಿವಸಕ್ಕೆ ಹೆಚ್ಚುಗುತ್ತ ನಡೆದಿರುತ್ತಿದ್ದ ಅವನು ನನ್ನನ್ನು ಸಂಹಾರ ಮಾಡುವ ಯಶ್ಚದಲ್ಲಿರುತ್ತಾನೆಂದು ನಿಮ್ಮೆಲ್ಲರಿಗೆ ಗೊತ್ತಿರಬಹುದು. ಅವನ ನಿಷಯದಲ್ಲಿ ನನಗೆ ಯಾವತ್ತು ನಿಜಸಂಗತಿಗಳು ತಿಳಿಯದೆ ಇರುವದರಿಂದ ನಾನು ಆಜ್ಞಾನವೆಂಬ ಕತ್ತಲದಲ್ಲಿ ಇರುತ್ತೀನೆ. ಅವನು ಒಬ್ಬ ದಿವ್ಯ ಅವಶಾರ ಪುರುಷನಂತೆ ಅದ್ಭುತ ಮತ್ತು ಅಲೋಕಿಕ ಕೃತ್ಯಗಳನ್ನು ಮಾಡುತ್ತಾನೆಂತಲೂ, ಹೊರಗೆ ನೋಡುವವರಿಗೆ ಅವನು ಒಬ್ಬ ಕ್ಷೇತ್ರಕ ಗವಳಿಗನಂತೆ ಕಾಣುತ್ತಾನೆಂತಲೂ ಕೇಳುತ್ತೀನೆ. ಶ್ರೀ ನಾರದರ ಹೇಳಿಕೆಯ ಪ್ರಕಾರ ನಾನು ದೇವಕಿಯ ಎಂಟು ಮಂದಿ ಮಕ್ಕಳನ್ನು ಕೊಲ್ಲಲಿಕ್ಕೆ ಎಷ್ಟೋ ವರ್ಷ ಅವಿಶ್ವಾಂತಶರಮಿ ಮಾಡಿದೆನು. ಆದರೆ ವಸುದೇವನು ಒಂದೇ ರಾತ್ರಿಯಲ್ಲಿ ನನ್ನ ಎಳ್ಳಿಶ್ರಮವನ್ನು ವ್ಯಧಿ ಮಾಡಿದನೆಂತಲೂ, ಗೋಕುಲದಲ್ಲಿ ಇರುವ ಕೃಷ್ಣನು ನಂದಯಶ್ವಿಯರ ಮಗನಿರದೆ ವಸುದೇವ ದೇವಕಿಯರ ಎಂಟನೆ ಮಗನಿರುತ್ತಾನೆಂತಲೂ ಜನಜನಿತವಾಗಿರುವದು. ಈ ವರ್ತಮಾನವು ನಿಮ್ಮ ತಿವಿಗೂ ಮುಟ್ಟಿರಬಹುದು. ವಸುದೇವನು ನನ್ನ ಅನ್ನವನ್ನುಂಡು ನನ್ನ ಕೊಡ ಕ್ರಿತಪ್ಪತನವನ್ನು ಮಾಡಿದನೆಂಬುದು ಮೇಲಿನ ಸಂಗತಿಯಿಂದ ಸ್ವಷ್ಟವಾಗುತ್ತದೆ. ವಸುದೇವನು ನನ್ನ ತಂಗಿಯ ಗಂಡನಿರುವ ಕಾರಣ ಅವನನ್ನು ಕೊಲ್ಲಿವದರಿಂದ ನನಗೆ ಬ್ರಹ್ಮಹತ್ಯೆ ದೋಷವು ಬರುವದೆಂದು ನಾನು ಇವತ್ತೀನ ವರೆಗೆ ಆ ಉಸಾಬರಿಗೆ ಹೋಗಲಿಲ್ಲ. ಇನ್ನು ಮುಂದೂ ಹೋಗುವದಿಲ್ಲ. ಆದರೆ ಅವನು ಮಾತ್ರ ನನ್ನನ್ನು ಕೊಲ್ಲಿಸುವ ಉಪಾಯವನ್ನು ಯೋಜಿಸಿ ತನ್ನ ಮೇರಿಗೆ ಕಷ್ಟ ಹಚ್ಚಿಕೊಂಡು ಯಾವತ್ತು ಯಾದವರ ಹೋರಿಗೆ ಕಷ್ಟ ಹಚ್ಚಿರುತ್ತಾನೆ” ಎಂದು ವಸುದೇವನನ್ನು ಬಹಳವಾಗಿ ಸಿಂದಿಸಿದನು. ಇದಕ್ಕೆ ವಸುದೇವನು ಕ್ಷಮಾತ್ಮೀಲವೃತ್ತಿಯಿಂದ ಏನೂ ಉತ್ತರ ಕೊಡದೆ ಸುಮ್ಮಿನಿದ್ದನು. ಆದರೆ ವರೋವೃದ್ಧ ಸವಳಮಾನ್ಯ ಯಾದವನಾದ ಅಂಥಕನು ಕಂಸನಿಗೆ—“ಕಂಸಾ, ವಸುದೇವನು ತನ್ನ ಮಗನ ಪ್ರಾಣ ಉಳಿಸುವದಕ್ಕಾಗಿ ಅವನನ್ನು ಬಚ್ಚಿಟ್ಟುದ್ದು ಎಂದಿಗೂ ಅಪರಾಧವಲ್ಲ.

ತನ್ನ ಸ್ವಂತ ಬೀಂಬನ್ನು ವೆಚ್ಚು ಮಾಡಿ ಮಗನ ಬೀಂಬನ್ನು ಉಳಿಸುವದು ತಂದೆಯ ಧರ್ಮವಿರುತ್ತದೆ. ನೀನು ಮಾತ್ರ ನಿವ್ಯಾರಣಾವಾಗಿ ಅವನ ಏಳು ಮಂದಿ ಮಕ್ಕಳನ್ನು ಕೊಂಡು ಹಾಕಿ ದೋಡ್ಡ ಪಾಪವನ್ನು ಮಾಡಿದೆ. ನೀನು ಸ್ವತಃ ಕುಲನಾಶಕನಿರುತ್ತಿದ್ದ ಉರಲ್ಲಿ ನಾನಾಪಕಾರದ ದುತ್ತಿಹ್ಯಗಳು ಆಗ ಲಿಕ್ಕೆ ಹತ್ತಿರುತ್ತವೆ. ಈ ಎಲ್ಲ ದುತ್ತಿಹ್ಯಗಳ ಮೇಲಿಂದ ನಿನ್ನ ಕೇಡುಗಾಲವು ಸಾರಿಂದಿರುತ್ತದೆ. ನೀನು ಪೂಜ್ಯ ಮತ್ತು ಸನ್ಯಾಸ್ಯ ವಸುದೇವನನ್ನು ಈಗ ಒಹಳವಾಗಿ ನಿಂದಿಸಿ ಅವನ ಮನಸ್ಸು ಸೋರಿಸುವಂಥ ಭಾವಣ ವಸ್ತು ಮಾಡಿದ ಸಂಗತಿಯು ಅದರ ಪೂರ್ವ ಚಿಹ್ನೆವೆಂದು ನನ್ನ ಬುದ್ಧಿಗೆ ತಿಳಿಯುತ್ತದೆ. ನೀನು ಭವಿಷ್ಯತ್ವಾಲದ ಕೇಂದ್ರನ್ನು ತಪ್ಪಿಸಬೇಕೆಂದು ನಿಶ್ಚಯವಾಗಿ ಅವೇಕ್ಷಿಸುತ್ತಿದ್ದರೆ, ವಸುದೇವನ ಕ್ಷಮೆಯನ್ನು ಬೇಡಿಕೊಂಡು ವಸುದೇವನ ಮುಖಾಂತರ ಶ್ರೀಕೃಷ್ಣ ಬಲರಾಮರನ್ನು ಸನ್ಯಾಸದಿಂದ ಕರೆಯಿಸಿ ಅವರ ಸಂಗಡ ಪ್ರಭಾವವನ್ನು ಬಿಟ್ಟು ಶ್ರೀತಿಯಿಂದ ವರ್ತಿಸು ” ಎಂದು ಹೇಳಿದನು. ಈ ಅಂಥಕೆನ ಸ್ವರ್ವೋಕ್ತಮ ಯ ಭಾವಣವನ್ನು ಕೇಳಿ ಕಂಸನಿಗ ಒಹಳ ಸಿಟ್ಟು ಬಂತು. ಅದರೂ ಅವನು ಅದನ್ನು ಹೊರಗೆ ತೋರಿಸದೆ ಆಕ್ಷಾರನ ಕಡೆಗೆ ಮೋರೆ ತಿರುವಿ— “ಆಕ್ಷಾರಾ, ನೀನು ವೃಂದಾವನಕ್ಕೆ ಹೋಗಿ ನನ್ನ ಸೋರಳೆಯರಾದ ಕೃಷ್ಣನನ್ನೂ, ಬಲರಾಮನನ್ನೂ ಇಲ್ಲಿಗೆ ಕರಕೊಂಡು ಬಾ. ನನಗೆ ಅವರನ್ನು ಸೋಡಬೇಕೆಂಬ ಕುಶಾಹಲವು ಒಹಳವಾಗಿರುತ್ತದೆ. ಆವರು ಮಲ್ಲವಿದ್ಯೇಯಲ್ಲಿ ಒಹಳ ನಿವ್ಯಾತರಿತಾರ್ಥಿಂದು ಕೇಳುತ್ತೇನೆ. ನಮ್ಮಲ್ಲಿ ಜಾಣಾರ ಮತ್ತು ಮುಷ್ಪಿಕರೆಂಬ ಪ್ರಖ್ಯಾತ ಮಲ್ಲರಿತಾರ್ಥಿ. ಆದುದರಿಂದ ಸಾವು ಧನುಂಯಾರ್ಥ (ಕುಸ್ತಿಕಣ) ವನ್ನು ಮಾಡಿ ಅವರ ಕೂಡ ಹುದ್ದಾರಿಗಳನ್ನು ನಿಲ್ಲಿಸಿ ಮಲ್ಲಾಯಾದ್ಧವನ್ನು (ಕುಸ್ತಿಯನ್ನು) ಮಾಡಿಸೋಣ. ಕೃಷ್ಣ ಬಲರಾಮರೆಡನೆ ನಂದನನ್ನೂ, ಇತರ ಯಾದವರನ್ನೂ ಸಹ ಕರಕೊಂಡು ಬಾ ” ಎಂದು ಹೊಟ್ಟೆಯೋಳಗೆ ಸಿಟ್ಟು ಇದ್ದಾಗ್ಯ ಹೊರಗೆ ಮಾತ್ರ, ಶ್ರೀಮಂ ವನ್ನು ತೋರಿಸುವಂಥ ಭಾವಣವನ್ನು ಮಾಡಿ ಸಭೀಯನ್ನು ವಿಸರ್ಜಿಸಿದನು.

ಈ ಪ್ರಕಾರ ಕಂಸನು ಶ್ರೀಕೃಷ್ಣನನ್ನು ಕುಸ್ತಿಯಾಡಲಿಕ್ಕೆ ಕರೆಯಿಸಬೇಕೆಂದು ಸಿಶ್ಯಯಿಸಿದಾಗ್ಯ ನಾರದರು ಹೇಳಿದ ಭವಿಷ್ಯವನ್ನು ನೆನಪಿಗೆ

ತಂದು ಕೃಷ್ಣನು ಮಥುರೆಗೆ ಬಂದರೆ ತನ್ನನ್ನು ಕೊಂಡಾನೆಂಬ ಅಂಜಿಕೆಯಿಂದ ತನ್ನ ತಮ್ಮನಾದ ಕೇರಿ ದೃಕ್ಯನನ್ನು ಕರೆಯಿಸಿ— “ತಮ್ಮಾ, ನೀನು ಆಗ ಲೇ ನ್ನಂದಾವನಕ್ಕೆ ಹೋಗಿ ಕೃಷ್ಣನು ಇಲ್ಲಿ ಬರುವದಕ್ಕಾಗಿ ಹೋರಿದುವ ಮುಂಚೆ ಅವನನ್ನು ಅಲ್ಲಿಯೇ ಕೊಂಡು ಬಿಡು” ಎಂದು ಹೇಳಿದನು. ಆ ಪ್ರಕಾರ ಕೇರಿ ದೃಕ್ಯನು ಒಂದು ಭಯಂಕರವಾದ ಕುದುರೆಯ ರೂಪವನ್ನು ಧರಿಸಿ ಅಲ್ಲಿಗೆ ಹೋಗಿ ಕೃಷ್ಣನನ್ನು ತನ್ನ ಹಲ್ಲಿನಿಂದ ಕಡಿಯಲಿಕ್ಕೆ ಯಾತ್ರೆಸಲು ಕೃಷ್ಣನು ಆ ಕುದುರೆಯ ಬಾಯೋಳಗೆ ತನ್ನ ಕೈಯನ್ನು ಕೊಟ್ಟುನು. ಆಗ ಆ ಕುದುರೆಯ ಕೃಷ್ಣನ ಕೈಯನ್ನು ತನ್ನ ಹಲ್ಲಿನಿಂದ ಜಬಡುವಾಗ ಕೃಷ್ಣನು ಆ ದೃಕ್ಯನ ಹಲ್ಲಾಗಳನ್ನೇಲ್ಲ ಕಿತ್ತು, ಅದರ ಒಸಡಿಗಳನ್ನು ಹರಿಯಲಾಗಿ ಅದರ ಬಾಯಿಯು ರಕ್ತಮಯವಾದುದರಿಂದ ಆದು ಅವನನ್ನು ಕಚ್ಚುವದನ್ನು ಬಿಟ್ಟು ತನ್ನ ಮುಂಗಾಲಿನಿಂದ ಕೃಷ್ಣನಿಗೆ ಬದಿಯಲಿಕ್ಕೆ ಹೋಯಿತು. ಆಗ ಅವನು ಅದರ ಎರಡೂ ಕಾಲುಗಳನ್ನು ಹಿಡಿದು ಅದನ್ನು ಸೆಲಕ್ಕೆ ಆಪ್ತಳಿಸಲಾಗಿ ಆದು ಧುಪ್ಪನೇ ಸೆಲದ ಮೇಲೆ ಬಿಡ್ಡ ಪ್ರಾಣಬಿಟ್ಟುತ್ತೇನೆ.

ಇತ್ತುಲೂ ಕಂಸನ ಆಪ್ತಾಂಶೆಯ ಮೇಲೆಗೆ ಆಕೂರನು ಒಂದು ವಿಸ್ತೀರ್ಣವಾದ ಬೆಲಲ್ಲಿ ಮಲ್ಲರ ಕುಸ್ತಿಯ ಸಲುವಾಗಿ ಒಂದು ಸಭಾರಂಗವನ್ನು ಸಿದ್ಧವಾಡಿಸಿದನು. ಹಾಗೂ ಅದರ ಸುತ್ತಲು ಸಾವಿರಾರು ಜನ ಪ್ರೇಕ್ಷಾಕರಿಗೆ ಕುಳಿತುಕೊಳ್ಳುವ ಸಲುವಾಗಿ ಯೋಗ್ಯವಾದ ಸ್ಥಳವನ್ನು ವಾಡಿಸಿದನು. ಕೇರಿನ ಚದ ವರ್ತಮಾನವು ತಿಳಿದದ್ದರಿಂದ ಕಂಸನು ಸಂತಪ್ತನಾಗಿ ಈ ಸಭಾರಂಗದ ಸಿದ್ಧತೆಯನ್ನು ತಾನೇ ನೋಡಿ ಬಂದದ್ದಲ್ಲದೆ ಚಾಣೂರ ಮತ್ತು ಮುಷ್ಟಿಕ ಮಲ್ಲರನ್ನು ಕರೆಯಿಸಿ “ನೀವು ಇಷ್ಟು ದಿವಸ ನನ್ನ ಅನ್ನವನ್ನು ಉಂಡಿರಿ. ಹಾಗೂ ನಾನು ನಿಮಗೆ ಉಚಿತವಾದ ಸತ್ಯಾರವನ್ನು ಮಾಡುತ್ತು ಬಂದೆನು ನಾಳೆ ನಿಮಗೆ ನನ್ನ ಉಪಕಾರವನ್ನು ತೀರಿಸುವ ಯೋಗ್ಯ ಸಮಯವು ಬಂದಿರುತ್ತದೆ. ಆಗವ ಇಗರ ಹುಡುಗರಾದ ಕೃಷ್ಣ ಬಲರಾಮು ಕುಸ್ತಿಯಾಡಲಿಕ್ಕೆ ಇಲ್ಲಿಗೆ ಬರತಕ್ಕ ವರಿದ್ದಾರೆ. ಅವರನ್ನು ನೀವು ಕುಸ್ತಿಯಲ್ಲಿ ಕೆಡವಿದ ಬಳಿಕ ವಿಲಂಬ ಮಾಡಿದೆ ಕೊಂಡುಬಿಡತಕ್ಕದ್ದು. ಅವರು ಹುಡುಗಿರುತ್ತಾರೆಂದು ಮೈಮರೆಕು ನಡೆಯು ಬೇಡಿರಿ. ಅವರು ಒಳ್ಳೇ ಕಸುವಿನವರೂ, ಎದೆಗಾರರೂ ಇರುತ್ತಾರೆಂದು ಅವರ

ತ್ರಿಸ್ಥಿತಿಯಂಟು. ಆದುದರಿಂದ ಚನ್ನಾಗಿ ಎಷ್ಟು ರಿಕೆಲ್ಯಿಂದ ಕುಸ್ತಿಯನ್ನು ಅಡಿರಿ ” ಎಂದು ಹೇಳಿದನು. ಅದಕ್ಕೆ ಅವರು—“ ಯಾಕಾಗಲೊಲ್ಲದು. ನೀವು ಅದರ ದುಗಡನ್ನು ಎಷ್ಟುವ್ಯಾದರೂ ಹಣ್ಣುಕೊಳ್ಳಬೇಡಿರಿ ” ಎಂದು ಧೈರ್ಯೋಣಿ ಕ್ರಿಗಳನ್ನಾಡಿ ತಮ್ಮ ಮನೆಗೆ ಹೋದರು. ಇವ್ಯಾದರೂ ಕಂಸನ ಮನಸ್ಸಿಗೆ ಸಮಾಧಾನವಾಗಲಿಲ್ಲ. ಈ ಮಲ್ಲರು ಎವ್ಯಾದರೂ ಮನವ್ಯಾರು. ಇವರನ್ನು ರಾಮಕೃಷ್ಣರು ಗೆದ್ದಾರು. ಆದುದರಿಂದ ಅವರನ್ನು ಅನೆಯು ಕಾಲಿನಿಂದ ತುಳಿಸಿ ಕೊಲ್ಲಬೇಕೆಂದು ಕಂಸನು ವಿಚಾರ ವಾಡಿ ಕುವಲಯಾಪೀಡವೆಂಬ ತನ್ನ ಅತಿ ಕಸುಪುಳ್ಳ ಮತ್ತು ಅತಿ ಸೊಕ್ಕಿಗೆ ಬಂದ ಅನೆಯ ವಾಪುತನನ್ನು ಕರೆಯಿಸಿ— “ ಶ್ರೀಕೃಷ್ಣನು ಸಭಾರಂಗದ ಬಾಗಿಲದ ಸಿಂಹಪಕ್ಕೆ ಬಂದ ಕ್ಷಣವೇ ಆವನ ಮೇಲೆ ನಿನ್ನ ಅನೆಯು ಸಹಜವಾಗಿ ಸಾಗಿ ಹೋಗಿ ಆವನನ್ನು ಕೊಂಡು ಬಿಡುವಂತೆ ಅದನ್ನು ಅಲ್ಲಿ ನಿಲ್ಲಿಸಿರು; ಅಂದರೆ ಆದು ಕೃಷ್ಣನನ್ನೂ, ಆವನ ಸಂಗಡ ಬರುವ ಬಲರಾಮನನ್ನೂ ಕೊಲ್ಲುವದು. ಆ ಮೇಲೆ ನಾನು ಈ ಇಬ್ಬರ ಬಲದ ಮೇಲೆ ಆವಲಂಬಿಸಿರುವ ವಸುದೇವನನ್ನೂ, ಆವನ ಬೆಂಬಲಗಾರರಾದ ಅನೇಕ ಮಂದಿ ಯಾದವರನ್ನೂ ಕೊಂಡು ಸುಖಿಂದ ರಾಜ್ಯವನ್ನು ಉಳುವೆನು. ನೀನು ಈ ನನ್ನ ಅತ್ಯಂತ ಪ್ರಯವಾದ ಕಾರ್ಯವನ್ನು ವಾಡಿದರೆ ನಿನಗೆ ನೀನು ಬೇಡಿದ ಪ್ರತಿಫಲವನ್ನು ಕೊಡುವೆನು ” ಎಂದು ಹೇಳಿದನು.

ಈ ಪ್ರಕಾರ ಕಂಸನು ಗುಪ್ತಿರೀತಿಯಿಂದ ಶ್ರೀಕೃಷ್ಣ ಬಲರಾಮರನ್ನು ಕೊಲ್ಲಿಸುವ ಯಶ್ವಿವನ್ನು ನಡೆಸಿದನು. ಆದರೆ ಕಂಸನು ನಡೆಸಿದ ಈ ದುಷ್ಪಿಯಶ್ವಿವನ್ನು ನೋಡಿ ಯಾದವ, ವೃಷ್ಣಿ, ಭೋಜ ಮುಂತಾದ ಯಾವತ್ತು ಕ್ಷತ್ರಿಯರು ಕಂಸನನ್ನೇ ನುಂಗಿ ನೀರು ಕುಡಿಯಬೇಕೆಂದು ಯೋಜಿಸಿದರು. ಕಂಸನ ಬಲಾತ್ಮಾರದ ಮತ್ತು ಅನ್ಯಾಯಾದ ಕಾರಭಾರದ ದೇಸೆಲ್ಯಿಂದ ಬೀಸತ್ತು ಅನೇಕ ಜನ ಪ್ರತಿಷ್ಠಿತ ಯಾದವರು ಕುರು, ಪಾಂಚಾಲ ಮುಂತಾದ ಪರದೇಶಗಳಿಗೆ ಹೋಗಿದ್ದರು. ಕಂಸನು ವಸುದೇವನಿಗೆ ವಾಡಿದ ನಿಂದೆಯನ್ನೂ, ಶ್ರೀಕೃಷ್ಣನ ಕಡೆಗೆ ಏನೂ ಅಪರಾಧವಿಲ್ಲದ ಅವನನ್ನು ಕೊಲ್ಲಿಸಲಿಕ್ಕೆ ನಡೆಸಿದ ಒಳಂಜನನ್ನೂ ಕಂಡು ಶ್ರೀಕೃಷ್ಣನನ್ನು ಹೇಗೆ ಉಳಿಸಿ ಕಂಸನನ್ನು ನಿಮೂಳ ಯಾಡಬೇಕೆಂದು ವಿಚಾರ ವಾಡಿ ಅವರು ಅಕ್ಷ್ಯಾರನಿಗೆ—

“ಆವ್ಯಾ ಅಕೂರಾ, ನೀನು ದಯವಾಡಿ ಇಲ್ಲಿ ನಡೆದ ಎಲ್ಲ ಕರಣ ಕೃತ್ಯಗೆ ಇನ್ನು ಒಂದೂ ಬಿಡದ ಹಾಗೆ ಕೃಷ್ಣನಿಗೆ ಮುಂಗಡವಾಗಿ ತಿಳಿಸು. ನೀನು ಇವೈರ್ಯಂದು ಉಪಕಾರವನ್ನು ವಾಡಿದರೆ ನಿನಗೆ ವಸುದೇವನ ಸೀಮಾಪದ ಅಪ್ತ, ನಾದ ಆಹುಕನ ಮಾರ್ಗಾದ ಸುಗಾತ್ತಿಯನ್ನು ಮದುವೆ ವಾಡಿಕೊಡುವೆವೆ” ಎಂದು ಹೇಳಿ ಅವನ ಮನವೈಲಿಸಿದರು. ಅವನ ಮನಸ್ಸಿನ ಒಲವು ಮುಂಚಿ ಸಿಂದಲೂ ಶ್ರೀಕೃಷ್ಣನ ಕಡೆಗೆ ಇತ್ತು. ಆದುದರಿಂದ ಅವನು ಅವರ ಮಾತಿಗೆ ಒಪ್ಪಿಕೊಂಡು ರಾಮಕೃಷ್ಣರನ್ನು ಕರೆದುಕೊಂಡು ಬರುವದಕ್ಕಾಗಿ ತನ್ನ ರಥದಲ್ಲಿ ಕುಳಿತು ಬಹಳ ಉತ್ಸುಕುತೆಯಿಂದ ವೃಂದಾವನಕ್ಕೆ ಹೊರಟು ಹೋದನು.

ಅಕೂರನು ಮಥುರೆಯನ್ನು ಬಿಟ್ಟು ವೃಂದಾವನಕ್ಕೆ ಮುಟ್ಟಿದಾಗ ಸಂజೀವಾಗಲಿಕ್ಕೆ ಬಂದಿತ್ತು. ಅಕೂರನ ರಥದ ಸಪ್ಪಳವಾದ ಕೊಡಲೆ ವೃಂದಾವನದೊಳಗಿನ ಗೋಪಗೋಪಿಯರು ಆ ರಥದ ಕಡೆಗೆ ಬಂದರು. ಆಗ ಅಕೂರನು—“ನಂದನ ಮನೆಯು ಎಲ್ಲಿ ಇರುತ್ತದೆ?” ಎಂದು ಅವರನ್ನು ಕೇಳಿಕೊಂಡು ನಂದನ ಮನೆಗೆ ಹೋಗಿ ನಂಡನಿಗೂ, ರಾಮಕೃಷ್ಣರಿಗೂ ಅಲಿಂಗನವನ್ನು ಕೊಟ್ಟು ನಂದನಿಗೆ—“ಕಂಸನು ಪುಖ್ಯಾತ ಮಲ್ಲರ ಕುಸ್ತಿಗಳನ್ನು ವಾಡಿಸಬೇಕೆಂದು ನಿಶ್ಚಯಿಸಿದ್ದು ಅವನು ಬಲರಾಮಕೃಷ್ಣರ ಕುಸ್ತಿಯ ಕೌಶಲ್ಯವನ್ನೂ, ಆಗಾಧ ಶಕ್ತಿಯನ್ನೂ ಪರೀಕ್ಷೆಸುವ ದಕ್ಕಾಗಿ ಅವರನ್ನು ಕರೆಕೊಂಡು ಬರಲಿಕ್ಕೆ ನನಗೆ ಆಜ್ಞಾಪಿಸಿದ್ದಾನೆ. ಇದಲ್ಲದೆ ವಸುದೇವನಿಗೆ ತನ್ನ ಈ ಇಬ್ಬರು ಮಕ್ಕಳನ್ನು ನೋಡುವ ಕುತ್ತು ಹಲವಾಗಿರುತ್ತದೆ. ದೇವಕಿಯಂತೂ ಹದಿನಾರು ಹದಿನೇಳು ವರ್ಷ ತನ್ನ ಮಗನ ಸಲುವಾಗಿ ಹೊಟ್ಟಿಬೇನೆ ಹಣ್ಣೆ ಕೊಂಡಿರುವಳು. ಆದುದರಿಂದ ನಾಳೆ ಬೆಳಿಗ್ಗೆ ರಾಮಕೃಷ್ಣರೂ, ನಂದಾದಿಗೋಪರೂ ನನ್ನ ಕೂಡ ಹೊರಡ ತಕ್ಕುದ್ದು” ಎಂದು ತಿಳಿಸಿದನು. ಆ ರಾತ್ರಿ ಅಕೂರನ ಭೋಜನವಾದ ನಂತರ ಅಕೂರನೂ ಶ್ರೀಕೃಷ್ಣನೂ ಏಕಾಂತದಲ್ಲಿ ಕುಳಿತು ಬಹಳಿಂತ್ತಿನ ತನಕ ವಾತಾಡಿದರು. ಮಾರನೇ ದಿವಸ ಬೆಳಿಗ್ಗೆ ಶ್ರೀಕೃಷ್ಣನು ಮಥುರೆಗೆ ಹೊರಡುವದನ್ನು ನಿಶ್ಚಯ ವಾಡಿದ್ದನ್ನು ಕೇಳಿ ಯಶೋದೆಯು ಅವನು ಇನ್ನುಮೇಲೆ ತಮ್ಮ

ಕಡೆಗೆ ತಿರುಗಿ ಬರುವದಿಲ್ಲಂದು ಬಹಳ ಶೋಕ ಮಾಡಿದಳು. ಆಗ ಶ್ರೀಕೃಷ್ಣನು ಯಶೋದೆಗೆ— “ಆಪ್ಯಾ, ನಾನು ಹುಟ್ಟಿದಂದಿನಿಂದ ನೀನು ನನ್ನನ್ನ ರಕ್ಷಣ ಮಾಡಿರುತ್ತೀರು. ಆದುದರಿಂದ ನೀನು ನನ್ನ ಹಡೆದ ತಾಯಿಗಿಂತ ಹೆಚ್ಚು ಪ್ರಿಯಾಗಿರುವೆ. ಇಡೀ ಜಗತ್ತಿನಲ್ಲಿ ಎಲ್ಲರು ನಿಸಗೇ ನನ್ನ ತಾಯಿಯೊಂದು ಮಂಗಳವನ್ನು ವಾಡುವರು. ಕಂಸನು ನನ್ನನ್ನ ಮಲ್ಲಿಯುಧ್ಭದ ಸಲುವಾಗಿ ಆವ್ಯಾಸ ಮಾಡಿರುವದರಿಂದ ನಾನು ತಲ್ಲಿಗೆ ಹೋಗಲೇಬೇಕು. ಯುದ್ಧರಂಗದಲ್ಲಿ ಯಶಸ್ವಿ ಸಂಪಾದಿಸಲಿಕ್ಕೆ ಹವಣಿಸುವವರು ಇದನ್ನು ಹೇಗೆ ಅಲ್ಲಾಗಳೇ ಯಬೇಕು? ನನ್ನ ದಯಾಂಬುಧಿಯೇ, ನೀನು ನನಗೆ ಆನಂದದಿಂದ ಹೋಗಲಿಕ್ಕೆ ಅಪ್ರಾಣೇಯನ್ನು ಕೊಟ್ಟು ನನಗೆ ಯಶಸ್ವಿ ಪ್ರಾಪ್ತವಾಗಲಿಂದು ಆಶೀರ್ವಾದವನ್ನು ಕೊಡು” ಎಂದು ಆವಳಿಗೆ ಸಮಾಧಾನ ಮಾಡಿ ಬೇಡಿಕೊಂಡನು. ಆಗ ಆವಳು ಆವನಿಗೆ ಅಪ್ರಾಣೇಯನ್ನು ಕೊಡಲಾಗಿ ಇವನು ಬಲರಾಮ ನನ್ನಾಖಾ, ನಂದನನ್ನಾಖಾ, ಮಲ್ಲಿವಿದ್ಯಾನಿವಾಳಿತರಾದ ಕೆಲವು ಗೋಪಾಲಕರನ್ನಾಖಾ ಕರಕೊಂಡು ಹೋರಬಂತನು. ಶ್ರೀಕೃಷ್ಣನು ಹೋಗುವದನ್ನು ನೋಡಿ ಆವನರಥಿದ ಸರಿಂಬದಲ್ಲಿ ನೂರಾರು ಮಂದಿ ಗೋಪಗೋಪಿಯರು ಶೋಕಾಕುಲರಾಗಿ—“ಕೃಷ್ಣ, ನಮ್ಮನ್ನು ಬಿಟ್ಟು ನೀನು ಹೋಗುವಿಯಾ? ಇವತ್ತಿನ ತನಕ ನಮ್ಮನ್ನು ಸ್ವಷ್ಟಸ್ವಷ್ಟಿಯಲ್ಲಿಟ್ಟು ಈಗೇಗ ನಮ್ಮನ್ನು ಏಕ್ಕುರಪಡಿಸಿದೆಯಾ? ನೀನು ನಮ್ಮ ಮೇಲೆ ಸಾಂಪಾದಿಸಿ ಸಂಕಟಗಳು ಒಂದಾಗೆ, ರಕ್ಷಣ ಮಾಡಿ ನಮ್ಮ ಮೇಲೆ ಪ್ರೇಮ ಮಾಡಿದೆ. ಈಗ ಮಾತ್ರ, ನಮ್ಮನ್ನು ದುಃಖ ಸಮುದ್ರದಲ್ಲಿ ಕೆಡನಿ ಹೋರಬು ಹೋಗುವಿಯಾ? ನೀನು ನಿಜವಾಗಿ ದೇವರಿದ್ದು ನಮ್ಮ ಬಡವರಲ್ಲಿ ಹುಟ್ಟಿರುವದನ್ನು ನೋಡಿ ನಮಗೆ ಯಾವಾಗಲು ಅಶ್ವಯಾವಾಗುತ್ತಿತ್ತು. ಕಡೆಗೆ ಅದೇ ಸಕ್ಷ್ಯವಾಯಿತು. ನಮ್ಮ ಪೂರ್ವಜನ್ಮದ ಪುಣ್ಯದಿಂದ ನೀನು ನಿನ್ನ ಬಾಲ್ಯವನ್ನು ನಮ್ಮಲ್ಲಿ ಕಳಿದೆ. ಇನ್ನು ಮೇಲೆ ನಿನ್ನ ಮುಖಚಂದ್ರಮನು ನಮ್ಮ ದೃಷ್ಟಿಗೆ ಬೇಳಿಲಾರನು. ಹಾಗೂ ನಿನ್ನ ಮುರಲಿಯ (ಕೊಳಲಿನ) ಮಂಜುಳವಾದ ಧ್ವನಿಯು ನಮ್ಮ ದುರ್ದ್ರೋಧಿ ಕಿವಿಗಳಿಗೆ ಕೇಳಿಸಲಾರದು. ನೀನು ನಮ್ಮನ್ನು ಬಿಟ್ಟು ಹೋದರೂ ನಾವು ಯಾವಾಗಲು ನಿನ್ನ ಲೀಲೆಯನ್ನು ನೆನಪು ಮಾಡಿಕೊಂಡು ನಿನ್ನ ಸ್ತುರಣೆಯಲ್ಲಿ

ಯೇ ವೇಳೆಯನ್ನು ಕೆಳೆಯವೆನ್ನ ” ಎಂದು ನುಡಿದರು. ಅವರೆಲ್ಲರಿಗೂ ಶ್ರೀಕೃಷ್ಣನು ಯೋಗ್ಯ ರಿತಿಯಿಂದ ಸಮಾಧಾನ ಮಾಡಿದ ನಂತರ ಆಕುರನು ತನ್ನ ರಥದಲ್ಲಿ ಶ್ರೀಕೃಷ್ಣ, ಬಲರಾಮ, ನಂದ ಮುಂತಾದವರನ್ನು ಕುಳಿರಿಸಿ ಕೊಂಡು ಒಂದು ಪ್ರಹರದೊಳಗಾಗಿ ಮಧುರೆಗೆ ಹೋಗಿ ಮುಟ್ಟಿದನು. ಆಕುರನು ಅವರೆಲ್ಲರಿಗೆ ತನ್ನ ಮನೆಯಲ್ಲಿ ಇಳಿದುಕೊಂಡು ತನ್ನ ಮನೆಯನ್ನು ಪುನಿತ ಮಾಡಬೇಕೆಂದು ಬೇಡಿಕೊಂಡನು. ಆಗ ಬಲರಾಮ ಶ್ರೀಕೃಷ್ಣರು— “ನಾವು ವಸುದೇವನನ್ನು ಕಂಡುಬಂದ ನಂತರ ನಿನ್ನ ಮನೆಗೆ ಬರುವೆನ್ನ. ಈಗ ಸದ್ಯಕ್ಕೆ ಉರಹೊರಗೆ ಇಳಿಯುತ್ತೇವೆ ” ಎಂದು ಹೇಳಿ ಒಂದು ತೋರು ದಲ್ಲಿ ಇಳಿಕೊಂಡರು. ಅಲ್ಲಿ ಅವರೆಲ್ಲರು ಯಮನಾ ನದಿಯೊಳಗೆ ಸ್ವಾನಮಾಡಿ ತಮ್ಮ ಸಂಗಡ ಕೆಟ್ಟಿಕೊಂಡು ಒಯ್ದಿದ್ದ ಬುತ್ತಿರೊಟ್ಟಿಯನ್ನು ತಿಂದರು. ಆ ಮೇಲೆ ಬಲರಾಮ ಶ್ರೀಕೃಷ್ಣರು ಮತ್ತು ಅವರ ಸಂಗಡ ಬಂದಿದ್ದ ಮಲ್ಲಬಂಧುಗಳು ಆ ನಗರವನ್ನು ನೋಡಿ ಬರಲಿಕ್ಕೆ ನಗರದೊಳಗೆ ಹೋಗಿ ಅಲ್ಲಿಲ್ಲ ಸ್ಪಲ್ಪ ಅಡ್ಡಾಡಿದ ನಂತರ ಅರಮನೆಯ ಕಡೆಗೂ, ಧನುಂಘರ್ಗದ ಕಡೆಗೂ ಹೋಗಿ ಜೀಕೆಂದು ಅರಸನ ಅರಿವೆ ಒಗೆಯುವ ಅಗಸನ ಅಂಗಡಿಗೆ ಹೋಗಿ—“ನಮಗೆ ಸುಂದರ ಅರಿವೆಗಳನ್ನು ಕೊಡು ” ಎಂದು ಕೇರ್ಳಿದರು. ಆಗ ಅವನು ಹೆಮ್ಮೆ ಯಿಂದ—“ದರಿದ್ರರೇ, ನಿವ್ಯಾಂಧ ಕಾಡ ಮನುಷ್ಯರಿಗೆ ಸುಂದರ ಅರಿವೆಗಳು ಏತಕ್ಕೆ ಬೇಕು? ” ಎಂದು ಆವರಿಗೆ ಹೀರಾಳಿಸಿ ಮಾತಾಡಿದನು. ಇದ ರಿಂದ ಶ್ರೀಕೃಷ್ಣನು ಸಿಟ್ಟಿಗೆದ್ದ ಅವನ ಕೆವಾಳ ಮೇಲೆ ಒಂದು ಏಟು ಕುಟ್ಟು ಲಾಗಿ ಅವನು ಕ್ಷಣಾಧರದಲ್ಲಿ ಯಮಸದನಕ್ಕೆ ಹೋದನು. ಆ ಮೇಲೆ ಅವರಿಬ್ಬರೂ ತಮಗೆ ಬೇಕಾದ ತರ ತರದ ಸುಂದರ ಅರಿವೆಗಳನ್ನು ಅರಿಸಿ ತಮ್ಮ ಮೃಮೇಲೆ ದಾಕಿಕೊಂಡು ಉಳಿದವುಗಳನ್ನು ಅಲ್ಲಿಯೇ ಬಿಟ್ಟುಕೊಟ್ಟು ಮುಂದೆ ಒಬ್ಬ ಹೂಗಾರನ ಅಂಗಡಿಗೆ ಹೋಗಿ ತಮಗೆ ಹಾಕಿಕೊಳ್ಳಲಿಕ್ಕೆ ಹೂವಿನ ಮಾಲೆಗಳನ್ನು ಬೇಡಿದರು. ಆಗ ಅವನು ಅವುಗಳನ್ನು ಅವರಿಗೆ ಪ್ರೇಮದಿಂದ ಕೊಟ್ಟುನು. ಆ ಮಾಲೆಗಳನ್ನು ಬಲರಾಮಶ್ರೀಕೃಷ್ಣರು ತಮ್ಮ ಕೊರಳಲ್ಲಿ ಹಾಕಿ ಕೊಂಡು ಹೂಗಾರವನಿಗೆ ಹರಿಸಿ, ಮುಂದೆ ದಾರಿ ಹಿಡಿದು ಹೋಗುತ್ತಿದ್ದ ರಾಜನ ದಾಸಿಯಾದ ಕುಬ್ಜ ಎಂಬವರ್ಣನ್ನು ಅವರು ಕಂಡರು. ಅವಳು ಸುಂದರಿ

ಯು ಇದ್ದು ಅವಳ ಕುತ್ತಿಗೆಯೂ, ಎದೆಯೂ, ಟೊಂಕವೂ ದೊಂಕಾಗಿದ್ದವು. ಶ್ರೀಕೃಷ್ಣನು ಅವಳನ್ನು ನೋಡಿ—“ನಿನು ಯಾರು? ಎಲ್ಲಿಗೆ ಹೊರಟಿ?” ಎಂದು ಕೇಳಿದನು. ಅದಕ್ಕೆ ಅವಳು—“ನಾನು ರಾಜನ ಪ್ರಸಿದ್ಧ ಕುಬ್ಜಾ ದಾಸಿಯೆಂಬಿದು ನಿಮಗೆ ಹೇಗೆ ಗೊತ್ತಿಲ್ಲ? ನಾನು ರಾಜನಿಗಾಗಿ ಸುಗಂಧ ದ್ರವ್ಯವನ್ನು ತೆಗೆದುಕೊಂಡು ಹೊರ್ಗತಿದ್ದೀನೆ” ಎಂದು ಉತ್ತರ ಕೊಟ್ಟಳು. ಇದನ್ನು ಕೇಳಿ ಶ್ರೀಕೃಷ್ಣನು—“ಹಾಗಾದರೆ ಈ ಸುಗಂಧ ದ್ರವ್ಯವನ್ನು ನಮಗೆ ಲೇಪನ ಮಾಡು” ಎಂದು ಹೇಳಿದನು. ಆಗ ಅವಳು ತಾನು ಒಮ್ಮುತ್ತಿದ್ದ ಸುಗಂಧ ದ್ರವ್ಯವನ್ನು ಆ ಇಬ್ಬರು ವೀರರಿಗೂ ಲೇಪನ ಮಾಡಿದಳು. ಆ ಮೇಲೆ ಕೃಷ್ಣನು ಆಕೆಯ ಟೊಂಕದ ಮೇಲೆ ಬದ್ದು, ಆಕೆಯ ದೊಂಕತನವನ್ನು ತೆಗೆದು ಸರಿಮಾಡಿದನು. ಇದಕ್ಕಾಗಿ ಆ ದಾಸಿಯು ಭಗವಂತನನ್ನು ಬಹಳ ಕೊಂಡಾಡಿದಳು. ಆ ಮೇಲೆ ಬಲರಾಮಕೃಷ್ಣರು ತಮ್ಮ ಸುಂದರವಸ್ತುಗಳಿಂದಲೂ, ಕೊರಳ ಲಿಯ ಹೂವಿನ ಮಾಲೆಗಳಿಂದಲೂ, ಹಣಿಗೆ ಮತ್ತು ಮೈಗೆ ಹಚ್ಚಿ ಕೊಂಡ ಸುಗಂಧಗಳಿಂದಲೂ ಸುಶೋಭಿತರಾಗಿ, ಅರಮನೆಗೆ ಹೊಗಿ ಮುಟ್ಟಿ, ಧನುಃರಾಂಗ ಮಂಟಪದ ಬಳಿಯಲ್ಲಿ ಪೂಜಿಸಿ ಇಟ್ಟಂಥ ಧನುಷ್ಯವನ್ನು ನೋಡಲಿಕ್ಕೆ ಹೊರ್ಡರು. ಆಲ್ಲಿ ನೂರಾರು ಜನರು ಅದನ್ನು ನೋಡಲಿಕ್ಕೆ ನೆರೆದಿದ್ದರು. ಆಗ ಶ್ರೀ ಕೃಷ್ಣನು ಅದು ಎಪ್ಪು ಜಡವಿರುತ್ತದೆಂದು ತಾನು ಪರೀಕ್ಷಿಸುವೆನೆಂದು ಹೇಳಿ ಅದನ್ನು ಸಹಜವಾಗಿ ಮೇಲಕ್ಕೆತ್ತಿ, ಅದಕ್ಕೆ ಹೆದೆಯಾನ್ನೇರಿಸಿ ಆದರ ಹುರಿಯನ್ನು ಒಗ್ಗಲು, ಆ ಜೀರ್ಣವಾದ ಧನುಷ್ಯವು ಮುರಿದು ಪ್ರಡಿ ಪ್ರಡಿಯಾಯಿತು. ಈ ಧನುಷ್ಯವು ಮುರಿದ ಸಪ್ಪಳವನ್ನು ಕೇಳಿ ಆಲ್ಲಿ ಕೂಡಿದ ಜನರ ಶಿವಿಗಳು ಗಡಿಕೆಕ್ಕಿದವು. ಶ್ರೀಕೃಷ್ಣನ ಈ ಅದ್ಭುತ ಶಕ್ತಿಯನ್ನು ನೋಡಿ ಜನರಿಗೆ ಬಹಳ ಅಶ್ವಯಾವನಿಸಿತು. ಅದರೆ ಆಲ್ಲಿಯ ಕಾವಲುಗಾರರು ಈ ವರ್ತಮಾನವನ್ನು ಕಂಸನಿಗೆ ತಿಳಿಸುವದಕ್ಕಾಗಿ ಲಗಬಗೆಯಿಂದ ಹೊರಟು ಹೊರ್ಡರು. ಆ ಬೇಕ ರಾಮಕೃಷ್ಣರು ಮಲ್ಲಿಯುಧ್ಧದ ಸಭಾಮಂಟಪಕ್ಕೆ ಹೊರ್ಗುವದಕ್ಕಾಗಿ ಹೊರಟು ಆಲ್ಲಿಗೆ ಬಂದು ಮುಟ್ಟಿದರು. ಆ ಸಭಾಮಂಟಪದ ಬಾಗಿಲದ ಹತ್ತರ ರಾಜನ ಅನೇಕ ಮಂದಿ ಸ್ಪೃಸಿಕರು ನಿಂತಿದ್ದರು. ಕುವಲುಯಾರ್ಪಿತವೆಂಬ ಮದ್ದಾನೆಯ ಮಾವೃತನು ಸಹ ಅದನ್ನು ನಿಲ್ಲಿಸಿಕೊಂಡು ನಿಂತಿದ್ದನು. ಆಲ್ಲಿಗೆ

ರಾಮಕೃಷ್ಣರು ಒಂದ ಕೂಡಲೆ ಆ ಮಾನುತನು ತನ್ನ ಅನೇಯನ್ನು ಆವರ ಮ್ಯಾಮೇಲೆ ಹಾಯಿಸಿದನು. ಈ ಪ್ರಕಾರ ಕಂಡನ ಆಪ್ನಳಿಯ ಮೇರಿಗೆ ನಡೆ ದಿದ್ದ ದುಷ್ಟ ಒಳಸಂಚನ್ನು ಶ್ರೀಕೃಷ್ಣನು ಕಂಡು ಸಂತಪ್ತನಾಗಿ ಆ ಅನೇಯ ಮುಂದೆ ಸದ್ಗು ಹೊಡಿದು ನಿಂತು ಒಂದು ಡೊಡ್ಡ ಕೂಗನ್ನು ಕೊಗಿದನು. ಆಗ ಆ ಮಾದ್ದಾನೆಯು ರೋಚ್ಚಿಗೆದ್ದು, ಆವನ ಮೇಲೆ ಹೋಗಿ ಆವನ ಕೊರ ಳಿಗೆ ತನ್ನ ಸೂಂಡಿಯನ್ನು ಹಾಕಿತು. ಆ ಕೂಡಲೆ ಆವನು ಆದರ ಸೂಂಡಿ ಯಾನ್ನು ಹಿಡಿದು, ಆದರ ಬೆನ್ನ ಕಡೆಗೆ ಹೋಗಿ, ಅಲ್ಲಿಂದ ಆದರ ಹೊಟ್ಟೆಯು ಕೆಳಗೆ ಸೇರಿಕೊಂಡು, ತನ್ನ ವಜ್ರಮುಷ್ಟಿಯಿಂದ ಆದರ ಹೊಟ್ಟೆಗೆ ಒಂದು ಗುಡಿಕೆಯನ್ನು ಕೊಟ್ಟುನು. ಆಗ ಅದು ಸಿಟ್ಟಿಸಿಂದಲೂ, ಸಂಕಟದಿಂದಲೂ ಗಿವಿಗಿವಿ ತಿರುಗಹತಿತ್ತು. ಶ್ರೀಕೃಷ್ಣನು ಎಲ್ಲಿದ್ದಾನೆಂದು ಆ ಅನೆಗೆ ಗೊತ್ತಾಗಲಿಲ್ಲ. ಅದು ಒಂದು ಕಡೆಗೆ ಸೋಡುವಾಗ ಆವನು ಇನ್ನೊಂದು ಕಡೆಗೆ ಇರುತ್ತಿದ್ದನು. ಈ ಪ್ರಕಾರ ಶ್ರೀಕೃಷ್ಣನು ಬಹಳೊತ್ತನಕ ವಾಡಿ ಆ ಅನೆಯನ್ನು ಸಿಟ್ಟಿಗೆಬ್ಬಿಸಿ ಆದರ ಮುಂದೆ ತಿರುಗಿ ಸದ್ಗು ಹೊಡಿದು ನಿಂತನು. ಆಗ ಅದು ತನ್ನ ಕೋರೆಗಳಿಂದ ಆವನ ಹೊಟ್ಟೆಯಾನ್ನು ಇರಿಯುವದಕ್ಕಾಗಿ ತನ್ನ ಕಾಲುಗಳನ್ನು ಉರಲಾಗಿ ಆವನು ಆದರ ಕೋರೆಗಳನ್ನು ಕಿತ್ತು, ಆದೇ ಕೋರೆಗಳಿಂದ ಆದರ ಹಣಿಗೆ ಕಸುವಿನಿಂದ ಹೊಡಿದನು. ಇದರಿಂದ ಅದು ಅಲ್ಲಿಯೇ ಸತ್ತು ಬಿದ್ದಿತ್ತು. ಈ ಪ್ರಕಾರ ಈ ಮದೋನ್ನತ್ವಾದ ಅನೇಯನ್ನು ಶ್ರೀಕೃಷ್ಣನು ಒಂದು ದ್ವಾಢಾದಲ್ಲಿ ಸಂಯಾರ ವಾಡಿದ್ದು ನೋಡಿ ಎಲ್ಲರು ಆತ್ಮಂತ ಆಶ್ಚರ್ಯಾಪಟ್ಟು ಶ್ರೀಕೃಷ್ಣನ ಪರಾಕ್ರಮವನ್ನು ಬಹಳ ಸ್ತುತಿ ಮಾಡಿದರು. ಆ ಒಳಕೆ ಶ್ರೀಕೃಷ್ಣ ಮತ್ತು ಬಲರಾಮ ಈ ಇಬ್ಬರೂ ವೀರಶ್ರೀಯ ಗರ್ಜನೆಯನ್ನು ವಾಡುತ್ತ ಸಭಾಮಂಟಪದ ಬಾಗಿಲಂಜಿಗೆ ಪ್ರವೇಶ ಮಾಡಿದರು.

ಶ್ರೀಕೃಷ್ಣನು ಸಭಾಮಂಟಪದೊಳಗೆ ಪ್ರವೇಶ ಮಾಡಿದಾಗ ಆವನ ಮೃಗ ಅನೇಯನ್ನು ಕೊಂಡ ರಕ್ತವೂ, ಅನೇಯ ಮದೋದಕ ಹಸಿಗಳೂ ತುಂಬಾ ಅಚ್ಚಿದಿತವಾಗಿದ್ದು ಆವನು ತನ್ನ ಕೈಯಲ್ಲಿ ಆರ್ಥಿಕಂಡ್ರಾಕೃತಿಯ ಅನೇಯ ಕೋರೆಗಳನ್ನು ಹಿಡಿದಿದ್ದನು. ಆವನ ಕುಣ್ಣಗಳು ರಕ್ತದಂತೆ ಕೆಂಪಾಗಿದ್ದವು. ಆವನನ್ನು ನೋಡಿ ಸಭಾಮಂಟಪದೊಳಗಿನ ಎಲ್ಲ

ಇನರು ಅಶ್ವಯುಂಚಕೆತರಾದರು. ಶ್ರೀಕೃಷ್ಣನು ಮದ್ಭಾಸೆಯ ಕೂಡ ಹೇಗೆ ರಾಡಿ ಅದನ್ನು ತನ್ನ ಕೇವಲ ಬಾಹುಬಲದಿಂದ ಕೊಂಡದ್ದನ್ನು ಕಂಡು ಕಂಸನು ಬಹಳ ಭಯಾಕಂಪಿಕೊಂಡಿ, ಅವನ ಮುಂದೆ ಚಾಣೂರನ ಆರ್ಪ್ಯ ಏನೂ ನಡೆ ಯಾಂತಾರದಂತಲೂ, ತನ್ನ ಅಯ್ಯನ್ನು ದಿವಸಗಳು ತುಂಬಿದವೆಂತಲೂ ಪೂರ್ಣವಾಗಿ ತಿಳಿದುಕೊಂಡನು. ಹಿಂದುಗಡೆ ಒಂದು ಕ್ಷೇಣದಲ್ಲಿ ಕಂಸನು ತನ್ನ ಭಯ ವನ್ನು ಹಿಂದಕ್ಕೆ ಒತ್ತಿರುತ್ತಿರುತ್ತಿ, ಎವೆಯಿಕ್ಕೆ ಕ್ಷೇಣದಲ್ಲಿ ಕಂಡೆಗೆ ಸೋಡುತ್ತು, ಕೃಷ್ಣನ ಸಂಗಡ ಕುಸ್ತಿಯಾಡಲಿಕ್ಕೆ ಚಾಣೂರನಿಗೂ, ಬಲರಾಮನ ಸಂಗಡ ಕುಸ್ತಿಯಾಡಲಿಕ್ಕೆ ಮುಸ್ತಿಕೆನಿಗೂ ಆಪ್ನೆಯನ್ನು ವಾಡಿದನು. ಆಗ ಆ ಮಲ್ಲರು ತಮ್ಮ ತಮ್ಮ ಗುರುಗಳಿಗೆ ನಮಸ್ಕರಿಸಿ ಕುಸ್ತಿಯನ್ನಾಡಲಿಕ್ಕೆ ಎದ್ದರು. ಇತ್ತುಲಾ ಶ್ರೀಕೃಷ್ಣ ಬಲರಾಮರು ತಮ್ಮ ವೃಧ್ಧರಾದ ಗೋಪವಾಲ್ಲರ ಆಪ್ನೆಯನ್ನು ಪಡೆದುಕೊಂಡು ಕುಸ್ತಿಯ ಕಣದಲ್ಲಿ ಬಂದರು. ಈ ಪ್ರಕಾರ ಈ ಹುಡುಗರಾದ ಮಲ್ಲರು ಕಂಸನ ಬಲಾಧ್ಯರಾದ ಮಲ್ಲರ ಕೂಡ ಕುಸ್ತಿಯನ್ನು ಆಡಲಿಕ್ಕೆ ಸಿದ್ಧರಾಗಲು, ಸಭಿಕರು ಈ ಹುದ್ದರಿಗಳು ಇಜ್ಞಾನೀಯೆಂದು ತಮ್ಮ ತಪೋವ್ಯಾಖಗೆ ಗುಜುಗುಜು ಮಾತಾಡಹತ್ತಿದರು. ಆಗ ಶ್ರೀಕೃಷ್ಣನು—“ನಾನು ಚಿಕ್ಕವನಿದ್ದರೂ ಈ ಬಲಾಧ್ಯನ ಕೂಡ ಕುಸ್ತಿಯಾಡಲಿಕ್ಕೆ ಸಿದ್ಧನಿರುತ್ತೇನೆ” ಎಂದು ಹೇಗೆ ಸದ್ಗುರೂಪಿದ್ದೆನು. ಬಲರಾಮನಾದರೂ ಮುಸ್ತಿಕೆನ ಸಂಗಡ ಕುಸ್ತಿಯಾಡಲಿಕ್ಕೆ ಯಾವುದೂ ತರದ ಅಡ್ಡಿಯನ್ನು ವಾಡಲಿಲ್ಲ. ಹೀಗೆ ಈ ಎರಡು ಪ್ರಚಂಡ ಕುಸ್ತಿಗಳು ಸಭಾಮಂಟಪದ ಎರಡು ಬೇರೆ ಬೇರೆ ಭಾಗಗಳಲ್ಲಿ ನಡೆದವು. ಈ ಎರಡೂ ಕುಸ್ತಿಗಳು ಬಹಳ ಚುರುಸಿನಿಂದ ನಡೆದುದರಿಂದ ಎಂದೂ ಕಡೆಯು ಮಲ್ಲರು ತಮ್ಮ ತಮ್ಮ ಪ್ರಚಂಡ ಶಕ್ತಿಯನ್ನು ತೋರಿಸಬಹುದಿದರು. ಈ ಕುಸ್ತಿಯಲ್ಲಿಯ ಹುದ್ದರಿಗಳು ಧರ್ಮಯುದ್ಧದ ನಿಯಮವನ್ನು ಒಟ್ಟು ತಮ್ಮ ತಮ್ಮ ಸಾಮಧ್ಯವನ್ನು ತೋರಿಸಬದಕ್ಕಾಗಿ ಒಬ್ಬರು ಮತ್ತೊಬ್ಬರು ಪೂರ್ಣವನ್ನು ತೆಗೆದುಕೊಂಡರೂ ಅಡ್ಡಿಯಿಲ್ಲವೆಂದು ಗೊತ್ತು ವಾಡಿಕೊಂಡರು. ಈ ಪ್ರಕಾರ ಈ ವೀರರ ಪೂರ್ಣಾಂತಿಕ ಯುದ್ಧವು ನಡೆದಾಗೆ ಕಂಸನು ಶ್ರೀಕೃಷ್ಣನ ಕುಸ್ತಿಯ ಕಡೆಗೆ ಮಾತ್ರ ಪೂರ್ಣವಾಗಿ ಲಕ್ಷ್ಯವಿಟ್ಟು ಕುಳಿತನು. ಈ ಒಬ್ಬರೂ ಮಲ್ಲರು ಒಬ್ಬರಿಗೊಬ್ಬರು ಕ್ಕೆ ಹಿಡಿದು ಜಗ್ಗಾವದು, ಏದೆಗೆ ಏದೆ ಹಜ್ಜುವದು, ರಷ್ಟೀಯ ಮೇಲೆ ಗುದ್ದುವದು, ತಲೀಯ ಮೇಲೆ ಹೂಡೆಯುವದು, ಪುನಃ

ದೂರ ಸರಿಯುವದು, ನೇವರು ನೋಡುವದು, ಶುನಿಸಿ ಬಬ್ಪಿಗೊಬ್ಬರು ಕಾಲು ಹಿಡಿದು ಜಗ್ಗಿವದು ಮುಂತಾದ್ದನ್ನು ಕೆಲವು ಹೊತ್ತು ಮಾಡಿದರು. ಆ ಬಳಿಕ ಶ್ರೀಕೃಷ್ಣನು ಮುಂದರಿದು ತನ್ನ ಭುಜಗಳಿಂದ ಚಾಣಾರನನ್ನು ಗಟ್ಟಿಯಾಗಿ ಹಿಡಿದು ಬಾಗಿಸಿ, ಅವನ ಎದೆಗೆ ತನ್ನ ಮೊಣಕಾಲಿನಿಂದ ಒದ್ದು, ಅವನಿಗೆ ಒಳ್ಳೆ ಕೆಸುವಿನಿಂದ ತನ್ನ ಮುಸ್ಸಿಗೃಹಿಂದ ಗುದ್ದಿದನು. ಇದರಿಂದ ಚಾಣಾರನ ಕಣ್ಣಗಳಲ್ಲಿ ರಕ್ತಪ್ರವಾಹವು ಹರಿದು, ಅವನ ಕಣ್ಣಗುಡ್ಡಿಗಳು ಹೊರಬೀಳಲಾಗಿ, ಅವನು ಗತಪ್ರಾಣನಾದನು. ಆಗ ತೋರುತಲನೆಂಬ ಇನ್ನೊಬ್ಬ ಬಲಾಧ್ಯ ಮುಲ್ಲನು ಕಂಸನ ಅಪ್ಸಣಿಗನು ಶರಿಸಿ ಶ್ರೀಕೃಷ್ಣನ ಕೂಡ ಕುಸ್ತಿಯಾಡಲಿಕ್ಕೆ ಸದ್ಯ ಹೊಡಿದು ನಿಂತು, ಶ್ರೀಕೃಷ್ಣನ ಮೃಮೇಶೆ ಹೊರೀಗಿ ಕುಸ್ತಿಯಾಡಲಿಕ್ಕೆ ಹತ್ತಿದನು. ಇಷ್ಟರಲ್ಲಿ ಬಲರಾಮನು ತನ್ನ ವಜ್ರಮುಸ್ಸಿ ಯಿಂದ ಮುಸ್ಸಿಕೆನನ್ನು ಗುದ್ದಲಾಗಿ ಮುಸ್ಸಿಕೆನು ರಕ್ತ ಕಾರಿಕೊಂಡು ಸತ್ತನು. ಇದನ್ನು ನೋಡಿದವನೇ ಶ್ರೀಕೃಷ್ಣನು ನಿಲಂಬ ವಾಡದೆ ಪರ್ವತದ ಶಿಶಿರದಂಥ ಪ್ರಚಂಡನಾದ ತೋರುತಲನನ್ನು ಎತ್ತಿ, ಅವನನ್ನು ತಲೆ ಹಿಡಿದು ಗಿವಿ ಗಿವಿ ತಿರುವಿ, ನೆಲಕ್ಕೆ ಅಪ್ಪಳಿಸಲಾಗಿ ಅವನೂ ಕ್ಷಾಣಾರ್ಥದಲ್ಲಿ ಸತ್ತನು.

ಈ ಪ್ರಕಾರ ಶ್ರೀಕೃಷ್ಣ ಬಲರಾಮರು ಕಂಸನ ಮೂರು ಮಂದಿ ಬಲಾಧ್ಯ ರಾದ ಮುಲ್ಲರನ್ನು ಕೊಂಡು ಸಭಾರಂಗದಲ್ಲಿ ನಿಂತು ಸಿಂಹನಾದ ಮಾಡಿ ತವ್ವಿ ವಜ್ರಪ್ರಾಯವಾದ ದಂಡವನ್ನು ಭೂಮಿಗೆ ಅಪ್ಪಳಿಸಿದರು. ಈ ಸಪ್ಪಳವನ್ನು ಕೇಳಿ ಉಳಿದ ಯಾವತ್ತು ಮುಲ್ಲರು ಕೈಕಾಲು ಕಳಕೊಂಡು ದಿಕ್ಕುಪಾಲಾಗಿ ಬ್ರಹ್ಮಿ ಹೊರದರು. ಆಗ ಸಭಾರಂಗದಲ್ಲಿ ಕಂಸನ ಕಡೆಯ ಮುಲ್ಲರು ಯಾರೂ ಶೂಳಿಯಲ್ಲಿ. ಪ್ರೇಕ್ಷಿಕರಲ್ಲಿ ಅನೇಕರು ಭಯಕಂಪಿತರಾದರು. ಅನೇಕರು ಆನಂದಾಶ್ಚರ್ಗಳನ್ನು ಉದುರಿಸಿದರು. ಆಗ ಕಂಸನು ಕೊರ್ಧಾವೇಶದಿಂದಲೂ ಭಯದಿಂದಲೂ ಕೂಡಿದವನಾಗಿ—“ಎಲೋ, ಈ ಗವಳಿಗರಾದ ಹುಡುಗರ ನ್ನು ಇಲ್ಲಿಂದ ಹೊರಗೆ ಅಟ್ಟಿರಿ. ಈ ದುಷ್ಪ ಹುಡುಗರನ್ನು ನನ್ನ ಕಣ್ಣ ಮುಂದೆ ನಿಲ್ಲಿಗೊಡಬೇಕಿರಿ. ನಂದಾದಿ ಗವಳಿಗರನ್ನು ಸಂಕೋಶೆಯಿಂದ ಬಿಗಿದು ಕಾರಾಗ್ನಹದಲ್ಲಿಡಿರಿ. ಈ ಮುದಿ ವಸುದೇವನಿಗೆ ಕೋರದೆಯಿಂದ ಶಿಕ್ಷಿಸಬೇಕಾಗಿತ್ತು.



ಕಂಸವಧದ ತರುವಾಯ ಶ್ರೀಕೃಷ್ಣ ಬಲರಾಮರು
ವಸುದೇವ ದೇವಕಿಯರ ದಶನ
ತಗೆದುಕೊಂಡದ್ದು. (ಪುಟ ೨೮)

ಆದರೆ ಅದು ಯೋಗ್ಯವಾಗಲಾರದು. ಅದುದರಿಂದ ಅವನಿಗೆ ಬಡಿಗೆಯಿಂದಲೇ ಹೊಡೆಯಿರಿ. ಇವನು ನನ್ನ ಭಯಂಕರವಾದ ಅಪರಾಧವನ್ನು ಮಾಡಿರುತ್ತಾನೆ” ಎಂದು ಕಂಸನು ತನ್ನ ಮನಸ್ಸಿಗೆ ಬಂದಂತೆ ಮಾತಾಡುತ್ತಿರುವಷ್ಟು ರಲ್ಲಿ ಶ್ರೀಕೃಷ್ಣನು ಕೊರ್ಕಿಧಸಂತಪ್ತನಾಗಿ ಸಭಾರಂಗದಿಂದ ಹುಲಿಯ ಹಾರಿಕೆಯಿಂತೆ ಹಾರುತ್ತ ಬಂದು ಕಂಸನು ಕುಳಿತ ಸಿಂಹಾಸನದ ಮೇಲೆ ಜಿಗಿದನು. ಶ್ರೀಕೃಷ್ಣನು ತನ್ನ ಕಡೆಗೆ ಬಂದದ್ದನ್ನು ಕಂಡ ಕೂಡಲೇ ಕಂಸನು ಬಹಳ ಹೆದರಿದ ಕಾರಣ ಆವನ ತಲೆಯ ಮೇಲಿನ ಕೀರೀಟವು ಕೆಳಗೆ ಬಿಡ್ಡಿತು. ಆವನ ಕೂಡಲು ಗಳು ಅನ್ನಾವ್ಯಸ್ತನಾದವು. ಆಗ ಶ್ರೀಕೃಷ್ಣನು ಕಂಸನನ್ನು ರಂಗಭೂಮಿಯ ಮೇಲೆ ಎಳೆದು ಯಮಸದನಕ್ಕೆ ಕಳುಹಿಡನು. ಶ್ರೀಕೃಷ್ಣನು ಕಂಸನನ್ನು ಈ ಪ್ರಕಾರ ಕೊಂಡದ್ದರಿಂದ ಕಂಸನ ತಪ್ಪಾನಾದ ಸುನಾಮಾ ಎಂಬವನು ಸಿಕ್ಕಿದ್ದು ಶ್ರೀಕೃಷ್ಣನಮೇಲೆ ಸಾಗಿಹೋಗಲು, ಬಲರಾಮನು ಆವನನ್ನು ತತ್ವಾಲವೇ ಸಂಹರಿಸಿದನು. ಈ ಪ್ರಕಾರ ಸಭಾರಂಗದಲ್ಲಿ ಭಯಂಕರ ಪ್ರಕಾರವು ನಡೆಯಲು, ಆಲ್ಲಿ ಕುಳಿತಿದ್ದಜನರು ಶ್ರೀಕೃಷ್ಣನ ಮತ್ತು ಬಲರಾಮನ ಕುರ್ಢಿ ಮುದ್ರೆಯನ್ನು ಸೂರ್ಯಿ ಸಭಾರಂಗವನ್ನು ಬಿಟ್ಟು ಆವಸರದಿಂದ ಹೊರಟು ಹೋಗಹತ್ತಿದರು. ಆಷ್ಟು ರಲ್ಲಿ ಶ್ರೀಕೃಷ್ಣ ಬಲರಾಮರು ವಸುದೇವನು ಕುಳಿತಿದ್ದ ಸ್ಥಳಕ್ಕೆ ಹೋಗಿ ವಸುದೇವನ ಚರಣದ ಮೇಲೆ ತಮ್ಮ ಮಸ್ತಕವನ್ನಿಟ್ಟು, ಯಾವತ್ತು ಯಾದವರಿಗೂ, ಇತರ ಕ್ಷತ್ರಿಯರಿಗೂ ನಂದಾದಿ ಗೋಪರಿಗೂ ನಮಸ್ಕಾರವನ್ನು ಮಾಡಿ, ಅಂತಃಪುರದ ಸ್ತ್ರೀಯರೊಳಗೆ ದೇವಕಿಯ ಕುಳಿತಲ್ಲಿ ಹೋಗಿ ಅವಳ ಪಾದದ ಮೇಲೆ ತಮ್ಮ ಹಣೆಯನ್ನಿಟ್ಟರು. ಆಗ ಅವಳು ಅವರಿಬ್ಬರನ್ನೂ ತನ್ನ ಆಶ್ರುಗಳಿಂದ ಸ್ವಾನ ಮಾಡಿಸಿದಳು. ಆ ಮೇಲೆ ಅವರಿಬ್ಬರೂ ಆ ಸಭಾರಂಗದಿಂದ ವಸುದೇವ ದೇವಕಿಯರೊಡನೆ ಹೋರಬಿದ್ದು, ರಥದಲ್ಲಿ ಕುಳಿತು, ತಮ್ಮ ಮಂದಿರಕ್ಕೆ ತರಳಿದರು.

ಶ್ರೀಕೃಷ್ಣನು ಸಭಾರಂಗವನ್ನು ಬಿಟ್ಟು ಹೋದ ಕೂಡಲೇ ಕಂಸನ ಹೆಂಡಂದಿರು ಕಂಸನ ಪ್ರೇತವು ಬಿದ್ದಲ್ಲಿಗೆ ಬಂದು ಬಹಳ ಪರಿಯಿಂದ ಶೋಕ ಮಾಡಹತ್ತಿದರು. ಕಾರಾಗ್ನಹದಲ್ಲದ್ದ ಕಂಸನ ತಾಯಿಯ ತನ್ನ ಗಂಡನಾದ ಉಗ್ರಸೇನನೊಡನೆ ಆಲ್ಲಿಗೆ ಬಂದು ಗೋಳಿಟ್ಟಳು. ಉಗ್ರಸೇನನು ತುಸು

ಹೊತ್ತಿನ ತರುವಾಯ ತನ್ನ ಹೆಂಡತಿಗೂ ಸೋಸೆಯರಿಗೂ ಸಮಾಧಾನ ಹೇಳಿ ಕಂಸನ ಉತ್ತರಕ್ಕೆಯೆಗಳನ್ನು ವಾಡಿಸಲಿಕ್ಕೆ ಶ್ರೀಕೃಷ್ಣ ನ ಅಪ್ಪತ್ತೆಯನ್ನು ಕೇಳಿಕೊಳ್ಳುವದಕ್ಕಾಗಿ ತನ್ನ ಸಂಗಡ ಕೆಲವು ಯಾದವರನ್ನು ಕರಕೊಂಡು ದುಃಖದಿಂದ ಅವನ ಕಡೆಗೆ ಹೋದನು. ಆಗ ವಸುದೇವನು ಅವನಿಗೆ ಯೋಗ್ಯ ವಾದ ಸತ್ಯಾರ ವಾಡಿ ಕುಶೀರಿಸಿದ ಒಳಿಕ ಉಗ್ರಸೇನನು ಶ್ರೀಕೃಷ್ಣನಿಗೆ—“ಕೃಷ್ಣಾ, ನೀನು ನಿನ್ನ ಪರಾಕ್ರಮದಿಂದ ನನ್ನ ಮಗನನ್ನು ಯಮಸದನಕ್ಕೆ ಕಳಿಸಿದ ಕಾರಣ ಧರ್ಮರಕ್ಷಣವಾಗಿ, ಯಾದವ ಸಾಮಾಜಿಕವು ಶಾಶ್ವತವಾದ ತಳ ಹದಿಯ ಮೇಲೆ ಸಾಫಿಪನವಾದಂತಾಯಿತು. ಎಲ್ಲ ಯಾದವರು ನಿನ್ನ ಸ್ತುತಿ ಸೋತ್ತುಗಳನ್ನು ವಾಡುವರು. ಎಲ್ಲ ವಾಂಡಲೀಕ ರಾಜರು ನಿನಗೆ ಕರಭಾರವ ನ್ನು ಕೊಡುವರು. ಎಲ್ಲ ಪ್ರಜಿಗಳು ನಿನ್ನ ಆಜ್ಞೆಯನ್ನು ರಾಜನಿಷ್ಠೆಯಿಂದ ಪಾಲಿಸುವರು. ನೀನು ಈ ರಾಜ್ಯವನ್ನೂ, ಇದರಲ್ಲಿರುವ ಆನೆ, ಕುದುರೆ, ರಥ ಮೂದ ಲಾದ ಜಡುರಂಗ ಸ್ಪೃಸ್ಯವನ್ನೂ, ಅರಮನೆಯೆಳಗಿನ ಎಲ್ಲ ಧನ, ಧಾರ್ಮ, ರತ್ನ, ವಸ್ತು, ಸುವರ್ಣ, ದಾಸದಾಸಿಯರನ್ನೂ ನಿನ್ನ ಸ್ವಾಧೀನದಲ್ಲಿ ತೆಗೆದುಕೊ. ಆದರೆ ನಿನ್ನ ಕೋಪಾನಲದಿಂದ ದಗ್ಧನಾದ ಕಂಸ ಪ್ರೇತಸಂಸ್ಯಾರ ವಾಡಲಿಕ್ಕೆ ದೀನ ರಾದ ನಮಗೆ ಅಪ್ಪತ್ತೆಯನ್ನು ಕೊಡು. ಇವನ ಬೈಧ್ಯದ್ಯುಹಿಕ ಕರ್ಮಗಳು ಮುಗಿದ ಸಂತರ ನಾನು ನನ್ನ ಹೆಂಡತಿಯನ್ನೂ ಸೋಸೆಯನ್ನೂ ಕರಕೊಂಡು ಅರಣ್ಯದಲ್ಲಿ ಹೋಗಿ ಕಾಲ ಕಳೆಯುವೇನು” ಎಂದು ಏನುದಿಂದ ಸುಡಿದನು. ಉಗ್ರಸೇನನ ಭಾವಣವನ್ನು ಕೇಳಿ ಕೃಷ್ಣನಿಗೆ ಅಶ್ವಂತ ದುಃಖವಾಯಿತು. ಆಗ ಅವನು ಉಗ್ರಸೇನನಿಗೆ—“ತಾತಾ, ನೀನು ವಾಡಿನ ಭಾವಣವು ನಿನ್ನ ಕುಲಕ್ಕಾಗು ಶ್ರೀಲಕ್ಷ್ಮಿ ಭೂಷಣವಾದ್ದೇ ಸರಿ. ಆದರೆ ನಾನು ಈ ಸಾಹಸವನ್ನು ಸ್ವಾಧ್ಯಬುದ್ಧಿಯಿಂದ ವಾಡಲಿಲ್ಲ. ನನಗೆ ಲೇಶವಾದರೂ ರಾಜ್ಯಲೋಭ ಏಷಿಲ್ಲವೆಂದು ಪ್ರತಿಜ್ಞೆಯ ಮೇಲೆ ಹೇಳುತ್ತೀನೆ. ನೀನು ಯಾದುಕುಲದ ಆಗ್ರಾಣನೂ, ಪ್ರಭುವೂ ಇರುತ್ತೀ. ನೀನೇ ಈ ಸ್ವರಾಜ್ಯದ ಮೇಲೆ ಅಭಿಸಿಕ್ತ ನಾಗಿ ನಮ್ಮೆಲ್ಲರನ್ನು ವಾಲನ ವಾಡು” ಎಂದು ಹೇಳಿದನು. ಶ್ರೀಕೃಷ್ಣನ ಉದಾರವಚನವನ್ನು ಕೇಳಿ ಉಗ್ರಸೇನನು ನಿರುತ್ತರನಾದನು. ಈ ಪ್ರಕಾರ ಶ್ರೀಕೃಷ್ಣನು ತತ್ತ್ವಾಲಪ್ತೇ ಸಿರಪೇಷ್ಟು ಬುದ್ಧಿಯಿಂದ ರಾಜ್ಯವುಷಣೆಯನ್ನು ವಾಡಲಾಗಿ, ಎಲ್ಲರೂ ಈ ರಾತ್ರಿ ಸಮಾಧಾನದಿಂದ ನಿದ್ರೆ ವಾಡಿದರು. ಆ

ಒಳಿಕ ಮಾರನೇ ದಿವಸ ಬೆಳಗ್ಗೆ ಎಲ್ಲ ಯಾದವರು ಶ್ರೀಕೃಷ್ಣನನ್ನು ಕೂಡಿ ಕೊಂಡು ಕಂಸನ ಪ್ರೇತವನ್ನು ರಾಜನ ಯೋಗ್ಯತೆಗೆ ಒಪ್ಪುವಂಥ ಸುವರ್ಣ ಸಿಬಿಕೆಂಬಲ್ಲಿಟ್ಟುಕೊಂಡು, ರಾಜವೈಭವದಿಂದ ಯಮುನಾ ನದಿಯ ಉತ್ತರ ತೀರಕ್ಕೆ ಬಯಸ್ಸು, ಅದಕ್ಕೆ ಚಂದನಕಾಷ್ಟಗಳಿಂದ ಅಗ್ನಿಸಂಸ್ಕಾರ ವಾಡಿ ಆ ನದಿಯ ದಕ್ಷೇಣತೀರಕ್ಕೆ ಬಂದು ತಿಲಾಂಜಲಿಯನ್ನು ಕೊಟ್ಟರು. ಆಮೇಲೆ ಹತ್ತು ದಿವಸ ಉಗ್ರಸೇನನು ಆಸೆ, ಕುದುರೆ, ರಥ, ಭಾನು, ಸುವರ್ಣ ಮೇಡ ಲಾದುದನ್ನು ದಾನ ವಾಡಿ ಉತ್ತಮ ರೀತಿಯಿಂದ ಹೈಫ್ರೆಂಡ್‌ಹೈಪಿಕ ಕರ್ಮಗ ಇನ್ನು ಸೇರವೇರಿಸಿದನು.

ಈ ಪ್ರಕಾರ ಕಂಸನ ಮರಣದ ತರುವಾಯ ವ್ಯಾಧನೂ ನೀತಿನಿಪುಣ ನೂ ಆದ ಉಗ್ರಸೇನ ರಾಜನು ಪುನಃ ಸಿಂಹಾಸನದ ಮೇಲೆ ಕುಳಿತುದರಿಂದ ಮಧುರಾ ನಗರದ ಜನರು ಪುನಃ ಸೌಶ್ಯವನ್ನು ಪಡೆದರು. ಕಂಸನ ಬಲಾತ್ಮಾರದ ಮತ್ತು ಆನ್ಯಾಯಿದ ಕಾರಭಾರದ ಮೂಲಕ ಪರಸ್ಥಳಗಳಿಗೆ ಹೋಗಿ ದ್ವಾರಾ ಯಾದವ, ಭೋಜ, ವೃಷ್ಣಿ, ಅಂಧಕ ಕುಲಗಳ ಕ್ಷೇತ್ರಿಯರು ಪುನಃ ಮಧುರೀಗೆ ಬಂದು ತಮ್ಮ ಸ್ವಾಸ್ಥ್ಯಗಳನ್ನೂ ವಾನಮಯರ್ಥದೇಗಳನ್ನೂ ಅನುಭೋಗಿಸುತ್ತು ಆಸಂದದಿಂದ ಇರಹತ್ತಿದರು. ಇದರಿಂದ ಮಧುರಾ ನಗರದಲ್ಲಿಯ ಯಾವತ್ತು ಜನಸಾಮಾನ್ಯರೂ ವಾಯಸ್ಕಾರ್ಯರೂ ಉತ್ತಮವನ್ನು ಹೊಂದಿದರು. ವಸುದೇವನು ಶ್ರೀಕೃಷ್ಣನಿಗೂ ಬಲರಾಮನಿಗೂ ಜನ್ಮದಾರಭ್ಯ ವಾಡಿಸದೆ ಉಳಿದಿದ್ದ ಎಲ್ಲ ಜಾತಕರ್ಮಗಳನ್ನು ಕುಲಗುರುಗಳಾದ ಗರ್ಭ ಮುನಿಗಳಿಂದ ವಾಡಿಸಿದನು. ಆ ಮೇಲೆ ಅವರಿಬ್ಬರು ವೇದಗಳನ್ನೂ ಧನುರ್ವಿದ್ಯೆಯನ್ನೂ ಅಭಿಪ್ರಾಯ ವಾಡುವದಕ್ಕಾಗಿ ಉಜ್ಜಿಂಜಿನಿಯೋಳಿಗೆ ಸಾಂದಿರಪನಿಯೆಂಬ ಸುಶೀಲ-ಪನಿತ್ರ-ವಿದ್ವಾನ್ ಗುರುಗಳ ಹತ್ತರ ಹೋಗಿ ನಿಂತುಕೊಂಡರು. ಅಲ್ಲಿ ಅವರು ಅರವತ್ತು ನಾಲ್ಕು ದಿವಸಗಳಲ್ಲಿ ಯಾವತ್ತು ವೇದಗಳನ್ನು ಪರಣ ವಾಡಿ ಹಿಂದ ಗಡೆ ಧನುರ್ವಿದವನ್ನು ಪರಣ ವಾಡಿದರು. ರಾಮಕೃಷ್ಣರು ಗುರುಗೃಹದಲ್ಲಿ ಧ್ವಾಗ ಇತರ ಯಾವತ್ತು ಶಿಷ್ಯರಂತೆ ತಮ್ಮ ಗುರುಗಳ ಸೇವೆಯನ್ನು ಉತ್ತಮ ಪ್ರಕಾರದಿಂದ ವಾಡಿದರು. ಅವರಿಬ್ಬರು ಅಡವಿಗೆ ಹೋಗಿ ತಮ್ಮ ಗುರುಗಳ ಸಲುವಾಗಿ ಕಟ್ಟಿಗೆ, ಸಮಿಥಾ, ಕುಶ ಮುಂತಾದ್ದನ್ನು ತೆಗೆದುಕೊಂಡು ಬರುವ

ದಲ್ಲಿದೆ ಶಾರೀರಿಕ ತ್ರಮದಿಂದ ತಮ್ಮ ಗುರುಗಳ ಎಲ್ಲ ಸೇವೆಯನ್ನು ಆನಂದ ದಿಂದ ವಾಡುತ್ತಿದ್ದರು. ಅವರು ವೈಭವಶಾಲಿ ರಾಜಪುತ್ರರಿದ್ವಾಗ್ಯ ತಮ್ಮ ಸೇವೆಯನ್ನು ಏಕನಿಷ್ಠೆಯಿಂದ ವಾಡುವದನ್ನು ಕಂಡು ಸಾಂದೀಪನಿ ಗುರುಗಳು ಆವರ ಮೇಲೆ ಸಂತುಷ್ಟರಾಗಿ ಅವರಿಗೆ ಅರವತ್ತುನಾಲ್ಕು ವಿಧೀಯನ್ನು ಕಲಿಸಿದರು. ಈ ಪ್ರಕಾರ ಬಲರಾಮಕೃಷ್ಣರು ಗುರುಗಳ ಬಳಿಯಲ್ಲಿ ಆರು ತಿಂಗಳು ಇದ್ದ ನಂತರ ಗುರುಗಳ ಅಪ್ಪನೆಯನ್ನು ಪಡೆದುಕೊಂಡು ಮಥುರೆಗೆ ತಿರುಗಿ ಹೋದರು. ಮಥುರೆಯ ಯಾವತ್ತು ಜನರು ಅವರನ್ನು ಅತ್ಯಂತವಾಗಿ ಪ್ರೀತಿಸುತ್ತಿದ್ದರು. ಆದರೆ ಕಂಸನ ಪಟ್ಟರಾಣಿಯರಾದ ಆಸ್ತಿ ಮತ್ತು ಪ್ರಾಪ್ತಿಯಿಂಬಿ ಇಬ್ಬರು ಜರಾಸಂಧನ ಮಕ್ಕಳು ಮತ್ತು ಆವರ ಕೂಡ ದ್ವೇಷ ವಾಡುತ್ತಿದ್ದರು. ಆ ಇಬ್ಬರು ದುಷ್ಪ ಹೆಂಗಸರಿಗೆ ಶ್ರೀಕೃಷ್ಣನ ವೈಭಾವಿತಿಯನ್ನು ಮತ್ತು ಮಹಾತ್ಮ ಕ್ಷಾಮಕಾರಿ ಸಹನವಾಗಲಿಲ್ಲ. ಆವರು ಹಾಗೂ ಹೀಗೂ ವಾಡಿ ಒಂದು ವರ್ಷದ ತನಕ ಮಥುರೆಯಲ್ಲಿದ್ದ ಆ ತರುವಾಯ ತಮ್ಮ ತಂದೆಯ ಮನಿಗೆ ಹೋಗಿ ತಮ್ಮ ರೋದನಗಳಿಂದ ಆವನ ಕೊರ್ಧಾಗ್ನಿಯನ್ನು ಪ್ರದೀಪ್ತ ಮಾಡಿದರು. ಜರಾಸಂಧನು ಶ್ರೀಕೃಷ್ಣನ ಕೃತ್ಯಗಳನ್ನು ಸೋದಿ ಸಿದ್ದಿಗೆದ್ವಾಗ್ಯ ಉಗ್ರಸೇನನು ಎರಡನೇಸಾರೆ ಸಿಂಹಾಸನದ ಮೇಲೆ ಕುಳಿತಾಗಿ ನಿಂದ ಸುಮ್ಮನಿದ್ದನು. ಆದರೆ ಮಥುರೆಯಲ್ಲಿ ಶ್ರೀಕೃಷ್ಣನ ವೈಭವವು ಬೀಳಿದಿರುತ್ತದೆಂತಲೂ, ಉಗ್ರಸೇನನು ಆವನಿಗೆ ಆಂಕಿತನಾಗಿ ನಡೆಯುತ್ತಾನೆಂತಲೂ ತನ್ನ ಮಕ್ಕಳಿಂದ ಕೇಳಿಕೊಂಡು ಕಂಸನನ್ನು ಕೊಂಡ ಬಗ್ಗೆ ಶ್ರೀಕೃಷ್ಣನ ಮೇಲೆ ಸೇಡು ತೀರಿಸಿಕೊಳ್ಳುವದಕ್ಕಾಗಿ ತನ್ನ ಸ್ತೇನ್ಸ್‌ವನನ್ನು ತೆಗೆದುಕೊಂಡು ಮಥುರೆಯ ಮೇಲೆ ಸಾಗಿ ಹೋದನು. ಆ ಕಾಲಕ್ಕೆ ಆವನು ಹಿಂದುಸ್ಥಾನದ ಸಾರ್ಥಕ್‌ಮವದಕ್ಕೆ ಏರಿದ್ದಿಂದ ಎಲ್ಲ ರಾಜರು ಆವನಿಗೆ ಸಹಾಯಕರಾಗಿ ದ್ವಾರು. ಆದುದರಿಂದ ಆವನು ತನ್ನ ಮಿತ್ರ ರಾಜರನ್ನು ಕರಿಕೊಂಡು ಹೋಗಿ ಮಥುರೆಯ ಮೇಲೆ ಮುತ್ತಿಗೆ ಹಾಕಿದನು. ಕರುಷ ದೇಶದ ರಾಜನಾದ ದಂಡವಕ್ರನು, ಚೇರಿದೇಶದ ತಿಶುಪಾಲನು, ವಿದಭ್ರದೇಶದ ಭೀಷ್ಣಕನು, ಭಿಷ್ಣಕನ ಮಗನಾದ ರುಕ್ಷಿಯು, ಮತ್ತು ಕಾಶಿ, ವಿದೇಹ, ಭದ್ರ, ತ್ರಿಗತಂ, ಶಾಲ್ವ, ದರದ ಇತ್ಯಾದಿ ದೇಶಗಳ ರಾಜರು, ಕಾಶ್ಮೀರ ದೇಶದ ಗೋನರ್ಧ,

ಸಾವೀರ ದೇಶದ ಶೈಲಿಯ ಮುಂತಾದ ರಾಜರು ಅವನ ಸಹಾಯಕ್ಕೆ ಬಂದರು. ಈ ಪ್ರಕಾರ ಲಕ್ಷ್ಮಿವಧಿ ಸ್ವೇಣ್ಯವು ಸಾವಿರಾರು ಆನೆಗಳನ್ನೂ ರಥಗಳನ್ನೂ ತೆಗೆದುಕೊಂಡು ಮಧುರೆಯ ಸುತ್ತಲು ನೇರೆಯಿತು. ಆದರೂ ಯಾದವ, ಭೋಜ, ವೈಷ್ಣಿ, ಅಂಧಕ ಇತ್ಯಾದಿ ಕ್ಷೇತ್ರಿಯ ವೀರರು ತಮ್ಮ ಪರಾಕ್ರಮಿ ಸೇನಾಪತಿಗಳಾದ ಕೃಷ್ಣ ಮತ್ತು ಬಲರಾಮರ ಆಧಿಪತ್ಯದಲ್ಲಿ ಮಧುರೆಯ ರಕ್ಷಣಾದ ಕೆಲಸವನ್ನು ಹುರುಪಿನಿಂದಲೂ ಎಚ್ಚೆರಿಕೆಯಿಂದಲೂ ನಡೆಸಿದರು. ಸಾವಿರಾರು ಮಂದಿ ವೀರರು ಮಧುರೆಯ ಬಾಗಿಲುಗಳನ್ನೂ ಕೋಟಿಗಳನ್ನೂ ಕಾಪಾಡಲಿಕ್ಕೆ ನಿಂತುಕೊಂಡರು. ಈ ಪ್ರಕಾರ ಎರಡೂ ಸ್ವೇಣ್ಯದವರು ಎದು ರಾಗಿ ನಿಂತು ಒಬ್ಬಿರಿಗೊಬ್ಬರು ವೀರಾವೇಶದಿಂದ ಸಂಗ್ರಹವನ್ನು ಮಾಡಿ ದರು. ಶತ್ರು ಪಕ್ಷದ ವೀರರು ಕಂಡಕಗಳನ್ನು ದಾಟಿ ಬಾಗಿಲುಗಳ ಹೇಳು ಕೋಟಿಗಳ ಹೇಳು ಏರಿ ಬರಲಾಗಿ ಯಾದವ ವೀರರು ಆವರ ಪ್ರತೀಕಾರ ವನ್ನು ಮಾಡಿದರು. ಮುತ್ತಿಗೆಯನ್ನು ಹಾಕಿದವರು ಕಂಡಕಗಳನ್ನು ಮುಚ್ಚಿ ನಿಡುವದನ್ನೂ ಕೋಟಿಗಳನ್ನು ಕೆಡಪ್ರದನ್ನಿ ನಡೆಸಿದರು. ನಡನಡುವೆ ಕೆಲಕೆಲವು ಮುಖ್ಯ ಯಾದವ ವೀರರು ಬಾಗಿಲದೊಳಗಿಂದ ಹೊರಬಿದ್ದ ಶತ್ರುಸ್ವೇಣ್ಯದ ಮೇಲೆ ಕಡಕೊಂಡು ಬೀಳುತ್ತಿದ್ದರು. ಈ ಪ್ರಕಾರ ಈ ಯುದ್ಧ ಪು ಇಪ್ಪತ್ತೀಳು ದಿವಸಗಳ ವರೆಗೆ ಅವ್ಯಾಹತವಾಗಿ ನಡೆಯಿತು. ಇಪ್ಪತ್ತೀಂ ಷಸೆ ದಿವಸ ಶಿನಿ, ಅನಾಧ್ಯಾತ್ಮಿಕ, ಬಭು ಮುಂತಾದ ಯಾದವ ವೀರರ ಸ್ವೇಣ್ಯವು ಬಲರಾಮನ ಆಧಿಪತ್ಯದಲ್ಲಿ ದಕ್ಷಣಾದ ಬಾಗಿಲದ ಹೊರಗೆ ಬಂದು ಮಗಧ ಸ್ವೇಣ್ಯದ ಮೇಲೆ ಕಡಕೊಂಡು ಬೀಳಲಾಗಿ, ಜರಾಸಂಧ, ಚೇದಿಪತಿ, ಶಾಲ್ಪು, ಶಲ್ಯ ಮತ್ತು ಇನ್ನೂ ಅನೇಕ ಮಂದಿ ಉತ್ತರ ಕಡೆಯ ಶಾರ ರಾಜರ ಹಾಗೂ ಯಾದವ ವೀರರ ನಡುವೆ ಭಯಂಕರವಾದ ರಣಕೆದನವು ನಡೆಯಿತು. ಜರಾ ಸಂಧನ ಚಿಂತಿಯಲ್ಲಿ ಹಂಸ ಮತ್ತು ಡಿಂಭಕರೆಂಬ ಇಬ್ಬರು ಬಲಾಧ್ರ ಮಲ್ಲರು ಅಧ್ಯರು. ಅವರಲ್ಲಿ ಡಿಂಭಕನೆಡೂ ಬಲರಾಮನದ್ದು ಯುದ್ಧವೆಸಿತು. ಯುದ್ಧ ದಲ್ಲಿ ಇಬ್ಬರ ರಥಗಳೂ ಮುರಿದು ಹೊಗಲಾಗಿ ಇಬ್ಬರು ಬಾಹುಯುದ್ಧ ವನ್ನು ಮಾಡಿದರು. ಅದರೊಳಗೆ ಬಲರಾಮನು ಡಿಂಭಕನ್ನು ಷತ್ತಿ ಧುಪ್ಪನೆ ಸೆಲದ ಮೇಲೆ ಆಪ್ಪಿಸಲಾಗಿ ಅವನು ಕಳಡಲೆ ವೃತ್ತಪೂರ್ವಾಯಾಗಿ ನಿಶ್ಚಯಾನಾದನು. ಇದನ್ನು ಹಂಸನು ನೋಡಿದ ಕೂಡಲೆ ಅವನು ದುಃಖದಿಂದ ಯಾಮು

ನಾನದಿಯೋಳಿಗೆ ಹಾರಿಕೊಂಡು ಬೇವಕೊಟ್ಟೇನು. ಡಿಂಭಕನು ಸ್ಪುಂ ಹೊತ್ತಿಗೆ ಎಚ್ಚರಿಕೆಯ ಮೇಲೆ ಬಂದು, ಹಂಸನು ಬೇವ ಕೊಟ್ಟಿದ್ದನ್ನು ಕೇಳಿ, ತಾನೂ ನದಿಯೋಳಿಗೆ ಹಾರಿಕೊಂಡು ಪ್ರಾಣಾಭಿಟ್ಟೇನು. ಈ ಪ್ರಕಾರ ಜರಾ ಸಂಧನ ಎರಡೂ ಕೈಗಳು ಮುರಿದಂತೆ ಅಗಿ ಅವನ ಬಲವೂ ಉತ್ಸಾಹವೂ ಕುಗ್ಗಿ ಹೊರಿದವು. ಇತ್ತಲೂ ಶ್ರೀಕೃಷ್ಣನ ಆಧಿಪತ್ಯರಲ್ಲಿ ಪತ್ತಿನುದ ಕಡೆಯ ಬಾಗಿಲದಿಂದ ಹೊರಬಿದ್ದ ಉಳಿದ ಅಥವ ಸ್ವೇಣ್ಯದವರೂ ಅವಗಾಹ, ಕಂಕ, ವೃಧು, ಶತದ್ವಾಮ್ಯ ಇತ್ಯಾದಿ ಯಾದವ ವೀರರೂ ಕೂಡಿಕೊಂಡು ಪ್ರಾಚ್ಯ ಮತ್ತು ದಕ್ಷಿಣಾತ್ಯ ರಾಜರಾದ ಭೀಷ್ಣಕ, ರುಕ್ಷಿ, ದೇವಕ ಮುಂತಾದ ಶತ್ರುವಕ್ಕುದವರ ಸ್ವೇಣ್ಯದೊಡನೆ ಅಪೂರ್ವವಾದ ಯುದ್ಧವನ್ನು ವಾಡಲು ರಕ್ತದ ನದಿಗಳು ಹರಿದವು. ಶ್ರೀಕೃಷ್ಣನು ತಾನು ಹೊಸದಾಗಿ ಸಂಪಾದನ ಮಾಡಿದ ಧನುರ್ವಿದ್ಯೈಯಿಂದ ವಿಲಕ್ಷಣ ಪರಾಕ್ರಮ ಮಾಡಿ ರುಕ್ಷಿಗೂ ಇತರ ವೀರರಿಗೂ ಓಡಿಸಿ ಬಿಟ್ಟೇನು. ಈ ಪ್ರಕಾರ ಯಾದವ ವೀರರು ಎರಡೂ ಕಡೆಗೆ ನಿಂತಿದ್ದ ಶತ್ರು ಸ್ವೇಣ್ಯವನ್ನು ಸೋರಿಸಿ ಸಿಂಹನಾದ ಮಾಡುತ್ತ ಮಧುರಿಗೆ ತಿರುಗಿ ಬಂದರು. ಇತರ ರಾಜರಾದರೂ ತಮ್ಮ ತಮ್ಮ ಸ್ವೇಣ್ಯವನ್ನು ಕರ ಕೊಂಡು ಸ್ವೇರಕ್ಕೆ ತೆರಳಿದರು. ಆ ರಾತ್ರಿ, ಜರಾಸಂಧನು ಜಯಿದ ಆಶೀರು ನ್ನು ಬಿಟ್ಟು ಮುತ್ತಿಗೆಯನ್ನು ತೆಗೆದು ಹಾಕಿ, ತನ್ನ ದೇಶಕ್ಕೆ ಹೊರಿದನು. ಇತರ ದೇಶಗಳ ರಾಜರೂ ತಮ್ಮ ತಮ್ಮ ಸ್ವೇಣ್ಯಗಳನ್ನು ತೆಗೆದುಕೊಂಡು ತಮ್ಮ ದೇಶಗಳಿಗೆ ಹೊರಟು ಹೊರಿದರು. ಯಾದವರ ಸ್ವೇಣ್ಯವು ತುಸು ಇದ್ದ ಕಾರಣ ಅವರು ಶತ್ರುಗಳ ಬಿನ್ನ ಹತ್ತಿ ಹೊರಿಗೆಲ್ಲ. ಆದರೆ ಅವರು ಇಪ್ಪತ್ತೆಂಟು ದಿವಸ ಯುದ್ಧವನ್ನು ನಡೆಸಿ ಮಧುರಿಯನ್ನು ಮುತ್ತಿಗೆಯಿಂದ ಬಿಡುಗಡೆ ಮಾಡಿಕೊಂಡಾಗ್ಯೂ ತಮಗೆ ಜಯಿವು ಸಿಕ್ಕಿತೆಂದು ಸೋಕ್ಕಿನಿಂದ ವೆಚ್ಚುಮರಿತು ಕುಳಿತುಕೊಳ್ಳಲಿಲ್ಲ. ಜರಾಸಂಧನು ತಿರುಗಿ ತಮ್ಮ ಮೇಲೆ ಸಾಗಿ ಬರುವ ನೆಂದು ಅವರಿಗೆ ಚನ್ನಾಗಿ ಗೊತ್ತಿತ್ತು. ಆದುದರಿಂದ ಅವರು ತಮ್ಮ ಬಿದ್ದ ಹೊರಿದ್ದ ಯಾವತ್ತು ಕೋಟಿಗಳನ್ನು ಸರಿಪಡಿಸಿಕೊಳ್ಳುವಲ್ಲಿಯೂ ಧಾನ್ಯಸಾಮಗ್ರಿಯ ಮತ್ತು ಶಸ್ತ್ರಾಸ್ತ್ರಗಳ ಪೂರ್ಪಕೆಯನ್ನು ಮಾಡಿಕೊಳ್ಳುವಲ್ಲಿಯೂ ತೊಡಗಿದರು.

ಈ ಮೇರೆಗೆ ಜರಾಸಂಧನು ಪರಾಭವವನ್ನು ಹೊಂದಿ ತನ್ನ ದೇಶಕ್ಕೆ ಮರಳಿ ಹೋದಾಗಿಯೇ ತನ್ನ ದುಷ್ಪಿ ವಿಚಾರವನ್ನು ಬಿಟ್ಟುಕೊಡಲಿಲ್ಲ. ಅವನು ಸ್ವಲ್ಪ ದಿವಸಗಳಲ್ಲಿಯೇ ಯುದ್ಧ ಸನ್ಭಾರವನ್ನು ಹೆಚ್ಚಿಗೆ ವಾಡಿಕೊಂಡು ಶುನಿಸಿ ಮಧುರೆಯು ಮೇಲೆ ಸಾಗಿ ಬಂದನು. ಜರಾಸಂಧನ ಬಳಿಯಲ್ಲಿ ಅಸಂಖ್ಯೆ ಸ್ವಂತ್ವವಿದ್ದು ಅವನಿಗೆ ಅನೇಕ ರಾಜರ ಸಹಾಯವಿತ್ತು. ಅದರೆ ಯಾದವರ ಸಂಖ್ಯೆಯು ಕಡಿಮೆ ಇದ್ದು ಅವರಿಗೆ ಯಾರದೂ ಸಚಾಯವಿದ್ದಿಲ್ಲ. ಆದುದರಿಂದ ಮುಂದೆ ಏನು ಮಾಡಬೇಕೆಂದು ವಿಚಾರ ಮಾಡುವದಕ್ಕಾಗಿ ಎಲ್ಲ ಕ್ಷೇತ್ರ, ಯರು ಸೇರಿದರು. ಆಗ ವಿಕದ್ರಿ, ಎಂಬ ಒಬ್ಬ ವೃದ್ಧ ಮತ್ತು ಶ್ರೀಕೃಷ್ಣ ಯಾದವ ಸರದಾರನು ಶ್ರೀಕೃಷ್ಣನಿಗೆ—“ಕೃಷ್ಣಾ, ಜರಾಸಂಧನು ಕೃತಕೊಳ್ಳಂಡು ನಮ್ಮ ಬೆಂಬು ಹತ್ತಿರುತ್ತಾನೆ. ನಿನು ಅವನ ಆಳಿಯಾದ ಕಂಸನನ್ನು ಕೊಂಡದ್ದ ಕ್ಷಾಗಿ ನಿನ್ನ ಮೇಲೆ ಅವನ ಸಿಟ್ಟು ಬಹಳ ಇರುತ್ತದೆಂಬದರಲ್ಲಿ ತಿಳಿ ಮಾತ್ರವಾದರೂ ಸಂಶಯವಿಲ್ಲ. ಈಗ ಸ್ವಲ್ಪ ದಿವಸಗಳ ಹಿಂದೆ ಜರಾಸಂಧನು ನಮ್ಮ ನಗರಕ್ಕೆ ಮುತ್ತಿಗೆ ಹಾಕಿದ್ದ ರಿಂದ ನಮ್ಮ ನಗರಕ್ಕೆ ಹೋಳಲಾರದವ್ಯು ಹಾನಿಯಾಗಿರುತ್ತದೆ. ಆ ಹಾನಿಯಿಂದ ನಾವು ಇನ್ನೂ ನಮ್ಮ ಸ್ಥಿತಿಯನ್ನು ಸುಧಾರಿಸಿಕೊಳ್ಳಲಿಕ್ಕೆ ಆಸಮಧರಾಗಿರುವೆವೆ. ನಮ್ಮ ಸ್ವಂತ್ವಕ್ಕೀಣವಾಗಿದ್ದ ಅದನ್ನು ಬೇಳಿಸುವದು ಆವಶ್ಯಕಿರುತ್ತದೆ. ನಮ್ಮ ಕಂದಕಗಳಲ್ಲಿ ನಿಂತ ನಿರಸ್ಯ ತೆಗೆದು ಇನ್ನೂ ಸ್ವಂತ್ವ ಮಾಡಿಲ್ಲ. ನಮ್ಮಲ್ಲಿ ಕಾಳು ಮತ್ತು ಕಟ್ಟಿಗೆಗಳ ಪೂರ್ವಕೆಯು ಸಾಕಷ್ಟು ಇರುವದಿಲ್ಲ. ಆದುದರಿಂದ ಈಗ ನಾವು ಶತ್ರುಗಳ ಕೂಡ ಕಾದಾಡುವದನ್ನು ಬಿಟ್ಟುಬಿಡಬೇಕು. ನಿನು ಪರಾಕ್ರಮಿಯೂ ಚತುರನೂ ಇದ್ದು ನಮ್ಮನ್ನು ರಕ್ಷಣ ಮಾಡುವಿಯೆಂದು ನಮಗೆ ವಿಶ್ವಾಸವುಂಟು. ಆದರೂ ನಮ್ಮ ಈಗಿನ ಪರಿಸ್ಥಿತಿಯ ಹೇಳಿಂದ ನಿನು ಕೆಲವು ದಿವಸ ಮಧುರೆಯನ್ನು ಬಿಟ್ಟು ದಷ್ಟೇಣ ಕಡೆಗೆ ಹೋಗು. ಅಂದರೆ ನಮ್ಮ ನಗರದ ಮೇಲಿನ ಜರಾಸಂಧನ ಸಿಟ್ಟು ಸ್ವಾಭಾವಿಕವಾಗಿ ಕಡಿಮೆ ಯಾದೀತು” ಎಂದು ಸ್ವನೀತ್ಯಾಕ್ರಿಯಿಂದ ಮಾತಾಡಿದನು. ವಸುದೇವನಾದರೂ ಶತ್ರುಮೇಹಹಡಲ್ಲಿ ಬೋಳಿದ ಶ್ರೀಕೃಷ್ಣನಿಗೆ ಇದೇ ಉನಡೇಶವನ್ನು ಮಾಡಿದನು. ಆಗ ಶ್ರೀಕೃಷ್ಣನು—“ಬಲವಿಲ್ಲದವರು ಬಲಿಸ್ತರ ಮುಂದೆ ನಿಂತು

ಕೊಳ್ಳುವದನ್ನು ಬಿಡುವಲ್ಲಿ ಏನೂ ದೋಷವಿಲ್ಲ. ಸಾಮಧ್ಯವೇ ಬಂದ ತರುವಾಯ ಅವರ ಮುಂದೆ ನಿಂತು ಯಥಾರ್ಥವಾದೆ ರಾಜನಿರ್ತಿಯು. ನಿಮಗೆ ಬಂದ ಸಂಕಷಪನ್ನು ನಿವಾರಣ ವಾಡುವಲ್ಲಿ ನನಗೆ ಶಕ್ತಿಯು ಇದ್ದ ರೂ ಆಶಕ್ತನಂತೆ ಬಲರಾಮನನ್ನು ಕೂಡಿಕೊಂಡು ನಾನು ಎರಡನೇ ಕಡೆಗೆ ಹೋಗುತ್ತೇನೆ” ಎಂದು ಒಮ್ಮೆಕೊಂಡನು. ಆ ಮೇಲೆ ಅವನು ಒಂದು ಕ್ಷೇಣ ಸಹ ತಡವಾಡದೆ ಬಲರಾಮನನ್ನು ಕೂಡಿಕೊಂಡು ದಾಖ್ಲಿ ದೇಶದ ಕಡೆಗೆ ಹೋಗುವದಕ್ಕಾಗಿ ಹೊರಟು ನಾನಾ ದೇಶಗಳನ್ನೂ ರಮ್ಯವಾದ ಸ್ಥಳಗಳನ್ನೂ ನೋಡುತ್ತ ದಾಖ್ಲಿದಲ್ಲಿರುವ ಕರವಿರಕ್ಕೆ ಬಂದು ಮುಟ್ಟಿದನು.

ಅಲ್ಲಿ ಶ್ರೀಕೃಷ್ಣನೂ ಬಲರಾಮನೂ ವೇಣಾ ನದಿಯ ತೀರದಲ್ಲಿ ಒಂದು ವಿಸ್ತೀರ್ಣವಾದ ವಟವೃಕ್ಷದ ಸೆರಳಿನ ಕೆಳಗೆ ಮಸ್ತಕದ ಮೇಲೆ ಜಟಾಭಾರವೂ ಹೆಗಲ ಮೇಲೆ ಕೊಡಲಿಯೂ ಇರುವಂಥ ಒಬ್ಬ ಅರ್ತಂತ ತೇಜಿಃಪುಂಜ ಯಾವಿ ಯು ಕುಳಿತ್ತಿದ್ದನ್ನು ಕಂಡರು. ಅವನ ಹತ್ತರ ಒಂದು ಜಿಳ್ಳೆ ಸುಂದರವಾದ ಆಕಳು ಇದ್ದು ಅದರ ತುಟಿಗಳು ಹಾಲಿನಿಂದ ತುಂಬಿದಂತೆ ಕಾಣುತ್ತಿದ್ದವು. ಆಗ ಅವರು ಇವನೇ ಕ್ಷೇತ್ರಿಯ ಸಂಹಾರಕನಾದ ಪರಶುರಾಮನು ಇರಬೇಕೆಂದು ತಕ್ಷಿಸಿ ಅವನ ಕಡೆಗೆ ಹೋಗಿ ಅವನ ಚರಣಗಳ ಮೇಲೆ ತಮ್ಮ ಮಸ್ತಕವನ್ನಿಟ್ಟು ಅವನ ಮುಂದೆ ಕೈಜೋಡಿಸಿಕೊಂಡು ಕುಳಿತರು. ಆ ಬಳಿಕ ಶ್ರೀಕೃಷ್ಣನು ಅವನಿಗೆ—“ಸ್ವಾರ್ಪಿನಾ, ತಮ್ಮ ತಂದೆಯ ಮಹಾ ಅಪರಾಧವನ್ನು ವಾಡಿದ ಸಹಸ್ರಾಜುನನ ಸಹಸ್ರ ಬಾಹುಗಳನ್ನು ಕೊಡಲಿಯಿಂದ ಕಡಿದ ಪರಶುರಾಮರು ತಾವೇ ಎಂದು ನನಗೆ ನಿಶ್ಚಯವಾಗಿ ಕಾಣುತ್ತದೆ. ತಾವು ಸಹಾಯಿ, ಘಟ್ಟದಿಂದ ಸಮುದ್ರವನ್ನು ಹಿಂದಕ್ಕೆ ಸರಿಸುವದಕ್ಕಾಗಿ ಅದರ ಮೇಲೆ ಬಾಣಗಳ ಪ್ರಯೋಗ ವಾಡಿ ನಾಲ್ಕು ನಾಲ್ಕು ಮೊಳಗಳ ೫೦೦ ಘನಮ್ಯ ಉದ್ದ ಮತ್ತು ೭೫೦ ಘನಮ್ಯ ಅಗಲು ಆಳತೆಯುಳ್ಳ ಶೂಪಾರಕ ವೆಂಬ ನಗರವನ್ನು ಸ್ಥಾಪನ ವಾಡಿದಿರಿ. ಹಾಗೂ ಪ್ರಧ್ವಿಯ ಮೇಲಿನ ಕ್ಷೇತ್ರ ಯಾರನ್ನು ಇಷ್ಟತ್ತೊಂದು ಸಾರೆ ಸಂಹಾರ ವಾಡಿ ರಕ್ತದ ಕಾಲುವೆಗಳನ್ನು ಹರಿಸಿದಿರಿ. ಆದುದರಿಂದ ಪ್ರಧ್ವಿಯ ಬೆಂಕಿಯಲ್ಲಿ ಕಾಸಿದ ತಾಮ್ರದಂತೆ ಇನ್ನೂ ಕೆಂಪಗೆ ಕಾಣುತ್ತದೆ. ಇಂಥ ಪರಾಕ್ರಮಿಗಳಾದ ತಾನ್ಯ ನಮಗೆ ದಯವಾಡಿ ಈ

ಸಂಕಳಿತ ವೇಳೆಯಲ್ಲಿ ಹೊಗ್ಗೆ ಆಲೋಚನೆಯನ್ನು ಹೇಳಿದರೆ ನವ್ಯ ಮೇಲೆ
ಬಹಳ ಶಾಸಕಾರವಾಗುವದು” ಎಂದು ವಿನಿಯಾದಿಂದ ಸುಧಿದು ಯಾವತ್ತು
ಸಂಗತಿಯನ್ನು ಅವನ ಮುಂದೆ ತಿಳಿಸಿ, ತಮ್ಮ ಶತ್ರುವಾದ ಜರಾಸಂಧನು ತಮ್ಮ
ಬೆಸ್ತೀ ಹತ್ತಿ ಬಂದರೆ ತಾವು ಹೇಗೆ ತಮ್ಮ ರಕ್ಷಣವನ್ನು ಮಾಡಿಕೊಳ್ಳಬೇಕೆಂದು
ವಿಚಾರಿಸಿದನು. ಆದಕ್ಕೆ ಪರಶುರಾಮನು—“ನಾನು ನಿಮ್ಮನ್ನು ಕಾಣುವದ
ಕ್ವಾಗಿಯೇ ಇಲ್ಲಿ ಕುಳಿತುಕೊಂಡಿದ್ದೇನೆ. ನೀವು ಯಾರೆಂಬುವದು ನನಗೆ
ಗೊತ್ತಂಟು. ಈ ಕರವಿರದಲ್ಲಿ ಶ್ರಾಗಾಲನೆಂಬ ನಿಮ್ಮ ಯದುವಂತದ ರಾಜ
ನೇ ರಾಜ್ಯವಾಳುತ್ತಾನೆ. ಆದರೆ ಅವನು ದುಷ್ಪಿರುತ್ತಾನೆ. ಅವನು ತನ್ನ
ಆಣ್ಣತಮ್ಮಂದಿರಿಗೂ, ಮಕ್ಕಳಿಗೂ, ಪ್ರಜಿಗಳಿಗೂ ಬಹಳ ಹೀಡೆಯನ್ನು ಕೊ
ಹುತ್ತಿದ್ದಾನೆ. ಆದುದರಿಂದ ನೀವು ಆಲ್ಲಿ ನಿಂತುಕೊಳ್ಳಬೇಡಿರಿ. ನೀವು
ಸ್ವಲ್ಪ ಮುಂದೆ ಹೊರೆದ ಮೇಲೆ ನಿಮಗೆ ಕ್ರಾಂಚಪುರವೆಂಬ ನಗರವು
ಹತ್ತಿವದು. ಆಲ್ಲಿಯೂ ನಿಮ್ಮ ವಂತದ ರಾಜನೇ ರಾಜ್ಯವಾಳುತ್ತಾನೆ.
ಅವನ ಆಶ್ರಯದಲ್ಲಿ ಗೋಮಂತ ಪರ್ವತವು ಇರುವದು. ಆಲ್ಲಿಯು ತನಕ
ನಾನು ನಿಮ್ಮನ್ನು ಕರಕೊಂಡು ಹೊಗಿ ಬಿಟ್ಟು ಬರುವೆನು. ಆಲ್ಲಿ ನೀವು
ಇದ್ದರೆ ನಿಮಗೆ ಯಾವ ರೀತಿಯಂದಲೂ ನಿಮ್ಮ ಶತ್ರುಗಳು ಭಯವುಂಟಾಗ
ಲಾರದು. ಆ ಪರ್ವತವು ಎತ್ತರವಿದ್ದ ಜರಾಸಂಧನು ಅಲ್ಲಿಗೆ ಬಂದಾಗ್ಯ
ಅವನ ಸೃಜಿಕಂಗೆ ಗುಡ್ಡದಲ್ಲಿ ಹೇಗೆ ಯಾದ್ದು ಮಾಡಬೇಕೆಂಬುದು ಗೊತ್ತಿ
ಲ್ಲದೆ ಇರುವ ಮೂಲಕ ನಿಮಗೆ ಅವರ ಸಂಹಾರ ವಾಡಲಿಕ್ಕೆ ಸುಲಭವಾಗು
ವದು” ಎಂದು ಹೇಳಿ ತನ್ನ ಹತ್ತರ ಇದ್ದ ಕಾಮಧೇನುವಿನ ಆಮೃತ
ದಂಥ ಹಾಲನ್ನು ಹಿಂಡಿ ಅವರಿಬ್ಬಿಗೂ ಕುಡಿಯಲಿಕ್ಕೆ ಕೊಟ್ಟು ತಾನೂ ಕುಡಿ
ದನು. ಆ ಮೇಲೆ ಅವರು ದಾರಿ ನಡೆಯುತ್ತ ನಡೆಯುತ್ತ ಏರಡನೇ ದಿವಸ
ಗೋಮಂತ ಪರ್ವತಕ್ಕೆ ಹೊಗಿ ಮುಟ್ಟಿದರು. ಆಲ್ಲಿಯ ಶೊಭೆಯನ್ನೂ, ನಾನಾ
ತರದ ಹಣ್ಣಿನ ತೋರಿಗಳನ್ನೂ, ಜಲವಾತಗಳನ್ನೂ ನೋಡಿ ರಾಮಕೃಷ್ಣರಿಗೆ
ಬಹಳ ಆನಂದವಾಗಿ ಅದು ತಮಗೆ ಶಾಂತ ರೀತಿಯಂದ ಇರಲಿಕ್ಕೆ ಹೊಗ್ಗೆ
ವಾದ ಸ್ಥಳವಿರುತ್ತದೆಂದು ಮನಗಂಡು ಪರಶುರಾಮ ಶಿಷ್ಟಿಗೆ ತಮ್ಮ ಶ್ರುತಿ
ಇತ್ತಿಗಳನ್ನು ಸಮರ್ಪಿಸಿ, ಆಲ್ಲಿ ತಮಗಾಗಿ ಒಂದು ಆಶ್ರಮ ರೂಪದ ಗುಡುಸಲ್

ವನ್ನು ಕಟ್ಟಿಕೊಂಡು ಸುಖವಾಗಿದ್ದರು. ಆ ಬಳಿಕ ಪರಶುರಾಮನು ರಾಮು ಕೃಷ್ಣರಿಗೆ ಅಶ್ರೀವಾದಗಳನ್ನು ಮಾಡಿ ಶೈವಾರಕ ನಗರದ ಕಡೆಗೆ ಹೋ ರಟು ಹೊದನು. ಆ ಬಳಿಕ ರಾಮಕೃಷ್ಣರು ಗೋಮಂತ ಪರ್ವತದ ಮೇಲೆ ನಾನಾ ರೂಪಗಳನ್ನು ಧರಿಸಿಕೊಂಡು ಅಲ್ಲಿಯ ರಮಣೀಯವಾದ ದೃಶ್ಯಗಳನ್ನು ನೋಡುತ್ತ ಆನಂದದಿಂದ ಆಧ್ವಾದಕತ್ತಿದರು. ಆದರೆ ಮುಂದಾಗಿ ತಿಳು ಕೊಂಡಂತೆ ಜಿರಾಸಂಧನು ಮಧುರೆಯ ಮೇಲೆ ಮುತ್ತಿಗೆ ಹಾಕುವದನ್ನು ಒಳಪ್ಪಿಕೊಂಡ್ರು ಶ್ರೀಕೃಷ್ಣನ ಬೆಷ್ಟು ಹತ್ತಿ ದಕ್ಷಿಣ ಕಡೆಗೆ ಗೋಮಂತ ಪರ್ವತದ ಸವಿಷಪದಲ್ಲಿ ಬಂದು ತಲಪಿವನು. ಆವನ ಸಂಗಡ ಅಸಂಖ್ಯ ಆನೆಗಳೂ ಕುದುರೆಗಳೂ ರಥಗಳೂ ಕಾಲಾಳಗಳೂ ಅಲ್ಲಿಗೆ ಬಂದವು. ಕೆಲವು ಹೊತ್ತಿನ ಮೇಲೆ ಈ ಪ್ರಚಂಡ ಸ್ವೇಷ್ಟವು ಆ ಪರ್ವತವನ್ನು ಸುತ್ತಿಕೊಂಡಿತು. ಆದರೆ ಆ ಹೊತ್ತು ರಾತ್ರಿಯಾದ್ವಾರಿಂದ ಎಲ್ಲರು ವಿಶ್ವಾಂತಿಯನ್ನು ತೆಗೆದುಕೊಂಡರು. ವಾರನೇ ದಿವಸ ಎದ್ದು ಕೂಡಲೇ ಎಲ್ಲ ರಾಜರು ಗೋಮಂತ ಪರ್ವತದ ಮೇಲೆ ಹೇಗೆ ಮುತ್ತಿಗೆ ಹಾಕಬೇಕೆಂಬುದನ್ನು ಕುರಿತು ವಿಚಾರ ನಡೆಸಿದರು. ಆಗ ಜಿರಾಸಂಧನ ಪರ್ವತದ ನಾಲ್ಕು ದಿಕ್ಕುಗಳಿಂದ ಬೇರೆ ಬೇರೆ ನಾಲ್ಕು ಸ್ವೇಷ್ಟದ ತುಕ್ಕದಿಗಳು ಪರ್ವತವನ್ನು ಹತ್ತಿ ಹೊಗಿ ರಾಮಕೃಷ್ಣ ರನ್ನು ನಡುವೆ ಹುಡಿದು ಕೊಲ್ಲಬೇಕೆಂದು ತನ್ನ ಅಭಿವೃದ್ಧಿವನ್ನು ಕೊಟ್ಟಿನು. ಆದರೆ ಚೇಂದಿ ದೇಶಾಧಿಕಾರಿಗಳಾದ ಶಿಶುಪಾಲನು ಜಿರಾಸಂಧನನ್ನು ಕುರಿತು—“ನಮ್ಮ ಸ್ವೇಷ್ಟದವರಿಗೆ ಪರ್ವತವನ್ನು ಏರಿ ಹೊಗಿ ಯುದ್ಧಮಾಡುವ ಅಭ್ಯಾಸವಿಲ್ಲ. ಅವರಿಗೆ ಸಪಾಟ ನೆಲದ ಮೇಲೆ ರಥದಲ್ಲಿ ಕುಳಿತು ಬಾಣ ಹೊಡೆಯಲ್ಕೆ ಮಾತ್ರ ಗೊತ್ತಿರುತ್ತದೆ. ಆದುದರಿಂದ ಈ ಪ್ರಕಾರ ಮಾಡದೆ ಪರ್ವತದ ಸುತ್ತಲು ಬೆಂಕಿ ಹಳ್ಳಿದರೆ ಪರ್ವತವೆಲ್ಲ ಸುಟ್ಟು ಹೊಗಿ ರಾಮಕೃಷ್ಣರು ಸಾಯುವರು ಅಭಿವೃದ್ಧಿ ಪರ್ವತದ ಮೇಲಿಂದ ಬೆಗಿದು ಸಪಾಟ ನೆಲದ ಮೇಲೆ ಬರುವದು” ಎಂದು ಜಿರಾಸಂಧನಿಗೆ ಹೇಳಿದನು. ಆಗ ಜಿರಾಸಂಧನ ಶಿಶುಪಾಲನ ಅಭಿವೃದ್ಧಿಯನ್ನು ಒಪ್ಪಿಕೊಂಡು ಆ ಪರ್ವತಕ್ಕೆ ನಾಲ್ಕು ಕಡೆಯಿಂದ ಬೆಂಕಿ ಹಳ್ಳಿಸಿದನು. ಈ ಬೆಂಕಿಯ ಪ್ರಶ್ನರ ತಾಪದಿಂದ ಆ ಪರ್ವತದೊಳಗಿನ ಯಾವಲು ಧಾತುಗಳು ಕರಗಿ ಅವುಗಳ ರಸವು ಹರಿಯಹತಿ ತು.

ದೊಡ್ಡ ದೊಡ್ಡ ಗಿಡಗಳು ಸುಟ್ಟು ಹೋಗಿ ಅವುಗಳ ನಿಗಿ ನಿಗಿ ಕೆಂಡವು ಕೆಳಗೆ ಬೀಳಲಾರಂಭಿಸಿತು. ಪರ್ವಗಳು ತಮ್ಮ ಅಧ್ಯ ಶರೀರವು ಸುಟ್ಟು ವೇದನೆಯಿಂದ ಭಯಂಕರವಾಗಿ ಫೂತಾಳುರವನ್ನು ಮಾಡುತ್ತಲೂ, ತಮ್ಮ ಆಕ್ರಮ ವಿಕಾಳ ವಾದ ಹೆಡೆಗಳನ್ನು ಮೇಲಕ್ಕೆ ಎತ್ತುತ್ತಲೂ, ಸಿಂಹನಿಂದ ಕಣ್ಣ ಕೆಂಪಗೆ ಮಾಡುತ್ತಲೂ ಅತ್ಯಂತ ಇತ್ತು, ಇತ್ತಂದ ಇತ್ತು ಜಿಗಿದಾಡಹತ್ತಿದವು. ಸಂಹ, ಹುಲಿ, ತೋಳ ಮುಂತಾದ ಹಿಂಸಕವಾರಿಗಳು ಸಂಕಂಬಿಸಿದ್ದುತ್ತು. ತಮ್ಮ ಗೌಗಳಂದ ಹೊರಬಿದ್ದು ಖಾರಿಯುವ ಬೆಂಕಿಯನ್ನು ತಪ್ಪಿಸಿಕೊಳ್ಳುವದಕಾಗುಗಿ ಎದ್ದು ದ್ವಿ ಜಿಗಿದು, ತಲೆ ಅಪ್ಪಳಿಸಿ, ಭಯಂಕರ ಗರ್ಜನೆ ಮಾಡುತ್ತ, ತಮ್ಮ ಪ್ರಾಣವನ್ನು ಬಿಡಹತ್ತಿದವು. ಚಿಗರಿ, ಮೂಲ ಮೊದಲಾದ ಸಣ್ಣ ಸಣ್ಣ ಶಾಪುಪದಗಳಂತೂ ಬೆಂಕಿಯಲ್ಲಿ ಸುಟ್ಟು ಹೊರವಳಿಸಿಕೊಂಡು ಭಟ್ಟ ಭಟನೆ ನಾಯಿಹತ್ತಿದವು. ಇದನ್ನು ನೋಡಿ ರಾಮಕೃಷ್ಣರು ತಮ್ಮ ಸಲುಪಾಗಿ ಪರ್ವತದ ಮೇಲಿನ ಯಾವತ್ತು ಪ್ರಾಣಿಗಳು ಸುಟ್ಟು ನಾಶವಾದವೆಂದು ಬಹಳ ಸಂತಾಪವಟ್ಟು ತಮ್ಮ ಅಯ್ಯಾಧಗಳೊಂದಿಗೆ ಪರ್ವತದ ಕೆಳಗೆ ಹಾರಿಕೊಂಡು, ಜರಾಸಂಧನ ಸ್ಪೇಸ್‌ವು ಹರಡಿದ ಕಡೆಗೆ ಪರ್ವತದ ಅಶ್ವಯವಿದ್ದ ಯೋಗ್ನಿ ಸ್ಥಳದ ಮೇಲೆ ಬಂದು ನಿಂತು, ತಮ್ಮ ಧನುಷ್ಯಗಳಿಗೆ ಬಾಣಗಳನ್ನು ಸಜ್ಜ ಮಾಡಿ ಬಾಣಗಳ ಮಳೆಗರಿಸಿದರು. ಇದರಿಂದ ಶತ್ರು, ಸ್ಪೇಸ್‌ದಲ್ಲಿಯ ನಾವಿರಾರು ರಥ-ಕುದುರೆ-ಅನೆಗಳೂ, ಕಾಲಾಳುಗಳೂ ತೀವ್ರವಾಗಿಯೇ ಯಾಮಸದನಕ್ಕೆ ಹೋದವು. ಎಹ್ಮೋ ಶತ್ರು, ಸ್ಪೇಸ್‌ವು ಓಡಿ ಹೋಯಿತು. ಆ ಬಳಿಕೆ ಬಲರಾಮನು ತನ್ನ ಕೃಷ್ಣಲಿನೇಗಿಲವನ್ನೂ, ಶ್ರೀಕೃಷ್ಣನು ಸುದರ್ಶನ ಚಕ್ರವನ್ನೂ ತೆಗೆದುಕೊಂಡು ಯುದ್ಧ ಮಾಡಿದರು. ಬಲರಾಮನು ನೇಗಿಲದಿಂದ ಶತ್ರುಗಳ ರಥಗಳನ್ನೂ ಆನೆಗಳನ್ನೂ ಹಿಡಿದು ಜಗ್ಗಿ, ತನ್ನ ಇನಿಕೆಯ ಹೊಡತಗೇಂದ ಅವುಗಳನ್ನು ಸಂಹರಿಸಿದನು. ಶ್ರೀಕೃಷ್ಣನು ತನ್ನ ಸುದರ್ಶನ ಚಕ್ರವನ್ನೂ ಶತ್ರುಗಳ ಮೈಯೇಲೆ ಒಗೆಯುತ್ತಿದ್ದುದರಿಂದ ಆದು ಆವರ ಶಿರಚ್ಛೇದವನ್ನು ಮಾಡಿ ತಿರುಗಿ ಆವನಕೃಷ್ಣಲಿ ಬರುತ್ತಿತ್ತು. ಈ ಪ್ರಕಾರ ಈ ಇಬ್ಬರು ವೀರರು, ಶ್ರೀರಾಮಚಂದ್ರನು ಜನಸ್ಥಾನದೊಳಗೆ ತನ್ನ ಕಾಲಮೇಲೆ ನಿಂತು ಯುದ್ಧ ಮಾಡಿ ಹದಿನಾಲ್ಕು ನಾವಿರಾಕ್ಷುಸರನ್ನು ಕೊಂಡಂತೆ, ಜರಾಸಂಧನ ಲಕ್ಷ್ಮಿವಧಿ ಸ್ಪೇಸ್‌ದ ಪರಾಭವವನ್ನು

ತಮ್ಮ ಕಾಲ ಮೇಲೆ ನಿಂತುಕೊಂಡು ಮಾಡಿದರು. ಆ ಸಮಯದಲ್ಲಿ ರಣಭಾವಿ ಯು ಯಮಧರ್ಮನ ವಿಹಾರಭಾವನವೋ ಏನೋ ಆಂಬುವಂತೆ ರಣಗುಟ್ಟು ತೀತ್ತು. ಕೊನೆಗೆ ಜಿರಾಸಂಧನು ಪರಾಭವವನ್ನು ಹೊಂದಿ ತಿರುಗಿ ಹೋದನು. ಅವನೆ ಸಂಗಡ ಅವನ ಮತ್ತು ಇತರ ರಾಜರ ಬೀಳದಿಂದುಳಿದ ಸ್ವನ್ಯವು ಹೊರಟು ಹೋಯಿತು. ಶ್ರೀಕೃಷ್ಣ ಮತ್ತು ಬಲರಾಮರು ಅವರ ಬೆನ್ನ ಹತ್ತಿ ಹೋಗದೆ ಕೌಂಚಪುರಕ್ಕೆ ಹೋದರು. ಅಲ್ಲಿ ಶಿಶುಪಾಲನ ತಂದೆಯೂ ಜೆಡಿದೇಶಾಧಿ ಪತಿಯೂ ಆದ ದಮಘೋಷನು ಮತ್ತು ಕೌಂಚಪುರದ ಅರಸನು ಆವರ ಅದ್ವಿತೀಯ ಪರಾಕ್ರಮವನ್ನು ಹೋಗಿದರು. ಇಷ್ಟ ದಿವಸ ಇವರಿಬ್ಬರೂ ಮಲ್ಲವಿದ್ಯೇಯಲ್ಲಿ ಮಾತ್ರ ಪ್ರಸಿದ್ಧರಿದ್ದ ಈಗ ಧನುವಿದ್ಯೇಯಲ್ಲಿ ಪ್ರಸಿದ್ಧರಾದ ದ್ವನ್ನು ನೋಡಿ ದಮಘೋಷನು ತನಗೆ ಶ್ರೀಕೃಷ್ಣನ ಅತ್ಯೇಯನ್ನು ಕೊಟ್ಟ ಸಂಬಂಧವನ್ನು ಸಹ ಲಕ್ಷ್ಯದಲ್ಲಿ ತಂದು ಜಿರಾಸಂಧನ ಪಕ್ಷವನ್ನು ಬಿಟ್ಟು ಕೊಟ್ಟನು. ರಾಮಕೃಷ್ಣರು ಕೌಂಚಪುರದಿಂದ ಮಥುರೆಗೆ ಹೊರಡುವಾಗ ಕೌಂಚಪುರದ ಅರಸನು ಆವರಿಗೆ ಒಂದು ಉತ್ತಮ ರಥವನ್ನೂ, ಕೆಲವು ಸ್ವನ್ಯವನ್ನೂ ಕೊಟ್ಟು ಬಹಳ ಸನ್ನಾನ ಮಾಡಿದನು. ಆವರ ರಥವು ಕರವಿರದ ಮೇಲಿಂದ ಹೋಗಲು ಅಲ್ಲಿಯ ದುಷ್ಪ ಅರಸನಾದ ಶ್ರೀಗಾಲನು ರಾಮಕೃಷ್ಣರ ಪರಾಕ್ರಮವನ್ನು ಹೀಯಾಳಿಸಿ ಅವರಿಗೆ ಮುಂದೆ ಹೋಗಲಿಕ್ಕೆ ಪ್ರತಿಬಂಧ ಮಾಡಿದ್ದಲ್ಲದೆ ಶ್ರೀಕೃಷ್ಣನ ಸಂಗಡ ದ್ವಾಂದ್ವ ಯುಧವನ್ನು ಮಾಡಿ ಅವನ ಮೇಲೆ ಬಾಣಗಳ ಮಳೆಯನ್ನು ಸುರಿಸಿದನು. ಅಗ ಶ್ರೀಕೃಷ್ಣನು ನಗನಗತ್ತು ಅವನ ಬಾಣಗಳನ್ನು ಕತ್ತಲಿಸಿ, ಕಡೆಗೆ ಅವನ ಎದೆಯ ಮೇಲೆ ತನ್ನ ಸುದಶಣನ ಚಕ್ರವನ್ನು ಒಗೆಯಲಾಗಿ ಆದು ಅವನ ಎದೆಯನ್ನು ಸೀಳಿಸುವುಂಟು! ಈ ಪ್ರಕಾರ ಶ್ರೀಗಾಲ ರಾಜನ ಪತಂಗದ ಹುಳವು ಅಗ್ನಿಯಲ್ಲಿ ಬೆದ್ದು ಸಾಯಂವಂತೆ ತನ್ನ ಮೃಸೋಕ್ಕಿನಿಂದ ಶ್ರೀಕೃಷ್ಣನೊಡನೆ ನಿವಾರಣಾವಾಗಿ ಯುಧ ಮಾಡಿ ಸತ್ತು ಹೋದನು. ಆ ಮೇಲೆ ಶ್ರೀಗಾಲರಾಜನ ಹೆಂಡತಿಯೂ ಮಕ್ಕಳೂ ಶ್ರೀಕೃಷ್ಣನಿಗೆ ಶರ್ಣು ಬಂದ ದ್ವಾರಿಂದ ಶ್ರೀಕೃಷ್ಣನು ಶ್ರೀಗಾಲರಾಜನ ಮಗನನ್ನು ಕರವಿರದ ಸಿಂಹಾಸನದ ಮೇಲೆ ಕುಳ್ಳಿರಿಸಿ ಶ್ರೀಗಾಲರಾಜನ ದಿವ್ಯರಥದ ಮೇಲೆ ತಾನೂ ಬಲರಾಮನೂ ಕುಳಿತುಕೊಂಡು ಆದೇ ದಿವಸ ಅಲ್ಲಿಂದ ಮುಂದೆ ಹೊರಟು ಹೋದರು.

ಆ ಮೇಲೆ ಅವರಿಬ್ಬರು ಏದು ದಿವಸ ದಾರಿಯನ್ನು ಸಡೆದು ಬಂದು ದಿವಸ ಚೇಂದಿಪತಿಯಾದ ದಮಘೋಷನ ರಾಜಧಾನಿಯಲ್ಲಿ ಇದ್ದು ಕೊಂಡು ಹಿಂದುಗಡೆ ಮಧುರೆಗೆ ಬಂದು ಮುಟ್ಟಿದರು. ರಾಮಕೃಷ್ಣರು ಎಲ್ಲ ಶತ್ರುಗಳನ್ನು ಗೆದ್ದು ಧನುಧರ ಶ್ರೀಕೃಷ್ಣರೆಂದು ಹೆಸರು ಪಡೆದು ಮರಳ ಬಂದದ್ದನ್ನು ಸೋಂಡಿ ಮಧುರೆಯ ಜನರು ಆಶ್ಯಂತ ಆನಂದಪಟ್ಟು ಅವರಿಗೆ ಸುಸ್ವಾಗತವನ್ನು ಮಾಡಿ ದರು. ಈ ಪ್ರಕಾರ ಅಲ್ಲಿ ರಾಮಕೃಷ್ಣರು ಬಂದೆರಡು ವರ್ಷ ಸುಖದಿಂದ ಕಳೆದರು. ಆ ಒಳಿಕ ಅವರಿಗೆ ತಮ್ಮ ಸೋಂಡರಾತ್ಮೆಯಾದ ಕುಂತಿಯು ತನ್ನ ಗಂಡನಾದ ಪಾಂಡುರಾಜನು ಸತ್ಯದ್ದರಿಂದ ನಿರಾಶ್ರಿತರಾಗಿ ಏದು ಮಂದಿ ಸಣ್ಣ ಮಕ್ಕಳನ್ನು ಕೊಡಿಕೊಂಡು ಹಿಮಾಲಯದಿಂದ ಹಸ್ತಿನಾಪುರಕ್ಕೆ ಬಂದಿರುತ್ತಾಳೆಂದು ತಿಳಿದ ಕಾರಣ ಆವರು ಆವಳಿಗೆ ಸಮಾಧಾನವನ್ನು ಹೇಳಿ ಬರಲಿಕ್ಕೆ ಆಕೂರನನ್ನು ಕೆಳುಹಿಸಿದರು. ಆ ಕಾಲಕ್ಕೆ ಧರ್ಮನು ಏಳುವರ್ಷದ ವನು, ಭೀಮನು ಆರು ವರ್ಷದ ವನು ಮತ್ತು ಆಜ್ಞಾನನು ಏದು ವರ್ಷದ ವನು ಇದ್ದರು. ಆಗ ಶ್ರೀಕೃಷ್ಣನು ಇಪ್ಪತ್ತಿರಡು ಆಥವಾ ಇಪ್ಪತ್ತು ಮೂರು ವರ್ಷದ ವನು ಇದ್ದ ಪೂರ್ಣವಾಗಿ ತಾರುಣ್ಯಕ್ಕೆ ಬಂದಿದ್ದನು. ಆಕೂರನು ರಾಮಕೃಷ್ಣರ ಹೇಳಿಕೆಯ ಮೇರೆಗೆ ಹಸ್ತಿನಾಪುರಕ್ಕೆ ಹೋಗಿ ಕುಂತೀದೇವಿಯನ್ನು ಕಂಡು ಅವಳಿಗೆ—“ ಪರಾಕ್ರಮಿಯಾದ ಶ್ರೀಕೃಷ್ಣನು ನಿನ್ನ ಮಕ್ಕಳಿಗೆ ಬೇಕಾದ ಸಹಾಯವನ್ನು ಮಾಡುತ್ತಾನೆ. ನಿನು ಚಿಂತಿ ಮಾಡಬೇಡ ” ಎಂದು ತಿಳಿಸಿ ಧ್ವಲಿದೆ ಧೃತರಾಷ್ಟ್ರನನ್ನು ಕಂಡು ಅವನಿಗೆ—“ ನಿನು ಧರ್ಮ, ಭೀಮ ಆಜ್ಞಾನಾದಿಗಳನ್ನು ಯೋಗ್ಯ ರೀತಿಯಿಂದ ರಕ್ಷಣ ಮಾಡು ” ಎಂದು ಉಪದೇಶ ಹೇಳಿ ತಿರುಗಿ ಬಂದನು. ಇತ್ತಲ್ಲಾ ಶ್ರೀಕೃಷ್ಣನ ಇನ್ನೊಂದಿಗೆ ಸೋಂಡರ ಆತ್ಮಯಾದ ಶಿಶುಪಾಲನ ತಾಯಿಯು ಅಂದರೆ ದಮಘೋಹನ ಹಂಡಿಯು ವಸುದೇವನನ್ನು ಕಾಣಲಿಕ್ಕೆ ಬಂದಾಗ ಶ್ರೀಕೃಷ್ಣನಿಗೆ—“ ನನ್ನ ಮಗನು ಜರಾಸಂಧನ ಬಲವಿಗೆ ಬಿದ್ದು ಕೆಟ್ಟು ಮಾಗೇವನ್ನು ಹಿಡಿದಿದ್ದರೂ ನಿನು ಆವನ ಅಪರಾಧವನ್ನು ಕ್ಷಮಿಸು ” ಎಂದು ಬೇಡಿಕೊಂಡಳು. ಆದಕ್ಕೆ ಶ್ರೀಕೃಷ್ಣನು ಒಪ್ಪಿಕೊಂಡು ಅವಳನ್ನು ಸಮಾಧಾನ ಮಾಡಿ ಕಳಿಸಿಕೊಟ್ಟಿನು. ರಾಮಕೃಷ್ಣರು ಹೋರಿಸು ಬಂದಾಗಿನಿಂದ ವ್ಯಂದಾವನದಲ್ಲಿಯ ನಂದ ಯಶೋದೇಯರಿಗೂ

ಯಾವತ್ತು ಗೋಪಗೋಪಿಯರಿಗೂ ಸಮಾಧಾನಾನಿಧಿಲ್ಲ. ಆದುದರಿಂದ ಶ್ರೀಕೃಷ್ಣನು ಅವರಿಗೆ ಸಮಾಧಾನ ನೂಡಿ ಬರುವದಕ್ಕಾಗಿ ಸ್ವತಃ ಬಲರಾಮ ನನ್ನ ವ್ಯಂದಾವನಕ್ಕೆ ಕಳಿಸಿದನು. ಆ ಪ್ರಕಾರ ಬಲರಾಮನು ಅಲ್ಲಿಗೆ ಹೋಗಿ ನಂದಿಯಕ್ಕೊಂಡೆಯರಿಗೂ ಯಾವತ್ತು ಗೋಪಗೋಪಿಯರಿಗೂ ಸಮಾಧಾನ ಹೇಳಿ ಮಧುರೆಗೆ ತಿರುಗಿ ಬಂದನು.

ಆಗ ರಾಮಕೃಷ್ಣರು ತಾರಣಾವಸ್ಥೆಗೆ ಬಂದದ್ದು ರಿಂದ ವಸುದೇವನಿಗೂ ಅವನ ಇಬ್ಬರು ಹೆಂಡಂದಿರಾದ ರೋಹಿಣಿ ಮತ್ತು ದೇವಕಿಯರಿಗೂ ಅವರಿಬ್ಬರ ಮದುವೆಯ ಚಿಂತೆಯ ಹತ್ತಿತ್ತು. ಇಷ್ಟರಲ್ಲಿ ವಿದಭ್ರದೇಶದ ಅರಸನಾದ ಭೀಷ್ಣನು ಕುಂಡಿನಷ್ಟರದಲ್ಲಿ ತನ್ನ ಮಗಳಾದ ರುಕ್ಷಿಣಿಯ ಸ್ವಯಂವರವನ್ನು ಮಾಡುತ್ತಾನೆಂಬ ವರ್ತಮಾನವು ತಿಳಿದುಬಂದಿತು. ಭೀಷ್ಣನ್ನು ಮಗನಾದ ರುಕ್ಷಿಯು ಜರಾಸಂಧನ ಪಕ್ಷದವನಿದ್ದು ಕಾರಣ ಅವನು ಯಾವತ್ತು ದೇಶದ ರಾಜಿಗೆ ಈ ಸ್ವಯಂವರಕ್ಕೆ ಬರುವದಕ್ಕಾಗಿ ಅಮಂತ್ರಣಾಗಳನ್ನು ಕಳಿಸಿಕೊಟ್ಟಾಗ್ಯಾಗ್ಯಾ ಶ್ರೀಕೃಷ್ಣನಿಗೆ ಮಾತ್ರ ಅಮಂತ್ರಣಾವನ್ನು ಕಳಿಸಲಿಲ್ಲ. ರುಕ್ಷಿಣಿಯು ಪ್ರಶ್ನಾಕ್ಷೇತ್ರದಲ್ಲಿ ಅಂಶವಾಗಿದ್ದ ಶ್ರೀಕೃಷ್ಣನ ಸಲುವಾಗಿಯೇ ನಿಮಾಂಣಾವಾಗಿದ್ದಳು. ಅವಳು ಶ್ರೀಕೃಷ್ಣನ ಸೌಂದರ್ಯ, ಪರಾಕ್ರಮ ಮತ್ತು ವೈಭವಗಳನ್ನು ಕೇಳಿ ಅವನನ್ನೇ ವರಿಸಬೀಕೆಂದು ತನ್ನ ಮನಸ್ಸಿನಲ್ಲಿ ನಿಶ್ಚಯಿಸಿದಳು. ಶ್ರೀಕೃಷ್ಣನಾದರೂ ರುಕ್ಷಿಣಿಯು ಲೋಕೋತ್ತರ ಲಾವಣ್ಯವನ್ನೂ, ಅವಳ ಮನಸ್ಸು ತನ್ನಲ್ಲಿ ಆಸಕ್ತಿ ವಿರು ವದನ್ನೂ, ಅವಳ ಸೌಜನ್ಯವನ್ನೂ ಕೇಳಿ ಅವಳನ್ನೇ ವರಿಸಬೀಕೆಂದು ನಿಶ್ಚಯಿಸಿದನು. ಆದುದರಿಂದ ಅವನು ಮಧುರೆಯ ರಕ್ಷಣಾದ ಸಲುವಾಗಿ ಬಲರಾಮನನ್ನು ಇಟ್ಟು ಕೆಲವು ಯಾದವ ಸೈನ್ಯವನ್ನು ತನ್ನ ಸಂಗಡ ಕರಕೊಂಡು ಕುಂಡಿನ ಪುರಕ್ಕೆ ಹೋಗಿ ಮುಟ್ಟಿದನು. ಭೀಷ್ಣಕರಾಜನು ಶ್ರೀಕೃಷ್ಣನಿಗೆ ಅಮಂತ್ರಣಾವನ್ನು ಕಳಿಸದೆ ಇದ್ದಾಗ್ಯಾ ಅವನು ಬಂದದ್ದುನ್ನು ನೋಡಿ ಯಾವತ್ತು ದೇಶದ ಅರಸರು ಅವನು ರುಕ್ಷಿಣಿಯ ಪ್ರಾಪ್ತಿಯ ಸಲುವಾಗಿಯೇ ಬಂದಿರುತ್ತಾನೆಂದು ತರ್ಕಿಸಿದರು. ದಂಡವಕ್ಕೆ ಹೊದಲಾದ ಕೆಲವು ಅರಸರು—“ಶ್ರೀಕೃಷ್ಣನು ಸುಜ್ಞನು ಇರುತ್ತಾನೆ. ರುಕ್ಷಿಣಿಯು ಅವನನ್ನು ವರಿಸಿದರೆ ವರಿಸಲಿ. ಅವಳು ಅವನನ್ನು ವರಿಸಿದಿದ್ದರೆ ಅವನು ಅವಳನ್ನು ಬಲಾತ್ಮಾರದಿಂದ ಬಯ್ದಾರನು.

ಅದುದರಿಂದ ಆವನನ್ನು ಸ್ವಯಂವರಕ್ಕೆ ಕರಕೊಂಡು ಹೋಗೋಣ” ಎಂದು ಹೇಳಿದರು. ಆದರೆ ಕೆಲವು ಅರಸರು ಅಂದರೆ ಶಾಲ್ಪ್ರ, ತಿಶುಪಾಲ ಇತ್ಯಾದಿ ಜನರು ಶ್ರೀಕೃಷ್ಣನು ಮೂರ್ಧಾಭಿಸಿಕ್ತ ರಾಜನಲ್ಲದ ಕಾರಣ ಆವನಿಗೆ ಸ್ವಯಂ ವರಕ್ಕೆ ಬರಲಿಕ್ಕೆ ಅಧಿಕಾರವಿಲ್ಲವೆಂದು ಹಟಿವನ್ನು ಹಿಡಿದರು. ಪರಶುರಾಮ ನಿಂದ ಅಸ್ತುಗಳನ್ನು ಸಂಪಾದಿಸಿದ ಕಾರಣ ಸೋಕ್ಕೆಗೆ ಬಂದಿದ್ದ ರುಕ್ಷಿಯು—“ನಾನು ಸ್ವಯಂವರದಲ್ಲಿಯಾಗಲಿ, ಇತರ ರೀತಿಯಿಂದಾಗಲಿ, ಶ್ರೀಕೃಷ್ಣನಿಗೆ ನನ್ನ ತಂಗಿಯನ್ನು ಎಂದಿಗೂ ವರಿಸಲಿಕ್ಕೆ ಕೊಡಲಾರೆನು” ಎಂದು ಹೇಳಿದನು. ಈ ಪ್ರಕಾರ ಶ್ರೀಕೃಷ್ಣನ ಏರೋಧಿಗಳು ಈವೇಲ್ಯಿಂದ ಮಾತಾಡುವದನ್ನು ಕಂಡು ಭೀಷ್ಣ ಕನ ಅಸ್ತುನಾದ ಕ್ರಘಕ್ಕೆತಕ ರಾಜನ ಶ್ರೀಕೃಷ್ಣನಿಗೆ ನನ್ನ ರಾಜ್ಯ ವನ್ನು ಕೊಟ್ಟು ಆವನಿಗೆ ಮೂರ್ಧಾಭಿವೇಕ ಸಮಾರಂಭವನ್ನು ಮಾಡಿದನು. ಭೀಷ್ಣ ಕ ರಾಜನಾದರೂ ಶ್ರೀಕೃಷ್ಣನನ್ನು ತನ್ನ ಮನೆಗೆ ಕರೆಯಿಸಿ ಆವನ ಸ್ವಾಗತವನ್ನು ಮಾಡಿದನು. ಜರಾಸಂಥ, ಶಾಲ್ಪ್ರ, ತಿಶುಪಾಲ ಇತ್ಯಾದಿ ರಾಜರು ಶ್ರೀಕೃಷ್ಣನ ಮೂರ್ಧಾಭಿವೇಕ ಸಮಾರಂಭಕ್ಕಾಗಲಿ, ಸ್ವಾಗತ ಸಮಾರಂಭ ಕ್ಷಾಗಲಿ ಹೋಗದೆ ಸಿಟ್ಟಿನಿಂದ ತಮ್ಮ ದೇಶಗಳಿಗೆ ಹೊರಟು ಹೋದರು. ಆದುದರಿಂದ ರುಕ್ಷಿಯೆ ಸ್ವಯಂವರವು ನಿಂತು ಹೋಯಿತು. ಆಗ ಶ್ರೀಕೃಷ್ಣನು ಕ್ರಘಕ್ಕೆತಕನಿಗೆ ಆವನ ರಾಜ್ಯವನ್ನು ತಿರುಗಿ ಕೊಟ್ಟು ಆತ್ಮಂತ ಪ್ರೇಮದಿಂದ ಆವನ ನಿರೂಪವನ್ನು ತೆಗೆದುಕೊಂಡು ತನ್ನ ಯಾದವ ಸ್ಮಿನ್ಸ್ ವನೆನ್ನುಡಗೊಡಿ ಮಧುರೆಗೆ ಹೊರಟು ಹೋದನು.

ಈ ಪ್ರಕಾರ ರುಕ್ಷಿಯೆ ಸ್ವಯಂವರವು ನಿಂತು ಹೋಗಲಾಗಿ ಜರಾಸಂಥನಿಗೆ ಬಹಳ ಸಿಟ್ಟು ಬಂದಿತು. “ನಾನು ಹಿಂದುಸಾಧನದ ಸಾರ್ವಭೌಮನಿದ್ದು ನಾನು ಹೋದಲ್ಲಿಲ್ಲ ಈ ಸಣ್ಣ ಹುಡುಗನು ನನ್ನ ಆವಶ್ಯಕವನ್ನು ಮಾಡುತ್ತಾನೆ” ಎಂದು ಆವನು ಮನಸ್ಸಿನಲ್ಲಿ ಬಹಳ ಕುದಿಯುತ್ತ ಹೊರಗಿನ ಶತ್ರುವನ್ನು ಕರೆಯಿಸಿ ಶ್ರೀಕೃಷ್ಣನಿಗೆ ಈ ಸಾರೇ ಜನನ್ಯಗಿ ಕೈ ಹಚ್ಚಬೇಕೆಂಬ ವಿಚಾರ ದಿಂದ ಶಾಲ್ಪನನ್ನು ಕಾಲಿಯವನನ ಕಡೆಗೆ ಕಳುಹಿಸಿ, ಆವನನ್ನು ತನ್ನ ಸಹಾಯಕ್ಕಾಗಿ ಕರೆಯಿಸಿಕೊಂಡನು. ಆ ಬಳಿಕ ಜರಾಸಂಥನು ಪೂರ್ವ

ದ ಕಡೆಯಿಂದಲೂ, ಕಾಲಯವನ ಮತ್ತು ಶಾಲ್ಪರು ಪ್ರಸ್ತಿವಾದ ಕಡೆಯಿಂದಲೂ ಮಧುರೆಯ ಮೇಲೆ ಮುತ್ತಿಗೆಯನ್ನು ಹಾಕಬೇಕೊಂದು ನಿಶ್ಚಯಿಸಿ ತಮ್ಮ ಪ್ರಚಂಡ ಸೈನ್ಯವನ್ನು ಕರಕೊಂಡು ಹೊರಟರು. ಈ ವರ್ತಣವೂ ನವ್ಯ ಶ್ರೀಕೃಷ್ಣನಿಗೆ ಮುಟ್ಟಳಾಗಿ ಶ್ರೀಕೃಷ್ಣನು ತನ್ನಷ್ಟಕ್ಕೆ--“ನಾನು ಈಗಿಗ ಮಧುರೆಗೆ ತಿರುಗಿ ಬಂದದ್ದರಿಂದ ಮಧುರೆಯ ನಿವಾಸಿಗಳು ತಮ್ಮ ನಗರವನ್ನು ಶ್ರಾಂಗರಿಸಿ ಅಲ್ಲಿಲ್ಲಿ ಧ್ವಜಪತಾಕೆಗಳನ್ನು ನಿಲ್ಲಿಸಿ ನನ್ನ ಸ್ವಾಗತವನ್ನು ವಾಡಿದರು. ಹಾಗೂ ನಾನು ಕಂಸನನ್ನು ಕೊಂಡು ಕಂಸನ ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕಾಗುವುದನ್ನು ಕುಳ್ಳಿರಿಸಿ ಅವನ ಕಡೆಯಿಂದ ಆಘ್ಯು ಪೂಜಿಯನ್ನು ಸಹ ವಾಡಿಸಿಕೊಳ್ಳಬೇಕೆ ಮಧುರೆಗೆ ತಿರುಗಿ ಬಂದದ್ದ ಕಾಗ್ನಿ ನನ್ನ ನಿಕಿನಾಪಥ್ಯ ಬುದ್ಧಿಯನ್ನು ಸ್ತುತಿ ವಾಡಿದರು. ಈಗ ಅವರ ಕಡೆಯಿಂದ ಶ್ರೀಕೃಷ್ಣನು ಜರಾಸಂಧನ ಕೂಡ ಕಡು ವೈರತ್ಪವನ್ನು ವಾಡಿ ನಮ್ಮನ್ನು ಮೇಲಿಂದ ಮೇಲೆ ಸಂಕಟಕ್ಕೆ ಎಡೆ ವಾಡುತ್ತಾ ಸೆಂದು ಅನ್ನಿಸಿಕೊಳ್ಳುವದು ಬಹಳ ನಾಚಿಕೆಯ ವಾತು. ಅದುದರಿಂದ ನಾನು ಮಧುರೆಯನ್ನು ನಿರಂತರ ವಾಗಿ ಬಿಟ್ಟುಕೊಟ್ಟು ಆನರ್ಥ ದೇಶ (ಗುಜರಾಠ) ದಲ್ಲಿ ಸಮುದ್ರ, ದಂಡೆಯ ಮೇಲೆ ಒಂದು ನೊತನ ನಗರವನ್ನು ಸಾಫಲಿಸುವದು ಒಳ್ಳೇರು” ಎಂದು ಯೋಚಿಸಿ ಈ ತನ್ನ ಹಂಚಿಕೆಯನ್ನು ಯಾವತ್ತು ಯಾದವರಿಗೆ ತಿಳಿಸಿದನು. ಅದಕ್ಕೆ ಆವರೆಲ್ಲರು ಆನಂದದಿಂದ ಬಪ್ಪಿಕೊಳ್ಳಬಾಗಿ ರಾಮಕೃಷ್ಣರು ಅದೇ ದಿವಸ ತಮ್ಮ ಸೈನ್ಯವನ್ನೂ, ರಥಗಳನ್ನೂ, ದ್ರವ್ಯವನ್ನೂ ತೆಗೆದುಕೊಂಡು ಮಧುರೆಯನ್ನು ಬಿಟ್ಟು ಹೋರಿದರು. ಮುಂದೆ ಆವರು ಮಾರ್ಗಕ್ರಮಣ ವಾಡುತ್ತ ಆನರ್ಥದೇಶಕ್ಕೆ ಹೊಗಿ ಮುಟ್ಟು ಅಲ್ಲಿ ಸಮುದ್ರದ ದಂಡೆಯ ಮೇಲೆ ಕುಶಸ್ಥಲವೆಂಬಲ್ಲಿ ಒಂದು ನಗರವನ್ನು ಸಾಫಲಿಸಿ ವಾಡಿಕೊಂಡರು. ಆ ಮೇಲೆ ಶ್ರೀಕೃಷ್ಣನು ಈ ಹೊಸ ನಗರದ ಮೇಲೆ ದುಷ್ಪನಾದ ಕಾಲಯವನನ ಪೀಡಿಯುಂಟಾಗಬಾರದೆಂದು ಅವನನ್ನು ಹಾಡಿಯಲ್ಲಿಯೇ ಮರ್ದಿಸುವದಕಾಗ್ನಿ ತಿರುಗಿ ಮಧುರೆಗೆ ಹೊರಟು ಧೋಲಾಪುರದ ಹತ್ತರ ಅವನನ್ನು ಕಂಡು ಅವನ ಕೂಡ ತಾನೂ ಯುದ್ಧ ವಾಡುವ ಆವಿಭಾವವನ್ನು ತೋರಿಸಿ ಹಿಂದಕ್ಕೆ ಸರಿದುಕೊಂಡನು. ಇದರಿಂದ ಶ್ರೀಕೃಷ್ಣನು ತನಗೆ ಅಂಜಿ

ದನೆಂದು ಕಾಲಯವನನು ತಿಳಿದುಕೊಂಡು ತ್ವರೆಯಿಂದ ಶ್ರೀಕೃಷ್ಣನ ಬೆಂತು
ಹತ್ತಿ ಹೋದನು. ಆಗ ಯುದ್ಧವಟ್ಟಿರುತ್ತಾದ ಶ್ರೀಕೃಷ್ಣನು ಒಂದು ಗುಡ್ಡವನ್ನು
ಸೇರಲಾಗಿ ಕಾಲಯವನನು ಸೈನ್ಯವು ಅವನ ಬೆಂತು ಹತ್ತಿ ಹೋಗಿ ಆ ಇಕ್ಕೆ
ಬ್ರಾಹ್ಮಣ ಸ್ಥಳದಲ್ಲಿ ಸಿಕ್ಕಿತು. ಈ ಪ್ರಕಾರ ಶ್ರೀಕೃಷ್ಣನು ಆ ಗುಡ್ಡದಲ್ಲಿ ಹೋಗುತ್ತ
ಹೋಗುತ್ತ ಮುಚಕುಂದನು ಮಲಗಿಕೊಂಡಿದ್ದ ಗುಹೆಯನ್ನು ಪ್ರವೇಶಿಸಿ ಅಲ್ಲಿ
ಒಂದು ಕಡೆಗೆ ಕತ್ತಲಿಂಬಿಳಿಗೆ ನಿಂತುಕೊಂಡನು. ಕಾಲಯವನನು ತಾನೂ
ಶ್ರೀಕೃಷ್ಣನ ಬೆಂತು ಹತ್ತಿ ಆ ಗುಂಡೆ (ಗೀ) ಯನ್ನು ಹೋಕ್ಕು ಅಲ್ಲಿ ಮಲಗಿಕೊಂ
ಡಿದ್ದ ಮುಚಕುಂದನನ್ನು ನೋಡಿ—“ ಇಲ್ಲಿ ಕೃಷ್ಣನು ನಿದ್ದೆ ಮಾಡುವವನಂತೆ
ಡಾಂಭಿಕತನದಿಂದ ಮಲಗಿಕೊಂಡಿರುತ್ತಾನೆ ” ಎಂದು ಹೋಳಿ ಮುಚಕುಂದ
ನನ್ನು ಒದ್ದುನು. ಆ ಮುಚಕುಂದನು ಇಕ್ಕಾಪ್ಪುಕುವಂಶದ ಅರಸನಿದ್ದು ಹಿಂದೆ
ದೇವತೆಗಳು ರಾಕ್ಷಸರ ಕೂಡ ಯುದ್ಧ ಮಾಡುವ ಸಮಯದಲ್ಲಿ ಅವನ ಸಹಾ
ಯಾವನ್ನು ತೆಗೆದುಕೊಂಡಿದ್ದರು. ಆಗ ಅವನು ರಾಕ್ಷಸರ ಕೂಡ ಯುದ್ಧ ಮಾಡಿ
ಅವರನ್ನು ನೋಲಿಸಿದ್ದರಿಂದ ಆ ದೇವತೆಗಳು ಸಂತುಷ್ಟಿರಾಗಿ—“ ನೀನು ಬೀಕಾದ
ವರವನ್ನು ಬೀಡಿಕೋ ” ಎಂದು ಕೇರಿದರು. ಹಾಗೂ ಈ ಪ್ರಕಾರ ಕೇಳಿವ
ಕಾಲಕ್ಕೆ ಅವನಿಗೆ—“ ನಿಷ್ಠ ಹೆಂಡತಿಮಕ್ಕಳು, ಮುಂತಿ, ಸೇನಾಧಿಪತಿ, ಸೇವ
ಕರು ಮುಂತಾದ ಯಾವತ್ತು ಜನರು ಸತ್ತಿರುತ್ತಾರೆ ” ಎಂದು ತಿಳಿಸಿದರು. ಆದು
ದರಿಂದ ಆ ದುಃಖಿತನಾದ ಮುಚಕುಂದ ಅರಸನು—“ ನನಗೆ ಇಲ್ಲಿಯೇ ದೀರ್ಘ
ನಿದ್ರೆಯು ಹತ್ತಿಲಿ. ಆದರೆ ಯಾರಾದರೂ ನನನ್ನು ನಿದ್ರೆಯಿಂದ ಎಚ್ಚರಿಸಿದಲ್ಲಿ
ಆ ಎಚ್ಚರಿಸಿದವನನ್ನು ನಾನು ನೋಡಿದ ಕೂಡಲೆ ಅವನು ಅಲ್ಲಿಂದಲ್ಲಿಯೇ ಸುಟ್ಟು
ಭಸ್ತುವಾಗಲಿ ” ಎಂದು ವರವನ್ನು ಬೀಡಿಕೊಂಡು ಆ ಗುಹೆಯಲ್ಲಿ ಮಲಗಿದ್ದನು.
ಇಂಥ ಮುಚಕುಂದನನ್ನು ಈಗ ಕಾಲಯವನನು ನಿದ್ರೆಯಿಂದ ಎಚ್ಚರಿಸಿದ ಕಾರ
ಣ ಅವನು ಈ ರಾಜಷೀಯ ಕರ್ನಿಷ್ಟಿಗಿಂದ ಹೊರಟ ಕೆಡಿಗಳಿಂದ ಸುಟ್ಟು
ಭಸ್ತುವಾದನು. ಈ ಪ್ರಕಾರ ಶ್ರೀಕೃಷ್ಣನು ಯುಕ್ತಿಯನ್ನು ಮಾಡಿ ಕಾಲಯವನನ
ಮೃತ್ಯುವನ್ನು ಓಮವಾಡಿದ ತರುವಾಯ ಮುಚಕುಂದನಿಗೆ ದರ್ಶನ ಕೊಡಲಾಗಿ
ಮುಚಕುಂದನು ಅವನಿಗೆ—“ ಈಗ ಯಾವ ಯುಗವು ನಡೆದಿರುತ್ತದೆ? ” ಎಂದು

ಕೇಳಿದನು. ಅದಕ್ಕೆ ಶ್ರೀಕೃಷ್ಣನು—“ ಈಗ ದ್ವಾಪರ ಯುಗವು ಮುಗಿಯುತ್ತ ಬಂದಿದ್ದು ಕಲಿಯಗದ ಆರಂಭವಾಯಿತೆಂದು ತಿಳಿ ” ಎಂದು ಹೇಳಿದನು. ಆಗ ಮುಚಕುಂದ ರಾಜಸಿಳಯು ಶ್ರೀಕೃಷ್ಣನಿಗೆ ನಮಸ್ಕಾರ ಮಾಡಿ ತನ್ನ ಗುಹೆಯೊಳಗಿಂದ ಹೊರಗೆ ಬಂದು ನೋಡಲಾಗಿ ಸಣ್ಣ ಸಣ್ಣ ಮನುಷ್ಯರು, ಸಣ್ಣ ಸಣ್ಣ ಗಿಡಗಳು, ಸಣ್ಣ ಸಣ್ಣ ಆಕಳು ಎತ್ತುಗಳು ಈ ಪ್ರಕಾರ ಯಾವತ್ತು ಚೀವಸ್ಯಾಷಿಪ್ಯ ಯು ಅಲ್ಲ ಪರಿಮಾಣದವು, ಅಲ್ಲ ಬಲದವು ಮತ್ತು ಅಲ್ಲ ಉತ್ಸಾಹವೆಳ್ಳವು ಆಗಿರುವದನ್ನು ನೋಡಿ ತನ್ನ ರಾಜ್ಯವನ್ನು ಎರಡನೇ ಯಾರಾದರೂ ತೆಗೆದು ಕೊಂಡಿರಬಹುದೆಂದು ತನ್ನ ಮನಸ್ಸಿನಲ್ಲಿ ನೆನೆಸಿ ಶ್ರೀಕೃಷ್ಣನ ಅನುಮತಿಯನ್ನು ತೆಗೆದುಕೊಂಡು ಹಿಮಾಲಯದೊಳಗೆ ಬದರಿಕಾಶ್ಚಮದಲ್ಲಿ ತಪಶ್ಚಯ್ಯ ಮಾಡ ಲಕ್ಷ್ಮಿ ಹೊರಟು ಹೋದನು. ಇತ್ತಲಾಗಿ ಸೇನಾನಾಯಕನಾದ ಕಾಲಯವನು ಸತ್ಯ ಹೋದದ್ದರಿಂದ ಇಕ್ಕೊಟ್ಟಾದ ಸ್ಥಳದಲ್ಲಿ ಸಿಕ್ಕಿದ್ದ ಅವನ ಯಾವತ್ತು ಸೈನ್ಯವನ್ನು ಶ್ರೀಕೃಷ್ಣನು ಸುಲಭವಾಗಿ ಪರಾಭವ ಮಾಡಿ ಅವನ ಆಸೆ—ಕುದುರೆ—ರಥ ಮುಂತಾದ ಯಾವತ್ತು ಸಂಪತ್ತನ್ನು ತೆಗೆದುಕೊಂಡು ಕೆಲವು ಯವನ ವಿರಿರನ್ನು ತನ್ನ ಬಳಿಯಲ್ಲಿ ಕೆಲಸ ಮಾಡಲಿಕ್ಕೆ ನೇರೀಸಿ ಕೊಂಡನು. ಈ ಪ್ರಕಾರ ಶ್ರೀಕೃಷ್ಣನು ಕಾಲಯವನನ್ನ ಉಪದ್ರವನ್ನು ಪರಿಹರಿಸಿದ ಬಳಿಕ ಅವನ ಸೈನ್ಯವನ್ನೂ ಸಂಪತ್ತನ್ನೂ ತೆಗೆದುಕೊಂಡು ಮಧುರೆಗೆ ಹೋಗಿ ಉಗ್ರಸೇನನಿಗೆ ಈ ಯಾವತ್ತು ವರ್ತಮಾನವನ್ನು ತಿಳಿಸಿ ಅವನ ಸಮಾಧಾನ ಮಾಡಿದ ತರುವಾಯ ತನ್ನ ಯಾವತ್ತು ಸೈನ್ಯ ಮತ್ತು ಸಂಪತ್ತು ಸಹಿತವಾಗಿ ದ್ವಾರಕೆಗೆ ಬಂದು ಮುಟ್ಟಿದನು. ಇತ್ತಲಾ ಜರಾಸಂಧನಿಗೆ ಕಾಲಯವನನ್ನು ಸತ್ತ ಸಂಗತಿಯೂ, ಯಾದವರು ಮಧುರೆಯನ್ನು ಬೆಟ್ಟು ಸಮುದ್ರದಲ್ಲಿ ತಮ್ಮ ಸಲುವಾಗಿ ದ್ವಾರಕಾ ನಗರವನ್ನು ಸ್ಥಾಪಿಸಿದ ಸಂಗತಿಯೂ ಗೊತ್ತಾಗೆಲಾಗಿ ಅವನು ಮಧುರೆಯ ಮೇಲಿನ ಮುತ್ತಿಗೆಯನ್ನು ತೆಗೆದು ಬೆಟ್ಟು ಮಗಧ ದೇಶಕ್ಕೆ ತಿರುಗಿ ಹೋದನು.

೨. ದ್ವಾರಕಾಪರ್ವ.



ಶ್ರೀ ಕೃಷ್ಣ ನು ಕಾಲಯವನನ್ನು ಕೊಲ್ಲಿಸ್, ಜರಾಸಂಧನನ್ನು ಒಡಿಸಿದ
ತರುವಾಯ ಕಾಲಯವನನ ಆವಾರ ಸಂಪತ್ತನ್ನು ತೆಗೆದುಕೊಂಡು
ಘ್ರಾರಕೆಗೆ ಒಂದು ಆ ನಗರವನ್ನು ಸುಂದರವಾಗಿ ರಚಿಸಿದ್ದಿಲ್ಲದೆ ಅದರ ಸಮಿಂಪ
ದಲ್ಲಿ ಒಂದು ಭದ್ರವಾದ ಕೋಟು ನ್ನೂ, ಆ ಕೋಟು ನಡುವೇ ಒಂದು ಭವ್ಯ
ವಾದ ಆರಮನೆಯನ್ನೂ, ಕುಲದೇವತೆಯಗೋಸ್ತರ ಒಂದು ವಿಶಾಲವಾದ
ದೇವಾಲಯವನ್ನೂ ಕಟ್ಟಿಸಿದನು. ಇದಲ್ಲದೆ ಯಾದವ ಸರದಾರರಿಗೋಣರ
ಅವನು ಆ ನಗರದಲ್ಲಿ ಬೇರೆ ಬೇರೆ ಸ್ಥಳಗಳನ್ನು ಗೊತ್ತುವಾಡಿಕೊಟ್ಟಿದ್ದರಿಂದ
ಅವರು ತಮ್ಮ ತಮ್ಮ ಸಲುವಾಗಿ ಸುಂದರವಾದ ಮುಂದಿರಗಳನ್ನು ಕಟ್ಟಿಸಿಕೊಂ
ಡರು. ಶ್ರೀಕೃಷ್ಣನು ತನ್ನ ಸಲುವಾಗಿ ಒಂದು ವಿಸ್ತೀರ್ಣವಾದ ಅಂತಹವುರ
ವನನ್ನು ಆಗ್ನಿಶಾಲೆಯಾಳ್ಳ ಒಂದು ಭವ್ಯವಾದ ಪ್ರಾಸಾದವನ್ನೂ ಕಟ್ಟಿಸಿದನು.
ಬಲರಾಮ, ಸಾತ್ಯಕಿ, ಅಕ್ಷೂರ ಮೌದಲಾದ ಆನೇಕ ಮಂದಿ ಸರದಾರರು
ಸಹ ತಮ್ಮ ಸಲುವಾಗಿ ಭವ್ಯವಾದ ಮುಂದಿರಗಳನ್ನು ಕಟ್ಟಿಸಿದರು. ಈ ಇಡೀ
ನಗರದ ಮೇಲೆ ಸಮುದ್ರದ ಸ್ವಚ್ಛ ಮತ್ತು ಶೀತಲವಾದ ಗಾಳಿಯು ಬೀಸು
ತ್ತುದ್ದುದರಿಂದ ಅದರಲ್ಲಿಯ ಯಾವ ಭಾಗದಲ್ಲಿಯೂ ಜನ ದಟ್ಟಣೆಯ ಮೂ
ಲಕ ಆನಾರೋಗ್ಯತೆಯಾಗಲಿಕ್ಕೆ ಅವಕಾಶವಿದ್ದಿಲ್ಲ. ಈ ನಗರದ ಒಳಭಾಗದ
ಲ್ಲಿಯೂ ಹೊರಭಾಗದಲ್ಲಿಯೂ ಸಂಪಿರಾರು ಸ್ವಚ್ಛ ಮತ್ತು ರುಚಿಕರವಾದ
ನೀರಿನ ಬಾವಿಗಳಿಂದ ದರಿಂದ ಎಲ್ಲಿ ಸೋಡಿದಲ್ಲಿ ಹೂ ಹಣ್ಣಿಗಳ ಮತ್ತು
ವರ್ಣ ಕಾಯಿಗಳ ತೋಟಗಳು ಕಂಗೊಳಿಸುತ್ತಿದ್ದವು. ಈ ನಗರದಲ್ಲಿ ದೊಡ್ಡ
ದೊಡ್ಡ ಪೇಟೆಯ ಸ್ಥಳಗಳಿಂದ ದರಿಂದ ಮೂರ ಮೂರ ದೇಶಗಳಿಂದ ಆನೇಕ
ಮಂದಿ ವ್ಯಾಪಾರಿಗಳು ತಮ್ಮ ವ್ಯಾಪಾರದ ಸರಕುಗಳನ್ನು ಹೇರಳವಾಗಿ
ತುಂಬಿಕೊಂಡು ಬರುತ್ತಿದ್ದರು. ಈ ಪ್ರಕಾರ ಸುಖಿಸುವಾಧಾನದಿಂದ ಸಮೃ
ದ್ಧವಾಗಿದ್ದ ಈ ಸುಂದರವಾದ ದ್ವಾರಕಾ ನಗರದಲ್ಲಿ ಶ್ರೀಕೃಷ್ಣನು ತನ್ನ ಜಾಳಿ

ಬಾಂಧವರಾದ ಯಾದವರನ್ನು ಕೂಡಿಕೊಂಡು ಇರುತ್ತಿದ್ದು ದರಿಂದ ಚಂದ್ರನು ಆಕಾಶಕ್ಕೆ ಶೋಭೆಯನ್ನು ಒಟ್ಟುಮಾಡುವಂತೆ ಶ್ರೀಕೃಷ್ಣನು ದ್ವಾರಕಾ ನಗರಕ್ಕೆ ಶೋಭೆಯನ್ನು ಒಟ್ಟುಮಾಡಿದ್ದನು. ಇನ್ನೈರ್ಲೂ ಅಲ್ಲ, ಈ ನಗರವು ಯಾವತ್ತು ತರದ ಜನರಿಗೆ ವಾಸವಾಡಿಕೊಂಡು ಇರಲಿಕ್ಕೆ ಎಲ್ಲ ರೀತಿಯಿಂದ ಅನುಕೂಲವ್ಯಳ್ಳಿದ್ದಾಗಿತ್ತು. ಈ ನಗರದಲ್ಲಿ ಮಲೀನ ವಸ್ತುವನ್ನು ಹಾಕಿದವನಾಗಲಿ, ತನಗೆ ಏನಾದರೂ ಭಿಕ್ಷೆ ಹಾಕಿರೆಂದು ಬೇಡಿಕೊಳ್ಳುವವನಾಗಲಿ ಎಲ್ಲಿಯೂ ಕಣ್ಣಿಗೆ ಬೀಳುತ್ತಿದ್ದಿಲ್ಲ. ಇಂಥ ಸುಖ ಸಂಪನ್ಮೂಲ ನಗರದೊಳಗೆ ಶ್ರೀಕೃಷ್ಣನು ವಸುದೇವನಿಗೆ ರಾಜ್ಯಾಭಿನೇಕ ಮಾಡಿಸಿ, ಆರಸೆನಿಗೆ ಆಲೋಚನೆ ಹೇಳುವ ದಕ್ಕೆ ಹತ್ತು ಮಂದಿ ಬುದ್ಧಿವಂತರಾದ ಯಾದವರ ಒಂದು ಮಂತ್ರಮಂಡಲವನ್ನು ಸಾಫ್ತಿಪಿಸಿ, ಬಲರಾಮನನ್ನು ಯುವರಾಜನಾಗಿಯೂ, ವಿಷ್ಣುಧೂರಿನನ್ನು ಮುಖ್ಯ ಮಂತ್ರಿಯಾಗಿಯೂ, ಅನಾಧೃತ್ಯಾಗಿ ಮತ್ತು ಸಾತ್ಯಕಿ ಇವರಿಬ್ಬರನ್ನು ಸೇನಾಪತಿಗಳಾಗಿಯೂ ಸೇರಿಸಿ, ತನ್ನ ಕುಲಗುರುಗಳಾದ ಸಾಂದೀಪನಿಯು ನ್ನು ಉಜ್ಜ್ವಲಯನಿಯಿಂದ ಕರೆಯಿಸಿ ಅವನನ್ನು ರಾಜಪುರೋಹಿತನಾಗಿಯೂ ಮಾಡಿದನು. ಈ ಪ್ರಕಾರ ಶ್ರೀಕೃಷ್ಣನು ನಿಃಸ್ವಾಂತ ಬುದ್ಧಿಯಿಂದ ಅವರವರಿಗೆ ಯಥಾರ್ಥೋಗ್ರೂಪಿ ಅಧಿಕಾರಗಳನ್ನು ಕೊಟ್ಟು ಆ ರಾಜ್ಯದ ವ್ಯವಸ್ಥೆಯನ್ನು ಮಾಡಿದ ತರುವಾಯ ಅದು ತೀವ್ರವಾಗಿ ಉಂಟಿರುತ್ತಾದ್ದು ಬಲಿಸ್ತೂ ವ್ಯಾಪಿಸಿತು.

ಈ ಕಾಲಕ್ಕೆ ಶ್ರೀಕೃಷ್ಣನು ಇಂದ್ರಾವರ್ಷದವನಾಗಿದ್ದು ಲಗ್ನಕ್ಕೆ ಪೂರ್ಣ ಯೋಗ್ಯನಾಗಿದ್ದನು. ಬಲರಾಮನ ಲಗ್ನವು ಈ ಮುಂಚಿತವಾಗಿ ಮಧುರೆ ಯಲ್ಲಿ ಆಗಿತ್ತು. ಅನರ್ಥ (ಗುಜರಾಠ) ದೇಶದ ರೇವತ ರಾಜನ ಮಗಳಾದ ರೇವತಿಯು ಅವನ ಹೆಂಡತಿಯು. ಬಹುಶಃ ಇದೇ ಆಪ್ತತ್ವದ ಸಲುವಾಗಿ ಶ್ರೀಕೃಷ್ಣನು ಮತ್ತು ಯಾವತ್ತು ಯಾದವರು ಅನರ್ಥ ದೇಶದ ಸೀರಿಪದಲ್ಲಿ ಸಮುದ್ರದ ದಂಡೆಯ ಮೇಲೆ ತಮ್ಮ ನಗರವನ್ನು ಸಾಫ್ತಿಪಿಸಿದರೆಂದು ಕಾಣುತ್ತದೆ. ಇರಲಿ. ಇತ್ತು ಶ್ರೀಕೃಷ್ಣನ ಸೌಂದರ್ಯ, ಪರಾಕ್ರಮ, ಬುದ್ಧಿ, ಸೌಜನ್ಯ ಮೊದಲಾದ ಸದ್ಗುಣಗಳಿಗೆ ಅನುರೂಪಳಾದ ಪತ್ನಿಯು ಹೇಗೆ ದೊರಕುವಳಿ ಎಂದು ಎಲ್ಲರು ನಿಜರಾದಲ್ಲಿ ತೆಿಡಗಿದ್ದರು. ಅವನ ಪತ್ನಿಯಾಗಲಿಕ್ಕೆ ಯಾವತ್ತು ರೀತಿಯಿಂದ ಯೋಗ್ಯವಾದವರು ರುಕ್ಷೆ ಶೀಯೊಬ್ಬಳು ಇದ್ದಾರು.

ರುಕ್ಕಿಳಿಯ ಮನಸ್ಸು ಶ್ರೀಕೃಷ್ಣನಲ್ಲಿಯೂ, ಶ್ರೀಕೃಷ್ಣನ ಮನಸ್ಸು ರುಕ್ಕಿಳಿಯ ಲ್ಲಿಯೂ ಆಸಕ್ತವಾಗಿತ್ತು. ಆದರೆ ರುಕ್ಕಿಳಿಯ ತಂದೆಯಾದ ಭೀಷ್ಣಕನೂ, ರುಕ್ಕಿಳಿಯ ಅಣ್ಣನಾದ ರುಕ್ಕಿಯೂ ಜರಾಸಂಧನ ಪಕ್ಷದವರು ಇದ್ದು ಆವರು ರುಕ್ಕಿಳಿಯನ್ನು ಶಿಶುಪಾಲನಿಗೆ ಕೊಡಬೇಕೆಂದು ನಿಶ್ಚಯ ಮಾಡಿ ಆವಳ ಮದು ವೆಯು ಸಿದ್ಧತೆಯನ್ನು ನಡೆಸಿದ್ದರು. ಆವಳ ಸ್ವಯಂವರವು ಹೇಗೆ ನಿಂತು ಹೋಯಿತೆಂಬುದನ್ನು ಹಿಂದೆ ‘ಮಧುರಾವರ್ಣ’ ದಲ್ಲಿ ಹೇಳಿದ್ದೇವೆ. ಆದು ದರಿಂದ ಶ್ರೀಕೃಷ್ಣನಿಗೆ ರುಕ್ಕಿಳಿಯು ಹೇಗೆ ದೊರೆಯುವಳೆಂಬ ಬಗ್ಗೆ ಎಲ್ಲರಿಗೂ ಹೆಚ್ಚು ಚಿಂತೆಯಾಯಿತು. ಹೀಗಿರುವಾಗ ಜರಾಸಂಧನ ಆಗ್ರಹದ ಮೂಲಕವಾಗಿ ಶಿಶುಪಾಲನಿಗೆ ರುಕ್ಕಿಳಿಯನ್ನು ಮದುವೆ ಮಾಡಿಕೊಡುವ ಕುರಿತು ಲಗ್ಗುತ್ಥಿಯು ಸಹ ನಿಶ್ಚಯವಾಗಿರುತ್ತದೆಂತಲೂ, ಲಗ್ಗು ಸಮಾರಂಭಕ್ಕಾಗಿ ಜರಾಸಂಧ ಮೊದಲಾದ ರಾಜರು ಕುಂಡಿನಿಷ್ಪರಕ್ಕೆ ಬರಲಿಕ್ಕೆ ಹತ್ತಿರುತ್ತಾರೆಂತಲೂ ಶ್ರೀಕೃಷ್ಣನಿಗೆ ವರ್ತಮಾನವು ಗೊತ್ತಾಯಿತು. ದಮಘೋಷನ ಕಡೆಯಿಂದ ಯಾದವರಿಗೆ ಲಗ್ಗುಪತ್ರವು ಸಹ ಬಂದು ಮುಟ್ಟಿತು. ಈ ಬಗ್ಗೆ ಮುಂದೆ ಏನು ವಾಡಬೇಕೆಂದು ಶ್ರೀಕೃಷ್ಣನು ವಿಚಾರಮಗ್ನನಾದನು. ರುಕ್ಕಿಳಿಯ ಸ್ವಯಂವರವು ನಿಂತು ಹೋದ ದಿವಸದಿಂದ ಆವನ ಮನಸ್ಸು ರುಕ್ಕಿಳಿಯ ಮೇಲೆ ಪೂಣ್ಯವಾಗಿ ಕುಳಿತ್ತತ್ತು. ರುಕ್ಕಿಳಿಯುಂತೂ ವಿಮುಕ್ತಿರಿತನೂ ಕಮಲನ್ಯಾಸನೂ ಆದ ಶ್ರೀಕೃಷ್ಣನ ಹೊರತಾಗಿ ಎರಡನೆಯವನನ್ನು ತಾನು ಮದು ವೆವಾಡಿಕೊಳ್ಳುವದಿಲ್ಲಂದು ತನ್ನ ಮಾತಾಪಿತೃಗಳಿಗೆ ಖಂಡಿತವಾಗಿ ತಿಳಿಹಿಸಿದಳು. ಆದರೂ ಆವಳ ಅಣ್ಣನಾದ ರುಕ್ಕಿಯ ದುರಾಗ್ರಹದ ಮೂಲಕ ಆವಳ ಮಾತು ಏನೂ ನಡೆಯಲಿಲ್ಲ. ಲಗ್ಗುದ ದಿವಸವು ಸವೀಕಾರಕ್ಕೆ ಬಂದ ಹಾಗೆ ರುಕ್ಕಿಳಿಯು ಬಹಳ ಕಸಂಸಿಪಡಹತ್ತಿದಳು. ಹಾಗೂ ತನ್ನನ್ನು ಶ್ರೀಕೃಷ್ಣನ ಹೊರತಾಗಿ ಎರಡನೆಯವರಿಗೆ ಮದುವೆ ಮಾಡಿಕೊಟ್ಟರೆ ತಾನು ಜೀವವನನ್ನು ಇಡುವದಿಲ್ಲವೆಂದು ಸಹ ತನ್ನ ತಾಯಿಗೆ ಸ್ವಷ್ಟವಾಗಿ ತಿಳಿಹಿಸಿದಳು. ರುಕ್ಕಿಳಿಯ ತಾಯಿಯು ರುಕ್ಕಿಳಿಯು ಈ ಅಂಬೋಣಾವನ್ನು ತನ್ನ ಮಗನ ಮುಂದೆ ತಿಳಿಸಿ ಆಗಿ ಆವನ ಮೂರ್ಖತನದಿಂದ ಆವಳಿಗೆ—“ಜೀವವು ಹೋಗುವದಕ್ಕೆ ಹಾದಿಯ ಮೇಲೆ ಬಿದ್ದಿರುತ್ತದೇನು? ” ಎಂದು ಶಾತ್ರು ರ ಕೊಟ್ಟನು. ಈ ರೀತಿಯಿಂದ ರುಕ್ಕಿಳಿಯು ನಿರುವಾಯಾಗಿ ಶ್ರೀಕೃಷ್ಣನಿಗೆ ಬಂದು ಪ್ರೇಮಪತ್ರ,

ವನ್ನು ಬರೆದು ಅದನ್ನು ಒಬ್ಬ ಬ್ರಾಹ್ಮಣನ ಕಡೆಯಿಂದ ಕಳುಹಿಸಿದ್ದು. ಆ ಪತ್ರದಲ್ಲಿ ಅವಳು ಬರೆದದ್ದೇನಂದರೆ:—“ ಎಲ್ಲೆ ಭಾವನಸುಂದರಾ, ಅಷ್ಟುತ್ತಾ! ನಿನ್ನ ಅದ್ವಿತೀಯ ಗುಣಗಳ ಮತ್ತು ರೂಪದ ವಣನೆಯನ್ನು ಕೇಳಿದಾಗಿನಿಂದ ನನ್ನ ಮನಸ್ಸು ನಿನ್ನ ಜರಣಾರವಿಂದದಲ್ಲಿ ಆಸಕ್ತವಾಗಿರುವದು. ಪ್ರಭೋ! ನಾನು ಮನಸ್ಸಿನಿಂದ ನಿನ್ನನ್ನು ಹತಿಯಾಗಿ ವರಿಸಿ ನಿನಗೆ ನನ್ನ ಆತ್ಮವನಸ್ಸು ಅರ್ಥ ಇಲ್ಲ ಮಾಡಿದ್ದೇನೇ. ಈ ಸಮಯದಲ್ಲಿ ನೀನು ಯೋಗ್ಯವಾದ್ದನ್ನು ಮಾಡಲಿಕ್ಕೆ ತಡವಾಡಬೇಡ. ಸಿಂಹದ ಭಾಗವನ್ನು ನರಿಯು ತೆಗೆದುಕೊಂಡು ಹೊಗು ವಂತೆ ದುಷ್ಪ ಶಿಶುಪಾಲನು ನನ್ನನ್ನು ತೆಗೆದುಕೊಂಡು ಹೊಡಾನು. ನಾನು ದೇವರನ್ನೂ, ಯುಸಿಗಳನ್ನೂ, ಗುರುಗಳನ್ನೂ, ಪರಮೇಶ್ವರನನ್ನೂ ಮನೋಭಾವದಿಂದ ಪೂಜಿಸುವದು ನಿಜವಿದ್ದ ಪಕ್ಷದಲ್ಲಿ ನೀನು ಈ ಸಮಯದಲ್ಲಿ ನನ್ನ ಉಪೇಕ್ಷೆಯನ್ನು ಮಾಡಲಾರೆ. ನನ್ನ ಅಣ್ಣನನ್ನು ಕೊಂಡ ಹೊರತಾಗಿ ನನ್ನನ್ನು ತೆಗೆದುಕೊಂಡು ಹೊಗಲಿಕ್ಕೆ ನಿನಗೆ ಬಂದು ವೇಳೆ ಸಂಶಯ ಬಂದರೆ ನಾನು ಬಂದು ಹಂಚಿಕೆಯನ್ನು ಹೇಳುತ್ತೇನೇ, ಕೇಳು. ಲಗ್ಗಿದ ಮುಂಚಿನ ದಿವಸ ವಧುವನ್ನು ಗಿರಿಜಿಯ ದರ್ಶನಕ್ಕೆ ಒಯ್ಯಿವ ಸಾಂಪರಾಯವು ನಮ್ಮಲ್ಲಿರುವದು. ಆ ಪ್ರಕಾರ ನಾನು ಅಲ್ಲಿಗೆ ಹೊಡಾಗ ನೀನು ಬಂದು ನನ್ನನ್ನು ತೆಗೆದುಕೊಂಡು ಹೊಗು. ಎಲ್ಲೆ ಅಂಬಿಜಾಕ್ಷಾ, ಶ್ರೀಕೃಷ್ಣಾ! ನೀನು ನನ್ನ ಮೇಲೆ ಕೃಪೆಯನ್ನು ಮಾಡಿದ್ದರೆ ನಾನು ಜನ್ಮಾಂತರಗಳಲ್ಲಿ ನಿನ್ನ ಬಗ್ಗೆ ಕಿರಿ ವ್ರತಗಳನ್ನು ಮಾಡಿ ನನ್ನ ಜೀವವನ್ನು ಸಂಸಿ ನಿನ್ನ ಕೃಪೆಯನ್ನು ಸಂಪಾದಿಸುವೇನು.” ಈ ಪ್ರಕಾರ ರುಕ್ಷಿಣಿಯು ಬರೆದ ಪತ್ರವನ್ನು ಬ್ರಾಹ್ಮಣನು ಶ್ರೀಕೃಷ್ಣನಿಗೆ ಬಯ್ದು ಮುಟ್ಟಿಸಲಾಗಿ ಅವನು ಅದನ್ನು ಓದಿಕೊಂಡು, ತನ್ನ ರಥವನ್ನು ಸಿಧ್ಘಪಡಿಸಿ, ಆ ರಥದಲ್ಲಿ ಆ ಬ್ರಾಹ್ಮಣನನ್ನು ಕುಳಿರಿಸಿಕೊಂಡು, ವಾಯುವೇಗದಿಂದ ಕುದುರೆಯನ್ನು ನಡೆಸುತ್ತ ಕುಂಡಿನೀಪುರಕ್ಕೆ ಬಂದು ಮುಟ್ಟಿದನು. ಶ್ರೀಕೃಷ್ಣನು ಕುಂಡಿನೀಪುರಕ್ಕೆ ಹೊರಟು ಹೊಡಿದ ವರ್ತಮಾನವನ್ನು ಬಲರಾಮನು ಕೇಳಿ ಶ್ರೀಕೃಷ್ಣನ ಮೇಲೆ ದುರ್ಭರವಾದ ಯಾಧ್ಯದ ಪ್ರಸಂಗವು ಬಂದಿರೆಂದು ಆವನ ಹಿಂದಿನಿಂದ ಯಾದವ ಸ್ವೇಷ್ಯವನ್ನು ತೆಗೆದುಕೊಂಡು ಹೊರಟು ಹೊಡಾನು.

ಇತ್ತಲಾ ಕುಂಡಿನೀಪುರದಲ್ಲಿ ಲಗ್ಗುದ ಯಾವತ್ತು ಸಿದ್ಧಿಯು ಮುಗಿದು ವಧುಪಕ್ಷುದ ಕಡೆಯಿಂದ ಲಗ್ಗುದಕಿಂತ ಮುಂಚೆ ಜರುಗತಕ್ಕು ಸಂಸ್ಕಾರಗಳೂ, ಸಮಾರಂಭಗಳೂ ಜರುಗಿದವು. ಶಿಶುಪಾಲನಕಡೆಯ ವರಪಕ್ಷುದ ಜನರು ಬಂದು, ಅವರ ಸೀಮಂತ ಪೂಜನದ ಕೆಲಸವು ಸಹ ವಿಜ್ಯಂಭಣೆಯಿಂದ ಮುಗಿದ ನಂತರ ಅವರನ್ನು ಒಂದು ಬೇರೆ ಬಿಡಾರದಲ್ಲಿ ಇಳಿಸಿದರು. ಯಾವತ್ತು ನಗರವು ತಳಿರು ತೊರಣಗಳಿಂದಲೂ, ಧ್ವಜಪತ್ರಾಕೆಗಳಿಂದಲೂ ಶೃಂಗಿಸಲಪ್ರಯ್ಯ ಎಲ್ಲಿ ನೋಡಿದಲ್ಲಿ ತಾಸೆ, ಬಜಂತಿ, ಚೌಫಡ ಮುಂತಾದ ಮಂಗಲಕಾರಕ ವಾದ್ಯಗಳು ದುಮದುವಿಸಿದವು. ಶ್ರೀಕೃಷ್ಣನು ಮುಂಚಿನಂತೆ ಬಂದು ಗೊಂದಲವನ್ನು ಎಬ್ಬಿಸಬಾರದೆಂದು ಶಿಶುಪಾಲನ ವಿಶ್ರಾಂತಿರಾಜರಾದ ಶಾಲ್ಪು, ಜರಾಸಂಥ, ದಂಡವಕ್ಕ, ಹೊಂಡ, ಮೊದಲಾದವರು ತಮ್ಮ ತಮ್ಮ ಸ್ವನ್ಯಾಸನ್ನು ತೆಗೆದುಕೊಂಡು ಬಂದರು. ಅವರನ್ನು ಭೀಷ್ಣ ಕನು ಉತ್ತಮ ರೀತಿಯಿಂದ ಸಾಪ್ತಗತ ಮಾಡಿ ಬೇರೆ ಬೇರೆ ಪಾರಾನಾದಗಳಲ್ಲಿ ಇಳಿಸಿದನು. ಶಿಶುಪಾಲನಕಡೆಯ ಹಂದರದಲ್ಲಿ ದಮಘೋಷನು ವರಪಕ್ಷುದ ಸಮಾರಂಭವನ್ನು ಮಾಡಿದನು. ಈ ಪ್ರಕಾರ ಯಾವತ್ತು ಜನರು ಲಗ್ಗುದ ಅನೇಕ ಕೆಲಸಗಳ ಅವಸರದಲ್ಲಿ ತೊಡಗಿರುವಾಗ ಯಾವಳ ಸುಖದ ಸಲುವಾಗಿ ಇಣ್ಣೆಲ್ಲ ಸಮಾರಂಭವು ನಡೆದಿತ್ತೋ ಆ ಮದುಮಗಳ ಮನಸ್ಸಿನ ಸ್ಥಿತಿಯು ಏನಾಗಿರುವದೆಂಬದರ ಕಡೆಗೆ ಯಾರಲಕ್ಷ್ಯವೂ ಇದ್ದಿಲ್ಲ. ತಾನು ಕಳೆಸಿದ ಬಾರಹ್ಯಣನು ಇನ್ನಾಂ ಬರಲಿಲ್ಲವೆಂದು ರುಕ್ಷೆಣಿಯು ನಾನಾಪಕಾರದ ತರ್ಕಗಳನ್ನು ಮಾಡುತ್ತು ದುಃಖಸಮುದ್ರದಲ್ಲಿ ಮುಳುಗಿ— “ತಾಯಿಾ ಜಗನ್ನಾತೇ! ಸೀನೇ ನನ್ನ ಮೇಲೆ ಕರುಣೆಯನ್ನಿಟ್ಟ್ಯು ನನ್ನ ಮೇಲೆ ಬಂದಿರುವ ಸಂಕಟವನ್ನು ನಿವಾರಣ ಮಾಡು” ಎಂದು ಕಣ್ಣ ಮುಚ್ಚಿ ಬೇಡಿಕೊಂಡಳು. ಈ ಪ್ರಕಾರ ಆವಳು ಕಣ್ಣ ಮುಚ್ಚಿ ದೇವಿಯನ್ನು ಬೇಡಿಕೊಂಡು ತನ್ನ ಕಣ್ಣ ತೆರೆಯುವವ್ಯಾರಲ್ಲಿ ತಾನು ಕಳುಹಿಸಿದ ಬಾರಹ್ಯಣನು ಆವಳ ಮುಂದೆ ಬಂದು ನಿಂತನು. ಆಗ ಆವಳು ಆ ಬಾರಹ್ಯಣನ ಪರಸನ್ನ ಮುದ್ರೆಯನ್ನು ನೋಡಿ ಅವನು ತನ್ನ ಕೆಲಸವನ್ನು ಸರಿಯಾಗಿಮಾಡಿಕೊಂಡು ಬಂದಿರುತ್ತಾನೆಂದು ನಿಶ್ಚಯದಿಂದ ತಿಳಿದುಕೊಂಡು ಹಷ್ಣಪಟ್ಟು, ಅವನಿಗೆ ಏನು ಪ್ರತಿಫಲವನ್ನು ಕೊಡಬೇಕೆಂಬುದನ್ನು ತಿಳಿಯಿದೆ, ಅವನಿಗೆ ಅಂತಹಕರಣಪೂರ್ವ

ಕವಾಗಿ ನಮಸ್ಕಾರವನ್ನು ಮಾಡಿದಳು. ಆಗ ಅವನು—“ಆಕ್ಷಾ, ಏಳಿರಿ. ಚಿಂತೆ ಮಾಡಬೇಡಿರಿ. ನಾನು ಶ್ರೀಕೃಷ್ಣನನ್ನು ಕರಕೊಂಡು ಬಂದಿರುತ್ತೇನೆ. ನೀವು ನಿಭಾಯದಿಂದ ನಿಮ್ಮ ಕೆಲಸವನ್ನು ಸಾಗಿಸಿರಿ” ಎಂದು ಹೇಳಿದನು. ಈ ಅವನ ಉತ್ಸಾಹಜನಕ ಶಬ್ದಗಳನ್ನು ಕೇಳಿ ರುಕ್ಷಿಣಿಯು ಎದ್ದು ಆ ಬ್ರಾಹ್ಮಣ ಅನಿಗೆ—“ದ್ವಿಜೀರ್ತಮನೇ, ನಾನು ನಿನ್ನ ಉಪಕಾರವನ್ನು ಜನ್ಮಿಸಿ ಜನ್ಮಾಂತರಗಳಲ್ಲಿ ಮರೆಯಲಾರೆನು. ನೀನು ಮಾಡಿಕೊಂಡು ಬಂದ ಈ ಅಮೋಲ್ಯ ಸೇವೆಯ ಸಲುವಾಗಿ ನಿನಗೆ ಏನು ಕೊಡಬೇಕೆಂಬುದು ನನಗೆ ತಿಳಿಯುದೆ ಹೊರ್ದ ಮೂಲಕ ನಾನು ನಿನಗೆ ಜನ್ಮಿಸಿ ಜನ್ಮಾಂತರಗಳಲ್ಲಿ ನಮಸ್ಕಾರ ಮಾಡುವೆನು” ಎಂದು ನುಡಿದಳು. ಅಮೇಲೆ ಕೆಲವು ಹೊತ್ತಿನ ತರುವಾಯ ಕುಲ ಸಾಂಪ್ರದಾಯಕ್ಕನುಸರಿಸಿ ವಧುವನ್ನು ದೇವಿಯ ದರ್ಶನಕ್ಕೆ ಬಯ್ದುವದಕ್ಕಾಗಿ ಮುತ್ತೆಪ್ಪಿದಿಯರು ಬಂದು ಅವಳಿಗೆ ಎರೆದು, ಅವಳನ್ನು ಉತ್ತಮ ವಸತ್ತು ಲಂಕಾರಗಳಿಂದ ಭೂಪಿಸಿ, ಉದಿಸುತ್ತ, ಬಾರಿಸುತ್ತ, ಮಂಗಲಗ್ರಿತೆಗಳನ್ನು ಹಾಡುತ್ತ, ದೇವಿಯ ದರ್ಶನಕ್ಕೆ ಕರಕೊಂಡು ಹೊರ್ದರು. ಅವರೆಲ್ಲರು ದೇವಿಯ ಗುಡಿಗೆ ಹೊಗಿ ಮುಟ್ಟಿದ ಬಳಿಕ ರುಕ್ಷಿಣಿಯು ತನ್ನ ಕೈಕಾಲುಗಳನ್ನು ತೊಳಕೊಂಡು, ಗುಡಿಯೊಳಗೆ ಹೊಗಿ, ದೇವಿಯನ್ನು ಯಥಾ ಸಾಂಗವಾಗಿ ಪೂಜಿಸಿ ಅವಳಿಗೆ—“ಮಾತೇ, ಭವಾನೀ, ಇಂದ್ರಾಯಣೀ! ನನಗೆ ಇಚ್ಛಿತ ಪತಿಯನ್ನು ಕೊಡು” ಎಂದು ಎರಡೂ ಕೈಜೀರ್ವಾದಿಸಿ ಪ್ರಾರ್ಥಿಸಿದಳು. ಆಗ ಪೂಜಾರಿಯು—“ತಥಾನ್ತು” ಎನ್ನಲಾಗಿ ಸ್ತುತಿಯರು ಅರಿಸಿಣ, ಕುಂಕುಮ, ವಸ್ತ್ರ, ತೆಂಗಿನಕಾಲಿಗಳನ್ನು ಹಂಚಿದರು. ಆ ಮೇರೆಲೆ ರುಕ್ಷಿಣಿಯು ಎಲ್ಲರ ಆಶೀರ್ವಾದಗಳನ್ನು ತೆಗೆದುಕೊಂಡು, ಮನಸ್ಸಿನಲ್ಲಿ ಧರಧರ ಅಂಜಿ ನಡಗುತ್ತ, ಗುಡಿಯ ಹೊರಗೆ ಬಂದು ಅದರ ಪಾವಟಿಗೆಗಳ ಬಳಿಯಲ್ಲಿ ನಿಂತುಕೊಳ್ಳಲಾಗಿ ಮೇಘದಂತಿ ಗಡಗಡ ಸಪ್ಪಳ ಮಾಡುವ ರಥವು ಅಲ್ಲಿಗೆ ಕೃರೇಣಿಂದ ಬಂದಿತು. ಅದು ಯಾರ ಕಡೆಯಿಂದ ಯಾವ ಪ್ರಕಾರ ಬಂದಿತು ಎಂಬುದನ್ನು ವಿಚಾರ ಮಾಡಿ ನೋಡಲಿಕ್ಕೆ ಯಾರಿಗೂ ಅವಕಾಶವಿರಲಿಲ್ಲ. ಆದರಲ್ಲಿ ಲಕ್ಷ್ಮಿ ಚಂದ್ರರ ಕಾಂತಿಯಿಂದ ಒಪ್ಪುವಂಥ ಶ್ರೀಕೃಷ್ಣನನ್ನು ನೋಡಿ ರುಕ್ಷಿಣಿಯು ಪರವಶಾಗಿ, ಮಧುರ ಹಾಸ್ಯವನ್ನು ಮಾಡುತ್ತ, ತನ್ನ ಮೋರಿಯನ್ನು ಕೆಳಗೆ

ಬಾಗಿಸಿದಳು. ಅವಳ ಆ ರವ್ಯು ಅವಸ್ಥೆಯನ್ನು ನೋಡಿ ಶ್ರೀಕೃಷ್ಣನು ಆನಂ ದಾತಿಶಯದಿಂದ ಅವಳಿಗೆ ತನ್ನ ಕೈಕೊಟ್ಟು ಅವಳನ್ನು ಒಮ್ಮೆಲೆ ರಥದಲ್ಲಿ ಜಗ್ಗಿ ಕೊಂಡು ಕುಳ್ಳಿರಿಸಿದನು. “ಇದೇನು ಅಶ್ವಯಃ ! ಇದೇನು ಅಶ್ವಯಃ !” ಎಂದು ಜನರು ಕೊಗಾಡಲಿಕ್ಕೆ ಹತ್ತಿದರು. ಇವ್ಯುರಲ್ಲಿ ಆ ರಥವು ಒತ್ತುರದಿಂದ ಮುಂದಕ್ಕೆ ಸಾಗಿತು. ಆದುದರಿಂದ ಅದು ಬೇಗನೇ ಕಣ್ಣಿಗೆ ಕಾಣಿಸದಂತಾ ಯಿತು. ಈ ವರ್ತಣವಾನವು ತಿಶುಪಾಲನಿಗೆ ತಿಳಿಯಲಾಗಿ ಅವನು ನಾಚಿಕೆ ಯಿಂದ ತನ್ನ ಮೋರೆಯನ್ನು ಒಣಗಿಸಿಕೊಂಡು ಕುಳಿತನು. ಜರಾಸಂಧನೂ ರುಕ್ಷೀಯೂ ಕೊರ್ಕೆದಿಂದ ಸಂತಪ್ತ ರಾದರು.

ಈ ಪಕಾರ ಸಿಂಹವು ನರಿಗಳ ಹಿಂಡಿನಿಂದ ತನ್ನ ಭಾಗವನ್ನು ಎತ್ತಿ ಕೊಂಡು ಹೊರ್ತಿದ ಬಳಿಕ ಅದರ ಹಿಂಡಿನಿಂದ ನರಿಗಳು ಕುಂಯಿ ಕುಂಯಿ ಎಂದು ಕೊಗುತ್ತ ಬೆನ್ನು ಹತ್ತುವಂತೆ ಅಥವಾ ಗರುಡವು ಕಾಗೆಗಳ ಹಿಂಡಿನಿಂದ ತನ್ನ ಭಾಗವನ್ನು ತೆಗೆದುಕೊಂಡು ಹೊರ್ತಿದ ಬಳಿಕ ಕಾಗೆಗಳು ಕವ್ಯ ಕವ್ಯ ಎಂದು ಬೆನ್ನು ಹತ್ತುವಂತೆ ಜರಾಸಂಧ ಶಾಲ್ಪು ಮೊದಲಾದ ಅರಸರು ಶ್ರೀಕೃಷ್ಣನನ್ನು ಹಿಡಿಯುವದಕ್ಕಾಗಿ ಅವನ ಬೆನ್ನು ಹತ್ತಿದರು. ಅವರನ್ನು ದಾರಿಯಲ್ಲಿ ಬಲ ರಾಮ, ಅನಾಧೃತೀ, ಕಂಕ ಮೊದಲಾದ ಯಾದವ ನೀರರು ಪ್ರತಿಬಂಧಿಸಲಾಗಿ ಅವರವರೊಳಗೆ ಯುದ್ಧವೆಸಿತು. ರುಕ್ಷೀಯು ಅತಿಶಯ ಸಂತಾಪದಿಂದ—“ನಾನು ಶ್ರೀಕೃಷ್ಣನನ್ನು ಕೊಂಡು ರುಕ್ಷೀಯೆಯನ್ನು ತಿರುಗಿ ತಾರದೆ ಕುಂಡಿನೀ ಪುರಕ್ಕೆ ಮೋರೆಯನ್ನು ತೋರಿಸಲಿಕ್ಕುಲ್ಲ” ಎಂದು ಪ್ರತಿಜ್ಞೆಯನ್ನು ಮಾಡಿ ಅತಿ ವೇಗದಿಂದ ತನ್ನ ರಥವನ್ನು ನಡೆಸುತ್ತ, ಬಿಲರಾಮನ ಸ್ವೇಣ್ಯದ ಕೂಡ ಜರಾ ಸಂಧಾದಿಗಳು ಯುದ್ಧವನ್ನು ಮಾಡುವಲ್ಲಿ ತೊಡಗಿರುವಾಗ ಅವರನ್ನು ಒಂದು ಮಗ್ಗಲಿಗೆ ಸರಿಸಿ, ಧ್ವಾರಕೆಯ ದಾರಿಯಿಂದ ಹೊರ್ತಿದನು. ಆ ಮೇಲೆ ಶ್ರೀಕೃಷ್ಣನ ರಥವು ಅವನಿಗೆ ನಮ್ಮದಾ ನದಿಯ ಮೇಲೆ ಕಣ್ಣಿಗೆ ಬಿದ್ದಿತು. ಆಗ ಅವನು ಶ್ರೀಕೃಷ್ಣನಿಗೆ—“ನಿಲ್ಲು ಕ್ಷಾಪು, ನಿಲ್ಲು” ಎಂದು ಕೂಗಿ ಅವನನ್ನು ಯುದ್ಧಕ್ಕೆ ಆವ್ಯಾಸ ಮಾಡಿದನು. ಇದನ್ನು ಕೇಳ ಶ್ರೀಕೃಷ್ಣನು ತನ್ನ ರಥ ವನ್ನು ನಿಲ್ಲಿಸಿ ರುಕ್ಷೀಯ ಕೂಡ ಯುದ್ಧ ಮಾಡಲಿಕ್ಕೆ ಅವನ ಎದುರಾಗಿ ನಿಂತನು. ಆಗ ರುಕ್ಷೀಯು—“ಈ ಯುದ್ಧದಲ್ಲಿ ನನ್ನ ಪತಿಯಾದರೂ ಮಾಡಿಯು

ವನು; ಇಲ್ಲವೆ ನನ್ನ ಅಣ್ಣಾದರೂ ಮಡಿಯುವನು ” ಎಂದು ವ್ಯಸನ ಮಾಡಿದಳು. ಇದನ್ನು ಕಂಡು ಶ್ರೀಕೃಷ್ಣನು ಯುದ್ಧದಲ್ಲಿ ತೊಡಗಿದ ಗಂಡನಾಗಲಿ, ಸಹೋದರನಾಗಲಿ ಸತ್ತರೆ ಕ್ಷಮಿಯ ಸ್ತ್ರೀಯರು ಎಂದಿಗೂ ಶೋಕ ಮಾಡತ ಕ್ಷಮಿದಲ್ಲವೆಂದು ರುಕ್ಷಿಣಿಗೆ ಹೋಳಲಾಗಿ ರುಕ್ಷಿಣಿಯು ಬಹಳ ಅಳಲಿಕ್ಕೆ ಹತ್ತಿ, ಶ್ರೀಕೃಷ್ಣನಿಗೆ—“ ಪ್ರಭೋ, ಇಬ್ಬರೂ ಸುರಷ್ಟಿತವಿರುವಂತೆ ಮಾಡುವದು ನಿಮಗೆ ಏನೂ ಹೆಚ್ಚಿನ ಕೆಲಸವಲ್ಲ ” ಎಂದು ಕೈಮುಗಿದು ಬೇಡಿಕೊಂಡಳು. ಅದಕ್ಕೆ ಶ್ರೀಕೃಷ್ಣನು—“ ಒಳ್ಳೇರು. ಹಾಗೋ ಆಗಲಿ. ನಿವೃ ಸ್ತ್ರೀಯರು ನಿಮ್ಮದೇ ಮಾತು ನಡೆಸುತ್ತೀರಿ ! ” ಎಂದು ನುಡಿದು ಅವಳನ್ನು ರಥದ ಹಿಂಭಾಗದಲ್ಲಿ ಕುಳಿ ರಿಸಿ ರುಕ್ಷಿಯ ಸಂಗಡ ಯುದ್ಧ ಮಾಡಿದನು. ರುಕ್ಷಿಯಾದರೂ ಧರ್ಮಯುದ್ಧ ಮಾಡುವ ನಿಷ್ಪತ್ಯದಿಂದ ಆವನ ಮೇಲೆ ವೇದಲಿಗೆ ಎಷ್ಟುರಿಕೆಯಿಂದ ಬಾಣ ಪ್ರಹಾರ ಮಾಡಿದನು. ಆದರೆ ಆದರಿಂದ ಏನೂ ಉಪಯೋಗವಾಗಲಿಲ್ಲವೆಂದು ನೋಡಿ ತನಗೆ ಪರಶುರಾಮನು ಕೊಟ್ಟು ಅನೇಕ ಅಸ್ತುಗಳನ್ನು ಶ್ರೀಕೃಷ್ಣನ ಮೇಲೆ ನಡೆಸಿದನು. ಶ್ರೀಕೃಷ್ಣನು ಆ ಎಲ್ಲ ಅಸ್ತುಗಳಿಗೆ ಪ್ರತಿಯಾದ ಅಸ್ತುಗಳನ್ನು ಉಪಯೋಗಿಸಿ ಅವುಗಳನ್ನು ಪ್ರತೀಕಾರ ಮಾಡಿದನು. ಇನ್ನೇಂಬಂದೆ, ರುಕ್ಷಿಯ ಕುದುರೆಯನ್ನೂ, ಸಾರಥಿಯನ್ನೂ ಕೊಂಡು ಅವನ ಧ್ವಜವನ್ನು ಸಹ ಸಂಹಾರ ಮಾಡಿದನು. ಆ ಮೇಲೆ ರುಕ್ಷಿಯು ತನ್ನ ಕೈಯಲ್ಲಿ ಕತ್ತಿ ಧಾರುಗಳನ್ನು ತೆಗೆದು ಕೊಂಡು ರಥದಿಂದ ಕೆಳಗೆ ಜಿಗಿದು ಶ್ರೀಕೃಷ್ಣನ ಮೇಲೆ ಸಾಗಿ ಹೋದನು. ಇಷ್ಟರಲ್ಲಿ ಶ್ರೀಕೃಷ್ಣನು ರುಕ್ಷಿಣಿಯ ಬಂಧುಪ್ರೇಮದ ಸಲುವಾಗಿ ಸ್ವಲ್ಪ ಅನು ಮಾನಮಾಡಿ ಕೈ ನಡುಗಿಸುತ್ತು ತನ್ನ ಕೊನೆಯ ಬಾಣವನ್ನು ಬಿಡಲಾಗಿ ಆದರ ಪಕ್ಷಿನಿಂದ ರುಕ್ಷಿಯು ಸ್ವಲ್ಪ ಗಾಯಪಟ್ಟು ಮೂರ್ಖ ಹೋಂದಿ ಭೂಮಿಯ ಮೇಲೆ ಬಿದ್ದನು. ಆಗ ಶ್ರೀಕೃಷ್ಣನು ತನ್ನ ರಥದ ಕೆಳಗೆ ಇಳಿದು ತನ್ನ ಉತ್ತರೀಯದಿಂದ ಅವನ ಗಾಯುದ ಕೈಯನ್ನು ಕಟ್ಟಿ, ತಾನು ಹಿಂದುಗೆಡೆ ರಥದಲ್ಲಿ ಕುಳಿತು ದ್ವಾರಕೆಗೆ ಪ್ರಯಾಣ ಮಾಡಿದನು. ರುಕ್ಷಿಯ ಅನುಯಾಯಿಗಳು ರುಕ್ಷಿಯು ಬಿದ್ದ ಸ್ಥಳಕ್ಕೆ ಬಂದು ಅವನನ್ನು ಎರಡನೆ ರಥದೊಳಗೆ ಹಾಕಿ ಕೊಂಡು ಕುಂಡಿನೇಪುರಕ್ಕೆ ಹೋಗುತ್ತಿರುವಾಗ ರುಕ್ಷಿಯು ದಾರಿಯಲ್ಲಿ ಎಷ್ಟು ರಿಕೆಯ ಮೇಲೆ ಬಂದು ಅಲ್ಲಿಯೇ ಇಳಿದುಕೊಂಡು ಬಿಟ್ಟನು. ಮುಂದೆ ಅವನು

ತನ್ನ ಪ್ರತಿಜ್ಞೆಯನ್ನು ಸತ್ಯ ಮಾಡುವದಕ್ಕಾಗಿ ಅಲ್ಲಿ ಭೋಜಕಚರ್ಚೆಂಬ ನಗರವನ್ನು ಸಾಫ್ ಪನ ಮಾಡಿ ಆಮರಣ ಅಲ್ಲಿಯೇ ಇದ್ದು ಕೊಂಡನು. ಇತ್ತೀರ್ಕೃಷ್ಣನು ರುಕ್ಷೈಯನ್ನು ಕರಕೊಂಡು ದ್ವಾರಕೆಗೆ ಬರಲಾಗಿ ಅಲ್ಲಿಯ ಜನರಿಗೆ ಅತ್ಯಂತ ಆಸಂದವಾಯಿತು. ಬಲರಾಮನು ಮತ್ತು ಇತರ ಯಾದವರು ದ್ವಾರಕೆಗೆ ತರುಗಿ ಬಂದ ಬಳಿಕ ಅಲ್ಲಿ ಶ್ರೀಕೃಷ್ಣ ರುಕ್ಷೈಯರ ಲಗ್ನ ಸಮಾರಂಧವು ಬಹಳ ವೈಭವದಿಂದ ಜರುಗಿತು.

ರುಕ್ಷೈಯಂಥ ಸುಂದರ, ಚತುರ, ಸುತೀಲ ಮತ್ತು ಪತಿಯ ಮೇಲೆ ಸಿಸ್ಯಾಮ ಪ್ರೇಮ ಮಾಡುವ ಗೃಹಿಣಿಯು ಶ್ರೀಕೃಷ್ಣನಿಗೆ ದೊರಕಿದ್ದರಿಂದ ಅವನ ಗೃಹಸಾಫಾಶ್ರಮವು ಯೋಗ್ಯ ವೈಭವದಿಂದಲೂ, ಸೌಖ್ಯದಿಂದಲೂ ಆರಂಭವಾಯಿತು. ಶ್ರೀಕೃಷ್ಣನಿಗೆ ರುಕ್ಷೈಯ ಹೊಟ್ಟೆಯಿಂದ ಪ್ರದ್ಯುಮ್ಮ, ಚಾರು ದೇವಷ್ಠಾ, ಸುವೇಣಾ, ಚಾರುಗಃಪ್ತ, ಚಾರುಬಾಹು, ಚಾರುನಿಂದ, ಚಾರು, ಸುಜಾರು ಮತ್ತು ಭದ್ರಚಾರು ಈ ಪ್ರಕಾರ ಒಂಬತ್ತು ಮಂದಿ ಸುಂದರ ಗಂಡುಮಕ್ಕಳೂ, ಚಾರುಮತಿಯೆಂಬ ಒಬ್ಬ ಸುಂದರ ಹೆಣ್ಣುಮಗಳೂ ಹುಟ್ಟಿದರು. ಈ ಎಲ್ಲ ಸುಂದರವಾದ ಮಕ್ಕಳಿಂದ ಕೂಡಿದ ಶ್ರೀಕೃಷ್ಣನ ಮಂದಿರವು ಒಂದು ಆಸಂದನಿವಾಸವಾಗಿತ್ತು. ಶ್ರೀಕೃಷ್ಣನಿಗೆ ರುಕ್ಷೈಯ ಹೊರತಾಗಿ ಇನ್ನೂ ಏಳು ಜನ ಹೆಂಡಂಡಿರು ಇದ್ದರು. ಅವರೆಲ್ಲರಲ್ಲಿ ರುಕ್ಷೈಯ ಅಧಿಕಾರವೇ ಹೆಚ್ಚಿನದಿದ್ದು ಅವಳ ಮೇಲ ಶ್ರೀಕೃಷ್ಣನ ಪ್ರೇಮವು ಅತಿಶಯವಿತ್ತು. ಒಂದು ಹೋದವರ ಯೋಗ್ಯ ಆದರಾತಿಧ್ಯಾವನನ್ನೂ, ದೇವರುದಿಂಡರ ಮತ್ತು ದ್ವಿಷಿರ ಪೂಜಿಯನ್ನೂ ರುಕ್ಷೈಯೇ ಮಾಡುತ್ತಿದ್ದಳು. ಸಾರಾಂಶ, ಗೃಹಸಾಫಾಶ್ರಮದ ಎರಡತ್ತು ಕರ್ತವ್ಯವು ಅವಳ ಕಡೆಗೇ ಇತ್ತು. ಶ್ರೀಕೃಷ್ಣನು ಉಳಿದ ಏಳು ಮಂದಿ ಹೆಂಡಂಡಿರಾದ ಸತ್ಯಭಾವೂ, ಸತ್ಯಾ, ಸುದತ್ತಾ, ಲಕ್ಷ್ಮಿಣಾ, ಜಾಂಬಿವತಿ, ವಿತ್ರವಿಂದಾ, ವಾತ್ತು ಕಾಲಿಂದಿ ಈ ಎಲ್ಲರ ಮೇಲೂ ಜನಾನ್ವಾಗಿ ಪ್ರೀತಿ ಮಾಡುತ್ತಿದ್ದನು. ಇವರೆಲ್ಲರಿಗೂ ಅನೇಕ ಮಂದಿ ಗಂಡುಮಕ್ಕಳು ಹುಟ್ಟಿದರು. ಸತ್ಯಭಾಮೇಗೆ ಭಾನು, ಭೀಮರಥ ಮೊದಲಾದ ಆರುಮಂದಿ ಗಂಡುಮಕ್ಕಳೂ, ಭಾನುಕನ್ಯಾ ಮೊದಲಾದ ನಾಲ್ಕು ಮಂದಿ ಹೆಣ್ಣುಮಕ್ಕಳೂ ಹುಟ್ಟಿದರು. ಜಾಂಬವತಿಗೆ ಪ್ರಸಿದ್ಧ ವೀರನಾದ ಸಾಂಬನು ಮತ್ತು ವಿತ್ರವಿಂದ ಮೊದಲಾದವರು ಗಂಡುಮಕ್ಕಳಿದ್ದರು.. ಅವನ ಇತರ ಹೆಂಡಂಡಿರಿಗೂ ಅನೇಕ ಮಂದಿ

ಗಂಡು ಮತ್ತು ಹೆಣ್ಣು ಮಕ್ಕಳು ಹುಟ್ಟಿದರು. ಈ ಪ್ರಕಾರ ಶ್ರೀಕೃಷ್ಣನು ತನ್ನ ಸಂಸಾರವನ್ನು ಯೋಗ್ಯ ರೀತಿಯಿಂದ ಮಾಡುತ್ತ ದ್ವಾರಕೆಯಲ್ಲಿ ಆನಂದ ದಿಂದ ಕಾಲ ಕಳೆಯಹತ್ತಿದನು.

ಶ್ರೀಕೃಷ್ಣನು ತನ್ನ ಎಂಟು ಮಂದಿ ಹೆಂಡಂಡಿರಲ್ಲಿ ರುಕ್ಷೇಜ್ಞಿಯ ತರುವಾಯ ಸತ್ಯಭಾಮೇಯ ಮೇಲೆ ವಿಶೇಷ ಪ್ರೀತಿ ಮಾಡುತ್ತಿದ್ದನು. ಸತ್ಯಭಾಮೇಯ ಲಗ್ಗುದ ವೃತ್ತಾಂತವು ಬಹಳ ಮನೋರಂಜಕವಿರುತ್ತದೆ. ಆ ವೃತ್ತಾಂತವೇ ಸ್ವಮಂತಕಮಣಿಯ ಕಥೆಯು. ದ್ವಾರಕೆಯಲ್ಲಿ ಸತ್ಯಾಜಿತನೆಂಬ ಯಾದವ ಸರದಾರನಿದ್ದನು. ಅವನು ಸೂರ್ಯ ನಾರಾಯಣನ ಆರಾಧನೆಯನ್ನು ಮಾಡಿ ಸ್ವಮಂತಕಮಣಿಯನ್ನು ಪಡೆದುಕೊಂಡಿದ್ದನು. ಆದು ಅವನಿಗೆ ದಿನಾಲು ಏರಡು ಶೇರು ತೂಕ ಬಂಗಾರವನ್ನು ಕೊಡುತ್ತತ್ತು. ಇಂಥ ದಿವ್ಯ ಮಣಿಯ ತನ್ನ ಹತ್ತರ ಅಧವಾ ತನ್ನ ತಂದೆಯಾದ ಸುದೇವನ ಹತ್ತರ ಇರಬೇಕೆಂದು ಶ್ರೀಕೃಷ್ಣನು ಆಪೇಕ್ಷಿಸಿ ಬಂದು ಸಾರೆ ಅದನ್ನು ಸತ್ಯಾಜಿತನಿಗೆ ಬೇಡಿದನು. ಅದರೆ ಅದನ್ನು ಬಲಾತ್ಮಾರದಿಂದ ಹರಣ ಮಾಡಬೇಕೆಂದು ಶ್ರೀಕೃಷ್ಣನ ಮನ ಸ್ವಿನಲ್ಲಿ ಎಂದೂ ಇರಲಿಲ್ಲ. ಯೋಂಜಾ ಮೋಫಾರ ವರಮಧಿಗುಡಿ ನಾಥಮೇ ಲಬ್ಧಕಾವಾ ಎಂಬ ನಾಯಿದಂತೆ ಅವನು ಅದನ್ನು ತನಗೆ ಕೂಡಬೇಕೆಂದು ಸತ್ಯಾಜಿತನಿಗೆ ಕೇಳಿದನು. ಅದರೆ ಅವನು ಅದನ್ನು ಕೊಡಲಿಲ್ಲ. ಅದಕ್ಕೆ ಶ್ರೀಕೃಷ್ಣನಾದರೂ ವಿಶೇಷ ಮಹತ್ವ ಕೊಡದೆ ಅದನ್ನು ಮರೆತುಬಿಟ್ಟನು. ಮುಂದ ಕೆಲವು ದಿವಸಗಳ ತರುವಾಯ ಸತ್ಯಾಜಿತನ ತಮ್ಮನು ಈ ದಿವ್ಯ ಮಣಿಯನ್ನು ಕೊರಲಲ್ಲಿ ಹಾಕಿಕೊಂಡು ಬೇಳಿಯಾಡಲಿಕ್ಕೆ ಅಡವಿಗೆ ಹೋದಾಗೆ ಒಂದು ಸಿಂಹವು ಅವನನ್ನು ಕೊಂಡಿತು. ಅದರೆ ಆ ಸಿಂಹವನ್ನು ಆಸ್ತಿ ಉದ (ಕರೆತಿಯ) ರಾಜನಾದ ಜಾಂಬವಾನನು ಕೊಂಡು ಆ ಮಣಿಯನ್ನು ತಾನು ತೆಗೆದುಕೊಂಡು ಹೋಗಿ ತನ್ನ ಮಗನ ಕೊರಳಲ್ಲಿ ಕಟ್ಟಿದನು. ಇತ್ತಲಾ ಸ್ವಮಂತಕ ಮಣಿಯನ್ನು ಕೊರಳಲ್ಲಿ ಹಾಕಿಕೊಂಡು ಹೋಗಿದ್ದ ಪ್ರಸೇನನು ಇಲ್ಲವಾದ ಕೊಡಲೆ ಸತ್ಯಾಜಿತನ ಮನಸ್ಸಿನಲ್ಲಿ ಶ್ರೀಕೃಷ್ಣನ ಬಗ್ಗೆ ಸಂಶಯವು ಹಣ್ಣಿ ಅವನು ಯಾದವರ ಸಭೆಯಲ್ಲಿ—“ಶ್ರೀಕೃಷ್ಣನು ನನ್ನ ಹತ್ತರ ಆ ಮಣಿಯನ್ನು ಬೇಡಿದಾಗೆ ನಾನು ಅವನಿಗೆ ಅದನ್ನು ಕೊಡಲಿಲ್ಲ. ಆದುದರಿಂದ

ಅವನು ಈ ಪಾಪಕೃತ್ಯವನ್ನು ವಹಡಿಸಿರಬಹುದು ” ಎಂದು ಸುಧಿದನು. ಇದನ್ನು ಕೇಳಿ ಶ್ರೀಕೃಷ್ಣನಿಗೆ ಬಹಳ ಯೋಸನವಾಯಿತು. ಆಗ ಅವನು ತನ್ನ ಮೇಲೆ ಬಂದ ಆರೋಪವನ್ನು ಕಳೆದುಕೊಳ್ಳುವದಕ್ಕಾಗಿ ತತ್ತ್ವಾಲವೇ ತನ್ನ ಸಂಗದ ದಾರಿಯಲ್ಲಿ ಮೂಡಿದ ಹೆಚ್ಚಿಯ ಗುರತು ಹಿಡಿಯುವ ಕೆಲವು ಜತುರ ಜನರನ್ನು ಕರಕೊಂಡು ಅರಣ್ಯದಲ್ಲಿ ಆಡ್ವಾಡಲಾಗಿ ಅವರಿಗೆ ಪ್ರಸೇನನ ಹೆಣವು ಕಣ್ಟೇ ಗೆ ಬಿದ್ದಿತು. ಆಮೇಲೆ ಅವರು ಮುಂದಕ್ಕೆ ಸ್ವಲ್ಪ ದೂರ ಹೊಗೆ ಲಾಗಿ ಸಿಂಹದ ಹೆಣವು ಬಿದ್ದಿರುವದನ್ನು ಕಂಡರು. ಆದರೆ ಆ ಸಿಂಹದ ಹತ್ತರ ಸ್ವಮಂತಕಮಣಿಯು ಇದ್ದಿಲ್ಲ. ಮುಂದೆ ಅವರು ಆ ಸಿಂಹವನ್ನು ಕರಡಿಯು ಕೊಂದಿರುತ್ತದೆಂದು ಗೊತ್ತು ಹಚ್ಚಿ ಆ ಕರಡಿಯನ್ನು ಹುಡುಕುತ್ತ ಜಾಂಬವಾನನ ಗುಹೆಯ ತನಕೆ ಬಂದರು. ಅಲ್ಲಿ ಶ್ರೀಕೃಷ್ಣನು ತನ್ನ ಸಂಗದ ಬಂದವರನ್ನು ಆ ಗುಹೆಯ ಬಾಯಿಯ ಹತ್ತರ ನಿಲ್ಲಿಸಿ ತಾನು ಆ ಗುಹೆಯೊಳಗೆ ಪ್ರವೇಶ ಮಾಡಿದನು. ಆದರೆ ಜಾಂಬವಾನನು ಸಾಮೋಪಜಾರದಿಂದ ಆ ಮಣಿಯನ್ನು ಕೊಡಲಿಲ್ಲ. ಆದುದರಿಂದ ಶ್ರೀಕೃಷ್ಣನು ಜಾಂಬವಾನನ ಕೂಡ ಇಪ್ಪತ್ತಿಂದು ದಿವಸ ಯುದ್ಧವಾಡಿ ಅಬೆಂಕ್ಯಾನಾದ ಜಾಂಬವಾನನ್ನು ಗೆದ್ದನು. ಆಗ ಜಾಂಬವಾನನು ಶ್ರೀಕೃಷ್ಣನು ವಿಷ್ಣು ವಿನ ಆವತಾರವಿರಲಿಕ್ಕೋಬೇಕೆಂದು ತಿಳಿದು ಅವನಿಗೆ ದಿವ್ಯ ಮಣಿಯನ್ನು ಕೊಟ್ಟುದ್ದಲ್ಲದೆ ತನ್ನ ಮಗಳಾದ ಜಾಂಬವತಿಯನ್ನು ಸಹ ಕೊಟ್ಟುನು. ಈ ಪ್ರಕಾರ ಶ್ರೀಕೃಷ್ಣನು ಆ ಸ್ವಮಂತಕಮಣಿಯನ್ನು ತೆಗೆದುಕೊಂಡು ಬಂದು ಸತ್ತಾಜಿತ ರಾಜನಿಗೆ ಕೊಟ್ಟುನು. ಆಗ ಸತ್ತಾಜಿತನಿಗೆ ತಾನು ಶ್ರೀಕೃಷ್ಣನ ಮೇಲೆ ಘ್ರಣಾವಾಗಿ ಸಂಶಯ ತೆಗೆದುಕೊಂಡು ದ್ವಾರಕಾಗಿ ಬಹಳ ಪಾಠ್ಯತಾಪವಾಯಿತು. ಆದರಿಂದ ಅವನು ನಾಚಿಕೊಂಡು ತನ್ನ ತಲೆಯನ್ನು ಬಾಗಿಸಿದ್ದಲ್ಲದೆ ತನ್ನ ಮಗಳಾದ ಸತ್ಯಭಾಮೆಯನ್ನು ಶ್ರೀಕೃಷ್ಣನಿಗೆ ಲಗ್ನ ಮಾಡಿಕೊಟ್ಟು ಸ್ವಮಂತಕಮಣಿಯನ್ನು ಅವನಿಗೆ ವರದಕ್ಕೆ ವೆಂದು ಕೊಟ್ಟುನು. ಆದರೆ ಶ್ರೀಕೃಷ್ಣನು—“ಯಾವ ಮಣಿಯ ಸಲುವಾಗಿ ನನ್ನ ಮೇಲೆ ಇಷ್ಟು ಅವವಾದವು ಬಂದಿರುತ್ತದೆಯೋ ಆದು ನನಗೆ ಚೇಡ ” ಎಂದು ಹೇಳಿ ಆದನ್ನು ತನ್ನ ಮಾವಳಾದ ಸತ್ತಾಜಿತ ರಾಜನ ಹತ್ತರವೇ ಬಿಟ್ಟು ಕೊಟ್ಟುನು.

ಆದರೆ ಆ ಸ್ವಮಂತಕಮಣಿಯ ಪ್ರಭಾವವು ಇವ್ವುಕ್ಕೆ ಮುಗಿಬು ಲಿಲ್ಲ. ಸತ್ಯಭಾಮೇಯ ಲಗ್ನವು ಶ್ರೀಕೃಷ್ಣನ ಕೂಡ ಆಗುವ ಮುಂಚೆ ಶತಧನನ್ನು ಎಂಬ ಭೋಜ ಸರದಾರನು ಅವನನ್ನು ತನಗೆ ಬೇಡಿದ್ದನು. ಆದುದರಿಂದ ಅವನು ತನಗೆ ಸತ್ಯಭಾಮೇಯನ್ನು ಲಗ್ನ ವಾಡಿಕೊಡಲಿಲ್ಲಿಂದು ಸತ್ಯಾಜಿತನ ಮೇರೆ ಸಿಟ್ಟಿಗೆದ್ದ ಅವನನ್ನು ಕೊಂಡು ಆ ಮಣಿಯನ್ನು ಕಸದುಕೊಳ್ಳಬೇಕೇ ಕೆಂದು ಯೋಚಿಸಿ ಆದರಂತೆ ಸಿಧ್ಧತೆಯನ್ನು ನಡೆಸಿದನು. ಈ ಕೆಲಸದಲ್ಲಿ ಅವನಿಗೆ ಅಕ್ಕಾರನೂ ಕೃತವರ್ಮನೂ ಸಹಾಯ ವಾಡಲಿಕ್ಕೆ ಒಪ್ಪಿಕೊಂಡರು. ಆದುದರಿಂದ ಶತಧನನ್ನು ತನ್ನ ದುಷ್ಪ ಕ್ರಿತ್ಯಕ್ಕೆ ಹೋಗ್ಗೇ ಪ್ರಸಂಗ ವನ್ನು ಸಾಧಿಸಿಕೊಂಡು ಕುಳಿತನು. ಹೀಗಿರುವಾಗಿ ಒಂದು ಸಾರೆ ಬಲರಾಮನೂ ಕೃಷ್ಣನೂ ವಾರಣಾವತದಲ್ಲಿ ಪಾಂಡವರು ಕುಂತಿ ಸಹಿತವಾಗಿ ಅರಗಿನ ಮನೆಯೋಳಗೆ ಸುಟ್ಟು ಹೋದ ದೃಷ್ಟಿಯ ವರ್ತಮಾನವನ್ನು ಕೇಳಿ ಧ್ವಂತಾ ಪ್ರಾಯಿಗಳನ್ನು ವಾತಾಡಿಸಲಿಕ್ಕಾಂತಿರು, ಪಾಂಡವರ ಮತ್ತು ಕುಂತಿಯ ಉತ್ತರಕ್ಕಿಯೆಗಳನ್ನು ವಾಡಲಿಕ್ಕಾಂತಿರು ಮಧುರೆಯನ್ನು ಬಿಟ್ಟು ಹಸ್ತಿನಾಪುರಕ್ಕೆ ಹೋದರು. ಆ ಪ್ರಸಂಗವನ್ನು ಸಾಧಿಸಿ ಶತಧನನ್ನು ಸತ್ಯಾಜಿತನ ಕೊಲೆಯನ್ನು ವಾಡಿ ಆ ಮಣಿಯನ್ನು ಅವನಿಂದ ತೆಗೆದುಕೊಂಡು ಹೋದನು. ಆಗ ಸತ್ಯಭಾಮೇಯು ಹಸ್ತಿನಾಪುರಕ್ಕೆ ಹೋಗಿ ತನ್ನ ತಂದೆಯ ಕೊಲೆಯ ವರ್ತಮಾನವನ್ನು ರಾಮಕೃಷ್ಣರಿಗೆ ತಿಳಿಸಿದಳು. ಇದನ್ನು ಕೇಳಿ ಅವರಿಬ್ಬರೂ ದ್ವಾರಕೆಗೆ ತಿರುಗಿ ಒಂದು ಶತಧನನ್ನಿಗೆ ತಿಳಿಯನ್ನು ವಾಡಬೇಕೆಂದು ಅವನನ್ನು ಹುಡುಕಿದರು. ಶತಧನನ್ನು ಶ್ರೀಕೃಷ್ಣನ ಸಂಗಡ ಯುದ್ಧವಾಡಬೇಕೆಂದು ಆಲೋಚಿಸಿ ಅಕ್ಕಾರನಿಗೂ ಕೃತವರ್ಮನಿಗೂ ಸಹಾಯವನ್ನು ಕೇಳಿಲಾಗಿ ಅವರು ರಾಮಕೃಷ್ಣರ ಎದುರಾಳುಗಳಾಗಿ ಯುದ್ಧ ವಾಡಲಿಕ್ಕೆ ಯಾರೂ ಸಮರ್ಥರಲ್ಲವೇದು ಹೋಳಿ ಅವನಿಗೆ ಸಹಾಯವನ್ನು ಕೊಡಲಿಲ್ಲ. ಆಗ ಆವನು ಸ್ವಮಂತಕ ಮಣಿಯನ್ನು ಆಕ್ಕಾರನ ಕಡೆಗೆ ಒಪ್ಪಿಸಿ ಒಂದು ದಿವಸಕ್ಕೆ ನೂರು ಹರಧಾರಿನದೆಯುವಂಥ ಒಂದು ಜವಲವಾದ ಹೆಣ್ಣು ಕುದುರೆಯನ್ನು ಹತ್ತಿ ಕೊಂಡು ದ್ವಾರಕೆಯಿಂದ ಬ್ರಿಹಿ ಹೋದನು. ಆವನ್ನು ಬ್ರಿಹಿಹೋದ ವರ್ತಮಾನವನ್ನು ಕೇಳಿ ರಾಮಕೃಷ್ಣರು ವೇಗದಿಂದ ಆವನ ಬಿನ್ನಹತ್ತಿ ಹೋಗಲಾಗಿ ಆವನು ಕಾಣಿಯ ಹತ್ತರ ಆವನ ಕಣ್ಣಿಗೆ ಬಿಡ್ಡನು. ಆವನ ಕುದುರೆಯು ನೂರಾರು

ಹರದಾರಿ ಓಡಿದ್ದರಿಂದ ಅದು ಅಲ್ಲಿ ನೆಲದ ಮೇಲೆ ಕುಕ್ಕುರಿಸಿ ಬಿಡ್ಡ ಸತ್ತಿತು. ಆ ಒಳಿಕ ಆವನು ಕಾಲಿನಿಂದ ಓಡಲಿಕ್ಕೆ ಹತ್ತಿದನು. ಆಗ ಶ್ರೀಕೃಷ್ಣನು ತಾನೂ ಕಾಲಿನಿಂದ ಓಡಿ ಹೋಗಿ ಆವನನ್ನು ಹಿಡಿದು ಕೊಂಡು ಆವನ ಫೋರ ಪಾಪದ ಸಲುವಾಗಿ ಯೋಗ್ಯವಾದ ಪಾರಿಯತ್ವಕ್ಕೆ ವನ್ನು ವಾಡಿದನು. ಅದರೆ ಆವನ ಹತ್ತರ ಸ್ವಮಂತಕ ಮಣಿಯು ಇದ್ದಿಲ್ಲ. ಶ್ರೀಕೃಷ್ಣನು ಬಲರಾಮನ ಒಳಗೆ ಬಂದು ಈ ಸಂಗತಿಯನ್ನು ತೀಳಿಸಲಾಗಿ—“ಸ್ವಮಂತಕಮಣಿಯನ್ನು ಸುಂಗಿ ಬಿಡುವದು ನಿನ್ನ ಮನಸ್ಸಿನಲ್ಲಿರುವದು. ನಾನು ಆದನ್ನು ಒಮ್ಮೆಯಾದರೂ ಕಣ್ಣಿಂದ ನೋಡದೆ ದ್ವಾರಕೆಗೆ ನನ್ನ ಹೋರಿಯನ್ನು ತೋರಿಸಲಾರೆನು” ಎಂದು ಹೇಳಿ ವಿಧಿಲಾ ನಗರದೊಳಿಕೆಗೆ ಪ್ರವೇಶ ವಾಡಿದನು. ಅಲ್ಲಿ ವಿಧಿಲಾ ನಗರದ ರಾಜನು ಬಲರಾಮನ ಸತ್ಯಾರವನ್ನು ವಿಶೇಷವಾಗಿ ವಾಡಿ ಆವನನ್ನು ತನ್ನ ಹತ್ತರ ಇಟ್ಟುಕೊಂಡನು. ರಾಮಕೃಷ್ಣರೋಳಗೆ ಬಡಕು ಹುಟ್ಟು ದ ವರ್ತಮಾನವನ್ನು ಕೇಳಿ ದುಯೋರ್ಥನನು ಅಲ್ಲಿಗೆ ಬಂದು ಬಲರಾಮನ ಕಡೆಯಿಂದ ಗಡಾಯ್ಯಿಧ್ವದ ಕಲೆಯನ್ನು ಕಲಿತನು. ಇತ್ತಲೂ ಶ್ರೀಕೃಷ್ಣನಿಗೆ ಬಲರಾಮನ ಹೊರತು ಸಮಾಧಾನವಾಗುತ್ತಿದ್ದಿಲ್ಲ. ಆವನ ಸ್ವಮಂತಕ ಮಣಿಯು ಯಾರ ಹತ್ತರ ಇರಬಹುದೆಂದು ಶೋಧವನ್ನು ವಾಡಿದನು. ಅದು ಅಕ್ಕೂರನ ಹತ್ತರ ಇತ್ತು. ಅದರಿಂದ ಆವನಿಗೆ ದಿನಾಲು ಬಂಗಾರವು ದೊರಕುತ್ತಿತ್ತು. ಆದನ್ನು ಆವನ ದಾನ ಧರ್ಮ ವಾಡುತ್ತಿದ್ದನು. ಇಲ್ಲವೇ ಯಜ್ಞಯಾಗಾದಿಗಳಿಗಾಗಿ ವೆಚ್ಚುವಾಡುತ್ತಿದ್ದನು. ಮೊದಲಿನಿಂದಲೂ ಜನರು ಅಕ್ಕೂರನಿಗೆ ‘ದಾನಪತಿ’ ಯೆನ್ನುತ್ತಿದ್ದರು. ಈಗ ಆವನಿಗೆ ‘ಯಜ್ಞಪತಿ’ ಯೆನ್ನಹತ್ತಿದರು. ಅಕ್ಕೂರನ ಹತ್ತರ ದಿನಾಲು ಇಷ್ಟು ದ್ರವ್ಯವು ಎಲ್ಲಿಂದ ಬರುತ್ತಿದೆಂದು ಶ್ರೀಕೃಷ್ಣನು ವಿಚಾರವಾಡುತ್ತಿರಲಾಗಿ ಆವನ ಹತ್ತರ ಸ್ವಮಂತಕ ಮಣಿಯು ಇರಬಹುದೆಂದು ಸಂಶಯ ಬಂದಿತು. ಹಾಗೂ ಇದನ್ನು ಆವನು ಯಾದವರ ಸಭಿಯಲ್ಲಿ ಆಡಿ ತೋರಿಸಿದನು. ಆಗ ಅಕ್ಕೂರನು ತನ್ನ ಮೇಲೆ ಶ್ರೀಕೃಷ್ಣನು ಸಾಗಿ ಬಂದಾನೆಂಬ ಹೆಡರಿಕೆಯಿಂದ ತನ್ನ ಸೋದರಮಾವನಾದ ಶ್ವಫುಲ್ತಸೆಂಬ ಕಾಶಿಯ ರಾಜನ ಒಳಗೆ ಹೋದನು. ಅಕ್ಕೂರನು ಸ್ವಮಂತಕ ಮಣಿಯನ್ನು ತೆಗೆದುಕೊಂಡು ಕಾಶಿಗೆ ಹೋದುದರಿಂದ ಕಾಶಿಯಲ್ಲಿ ಮಳೆಯ ಸಮೃದ್ಧಿಯಾಗಿ ಬರಗಾಲವು ಇಲ್ಲದಂತಾಯಿತು. ಹಾಗೂ ಅಲ್ಲಿ ಉಂಟಾಯಿತ್ತು

ಪ್ರಕಾರದ ಸುಖವೂ ವೈಭವವೂ ಉಂಟಾದವು. ಇತ್ತಲಾ ಧ್ಯಾರಕೆಯಲ್ಲಿ ಮಳೆಯು ಕಡಿಮೆಯಾಗಿ ಬರಗಾಲವು ಬಂದಿತು. ಇದರಿಂದ ಶ್ರೀಕೃಷ್ಣನಿಗೆ ಬಹಳ ದುಃಖವಂಟಾಗಿ ಆವನು ಆಕ್ರೂರಣಿಗೆ—“ಸ್ವಮಂತಕ ಮಣಿಗೆ ವಾಸ್ತವಾಗಿ ಸತ್ಯಭಾಮೆಯ ಮಗನು ಬಡೆಯಿನು. ಆದರೆ ನಾನು ಆದರ ಮೇರೆ ಯಾವದೊಂದು ತರದ ಅಧಿಕಾರವನ್ನು ಹೇಳುವದಿಲ್ಲ. ಬಲರಾಮನ ಮನಸ್ಸಿನಲ್ಲಿ ಸ್ವಮಂತಕ ಮಣಿಯನ್ನು ಕಣ್ಣಿನಿಂದ ಸೋಡತಕ್ಕದ್ದದೆ. ಆದನ್ನು ನೀನು ಬಮ್ಮೆಯಾದವ ಸಭಾಯಲ್ಲಿ ತಂದು ಬಲರಾಮನ ಕಣ್ಣಿಗೆ ಹಾಕು. ಆದರೆ ನೀನೇ ಆ ಮಣಿಯನ್ನು ಇಟ್ಟುಕೊರ್ಲಿ” ಎಂದು ಸವಾಧಾನೋಕ್ತಿಯನ್ನು ಹೇಳಿ ಕಳುಹಿಸಿದನು. ಇದಕ್ಕೆ ಆಕ್ರೂರನು ಒಪ್ಪಿಕೊಂಡು ಧ್ಯಾರಕೆಗೆ ಬಂದನು. ಬಲರಾಮನಾದರೂ ಬಂದನು. ಆಮೇರೆ ಆಕ್ರೂರನು ಆದನ್ನು ಯಾದವರ ಸಭೆಯಲ್ಲಿ ತಂದು ಬಲರಾಮನಿಗೂ ಇತರ ಯಾದವರಿಗೂ ತೋರಿಸಲಾಗಿ ಆವರೆಲ್ಲರು ಸವಾಧಾನವಟ್ಟರು. ಆ ಬಳಿಕ ಶ್ರೀಕೃಷ್ಣನು ತಾನು ಮೊದಲೇ ಒಪ್ಪಿಕೊಂಡ ಪ್ರಕಾರ ಆ ಮಣಿಯನ್ನು ಆಕ್ರೂರನ ಕಡೆಗೆ ಕೊಟ್ಟಿನು. ಈ ಪ್ರಕಾರ ಈ ಸ್ವಮಂತಕ ಮಣಿಯು ಅನಧಿವರಂಪರೆಯನ್ನು ಮಾಡಿ ಕೊನಿಗೆ ದಾನ ಶೂರನಾದ ಆಕ್ರೂರನ ಒಳಿಯಲ್ಲಿಯೇ ಉಳಿಯಿತು.

ಶ್ರೀಕೃಷ್ಣನಿಗೆ ರುಕ್ಷಿಯ ಹೊರತು ಸ್ವಮಂತಕ ಮಣಿಯ ಜಗಳದ ಸಲುವಾಗಿ ಜಾಂಬವತಿ ಮತ್ತು ಸತ್ಯಭಾಮಾ ಈ ಇಬ್ಬರು ಹೆಂಡಂಡಿರಾದರು. ನಾಲ್ಕುನೇ ಹೆಂಡತಿಯು ಕೋಸಲ ದೇಶದ ನಗ್ನಬೆಂಡ ರಾಜನ ಮಗಳಾದ ನಗ್ನಬೆತಿಯು. ಇವಳ ತಂದೆಯು ತನ್ನ ಮಗಳನ್ನು ಮದವೇರಿದ ಏಕು ಎತ್ತಗಳನ್ನು ಎಲ್ಲಿದು ತಂದು ಕಟ್ಟುವವನಿಗೆ ಮದುವೆ ಮಾಡಿ ಕೊಡುತ್ತೇನೆಂದು ಪ್ರತಿಜ್ಞಾಯನ್ನು ಸಾರಿದ್ದನು. ಆ ಪ್ರಕಾರ ಶ್ರೀಕೃಷ್ಣನು ಮಾಡಿ ಆವನ ಮಗಳನ್ನು ಮದುವೆಯಾದನು. ಖಿದನೆ ಹೆಂಡತಿಯು ಆವಂತಿಯ ರಾಜನ ಮಗಳಾದ ನಿತ್ಯವಿಂದಾ ಎಂಬವಳು. ಇವಳು ಶ್ರೀಕೃಷ್ಣನನ್ನು ಸ್ವಯಂವರದಲ್ಲಿ ವರಿಸಿದ ಒಳಿಕ ಶ್ರೀಕೃಷ್ಣನು ಇವಳನ್ನು ದುಯೋಗಿಸಿದನು ಪಕ್ಷದ ಪ್ರಸಿದ್ಧ ವಿಂದ ಮತ್ತು ಅನುವಿಂದ ಬಂಧುಗಳನ್ನು ಗೆದ್ದು ತಂದನು. ಆರನೆ ಹೆಂಡತಿಯು ಪ್ರತ್ಯೇಕೆ ಕಾಲಿಂದಿಯು. ಇವಳು ಮನಸ್ಸು ರಜಿವನನ್ನು ಧಾರಣ ವಾಡಿದ ಹಿತ್ವನಾದ ಯಮುನೀಯು. ಏಕನೇ ಹೆಂಡತಿಯು ಮದ್ರ ರಾಜನ ಮಗ

ಜಾದ ಲಕ್ಷ್ಮಿಜಾ ಎಂಬವರು. ಇವರು ಶ್ರೀಕೃಷ್ಣನನ್ನು ಸ್ವಯಂವರದಲ್ಲಿ ವರಿಸಿದಳು. ಎಂಟನೆ ಹೆಂಡತಿಯು ಕೇರಿಕೆಯ ರಾಜನ ಮಗಳಾದ ಕೈಕೆಯಿ ಎಂಬವರು.

ಈ ಪ್ರಕಾರ ಎಂಟು ಮಂದಿ ಮುಖ್ಯ ಹೆಂಡಂಡಿರಲ್ಲದೆ ಶ್ರೀಕೃಷ್ಣನಿಗೆ ತದಿನಾರು ಸಾವಿರ ಇತರ ಸ್ತ್ರೀಯರು ಇದ್ದರೆಂದು ಅಭಿಪ್ರಾಯಿಕೆಯಂತಹು. ಪಾರ್ಗೊಂಡಿತ್ವದ ರಾಜನಾದ ನರಕಾಸುರ ರಾಕ್ಷಸನು ಇಡೀ ಭೂಮಂಡಲದೇ ಇಗಿನ ನಾನಾ ದೇಶಗಳಲ್ಲಿಯ ಮತ್ತು ನಾನಾ ಜಾತಿಗಳಲ್ಲಿಯ ಸುಂದರವಾದ ಕನ್ನಿ ಕೆಯರನ್ನು ತೆಗೆದುಕೊಂಡು ಬಂದು ಬಂದು ಪರ್ವತದ ಮೇಲೆ ಕಾರಾಗ್ರಹದಲ್ಲಿ ಇಟ್ಟಿದ್ದನು. ರಾವಣನು ಯಾವ ಪ್ರಕಾರ ಒಂದು ನಾವಿರ ಸುಂದರ ಸ್ತ್ರೀಯರನ್ನು ತನ್ನ ಅಂತಹಿತರದಲ್ಲಿ ಇಟ್ಟಿದ್ದನೇರೀ ಅದೇ ಪ್ರಕಾರ ನರಕಾಸುರನು ಇಟ್ಟಿದ್ದನು. ಇದಲ್ಲದೆ ನರಕಾಸುರನು ಸ್ವರ್ಗದಲ್ಲಿದ್ದ ಅದಿತ್ಯಿ ಕುಂಡಲಗಳನ್ನು ಬಿಳಾತ್ಯಾರದಿಂದ ತೆಗೆದುಕೊಂಡು ಬಂದಿರುತ್ತಾನೆಂದು ಇಂದ್ರನು ಶ್ರೀಕೃಷ್ಣನಿಗೆ ತಿಳಿಹಿಸಿದನು. ಅದುದರಿಂದ ಶ್ರೀಕೃಷ್ಣನು ಆಹದಿನಾರು ಸಾವಿರ ಹುಡಿಗಿಯರನ್ನು ಬಂಧಮುಕ್ತ ಮಾಡಬೇಕೆಂತಲೂ, ಅದಿತ್ಯಿ ಕುಂಡಲಗಳನ್ನು ತಿರುಗಿ ತೆಗೆದುಕೊಂಡು ಬರಬೇಕೆಂತಲೂ ನಿಶ್ಚಯ ಮಾಡಿ ಸತ್ಯಭಾಮೇಯನ್ನೇ ದಗೊಂಡು ಪಾರ್ಗೊಂಡಿತ್ವದ ಮೇಲೆ ಮತ್ತು ಗೆಯನ್ನು ಹಾಕಿ ಯಾಧ್ಯದೋಳಗೆ ಮುರು, ನಿಸುಂದ, ಹಯಗ್ರೀವ ವೋದಲಾದ ನರಕಾಸುರನ ಸೇನಾಧಿಕಾರಿಗಳನ್ನು ಕೊಂಡುಹಾಕಿ ನರಕಾಸುರನನ್ನು ಸಹ ಕೊಂಡನು. ಹಾಗೂ ಅವನು ಕಾರಾಗ್ರಹದಲ್ಲಿಟ್ಟಿದ್ದ ಯಾವತ್ತು ಹುಡಿಗಿಯರನ್ನು ಬಂಧಮುಕ್ತ ಮಾಡಿದನು. ಇದರಿಂದ ಆ ಹುಡಿಗಿಯರಿಗೆ ಅತ್ಯಾನಂದವಾಗಿ ಅವರೆಲ್ಲರು ಶ್ರೀಕೃಷ್ಣನನ್ನು ತಮ್ಮ ಮನೇಭಾವದಿಂದ ವರಿಸಿದರು. ಇದಲ್ಲದೆ ಶ್ರೀಕೃಷ್ಣನು ನರಕಾಸುರನ ತೆಗೆದುಕೊಂಡು ಬಂದಿದ್ದ ಅದಿತ್ಯಿ ಕುಂಡಲಗಳನ್ನು ಸ್ವರ್ಗಕ್ಕೆ ಬಯಸ್ತು ಅದಿತ್ಯಿಗೆ ಮುಟ್ಟಿಸಿದನು. ಇದಕ್ಕಾಗಿ ಇಂದ್ರನೂ ಅದಿತ್ಯಿಯೂ ಬಹಳ ಸಂತೋಃ ಪವರ್ತಿ ಅವನಿಗೂ ಅವನ ಸಂಗಡ ಹೋಗಿದ್ದ ಸತ್ಯಭಾಮೇಗೂ ಅತ್ಯೇವದಿಸಿದರು. ಅವನು ಸ್ವರ್ಗದೋಳಗಿಂದ ಬರುವಾಗ ನಂದನವನದೋಳಗಿನ ಒಂದು ಪಾರಿಜಾತ ವೃಕ್ಷವನ್ನು ತೆಗೆದುಕೊಂಡು ಬಂದು ಆದನ್ನು ಸತ್ಯಭಾಮೇಯ ಮಂದಿರದಲ್ಲಿ ಹಜ್ಜಿದನು.

ಶ್ರೀಕೃಷ್ಣನು ನಾಲ್ಪುತ್ತೆ ದು ಅಥವಾ ನಾಲ್ಪುತ್ತಾರು ವರ್ಷದವನಿದ್ದಾಗ ದು ಪದ ರಾಜನು ದೌರ್ವಾದಿಯ ಸ್ವಯಂವರವನ್ನು ಮಂಡಿಸಿ ಯಾದವರಿಗೆ ಅಮಂತ್ರಣ ಪತ್ರಿಕೆಯನ್ನು ಕಳುಹಿಸಿದನು. ಆದುದರಿಂದ ಶ್ರೀಕೃಷ್ಣನು ತನ್ನ ಮಗ ನಾದ ಪ್ರದ್ಯಮನ್ನನನ್ನು ಕರಕೊಂಡು ದೌರ್ವಾದಿಯ ಸ್ವಯಂವರಕ್ಕೆ ಹೋದನು. ಬಲರಾಮನು ತನ್ನ ಮಕ್ಕಳಾದ ನಿಶರ ಮತ್ತು ಉಲ್ಲುಕೆ ಈ ಇಟ್ಟಿರನ್ನೂ, ತನ್ನ ತರುವಾಯ ರೋಹಿಣಿಯ ಹೊಟ್ಟಿಯಿಂದ ಹುಟ್ಟಿದ ಸಾರಣಿ ಮೊದಲಾದ ತಮ್ಮಂದಿರನ್ನೂ ಕರಕೊಂಡು ಹೋದನು. ಶ್ರೀಕೃಷ್ಣನ ತರುವಾಯ ದೇವ ಕಿಯ ಹೊಟ್ಟಿಯಿಂದ ಹುಟ್ಟಿದ ಗರ ಎಂಬ ಮಗನೂ ಆವರ ಸಂಗಡ ಹೋದನು. ಇದಲ್ಲದೆ ಅಕೂರ, ಸಾತ್ಯಕಿ, ಉಧ್ನತ, ಕೃತವರ್ಮ, ಪೃಥು, ವಿಪೃಥು, ಕಂಕ, ಶಂಕು, ವಿದುರಧ ಮೊದಲಾದ ಯಾದವ ಮತ್ತು ಭೋಜ ವೀರರು ಸ್ವಯಂವರಕ್ಕೆ ಹೋದರು. ಈ ಸ್ವಯಂವರಕ್ಕೆ ಭರತವಿಂದೆದಲ್ಲಿಯ ಯಾವತ್ತು ದೊಡ್ಡ ದೊಡ್ಡ ಆರಸರು ಕೂಡಿದ್ದರು. ದುರ್ಯೋಧನನು ತನ್ನ ಬಂಧುಗ ಇನ್ನೂ ಕರ್ಣನನ್ನೂ ಕರಕೊಂಡು ಬಂದಿದ್ದನು. ದೌರ್ವಾದಿಯ ಸೌಂದರ್ಯಾದ ಕೀರ್ತಿಯನ್ನು ಕೇಳಿ ಬಹುಶಃ ಯಾವತ್ತು ಕ್ಷಮಿತ್ಯಾ ಆರಸರು ಈ ಸ್ವಯಂ ವರಕ್ಕೆ ಬಂದಿದ್ದರು. ಆದರೆ ದು ಪದ ರಾಜನು ಸ್ವಯಂವರ ಮಂಟಪದಲ್ಲಿ ಮೊದಲೇ ಎದ್ದು ನಿಂತು ಸಾರಿ ಹೇಳಿದ ಪ್ರಕಾರ ಯಾರಿಗೂ ಅಲ್ಲಿ ಇಟ್ಟಿದ್ದ ಧನಸ್ವರ್ವನ್ನು ಎತ್ತಿ ಆದಕ್ಕೆ ಹೆದೆಯನ್ನೇರಿಸುವದು ಆಗಲಿಲ್ಲ. ಶ್ರೀಕೃಷ್ಣನು ಮತ್ತು ಸಾತ್ಯಕಿಯ ಸಮಧಾರಿದ್ದಾಗ್ಯ ಅವರು ಏಳಿಲಿಲ್ಲ. ಕರ್ಣನು ಎದ್ದು ಆ ಧನಸ್ವರ್ವವನ್ನು ಮೇಲಕ್ಕೆ ಎತ್ತುವನ್ನು ರಲ್ಲಿ ಆವನು ಕ್ಷಮಿತ್ಯಾನಿರದೆ ಸಾರಥಿಯ ಪುಗ್ನಿರುತ್ತಾನೆಂದು ದೌರ್ವಾದಿಯು ತನ್ನ ಆಡ್ಡಿಯನ್ನು ಹೇಳಿಲಾಗಿ ಕರ್ಣನು ಅದನ್ನು ಅಲ್ಲಿಯೇ ಬಿಟ್ಟು ಹೋಗಿ ಕುಳಿತನು. ಆಮೇಲೆ ಬ್ರಾಹ್ಮಣ ವೇಷದಿಂದ ಅಲ್ಲಿ ಬಂದು ಕುಳಿತಿದ್ದ ಅಜುಂನನು ಎದ್ದು ದೌರ್ವಾದಿಯು ಒಡ್ಡಿದ ಪಂಥದಂತೆ ಆ ಧನಸ್ವರ್ವಕ್ಕೆ ಹೆದೆಯನ್ನೇರಿಸಿ ಖದು ಬಾಣಗಳನ್ನು ಬಿಡಲಾಗಿ ಅಲ್ಲಿ ತೂಗಿಹಾಕಿದ್ದ ವೀನವು ಆ ಬಾಣಗಳ ಪೆಟ್ಟಿನಿಂದ ನೆಲದ ಮೇಲೆ ಬಿಡ್ಡಿತು. ಆಗ ದೌರ್ವಾದಿಯು ಆವನಿಗೆ ಆನಂದದಿಂದ ಹೂವಿನ ಮಾಲೆಯನ್ನು ಹಾಕಿ ದಳಿ. ಅಜುಂನನ್ನು ಸೋಧಿದವನೇ ಶ್ರೀಕೃಷ್ಣನು ಆವನ ಗುರುತು ಹಿಡಿದು ಪಾಂಡವರು ಚೀವಂತವಿರುತ್ತಾರೆಂದು ಬಹಳ ಅನಂದಪಟ್ಟಿನು. ಅಜುಂನನು

ದ್ವಾರದಿಯನ್ನೂ ತನ್ನ ಅಣ್ಣ ತಮ್ಮಂದಿರನ್ನೂ ಕೂಡಿಕೊಂಡು ತಾನು ಇಳಿದು ಕೊಂಡ ಮನೆಗೆ ಹೋಗುವಾಗ ಶ್ರೀಕೃಷ್ಣನು ಅವರ ಬೆಸ್ತುಹತ್ತಿ ಹೋಗಿ ಕುಂತಿಗೆ ನಮಸ್ಕರಿಸಿ, ಪಾಂಡವರಿಗೆ ಸಮಾಧಾನ ಹೇಳಿ ದ್ವಾರದಿಗೆ ತನ್ನ ತಂಗಿ ಯೆಂದು ಭಾವಿಸುತ್ತೇನೆಂದು ಹೇಳಿದನು. ಇದರಿಂದ ಕುಂತಿ ಸಹಿತವಾಗಿ ಪಾಂಡವರು ಜೀವಂತವಿರುತ್ತಾರೆಂಬ ವರ್ತಮಾನವು ನಾಲ್ಕು ಕಡೆಗೆ ಪಸರಿ ಸತ್ತ. ದ್ವಾರದರಾಜನಿಗೆ ತನ್ನ ಮನಸ್ಸಿನಲ್ಲಿದ್ದ ಪ್ರಕಾರ ಯೋಗ್ಯ ಅಳಿಯನು ಸಿಕ್ಕುದ್ದೀರಿಂದ ಬಹಳ ಆನಂದವಾಯಿತು. ಆಮೇಲೆ ಕಾಂಪಿಲ್ಯಪುರದಲ್ಲಿ ದ್ವಾರದಿಯು ಲಗ್ನವು ಖದು ಮಂದಿ ಪಾಂಡವರ ಕೂಡ ಬಹಳ ವಿಜಂಭನೆಯಿಂದ ನೆರವೇರಿತು. ಈ ಲಗ್ನಕ್ಕೆ ಶ್ರೀಕೃಷ್ಣನೂ ಬಲರಾಮನೂ ಹೋಗಿ ತಮ್ಮ ಅಪ್ರಾದ ಪಾಂಡವರಿಗೆ ಆಹೋರಾಗಳನ್ನೂ ಕಾಣಿಕೆಯನ್ನೂ ಕೊಟ್ಟು ಬಂದರು.

ಪಾಂಡವರು ಜೀವಂತವಿರುತ್ತಿದ್ದು ಅವರಿಗೆ ದ್ವಾರದ ರಾಜನು ತನ್ನ ಮಗ ಇನ್ನು ಕೊಟ್ಟು ಲಗ್ನ ಮಾಡಿದನೆಂತಲೂ, ಆ ಲಗ್ನಕ್ಕೆ ಶ್ರೀಕೃಷ್ಣ ಬಲರಾಮರು ಹೋಗಿ ಯಥಾಯೋಗ್ಯ ಸತ್ಯಾರವನ್ನು ಮಾಡಿ ಬಂದರೆಂತಲೂ ಕೇಳಿ ಧೃತರಾಷ್ಟ್ರನ ಎದೆಗೆ ಗುಂಡಿನ ಸೆಲೆಯು ಬಡಿದಂತಾಯಿತು. ಇನ್ನು ಹೇಳಲೇ ಅವರು ಬಹುಶಃ ಯಾದವರ ಮತ್ತು ಪಾಂಚಾಳರ ಸಹಾಯದಿಂದ ತಮ್ಮ ಪಾಲಿನ ರಾಜ್ಯವನ್ನು ಬೇಡಲಿಕ್ಕೆ ಹಸ್ತಿನಾಪುರದ ಮೇಲೆ ಸಾಗಿ ಬರಬಹುದೆಂತಲೂ ತಾವು ಅವರನ್ನು ಅರಗಿನ ಮನೆಯಲ್ಲಿ ಹೇಗೆ ಕವಟದಿಂದ ಸುಡಿಸಿದೆವೆಂಬುದು ಹೋರಬೇಕಾದೆ ಇರಲಿಕ್ಕಿಲ್ಲೆಂತಲೂ ಧೃತರಾಷ್ಟ್ರನು ತನ್ನ ಮನಸ್ಸಿನಲ್ಲಿ ಬಹಳ ಹೆಡರಿಕೊಂಡನು. ಆದರೂ ಅವನು ಹೊರಗೆ ತೋರಿಕೆಯಗೇರೆಸ್ತರ ಪಾಂಡವರು ಜೀವಂತವಿರುವ ಬಗ್ಗೆ ಬಹಳ ಆನಂದ ಪ್ರದರ್ಶನ ಮಾಡಿ, ಶ್ರೀಕೃಷ್ಣ ಸಹ ವರ್ತಮಾನ ಪಾಂಡವರನ್ನೂ ಕುಂತಿಯನ್ನೂ ಕರಕೊಂಡು ಬರಲಿಕ್ಕೆ ವಿದುರನನ್ನು ಕಳುಹಿಸಿಕೊಟ್ಟಿನು. ಆ ಪ್ರಕಾರ ವಿದುರನು ಹೋಗಿ ಅವರೆಲ್ಲರ ನ್ನು ಕರಕೊಂಡು ಬಂದ ಬಳಿಕ ಧೃತರಾಷ್ಟ್ರನು ಪಾಂಡವರಿಗೂ ದುಯೋಧನ್ನಿಗೂ ಸಮಾಧಾನ ಹೇಳಿ ಕರ್ವನಾಶಿ ಸಮುಪ್ತನ್ನೆ ಅಧರಂ ತ್ಯಜಿತಿ ಹಂಡಿತ್ತಃ ಎಂಬ ನಾಣ್ಯಯುದಂತೆ ಪಾಂಡವರಿಗೆ ಆಧರ ರಾಜ್ಯವನ್ನು ಕೊಟ್ಟಿನು. ಇದರಲ್ಲಿಯೂ ಧೃತರಾಷ್ಟ್ರನು ತನ್ನ ಲೋಭವನ್ನು ಆಧ್ಯಾತ್ಮಾ ಕವಟವನ್ನು ದಿದ

ಲಿಲ್ಲ. ಹಸ್ತಿನಾಪುರದೊಳಗೆ ಯಮುನಾನಾನದಿಯ ತೀರದಲ್ಲಿ ಅಡವಿಯಿಂದ ತುಂಬಿದ್ದ ಕೆಟ್ಟ ಪ್ರದೇಶವನ್ನು ಪಾಂಡವರಿಗೆ ಕೊಟ್ಟು ಗಂಗಾನದಿಯ ತೀರದಲ್ಲಿದ್ದ ಘಲವತ್ತಾದ ಪ್ರದೇಶವನ್ನು ದುರೋಧನನಿಗಾಗಿ ಇಟ್ಟುಕೊಂಡನು. ಆದರೂ ಇಂತತಾಪಿಯರಾದ ಪಾಂಡವರು ಒಡಂಬಿಟ್ಟ ಶ್ರೀಕೃಷ್ಣನ ಉಪದೇಶದ ಮೇರಿಗೆ ಖಾಂಡವಪ್ರಸ್ಥಾದ ಸ್ವಿಂಪದಲ್ಲಿ ಇಂದ್ರಪ್ರಸ್ಥಾವೆಂಬ ಹೊಸ ನಗರವನ್ನು ಸಾಫ್ತಿಸಿಕೊಂಡು ನಾಯಿ ನೀತಿಯಿಂದ ತಮ್ಮ ರಾಜ್ಯಕಾರಭಾರವನ್ನು ವಹಾಡಹತ್ತಿದರು. ಆದುದರಿಂದ ಸ್ಪುಲ್ಪ ದಿವಸಗಳಲ್ಲಿಯೇ ಪಾಂಡವರ ರಾಜ್ಯವು ಇತ್ತುಷ್ಟೆಕ್ಕೆ ಬಂದಿತು. ಈ ಪ್ರಕಾರ ಶ್ರೀಕೃಷ್ಣನು ಪಾಂಡವರ ರಾಜ್ಯದ ವ್ಯವಸ್ಥೆಯನ್ನು ಮಾಡಿ ಮುಗಿಸಿ ದ್ವಾರಕೆಗೆ ತಿರುಗಿ ಬಂದನು. ಆ ದಿವಸದಿಂದ ಪಾಂಡವರ ಪ್ರೇಮವು ಶ್ರೀಕೃಷ್ಣನ ಮೇಲೆ ಹೆಚ್ಚಾಗಿಯಿತು. ಶ್ರೀಕೃಷ್ಣನು ತನ್ನ ಅತುಲ ಪರಾಕ್ರಮದಿಂದಲೂ, ಲೋಕೋತ್ತರ ಬುದ್ಧಿ ಸಾಮಧ್ಯದಿಂದಲೂ ಯಾವತ್ತು ದೇಶದ ಜನರಿಗೆ ಬಹಳ ಪ್ರಯನಾಗಿದ್ದನು. ಅವನು ಪ್ರತ್ಯಕ್ಷೇ ವಿಷ್ಣುವಿನ ಅವತಾರವೆಂತಲೇ ತಿಳಿದು ಅವರು ಅವನ ಮೇಲೆ ಭಕ್ತಿಯನ್ನಿಟ್ಟು ನಡೆಯುತ್ತಿದ್ದರು. ಪಾಂಡವರಾದರೂ ಅದೇ ಪ್ರಕಾರ ನಡೆದ ರೆಂಬುದನ್ನು ಬೀರೆ ಹೇಳುವ ಕಾರಣವಿಲ್ಲ. ಶ್ರೀಕೃಷ್ಣನು ಅಜ್ಞನನೆ ಪರಾಕ್ರಮವನ್ನೂ, ಸೌಜನ್ಯವನ್ನೂ, ತನ್ನ ಮೇಲಿನ ನಿಸ್ಸೀಮ ಭಕ್ತಿಯನ್ನೂ ಕಂಡು ಅವನ ಮೇಲೆ ಬಹಳ ಪ್ರೇಮ ವಹಾಡುತ್ತಿದ್ದನು. ಆದುದರಿಂದ ಆವರಿಬ್ಬರೂ ನರನಾರಾಯಣರಂತೆ ಕೂಡಿ ನಡೆದರು. ಅಜ್ಞನನು ಶ್ರೀಕೃಷ್ಣನ ಶಿಷ್ಯನಾಗಿ ವರ್ತಿಸುತ್ತಿದ್ದನು. ಇತರ ಪಾಂಡವರೂ ಶ್ರೀಕೃಷ್ಣನ ಮೇಲೆ ಬಹಳ ಪ್ರೇಮ ವಹಾಡುತ್ತಿದ್ದರು. ಧರ್ಮರಾಜನು ತನ್ನ ರಾಜ್ಯಕಾರಭಾರದ ಪ್ರತಿಯೊಂದು ಕೆಲಸದಲ್ಲಿ ಅವನನ್ನು ಕೇರೋಕೊಳ್ಳುತ್ತಿದ್ದನು. ದ್ರೌಪದಿಯಾದರೂ ಶ್ರೀಕೃಷ್ಣನ ಮೇಲೆ ವಿಶೇಷವಾದ ಪ್ರೇಮವನ್ನು ಅಥವಾ ಭಕ್ತಿಯನ್ನು ವಹಾಡುತ್ತಿದ್ದಳು. ದ್ರೌಪದಿಯ ಸ್ಪೂಯಿಂವ ರವು ಆದ ದಿವಸದಿಂದಲೇ ಶ್ರೀಕೃಷ್ಣನು ಅವಕಂಪಿಸುತ್ತಿದ್ದಾಗಿ ನೋಡುತ್ತಿದ್ದನು. ಈ ಪ್ರಕಾರ ಶ್ರೀಕೃಷ್ಣನ ಮೇಲೆ ಯಾವತ್ತು ಪಾಂಡವ ಮನೆತನದವರ ಭಕ್ತಿಯ ಇದ್ದು ಆದು ದಿವಸ ದಿವಸಕ್ಕೆ ಶುಕ್ಲಪಕ್ಷದ ಚಂದ್ರನಂತೆ ವೃಧಿಗೆತವಾಗಿಯಿತು.

ದೌಪದಿಯ ಸ್ವಯಂವರದ ಕಾಲಕ್ಕೆ ಅಜುಂನನು ಇಂತಹವಾ ಇಂದ ವರ್ಷದವನಿದ್ದನು. ಆ ಸ್ವಯಂವರವಾದ ಎರಡು ವರ್ಷಗಳ ತರುವಾಯ ಅಂದರೆ ಶ್ರೀಸ್ತತಕದ ಮುಂಚೆ ಇಂಳಿಂ ನೇ ವರ್ಷ ಇಂದ್ರಪ್ರಸ್ಥ ನಗರವು ನಾಷಣ್ಯವಾಯಿತು. (ಇದೇ ನಗರವು ಅವಾಚೀನ ಕಾಲದಲ್ಲಿ ದಿಲ್ಲಿಯೆಂದು ಪ್ರಸಿದ್ಧವಿರುತ್ತದೆ.) ಈ ಇಂದ್ರಪ್ರಸ್ಥ ನಗರದಲ್ಲಿ ಬಿದು ಮಂದಿ ಪಾಂಡವರು ತಮ್ಮ ಪುರ್ಯ ಭಾರತೀಯನ್ನು ಕೂಡಿಕೊಂಡು ಸುಖದಿಂದ ರಾಜ್ಯಭಾರವನ್ನು ಮಾಡುತ್ತಿದ್ದಾಗ್ಗೆ ಒಂದು ದಿವಸ ಅಜುಂನನು ಒಬ್ಬ ಬ್ರಾಹ್ಮಣನ ಯಜ್ಞಕಾರ್ಯವನ್ನು ಸಂರಕ್ಷಿಸುವ ಸಲುವಾಗಿ ತನ್ನ ಧನುಷ್ಯವನ್ನು ತರಲಿಕ್ಕೆ ಧರ್ಮರಾಜನೂ ದೌಪದಿಯೂ ಕುಳಿತಂಥ ಏಕಾಂತ ಸ್ಥಳಕ್ಕೆ ಹೋಗಬೇಕಾಯಿತು. ಆ ಮುಂಚಿತವಾಗಿ ಆ ಬಿದು ಮಂದಿ ಆಣಿ ತಮ್ಮಂದಿರು ತಮ್ಮ ಭಾರತೀಯ ಸಂಬಂಧವಾಗಿ ತಮ್ಮ ತಮ್ಮೊಳಗೆ ಮನಸ್ತಾಪವಾಗಬಾರದೆಂದು ಅವಳ ಕೂಡ ಒಬ್ಬರು ಏಕಾಂತದಲ್ಲಿ ಇರುವಾಗ್ಗೆ ಅಲ್ಲಿ ಇನ್ನೊಬ್ಬರು ಹೋಗಬಾರದೆಂದು ನೇಮವನ್ನು ಮಾಡಿಕೊಂಡಿದ್ದರು. ಆ ನೇಮದ ವಿರುದ್ಧವಾಗಿ ಅಜುಂನನು ಹೋದ ಕಾರಣ ಅವನು ತನ್ನ ಅಪರಾಧದ ಪ್ರಾಯಶ್ಚಿತ್ತಕ್ಕಾಗಿ ಹನ್ನೆರಡು ವರ್ಷ ತೀರ್ಥಯಾತ್ರೆಗೆ ಹೋದನು. ಅವನು ತೀರ್ಥಯಾತ್ರೆಗೆ ಹೋಗುವ ಕಾಲಕ್ಕೆ ಸಮಾರು ಇಂದ ವರ್ಷದವನಿದ್ದನು. ಆ ತೀರ್ಥಯಾತ್ರೆಯು ಮುಗಿಯುತ್ತ ಬಂಡಾಗ್ಗೆ ಅವನು ದ್ವಾರಕೆಯ ಸೌಖಿಪದಲ್ಲಿದ್ದ ಸೋಮವಾಧ ಮತ್ತು ಪ್ರಭಾಸ ಪಟ್ಟಣಗಳ ತೀರ್ಥಯಾತ್ರೆಯನ್ನು ಮುಗಿಸಿಕೊಂಡು ಶ್ರೀಕೃಷ್ಣನ್ನು ಕಾಣಲಿಕ್ಕೆ ದ್ವಾರಕೆಗೆ ಬಂದನು. ಆಗ ಶ್ರೀಕೃಷ್ಣನು ಅಜುಂನನ ಸನ್ನಾನಕ್ಕೊನ್ನೆಸ್ವರ ರೈವತ ಪರ್ವತದ ಮೇರಿಲೆ ಬಂದು ದೊಡ್ಡ ಉತ್ಸವವನ್ನು ಮಾಡಿಸಿದನು. ಆ ಉತ್ಸವದಲ್ಲಿ ಶ್ರೀಕೃಷ್ಣನು ಸುಭದ್ರೆಯನ್ನು ಸೋಡಿ ಅವಳ ಮೇರೆ ವೋಹಿತನಾದನು. ಸುಭದ್ರೆಯು ರೋಹಿಣಿಯ ಕೊನೆಯ ಮಗಳು ಇದ್ದ ಬಲರಾಮನ ಬಡಹುಟ್ಟಿದ ತಂಗಿಯು ಅಂದರೆ ಶ್ರೀಕೃಷ್ಣನ ಮಲತಂಗಿಯು ಇದ್ದಳು. ಅವಳು ಈ ಉತ್ಸವದ ಕಾಲಕ್ಕೆ ಹದಿನಾರು ಹದಿನೇಳು ವರ್ಷದವಳಿದ್ದು ಆವಳನ್ನು ದುರೋಧನಿಗೆ ಲಗ್ನ ಮಾಡಿಕೊಡಬೇಕೆಂದು ಬಲರಾಮನು ಯತ್ನವನ್ನು ನಡೆಸಿದ್ದನು. ಅಜುಂನನ ಮನಸ್ಸು ಸುಭದ್ರೆಯ

ಮೇಲೂ, ಸುಭದ್ರೆಯ ಮನಸ್ಸು ಅಜ್ಯಾನನ ಮೇಲೂ ಇರುವದನ್ನು ಶ್ರೀಕೃಷ್ಣನು ಮನಗಂಡು ಅಜ್ಯಾನನಿಗೆ ಸುಭದ್ರೆಯನ್ನು ತೆಗೆದುಕೊಂಡು ಹೊಗುವ ದಕ್ಕಾಗಿ ತಿಳುಹಿಸಿದನು. ಆ ಪ್ರಕಾರ ಅಜ್ಯಾನನನು ಸುಭದ್ರೆಯನ್ನು ರಥದಲ್ಲಿ ಕುಳಿರಿಸಿಕೊಂಡು ತನ್ನ ದೇಶದ ಕಡೆಗೆ ನಡೆದಿರಲಾಗಿ ಬಲರಾಮನು ಅವನ ಮೇಲೆ ಸಾಗಿ ಹೊಗುವದಕ್ಕಾಗಿ ತನ್ನ ಯಥವತ್ತು ಯಾದವ ಸೈನ್ಯದವರಿಗೆ ಅಪ್ಯಾಯನ್ನು ವಾಡಿದನು. ಆದರೆ ಶ್ರೀಕೃಷ್ಣನು ಅವರ ಸಂಗಡ ಹೊರಡಲಿಲ್ಲ. ಆಗ ಬಲರಾಮನು ಶ್ರೀಕೃಷ್ಣನ ಬಾಲ್ಯಿಂದ ಆದರ ನಿಜವಾದ ಗುಟ್ಟು ನ್ನು ತಿಳುಹಿಸಿಕೊಂಡು ಸುಭದ್ರೆಯೆಂದಿಗೆ ದ್ವಾರಕೆಗೆ ತಿರುಗಿ ಬರುವದಕ್ಕಾಗಿ ಅಜ್ಯಾನನಿಗೆ ಹೇಳಿ ಕಳುಹಿಸಿದನು. ಆ ಪ್ರಕಾರ ಅಜ್ಯಾನನನು ಅಲ್ಲಿಗೆ ತಿರುಗ ಹೊಗಲಾಗಿ ಬಲರಾಮನು ಅವರ ಲಗ್ನವನ್ನು ಒಳ್ಳೇ ಸಮಾರಂಭಿಸಿದೆ ಎಂದನು.

ಈ ಪ್ರಕಾರ ಶ್ರೀಕೃಷ್ಣನದೂ ದುರೋಧನದೂ ಆಪ್ತವಾಗುವದು ತಪ್ಪಿದಾಗ್ಯಾ ಅದು ಅನ್ಯ ರೀತಿಯಿಂದ ಬೇಗನೆ ಖಂಬಾಯಿತು. ಅದು ಹೇಗೆಂದರೆ:—ಶ್ರೀಕೃಷ್ಣನಿಗೆ ಜಾಂಬವತೀಯ ಹೊಟ್ಟೆಯಿಂದ ಸಾಂಬನೆಂಬ ಮಂಗ ನಿಡ್ಡನು. ಅವನು ದೊಡ್ಡ ಪರಾಕ್ರಮಿಯು ಇದ್ದು ಬಲರಾಮನ ಹತ್ತರ ಶಸ್ತ್ರಾಸ್ತ್ರ ವಿದ್ಯೆಯನ್ನು ಕಲಿತು ನಿರ್ಣಣನಾಗಿದ್ದನು. ಅವನು ಹಸ್ತಿನಾಷ್ಟರಕ್ಕೆ ಹೊಗಿ ಸ್ವಯಂವರಕ್ಕೆ ಯೋಗ್ಯಾಳಾದ ಲಕ್ಷ್ಮಿಜಾ ಎಂಬ ದುರೋಧನನ ಮಗಳನ್ನು ಕ್ಷಮತ್ಯ ಪಢ್ಣತೀಯ ಪ್ರಕಾರ ಬಲಾತ್ಮಾರದಿಂದ ತೆಗೆದುಕೊಂಡು ಬಂದನು. ಇದಕ್ಕಾಗಿ ದುರೋಧನನು ಸಿಟ್ಲಾಗಿ ಕಣಾದಿ ತನ್ನ ಅನುಯಾಯಿಗಳನ್ನು ಕರಕೊಂಡು ಸಾಂಬನೆನ್ನು ಗೆದ್ದು ಅವನನ್ನು ಹಿಡಿದು ಕಾರಾಗ್ರಹ ದಲ್ಲಿಟ್ಟಿನು. ಈ ವರ್ತಮಾನವು ಬಲರಾಮನಿಗೆ ಗೊತ್ತಾದ ಕೂಡಲೆ ಬಲರಾಮನು ಶ್ರೀಕೃಷ್ಣನಿಗೆ—“ದುರೋಧನನು ನನ್ನ ತಿಷ್ಯನಿರುತ್ತಾನೆ. ಅವನು ನನ್ನ ಮಾತು ಎಂದೂ ವಿರಳಿಕ್ಕುಲ್ಲ. ನಾನು ಲಕ್ಷ್ಮಿಜೀಯನ್ನು ಸಾಂಬನಿಗೇ ಲಗ್ನವಾಡಿಕೊಡುವಂತೆ ಅವನನ್ನು ಸಾಮೋಪಚಾರದಿಂದ ಬಡಂಬಡಿಸಿಕೊಂಡು ಬರುತ್ತೇನೆ. ನೀನು ಸ್ವಾಫ್ಳವಾಗಿರು” ಎಂದು ಹೇಳಿ ತಾನೆಂಬ್ಬಿನೇ ಕೌರವರ ಕಡೆಗೆ ಹೊರಿದನು. ಬಲರಾಮನು ಬಂದ ಕೂಡಲೆ ಕೌರವರು ಆವನಿಗೆ ಯೋಗ್ಯ ಸತ್ಯಾರವನ್ನು ವಾಡಿ ಅವನನ್ನು ಸಭೆಯಲ್ಲಿ ಕುಳಿರಿಸಿ ಮಧುಪರ್ಕ-

ದಿಂದ ಪೂಜೆಯನ್ನು ಮಾಡಿದರು. ಆದರೆ ಬಲರಾಮನು ಸಾಂಬನ ಲಗ್ಗುದ ಮಾತು ತೆಗೆದ ಕೊಡಲೇ ಆ ದುರಭಿನಾನಿಯಾದ ದುರೋಧನನು ಬಲರಾ ಮನಿಗೆ—“ನೀವು ಯಾದವರೀಂದರೆ ಗೌಳಿಗರು. ನೀವು ರಾಜ್ಯದ ಅಧಿಕಾರಿಗ ಉಲ್ಲ. ನೀವು ಜಾಮರ, ವ್ಯಜನ, ಶಂಪ, ಶೈತಳತ್ರ, ಶಿರೀಷ, ಸಿಂಹಾಸನ, ಮತ್ತು ಶುಂಘ ಈ ರಾಜಚಿನ್ನೆಗಳನ್ನು ನಮ್ಮ ಅನುಗ್ರಹದಿಂದ ಧಾರಣ ಮಾಡುತ್ತೀರಿ. ನಾವು ನಿಮಗೆ ನಮ್ಮ ಮಗಳನ್ನು ಎಂದೂ ಮದುವೆಮಾಡಿಕೊಡು ವದಿಲ್ಲ” ಎಂದು ತಿರಸ್ಯಾರದಿಂದ ಮಾತಾಡಿದನು. ಆದಕ್ಕೆ ಬಲರಾಮನು—“ನಾವು ರಾಜಚಿನ್ನೆಗಳನ್ನು ನಿಮ್ಮ ಅನುಗ್ರಹದಿಂದ ಧರಿಸುವದಿಲ್ಲ. ಆದರೆ ಆವು ಗಳನ್ನು ನಾವು ನಮ್ಮ ಪರಾಕ್ರಮದಿಂದ ಧರಿಸುತ್ತೀರೆ. ಇದರ ಅನುಭವವನ್ನು ನಾನು ನಿಮಗೆ ಈಗಲೇ ತಂದು ಕೊಡುತ್ತೀನೆ” ಎಂದು ಉತ್ತರ ಕೊಟ್ಟು ತತ್ವಾಲವೇ ಹಸಿ ನಾಶ್ವರದ ಹೊರಗೆ ಬಂದು ತನ್ನ ನೇಗಿಲದಿಂದ ಇಡೀ ಹಸ್ತನಾಶ ರವನ್ನು ವೀಕೊಟಲು, ಆದು ಡಬ್ಬಾಗಿ ಗಂಗಾನದಿಯಲ್ಲಿ ಈಗ ಬೀಳುತ್ತದೋ, ಇನೆಳಿಂದು ಗಳಿಗಿಗೆ ಬೀಳುತ್ತದೋ ಅನ್ನವಂತೆ ಎಲ್ಲರಿಗೂ ಅಂಜಿಕೆಯಾ ಯಿತು. ಬಲರಾಮನ ಈ ಅದ್ವಿತೀಯ ಪರಾಕ್ರಮವನ್ನು ದುರೋಧನಾದಿಗಳು ಸೋಡಿ, ಬಲರಾಮನಿಗೆ ಕರಣ ಹೊಗಿ, ಸಾಂಬನನ್ನು ಬಂಧಮುಕ್ತ ವಾಡಿ, ಅವನಿಗೆ ಲಕ್ಷ್ಮಿತೀಯನ್ನು ಅರಣ ಮಾಡಿದರು. ಈ ಪ್ರಕಾರ ಸಾಂಬ ಮತ್ತು ಲಕ್ಷ್ಮಿತೀಯರ ಲಗ್ಗು ಸವಾರಂಭವೆ ಬೆಳೆದ ನಂತರ ಬಲರಾಮನು ಈ ಇಬ್ಬ ರನ್ನೂ ಕರಕೊಂಡು ದ್ವಾರಕೆಗೆ ಬಂದನು. ಇದನ್ನು ಸೋಡಿ ಶ್ರೀಕೃಷ್ಣನಿಗೆ ಬಹಳ ಅನಂದವಾಯಿತು.

ಶ್ರೀಕೃಷ್ಣನು ಸುಭದ್ರೆಯ ಲಗ್ಗುವಾದ ಕೆಲವು ಅವಧಿಯು ನಂತರ ಸುಭದ್ರೆಯನ್ನು ತವರುಮಾನಿಸಿ ಕರೆದು ತರುವದಕ್ಕಾಗಿ ಇಂದ್ರಪ್ರಸ್ಥ ನಗರಕ್ಕೆ ಹೊರಿದನು. ಆಗ ಸುಭದ್ರೆಯು ಅಭಿಮನ್ಯವಿನನ್ನು ಬಸುರಿದ್ದಳು. ವಾಂಡವರು ವಾಡಿಕೆಯಂತೆ ಶ್ರೀಕೃಷ್ಣನನ್ನು ಸತ್ಯರಿಸಿದರು. ಯಾವಾಗೆಲು ಅಜ್ರಾನನ್ನೂ ಶ್ರೀಕೃಷ್ಣನೂ ಏಕಾಂತದಲ್ಲಿ ಕುಳಿತು ಮಾತಾಡುವ ಸಾಂಪ್ರದಾಯವಿತ್ತು. ಆ ಪ್ರಕಾರ ಅವರಿಬ್ಬರು ಯಮುನಾನದಿಯ ದಂಡೆಯು ಮೇಲೆ ಏಕಾಂತದಲ್ಲಿ ಕುಳಿತು ಮಾತಾಡುವಾಗ್ನೆ ಅಗ್ನಿಯು ಒಟ್ಟಿ ವಿಪ್ರನ ವೇಷವನ್ನು ತೆಗೆದುಕೊಂಡು ಬಂದು—“ನನಗೆ ಹಸಿವೆಯು ಬಹಳ ಆಗಿರುತ್ತದೆ. ಈ ಖಾಂಡವ ಅರಣ್ಯ

ವನ್ನ ನನಗೆ ಕೊಟ್ಟು ನನ್ನ ಹಸಿವೆಯನ್ನು ಶಾಂತವಾದಿರಿ” ಎಂದು ಅವರಿಬ್ಬಿರಿಗೂ ಬೇಡಿಕೊಂಡನು. ಇಂದ್ರಪ್ರಸ್ಥದ ಪಶ್ಚಿಮಕ್ಕೆ ಖಾಡವ ಆರಣ್ಯವು ದಟ್ಟಾಗಿ ಬೆಳೆದಿತ್ತು. ಆದು ಇಂದ್ರನ ಸಂರಕ್ಷಣದ ಕೆಳಗೆ ಇದ್ದ ಕಾರಣ ಅಲ್ಲಿ ಯಾವಾಗಲು ಪಜ್ರನ್ಯವಾಗುತ್ತಿತ್ತು. ಆದುದರಿಂದ ಆದು ಎಂದೂ ಅಗ್ನಿಯ ಆಹಾರಕ್ಕೆ ದೊರಕುತ್ತಿದ್ದಿಲ್ಲ. ಈ ಆರಣ್ಯದಲ್ಲಿ ಅನೇಕ ಹಿಂಸಕ ವಶಗಳೂ, ಕಾಡು ಜನರೂ ಇದ್ದುದರಿಂದ ಇಂದ್ರಪ್ರಸ್ಥ ನಗರದ ಜನರಿಗೆ ಯಾವಾಗಲು ವಿಶೇಷ ಉಪದ್ರವವು ಆಗುತ್ತಿತ್ತು. ಆದುದರಿಂದ ಕೃಷ್ಣಾಜುನರು ನಿಚಾರವಾದಿ ಅಗ್ನಿಗೆ ಆ ಆರಣ್ಯವನ್ನು ಧಾನ ಕೊಡಲಿಕ್ಕೆ ಒಮ್ಮೆಕೊಂಡು ತಾವು ಆ ಆರಣ್ಯದ ಎರಡೂ ಮಗ್ಗಲಿಗೆ ನಿಂತು ಆದಕ್ಕೆ ಬೆಂಕೇ ಹಳ್ಳಿದರು. ಆದರಿಂದ ಒಂದೂ ಜೀವಂತ ಪ್ರಾಣಿಗೆ ಆದರೆಳಗಿಂದ ತಪ್ಸಿಸಿಕೊಂಡು ಬರಲಿಕ್ಕೆ ಆಗಲಿಲ್ಲ. ಅಲ್ಲಿ ಇದ್ದ ಮಯಾಸುರನಿಗೆ ಮಾತ್ರ ಶ್ರೀಕೃಷ್ಣನು ಜೀವದಾನ ಕೊಟ್ಟು ಅವನಿಗೆ ಹೊರಗೆ ಹೋಗಿಗೊಟ್ಟುನು. ತಕ್ಕು ಕನೆಂಬ ನಾಗಸರ್ವವು ವೊದಲೇ ಎರಡನೇ ಕಡೆಗೆ ಹೊರಟು ಹೋಗಿದ್ದರಿಂದ ಆದು ಬದುಕಿಕೊಂಡಿತ್ತು. ಆದರ ಬೆನ್ನಮೇಲೆ ಹುಟ್ಟಿದ್ದ ಅಶ್ವಸೇನ ಸರ್ವವು ಯುಕ್ತಿಯಿಂದ ಹೊರಬಿದ್ದು ಹೋಯಿತು. ಈ ಎರಡೂ ಸರ್ವಗಳು ಪಾಂಡವರ ಮತ್ತು ಅವರ ವಂಶಜರ ಕೂಡ ಕಡುವೈರತ್ವವನ್ನು ಮಾಡಹತ್ತಿದವು. ಈ ಪ್ರಕಾರ ಶಾಂತವ ಆರಣ್ಯವು ಸುಟ್ಟುಹೋದುದಾರಿಂದ ಆದರ ಸ್ಥಳದಲ್ಲಿ ಒಂದು ದೊಡ್ಡ ಪ್ರದೇಶವು ಪಾಂಡವ ರಾಜ್ಯದಲ್ಲಿರುವವರ ಜನವಸ್ತಿಗೂ ಒಕ್ಕುಲಕನಕ್ಕೂ ಸಿದ್ಧವಾಯಿತು. ಮಯಾಸುರನು ತನಗೆ ಜೀವದಾನವು ಸಿಕ್ಕಿದ್ದ ಕ್ಷಾತ್ರಾಗಿ ಕೃತಜ್ಞತಾಬ್ದಿಯಿಂದ ಪಾಂಡವರ ಸಲುವಾಗಿ ಇಂದ್ರಪ್ರಸ್ಥ ನಗರದೊಳಗೆ ಸ್ಥಿತಿಕೆ ತಿಳಿಗಳಿಂದಲೂ, ಸುವಣ್ಣದಿಂದಲೂ, ವೈಧುಲಯಾಮಣಿ ಮುಂತಾದ ರತ್ನಗಳಿಂದಲೂ ಕೂಡಿದ ಒಂದು ರಮಣಿಯವಾದ ಸಭಾಮಂದಿರವನ್ನು ಕಟ್ಟಿ ಕೊಟ್ಟುನು. ಹಾಗೂ ಅದರ ಮುಂಭಾಗದಲ್ಲಿ ಸುವಣ್ಣ ಕೆಮಲಗಳಿಂದ ಕೂಡಿದ ಒಂದು ಸರೋವರವನ್ನು ಸಹ ಮಾಡಿಕೊಟ್ಟುನು. ಆ ಸಭಾಮಂದಿರವನ್ನು ಕಟ್ಟಿವರಿಗಾಗಿ ಅವನು ನಾನಾಪ್ರಕಾರದ ಕಲ್ಪಾ ಕೌಶಲ್ಯವನ್ನು ಉಪಯೋಗಿಸಿ, ನೀರು ಇರುವದನ್ನು ಭೂಮಿಯೆಂದು ತೋರುವಂತೆಯೂ, ಭೂಮಿಯು ಇರುವದನ್ನು

ನೀರೆಂದು ತೋರುವಂತೆಯೂ, ಬಾಗಿಲು ಇರುವದನ್ನು ಗೋಡಿಯಂತೆ ತೋರುವಂತೆಯೂ, ಗೋಡಿ ಇರುವದನ್ನು ಬಾಗಿಲದಂತೆ ತೋರುವಂತೆಯೂ ವೂಡಿದನು. ಈ ಪ್ರಕಾರ ಮಯಾಸುರನು ಅಲ್ಲಿ ಅನೇಕಾನೇಕ ಜಮತ್ವಾರಗಳನ್ನು ವೂಡಿದ್ದರಿಂದ ಅದನ್ನು ಸೇರುವವರಿಗೆ ದಿಕ್ಕು ತಪ್ಪಿ ಹೊಗಿ ಅವರ ಕಣ್ಣಿಗೆ ಭೃಂತಿಯೂ, ಮನಸ್ಸಿಗೆ ಅಹಾಲಾದವೂ ಏಕಕಾಲಕ್ಕೆ ಉಂಟಾಗುತ್ತಿದ್ದವೇ.

ಈ ಪ್ರಕಾರ ಶ್ರೀಕೃಷ್ಣನು ತನ್ನ ಮಧ್ಯಮ ಕಾಲದ ಸಂಪೂರ್ಣ ದಿವಸ ಗಳನ್ನು ಧ್ವನಿಕರಕೆಯಲ್ಲಿ ಕಳೆದನು. ಆವನು ಮುಂಜಾವಿನಲ್ಲಿ ಎದ್ದು ತನ್ನ ಕಣ್ಣಿಗೆ ನೀರು ಹಚ್ಚಿಕೊಂಡು ಪರಮಾತ್ಮನ ಧ್ಯಾನವನ್ನು ಮಾಡಿ, ಆ ಬಳಿಕೆ ತ್ಯಾಗಿಧಿಯನ್ನು ಮುಗಿಸಿ, ಸ್ಥಾನ ಸಂಧ್ಯಾದಿಗಳನ್ನು ಮಾಡಿಕೊಂಡು, ಅಗ್ನಿಗೆ ಹೊಮಾವನನ್ನು ಅರ್ಪಿಸಿ, ಗಾಯತ್ರಿ ಮಂತ್ರವನ್ನು ಜಪಿಸುತ್ತಿದ್ದನು. ಆ ಬಳಿಕೆ ಅವನು ಸೂರ್ಯ ನಾರಾಯಣಿಗೆ ನಮಸ್ಕಾರಗಳನ್ನು ಹಾಕಿ, ದೇವರಿಗೂ ಪಿತ್ರಗಳಿಗೂ ಖರ್ಚಿಗಳಿಗೂ ತಪ್ರಣವನ್ನು ಕೊಡುತ್ತಿದ್ದನು. ಇವ್ವಾದ ಬಳಿಕೆ ಅವನು ದೇವ ಬ್ರಾಹ್ಮಣರ, ಮತ್ತು ವೃಗ್ಢ ಪುರುಷರ ದಶನವನ್ನು ತೆಗೆದು ಕೊಂಡು ಅವರ ಪೂರ್ಜಿಯನ್ನೂ, ಸೇವೆಯನ್ನೂ ಮಾಡುತ್ತಿದ್ದನು. ಆವನು ದಿನಾಲು ವಿಪ್ರರಿಗೆ ಆಕಳುಗಳನ್ನು ದಾನ ಮಾಡುತ್ತಿದ್ದನು. ಆವನು ಆ ದಾನ ಮಾಡಿದ ಆಕಳುಗಳ ಕೊಂಬಿಗೆ ಬಂಗಾರವನ್ನು ಕಟ್ಟಿ ಅವುಗಳು ಕೊಳಗಗಳಿಗೆ ಬೆಳ್ಳಿಯು ಮಾಡಾಸವನ್ನು ಮಾಡಿಸಿರುತ್ತಿದ್ದನು. ಈ ಪ್ರಕಾರ ಮಾಡಿದ ಮೇಲೆ ಅವನು ತನಗೆ ಗಂಧಲೀಪನವನ್ನೂ ವಸ್ತುಭಾಷಣಗಳನ್ನೂ ಮಾಡಿಕೊಂಡು, ತುಪ್ಪದಲ್ಲಿ ಅಧ್ಯಾತ್ಮಾ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ಸೋಡಿಕೊಂಡು, ಹೊರಗೆ ಬಂದು ವಿಪ್ರರ ಕಡೆಯಿಂದಲೂ, ಉಳಿರ ಜನರ ಕಡೆಯಿಂದಲೂ, ಸೇವಕರ ಕಡೆಯಿಂದಲೂ, ಅಂತಹಸ್ತರದ ಜನರ ಕಡೆಯಿಂದಲೂ ತನಗೆ ತಿಳಿಹಿಸ ತಕ್ಕುದ್ದನ್ನು ಕೇಳಿಕೊಂಡು, ಅಧ್ಯಾತ್ಮಾ ಅವರಿಗೆ ಕೊಡತಕ್ಕುದ್ದನ್ನು ಕೊಟ್ಟು ಮಿತ್ರರ, ವಾರಪತ್ರಗಾರರ, ಮತ್ತು ಸ್ತ್ರೀಯರ ಸಂಗಡ ಮಾತಾಡಿ ತನ್ನ ಕಡೆಗೆ ಬಂದಂಥ ಯಾಜಕರಿಗೆ ಸನ್ಮಾನ ಮಾಡಿ ಕಳುಹಿಸುತ್ತಿದ್ದನು. ಆ ಬಳಿಕೆ ಅವನು ತನ್ನ ಸಾರಧಿಯು ತನ್ನ ಮಂದಿರದ ಬಾಗಿಲಕ್ಕೆ ನಾಲ್ಕು ಸುಂದರ

ಕುದುರೆಗಳನ್ನು ಹೂಡಿ ನಿಲ್ಲಿಸಿದಂಥ ಸುಂದರ ರಥದಲ್ಲಿ ಸಾತ್ಯಕಿ ಅಥವಾ ಉದ್ದ ವನನ್ನು ಕೈಹಿಡಿದು ಕುಳಿರಿಸಿಕೊಂಡು ಯಾದವ ಸಭೀಗೆ ಹೋಗುತ್ತಿದ್ದನು. ಆ ಸಭೀಯಲ್ಲಿ ಕೆಲವು ಹೊತ್ತು ನೃತ್ಯ ಗಾಯನಾದಿಗಳು ನಡೆದ ಸಂತರ ಯಾದವರ ಸಂಗಡ ರಾಜಕೀಯ ಕೆಲಸಗಳ ಸಂಬಂಧವಾಗಿ ಮಾಡಿ, ಎಲ್ಲರ ಕೂಡ ನಕ್ಕು ಕೆಲೆದು, ವಿನಯಪೂರ್ಣ ಭಾಷಣವನ್ನು ಮಾಡಿ, ಮಧ್ಯಾಹ್ನದ ಎರಡು ಗಂಡಿಯಾದ ಬಳಿಕ ತನ್ನ ಮಂದಿರಕ್ಕೆ ತಿರುಗಿ ಬರುತ್ತಿದ್ದನು. ಆಮೇಲೆ ಭೋಜನವನ್ನು ಮುಗಿಸಿಕೊಂಡು ಕೆಲವು ಹೊತ್ತು ವಿಶ್ವಾಂತಿಯನ್ನು ಹೊಂದಿ ಉದ್ದವನ ಸಂಗಡ ಅಥವಾ ಯಾವಳೊಬ್ಬ ಪ್ರಿಯ ಪತ್ತಿಯ ಸಂಗಡ ಪಗಡಿಯ ಪಟವನ್ನು ಆಡುತ್ತಿದ್ದನು. ಸಾಮಂಕಾಲಕ್ಕೆ ಅವನು ಬೀರೆ ಬೀರೆ ಪ್ರಕಾರದ ಶಸ್ತ್ರ ವಿದ್ವಿಗಳ ವ್ಯಾಪಾರಮವನ್ನು ಮಾಡಿಕೊಂಡು, ಸಾಮಂಕಾಲದಲ್ಲಿ ಸಂಧ್ಯಾ ಮಾಡುವ ಹೊತ್ತು ಆದ ಕೂಡಲೆ ತನ್ನ ಮಂದಿರಕ್ಕೆ ಬಂದು ತನ್ನ ಸಂಧ್ಯಾದಿ ಕೆರ್ರಗಳನ್ನು ತೀರಿಸಿಕೊಂಡು, ಭೋಜನೋತ್ತರದಲ್ಲಿ ಪ್ರಮುಖರಾದ ದ್ವಿಜರ ಸಂಭಾಷಣ ಮಾಡಿ, ಇತಿಹಾಸ ಪುರಾಣಗಳನ್ನು ಕೇಳುತ್ತಿದ್ದನು. ಆ ಮೇಲೆ ಯುದ್ಧವನ್ನು ಅಥವಾ ಒಪ್ಪಂದವನ್ನು ಕುರಿತು ಬಲರಾಮನ ಸಂಗಡ, ಹಾಗೂ ಧರ್ಮಾರ್ಥ ಕೆಲಸಗಳನ್ನು ಕುರಿತು ತನ್ನ ಪಾರಪತ್ಯಗಾರರ ಮತ್ತು ಪ್ರಿಯರ ಸಂಗಡ ಮಾಡುತ್ತಿದ್ದನು. ಇದಲ್ಲದೆ ಮಕ್ಕಳ ಮದುವೆ, ಮುಂಬಿ, ಯಜ್ಞ, ವೃತ ಮುಂತಾದುದರ ಘ್ಯವಸ್ಥೆಯನ್ನು ಸಹ ಮಾಡುತ್ತಿದ್ದನು. ಆಮೇಲೆ ಅವನು ಎರಡನೆ ಪ್ರಕಾರದಲ್ಲಿ ಮಲಗಲಿಕ್ಕೆ ಹೋಗುತ್ತಿದ್ದನು. ಈ ಪ್ರಕಾರ ಶ್ರೀಕೃಷ್ಣನು ನಿತ್ಯದಲ್ಲಿ ಸುವ್ಯವಸ್ಥಿತ ರೀತಿಯಿಂದ ಗೃಹಸಾಫ್ರಮದ ಸಂಧ್ಯಾ ವನ್ನು ಪಾಲಿಸುತ್ತ ಸುಖವನ್ನು ಅನುಭವಿಸಿದನು. ಹಾಗೂ ತಾನು ೫೫-೬೫ ವರ್ಷದವನಾಗುವ ತನಕ ಜನರಿಗೆ ತನ್ನ ವರ್ತನದ ಉಚ್ಛ್ರಾತವನ್ನು ಕಲ್ಪತ್ರ ದ್ವಾರಕೆಯಲ್ಲಿ ತನ್ನ ದಿವಸಗಳನ್ನು ವಿನಿಯೋಗಿಸಿದನು.

ಳಿ. ರಾಜಸೂರುಪವ್ಯ.

ಪರಿತ್ಯಾಗಾಯ ಸಾಧುನಾಂ ವಿನಾಶಾಯ ಚ ದುಷ್ಪೃಶಾಮ್ರಾ ।
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ॥೧॥

(ಭಗವದ್ಗೀತಾ)

ಅರ್ಥ—ಶಿಷ್ಟರನ್ನ ಸಂರಕ್ಷಣವಾಡುವದಕ್ಕೂ, ದುಷ್ಪೃಶರನ್ನ ಸಂಹರಿಸುವದಕ್ಕೂ, ಧರ್ಮವನ್ನ ಸಂಸ್ಥಾಪನ ವಾಡುವದಕ್ಕೂ ನಾನು ಪ್ರತಿಯೊಂದು ಖುಗದಲ್ಲಿಯೂ ಅವತಾರವನ್ನು ತೆಗೆದುಕೊಳ್ಳುತ್ತೇನೆ.

ಮೇಲಿನ ವಚನದಲ್ಲಿ ಹೇಳಿದಂತೆ ಭಗವಂತನು ತನ್ನ ಅವತಾರ

ಕೃತ್ಯಾಗಳನ್ನು ಈದೇರಿಸುವ ಸಮಯವು ಮೇಲ್ಮೆಲ್ಲನೆ ಸವಿಷಪಿಸಿತು. ಪೃಥಿವ್ಯಾಯ ತನ್ನ ಮೇಲಿನ ಉನ್ನತ್ತು ಕ್ಷತ್ರಿಯರ ಭಾರವನ್ನು ಕಡಿಮೆವಾಡಬೇಕೆಂದು ಶ್ರೀವಿಷ್ಣುವಿನನ್ನು ಮೊದಲಿಗೆ ಪ್ರಾರ್ಥಿಸಿದ ಪ್ರಕಾರ ಅವರ ವಿನಾಶದ ಸಲುವಾಗಿ ಅವರ ಕೈಯಿಂದಲೇ ಅನೇಕ ಪಾಪಕೃತ್ಯಾಗಳು ಘಟಿಸಲಿಕ್ಕೆ ಹತ್ತಿದವು. ಯಾದವರು ಶ್ರೀಕೃಷ್ಣನನ್ನೆಲ್ಲಿಡಗೊಂಡು ಮಧುರ್ಯಾಯನ್ನು ಜಿಟ್ಟು ಮೋದಂದಿನಿಂದ ಜರಾಸಂಧನಿಗೆ ಮಧುದೇಶದಲ್ಲಿ ಯಾರೂ ಶತ್ರುಗಳು ಉಳಿಯಲಿಲ್ಲ. ಆದುದರಿಂದ ಅವನು ನೂರಾರು ರಾಜರನ್ನು ಕಾರಾಕೃಹದಲ್ಲಿಟ್ಟು ಅವರನ್ನು ಯಜ್ಞದಲ್ಲಿ ಬಲ ಕೊಡುವ ವಿಷಾರವನ್ನು ನಡೆಯಿಸಿದನು. ಈ ಶೋಜನೀಯ ಸ್ಥಿತಿಯನ್ನು ಸೋಡಿ ಎವೆಲ್ಲೋ ಮಂದಿ ರಾಜರು ದ್ವಾರಕೆಗೆ ಬಂದು ಶ್ರೀಕೃಷ್ಣನ ಮುಂದೆ ಮೋರೆ ಇಟ್ಟರು. ಆ ಮೇಲೆ ಶ್ರೀಕೃಷ್ಣನು ಜರಾಸಂಧನನ್ನು ಹೇಗೆ ಬಗ್ಗೆ ಬಡಿಯಬೇಕೆಂದು ವಿಚಾರ ಮಾಡುವದಕ್ಕಾಗಿ ಯಾದವರ ಸಭೀಯನ್ನು ಕೂಡಿಸಿ ಅವರ ಕೂಡ ಆಲೋಚನೆ ಮಾಡುತ್ತ ಕುಳಿತಿರಲು, ಅವನನ್ನು ಕರೆಯಲಿಕ್ಕೆ ಇಂದಪ್ರಸ್ಥ ನಗರದಿಂದ ಧರ್ಮರಾಜನ ಒಬ್ಬ ದೂತನು ಬಂದನು. ಶ್ರೀಕೃಷ್ಣನು ಪಾಂಡವರಿಗಾಗಿ ಮಂತ್ರಾಸುರನು ಕಟ್ಟಿಕೊಟ್ಟು ದಿವ್ಯವಾದ ಸಭಾಮಂದಿರದ ಪ್ರತಿಷ್ಠಾಪನ ಸಮಾರಂಭಕ್ಕೆ ಹೋಗಿ ಈಗಿಗೆ ತಿರುಗಿ ಬಂದಿದ್ದನು. ಆದುದರಿಂದ ಅವನಿಗೆ ತನ್ನನ್ನು ಇಪ್ಪು ಶ್ರೀವರಾಗಿ

ಧರ್ಮರಾಜನು ಕರೆಯಿಸಿದ್ದ ಕಾವ್ಯಗಿ ಬಹಳ ಅಕ್ಷಯವೇನಿಸಿತು. ಆ ಕಾರಣ ಅವನು ಆವಸರಧಿಂದ ಆ ಸಭೀಯ ಕೆಲಸವನ್ನು ಮುಗಿಸಿಕೊಂಡು ತನ್ನ ಮೂರು ಮಂದಿ ಹೆಂಡಂದಿರಿಗೆ ಇಂದ್ರಪ್ರಸ್ಥ ನಗರವನ್ನು-ವಿಶೇಷವಾಗಿ ಮಂಜಾಸುರನು ಕಟ್ಟಿದ ಪಾಂಡವರ ಸಭಾಮಂದಿರವನ್ನು-ತೋರಿಸಬೇಕೆಂದು ಆವರನ್ನು ತನ್ನ ಸಂಗಡ ಕರಕೊಂಡು ತ್ವರೆಯಿಂದ ಹೊರಟನು. ಅವನು ದ್ವಾರಕೆಯಿಂದ ಹೊರಟನಂತರ ಆನತ್ತ, ಸೌಖ್ಯರ, ಮರು ಈ ಮೂರು ದೇಶಗಳನ್ನು ದಾಟಿ, ವಿನಶನ ತೀರ್ಥದ ಮೇಲಿಂದ ಅಲ್ಲಲ್ಲಿ ದಾರಿಯೊಳಗೆ ಹತ್ತಿದ ಸಣ್ಣ ಸಣ್ಣ ನದಿಗ ಭನ್ನೂ ಉಂಗಳನ್ನೂ ಸೋಡಲಿಕ್ಕೆ ವೇಳಿ ಕಳೆಯಿದೆ, ದೃಷ್ಟಾತಿ ಮತ್ತು ಸರಸ್ವತಿ ಈ ಎರಡು ದೊಡ್ಡ ನದಿಗಳನ್ನು ಇಳಿದು, ಮತ್ತೆ ದೇಶದೊಳಗಿಂದ ಇಂದ್ರಪ್ರಸ್ಥ ನಗರಕ್ಕೆ ಬಂದು ಮುಟ್ಟಿದನು. ಶ್ರೀಕೃಷ್ಣನು ತನ್ನ ಯಾವತ್ತು ಹೆಂಡಂದಿರನ್ನು ಕರಕೊಂಡು ಬರುತ್ತಾನೆಂಬ ಆನಂದದ ವರ್ಣವೂ ನಷ್ಟ ಧರ್ಮರಾಜನಿಗೆ ಮುಟ್ಟಿಲಾಗಿ ಧರ್ಮರಾಜನು ಅವನನ್ನು ಸ್ವಾಗತ ಮಾಡಿ ಕರೆದು ತರುವದಕಾವ್ಯಗಿ ತನ್ನ ಯಾವತ್ತು ತಮ್ಮಂದಿರನ್ನು ಕೂಡಿಕೊಂಡು ರಾಜ ಪ್ರೇಭವದಿಂದ ನಗರದ ಹೊರಗೆ ಹೊಗಿ ಅವನನ್ನು ಇದರುಗೊಂಡನು. ಧರ್ಮರಾಜನು ಶ್ರೀಕೃಷ್ಣನನ್ನು ಸೋಡಿದ ಕೂಡಲೆ ಅವನಿಗೆ ಪ್ರೇಮಾಲಂಗನವನ್ನು ಕೊಟ್ಟು ನಂತರ ಇತರ ಪಾಂಡವರು ಶ್ರೀಕೃಷ್ಣನ ಚರಣಗಳ ಮೇಲೆ ತಮ್ಮ ಮಸ್ತಕವನ್ನಿಟ್ಟು ಅವನನ್ನು ನಮಸ್ಕರಿಸಿದರು. ಶ್ರೀಕೃಷ್ಣನು ಧರ್ಮರಾಜನ ಸಂಗಡ ಬಂದಿದ್ದ ವೃಧ್ಧರಿಗೂ ವಿಪುರಿಗೂ ನಮಸ್ಕಾರವನ್ನು ಮಾಡಿ ಪಾಂಡವರನ್ನು ಕೂಡಿಕೊಂಡು ನಗರದೊಳಗೆ ಬರಲಿಕ್ಕೆ ಸಮಾರಂಭದಿಂದ ಹೊರಟನು. ಆ ಕಾಲಕ್ಕೆ ಎಲ್ಲ ನಗರವು ತಳರು ತೋರಣಾಗಳಿಂದಲೂ ಪತಾಕೆಗಳಿಂದಲೂ ಕ್ಷಾಂಗರಿಸಲ್ಪಟ್ಟಿತ್ತು. ರಾಜಮಾರ್ಗಗಳು ಚಂದನೋದಕ್ಕಿಂದ ಶ್ರೀತಲವಾಗಿ ಯೂ ನಿಮಾಲವಾಗಿಯೂ ಮಾಡಲ್ಪಟ್ಟಿದ್ದವು. ಅಲ್ಲಲ್ಲಿ ನಗರದೊಳಗಿನ ಸನ್ಯಾಸ್ಯ ಜನರು ಶ್ರೀಕೃಷ್ಣನನ್ನು ಸತ್ಯರಿಸುವದಕಾವ್ಯಗಿ ಜಿನ್ನದ ತಬಕಗಳಲ್ಲಿ ತಾಂಬೂಲವನ್ನೂ, ಹೂವಿನ ಮಾಲೆ ಮತ್ತು ಗೊಂಚಲಗಳನ್ನೂ ತೆಗೆದು ಕೊಂಡು ಬಂದು ತಂಡತಂಡಾಗಿ ನಿಂತಿದ್ದರು. ನಗರದೊಳಗಿನ ಸ್ತ್ರೀಯರು ಶ್ರೀಕೃಷ್ಣನನ್ನೂ, ಅವನ ಹೊಡಂದಿರನ್ನೂ ಸೋಡಲಿಕ್ಕೆ ದಾರಿಯು ಎರಡೂ ಮಗ್ಗಲಿಗೆ ಇರುವ ಮೇಲುಪೂರಿಗೆಯ ಮನೆಗಳ ಕಿಡಿಕೆಯಲ್ಲಿ ಇತ್ತು ಕರಾಗಿ

ನಿಂತುಕೊಂಡು ಅವರ ಮೇಲೆ ಪ್ರಷ್ಟ ವೃಷ್ಟಿಯನ್ನು ಮಾಡುತ್ತಿದ್ದರು. ಪ್ರತಿ ಯೋಂದು ಮನೆಯವರು ಮೃದಂಗ, ವೀಣಾ, ತಂಬೂರಿ, ಜಿಲತರಂಗ ಮೊದಲಾದ ಮಂಗಲ ವಾದ್ಯಗಳನ್ನು ಬಾರಿಸುತ್ತಿದ್ದರು. ವಾರಸ್ತ್ರೀಯರು ಅಲ್ಲಲ್ಲಿ ಹಾಡುವದನ್ನೂ, ಕುಣಿಯುವದನ್ನೂ ಮಾಡುತ್ತಿದ್ದರು. ದೇವಾಲಯಗಳಲ್ಲಿ ಏಪ್ರರೂ ಅರ್ಚಕರೂ ನಿಂತುಕೊಂಡು ಶ್ರೀಕೃಷ್ಣನಿಗೆ ಆಶೀರ್ವಾದಗಳನ್ನು ಕೊಡುತ್ತಿದ್ದರು. ಈ ಪ್ರಕಾರ ಇವರೆಲ್ಲರು ಕೂಡಿಕೊಂಡು ಸಡಗರದಿಂದ ಅರಮನೆಗೆ ಬರಲಾಗಿ ಅಂತಹಷ್ರದ ಅನೇಕ ಮಂದಿ ಹೆಂಗಸರು ಅಲ್ಲಿ ಸೆರೆದರು. ಈಗ ಶ್ರೀಕೃಷ್ಣನು ಅರಮನೆಯೊಳಗೆ ಪ್ರಥಮೆಯ (ಕುಂತಿಯ) ಪಾದದ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡಿದನು. ಆ ಮೇಲೆ ಅವನ ಎಂಟೊಮಂದಿ ಹೆಂಡಂಡಿರು ಆ ಪ್ರಕಾರ ಮಾಡಿದರು. ಪಾಂಡವರ ಪಟ್ಟಮಹಿಷಿಯಾದ ದ್ರೌಪದಿಯು ಶ್ರೀಕೃಷ್ಣನ ಹೆಂಡಂಡಿರಾದ ರುಕ್ಷೇಣಿ, ಸತ್ಯಭಾಮಾ, ವಿಶ್ರಿತಿಂದಾ, ಸತ್ಯಾ, ಕಾಲಿಂದಿ, ಜಾಂಬವತೀ, ಮತ್ತು ಭದ್ರಾ, ಈ ಎಂಟೊ ಮಂದಿ ಯನ್ನು ಬಹಳ ಸನ್ನಾನದಿಂದ ಸ್ವಾಗತ ಮಾಡಿ ಅವರಿಗೆ ಉತ್ತಮ ವಸ್ತುಗಳನ್ನೂ, ಹೂವಿನ ಮಾಲೆಗಳನ್ನೂ ಅರ್ಪಿಸಿದಳು. ಈ ಪ್ರಕಾರ ಅವರಿಗೆ ಸನ್ನಾನ ವಾದನಂತರ ಶ್ರೀಕೃಷ್ಣನು ಪಾಂಡವರ ಭಕ್ತಿಪೂರ್ವಕವಾದ ಆತಿಧ್ಯವನ್ನು ಸ್ವೀಕರಿಸುತ್ತ ಆಲ್ಲಿ ಆನಂದದಿಂದ ಇರಲಿಕ್ಕೇಹಂತಿದನು. ಮುಂದೆ ಒಂದು ದಿವಸ ಧರ್ಮರಾಜನು ತನ್ನ ಸಭೆಯಲ್ಲಿ ಶ್ರೀಕೃಷ್ಣನಿಗೆ—“ ಮಧುಸೂದನಾ, ನಿನ್ನ ಕೃಪೆಯಿಂದ ನಮ್ಮ ರಾಜ್ಯವು ಉತ್ಕೃಷ್ಟವನ್ನು ಪಡೆದು ಈಗ ಪ್ರೇಭವಶಿಖರಕ್ಕೆ ಮುಟ್ಟಿರುತ್ತದೆ. ಈಗಿಗೆ ನಾರದ ಯಾಗಿಂದ ನಮ್ಮಲಿಗೆ ಒಂದು ರಾಜಸೂಯ ಯಜ್ಞವನ್ನು ಮಾಡಲಿಕ್ಕೇ ನಮಗೆ ಆಗ್ರಹದಿಂದ ಹೇಳಿ ಹೋದರು. ಆದು ನನ್ನ ತಮ್ಮಂದಿರ ಮನಸ್ಸಿಗೆ ಒಪ್ಪಿತವಾಗಿದ್ದ ಅವರು ನನಗೆ ಆಗ್ರಹವನ್ನು ಮಾಡಲಿಕ್ಕೇ ಹತ್ತಿರುತ್ತಾರೆ. ಆದರೆ ನಾನು ಈ ಬಗ್ಗೆ ನಿನ್ನ ಆಶೀರ್ವಾಜನೆಯನ್ನು ಕೇಳಿದೆ ಏನೂ ಮಾಡಬಾರದೆಂದು ನಿನ್ನನ್ನು ಬೀಕಂತೇ ಕರೆಸಿರುತ್ತೇನೆ. ನೀನು ನಮ್ಮಿಲ್ಲಿಗೆ ಹಿರಿಯಾನೂ, ನಮ್ಮ ಹಿತಚೆಂತಕನೂ ಇದ್ದ ದೂರದರ್ಶಿಯೂ, ಬುದ್ಧಿಸಂಪನ್ನನೂ ಇರುತ್ತೀರೆ. ಆದುದಿಂದ ಈ ಮಹತ್ವಾರ್ಥವು ನಮ್ಮಿಂದ ನಿರ್ವಿಷ್ಠವಾಗಿ ಸಾಗಿತ್ತೇ ಹೇಗೆ ಎಂಬದನ್ನು ನಮ್ಮ ದಾಢಿಜ್ಞವಿಲ್ಲದೆ ಹೇಳು ” ಎಂದು ವಿನಂತಿ

ದಿಂದ ಕೇಳಿದನು. ಇದಕ್ಕೆ ಶ್ರೀಕೃಷ್ಣನು ಸ್ವಲ್ಪ ಹೊತ್ತು ನಿಜಾರಮಾಡಿ ಅವನಿಗೆ—“ನಿನು ಈ ಶ್ರೀಹೃವಾದ ಯಜ್ಞವನ್ನು ವಾಡಲಿಕ್ಕೆ ಎಲ್ಲ ರೀತಿಯಂದ ಯೋಗ್ಯನಿರುತ್ತಿರು. ಆದರೆ ಆಗ ಭೋಜ ಕುಲದ ಮಗಧ ದೇಶದ ಜರಾಸಂಧನು ಬಲಿವುನಾಗಿದ್ದು ಅವನನ್ನು ಎಲ್ಲರು ಸವಾರುಟಿನೆಂದು ಎಣಿಸುತ್ತಾರೆ. ಜೆಂದಿದ್ದೇಶಾಧಿಪತಿಯಾದ ಶಿಶುಪಾಲನು ಅವನ ಸೇನಾಪತಿಯು ಇರುತ್ತಾನೆ. ನಿದಭ್ರಂಶೆ ದೇಶದ ಭೀಷ್ಣಕನು, ಪೌಂಡ್ರಕ ಪತಿಯಾದ ವಾಸುದೇವನು, ಕರುಷ ಪತಿಯಾದ ದಂತಪತ್ರಕನು ಮೊದಲಾದ ರಾಜರು ಅವನಿಗೆ ಆಜ್ಞಾ ಧಾರಕರಾಗಿ ನಡೆಯುತ್ತಾರೆ. ಪಶ್ಚಿಮ ಕಡೆಯ ಬಹುಶಃ ಎಲ್ಲ ರಾಜರು ಜರಾಸಂಧನಿಗೆ ಅನುಕೂಲರಿರುತ್ತಾರೆ. ಮಧ್ಯದೇಶದಲ್ಲಿಯ ಕುಂತಿಭೋಜ ಪುರುಜಿತ್ತನು ಮಾತ್ರ, ನಿನ್ನ ಅನುಭಂಧಿಕನು ಇರುವದರಿಂದ ಅವನು ನಿನಗೆ ಅನುಕೂಲನಿರುತ್ತಾನೆ. ಆದರೆ ಅಲ್ಲಿಯ ಇತರ ಯಾವತ್ತು ರಾಜರು ಮಧ್ಯಸ್ಥರು ಅಥವಾ ಜರಾಸಂಧನಿಗೆ ಅನುಕೂಲರು ಇರುತ್ತಾರೆ. ಜರಾಸಂಧನ ರಾಜ್ಯವು ಬಹಳ ಪ್ರಚಂಡವಿರುವದರಿಂದ ನಾವು ಅವರನ್ನು ಎಷ್ಟೋ ಸಾರೆ ಪರಾಭವ ಮಾಡಿದಾಗ್ನ್ಯ ಅವರ ಅಂಜಿಕೆಯ ಸಲುವಾಗಿ ದ್ವಾರಕೆಯನ್ನು ಬಿಟ್ಟುಕೊಡಬೇಕಾಯಿತು. ಜರಾಸಂಧನ ಉಪದ್ರವವು ದುಸ್ಪಿಹವಾದುದರಿಂದಲೇ ನಾವು ಸಮುದ್ರದ ನೀರೊಳಗೆ ಆಶ್ರಯವನ್ನು ಮಾಡಿಕೊಳ್ಳಬೇಕಾಗಿರುವದು. ಜರಾಸಂಧನ ಜೀವಂತವಿರುವ ತನಕ ನಿನಗೆ ರಾಜಸೂಖ್ಯಯಜ್ಞವನ್ನು ನೆರವೇರಿಸುವದು ಆಶಕ್ತಿ ವಿರುತ್ತದೆ. ಆದುದರಿಂದ ಎಲ್ಲಕೂ ಮುಂಚೆ ಜರಾಸಂಧನ ವಧ ಮಾಡುವದು ಆಗತ್ಯಾವಿರುತ್ತದೆ. ಅವನು ಅನೇಕ ಪಾಪಕೃತ್ಯಗಳನ್ನು ಮಾಡಬಹುದು ಅವನ ಮೃತ್ಯುವು ಸಮಿಳಿಸಿರುತ್ತದೆ. ನಿನ್ನ ಸ್ವನ್ಯವನ್ನು ತೆಗೆದುಕೊಂಡು ಹೊಗಿ ಅವನಗಳಿಡ ರಣಾಂಗಣದಲ್ಲಿ ಯುದ್ಧಮಾಡಿ ಅವನನ್ನು ಕೊಲ್ಲಿ ವದು ಶಕ್ಯವಿಲ್ಲ. ದ್ವಾರಕ್ಯ ಯುದ್ಧದಲ್ಲಿ ಅವನನ್ನು ಕೊಲ್ಲಲಿಕ್ಕೆ ಆಜ್ಞಾನನು ಅಥವಾ ಭೀಮಸೇನನು ಸಮರ್ಪಿಸಿರುತ್ತಾನೆ. ಆದುದರಿಂದ ನಾನು ಏಪ್ರಸಾದವೇಷದಿಂದ ಈ ಇಬ್ಬರನ್ನು ಅವನ ರಾಜಮಂದಿರಕ್ಕೆ ಕರೆಕೊಂಡು ಹೊಗಿ ಅವನನ್ನು ದ್ವಾರಕ್ಯ ಯುದ್ಧಕ್ಕೆ ಆವಾನ ಮಾಡುವೆನು. ಬಹುಶಃ ಅವನು ದ್ವಾರಕ್ಯ ಯುದ್ಧವನ್ನು ಮಾಡಲಿಕ್ಕೆ ಒಪ್ಪಿಕೊಳ್ಳುವನು. ಆ ದ್ವಾರಕ್ಯ ಯುದ್ಧ

ದಲ್ಲಿ ಭೀಮಸೇನನು ಅವನನ್ನು ನಿಶ್ಚಯದಿಂದ ಕೊಲ್ಲಿ ವನೆಂದು ನನಗೆ ತೋರುತ್ತದೆ. ಆದುದರಿಂದ ನನಗೆ ಈ ಇಬ್ಬರನ್ನು ಕರಕೊಂಡು ಹೊಗಲಿಕ್ಕೆ ತೀವ್ರವಾಗಿ ಆಪ್ಸಾಜೆಯನ್ನು ಕೊಡು” ಎಂದು ಸಿನ್ಹರವಾಗಿ ಹೇಳಿದನು. ಇದಕ್ಕೆ ಧರ್ಮರಾಜನು ಒಪ್ಪಿಗೆಯನ್ನು ಕೊಡಲು, ಶ್ರೀಕೃಷ್ಣನು ಅವರನ್ನು ಕೊಡಲೆ ಕರಕೊಂಡು ಮಗಧ ದೇಶಕ್ಕೆ ಹೊರಟು ಹೊರೆದನು.

ಈ ಪ್ರಕಾರ ಅವರು ಮೂರು ಮಂದಿ ಹೊರಟು ಹೊರೆದ ನಂತರ ಜರಾ ಸಂಧನ ರಾಜಧಾನಿಯು ಸವಿಂಹಿಸಲಾಗಿ, ಶ್ರೀಕೃಷ್ಣನು ವಿಪ್ರನ ವೇಷವನ್ನು ಧರಿಸಿ, ಆ ವೇಷಕ್ಕೆ ಒತ್ತುವಂಥ ಸ್ವಚ್ಛವಾದ ಶಬ್ದ, ವಲ್ಲಾಗಳನ್ನು ಹಾಕಿ ಕೊಂಡು ತನ್ನ ಕೈಯಲ್ಲಿ ಬಂದು ಕಮಂಡಲು ಮಾತ್ರ, ಹಿಡಿದನು. ಭೀಮಾಜು ನರು ಸಹ ಸ್ವಚ್ಛವಾದ ಶಬ್ದ, ವಲ್ಲಾಗಳನ್ನು ಧರಿಸಿದರು. ಆಮೇಲೆ ಅವರು ಆ ನಗರದ ಅಗಸಿಯ ಬಾಗಿಲದೊಳಗಿಂದ ಹಾದು ಹೊಗಿದೆ, ಜರಾಸಂಧನ ತಂದೆಯು ನಗಾರಿಗಳನ್ನು ಬಾರಿಸುವದಕ್ಕಾಗಿ ಕಂಟ್ಸಿದ ಮಂದಿರಕ್ಕೆ ಹೊಗಿ, ಆ ನಗಾರಿಗಳನ್ನು ಹರಿದು, ಆ ಮಂದಿರದ ಪ್ರಾಕಾರದ ಮೇಲೆ ಇಡಿಸಿದಂಥ ಖಾದುವ ಕೊಂಬನ್ನು ಕೆತ್ತು ಬಕ್ಕೊಟ್ಟು, ಆ ಪ್ರಾಕಾರಕ್ಕೆ ಹೊಂದಿ ಇದ್ದಂಥ ಕೊಳಬೆಯ ಮೇಲಿಂದ ಅರಮನೆಗೆ ಹೊರೆದರು. ಈ ಮಹಿರೂ ಮಂದಿ ಸ್ವಚ್ಛವಾದ ಶಬ್ದ, ವಲ್ಲಾಗಳನ್ನು ಧರಿಸಿಕೊಂಡು ಲವಲೇಶವಾದರೂ ಭೀತಿಯಿಲ್ಲದೆ ಅರಮನೆಯೊಳಗೆ ಹೊಗಿಸುವದನ್ನು ಕಂಡು ಯಾರೂ ಅವರಿಗೆ ಉಳಿಗೆ ಹೊಗಲಿಕ್ಕೆ ಅಡ್ಡಿಯನ್ನು ಮಾಡಲಿಲ್ಲ. ಅವರು ಜರಾಸಂಧನಿದ್ದ ಸ್ಥಳಕ್ಕೆ ಹೊಗಿ ಮುಟ್ಟಿಲಾಗಿ, ಜರಾಸಂಧನು ಆದರಪೂರ್ವಕವಾಗಿ ಎದ್ದು, ಅವರನ್ನು ಪೂಜಿ ಮಾಡಬೇಕೆಂದು ಅವರ ಚರಣಗಳನ್ನು ಉದಕದಿಂದ ತೊಳೆಯುವದಕ್ಕಾಗಿ ಮುಂದರಿದನು. ಆದರೆ ಅವರು ಅವನ ಕಡೆಯಿಂದ ಪೂಜಾ—ಸತ್ಯಾರವನ್ನು ತೆಗೆದುಕೊಳ್ಳಲಿಲ್ಲ. ಇದನ್ನು ನೋಡಿ ಜರಾಸಂಧನು ಆಶ್ಚರ್ಯವಟ್ಟು ಆವರಿಗೆ—“ನೀವು ಬ್ರಹ್ಮಾರಿದ್ದ ಪೂಜಾ ಸತ್ಯಾರವನ್ನು ಏಕೆ ತೆಗೆದುಕೊಳ್ಳುವ ದಿಲ್ಲಿ?” ಎಂದು ಕೇಳಿದನು ಅದಕ್ಕೆ ಭೀಮಾಜು ನರು ಏನೂ ಉತ್ತರ ಕೊಡಲಿಲ್ಲ. ಆಗ ಕುಶಲ ಬುದ್ಧಿಯವನಾದ ಶ್ರೀಕೃಷ್ಣನು ಜರಾಸಂಧನಿಗೆ—“ಇವರು ಇಲ್ಲಿ ವಾತಾಡುವ ಸಲುವಾಗಿ ಬಂದಿಲ್ಲ. ಮಾತಾಡಬಾರದೆಂಬುದೇ ಇವರ ವ್ಯತೀ

ರುತ್ತದೆ” ಎಂದು ಉತ್ತರವನ್ನು ಕೊಟ್ಟೇನು. ಇದನ್ನು ಕೇಳಿ ಜರಾಸಂಥನಿಗೆ ಅಶ್ವಯುವನಿಸಿತ್ತಾ. ಧನುಷ್ಯವನ್ನು ಎಳೆಯುವದರಿಂದ ಪುನ್ಯವಾದಂಥ ಆ ವೀರರ ಭೂಜದಂಡಗಳನ್ನೂ, ಅವರು ತಮ್ಮ ಹೊರೀರಿಗೆ ಹಚ್ಚಿಕೊಂಡ ಗಂಧನನ್ನೂ, ಕೊರಳಲ್ಲಿ ಹಾಕಿಕೊಂಡ ಹೂಮಾಲೆಗಳನ್ನೂ ನೋಡಿ ಅವರು ಕ್ಷಮಿತ್ತಿಯರಿ ರಬಹುದೇಂದು ಅವನಿಗೆ ಆನುಮಾನವು ಬರಹತ್ತಿತ್ತು. ಇನ್ನುರಲ್ಲಿ ಜರಾಸಂಥನ ಸೇವಕರು ಜರಾಸಂಥನ ಹತ್ತರ ಬಂದು ಈ ಮೂರು ಜನರು ಮಾಡಿದ ಆಪಮಾನಾಸ್ಪದ ಕೃತ್ಯಗಳನ್ನು ಅವನಿಗೆ ತಿಳಿಹಿಸಿದರು. ಆಗ ಅವನು ಅವರಿಗೆ—“ನೀವು ಯಾರಿದ್ದೀರೆಂದು ಹೇಳಿ. ನಿಮ್ಮ ತೇಜದ ಮೇಲಿಂದ ಕೂತ್ರ ತೇಜವಂತೂ ಕಾಣಿತ್ತದೆ. ನೀವು ಬ್ರಾಹ್ಮಣ ಸನ್ಯಾಸಿಗಳಿದ್ದರೇ ನಿಮ್ಮ ಕೊರ ಕಲ್ಲಿ ಈ ಹೂವಿನ ಮಾಲೆಗಳೂ, ನಿಮ್ಮ ಹೋರೀರಿಗೆ ಈ ಗಂಧದ ಲೇಪನವೂ ಏತಕ್ಕೂ? ಹಾಗೂ ನೀವು ನನ್ನ ಮಂದಿರದ ಪ್ರಾಕಾರದ ಮೇಲಿನ ಕೊಂಬನ್ನು ಮುರಿದು ಅಡ್ಡ ದಾರಿಯಿಂದ ಏಕೆ ಬಂದಿರಿ? ಇದಿಲ್ಲದೆ ನೀವು ನನ್ನ ಸತ್ಯಾರ ವನ್ನು ತೆಗೆದುಕೊಳ್ಳಿರುವ ಕಾರಣವೇನು?” ಎಂದು ಕೇಳಿದನು. ಅದಕ್ಕೆ ಶ್ರೀಕೃಷ್ಣನು—“ಜರಾಸಂಥಾ, ನಾವು ಬ್ರಾಹ್ಮಣ ಸನ್ಯಾಸಿಗಳ ವೇಷ ಧರಿಸಿದ ಕ್ಷಮಿತ್ಯರು ಇದ್ದೀವೆ. ಹೂಗಳಲ್ಲಿ ಯಾವಾಗಲು ಲಕ್ಷ್ಮೀಯು ಇರುವದರಿಂದ ನಾವು ನಮ್ಮ ಕೊರಳಲ್ಲಿ ಹೂಮಾಲೆಗಳನ್ನು ಹಾಕಿರುತ್ತೀವೆ. ಮಿತ್ರರ ಮನೆಯೊಳಗೆ ಹೋಗಬೇಕಾದರೆ ಅವರ ಮನೆಯು ಬಾಗಿಲದಿಂದ ಹೋಗಬೇಕೆಂತಲೂ, ಶತ್ರುಗಳ ಮನೆಯೊಳಗೆ ಹೋಗಬೇಕಾದರೆ ಅವರ ಮನೆಯು ಬಾಗಿಲವನ್ನು ಬಿಟ್ಟು ಎರಡನೇ ಕಡೆಯಿಂದ ಹೋಗಬೇಕೆಂತಲೂ ನೀತಿಯಾಂತಿ. ಆದುದರಿಂದ ನಾವು ನಿನ್ನ ಆರಮನೆಗೆ ಸರಳ ಡಾರಿಯಿಂದ ಬರಲಿಲ್ಲ. ಶತ್ರುಗಳ ಕಡೆಯಿಂದ ಪೂಜಿಯನ್ನು ತೆಗೆದುಕೊಳ್ಳುವದು ಯೋಗ್ಯವಲ್ಲವಾದ್ದರಿಂದ ನಾವು ನಮ್ಮ ಕೆಲಸವು ಮುಗಿಯುವ ವರೆಗೆ ನಿನ್ನ ಕಡೆಯಿಂದ ಪೂಜಿಯನ್ನು ತೆಗೆದುಕೊಳ್ಳುವದಿಲ್ಲ” ಎಂದು ಖಂಡ ತುಂಡಾಗಿ ಉತ್ತರ ಕೊಟ್ಟೇನು. ಆ ಬಳಿಕ ಜರಾಸಂಥನು—“ನನ್ನ ದೂ ನಿಮ್ಮದೂ ವೈರ ಕ್ವಾರಿರುವದು ನನ್ನ ನೆನಪಿಗೆ ಬರುವದಿಲ್ಲ. ನಾನು ಯಾವ ರೀತಿಯಿಂದಲೂ ನಿಮ್ಮ ಆಪರಾಧವನ್ನು ಮಾಡದೆ ನೀವು ನನ್ನ ಕಡೆಗೆ ನನ್ನ ಶತ್ರುಗಳಂದು

ಬರುವದು ಅತ್ಯುಷಣಲ್ಲವೇ? ” ಎಂದು ಕೇಳಿದನು. ಅದಕ್ಕೆ ಶ್ರೀಕೃಷ್ಣನು—“ ಜಂಗಾಸಂಧಾ, ಒಬ್ಬ ರಾಜನು ವರಡನೇ ರಾಜರನ್ನು ಕಾರಣವಿಲ್ಲದೆ ಗೆದ್ದು ಕಾರಾಗ್ನಿಹದಲ್ಲಿಟ್ಟು ಆವರನ್ನು ಪಶುಗಳಂತೆ ಯಜ್ಞದಲ್ಲಿ ಬಲಿಕೊಡುವದು ಮಹಾ ಪಾತಕವಿರುತ್ತದೆ. ಈ ಪಾತಕವನ್ನು ನಿವಾರಣ ಮಾಡುವ ಸಾಮಧ್ಯವು ನಮಗೆ ಇದ್ದು ನಾವು ಹಾಗೇ ಬಿಟ್ಟುಕೊಟ್ಟರೆ ನಮಗೆ ಸಹ ಆದು ತಟ್ಟುವದು. ನಾವು ಕ್ಷತ್ರಿಯ ಜಾತಿಯ ರಕ್ಷಣಾರ್ಥವಾಗಿ ಕ್ಷತ್ರಿಯ ಜಾತಿಯವರ ವಿನಂತಿಯ ಮೇರೆಗೆ ಕ್ಷತ್ರಿಯ ಜಾತಿಯ ಕ್ಷಯವನ್ನು ನಡೆಸಿ ರುವ ನಿನ್ನನ್ನು ಕೊಲ್ಲಲಿಕ್ಕೆ ಇಲ್ಲಿ ಬಂದಿರುತ್ತೇವೆ. ನಾನು ಹೃಷಿಕೇಶಿ ಶಾರಿಯು ಇದ್ದೇನೇ. ಈ ಇಬ್ಬರು ಪಾಂಡವರು ವಿರುದ್ಧ ಭೀಮಾಜುನರು ಇರುತ್ತಾರೆ. ನಾವು ನಿನಗೆ ಯುದ್ಧಕ್ಕೆ ಆವ್ಯಾಸ ಮಾಡುತ್ತೇವೆ. ನೀನು ನಮ್ಮಲ್ಲಿ ಬೇಕಾದವರ ಸಂಗಡ ಬೇಕಾದ ರೀತಿಯಿಂದ ಯುದ್ಧ ಮಾಡು ” ಎಂದು ಹೇಳಿದನು. ಇದನ್ನು ಕೇಳಿ ಜರಾಸಂಧನು ದರ್ಶಿಸಿಂದಲೂ ಸಿಟ್ಟಿಸಿಂದಲೂ ಕೂಡಿದವನಾಗಿ—“ ಹೀಗೇನು? ನೀನಂತೂ ನನ್ನ ಮುಂದೆ ನಿಲ್ಲಲಾರದೆ ಮೊದಲೇ ಒಡಿ ಹೋಗಿರುತ್ತೀ. ಅಜುನನಂತೂ ಅಶಕ್ತಿನಿರುತ್ತಾನೆ. ನಾನು ಭೀಮನ ಸಂಗಡ ಬಾಹುಬ್ಯಾಧವನ್ನು ಮಾಡುತ್ತೀನೆ. ನನ್ನ ಸಂಗಡ ಯುದ್ಧ ಮಾಡಲಿಕ್ಕೆ ಅನನೇ ಯೋಗ್ಯನಿರುತ್ತಾನೆ ” ಎಂದು ಹೇಳಿ ತನ್ನ ಮೈಗೆ ಕಾಂಪಿಯನ್ನು ಹಚ್ಚಿ, ತನಗೆ ಬೇಗ ದಣವು ಅಗಬಾರದೆಂದು ತನ್ನ ಹೊಟ್ಟೆಯೋಳಗೆ ಚೆಷ್ಟಿಸಿದವನ್ನು ತೆಗೆದುಕೊಂಡು, ಕೊರಳೋಳಗೆ ಹೂಮಾಲೆಯನ್ನು ಹಾಕಿಕೊಂಡು, ತನ್ನ ಪುರೋಹಿತನು ಕೊಟ್ಟ ಆಶೀರ್ವಾದವನ್ನು ಗ್ರಹಣ ಮಾಡಿ, ಗರ್ಜಿಸೆಯನ್ನು ಮಾಡುತ್ತ, ಕುಸ್ತಿಯ ಕಣಕ್ಕೆ ಬಂದು ನಿಂತನು. ಇತ್ತಲೂ ಭೀಮನು ಶ್ರೀಕೃಷ್ಣನಿಗೆ ನಮಸ್ಕಾರ ಮಾಡಿ ಜರಾಸಂಧನಿಗೆ ಎದುರಾಗಿ ಹೋದನು. ಆ ಒಳಿಕ ಈ ಇಬ್ಬರು ಶ್ರೀಷ್ಟ ಮಲ್ಲರು ಸೋಡ್ಡು ಹೊಡೆದು, ಒಬ್ಬರಿಗೊಟ್ಟರು ಕೈಮುಟ್ಟಿ ನಮಸ್ಕಾರ ಮಾಡಿ, ಭಯಂಕರವಾದ ಬಾಹುಬ್ಯಾಧವನ್ನು ಆರಂಭ ಮಾಡಿದರು. ಇದನ್ನು ನೋಡಲಿಕ್ಕೆ ಅಲ್ಲಿ ಸಾವಿರಾರು ಮಂದಿ ಪುರನಿವಾಸಿಗಳು ಬಂದು ಕೊಡಿದರು. ಈ ಯುದ್ಧವು ಜಾತೀಯಕ ಶುದ್ಧ ಪ್ರತಿಸದೆಯ ದಿವಸ ಆರಂಭವಾಗಿ ರಾತ್ರಿ ಹಗಲು ಹದಿನಾಲ್ಕು ದಿವಸ ನಡೆಯಿತು. ಕಡೆಗೆ ಜರಾ

ಸಂಧನು ದಣಿದನು. ಆ ಕಾಲಕ್ಕೆ ಜರಾಸಂಧನು ಎಂಬತ್ತು ವರ್ಣದವನು ಇದ್ದ ಭೀಮನು ಬಿವತ್ತು ವರ್ಣದವನು ಇದ್ದನು. ಜರಾಸಂಧನು ದಣಿದು ಯುದ್ಧ ಮಾಡುವದನ್ನು ಬೆಳ್ಳು ತಿರುಗಿ ಹೊಗುವದನ್ನು ಶ್ರೀಕೃಷ್ಣನು ಕಂಡು—“ಭೀಮಾ, ದಣಿದ ಶತ್ಯವು ಮೇಲಿಂದವೇಲೆ ಸಿಗುವದಿಲ್ಲ. ಏನು ನೋಡುತ್ತೀರು? ಜರಾಸಂಧನು ಮುಪ್ಪಿನಿಂದ ಬೇಣಳಾಗಿದ್ದರೂ ನೀನು ಆವ ನನ್ನ ಸೀಳಿ ಒಗೆದ ಹೊರತಾಗಿ ಆವನು ಎಂದಿಗೂ ಜೀವ ಬೆಂದುವದಿಲ್ಲ” ಎಂದು ಹೇಳಿದನು. ಇದನ್ನು ಕೇಳಿದವನೇ ಭೀಮನು ಜರಾಸಂಧನನ್ನು ಹಿಡಿದು ಜಗ್ಗಿ, ಆವನನ್ನು ಕೆಳಗೆ ಬಂಗರ, ಆವನ ಬಂದು ಕಾಲಮೇಲೆ ತನ್ನ ಕಾಲನ್ನು ಇಟ್ಟು, ಆವನ ಪರಡನೆ ಕಾಲನ್ನು ತನ್ನ ಎರಡೂ ಕೈಗಳಿಂದ ಸೀಳಿ ಒಗೆದನು. ಆ ಕಾಲಕ್ಕೆ ಆ ಇಬ್ಬರೂ ವಿರರು ವಾಡಿದ ವಿರ ಗಳನೆಯನ್ನು ಕೇಳಿ ಬಸರು ಹೆಂಗಸರು ಹಲವಿಳಿದರೆಂದು ಹೇಳಿದರೆ ಎಂದಿಗೂ ಅತಿಶಯೋಕ್ತ್ವಯಾಗಿದು. ಈ ಪ್ರಕಾರ ಆ ಮೂರೂ ಮಂದಿ ವಿರರು ಜರಾಸಂಧನನ್ನು ಕೊಂಡು ಆವನ ಪ್ರೀತವನ್ನು ಅಲ್ಲಿಯೇ ಒಕ್ಕೊಟ್ಟರು. ಆಮೇಲೆ ಶ್ರೀಕೃಷ್ಣನು ಕೂಡಲೆಸ್ವತಃ ಹೊಗಿ ಜರಾಸಂಧನ ರಥವನ್ನು ಹೂಡಿತಂದು, ಕಾರಾಗ್ಯಹದಲ್ಲಿಟ್ಟಿದ್ದ ರಾಜರನ್ನು ಬಿಡುಗಡೆ ವಾಡಿ, ಜರಾಸಂಧನ ರಾಜ್ಯವನ್ನು ಆವನ ಮಗನ ಸ್ವಾಧೀನಕ್ಕೆ ಬಪ್ಪಿಸಿ, ಭೀಮಾಜ್ಯನರನ್ನು ರಥದಲ್ಲಿ ಕುಳ್ಳಿರಿಸಿಕೊಂಡು, ತ್ವರಿತವಾಗಿ ಇಂದ್ರಪ್ರಸ್ಥ ನಗರಕ್ಕೆ ಬಂದು ಮುಟ್ಟಿದನು. ಈ ಪ್ರಕಾರ ಈ ಮೂರೂ ಮಂದಿ ವಿರರು ತಮ್ಮ ನಿಯಮಿತ ಕೆಲಸವನ್ನು ಮುಗಿಸಿಕೊಂಡು ಸುಖ ದೊವಾಗಿ ಬಂದದ್ದನ್ನು ಕಂಡು ಧರ್ಮರಾಜನಿಗೆ ಅತ್ಯಂತ ಆನಂದವಾಯಿತೆಂದು ಬೇರೆ ಹೇಳುವದು ಆವಶ್ಯಕಿಲ್ಲ.

ಇತ್ತಲೂ ಶ್ರೀಕೃಷ್ಣನು ಭೀಮಾಜ್ಯನರನ್ನು ಕರಕೊಂಡು ಹೊಗಿ ಜರಾಸಂಧನನ್ನು ಕೊಲ್ಲಿಸಿದ ವರ್ತಮಾನವನ್ನು ಕೇಳಿ ಎಷ್ಟೂ ಜನರಿಗೆ ಸಾನಂದಾಶ್ಯಯವಾಯಿತು. ಎಷ್ಟೂ ಜನರಿಗೆ ಶ್ರೀಕೃಷ್ಣನು ಈ ಪ್ರಕಾರ ಕ್ಷಮಿಯಿರಿಗೆ ಅನುಚರಿತವಾದ ಕೆಲಸವನ್ನು ವಾಡಿದ್ದಕ್ಕಾಗಿ ಬಹಳ ಸಿಟ್ಟು ಬಂದಿತು. ಆವರಲ್ಲಿಯೇ ಹೌಂಡಕೆ ವಾಸದೇವನು ಒಬ್ಬನಾಗಿದ್ದನು. ಆವನಿಗೆ ಶ್ರೀಕೃಷ್ಣನ ಬಗ್ಗೆ ಬಹಳ ದಿವಸಗಳಿಂದ ಹೊಟ್ಟಿಕೆಷ್ಟು ಇತ್ತು. ಆವನು

ತಾನು ನಿಷ್ಟ್ವೀನ ಅವಶಾರಪಿರುತ್ತೇನೆಂದು ಆಂದುಕೊಂಡು ವನವಾಲೆಯನ್ನು ಹಳದಿ ಬಣ್ಣದ ವಸ್ತುಗಳನ್ನು ಧರಿಸುತ್ತಿದ್ದನು. ಇದಲ್ಲದೆ ಶ್ರೀಕೃಷ್ಣನಂತೆ ಜಕ್ಕಿ, ಗಡಾ, ಶ್ರಾಂಗ, ಶಂಖಗಳನ್ನು ತನ್ನ ಅಯ್ಯಾಧಿಗಳನ್ನಾಗಿ ವಾಡಿಕೊಂಡು ಗರುಡದ್ವಾಜವನ್ನು ತನ್ನ ರಥಕ್ಕೆ ಹಜ್ಜುತ್ತಿದ್ದನು. ಈಗ ಆವನಿಗೆ ಶ್ರೀಕೃಷ್ಣನು ಜರಾಸಂಧನನ್ನು ಕರಟದಿಂದ ಕೊಲ್ಲಿಸಿದ ವರ್ತಮಾನವು ತಿಳಿದುಬರಲಾಗಿ ಆವನು ಬಹಳ ಸಿಟ್ಟಿಗೆದ್ದ ಶ್ರೀಕೃಷ್ಣನ ಕಡೆಗೆ ತನ್ನ ದೂರಕನನ್ನು ಕಳುತ್ತಿದೆ ಶ್ರೀಕೃಷ್ಣನನ್ನು ಯುದ್ಧಕ್ಕೆ ಆವ್ಯಾಸ ವಾಡಿದನು. ಈ ಆವ್ಯಾಸವು ಬಂದು ಮುಟ್ಟಿದ ಕೂಡಲೆ ಶ್ರೀಕೃಷ್ಣನು ಯಾದವ ಸೈನ್ಯವನ್ನು ಕರಕೊಂಡು ಹೊಂಡುಕ ವಾಸುದೇವನ ಕೂಡ ಯುದ್ಧವಾಡಲಿಕ್ಕೆ ಹೊರಟನು. ಹೊಂಡುಕ ವಾಸುದೇವನು ತನ್ನ ಸೈನ್ಯವನ್ನು ಕರಕೊಂಡು ಹೊಂಡು ದೇಶದಿಂದ ಹೊರಟನು. ಈ ಇಬ್ಬರ ಸೈನ್ಯಗಳೂ ಕಾಶಿಯ ಉತ್ತರ ಎದುರಾದವು. ಶಲ್ಲಿ ಈ ಎರಡೂ ಪಕ್ಕಾಗಳೂ ಘಾನಫೋರ ಯುದ್ಧವು ನಡೆಯಿತು. ಶ್ರೀಕೃಷ್ಣನು ಹೊಂಡುಕ ವಾಸುದೇವನನ್ನು ಪರಾಭವ ವಾಡಿ ಆವನ ಶಿರಸ್ಸನ್ನು ತನ್ನ ಸುದರ್ಶನಚಕ್ರವಿಂದ ಹಾರಿಸಿದ್ದಲ್ಲದೆ ಕಾಶಿಯ ರಾಜನನ್ನು ಗೆದ್ದು ಆವನನ್ನು ತನ್ನ ಬಾಣದಿಂದ ಕೊಂಡುಬಿಟ್ಟಿನು.

ಇತ್ತಲಾ ಧರ್ಮರಾಜನು ತನ್ನ ನಾಲ್ಕು ಮಂದಿ ತಮ್ಮಂದಿರಿಗೆ ‘ನೀವು ನಾಲ್ಕು ದಿಕ್ಕುಗಳಿಗೆ ಹೊಗಿ ದಿಗ್ಗಿಜು ಮಾಡಿಕೊಂಡು ಬಿಸ್ತಿರಿ’ ಎಂದು ಹೇಳಿ ಆವರನ್ನು ಕಳುಹಿಸಿದನು. ಅಜುಂನನು ಉತ್ತರ ದಿಕ್ಕಿಗೆ, ಭೀಮನು ಪೂರ್ವದಿಕ್ಕಿಗೆ, ಸಹದೇವನು ದಕ್ಷಿಣ ದಿಕ್ಕಿಗೆ, ಮತ್ತು ಸಕ್ಕಾಲನು ಪಶ್ಚಿಮ ದಿಕ್ಕಿಗೆ ಹೊಗಿ ಅಲ್ಲಿಯ ರಾಜರ ಕಡೆಯಿಂದ ಕರಭಾರವನ್ನು ಹೇರಳಾದ ಸಂಪತ್ತನ್ನು ತೆಗೆದುಕೊಂಡು ಒಂದರು. ಕೆಲವರು ತಾವಾಗಿ ಸಂತೋಷದಿಂದ ಪಾಂಡವರ ಸಾರ್ಥಕೌಮತ್ಯವನ್ನು ಒಪ್ಪಿಕೊಂಡು ತಮ್ಮ ಕರಭಾರವನ್ನು ಕೊಟ್ಟಿರು. ಕೆಲವರು ಆವರ ಕೂಡ ಯುದ್ಧವಾಡಿ ಯುದ್ಧದಲ್ಲಿ ಸೋತ ಬಳಿಕ ಆ ಪ್ರಕಾರ ವಾಡಿದರು. ಸಹದೇವನು ದಕ್ಷಿಣ ದೇಶದಲ್ಲಿಯ ರಾಜರನ್ನು ಗೆದ್ದು ದ್ವಾರಕಕೆಗೆ ಬಂದಾಗ ಶ್ರೀಕೃಷ್ಣ-ಬಲರಾಮರು ಪಾಂಡವರ ಸಾರ್ಥಕೌಮತ್ಯವನ್ನು ಶಿರಸಾವಂದ್ಯ ವಾಡಿ ಧರ್ಮರಾಜನು ಯೋಜಿಸಿದ ರಾಜಸೂಖ್ಯವುಜ್ಞಾ

ಕೆಂಪುಸ್ವರ ರತ್ನಾದಿ ವಿಶುಲ ಸಂಪತ್ತನ್ನು ಕೊಟ್ಟರು. ಈ ಪ್ರಕಾರ ನಾಲ್ಕು ಮಂದಿ ತಮ್ಮಂದಿರು ದಿಗ್ವಿಜಯ ಮಾಡಿಕೊಂಡು ಇಂದ್ರಪರ್ಷಿ ನಗರಕ್ಕೆ ಮರಳಿ ಹಿಂದ ಬಳಿಕ ಧರ್ಮರಾಜನು ರಾಜಸೂಯರುಜ್ಞ ಮಾಡುವದನ್ನು ನಿಶ್ಚಯ ಮಾಡಿ ತನ್ನ ಬಳಿಗೆ ಶ್ರೀಕೃಷ್ಣನನ್ನು ಕರೆಯಿಸಿಕೊಂಡು ಅವನ ಮುಂದೆ ಯಾವತ್ತು ಸಂಗತಿಯನ್ನು ತಿಳಿಸಿದನು. ಆಗ ಶ್ರೀಕೃಷ್ಣನು ಅವನಿಗೆ ರಾಜಸೂ ಯಯಿಜ್ಞ ಕಾರ್ಯವನ್ನು ಮಾಡಲಿಕ್ಕೆ ಒಪ್ಪಿಗೆಯನ್ನು ಕೊಟ್ಟನು. ಆಮೇಲೆ ಧರ್ಮರಾಜನು ವಾಯಸಮಹಂತಿಗಳ ಕಡೆಯಿಂದ ದೇಶದಲ್ಲಿಯ ಯಾವತ್ತು ವೇದಾಳಸ್ತ್ರಸಂಪನ್ಮೂಲ ಬಾಹ್ಯಾಂಶಾರಿಗೂ ಯತ್ವಜರಿಗೂ ಯಜ್ಞಕ್ಕಾಗಿ ಹೊರಿ ಬು ಬರಲಿಕ್ಕೆ ನಿಮಂತ್ರಣವನ್ನು ಕಳಿಸಿಕೊಟ್ಟನು. ತನ್ನ ತಮ್ಮಂದಿರನ್ನೂ ಮೂಡಿಕೊಂಡು ಕಳಿಸಿ ಬೇರೆ ಬೇರೆ ರಾಜರನ್ನು ಕರೆಯಿಸಿಕೊಂಡನು. ಈ ಪ್ರಕಾರ ಎಲ್ಲರು ಕೂಡಲಾಗಿ ಸುಮುಹಳೆಯ ದಲ್ಲಿ ಪ್ರಾಣಾರ್ಥಿಕಾರಣದಲ್ಲಿ ಮುಗಿದ ಯಜ್ಞಭಂಗಮಿಯು ಸಿದ್ಧವಾದ ಬಳಿಕ ವಾಯಸಮಹಂತಿಗಳೂ, ಯಜ್ಞವಲ್ಪುರೂ, ಧೋಮ್ಯಾಯಿಸಿಗಳೂ ಯಜ್ಞಕಾರ್ಯವನ್ನು ನಡೆಸಿದರು. ಧೃತರಾಷ್ಟ್ರನ ಸಂಗಡ ಹೊಗಿದ್ದ ಭೀಮಾಜಾಯರೂ ದೊಂಡಾಚಾರ್ಯರೂ ಇ ಯಜ್ಞದಲ್ಲಿ ಕೃತಾಕೃತವನ್ನು ನೋಡಿದರು. ಅಶ್ವತಾಫಮನು ಬಾಹ್ಯಾಂಶಾರಿ ಸತ್ಯಾರವನ್ನು ಮಾಡಿದನು. ವಿದುರನು ಆದಾಯ ವೇಚ್ಛಿಗಳ ಲೆಕ್ಕವನ್ನಿಟ್ಟಿನು. ದುರ್ಯೋಧನನು ಬೇರೆ ಬೇರೆ ದೇಶಗಳ ಅರಸರಿಂದ ಬಂದ ಕರಭಾರವನ್ನೂ ಕರ್ಪೂರಾಣಿಕೆಗಳನ್ನೂ ತೆಗೆದುಕೊಂಡನು. ದುತ್ಯಾಸನನು ಎಲ್ಲರ ಭೀಮೀಜ ನಡ ಮೇಲ್ಮೈಚಾರಕೆಯನ್ನು ಮಾಡಿದನು. ಈ ಪ್ರಕಾರ ಉತ್ತಮ ವ್ಯವಸ್ಥೆಯಿಂದ ಸಾಗಿದ ಆ ಯಜ್ಞಸಮಾರಂಭವು ಬಂದು ತಿಂಗಳ ನಡೆದು, ಖಸಿಗಳು ಹವನದಿಂದಲೂ, ಬ್ರಾಹ್ಮಾಣರು ದ್ವಿತೀಯದಿಂದಲೂ, ರಾಜರು ಭೀಮೀಜ ಸಾದಿ ಸತ್ಯಾರದಿಂದಲೂ ಅತ್ಯಂತ ಸಂತುಷ್ಟರಾದರು. ಈ ಪ್ರಕಾರ ಯಜ್ಞಸಮಾರಂಭವು ಸಾಂಗವಾದ ಕೆಳಸೆಯ ದಿವಸ ಅಲ್ಲಿಗೆ ಬಂದ ರಾಜರಿಗೆ ಪೂಜಾ ಸತ್ಯಾರಗಳನ್ನು ಮಾಡುವ ಕೆಲಸವು ಆರಂಭವಾಯಿತು. ಆಗ ಯಾರಿಗೆ ಅಗ್ರಭಾಜಿಯ ಮಾನವನ್ನು ಕೆಳಡಬೇಕೆಂದು ಧರ್ಮರಾಜನು ಭೀಷ್ಮನನ್ನು ಕೇಳಿದನು. ಆವನು ಶ್ರೀಕೃಷ್ಣನೇ ಈ ಮಾನಕ್ಕೆ ಅರ್ಹನೆಂದು ಆರುಹಲಾಗಿ

ಪಾಂಡವರೀಲ್ಲರು ಅದನ್ನು ವಹಣ್ಣವಾಡಿದರು. ಆ ಪ್ರಕಾರ ಧರ್ಮರಾಜನು ಶ್ರೀಕೃಷ್ಣನಿಗೆ ಅಗ್ರಪೂಜಿಯನ್ನು ವಹಾಡಿದನು. ಅವನು ಅದನ್ನು ಪ್ರೇಮ ಪೂರ್ವಕವಾಗಿ ಗ್ರಹಣ ವಹಾಡಿದನು. ಇದು ತಿತ್ವಪಾಲನಿಗೆ ವಹತ್ತ ಸೇರ ಲಿಲ್ಲ. ಅವನು ಸಿಟ್ಟಿನಿಂದ ಎದ್ದು ಶ್ರೀಕೃಷ್ಣನಿಗೆ ಅಗ್ರಪೂಜಿಯನ್ನು ವಹಾಡಿದ ಪಾಂಡವರಿಗೂ, ಪಾಂಡವರಿಗೆ ಈ ಪ್ರಕಾರ ವಹಾಡಲಿಕ್ಕೆ ಆಶೋಚನೆಯನ್ನು ಹೇಳಿದ ಭೀಷ್ಣನಿಗೂ ನಿಂದಿಸಿದ್ದಲ್ಲದೆ ಅಗ್ರಪೂಜಿಯನ್ನು ವಹಾಡಿಸಿಕೊಂಡ ಶ್ರೀಕೃಷ್ಣನಿಗೂ ಬಹಳವಾಗಿ ನಿಂದಿಸಿದನು. ಇದಕ್ಕೆ ಭೀಷ್ಣನು ಉತ್ತರ ಕೊಟ್ಟು ಶ್ರೀಕೃಷ್ಣನ ಅಗ್ರಪೂಜಿಯ ವಹಣ್ಣ ನಾನ್ಯಾಯವಾದುದೆಂದು ಒಮ್ಮೆ ಕೊಳ್ಳಿದೆ ಇರುವವರು ಅವನ ಸಂಗತ ಯುದ್ಧವಹಾಡಕಕ್ಕೆಂದ್ರೀಯದು ಹೇಳಿದನು. ಆಗ ತಿತ್ವಪಾಲನು ಸಿಟ್ಟಿಗೆದ್ದು ತನ್ನ ಕೈಯಲ್ಲಿಯ ಕತ್ತಿಯನ್ನು ರೂಪ ಪಿಸುತ್ತ ಶ್ರೀಕೃಷ್ಣನ ಮೈನೇಲೆ ಏನಿ ಬರಲಾಗ ಶ್ರೀಕೃಷ್ಣನ ಅವನ ಮೇಲೆ ತನ್ನ ಸುದರ್ಶನಚಕ್ರವನ್ನು ಒಗೆದು ಅವನ ಶಿರಚ್ಛೇದವನ್ನು ವಹಾಡಿದನು. ಶ್ರೀಕೃಷ್ಣನ ಈ ಅದ್ಭುತ ಕೃತ್ಯವನ್ನು ನೇರೋಡಿ ಎಲ್ಲರು ಅಶ್ವಯಾಂವಪಟ್ಟರು ಯಜ್ಞಸಮಾರಂಭದಲ್ಲಿ ಕೊಡಿದ್ದ ಮಹಾಷಾಗಳಾದ ಬುಹ್ಕಣರು ಬಹಿರಂಗವಾಗಿ ತಮ್ಮ ಆನಂದವನ್ನು ಪ್ರದರ್ಶನ ವಹಾಡಿ ಶ್ರೀಕೃಷ್ಣನೆನ್ನು ಸ್ತುತಿ ವಹಾಡಿದರು.

ಈ ಪ್ರಕಾರ ರಾಜಸೂಖ್ಯಯಜ್ಞದಲ್ಲಿ ಉಂಟಾದ ವಿಘ್ನವನ್ನು ಶ್ರೀಕೃಷ್ಣನು ಧೈರ್ಯದಿಂದಲೂ, ಪರಾಕ್ರಮದಿಂದಲೂ, ತ್ವರೆಯಿಂದಲೂ ನಿವಾರಣ ವಹಾಡಿದ ಬಳಕ ಯಜ್ಞದ ಇತರ ಯಥಾವತ್ತು ಕಾರ್ಯಾಂಶ ಬಳ್ಳೇ ಅಷ್ಟು ಹಾಸದಿಂದ ಸಿದ್ಧಿಗೆ ಹೋಯಿತು. ಅಮೇಲೆ ಯಥಾವತ್ತು ರಾಜರು ಧರ್ಮರಾಜನ ನಿರೂಪವನ್ನು ತೆಗೆದುಕೊಂಡು ತಮ್ಮತಮ್ಮದೇಶಗಳಿಗೆ ತಿರುಗಿ ಹೋದರು. ಎಷ್ಟೂ ಮಂದಿ ರಾಜರು ತಮ್ಮ ಮನಸ್ಸಿನಲ್ಲಿ ಶ್ರೀಕೃಷ್ಣನ ಮೇಲೂ, ಪಾಂಡವರ ಮೇಲೂ ಬಹಳ ಸಿಂಹಾದರು. ಶ್ರೀಕೃಷ್ಣನ ಶಕ್ತಿಗಳಲ್ಲಿ ಕಂಸ, ಕಾಲಿಯವನ, ಜರಾಸಂಧ, ಪೌಂಡ್ರಕ ವಾಸುದೇವ, ಮತ್ತು ತಿತ್ವಪಾಲರು ಸತ್ಯಮೇಲೆ ಶಾಲ್ಪ್ಯ ಮತ್ತು ರುಕ್ಷೇ ಈ ಇಬ್ಬರು ವಹತ್ತ ಉಳಿದ್ದರು. ರುಕ್ಷೇಯ ಶ್ರೀಕೃಷ್ಣನ ಬೀಗನಿದ್ದುದರಿಂದ ತಾನೇ ಸ್ಪೃತಿ

ಶ್ರೀಕೃಷ್ಣನ ಮೇಲೆ ಸಾಗಿ ಹೊಗುತ್ತಿದ್ದಿಲ್ಲ. ಆದರೆ ಈವನು ಏರಡನೆಯ ವರಿಗೆ ಕೊಳ್ಳಿಯಾನ್ನು ಕೊಡಲಿಕ್ಕೆ ಎಂದೂ ಕಡಿಮೆ ವಾಡಲಿಲ್ಲ. ತಾಲ್ಪನು ಶಿಶುಪಾಲನ ವಧವನ್ನು ತನ್ನ ಕಣ್ಣಾರೆ ಸೋದಿದ ದಿವಸದಿಂದ ಶ್ರೀಕೃಷ್ಣನ ಮೇಲೆ ಹೇಗೆ ಸೇಡು ತೀರಿಸಿಕೊಳ್ಳಬೇಕೆಂದು ಹಗಲಿರಖು ಅಲೋಚನೆ ಮಾಡಲಿಕ್ಕೆ ಹತ್ತಿ ಶ್ರೀ ತಂಕರನ ಕೃಪೆಯನ್ನು ಸಂಪಾದಿಸುವದಕ್ಕಾಗಿ ಆವನ ಆರಾ ಧನೆಯನ್ನು ಮಾಡಲಿಕ್ಕೆ ಹತ್ತಿದನು. ಪಾಂಡವರು ಹಂದುಸಾಫಿನದ ಸಮೂಹ ರಾಜರಾಗಿ ಆವರ ವೈಭವವೂ, ಕೀರ್ತಿಯೂ ಎಲ್ಲ ದೇಶಗಳಲ್ಲಿ ಬೆಳೆದದ್ದುನ್ನು ಕೆಂಡು ದುರೋಧನನ ವಾತ್ಸರವು ಹೆಚ್ಚಾಯಿತು. ಆದುದರಿಂದ ಆವನು ಪಾಂಡವರ ಉಪ್ಪುಯು ವಸ್ತೂ, ವೈಭವವನ್ನೂ ಹರಣ ಮಾಡುವದಕ್ಕಾಗಿ ಧರ್ಮ ರಾಜನ ಕೊಡ ರೂಪವನ್ನು ಆಡಬೇಕೆಂಬ ಯಂತ್ರಾಯನ್ನು ತೆಗೆದು ಆದನ್ನು ತನ್ನ ತಂದೆಯಾದ ಧೃತರಾಷ್ಟ್ರನಿಗೆ ತಿಳಿಸಿದನು. ಇದಕ್ಕಾಗಿ ಪಾಂಡವರ ಸಭೆಯಂಥಿಂದ ಒಂದು ಬಂದು ದಿನ್ಯಾವಾದ ಸಭೆಯನ್ನು ಕಟ್ಟಿಸಲಿಕ್ಕೆ ಧೃತರಾಷ್ಟ್ರನು ಕೊಡಲೆ ಅಪ್ಪಣಿಯನ್ನು ಕೊಟ್ಟು ಆದನ್ನು ಒಂದು ವರ್ಷದೊಳಗಾಗಿ ಕಟ್ಟಿಸಿ ಪಾಂಡವರಿಗೆ ದೌರ್ವಾದ ಮೊದಲಾದ ತನ್ನ ಸೊಸಿಯರನ್ನು ಕರಕೆಂಡು ಬರಲಿಕ್ಕೆ ತೇಳಿಕಳಿಸಿದನು. ಆ ಪ್ರಕಾರ ಆವರೆಲ್ಲರು ರಾಜನಾತೆಯಾದ ಕುಂತಿಯನ್ನು ಕೂಡಿಕೊಂಡು ಹಸಿನಾಶ್ವರಕ್ಕೆ ಬಂದರು. ಆಮೇಲೆ ಆವರೆಲ್ಲರು ನಾಲ್ಕೊಂದು ದಿವಸ ತಕ್ಕು ಬೈಪಚಾರವನ್ನು ಹೊಂದಿ ಆನಂದದಿಂದ ಇರುತ್ತಿರಲು ಬಂದು ದಿವಸ ಕೌರವರ ಸಭೆಯಲ್ಲಿ ತಕ್ಕಿನಿಯು ಧರ್ಮರಾಜನಿಗೆ (ಯುಧಿಷ್ಠಿರನಿಗೆ) – “ಧರ್ಮಾ, ಇವತ್ತಿನ ಆನಂದದ ಸಮಯದಲ್ಲಿ ದೂರುತವನ್ನು ಆಡೋಣಿ ಬಾ” ಎಂದು ಕರೆದನು. ಆದಕ್ಕೆ ಧರ್ಮರಾಜನು – “ದೂರುತವಾಡುವದು ಪಾತಕ ನಿರುತ್ತದೆ. ಇದಲ್ಲದೆ ಇದರಿಂದ ಅನೇಕ ಅನಧಿಗಳು ಬದಗುವವು” ಎಂದು ಉತ್ತರ ಕೊಟ್ಟನು. ಇದನ್ನು ಕೇಳಿ ತಕ್ಕಿನಿಯು – “ಬುದ್ಧಿವಂತನು ಬುದ್ಧಿ ಹೀನನನ್ನು ಹರಣ ಮಾಡುವದೂ, ಸರಕ್ಕನು ಆಶಕ್ತನನ್ನು ಹರಣ ಮಾಡುವದೂ ಯಾವಾಗ್ನೆ ಪಾತಕವಲ್ಲಪೋ ಆಗ್ನೆ ದೂರುತದಲ್ಲಿ ಕುಶಲನಿರುವ ವನು ಕುಶಲನಲ್ಲದವನನ್ನು ಹರಣ ಮಾಡುವದರಲ್ಲಿ ಪಾತಕವೇನಿರುವದು? ನಿನ್ನ ತಮ್ಮಂದಿರು ರಾಜಸೂಖ್ಯಾಯಜ್ಞದ ಕಾಲಕ್ಕೆ ದಿಗ್ನಿಜಯ ಮಾಡಿ ಆತ

ಕ್ರಿಂತಾದ ರಾಜರನ್ನು ಗೆದ್ದು ವಿವರುದಲ್ಲಿರೂದರೂ ನ್ಯಾಯವೇ ಎಲ್ಲಿರುವದು? ಏಷಾರಮಾಡು. ನಿನ್ನ ಮನಸ್ಸಿಗೆ ಬಂದರೆ ದ್ಯುತವನ್ನು ಆಡೋಣ. ನನ್ನ ದೇನೊ ಆಗ್ರಹವಿಲ್ಲ” ಎಂದು ಮನ್ಮಥೀದವಾಗುವಂತೆ ಮಾತಾಡಿದನು. ಆಗ ಧರ್ಮರಾಜನು—“ಹಾಗಾದರೆ ಆಗಲಿ. ದೃವದಲ್ಲಿರುವದು ಆದೀತು” ಎಂದು ದ್ಯುತವನ್ನಾಡಲಿಕ್ಕೆ ಒಪ್ಪಿಕೊಂಡನು. ಆಮೇಲೆ ಅವರಿಬ್ಬರು ಲೈತ್ತವನ್ನು ಜಲ್ಲಿದರು. ಈ ಆಟದಲ್ಲಿ ಧರ್ಮರಾಜನೇ ಮೊದಲಿನಿಂದ ಸೋಲಹತ್ತಿದನು. ಸಾವಿರಾರು ರುಪಾಯಿಗಳನ್ನು ಸೋತನು; ಲಕ್ಷ ರುಪಾಯಿಗಳನ್ನು ಸೋತನು; ಕೋಟಿ ರುಪಾಯಿಗಳನ್ನು ಸೋತನು; ರಥ-ಆಸ-ಕುದುರೆಗಳನ್ನು ಸೋತನು; ಕೋನೆಗೆ ರಾಜ್ಯವನ್ನೂ ಸೋತನು! ಆಮೇಲೆ ಧರ್ಮರಾಜನು ತನ್ನ ತಮ್ಮಂದಿರನ್ನು-ಒಬ್ಬನ ತರುವಾಯ ಇನ್ನೊಂದು ಬ್ರಹ್ಮನ್ನು-ಪಂಥಕ್ಕೆ ಒಡ್ಡಿ ಅವರನ್ನು ಸೋತು ಸ್ವತಃ ತನ್ನನ್ನೂ ತಾನು ಸೋತನು. ಈ ಆಟವಾದುವಾಗ ಕುರುಡ ಧೃತರಾಷ್ಟ್ರನು ಮೇಲಿಂದಮೇಲೆ—“ಏನು ಗೆದ್ದಿರಿ? ಏನು ಗೆದ್ದಿರಿ?” ಎಂದು ತನ್ನ ಕಡೆಯಿವರನ್ನು ಕೇಳಿಕೊಂಡು ಅವರು “ಇಂಥಿದು ಗೆದ್ದೇವು” ಎಂದು ಹೇಳಿದ ಕೂಡಲೆ ತನ್ನ ಮನಸ್ಸಿನಲ್ಲಿ ಬಹಳ ಹಣವಡುತ್ತಿದ್ದನು. ಆದರೆ ಆ ಶಬ್ದಗಳಿಂದ ಇತರ ಸಭಿಕರಿಗೆ ಮಾತ್ರ ಬಚೆಯನ್ನು ಚೂಳ್ಳಿದಂತೆ ಆಗುತ್ತಿತ್ತು. ಕೋನೆಗೆ ಶಕ್ಷಿಸಿಯು ಧರ್ಮನಿಗೆ—“ಧರ್ಮ, ನಿನ್ನ ಹೆಂಡತಿಯ ನ್ನು ಪಂಥಕ್ಕೆ ಒಡ್ಡುವಢೊಂದು ಉಳಿದಿದದೆ. ಅದರಲ್ಲಿ ನೀನು ಗೆದ್ದರೆ ನಾನು ಈಗ ಗೆದ್ದಿರುವದನ್ನೆಲ್ಲ ನಿನಗೆ ತಿರುಗಿ ಕೊಡುತ್ತೇನೆ” ಎಂದು ಹೇಳಿದನು. ಆಗ ಸಭಿಕರು “ಧಿಕ್ಷಾರ, ಧಿಕ್ಷಾರ” ಎಂದು ಕೊಗಿದರು. ಆದರೆ ಸೋತದ್ದ ರಿಂದ ಮನಸ್ಸಿಗೆ ಹಳ್ಳಿಕೊಂಡು ದುಃಖದಿಂದ ಅಂಥನಾಗಿದ್ದ ಧರ್ಮರಾಜನು ದುಃಖವೇತದಿಂದ ದೌವದಿಯನ್ನು ಪಂಥಕ್ಕೆ ಒಡ್ಡಿದನು. ಅದರಲ್ಲಿಯೂ ಧರ್ಮರಾಜನು ಸೋತನು. ಆಗ ದುಯೋಗಿಧನ, ದುಶ್ಯಾಸನ, ಶಕ್ಷಿಸಿ, ಕಣಾ ಈ ದುಷ್ಪ ಜತುಷ್ಪಯರು ಆನಂದದಿಂದ ಕರತಾಡನ ಮಾಡಿದರು. ಇತರ ಸಭಿಕರು ಮಾತ್ರ ತಮ್ಮ ಕಿವಿಯಲ್ಲಿ ಬೆರಳುಗಳನ್ನು ಇಟ್ಟುಕೊಂಡರು. ಆಗ ಉನ್ನತ್ತ ದುಯೋಗಿಧನನು ಪ್ರತಿಕಾರಿಯಾಂಬಿ ದೂತನನ್ನು ಕರುದು—“ಪ್ರತಿಕಾರಿ, ನೀನು ಈಗಲೇ ಹೇಳಿಗಿ ಈ ಮೃತ್ತಾಂತವನ್ನು ದೌವದಿಗೆ

ತಿಳುಹಿಸು. ಹಾಗೂ ಅವಳು ದುಯೋಧನನ ದಾಸಿಯಾಗಿರುವದರಿಂದ ತವ ಇಗೆ ಸಭೀಗೆ ಬರಲಿಕ್ಕೆ ಅಪ್ಪಿಸೇಯಾಗಿರುತ್ತದೆಂದು ಹೇಳು ” ಎಂದು ಹೇಳಿ ದನು. ಅದರಂತೆ ಪಾತ್ರಿಕಾವಿಚು ದೌರ್ವಾದಿಗೆ ತಿಳಿಸಲಾಗಿ ಅವಳು—“ ಧರ್ಮ ರಾಜನು ದ್ಯುತದಲ್ಲಿ ಮೊದಲಿಗೆ ಸೋತು ಸ್ವತಃ ದಾಸನಾದ ಬಳಿಕ ಅವನಿಗೆ ನನ್ನನ್ನ ಪಂಥಕ್ಕೆ ಹಜ್ಜುವ ಅಧಿಕಾರವು ಎಲ್ಲಿ ಉಳಿಯಿತು? ” ಎಂದು ಅವನಿಗೆ ಕೇಳಿದ್ದು. ಇದರಂತೆ ಈ ದ್ಯುತನು ಸಭೀಯ ಮುಂದೆ ಬಂದು ತಿಳಿಸಿದನು. ಆಗ ದುಯೋಧನನು ದುಶ್ಯಾಸನಗೆ—“ ನೀನು ಹೋಗಿ ದೌರ್ವಾದಿಯನ್ನು ಸಭೀಗೆ ಕರಕೆಂದು ಬಾ ” ಎಂದು ಹೇಳಿ ಕೆಳುಹಿಸಿದನು. ಅದರಂತೆ ದುಶ್ಯಾಸನನು ಅಂತಿಷ್ಠಿರಕ್ಕೆ ಹೋಗಿ ದೌರ್ವಾದಿಗೆ ಸಭೀಗೆ ಬರುವದಕ್ಕಾಗಿ ಆಗ್ರಹ ವಾಡ ಲಿಕ್ಕೆ ಹತ್ತಿದನು. ಆದಕ್ಕೆ ಅವಳು—“ ನಾನು ಮುಟ್ಟಾಗಿರುತ್ತಿದ್ದು ಆಡ್ಲ ಹಚ್ಚಿಕೊಂಡಿರುತ್ತೇನೆ ” ಎಂದು ಬೇಕಾದಷ್ಟು ಕಾರಣವನ್ನು ತೋರಿಸಿದರೂ ದುಷ್ಪ ದುಶ್ಯಾಸನನು ಕೇಳಲಿಲ್ಲ. ಅವನು ಅವಳ ಕೊದಲವನ್ನು ಹಿಡಿದು ಅವ ಇನ್ನು ಬಲಾಕ್ಯಾರದಿಂದ ಕೌರವರ ಸಭೀಗೆ ಏಕೆಂದು ತಂದನು. ದೌರ್ವಾದಿಯ ದುಡಳಿಯನ್ನು ನೋಡಿ ಸಭೀಯ ಜನರು ತನ್ನ ತಲೆಯನ್ನು ಕೇಳಿಗೆ ವಾಡಿದರು. ಧರ್ಮರಾಜನು ನಾಚಿಕೊಂಡು ತನ್ನ ತಲೆಯನ್ನು ಬಾಗಿಸಿದನು. ಆಗ ಭೀಮನು ಸಿಟ್ಟಿಸಿಂದ ಎದ್ದು—“ ನಾನು ಇವತ್ತಿನ ತನಕ ಸಾವಿರಾರು ಮಂದಿ ಜೂಜು ಅಡುವವರನ್ನು ನೋಡಿರುತ್ತೇನೆ. ಆದರೆ ಹೆಂಡತಿಯನ್ನು ಪಂಥಕ್ಕೆ ಹಚ್ಚಿ ಜೂಜು ಅಡುವವನು ಇವನೇ ಹೊದಲಸೆಯವನು. ಲೆತ್ತವನ್ನು ಹಿಡಿದು ಅಡುವ ಇವನ ಕೈಗಳನ್ನು ಈಗಲೇ ಸುಟ್ಟಿದ್ದಾತ್ತೇನೆ ” ಎಂದು ನುಡಿದನು. ಆದರೆ ಅಜುಳಿನನು ಕಕ್ಕಾಲತೆಯಿಂದ ಭೀಮನಿಗೆ—“ ಭೀಮಾ, ನೀನು ಅಣ್ಣಿ ನಿಗೆ ಗುರುವೆಂದು ತಿಳಿದು ಇವತ್ತಿನ ತನಕ ಎಂದೂ ಅಮರಾದೆಯಿಲ್ಲ ವಾಡಲಿಲ್ಲ. ಆದರೆ ನಿನ್ನ ಸಹಾಯನ್ನು ಈಗ ಏಕೆ ಹರಣ ವಾಡಿಕೊಳ್ಳತ್ತೀ? ಎಂದನು. ಆಗ ಭೀಮನು ಸುಮ್ಮನೆ ಕೇಳಿಗೆ ಕುಳಿತನು. ಇದರಿಂದ ದೌರ್ವಾದಿಯ ನಿರಾತಪಟ್ಟು ಸಭೀಯವರಿಗೆ—“ ಮಹಾರಾಜುರೇ, ನಾನು ದಾಸಿಯು ಆಹುದೋ ಎಂಬ ಪ್ರಶ್ನೆಗೆ ಮೊದಲು ಉತ್ತರ ಕೊಡಿರಿ. ರಾಜಸಭೀಯಲ್ಲಿ ಕುಳಿತು ದುಃಖಿಕರ ಪ್ರಶ್ನೆಗೆ ಉತ್ತರ ಕೊಡಿದೆ ಇರುವವರು ಧರ್ಮಶಾ

ಸ್ತುದ ಪ್ರಕಾರ ಅಥವಾತಕ್ಕೆ ಒಳಗಾಗುತ್ತಾರೆ. ಆದುದರಿಂದ ನನ್ನ ಪ್ರಶ್ನೆಗೆ ಮೊದಲು ಉತ್ತರ ಕೊಡಿರಿ” ಎಂದು ಹೇಳಿದಳು. ಆಗ ಭೀಷ್ಣನು “ ಧರ್ಮಾ ರಾಜನು ತಾನು ಮೊದಲಿಗೆ ಸ್ಪೃತಿ ಸೋರುತ್ತು ಹೋರಿದ ನಂತರ ನಿನ್ನನ್ನು ಪಂಥ ಕ್ಕೆ ಬಡ್ಡಿದ್ದನ್ನಿಂದ ಗಂಡಿಗೆ ಹೆಡೆತೆಯ ಮೇಲೆ ಸಾಪುತ್ರವಿರುವದನ್ನೂ ಕೊಟ್ಟಿಯೋ ವಿಚಾರ ವಾಡಿದರೆ ನೀನು ದಾಸಿಯಾಗಿರುತ್ತಿರೋ ಇಲ್ಲೋ ಎಂಬುವದನ್ನು ನಿರ್ಣಯ ಮಾಡುವದು ಕರಿಣಿವಿರುತ್ತದೆ” ಎಂದು ಉತ್ತರ ಕೊಟ್ಟಿನು. ಭೀಷ್ಣನು ಕೊಟ್ಟೆ ಮುಗ್ಧ ಉತ್ತರವನ್ನು ಕೇಳಿ ದುರೋಧ ನನ್ನ ಆನಂದಪಟ್ಟು ದುಶ್ಯಾಸನಿಗೆ—“ ಪಾಂಡವರೂ ದೌಪದಿಯು ನನ್ನ ದಾಸರಾಗಿರುವದರಿಂದ ಅವರ ವಸ್ತುಗಳನ್ನು ಸೆಳೆದುಕೊರೋ ” ಎಂದು ಹೇಳಿ ದನು. ಆಗ ಪಾಂಡವರು ತಮ್ಮ ಮೈಮೇಲಿನ ವಸ್ತುಗಳನ್ನು ತೆಗೆದು ಚಲ್ಲಿಕೊಳ್ಳುವುದು. ಆದರೆ ದೌಪದಿಯು ಬೋಟಿಗಾರನ ಬಲಿಯಲ್ಲಿ ಸಿಕ್ಕು ಚಿಗರಿಯಂತೆ ಕಸಿವಿಸಿಪಟ್ಟು ದುಶ್ಯಾಸನನ ಕಡೆಗೆ ನೋಡಿದಳು. ಆದರೆ ಆವನಿಗೆ ಶಂಚಿತಾ ದರಳ ದಾಯವು ಹುಟ್ಟಲಿಲ್ಲ. ಆವನು ಅವಳ ಸೀರೆಯನ್ನು ಸೆಳೆಯುವದಕ್ಕಾಗಿ ಅವಳ ಸೀರೆಗೆ ಕೈ ಹಚ್ಚಿದನು. ಆಗ ದೌಪದಿಯು ಪಾಂಡವರ ಕಡೆಗೆ ನೋಡಿದಳು. ಆದರೆ ಆವರು ತಮ್ಮ ಮೋರೆಯನ್ನು ಕೆಳಗೆ ವಾಡಿದರು. ಈ ಸ್ಥಿತಿಯಲ್ಲಿ ಅವಳಿಗೆ ಯಾರಳು ರಕ್ಷೆ ಕರು ಉಳಿಯಲಿಲ್ಲ. ಆದುದರಿಂದ ಅವಳು ತನ್ನ ಕೈಯಿಂದ ಕಣ್ಣಾಗಳನ್ನು ಮುಚ್ಚಿಕೊಂಡು ಆಳಲಿಕ್ಕೆ ಹತ್ತಿ—“ ಹೋ ಕೃಷ್ಣಾ ! ಹೋ ಗೋವಿಂದಾ ! ಹೋ ಗೋಪೀಜನಪಿಂತಾ ! ನೀನು ಸರ್ವಜ್ಞನಿ ರುತ್ತಿದ್ದ ಕೌರವರು ನನಗೆ ನಡೆಸಿರುವ ಭಲವು ನಿನಗೆ ಗೋತಾಗಲೀಲಿದ್ದೀರೋ ? ಹೋ ಅನಾಧನಾಥಾ ! ಹೋ ರಮಾನಾಥಾ ! ಹೋ ದುರ್ಭಿನಾಶನಾ ! ಹೋ ಜನಾ ದಾನಾ ! ಕೌರವರು ಮಾಡುವ ಅನ್ಯಾಯದಿಂದ ಈ ದೌಪದಿಯನ್ನು ರಕ್ಷಿಸು ” ಎಂದು ಜಗದ್ರಕ್ಷುಕನಾದ ಪ್ರಭುವನ್ನು ಧ್ಯಾನ ಮಾಡಿ ಅವನಿಗೆ ಶರಣ ಹೋದಳು. ಈ ಪ್ರಕಾರ ದೌಪದಿಯು ಆತ್ಮಸ್ಪರ್ಧಿಂದ ತನ್ನ ಪ್ರಾರ್ಥನೆ ಮಾಡುವದನ್ನು ಅ ಜಗದ್ರಕ್ಷಕನು, ಕೃಷಣಾಗರನು ಆದ ಪ್ರಭುವು ಕೇಳಿ ಕರುತ್ತಾರನದಿಂದ ಉಕ್ಕೋರಿ ಬಂದು ದೌಪದಿಯ ಮೇಲೆ ಕೃಪೆಯನ್ನು ಮಾಡಿದನು. ಅದರಿಂದ ಅವಳು ಉಟ್ಟಿದ್ದ ಸೀರೆಯನ್ನು ದುಶ್ಯಾಸನನು ಏನ್ನು ಸಾರೆ ಸೆಳಿ

ಧಾಗ್ನ್ಯ ಅವಳ ಸೀರೆಯು ಇದ್ದ ಹಾಗೆಯೇ ಇತ್ತು ! ದುಶ್ಯಾಸನನು ದೋಃ ದಿಯು ಸೀರೆಯನ್ನು ಸೆಳೆದು ಸೆಳೆದು ಕಡೆಗೆ ದಣಿದು ಕುಳಿತನು. ಆಗ ಸಭಿಕರ ಅವನಿಗೆ ಧಿಕ್ಕಾರವನ್ನು ಮಾಡಿ ದೌಪದಿಗೆ—“ಧನ್ಯ ! ಧನ್ಯ ! ನೀನು ಮಹಾ ಪತಿವರತೆಯು” ಎಂದು ಅವಳ ಧನ್ಯವಾದವನ್ನು ಮಾಡಿದರು. ಆದರೆ ಧೃತಿ ರಾಷ್ಟ್ರನಿಗೆ ದುಶ್ಯಾಸನನು ಮಾಡಿದ ಭಯಂಕರ ಪ್ರಕಾರವು ತೆಳಿಯಲ್ಲಿ ಅವನು ದೌಪದಿಗೆ ಸಭಿಕರು ಮಾಡಿದ ಧನ್ಯವಾದವನ್ನು ಕೆವಿಯಿಂದ ಕೇರ್ಳಿಕೊಂಡ ಈ ಯಾವತ್ತು ನಡೆದ ಸಂಗತಿಯನ್ನು ವಿದುರನ ಕಡೆಯಿಂದ ಕೇರ್ಳಿಕೊಂಡ ದೌಪದಿಗೆ—“ಎಲ್ಲೆ ಮಹಾಸಾಧ್ಯ ದೌಪದಿಯೇ ! ನೀನು ನಿನ್ನ ಆಲೋಕಿ ಧರ್ಮತತ್ವರತೆಯು ಮೂಲಕ ನವ್ಯ ಕುಲಕ್ಕೆ ದೊಡ್ಡ ಭೂಪಣಪೂರ್ಯಾಳಿ ಇರುತ್ತೀರು. ನಾನು ಈ ಸಮಯಕ್ಕೆ ನಿನ್ನ ಮೇಲೆ ಪ್ರಸನ್ನನಾಗಿರುತ್ತೀನೆ ಬೀಕಾದ ವರವನ್ನು ಕೇರ್ಳಿಕೊರ್ಲಿ” ಎಂದು ಹೇಳಿದನು. ಅದಕ್ಕೆ ದೌಪದಿಯು—“ನನ್ನ ಪತಿಗಳು ದಾಸ್ತತ್ವದಿಂದ ಮುಕ್ತರಾಗಿ ಅವರು ನನಗೆ ದೊರೆಯಬೇಕು” ಎಂದು ಕೇರ್ಳಿಕೊಳ್ಳಲು ಧೃತರಾಷ್ಟ್ರನು ಅದಕ್ಕೆ ಒಡಂಬಿಟ್ಟು—“ಇನ್ನೂ ಏನಾದರೂ ವರವನ್ನು ಬೀಡಿಕೊಳ್ಳುವದಿದ್ದರೆ ಬೀಡಿಕೊರ್ಲಿ” ಎಂದು ದೌಪದಿಗೆ ಹೇಳಿದನು. ಆಗ ದೌಪದಿಯು—“ನನ್ನ ಪತಿಗಳ ರಾಜ್ಯವು ಅವರಿಗೆ ತಿರುಗಿ ದೊರೆಯಬೇಕು” ಎಂದು ಕೇರ್ಳಿದಳು. ಅದಕ್ಕೂ ಧೃತರಾಷ್ಟ್ರನು ಒಡಂಬಿಟ್ಟು ಧರ್ಮರಾಯನಿಗೆ—“ಧರ್ಮ, ನೀನು ನಿನ್ನ ಪತಿವರತಾ ಭಾಯೆಯನ್ನೂ ನಿನ್ನ ತಮ್ಮಂದಿರನ್ನೂ ಕೂಡಿಕೊಂಡು ನಿನ್ನ ರಾಜಧಾನಿಗೆ ಹೊಗಿ ನಿನ್ನ ರಾಜ್ಯವನ್ನು ಕಾಪಾಡು. ಹಾಗೂ ನನ್ನ ಕಡೆಗೆ ದೃಷ್ಟಿಯನ್ನಿಷ್ಟು ದುಯೋಗಿಧನನ ದುರ್ಗಣವನ್ನು ಮರೆತು ಅವನ ಸದ್ಗುಣದ ಕಡೆಗೆ ಮಾತ್ರ ಲಕ್ಷ್ಯಕೊಡು ಮತ್ತು ಅವನನ್ನು ಕ್ಷಮಿಸು” ಎಂದು ಹೇಳಿದನು. ಇದನ್ನು ಕೇರ್ಳಿ ಧರ್ಮರಾಜನು ತನ್ನ ತಮ್ಮಂದಿರನ್ನೂ ದೌಪದಿಯನ್ನೂ ಕೂಡಿಕೊಂಡು ಆ ಸಭೆಯಿಂದ ಹೊರಟು ಕುಂತಿಯ ಕಡೆಗೆ ಹೊಗಿ ಅವಳನ್ನೂ, ಇತರ ಸ್ತ್ರೀಯರನ್ನೂ ಕರಕೊಂಡು ತನ್ನ ಇಂದ್ರಪ್ರಸ್ಥ ರಾಜಧಾನಿಗೆ ಹೊಗಿ ಗಲಿಕ್ಕು ಹೊರಟನು. ಇತ್ತುಲೂ ದುಯೋಗಿಧನ, ದುಶ್ಯಾಸನ, ಕಣ ಮತ್ತು ಶಕುನಿ ಈ ಬಾಂಡಾಲ ಚೌಕೆಸಿಯು ಅಂಥ ಧೃತರಾಷ್ಟ್ರನಿಗೆ ಪುನಃ ಗಂಟು

ಬೆದ್ದು ಅವನಿಗೆ—“ಹಾವಿನ ಬಾಲದ ಮೇಲೆ ಕಾಲು ಇಟ್ಟು ಬಳಿಕ ಆದನ್ನು ಕೊಳ್ಳಲಿದೆ ಹಾಗೇ ಹೋಗಿಗೊಡುವದು ಉಚಿತವೇ? ಇದರಿಂದ ನಮಗೆ ಸರ್ವ ಸ್ವಿ ನಾಶವಾಗುವದು. ಅಜುಳಿನನು ಗಾಂಡಿವ ಧನುಷ್ಯದ ಹುರಿಯನ್ನು ಜಗಿ ತಣತ್ವಾರ ಮಾಡುತ್ತ ರಥದಲ್ಲಿ ಕುಳಿತುಕೊಂಡನೆಂದು ಹೇಳುತ್ತಾರೆ. ಭೀಮ ನಂತ್ರ ಕೈಗ್ರಿಧಸಂತಪ್ತನಾಗಿ ತನ್ನ ಗದೆಯನ್ನು ತನ್ನ ತಲೆಯ ಸುತ್ತಲು ತಿರ ಪುತ್ತಾನೆ. ಆದುದರಿಂದ ಮುಂದೆ ನಮ್ಮ ಮೇಲೆ ಒದಗುವ ಭಯಂಕರ ಆಪ ತ್ತನ್ನು ತಪ್ಪಿಸಬೇಕೆಂದು ನಿನ್ನ ಮನಸ್ಸಿನಲ್ಲಿದ್ದರೆ ಧರ್ಮನಿಗೆ ಪುನಃ ದ್ಯುತ ವನಾಡಲಿಕ್ಕೆ ಕರೆಯಿಸು. ನಾವು ಇನ್ನೊಂದೇ ಪಂಥವನ್ನು ಹಜ್ಞುತ್ತೋವೆ. ಅವರು ಗೆದ್ದುರೆ ನಾವು ಹನ್ನೆರಡು ವರ್ಷ ವನವಾಸವನ್ನಾಗಿ ಬಂದು ವರ್ಷ ಆಜ್ಞಾತವಾಸವನ್ನಾಗಿ ಅನುಭೋಗಿಸುವೆವು. ಅವರು ಸೋತರೆ ಅವರು ಆದ ರಂತೆ ವನವಾಸಕ್ಕೆ ಹೋಗಬೇಕು. ದಯವೂಡಿ ಧರ್ಮನನ್ನು ತಿರುಗಿ ಕರೆ ಗೆರಿ” ಎಂದು ಬಹಳ ಆಗ್ರಹ ಮಾಡಲಾಗಿ ಆ ಮುದುಕ ಧ್ರುತರಾಷ್ಟ್ರನು ತನ್ನ ಹುಡುಗರ ಮೇಲಿನ ಕಕ್ಷುಲತೆಯಿಂದ ಧರ್ಮರಾಜನನ್ನು ತಿರುಗಿ ಕರೆಯಿಸಿದನು. ಧರ್ಮರಾಜನು ತನ್ನ ರಾಜಧಾನಿಗೆ ಹೋಗುವದಕ್ಕಾಗಿ ತನ್ನ ರಥದಲ್ಲಿ ಕಾಲಿಡುತ್ತಿರುವ್ವರಲ್ಲಿಯೇ ಧ್ರುತರಾಷ್ಟ್ರನಿಂದ ತಿರುಗಿ ಸಂದೇ ಶವೆ ಬಂದುದರಿಂದ ಅವನು ತಿರುಗಿ ಬಂದು, ತಿರುಗಿ ದ್ಯುತವನ್ನಾಡಿ ತಿರುಗಿ ಸೋತನು. ಕೊನೆಗೆ ಧರ್ಮರಾಜನೂ, ಅವನ ನಾಲ್ಕು ಮಂದಿ ತಮ್ಮೊಂದಿರೂ ವಲ್ಲಾಗಳನ್ನು ಉಟ್ಟುಕೊಂಡು ವನವಾಸಕ್ಕೆ ಹೊರಟರು! ಸತೀ ದೌರಾಪದಿಯು ತಾನೂ ವಲ್ಲಾಗನ್ನು ಉಟ್ಟುಕೊಂಡು ಆವರ ಸಂಗಡ ಹೊರಟಳು! ವೃಧ್ಧಾದ ಕುಂತಿಯು ನಿರುಪಾಯದಿಂದ ವಿದುರನ ಮನೆಯಲ್ಲಿ ಸಿಂತುಕೊಂಡಳು. ಪಾಂಡವರ ಇತರ ಸ್ತ್ರೀಯರು ಸುಭದ್ರೆಯನ್ನು ಕರ ಕೊಂಡು ಶೋಕ ಮಾಡುತ್ತ ತಮ್ಮ ತವರುಮನೆಗಳಿಗೆ ಹೊರಟು ಹೋದರು.

ಆ ಪ್ರಕಾರ ಪಾಂಡವರಿಗೆ ಘನಫೋರವಾದ ಸಂಕಟವು ಉದಗಿರಾಗ್ಗೆ ಶ್ರೀಕೃಷ್ಣನು ತಿಶುಪಾಲನ ವಿಶ್ವನಾದ ಶಾಲ್ಪನನ್ನು ಮರ್ಡನ ಮಾಡುವಲ್ಲಿ ಶೋಡಗಿದ್ದನು. ಶಾಲ್ಪನು ಯಾದವ ವಂಶವನ್ನು ಪೂಣಿವಾಗಿ ಸಂಹಾರ

ವಾಡಬೇಕೆಂಬ ಅಪ್ಪೇಕ್ಕೆಯಿಂದ ಶ್ರೀಕಂಕರನ ಆರಾಧನೆ ವಾಡಿ “ಸೌಭ” ಎಂಬ ಪ್ರಚಂಡವಾದ ಒಂದು ವಿಮಾನವನ್ನು ಪಡೆದುಕೊಂಡಿದ್ದನು. ಆದು ಒಂದು ಕ್ಷೇಣದಲ್ಲಿ ಒಂದೇ ಇದ್ದುಂತೆ ಕಾಣುತ್ತಿತ್ತು; ಇನ್ನೊಂದು ಕ್ಷೇಣದಲ್ಲಿ ಅನೇಕ ಇದ್ದುಂತೆ ಕಾಣುತ್ತಿತ್ತು. ಒಂದು ಕ್ಷೇಣದಲ್ಲಿ ಕಣ್ಣಿಗೆ ಕಾಣುತ್ತಿತ್ತು. ಇನ್ನೊಂದು ಕ್ಷೇಣದಲ್ಲಿ ಅದೃಶ್ಯವಾಗುತ್ತಿತ್ತು. ಆದು ಒಮ್ಮೊಮ್ಮೆ ಭಾವಿಯ ಮೇಲೆ ಇದ್ದುಂತೆ ಕಾಣುತ್ತಿತ್ತು; ಒಮ್ಮೊಮ್ಮೆ ಆಲ್ಪನು ಕುಳಿತು ತನ್ನ ಸ್ವನ್ಯದವರಿಂದ ದ್ವಾರಕೆಗೆ ಮುತ್ತಿಗೆ ಹಾಕಿಸಿ, ತನ್ನ ವಿವಾಹದೊಳಗಿಂದ ದ್ವಾರಕೆಯ ಜನರ ಮೇಲೆ ಕಲ್ಪಿ, ಗಿಡ, ಹಾವು, ಕತ್ತಿ ಮುಂತಾದ ಅನೇಕ ಶಸ್ತ್ರಸ್ವರ್ಗಳನ್ನು ಬಗೆದು ವಿಶೇಷ ಅಥರ್ವಾಸಿಯನ್ನು ಪಾಣಿಹಾಸಿಯನ್ನು ವಾಡಿದನು. ಪ್ರದ್ಯುಮ್ಮನು ಇತರ ಯಾದವ ವೀರರನ್ನು ಕೂಡಿಕೊಂಡು ಬಹು ಪರಾಕ್ರಮದಿಂದ ಶತ್ರುಗಳ ಮುತ್ತಿಗೆಯನ್ನು ಪ್ರತೀಕಾರ ವಾಡಿದನು. ಈ ಯಾದವ ಇಪ್ಪತ್ತೇಳು ದಿವಸ ನಡೆಯಿತು. ಒಮ್ಮೆ ಪ್ರದ್ಯುಮ್ಮನು ಮೂರ್ಖ ತನಾಗಿ, ಸಮರಾಂಗಣದಿಂದ ಹೊರಟು ಹೋಗಿ, ಪುನಃ ಎಚ್ಚುತ್ತು, ಪುನಃ ಸಮರಾಂಗಣಕ್ಕೆ ಒಂದು, ಶಾಲ್ಪನ ಅಮಾತ್ಯನಾದ ದೃಢವಾನನನ್ನು ಸಂಹಾರ ವಾಡಿದನು. ಸಾಂಭ, ಸಾತ್ಯಕಿ ಹೊದಲಾದ ಯಾದವ ವೀರರು ಸೌಭ ವಿವಾಹದೊಳಗೆ ಕುಳಿತಿದ್ದ ಸ್ವನಿಕರ ಮೇಲೆ ತನ್ನ ಬಾಣಗಳನ್ನು ಪ್ರಯೋಗ ವಾಡಿ ಅವರ ತಲೆಗಳನ್ನು ಕಡಿದು ಆವು ಸಮುದ್ರದಲ್ಲಿ ಪಟಪಟನೆ ಬೀಳುವಂತೆ ವಾಡಿದರು. ಇತ್ತು ಶ್ರೀಕೃಷ್ಣನು ಇಂದ್ರಪ್ರಸ್ಥದಲ್ಲಿರುವಾಗ ದೃಷ್ಟಿಸ್ತೇನ್ನಿಗಳಾದುದರಿಂದ ಅವನು ಅಲ್ಲಿಂದ ಹೊರಟು ಒಂದು ಶಾಲ್ಪನ ವಿವಾಹವನ್ನು ಮುರಿದು ಹಾಕಿ ಶಾಲ್ಪನನ್ನು ಕೊಂಡನು. ಆ ಹೇಳಿ ಶ್ರೀಕೃಷ್ಣನಿಗೆ ಹಾಂಡವರು ದೃಢತದಲ್ಲಿ ಸೋತು ಆರ್ಜ್ಯಕ್ಕೆ ಹೋದ ವರ್ತಮಾನವು ತಿಳಿಯಿತು. ಇದೇ ಹೊತ್ತಿಗೆ ಸುಭದ್ರೆಯು ತನ್ನ ಮೂರು ವರ್ತದ ಮಗನಾದ ಅಭಿಮನ್ಯವಿನನ್ನು ಕರಕೊಂಡು ತವರುಮನೆಗೆ ಬಂದಳು. ಆವಳ ಬಾಯಿಂದ ಈ ಯಾವಶ್ತು ವರ್ತಮಾನವನ್ನು—ವಿಶೇಷವಾಗಿ ದೌರ್ವಾಪದಿಗೆ

ದುರೋಽಧನ ದುಶ್ಯಾ ಸನಾದಿಗಳು ಮಹಡಿದ ವಿಟಂಬಸೆಯನ್ನು ಶ್ರೀಕೃಷ್ಣನು ಕೇಳಿ ಒಹಳ್ಳ ವ್ಯಾಸನಪಟ್ಟನು. ಆದುದರಿಂದ ಅವನು ಅರಣ್ಯದಲ್ಲಿ ವಾಸವಾಡು ತ್ತಿದ್ದ ಪಾಂಡವರಿಗೆ ಸಮಾಧಾನ ಹೇಳುವದಕ್ಕಾಗಿ ತತ್ಯಾಲವೇ ಆವರಿದ್ದಿಲ್ಲಿಗೆ ಹೊರಟು ಹೊರಿಸು. ಆವನ ಸಂಗಡ ವಸುದೇವ, ಬಲರಾವು ಮೆದಲಾದ ವರು ಇದ್ದರು. ಆವರಿಲ್ಲರು ಅರಣ್ಯದಲ್ಲಿ ಪಾಂಡವರನ್ನು ಕಂಡ ಒಳಿಕೆ ದುಃಖ ವಾಡುತ್ತ ಧರ್ಮರಾಜನ ಸುತ್ತಲು ಕುಳಿತುಕೊಂಡಾಗ ದೌಪದಿಯು ಶ್ರೀಕೃಷ್ಣನಿಗೆ ಶರಣ ಹೊಗಿ ಆಂದಂದ್ದೇನಂದರೆ:—“ಕೃಷ್ಣ, ನೀನು ಪ್ರತ್ಯಕ್ಷ್ಯ ವಿನ್ಯಾಸ ವಿನ ಆವತಾರವಿರುತ್ತೀ. ನೀನು ಈ ನಾಳವರ ಜಂಗವಾತ್ಕಾ ವಿಶ್ವವನ್ನು ಉತ್ತರಿಸು ಮಹಡಿರುತ್ತೀ. ನೀನೇ ಸಕಲ ಪ್ರಾಣಿಗಳ ರಕ್ಷಕನು ಇರುತ್ತೀ. ಸೀನೇ ಎಂಬತ್ತು ಮನುಷ್ಯರಿಗೆ ಮತ್ತು ಕತ್ತಲೆವನ್ನೂ, ದೇವತೆಗಳಿಗೆ ಆಮರತ್ವವನ್ನೂ ಉಂಟು ಮಹಡಿರುತ್ತೀ. ನಾನು ಪಾಂಡವರ ಧರ್ಮಪತ್ರಿಯಾ, ನಿನ್ನ ತಂಗಿಯೂ ಇದ್ದು ದುಶ್ಯಾಶನನು ನನ್ನ ಕೂದಲುಗಳನ್ನು ಹಿಡಿದುಕೊಂಡು ನನ್ನನ್ನು ಸಭಿಗೆ ಎಳೆದೊಯ್ಯಬೇಕೇ? ನಾನು ರಜಸ್ವಲೆಯಾಗಿ ಏಕವಸ್ತುವನ್ನು ಧರಿಸಿದಾಗ್ಯೂ ಆ ನೀಚನು ನನ್ನನ್ನು ಈ ಪ್ರಕಾರ ಎಳೆದದ್ದು ನ್ಯಾಯವೇ? ಸಭಿಯಲ್ಲಿ ನನಗಾದ ಆವಶಾನವನ್ನು ಕಂಡು ಧೃತರಾಷ್ಟ್ರನ ಮಕ್ಕಳು ಗಹಿಗಹಿಸಿ ನಕ್ಕರು. ಪಾಂಡವರೂ, ಪಾಂಚಾಲರೂ, ವ್ಯಾಸ್ಸಿಗಳೂ ಚೀವಂತರಿದ್ದು ದುರೋಽಧನನು ನನ್ನ ಕಡೆಯಿಂದ ದಾಸೀ ಭಾವದಿಂದ ಸೇವೆಯನ್ನು ಮಾಡಿ ಸಿಕೊಳ್ಳಬೇಕೆಂದು ದುಷ್ಟ ಆಪೇಕ್ಷಿಯನ್ನು ಮಾಡಿದನು. ನನ್ನ ಪತಿಗಳು ಚೀವಂತರಿದ್ದು ಆವರು ತಮ್ಮ ಕಣ್ಣುಮುಂದೆ ನಡೆದ ವಿಟಂಬಸೆಯನ್ನು ನೋಡಿ ಸುಮ್ಮಾನಾಗಬೇಕೇ? ಪತಿಯು ಎಂಥ ಬಡವನು ಆಧವಾ ಆಶಕ್ತನು ಇದ್ದೂ ಗ್ರಹಿಸಿ ಅವನು ತನ್ನ ಸತಿಯನ್ನು ರಕ್ಷಣ ಮಾಡುತ್ತಾನೆ. ಆದರೆ ನನ್ನ ಪತಿಗಳು ಸಮರ್ಥರಿದ್ದು ಆವರು ನನ್ನ ಉಪೇಕ್ಷಿಯನ್ನು ಮಾಡಿದರು. ನನ್ನ ಕಡೆಗೆ ಕಣ್ಣ ತೆರೆದು ಸಹ ನೋಡಲಿಲ್ಲ. ದುಷ್ಟ ದುರೋಽಧನನು ಇನ್ನೂ ಚೀವಂತ ಈ ಲಿಂಗಿರುತ್ತಾನೆ. ಆದುದರಿಂದ ಭೀಮಾಜುನರ ಸಾಮಧ್ಯಕ್ಕೂ ಹೌರುಷಕ್ಕೂ ಧಿಕ್ಕಾರವಿರಲಿ. ನಾನು ಪಾಂಡವರ ಪ್ರಿಯಸಕ್ಕಿಯಾ! ದುಪದರಾಜನ ಮಗಳು! ಪಾಂಡರಾಜನ ಸೋಸಿಯು! ರಾಜಸೂತ್ಯವ ಯಾಜ್ಞವಲ್ಲಿ ಪವಿತ್ರ, ಜಲದಿಂದ

ಅಭಿನೇಕ ವಾಡಲ್ಪಟ್ಟ ಈ ನನ್ನ ಕೂದಲುಗಳನ್ನು ದುಶ್ಯಾಸನನು ಹಿಡಿದು ದರ ದರ ಎಳೆಯತ್ತ ಸಭೆಗೆ ಬಿಬ್ಬನು ” ಎಂದು ಹೇಳಿ ತನ್ನ ಮೋರೆ ಮುಚ್ಚು ಕೊಂಡು ದೀರ್ಘ ಶಾಸ ತೆಗೆದು ಅಳಹತ್ತಿದಳು. ಈ ಪ್ರಕಾರ ಅವಳು ಹೆಚ್ಚು ಜ್ಞಾ ಅಳುತ್ತು—“ನನ್ನ ಪಾಲಿಗೆ ಗಂಡಂದಿರು ಇಲ್ಲ, ಮಕ್ಕಳಿಲ್ಲ, ಅಣ್ಣ ತಮ್ಮುದಿ ರಿಲ್ಲ, ತಂದೆ ಇಲ್ಲ. ಯಾರೂ ಇಲ್ಲ! ಕೃಷ್ಣ, ನನ್ನ ಪಾಲಿಗೆ ನೀನೂ ಇಲ್ಲ! ಆ ಕ್ಷುದ್ರರು ಈ ಪ್ರಕಾರ ನನ್ನ ದುರ್ದಶೆ ವಾಡಿದ್ದನ್ನು ನೋಡಿ ತಣ್ಣಿಗೆ ಕೂತಿರಿ. ಅಂದಮೇಲೆ ನಾನಿನ್ನೇನು ಹೇಳಲಿ? ” ಎಂದು ಮುಕ್ಕ ಕಂಠದಿಂದ ಅಳಲಿಕ್ಕು ಹತ್ತಿದಳು! ಆಗ ಶ್ರೀಕೃಷ್ಣನು ದೌರಾದಿಗೆ— “ತಂಗೀ! ನೀನು ಯಾರ ಅನ್ಯಾಯವಾದ ಕೃತ್ಯದ ಸಲುವಾಗಿ ಇಷ್ಟ್ಯು ಸಿಟ್ಟು ಲಗಿರುವಿಯೋ ಅವರು ತೀವ್ರವಾಗಿ ಅಜ್ಞಾನನ ಬಾಣಗಳಿಂದ ಸಮರಾಂಗಣದೇಶಗೆ ಗತಪಾಣಾರಾಗಿ ಅವರವರ ಹೆಂಡಂದಿರು ಇದೇ ಪ್ರಕಾರ ಅಳುವ ಪ್ರಸಂಗವು ಬಾರದೆ ಇರಲಾರದೆಂದು ನೀನು ನಿಶ್ಚಯವಾಗಿ ತಿಳಿದುಕೊ. ಇದು ನನ್ನ ಸತ್ಯ ಪ್ರತಿಷ್ಠಿತೆಯಿಂದು ನಂಬು. ಆಕಾಶವು ಕೆಳಗೆ ಕಡಕೊಂಡು ಬಿಧ್ಯರೂ ಬಿದ್ದಿತು! ಹಿಮಾಲಯ ಜಕ್ಕಳಿಯವಾಗಿ ಬಿಧ್ಯರೂ ಬಿದ್ದಿತು! ಸಮುದ್ರವು ಒಣಿಗಿದರೂ ಒಣಿಗಿತು! ಆದರೆ ನನ್ನ ಪ್ರತಿಷ್ಠಿತೆಯು ಎಂದೂ ಸುಳಾಗಲಾರದು ” ಎಂದು ಸಮಾಧಾನ ಹೇಳಿದನು. ಇದನ್ನು ಕೇಳಿ ದೌರಾದಿಯು ಅಜ್ಞಾನನ ಕಡೆಗೆ ಒರೆ ನೋರ್ಬದಿಂದ ನೋಡಲಾಗಿ ಅವನು—“ತುಭದರ್ಶ ನಿಯಾದ ದೌರಾದಿಯೇ, ಅಳಬೇಡ. ಮಧುಸೂದನನು ಹೇಳಿದಂತೆಯೇ ಆಗುವದು. ಅದು ಎಂದೂ ಹುಸಿಯಾಗಲಾರದು ” ಎಂದು ಹೇಳಿದನು. ಕೂನಿಗೆ ಶ್ರೀಕೃಷ್ಣನು ದೌರಾದಿಗೆ—“ನಾನು ದ್ವಾರಕೆಯಲ್ಲಿದ್ದರೆ ಈ ನಿಂದ್ಯವಾದ ದ್ರೋತವನ್ನು ವಾಡಿಗೊಡುತ್ತಿದ್ದಿಲ್ಲ. ನಾನು ಶಾಲ್ಪನ ಮೇಲೆ ನಾಗಿ ಹೊಗಿ ಗುವದಕ್ಕಾಗಿ. ದ್ವಾರಕೆಯನ್ನು ಬಿಟ್ಟು ದೂರ ಹೊಗಿದ್ದೇನು. ನನಗೆ ಈ ದ್ರೋತದ ವಶವಾನವು ಗೊತ್ತಾಗಿದ್ದರೆ ಅಗಿಂಡಾಗಲೇ ಹಸ್ತನಾಷರಕ್ಕೆ ಬಂದು ಖೀಷ್ಟು, ದೇಕ್ಕಿ, ಧೃತರಾಷ್ಟ್ರಿಗೆ ತಳಿಸಿ ಹೇಳುತ್ತಿದ್ದೇನು. ರಾಜರಿಗೆ ಸ್ತ್ರೀಯರು, ಜೂಜಾಡುವದು, ಬೇಳೆಯಾಡುವದು ಮತ್ತು ಮದ್ಯ ಕುಡಿಯು

ವದು ಈ ನಾಲ್ಕು ವ್ಯಾಸನಗಳು ಭಯಂಕರ ಶತ್ರುಗಳಿರುತ್ತವೆ. ಇಂತ್ರಿಜ್ಞರು ಈ ನಾಲ್ಕು ವ್ಯಾಸನಗಳ ಬಗ್ಗೆ—ವಿಶೇಷವಾಗಿ ಜೂಜಾಡುವದರ ಬಗ್ಗೆ—ರಾಜರಿಗೆ ಅವಶ್ಯವಾಗಿ ಉಪದೇಶ ಮಾಡತಕ್ಕುದ್ದು. ಯಾಕಂದರೆ—ಈ ಜೂಜಾಡುವ ವ್ಯಾಸನದಿಂದ ವರ್ಣನ್ವಯ ಸಂಪಾದಿಸಿದ ಸಂಪತ್ತು ಒಂದೇ ದಿವಸದಲ್ಲಿ ಹೊರಟು ಹೋಗುತ್ತದೆ. ಇದಲ್ಲದೆ ಪರಸ್ಪರನ್ನು ಬೈಯುಂಗಾದು, ಸಿಂದಿಸುವದು, ಜಗಳಾಡುವದು ಈ ಜೂಜಿನ ಪರಿಣಾಮಗಳಿರುತ್ತವೆ. ಇದನ್ನು ನಾನು ಕೌರವರಿಗೆ ಹೇಳಿ ದುಯೋಧನನಿಗೆ ದ್ರಾವಿತ ಆಡುವದನ್ನು ಒಡಿಸುತ್ತಿದ್ದೇನು. ಒಂದು ಹೇಳಿ ಅವನು ನನ್ನ ಮಾತು ಕೇಳಿದಿದ್ದರೇ ಅವನನ್ನು ನಾನು ಹಿಡಿದು ಕಟ್ಟುತ್ತಿದ್ದೇನು. ಈ ನಿಮ್ಮ ದುರ್ಶಿಯನ್ನು ನೋಡಿ ಒಬ್ಬ ಪಾಪಾಣ ಹೃದಯನಿಗೆ ಸಹ ದಯವು ಹುಟ್ಟಿದೆ ಇರಲಾರದು. ನೀವು ಹದಿಮೂರು ವರ್ಷ ಹೇಗೆ ದುಃಖವನ್ನು ಸಹನ ಮಾಡಿಕೊಳ್ಳುವಿರೋ ತಿಳಿಯಾದು. ಧರ್ಮರಾಜನು ತನ್ನ ಧರ್ಮಪರಾಯಣತೆಯಿಂದ ನಿಮ್ಮೆಲ್ಲರಿಗೂ ಈ ಸಂಕಟದಿಂದ ಪಾರಮಾಡುವನು. ಬಹುಶಃ ನೀವು ಹದಿಮೂರು ವರ್ಷ ಈ ಸಂಕಟವನ್ನು ಅನುಭೋಗಿಸಿ ಬಂದ ಸಂತರ ಈ ದುಷ್ಪರು ನಿಮಿಗೆ ನಿಮ್ಮ ರಾಜ್ಯವನ್ನು ಕೊಡಲಿಕ್ಕಾಲ್ಲ. ಆಗ್ಗೆ ನಾನು ನನ್ನ ಎಲ್ಲ ಸಾಮಾಜಿಕವನ್ನು ಪ್ರಕಟಿಸಿ, ನಿಮ್ಮ ಕೈಯಿಂದಲೇ ಆ ದುಷ್ಪರ ನಾಶವನ್ನು ಮಾಡಿಸುವೆನು” ಎಂದು ಪಾಂಡವರಿಗೆ ಮತ್ತು ದೌರ್ವಾದಿಗೆ ಸಮಾಧಾನ ಹೇಳಿದನು. ಆ ಒಳಕ್ಕೀರ್ಕೆಷ್ಟುನು ಇತರ ಯಾದವರನ್ನು ಕೂಡಿಕೊಂಡು ದ್ವಾರಕೆಗೆ ಮರಳಿಕೊಂಡನು.

ಆ ಮೇಲೆ ಪಾಂಡವರು (೨೭) ವರ್ಷಗಳನ್ನು ಅರಣ್ಯವಾಸದಲ್ಲಿಯೂ (೮) ವರ್ಷವನ್ನು ಅಜ್ಞಾತವಾಸದಲ್ಲಿಯೂ ದುಃಖದಿಂದ ಕಳೆದ ಮೇರೆನ್ನೆತ್ರೀಕೃಷ್ಣನಾದರೂ ಆ ಹದಿಮೂರು ವರ್ಷಗಳನ್ನು ದುಃಖದಿಂದ ಕಳೆದನು. ತ್ರೀಕೃಷ್ಣನ ವಯಸ್ಸು ಪಾಂಡವರ ರಾಜಸಂಖಯಜ್ಞದ ಕಾಲಕ್ಕೆ (೯೯) ಇಂದ್ರ, ಕೌರವರ ದ್ರಾವಿತದ ಕಾಲಕ್ಕೆ (೩೦) ಇತ್ತ. ಈ ಇಳಿತರದ ವಯಸ್ಸನಲ್ಲಿ ಮನಸ್ಯನು ತನ್ನ ಮನಸ್ಸನ್ನು ಗೃಹಸ್ಥಾತ್ಮಕವಾಗಿ ತೆಗೆದು ಉಪನಿಷತ್ತುಗಳನ್ನು ಗ್ರಹಿಸುವದರ ಕಡೆಗೆ ತಿರುಗಿಸಬೇಕೆಂತಲೂ, ಧರ್ಮ-ಅಧ್ಯ-ಕಾಮಗಳ

ನ್ನು ಬೆಳ್ಳಿ ಮೋಕ್ಷದ ಕಡೆಗೆ ಹಳ್ಳಿ ಬೇಕೆಂತಲೂ ಧರ್ಮಶಾಸ್ತ್ರವಿರುತ್ತದೆ. ಮಗನಿಗೆ ಮಗನು ಹುಟ್ಟಿರೆ ಮನುಷ್ಯನು ಅರಣ್ಯದ ಆಶ್ರಯವನ್ನು ಮಾಡಬೇಕೆಂದು ಮನುವಿನ ವಚನವಿರುತ್ತದೆ. ಇದೇ ಪ್ರಕಾರ ಶ್ರೀಕೃಷ್ಣನು ಮಾಡಿದನು. ಅವನು ಬಾಲ್ಯದಲ್ಲಿ ಮುಖ್ಯತ್ವೇಷ್ಟನೂ, ತಾರುಣ್ಯದಲ್ಲಿ ಧನುಧರ ಶ್ರೀಷ್ಟನೂ ಆಗಿ, ಇಳಿತರದ ವರ್ಯಸ್ವನಲ್ಲಿ ತೋಗಿತ್ವೇಷ್ಟನು ಆದನು. ಶ್ರೀಕೃಷ್ಣನು ಇನ್ನೂ ಜಗತ್ತಿಗೆ ಮೋಕ್ಷವಾಗಿವನ್ನು ಉತ್ತಮ ರೀತಿಯಿಂದ ತಿಳಿಸಿಕೊಳ್ಳಿ ಧರ್ಮಸಂಸ್ಥಾಪನವನ್ನು ಮಾಡುವದಿತ್ತು. ಆದುದರಿಂದ ಆವನು ಈಹದಿಮೂರು ವರ್ಣಗಳನ್ನು ಧ್ವನಿಕೆಯಲ್ಲಿ ತಪಕ್ಕಿರಣದಲ್ಲಿಯೂ, ವೃಂದಾಂಗದಲ್ಲಿಯೂ ಕಳಿದನು. ಪಾಂಡವರು ಹನ್ನೆರಡು ವರ್ಣ ವನವಾಸದಲ್ಲಿ ಕಳಿದ ಸಂತರಿರಾಟನ ರಾಜ್ಯದಲ್ಲಿ ಒಂದು ವರ್ಣ ಆಜ್ಞಾತವಾಸವನ್ನು ಆನಂಧೋಗಿಸುತ್ತಿರುವಾಗ್ಗೆ ಕೌರವರು ವಿರಾಟರಾಜ್ಯದ ಮೇಲೆ ಸಾಗಿ ಬಂದರು. ಆ ಕಾಲಕ್ಕೆ ಪಾಂಡವರು ಪಕಟಿರಾಗಿ ಕೌರವರ ಮುತ್ತಿಗೆಯನ್ನು ಪ್ರತೀಕಾರ ಮಾಡಿದರು. ಆಗ ವಿರಾಟರಾಜನು ಸಂತುಷ್ಟನಾಗಿ ತನ್ನ ಸುಂದರ ಕನ್ಯೆಯಾದ ಉತ್ತರೀಯನ್ನು ಅಜ್ಞಾನನಿಗೆ ಮದುವೆ ಮಾಡಿಕೊಡುತ್ತೇನೆಂದು ಹೇಳಿದನು. ಆದರೆ ಅಜ್ಞಾನನು ಉತ್ತರೀಯು ತನ್ನ ತಿಷ್ಯಳದ್ದು ಮಗಳಂತೆ ಇರುವದರಿಂದ ತಾನು ಅವಳನ್ನು ಸ್ವೀಕಾರ ವಾಡುವದಿಲ್ಲೆಂತಲೂ, ತನ್ನ ಮಗನಾಡ ಅಭಿಮನ್ಯವಿಗೆ ಅವಳನ್ನು ಮದುವೆ ಮಾಡಿಕೊಡಬೇಕೆಂತಲೂ ವಿರಾಟರಾಜನಿಗೆ ತಿಳಿಸಿದನು. ಅದಕ್ಕೆ ವಿರಾಟರಾಜನು ಒಪ್ಪಿಕೊಳ್ಳಲಾಗಿ ಶ್ರೀಕೃಷ್ಣನು ಆನಂದದಿಂದ ಅಭಿಮನ್ಯವಿನನ್ನು ಅವನ ತಾಯಿಯಾದ ಸುಭದ್ರೆಯನ್ನೂ ಯಾದವರನ್ನೂ ಕರಕೊಂಡು ವಿರಾಟರಾಜ್ಯಕ್ಕೆ ಬಂದು ಸದಗರದಿಂದ ಲಗ್ನಸವಾರಂಭವನ್ನು ನೇರವೇರಿಸಿದನು. ಆ ಕಾಲಕ್ಕೆ ಅಭಿಮನ್ಯವು ಹದಿನಾರು ವರ್ಣದವನಿದ್ದನು. ಅಭಿಮನ್ಯವಿಗೆ ಶ್ರೀಕೃಷ್ಣನು ಸ್ವತಃ ಧನುರ್ವಿಷ್ಯಯನ್ನು ಕಲಿಸಿದ್ದನು. ಆದುದರಿಂದ ಶ್ರೀಕೃಷ್ಣನ ತಿಷ್ಯನೂ, ಅಜ್ಞಾನನ ಶುತ್ತನೂ ಆದ ಅಭಿಮನ್ಯವು ಮಹಾಧನುರ್ವಿನಾಗಿದ್ದನೆಂಬದರಲ್ಲಿ ಆಶ್ಚರ್ಯವೇನು? ವಿರಾಟರಾಜ್ಯದಲ್ಲಿ ಅಭಿಮನ್ಯವಿನ ಲಗ್ನವಾದ ಸಂತರ ಪಾಂಡವರು ದುರೋಧನನ ಕಡೆಗೆ ತಮ್ಮ ರಾಜ್ಯವನ್ನು ತಿರುಗಿ ಬೇಡವದಕ್ಕಾಗಿ ಬಬ್ಬಿ ದೂತನನ್ನು ಕಳಿಸಿದರು. ಆವರೆ

ದುಯೋಗಿ ಧನನು ಅವರಿಗೆ—“ನೀವು ಹದಿಮತರು ವರ್ಷ ಮುಗಿಯುವ ದರ್ಶಾಳಗಾಗಿ ಪ್ರಕಟಿಸಿದ್ದಿರಿ. ಆದುದರಿಂದ ನೀವು ಪುನಃ ಹನ್ನೆರಡು ವರ್ಷ ವನವಾಸವನ್ನು, ಒಂದು ವರ್ಷ ಅಜ್ಞಾತವಾಸವನ್ನು ಅನುಭೋಗಿಸಬೇಕು” ಎಂದು ಭೀಷಣ ಅಭಿಪೂರ್ಯದ ವಿರುದ್ಧವಾಗಿ ಉತ್ತರವನ್ನು ಹೇಳಿಕೊಂಡು ದನು. ಆದುದರಿಂದ ಶ್ರೀಕೃಷ್ಣನು ಸೋದಲೀ ಹೇಳಿದಂತೆ ಪಾಂಡವ ಕೌರವರ ಸದುವೆ ಯುದ್ಧವು ಆರಂಭವಾಗುವ ಪ್ರಸಂಗವು ಬರಲು, ಪಾಂಡವರು ದ್ರುಪದನ ಮತ್ತು ವಿರಾಟನ ಸ್ವಿನ್ಯವನ್ನು ತಿಗೆದುಕೊಂಡು ಉಪಲಘಿಸಿಂಬಿ ಕೌರವರ ರಾಜ್ಯದ ಸೀಮೆಯ ಹತ್ತರ ಬಂದು ಇಳಿದುಕೊಂಡರು. ಹಾಗೂ ಎಲ್ಲ ರಾಜರ ಕಡೆಗೆ ತಮಗೆ ಸಹಾಯ ಮಾಡುವದಕ್ಕಾಗಿ ನಿರೂಪವನ್ನು ಕೆಳಿಸಿದರು. ದುಯೋಗಿ ಧನನಾದರೂ ತಮ್ಮ ದೂತರನ್ನು ಎಲ್ಲ ರಾಜರ ಕಡೆಗೆ ಕೆಳಿಸಿ ತನಗೆ ಯಾರು ಯಾರು ಸಹಾಯ ಮಾಡುತ್ತಾರೆಂಬುದನ್ನು ಕೇಳಿಕೊಂಡು ಅವರವರ ಸಹಾಯವನ್ನು ತಿಗೆದುಕೊಳ್ಳುವ ಪ್ರಯತ್ನವನ್ನು ನಡೆಸಿದನು. ಈ ಸಾಮಾಜಿಕ ಜಗತ್ತಿನ ಹಿಂದುಸಾಧನದ ತುಂಬೆಲ್ಲ ವ್ಯಾಪಿಸಿ ಎಲ್ಲ ರಾಜರು ತಮ್ಮ ಮನಸ್ಸಿನ ಒಲವಿನ ಪ್ರಕಾರ ಪಾಂಡವರ ಅಥವಾ ಕೌರವರ ಪಕ್ಷಕ್ಕೆ ಕೂಡಿಕೊಂಡು ಯುದ್ಧ ಮಾಡುವದಕ್ಕೆ ಸಿದ್ಧ ರಾದರು. ಶ್ರೀಕೃಷ್ಣನ ಸಹಾಯವನ್ನು ಕೇಳುವದಕ್ಕಾಗಿ ಅಜ್ಞಾನನು ದ್ವಾರಕೆಗೆ ಸ್ವತಃ ಹೋದನು. ಈ ವರ್ತ ವಾನವು ಗೊತ್ತಾದ ಕೂಡಲೇ ದುಯೋಗಿ ಧನನು ಸಹ ಶ್ರೀಕೃಷ್ಣನ ಕಡೆಗೆ ಹೋದನು. ಈ ಇಬ್ಬರೂ ಒಂದೇ ಕಾಲಕ್ಕೆ ಶ್ರೀಕೃಷ್ಣನನ್ನು ಕಾಣಲಿಕ್ಕೆ ಹೋದರು. ಆ ಕಾಲಕ್ಕೆ ಶ್ರೀಕೃಷ್ಣನು ಮಲಗಿಕೊಂಡದ್ದರಿಂದ ದುಯೋಗಿ ನನು ಹೋದವನೇ ಅಹಂಭಾವದಿಂದ ಆವನ ತಲೆಯ ಹತ್ತರ ಹೋಗಿ ಕುಳಿತನು. ಅಜ್ಞಾನನು ಶ್ರೀಕೃಷ್ಣನ ತಿಷ್ಣನಿದ್ದು ದರಿಂದ ಆವನು ಸಾಪ್ತಾರ್ಥಿಕವಾಗಿ ಶ್ರೀಕೃಷ್ಣನ ಪಾದದ ಹತ್ತರ ಕುಳಿತನು. ಸ್ವಲ್ಪ ಹೋತ್ತಿನ ನಂತರ ಶ್ರೀಕೃಷ್ಣನು ತನ್ನ ಹಾಸಿಗೆಯ ಮೇಲೆ ಎದ್ದು ಕೂಡುಲಾಗಿ ಆವನು ಅಜ್ಞಾನನನ್ನು ಮೊದಲಿಗೆ ಕಂಡನು. ಆಗ ಅಜ್ಞಾನನು ಶ್ರೀಕೃಷ್ಣನಿಗೆ ಕ್ರಮಗಿದು ತಾನು ಬಂದ ಉದ್ದೇಶವನ್ನು ಆವನಿಗೆ ತಿಳಿಸಿದನು. ಆ ನಂತರ ಆವನು ದುಯೋಗಿ ಧನನನ್ನು ಸೋಧಿದ್ದರಿಂದ ಆವನ ಕಡೆಯಿಂದಲೂ ಯಾವತ್ತು ಸಂಗತಿಯನ್ನು ಕೇಳಿಕೊಂಡು ಆವನಿಗೆ ತಿಳಿಸಿದನು.

ಡನು. ಆ ಮೇಲೆ ಶ್ರೀಕೃಷ್ಣನು ಅವರನ್ನು ದ್ವೇತಿಸಿ—“ನೀವಿಬ್ಬಿರೂ ನನಗೆ ಸಮಾನರಾದ ಅನುಭಂಧಗಳು ಇದ್ದ ಸವಾನರಾಗಿಯೇ ಮಾನ್ಯರಿರುತ್ತಿರಿ. ಈಗ ನಾನು ವೃದ್ಧಾವಸ್ಥೆಯಲ್ಲಿರುವದರಿಂದ ನನ್ನಿಂದ ಯುದ್ಧ ವಾಡುವದು ಆಗುವದಿಲ್ಲ. ಬೇಕಾದರೆ ಯಾದ್ದುದಲ್ಲಿ ಅಲೋಚನೆಯನ್ನು ಹೇಳುತ್ತ ಕೂಡು, ಎನ್ನು. ಇದಕ್ಕಿಂತ ಹೆಚ್ಚಿನ ಕೆಲಸವೇನೂ ನನ್ನಿಂದ ಆಗುವಂತಿಲ್ಲ. ನಿಮ್ಮಲ್ಲಿ ಬೇಕಾದವರು ನನ್ನೊಬ್ಬಿನನ್ನು ಆರಿಸಿಕೊಳ್ಳಬೇಕು. ಇನ್ನೊಬ್ಬಿರು ನಮ್ಮ ಯಾದವ ಸ್ಪೇಸ್‌ವನನ್ನು ತೆಗೆದುಕೊಳ್ಳಬೇಕು. ಅಜುಂನನು ಚಿಕ್ಕವನಿದಾಖ್ಯಾನೆ. ಆದುದರಿಂದ ಮೊದಲಿಗೆ ಬೇಡಿಕೊಳ್ಳುವ ಅಧಿಕಾರವು ಅವನದಿರುವದು. ಅಜುಂನಾ, ಮಾತಾಡು. ನಿನಗೆ ಯಾರು ಬೇಕು ಹೇಳು ” ಎಂದು ಕೇಳಿದನು. ಶತಾಂತರವೇ ಅಜುಂನನು—“ನನಗೆ ನೀನೊಬ್ಬಿನೇ ಇದ್ದರೆ ಸಾಕು ” ಎಂದು ಉತ್ತರ ಕೊಟ್ಟನು. ದುರ್ಯೋಧನನಿಗೆ ಶ್ರೀಕೃಷ್ಣನು ಬೇಡಾಗಿದ್ದನು. ಆದುದರಿಂದ ಅವನು ತನಗೆ ಯಾದವ ಸ್ಪೇಸ್‌ವು ಸಿಕ್ಕಿದ್ದರಿಂದ ಸಂತೋಷಪಟ್ಟನು. ಈ ಪ್ರಕಾರ ಉಭಯತರೂ ಸಂತೋಷಪಟ್ಟರು. ಆ ಮೇಲೆ ದುರ್ಯೋಧನನು ಒಲಾಮನ ಕಡೆಗೆ ಹೋದನು. ಶ್ರೀಕೃಷ್ಣನು ಅಜುಂನನ ಕಡೆಗೆ ಹೋದ ಸಂಗತಿಯನ್ನು ಕೇಳಿಕೊಂಡು ತನ್ನ ಮನಸ್ಸು ದುರ್ಯೋಧನನ ಕಡೆಗೆ ಹೋಗುವದು ಇದ್ದಾಗ್ಯಾ ಅದನ್ನು ಬಿಟ್ಟುಕೊಟ್ಟು—“ನಾನು ಯಾರ ಕಡೆಗೂ ಬರುವದಿಲ್ಲ. ನನಗೆ ತೀರ್ಥಯಾತ್ರೆಗೆ ಹೋಗತಕ್ಕದ್ದುದೆ ” ಎಂದು ಹೇಳಿದನು. ಉಳಿದ ಯಾದವ ವೀರರಲ್ಲಿ ಸಾತ್ಯಕಿಯು ಅಜುಂನನ ಶಿಷ್ಯನಿದ್ದು ದರಿಂದ ಪಾಂಡವರನ್ನು ಕೂಡಿಕೊಂಡನು. ಕೃತವರ್ಮನು ಮೊದಲಿನಿಂದಲೂ ಶ್ರೀಕೃಷ್ಣನ ವಿರುದ್ಧವಾಗಿ ಇದ್ದ ಅವನು ಭೋಜ, ಅಂಧಕ, ಕುಕುರ ಇತ್ಯಾದಿ ಸ್ಪೇಸ್‌ವನನ್ನು ತೆಗೆದುಕೊಂಡು ದುರ್ಯೋಧನನ ಕಡೆಗೆ ಹೋದನು. ಈ ಪ್ರಕಾರ ಉಳಿದ ರಾಜರಾದರೂ ಕೆಲವರು ಒಬ್ಬರ ಕಡೆಗೆ, ಕೆಲವರು ಇನ್ನೊಬ್ಬರ ಕಡೆಗೆ, ಕೂಡಿದರು. ಪಾಂಡವರ ಕಡೆಗೆ ಏಳು ಅಕ್ಷೌಹಿಣಿ ಸ್ಪೇಸ್‌ವು ಕೂಡಿತು. ಯಾಗೂ ದುರ್ಯೋಧನನ ಕಡೆಗೆ ಹನ್ನೊಂದು ಅಕ್ಷೌಹಿಣಿ ಸ್ಪೇಸ್‌ವು ಕೂಡಿತು. ಒಂದೊಂದು ಅಕ್ಷೌಹಿಣಿ ಸ್ಪೇಸ್‌ದೊಳಗೆ ಗೂಡಿಣಿ ಕಾಲದಳವು, ಉತ್ತರಿಗೆ ದುರ್ದೀಕ್ಷಾ, ಅಗಂಧಿ ರಥಗಳು ಮತ್ತು ಅಗಂಧಿ ಅನಿಗಳು ಇದ್ದವು.

ಭಿ. ಸಾಮರ್ಪದ್.

ಪುಲಂಡವ ಕೌರವರೊಳಗೆ ಯುದ್ಧವು ಆರಂಭವಾಗುವ ಮುಂಚೆ

ದಯವಾತೀಲನೂ ಧರ್ಮಪ್ರಯಿನೂ ಆದ ಧರ್ಮರಾಜನು ಈ ದಾಂತಾದಿತನದ ಜಗತ್ವವನ್ನು ಸಾಮೋಪಚಾರದಿಂದ ತೀರಿಸಿಕೊಳ್ಳಲಿಕ್ಕೆ ಆನೇಕ ಸಾರೆ ಪ್ರಯತ್ನ ವಹಡಿದನು. ಆದರೆ ಆವನ ಪ್ರಯತ್ನವು ಕಡೆತನಕ ಸಿದ್ಧಿಗೆ ಹೋಗಲಿಲ್ಲ. ಧೃತರಾಷ್ಟ್ರನು ಕವಚಿಭಾವದಿಂದ ಧರ್ಮರಾಯನ ಕಡೆಗೆ— “ಧರ್ಮತೀಲನಾದ ನೀನು ಯುದ್ಧದಲ್ಲಿ ತೊಡಗಿಕೊಂಡು ಅಸಂಖ್ಯಾ ಜನರ ಪಾಣಹಾನಿ ವಹಡಿದ ದೋಷಕ್ಕೆ ಏಕ ಗುರಿಯಾಗುತ್ತೀರು? ” ಎಂಬ ನಿರೂಪವನ್ನು ಸಂಜಯನ ಕಡೆಯಿಂದ ಕಳುಹಿಸಿದನು. ತದಕ್ಕೆ ಧರ್ಮರಾಯನು ಧೃತರಾಷ್ಟ್ರನಿಗೆ—“ನಾವು ಸಂಪೂರ್ಣವಾಗಿ ನಿನ್ನ ಕೈಯೊಳಗಿರುತ್ತೀರುವೇ. ನೀನು ನಮ್ಮೆಲ್ಲರ ಪತನೂ ಸ್ವಾಮಿಯೂ ಇರುತ್ತೀರು. ದುಯೋಧನನು ಮತ್ತು ದುಷ್ಯಾಸನನು ನಮಗೆ ವಹಡಿದ ಯಾವತ್ತು ನಿಂದ್ಯಕರ್ಮಗಳನ್ನು ಸಾವು ಮರೆತು ಬಿಟ್ಟಿದ್ದೀರೆ. ನೀನೇ ನಮಗೆ ರಾಜ್ಯವನ್ನು ಪಾಲುವಹಡಿ ಕೊಟ್ಟೀ. ಹಾಗೂ ಈಗ ನಿನೇ ನಮಗೆ ರಾಜ್ಯವನ್ನು ತಿರುಗಿ ಕೊಡಿಸಲಿಕ್ಕೆ ಸಮರ್ಪನಿರುತ್ತೀರು. ಚಿಕ್ಕಪ್ಪನೇ, ನೀನು ನಮ್ಮನಮ್ಮೆಳಾಗಿ ಒಡಂಬಿತ್ತು ಯಾಗಬೇಕೆಂದು ನಮ್ಮ ಬಿಂದು ಮಂದಿಗೆ ಕುಶಸ್ಥಲ, ವೃಕ್ಷಸ್ಥಲ, ಮಾರ್ಜಂದಿ, ವಾರಣಾವತ ಮತ್ತು ಇನ್ನೊಂದು ಯಾವದಾದರೂ ಬಿಂದು ಗ್ರಾಮ ಈ ಪಕಾರ ಬಿಂದು ಗ್ರಾಮಗಳನ್ನು ಕೊಟ್ಟುಬಿಡು. ಅವುಗಳನ್ನು ಸಾವು ತೆಗೆದುಕೊಂಡು ಸಂತೋಷದಿಂದ ಬೇವಿಸುವೆವು. ಇದಕ್ಕೂತ ಹೆಚ್ಚಿಗೆ ಏನು ಹೇಳಲಿ? ನನ್ನ ಮೂತನಲ್ಲಿ ಅನ್ಯಾಂತಾದ್ವಾರೆ ಧರ್ಮಕ್ಕೀರ್ಣನಾದ ವಾಸು ದೇವನು ಹೇಳಲಿ” ಎಂದು ಸಂಜಯನ ಕಡೆಯಿಂದಲೇ ತಿರುಗಿ ಉತ್ತರವನ್ನು ಕಳಿಸಿದನು. ಆ ಬಳಿಕ ಶ್ರೀಕಂಷಣನು ಸಂಜಯನಿಗೆ—“ನಾನು ಈ ಬಗ್ಗೆ ಧೃತರಾಷ್ಟ್ರನಿಗೂ ದುಯೋಧನನಿಗೂ ಸ್ವತಃ ತಿಳಿಸುವದಕ್ಕಾಗಿ ಬರುತ್ತೀನೇ” ಎಂದು ಈ ಹಸ್ತನಾಷ್ಟರಕ್ಕೆ ಹೊರಟು ಹೊರಿದನು. ದುಷ್ಟ

ರಿಗೆ ತಿಳಿಹೋಳುವದು ಕರಿಣವೆಂದು ಶ್ರೀಕೃಷ್ಣನಿಗೆ ಗೊತ್ತಿತ್ತು. ಆದರೂ “ಮೃತ್ಯುವು ತಾನಾಗಿ ಮನುಷ್ಯನನ್ನು ಕೊಲ್ಲಿದೆ ಯಾವದಾದ ರೂ ಹೋಗನನ್ನು ಮುಂದೆ ಚಾಚಿ ಅವರ ದ್ವಾರ ಕೊಲ್ಲುವದು” ಎಂಬಂತೆ ದುಷ್ಪರ ಸಂಹಾರವನ್ನು ಮಾಡುವ ಮುಂಚೆ ಅವರ ಆಪರಾಧವನ್ನು ಅವರ ಉಡಿಯಲ್ಲಿ ಹಾಕುವದಕ್ಕಾಗಿ ಶ್ರೀಕೃಷ್ಣನು ಸ್ವತಃ ಅವರ ಕಡೆಗೆ ಹೋದನು. ಅವನು ಹೋಗುವಾಗ ದಾಪುರಕೆಯಿಂದ ತನ್ನ ಅಂಗರಕ್ಷೆ ಕರಾದ ಕೆಲವು ಯಾದವರನ್ನು ಕರಕೆಂಬು ಹಾಗೂ ತನ್ನ ರಥದಲ್ಲಿ ಸಾತ್ಯಕಿಯನ್ನು ಕೂಡಿಸಿಕೊಂಡು, ಬೆಳಿಗ್ಗೆ ದಾಪುರಕೆಯನ್ನು ಬೆಳ್ಟು, ಉಪಲವ್ಯದ ಮಾಗ್ಣಿದಿಂದ ಮಧ್ಯಾಹ್ನಕ್ಕೆ ಶಾಲಿಭವನಕ್ಕೆ ಮುಟ್ಟು, ಅಲ್ಲಿ ಇಳಿದುಕೊಳ್ಳದೆ ಸಾಯಂಕಾಲಕ್ಕೆ ವೃಕ್ಷಸ್ಥಳಕ್ಕೆ ಬಂದು ಇಳಿದುಕೊಂಡನು. ಆ ಮೇಲೆ ಅವನು ತಿರುಗಿ ಮರುದಿವಸ ಹೊರಟು ಸಾಯಂಕಾಲದೊಳಗಾಗಿ ಹಸ್ತಿನಾಪುರಕ್ಕೆ ಬಂದು ಮುಟ್ಟಿದನು. ಶ್ರೀಕೃಷ್ಣನ ದಶನಕಾವುಗಿ ಹಸ್ತಿನಾಪುರದ ಹೊರಗೆ ಪ್ರಜಂಡ ಜನಸಮುದಾಯವು ಬಂದು ನಿಂತಿತ್ತು. ಭೀಮ್ ದೌರ್ಲಾಖಾದಿ ಕೌರವರ ಕಡೆಯ ಆಧಿಕಾರಿಗಳೂ, ದುರ್ಯೋಧನನ ಹೊರತಾಗಿ ಧೃತರಾಷ್ಟ್ರನ ಯಾವತ್ತು ಮಕ್ಕಳೂ ಶ್ರೀಕೃಷ್ಣನ ಸ್ವಾಗತವನ್ನು ಮಾಡ ಲಿಕ್ಕೆ ಬಂದಿದ್ದರು. ಅಲ್ಲಿ ಶ್ರೀಕೃಷ್ಣನ ಭೀಮ್ನನ ಸಂಗಡ ಸ್ವಲ್ಪ ಹೊತ್ತು ಮಾತಾಡಿದ ನಂತರ ಯಾವತ್ತು ಜನರು ರಾಜಧಾನಿಯೊಳಗೆ ಹೋಗಲಿಕ್ಕೆ ಹೊರಟರು. ಧೃತರಾಷ್ಟ್ರನ ಅಪ್ಪಣಿಯ ಮೇರಿಗೆ ಯಾವತ್ತು ನಗರವು ಅಲಂಕೃತವಾಗಿತ್ತು. ಮಾಗ್ ದೊಳಗೆ ಅಲ್ಲಲ್ಲಿ ರತ್ನಾದಿಕಗಳಿಂದ ಉತ್ತಮ ಶ್ರಾಂಗಾರವು ಮಾಡಲ್ಪಟ್ಟಿತ್ತು. ರಾಜಬೀದಿಯೊಳಗಿನ ವರಡು ಮಗ್ಗಲದ ಮನೆಗಳಲ್ಲಿ ಶ್ರೀಕೃಷ್ಣನನ್ನು ನೋಡಲಿಕ್ಕೆ ಅಸಂಖ್ಯ ಸ್ತ್ರೀಯರು ಬಂದು ಕುಳಿತ್ತಿದ್ದರಿಂದ ಆ ಮನೆಗಳು ಅವರ ಭಾರವನ್ನು ಸಹಿತಾರದೆ ಮುರಕೊಂಡು ಬೀಳುತ್ತವೋ ಅನೋ ಎಂದು ಅನ್ನವಂತೆ ಕಾಣಿಸುತ್ತಿದ್ದವೇ. ಈ ಪ್ರಕಾರ ಶ್ರೀಕೃಷ್ಣನು ನಗರದ ಶೈಲಿಭೇಯನನ್ನು, ಪುರನಿವಾಸಗಳಾದ ಸ್ತ್ರೀರೂಪರ ಉತ್ಸಾಹವನ್ನು ನೋಡುತ್ತ ಧೃತರಾಷ್ಟ್ರನ ಅರಮನೆಗೆ ಬಂದು ಮುಟ್ಟು ರಥದಿಂದ ಕೆಳಗೆ ಇಳಿದು ಅರಮನೆಯೊಳಗೆ ಹೋಗಿ ಧೃತರಾಷ್ಟ್ರನ ಕುಳಿತಲ್ಲಿಗೆ ಬಂದನು. ಅಲ್ಲಿ

ಧೃತರಾಷ್ಟ್ರನೂ ಭೀಷ್ಣಿದ್ಲೋಜಾರೂ ಎದ್ದು ನಿಂತು ಶ್ರೀಕೃಷ್ಣನನ್ನು ಸತ್ಯಾರ
ವಾಡಿ ಅವನನ್ನು ಬಂದು ಸುವರ್ಣಾದ ಆಸನದ ಮೇಲೆ ಸನ್ನ್ಯಾಸಪೂರ್ವಕ
ವಾಗಿ ಕುಳ್ಳಿರಿಸಿದರು. ಆ ಮೇಲೆ ಪುರೋಹಿತರು ಮಧುಪರ್ಕಾರಿಂದ ಶ್ರೀಕೃ
ಷ್ಣನನ್ನು ಪೂಜಿಸಲಾಗಿ ಆನನು ಅದನ್ನು ಅದರಿಂದ ಸ್ವೇಕಾರ ವಾಡಿದನು.
ಆ ಮೇಲೆ ಕೆಲವು ಹೊತ್ತಿನ ತನಕ ಅವರವರೊಳಗೆ ಕ್ಷೇಮಕುಶಲದ ಪ್ರಕ್ರಿಯೆ
ತ್ತರಗಳೂ, ಒಿಗತನದ ಸಾಂಪ್ರದಾಯಿದಂತೆ ವಿನೋದದ ವಾತುಕಿಗಳೂ
ನಡೆದ ಒಳಕ ಶ್ರೀಕೃಷ್ಣನು ಧೃತರಾಷ್ಟ್ರನ ನಿರೂಪವನ್ನು ತೆಗೆದುಕೊಂಡು
ವಿದುರನ ಮನೆಗೆ ಹೊಗಲಿಕ್ಕೆ ಹೊರಟನು. ಆಗ ದುರ್ಯೋಧನನು ಶ್ರೀಕೃ
ಷ್ಣನಿಗೆ ತನ್ನಲ್ಲಿ ಬಂದು ಇಂದುಕೊಳ್ಳಬೇಕೆಂದು ಬಹಳ ಆಗ್ರಹ ವಾಡಿ
ದನು. ಆದರೆ ಶ್ರೀಕೃಷ್ಣನು ಅದನ್ನು ವಾನ್ಯ ವಾಡದೆ ವಿದುರನ ಮನೆಗೆ
ಹೊಗಿ ತಲ್ಲಿ ಅವನು ಅತ್ಯಂತ ಪ್ರೇಮಭಾವದಿಂದ ವಾಡಿದ ಅತಿಧ್ಯವನ್ನು
ಸ್ವೇಕಾರ ವಾಡಿ ಅವನೊಡನೆ ಆ ರಾತ್ರಿಯಲ್ಲ ಪಾಂಡವರ ಸಂಬಂಧವಾಗಿ
ಭಾಷಣ ವಾಡಿದನು.

ಮರುದಿನಸ ಬೆಳಿಗೆ ಶ್ರೀಕೃಷ್ಣನು ಎದ್ದು ವಾಡಿಕೆಯಂತೆ ತನ್ನ ಸ್ಥಾನ
ಸಂಧಾಯಿದಿಗಳನ್ನು ತೀರಿಸಿಕೊಂಡು ರಾಜಸಭಿಗೆ ಹೊಗಲಿಕ್ಕೆ ಸಿದ್ಧನಾಗಿರಲು
ಅವನನ್ನು ಕಾಣಲಿಕ್ಕೆ ದುರ್ಯೋಧನ ಮತ್ತು ಶಕ್ತಿ ಇಬ್ಬರೂ ಬಂದು
ಧೃತರಾಷ್ಟ್ರನ ರಾಜಸಭಿಗೆ ಬಂದು ಕುಶತಿದ್ದ್ವನೆಂದು ಅವನಿಗೆ ತಿಳಿಸಿದರು.
ಆಗ ಅವನು ತನ್ನ ನಿತ್ಯ ಸಾಂಪ್ರದಾಯಕ್ಕನುಸರಿಸಿ ಬ್ರಾಹ್ಮಣಾರಿಗೆ ಹಿರಿ
ಷ್ಯಾ, ವಸ್ತ್ರ ಮತ್ತು ಆಕಳುಗಳನ್ನು ಧಾನ ಕೊಟ್ಟು, ಅಗ್ನಿಗೆ ಪ್ರದಹಿಣವನ್ನು
ಹಾಕಿ, ಬ್ರಾಹ್ಮಣಾರಿಗೆ ನಮಸ್ಕಾರ ವಾಡಿ, ವಿದುರನನ್ನು ತನ್ನ ರಥದಲ್ಲಿ ಕುಳ್ಳಿ
ರಿಸಿಕೊಂಡು ಕೌರವರ ರಾಜಸಭಿಗೆ ಹೊಂದನು. ಅವನು ಸಭೀಯನ್ನು ಪ್ರವೇಶ
ವಾಡಿದ ಕೂಡಲೆ ಧೃತರಾಷ್ಟ್ರನೂ ಭೀಷ್ಣಿದ್ಲೋಜಾರೂ ಎದ್ದು ನಿಂತರು. ಅವ
ರ ಸಂಗಡ ಆ ಸಭೀಯೊಳಗಿನ ಶಸ್ತ್ರಪಾಣಿಗಳಾದ ನೂರಾರು ಮಂದಿ ರಾಜರು
ಎದ್ದು ಕಾರಣ ಅವರ ಶಸ್ತ್ರಗಳ ಖಡವಿಡ ಸಪ್ತಳದಿಂದ ಸಭೀಯು ತುಂಬಿ ಹೊರೆ
ಯಿತು. ಶ್ರೀಕೃಷ್ಣನು ತನ್ನ ಸೋಸ್ಯರ ಧೃತರಾಷ್ಟ್ರನ ಸವಿಕಾಪದಲ್ಲಿ ಇರಿಸಿದ್ದ
ರತ್ನಶಿಕ್ಷಣವಾದ ಸುವರ್ಣಮಂಚದ ಮೇಲೆ ವಿದುರನನ್ನು ಕರಕೊಂಡು ಕುಳ್ಳಿ

ತನು. ದುಶ್ಯಾಸನನು ಸಾತ್ಯಕಿಗೆ ತನ್ನ ಆಸನದ ಮೇಲೆ ಸ್ಥಳವನ್ನು ಕೊಟ್ಟು ಅವನನ್ನು ಕೊಡ್ದಿಸಿಕೊಂಡನು. ದುರೀಭೋಧನ ಮತ್ತು ಕರ್ಣ ಇವರಿಬ್ಬರೂ ಶ್ರೀಕೃಷ್ಣನಿಂದ ಸ್ವಲ್ಪ ಅಂತರದ ಮೇಲೆ ಒಂದೇ ಆಸನದ ಮೇಲೆ ಕುಳಿತು ಕೊಂಡರು. ಈ ಪ್ರಕಾರ ಎಲ್ಲರು ತಮ್ಮ ತಮ್ಮ ಸ್ಥಳಗಳ ಮೇಲೆ ಕುಳಿತುಕೊಂಡ ತರುವಾಯ ಶ್ರೀಕೃಷ್ಣನು ಧೃತರಾಷ್ಟ್ರನ ಕಡೆಗೆ ಮೋರೆ ತಿರುವಿ—“ಧೃತರಾಷ್ಟ್ರ, ನಾನು ಕೌರವ ಪಾಂಡವರೊಳಗೆ ಸ್ವೇಹವನ್ನು ವಾಡಬೇಕೆಂತಲೂ ಲಕ್ಷ್ಯಾವಧಿ ವೀರರ ಪ್ರಾಣಾಕವಾಗಬಾರದೆಂತಲೂ ಪ್ರಯತ್ನ ವಾಡುವ ಸಲು ವಾಗಿ ಇಲ್ಲಿಗೆ ಬಂದಿರುತ್ತೇನೆ. ಕೌರವಕುಲವು ಎಲ್ಲ ರಾಜಕುಲಗಳಲ್ಲಿ ಶ್ರೀಕೃಷ್ಣ ವಿರುತ್ತದೆ. ಇವರೊಳಗೆ ನೀನು ಜೀವಂತವಿರುವ ಕಾಲದಲ್ಲಿ ಭುಯಂಕರವಾದ ಯುದ್ಧದ ಪ್ರಸಂಗವು ಒದಗುವದು ಒಹಳ ಶೋಚನೀಯವಾದದ್ದು. ಈ ಯುದ್ಧಾಗ್ನಿಯ ಒಮ್ಮೆ ಪ್ರಜ್ಞಲಿಸಿದರೆ ಆದು ಬರೀ ಕೌರವ ಕುಲವನ್ನು ಅಲ್ಲ, ಇತ್ತೀಂತು ಧೃತಿಯನ್ನು ಸುಟ್ಟು ನಾಶ ವಾಡುವದು. ಆದುದರಿಂದ ನೀನು ಪಾಂಡವರ ಕೂಡ ಮುಂಚಿನಂತೆಯೇ ಪ್ರತ್ರವಾತ್ಸಲ್ಯದಿಂದ ನಡೆದು ಪ್ರಧೃತಿಯ ಸಾಮರ್ಜ್ಯವನ್ನು ಉಪಭೋಗ ವಾಡು. ಒಮ್ಮೆ ಯುದ್ಧವು ಆರಂಭವಾದ ಮೇಲೆ ಸಮರಾಂಗಣದಲ್ಲಿ ಕೌರವರು ಮಡೆದರೇನು? ಪಾಂಡವರು ಮಡೆದರೇನು? ಯಾರು ಮಡೆದರೂ ನಿನಗೆ ಸರಿಯಾಗಿ ದುಃಖವಾಗಲಿಕ್ಕೇ ಬೇಕು. ನೀನು ಪಾಂಡವರ ಮೇಲೆ ಮುಂಚಿನಂತೆ ಅಂತಹಕರಣವಿಟ್ಟು ಕೌರವ ಪಾಂಡವರ ನಡುವೆ ಒಡಂಬಡಿಕೆಯನ್ನು ವಾಡು. ಪಾಂಡವರಿಗೆ ನೀನು ಚಿಕ್ಕಪ್ಪನಿರುವದ ರಂದ ನಿನ್ನ ಅಪ್ಪಣಿಯ ಮೇರಿಗೆ ಅವರು ತಮ್ಮ ಎಲ್ಲ ಕೆಷ್ಟಗಳನ್ನು ಆಸುಭೋಗಿಸಿದರು. ಹಾಗೂ ತಮ್ಮ ಅರಣ್ಯವಾಸವನ್ನು ಮುಗಿಸಿಕೊಂಡು ಬಂದ ಬಳಿಕ ಸೇನು ನಿನ್ನ ವಚನದ ಪ್ರಕಾರ ಅವರ ರಾಜ್ಯವನ್ನು ಅವರಿಗೆ ಕೊಡುತ್ತೀ ಎಂದು ನಿನ್ನ ಮೇಲೆ ನಿಶ್ಚಯವಿಟ್ಟು ನಡೆದಿರುತ್ತಾರೆ. ಆದುದರಿಂದ ಅವರು ಈಗ ಬೇಡು ತ್ವರುವ ಪ್ರಕಾರ ನೀನು ಅವರ ಪಾಲಿನ ಆಧ್ಯ ರಾಜ್ಯವನ್ನು ಅವರಿಗೆ ಕೊಟ್ಟು ಪ್ರಾಣವನ್ನು ಸಂಪಾದಿಸು. ನಾನು ಬರೀ ಪಾಂಡವರ ಹಿತಚಂತಕನೆಂದು ಇಲ್ಲಿ ಬಂದಿಲ್ಲ, ಆದರೆ ನಿಮ್ಮೆಲ್ಲರ ಹಿತಚಂತಕನೆಂದು ನಿಮಗೆ ಉಪದೇಶ ವಾಡ ಲಿಕ್ಕೆ ಬಂದಿರುತ್ತೇನೆ. ಅತ್ಯಾಕೆಗೆ ಒಳಪಟ್ಟಿರುವ ನಿನ್ನ ಮಕ್ಕಳನ್ನು ನಿಗ್ರಹ ವಾಡು. ನೀನು ಹೇಳಿದಂತೆ ಕೇಳಲಿಕ್ಕೆ ಪಾಂಡವರು ಸಿದ್ಧರಿರುತ್ತಾರೆ. ನೀನು



ಶ್ರೀಕೃಷ್ಣನು ದುರ್ಯೋಽಧನನಿಗೆ ಸಾಮೋಪಚಾರ
ವನ್ನು ಉಪದೇಶಿಸಿದ್ದು. (ಪುಟ ೧೦೮)

ಒಂದು ವೇಳೆ ಪಾಂಡವರಿಗೆ ಯುದ್ಧವನ್ನು ಮಾಡಲಿಕ್ಕೆ ಹೇಳಿದರೆ ಅವರು ಅದಕ್ಕೂ ಸಿದ್ಧರಿರುತ್ತಾರೆ. ನೀನು ಯುಕ್ತಾಯುಕ್ತವನ್ನು ತಿಳಿದುಕೊಂಡು ಹೇಳಿಂದು ನಾನು ನಿನಗೆ ಬಹು ಕಕ್ಷುಲತ್ತೀಂದ ಹೇಳುತ್ತೇನೆ” ಎಂದು ನುಡಿದನು. ಅದಕ್ಕೆ ಧೃತರಾಷ್ಟ್ರನು ಶ್ರೀಕೃಷ್ಣನಿಗೆ—“ಹೋ ಜನಾರ್ಥನಾ, ನೀನು ಧರ್ಮಕ್ಕೂ ನ್ಯಾಯಕ್ಕೂ ಅನುಸರಿಸಿ ಎಲ್ಲರಿಗೂ ಕಲ್ಯಾಣವಾಗು ವಂಧು ಮಾರ್ಗವನ್ನು ಹೇಳಿದೆ. ಈ ಮೂರ್ಖ ದುರ್ಯೋಧನನು ಮಾಡುವ ದನ್ನು ನಾನು ಸರ್ವಫಾ ಒಪ್ಪುವದಿಲ್ಲ. ಅವನು ನಾನು ಹೇಳುವದನ್ನು ಕೇಳುವದೇ ಇಲ್ಲ. ನೀನೇ ಅವನಿಗೆ ಚೆನ್ನಾಗಿ ಬುದ್ಧಿಯನ್ನು ಹೇಳು” ಎಂದು ಉತ್ತರ ಕೊಟ್ಟೇನು. ಆ ಬಳಿಕ ಶ್ರೀಕೃಷ್ಣನು ದುರ್ಯೋಧನನ ಕಡೆಗೆ ಮೋರೆ ತಿರುವಿ—“ಅವ್ಯಾ, ದುರ್ಯೋಧನಾ! ನೀನು ನಿನ್ನ ಒಂಧುಗಳಾದ ಪಾಂಡವರ ಕೂಡ ಒಡಂಬಿಡಿಕೆಯನ್ನು ಮಾಡಿಕೊಂಡು ಸುಖದಿಂದ ಇರು. ನಾನು ಹೇಳುವ ಉಪದೇಶದ ಕಡೆಗೆ ಸ್ವಲ್ಪ ಲಕ್ಷ್ಯಕೊಡು. ನೀನು ಒಡಂಬಿಡಿಕೆಯನ್ನು ಮಾಡಿಕೊಂಡು ಇರುವದು ನಿನಗೂ ನಿನ್ನ ಏತಿರಿಗೂ ಮಾತ್ರವಲ್ಲದೇ ಇಡೀ ಇಗ ತ್ರಿಗೆ ಕಲ್ಯಾಣಕರವಾಗುವದು. ನೀನು ಪಾಂಡವರ ಸಂಗಡ ನಿವ್ಯಾರಣದಿಂದ ದ್ವೇಷ ಮಾಡುತ್ತೀರೆ. ಅವರು ನಿನ್ನ ಕೂಡ ಸರ್ವಫಾ ದ್ವೇಷ ಮಾಡುವದಿಲ್ಲ. ಬುದ್ಧಿವಂತರು ಧರ್ಮ, ಅರ್ಥ, ಕಾಮ ಈ ಮೂರುಗಳ ಕಡೆಗೂ ಲಕ್ಷ್ಯ ಕೊಡಬೇಕು. ಒಂದು ವೇಳೆ ಈ ಮೂರು ಒಂದೇ ಕಾಲಕ್ಕೆ ಸಾಧಿಸಿದ್ದರೆ ಧರ್ಮ ಮತ್ತು ಅರ್ಥಗಳ ಕಡೆಗೆ ಲಕ್ಷ್ಯ ಕೊಡಬೇಕು. ಧರ್ಮಕ್ಕೂ ಅರ್ಥಕ್ಕೂ ವಿರೋಧವು ಬರುತ್ತಿದ್ದರೆ ಅರ್ಥವನ್ನು ಬಿಟ್ಟು ಕೊಟ್ಟು ಧರ್ಮದ ಕಡೆಗೆ ಲಕ್ಷ್ಯ ಕೊಡಬೇಕು. ಧರ್ಮಕ್ಕೆ ಅನುಸರಿಸಿ ನಡೆದರೆ ಅರ್ಥ ಕಾಮಗಳು ತಾವೇ ಸಾಧ್ಯವಾಗುವವು. ಆದುದರಿಂದ ಸೀನು ಧರ್ಮದ ಆಶ್ರಯದಿಂದ ಪಾಂಡವರ ಕೂಡ ಒಡಂಬಿಡಿಕೊಂಡು ಮಾಡಿಕೊಂಡು ದುಶ್ಯಾಸನ, ಶಕ್ನ, ಕಣ, ಮತ್ತು ಭೀಷ್ಮದ್ವೇಳಾರಾ ಸಹ ಅರ್ಜುನನನ್ನು ಸಂಗಟ್ಟಲಾರಾ. ನನ್ನ ಸಹಾಯವಿದ್ದ ಮೇಲೆ ದೇವೇಂದ್ರನ ಸಹ ಅರ್ಜುನನ ಸಂಗಡ ಯುದ್ಧ ಮಾಡಲಿಕ್ಕೆ ಸಮರ್ಥನಾಗಲಾರನು. ನೀನು ನಿನ್ನ ಹಟೆದ ಸಲುವಾಗಿ ನಿನ್ನ ಒಂಧುವಿತ್ತರನ್ನು ಸಾವಿರಾರು ಮಂದಿ ರಾಜರನ್ನು ಕೊಲ್ಲಿಸಬೇಡ. ಒಂದು ವೇಳೆ ಯುದ್ಧವು ನಡೆದರೆ ನಿನ್ನ ಕುಲದ ಸಾಕಷ್ಟು ಆಗಿ ನಿನಗೆ ಕುಲನಾಕಂ

ನೆಂಬ ಅವಕ್ಕೆಯಿರು ಬರುವದು. ಅದನ್ನು ನೀನು ತಂದುಕೊಳ್ಳಬೇಡ ” ಎಂದು ಹೇಳಿದನು. ಈ ಪ್ರಕಾರ ಶ್ರೀಕೃಷ್ಣನು ಹೇಳಿದ ಬಳಿಕ ಧ್ವಿತರಾಹ್ಮಣ ಸು—“ ಬಾಳಾ, ದುರೋಧನಾ, ಮಹಾಕೃಂಭದ ಶೌರಿಯು ಹೇಳುವದನ್ನು ಉಪ್ಯುದಲ್ಲಿ ತೆಗೆದುಕೊಂಡು ಅವನು ಹೇಳಿದಂತೆ ನಡೆ. ಅದರಿಂದ ನಿನ್ನ ಕಲಾಜ್ಯಾಣವಾಗುವದು. ವಾಸುದೇವನು ಎಲ್ಲರಿಗಿಂತಲೂ ಸಮಧಿಸಿರುತ್ತಾನೆ. ಅವನಗೂಡ ನೀನು ವೈರಕ್ತವನ್ನು ವಾಡಬೇಡ. ಅವನ ಮಾತನ್ನು ನೀನು ವಿಾರುವದು ನನಗೆ ಸರಿಯಾಗಿ ಕಾಣುವದಿಲ್ಲ” ಎಂದು ನುಡಿದನು ಇದನ್ನೇ ಖೀಷ್ಟುದೊರ್ಕಣಾರು ಸಮಧಿನ ಮಾಡಿದರು. ಅಜುಣ ಕೃಷ್ಣರು ಚೊಂಕ ಕಟ್ಟಿಕೊಂಡು ಯುದ್ಧಕ್ಕೆ ಸಜ್ಜರಾಗಿ ನಿಂತುಕೊಳ್ಳುವ ಮುಂಚೆ ಹಾಗೂ ಖೀಮಸೇನನು ತನ್ನ ಗದೆಯನ್ನು ಹಿಡಕೊಂಡು ಸ್ವೇಷ್ಣದ ತಿರೋಭಾಗದಲ್ಲಿ ನಿಲ್ಲುವ ಮುಂಚೆ ನೀನು ಈ ಯುದ್ಧವನ್ನು ನಿಲ್ಲಿಸಿಬಿಟ್ಟು ನಿನ್ನ ತಮ್ಮುಂದಿರ ಸಂಗಡ ಸಂಧಿಯನ್ನು ಮಾಡಿಕೊಂಡಿರು” ಎಂದು ಹೇಳಿದರು. ಈ ಪ್ರಕಾರ ಬೇರೆ ಬೇರೆ ಜನರು ತನ್ನ ವಿರುದ್ಧವಾಗಿ ಭಾವಣ ವಾಡುವದನ್ನು ಹೇಳಿ ದುರೋಧನನು ಸಿಟ್ಟಿಗೆದ್ದ ಕಣ್ಣ ಕೆಂಪಗೆ ಮಾಡಿ—“ ರಾಜಾ, ವಿದುರಾ, ಖೀವ್ಯಾ, ಕೃಷ್ಣ, ನೀವೆಲ್ಲರು ನನಗೇ ದೋಷ ಕೊಡುವದನ್ನು ನೋಡಿ ನನಗೆ ಬಹಳ ಆಶ್ಚರ್ಯ ವಾಗುತ್ತದೆ. ಪಾಂಡವರು ದ್ಯುತವನ್ನು ಅಡಿ ದ್ಯುತದಲ್ಲಿ ಸೋತದ್ದರಲ್ಲಿ ನಿನ್ನದೇನು ದೋಷವುಂಟು? ನಾವು ಯಾವ ಅಫಾತವನ್ನು ಅಥವಾ ಅತಿರೇಕ ವನ್ನು ಮಾಡಿದ್ದಕ್ಕಾಗಿ ಪಾಂಡವರು ಮತ್ತು ಸಂಜಯರು ನಮ್ಮ ಮೇಲೆ ಈ ರೀತಿ ಸಾಗಿ ಬಂದಿರುವರು? ಖೀಷ್ಟು, ದೊರ್ಕಣ, ಕಣಾರನ್ನು ದೇವಾಧಿದೇವತೆಗಳು ಸಹ ಜಯಿಸಲಾರರು. ಅಂದಮೇಲೆ ಈ ಪಾಂಡವರ ಪಾಡೇನು? ನಾವು ಧರ್ಮದಿಂದ ಯುದ್ಧ ವಾಡುವಾಗ ನಮಗೆ ಮರಣವು ಪೂರ್ವವಾದರೆ ಅದು ಸಮಗೆ ಶ್ರೀಯಸ್ಕರವೇ ಇರುತ್ತದೆ. ಯಾವಾಗಲೂ ಕರ್ತವ್ಯ ಮಾಡಬೇಕು. ಎರಡನೇಯವರ ಕೂಡ ನಮ್ಮಭಾವದಿಂದ ನಡೆಯಬಾರದು. ಕಬ್ಬಿಗಳೆಯಿದ್ದಲ್ಲಿ ಮುರಿಯುತ್ತದೇ ಹೊತ್ತು ನಡುವೆ ಹೇಗೆ ಮಣಿಯುವದಿಲ್ಲವೋ ಹಾಗೆ ನಾವು ಶ್ವಾಸ್ತ್ರಿಯರು ಯುದ್ಧ ವಾಡುತ್ತ ಮರಣ ಹೊಂದಬೇಕಲ್ಲದೆ ಎರಡನೆ ಯವರಿಗೆ ಎಂದಿಗೂ ಶರಣ ಹೊಗಬಾರದೆಂದು ಎಲ್ಲ ವೀರಕ್ಕುತ್ತಿರುತ್ತೇ

ನನ್ನ ಆಭಿವೃತ್ಯವಿರುತ್ತದೆ. ನನ್ನ ತಂದೆಯು ಮೊದಲಿಗೆ ತನ್ನ ತಪ್ಪಿಸಿಂದ ಪಾಂಡವರಿಗೆ ನಮ್ಮ ರಾಜ್ಯದೊಳಗೆ ಪಾಲನ್ನು ಕೊಟ್ಟುನು. ಅದು ನಾನು ಚೀವಂತವಿರುವವರಿಗೂ ಪಾಂಡವರಿಗೆ ಸಿಗಲಾರದು. ಪಾಂಡವರು ತಮಗೆ ಘದಾರು ಹಳ್ಳಿಗಳು ಸಿಕ್ಕುರೂ ಸಮಾಧಾನವಾಗಬಹುದು. ಅದರೇ ಅವರಿಗೆ ಒಂದು ಸೂಚಿತು ತುದಿಯು ಮುಚ್ಚುವಷ್ಟು ಮುಣ್ಣಿನ್ನು ಸಹ ನಾನು ಕೊಡಲಿಕ್ಕೆ ಸಿದ್ಧನಿರುವದಿಲ್ಲ” ಎಂದು ಉತ್ತರ ಕೊಟ್ಟುನು. ಇದನ್ನು ಕೇಳಿ ಶ್ರೀಕೃಷ್ಣನು ಸಿಟ್ಟಿಗೆದ್ದು ---“ಬಳ್ಳೇರು. ನಿನ್ನ ಅಪೇಕ್ಷೆಯಂತೆಯೇ ಆದೀತು. ಇನ್ನು ಮೇಲೆ ಫುನಫುಎರಿ. ಸಂಗ್ರಹವು ನಡೆದು ನೀನು ಬೇಡಿದ ಪ್ರಕಾರ ನಿನಗೆ ವೀರಶಯನವೈ ದೊರಕೀತು. ನೀನು ಪಾಂಡವರಿಗೆ ಏನೂ ಅಪರಾಧವನ್ನು ವರಾಡಿಲ್ಲವೆಂದು ಅನ್ಯತ್ತೀರ್ಥೀ. ಅದರೇ ಆ ಅಪರಾಧಗಳನ್ನು ನಿವರಿಸುತ್ತೇನೆ ಕೇಳು. (೮) ನೀನು ಪಾಂಡವರ ಸಂಪತ್ತನ್ನು ಹರಣ ಮಾಡುವದಕ್ಕಾಗಿ ಅವರ ಕೊಡ ದ್ಯುತವನ್ನಾಡುವ ಯುಕ್ತಿಯನ್ನು ಯೋಜಿಸಿದಿ. (೯) ನೀನು ಸಿನ್ನ ತಮ್ಮಂದಿರ ಹೆಂಡತಿಯಾದ ದ್ವಾರಾಪದಿಯನ್ನು ಸಭಿಗೆ ಎಳೆದು ತರಿಸಿ ಅವಳಿಗೆ ಅವರಾನವಾಗುವಂಥ ಭಾಷಣವನ್ನು ಮಾಡಿ ಅವಳಿಗೆ ನೀಡಿಕೊಂಡ ಕೃತಿಯನ್ನು ಮಾಡಿದಿ. (೧೦) ವಾರಣಾವತದಲ್ಲಿ ಪಾಂಡವರನ್ನು ಕುಂತಿ ಸಹಿತವಾಗಿ ಸುಡಿಸಲಿಕ್ಕೆ ಪ್ರಯುತ್ತ ಮಾಡಿದಿ. (೧೧) ಪಾಂಡವರು ನಾಯಿಯಂತಹ ತಮ್ಮ ಪಾಲಿನ ರಾಜ್ಯವನ್ನು ಬೇಡಿದರೆ ಅವರಿಗೆ ಅದನ್ನು ಕೊಡಲಿಕ್ಕೆ ಅಡ್ಡಿಯನ್ನು ಮಾಡುತ್ತೀರ್ಥೀ. (೧೨) ಮೇಲಾಗಿ ನೀನು ನಿನ್ನ ಹಿರಿಯರ ಮತ್ತು ಹಿತಚಂತಕರ ಶುಪದೇಶವನ್ನು ಕೇಳಿದೆ ಇದೆಲ್ಲ ಆನಭ್ರವನ್ನು ನಡೆಸಿರುವೆ” ಎಂದು ಹೇಳಿದನು. ಈ ಪ್ರಕಾರ ಶ್ರೀಕೃಷ್ಣನು ಮಾತಾಡುತ್ತಿರು ವಾಗ ದುಶ್ಯಾಸನನು ಕುತ್ತಿತ ಬುದ್ಧಿಯಿಂದ ನಡುವೆ ಬಾಲ್ಯ ಹಾಕಿ ದುರೋಧನನಿಗೆ ---“ಆಣ್ಣಾ, ಕುಣ್ಣನು ಹೇಳುವುದನ್ನು ಕೇಳು; ಇಲ್ಲದಿದ್ದರೆ ಈ ಕೇಳವನು ನಿನ್ನನ್ನು ಮುಸಿಕೆ ಬಿಗಿದು ಪಾಂಡವರ ಸ್ವಾಧೀನಕ್ಕೆ ಒಮ್ಮೆನ್ನು ವಂತೆ ಮಾಡುತ್ತಾನೆ. ಭೀಷ್ಣ, ದೂರೀಣ, ಧೃತರಾಷ್ಟ್ರರು ನಿನಗೂ, ನನಗೂ, ಕಣಣಿಗೂ ಕಿಟ್ಟಿ ಹಾಕಿ ಪಾಂಡವರ ಕಡೆಗೆ ಕೊಡಲಿಕ್ಕೆ ಎಂದೂ ತಪ್ಪಲಿಕ್ಕುಲ್ಲ. ಬಹು ಎಕ್ಕುರಿಕೆಯಿಂದಿರು” ಎಂದು ಮಾತಾಡಿದನು. ಅದನ್ನು ಕೇಳಿ

ದುಯೋರ್ಥನನು ಸಿಟ್ಟಿನಿಂದ ಎದ್ದು ತನ್ನ ತಂಡಿಯ ಅಪ್ಪಣಿಯನ್ನು ತೆಗೆದುಕೊಳ್ಳಬೇಕಿರುತ್ತಿದ್ದು, ಮೆರ್ಲಿನ್, ಕ್ರಾಪ್, ಶಲ್ವ ಮೆದಲಾದವರ ಅನಾದರ ಮಾಡಿ ರಾಜಸಭೆಯಿಂದ ಹೊರಟು ಹೊರದನು. ಆ ಒಳಿಕೆ ಶ್ರೀಕೃಷ್ಣನು—“ನೀವು ಮಂದಬುದ್ಧಿಯ ದುಯೋರ್ಥನನನ್ನು ನಿಶ್ಚಯವಾಗಿ ಕಾರಾಗ್ರಹದಲ್ಲಿಟ್ಟು ಎಲ್ಲರ ಕಲ್ಯಾಣಕ್ಕಾಗಿ ಪಾಂಡವರ ಕೂಡ ಸ್ನೇಹವನ್ನು ಮಾಡಿರಿ. ದುಯೋರ್ಥನ, ಶಕ್ತಿನಿ ಮತ್ತು ಈರನನ್ನು ಕಾರಾಗ್ರಹದಲ್ಲಿದುವ ಕಲ್ಪನೆಯು ಕೆಟ್ಟಿದ್ದಿಲ್ಲ. ಒಂದು ಕುಟುಂಬದ ಕಲ್ಯಾಣಕ್ಕಾಗಿ ಒಬ್ಬ ಮನುಷ್ಯನನ್ನು ಬಿಟ್ಟುವಿಡಬೇಕು; ಒಂದು ಉರಿನ ಕಲ್ಯಾಣಕ್ಕಾಗಿ ಒಂದು ಮನೆಯವರನ್ನು ಬಿಟ್ಟುವಿಡಬೇಕು; ಒಂದು ದೇಶದ ಕಲ್ಯಾಣಕ್ಕಾಗಿ ಒಂದು ಉರವರನ್ನು ಬಿಟ್ಟುವಿಡಬೇಕು ಎಂದು ಧರ್ಮ ಶಾಸ್ತ್ರವು ಹೇಳುತ್ತದೆ” ಎಂದು ಹೇಳಿದನು. ಇತ್ತು ಲಾ ದುಯೋರ್ಥನನೂ ಶಕ್ತಿನಿಯೂ ಹೊರಗೆ ಹೊರಟು ಹೊಗಿ—“ನಮ್ಮ ಸ್ನೇಹ ಕಾರಾಗ್ರಹದಲ್ಲಿಡಬೇಕೆಂದು ಯೋಜಿಸುವ ಕೃಷ್ಣನನ್ನು ನಾವೇ ಮುಂಚೆ ಕಾರಾಗ್ರಹದಲ್ಲಿಡಬೇಕು. ಅಂದರೆ ಪಾಂಡವರು ಕೈಸಾಗದವರಂತೆ ಸುಮ್ಮನೆ ಕೂಡವರು” ಎಂದು ತಮ್ಮೊಳಗೆ ಅಲ್ಲೋಚನೆ ಮಾಡಿದರು. ಈ ವರ್ತಮಾನವು ಶ್ರೀಕೃಷ್ಣನಿಗೆ ಗೊತ್ತಾಗಲಾಗಿ ಅವನು ಧೃತರಾಷ್ಟ್ರನಿಗೆ—“ನನಗೆ ದುಯೋರ್ಥನನನ್ನು ಕಾರಾಗ್ರಹದಲ್ಲಿಡಲ್ಕೆ ಅಪ್ಪಣಿಯನ್ನು ಕೊಡು. ನಿನ್ನ ಅಪ್ಪಣಿಯನ್ನು ತೆಗೆದುಕೊಳ್ಳಬೇಕಿರುತ್ತಿದ್ದು ನಾನು ಯಾವಡೂ ಕೆಲಸವನ್ನು ಮಾಡುವ ದಿಲ್ಲ. ನನ್ನನ್ನು ದುಯೋರ್ಥನನು ಕಾರಾಗ್ರಹದಲ್ಲಿಡುತ್ತಾನೋ, ದುಯೋರ್ಥನನನ್ನು ನಾನು ಕಾರಾಗ್ರಹದಲ್ಲಿಡುತ್ತೇನೋ ಎಂಬುದು ನಿನಗೆ ತಳೆದು, ಭಾವಿ ಯಾದ್ಧರ ಪರಿಣಾಮವು ಇಲ್ಲಿಯೇ ನಿಂಬಾಯಾದಿತ್ತ” ಎಂದು ಹೇಳಿದನು. ಆಗ ಧೃತರಾಷ್ಟ್ರನು ನಿದುರನ ಕಡೆಯಿಂದ ದುಯೋರ್ಥನನನ್ನು ಕರೆಸಿಕೊಂಡು ಅವನಿಗೆ—“ದುವ್ಯಾ, ನೀನು ಪಾಂಟ್ ರ ಅಲ್ಲೋಚನೆಯನ್ನು ಕೇಳಿಕೊಂಡು ಪಾಪಕ್ಕೂವನ್ನು ವಾಡಲಭ್ಯಸುವೆಯಾ? ಈ ಕೇರಕವನು ದೇವತೆಗಳಿಗೂ, ಮನುಷ್ಯರಿಗೂ, ಗಂಧರವರಿಗೂ, ಅಸುರರಿಗೂ ಅಚಿಂಕ್ಯನಿರುವದು ನಿನಗೆ ಗೊತ್ತಿಲ್ಲವೇ? ಮನುಷ್ಯನು ಯಾವ ಪ್ರಕಾರ ಚಂದ್ರನನ್ನು ಮುಟ್ಟಲಕ್ಕೆ ಆಧವಾ ಗಾಳಿಯನ್ನು ಹಿಡಿಯಲಕ್ಕೆ ಶಕ್ಯನಿರುವದಿಲ್ಲವೋ ಆ ಪ್ರಕಾರ ಈ ಕೇರಕವನನ್ನು

ಯಾವನೂ ಹಿಡಿಯಲು ಶಕ್ಯಸಿರುವದಿಲ್ಲ” ಎಂದು ಮಾತಾಡುತ್ತಿರುವನ್ನು ರಲ್ಲಿ ಶ್ರೀಕೃಷ್ಣನು ಸಾತ್ಯಕಿಯ ಕೈ ಹಿಡಿದುಕೊಂಡು ಎದ್ದು, ಯಾವತ್ತು ಮುಸಿಗಳ ಮತ್ತು ರಾಜರ ಅಪ್ಪಣಿಯನ್ನು ಪಡೆದು, ಆ ಸಭೀಯನ್ನು ಬಿಟ್ಟು, ಹೊರಗೆ ಬಂದನು. ಅವನ ಹಿಂದೆ ಭೀಷ್ಣ ದೋಷಾರು ಸಹಿತನಾದ ಧೂತರಾಷ್ಟ್ರನೂ, ಯಾವತ್ತು ರಾಜರೂ ಲಗಬಗರಿಂದ ಹೊರಟು ಬಂದರು. ಇಷ್ಟರಲ್ಲಿ ಶ್ರೀಕೃಷ್ಣನ ಸಾರಥಿಯಾದ ದಾರುಕನು ರಥವನ್ನು ತಂದು ನಿಲ್ಲಿಸಿದನು. ಆಗ ಧೂತರಾಷ್ಟ್ರನು ಪುನಃ ಶ್ರೀಕೃಷ್ಣನಿಗೆ—“ಕೃಷ್ಣ, ನನ್ನ ಮಗನ ಮೇಲಿ ನನ್ನ ದರ್ಶನ ಎನ್ನು ಇರುತ್ತದೆಂಬುದನ್ನು ನೀನು ಕಣ್ಣಾರೆ ನೋಡಿದೆ. ಈ ಒಡಂಬಡಿಕೆ ಯನ್ನ ಮಾಡಬೇಕೆಂದು ನನ್ನ ಅಪೇಕ್ಷೆಯು ಬಹಳ ಇರುತ್ತದೆ. ಆದರೆ ನನ್ನ ಯತ್ನವು ಏನೂ ನಡೆಯಲ್ಪಾಗಿಲ್ಲದು. ಪಾಂಡವರ ಬಗ್ಗೆ ನನಗೆ ದುಷ್ಪ ಅಭಿಪ್ರಾಯವು ಎನ್ನು ಮಾತ್ರಕ್ಕೂ ಇರುವದಿಲ್ಲ. ಇದಕ್ಕೆ ಯಾವತ್ತು ಕೌರವರು ಮತ್ತು ಈ ಯಾವತ್ತು ರಾಜರು ಸಾಫ್ಯಿಯಾಗಿರುತ್ತಾರೆ” ಎಂದು ಹೇಳಿದನು. ಆಗ ಶ್ರೀಕೃಷ್ಣನು ಸಾತ್ಯಕಿಯನ್ನು ತನ್ನ ರಥದಲ್ಲಿ ಕುಳಿರಿಸಿಕೊಂಡು ವಿದುರನ ಮನಿಗೆ ಬಂದು ಆಲ್ಲಿ ಕುಂತಿಗೆ ಸಭೀಯಲ್ಲಿ ನಡೆದ ಯಾವತ್ತು, ವೃತ್ತಾಂಶವನ್ನು ತಿಳಿಸಿ ಹಸ್ತಿನಾಷ್ಟರದಿಂದ ತೀವ್ರವಾಗಿ ಹೊರಟು ಉಪಲಬ್ಧಕ್ಕೆ ಬಂದು ತಾನು ಒಡಂಬಡಿಕೆಯನ್ನು ಕುರಿತು ನಡೆಸಿದ ಪ್ರಯತ್ನವು ವ್ಯಧಿವಾಗಿ ಯುದ್ಧದ ಪ್ರಸಂಗವು ಬಂದಿತೆಂದು ಯಾಧಿಷ್ಠಿರನಿಗೆ ತಿಳಿಸಿದನು. ಇದನ್ನು ಕೇಳಿ ಆವನಿಗೆ ಬಹಳ ವ್ಯಾಸನವಾಯಿತು. ಆದರೂ ಆವನು ತಮ್ಮಲ್ಲಿರಿಗೆ ದುರ್ದೈವದಿಂದ ಬಂದು ಒಡಗಿದಂಥ ಈ ಪ್ರಸಂಗಕ್ಕೆ ಧೈಯಾದಿಂದ ತಲೆಕೊಡಬೇಕೆಂದು ನಿಶ್ಚಯಿಸಿ, ಯುದ್ಧದ ಸೀರಿತೆಗಾಗಿ ತನ್ನ ಸ್ವನ್ಯಾದಲ್ಲಿ ಏಳುಭಾಗಗಳನ್ನು ಮಾಡಿ, ಆ ಏಳು ಭಾಗಗಳಿಗೆ ಏಳು ಮಂದಿ ಸೇನಾಧಿಪತಿಗಳನ್ನು ನೇರಿಸಿ, ಧೃಷ್ಟಾಧ್ಯಮ್ಮನು ಮುಖ್ಯ ಸೇನಾಧಿಪತಿಯಾಗಬೇಕೆಂತಲೂ, ಆ ಎಲ್ಲಿರಿಗೆ ಅಜ್ಞಾನನು ಸಹಾಯ ಮಾಡಬೇಕೆಂತಲೂ, ಶ್ರೀಕೃಷ್ಣನು ಯುದ್ಧದ ವಿಷಯದಲ್ಲಿ ಆಶೋಜನೆಯನ್ನು ಹೇಳಬೇಕೆಂತಲೂ ಗೊತ್ತು ಮಾಡಿದನು. ಶ್ರೀಕೃಷ್ಣನು ತಾನು ಕೈಯಲ್ಲಿ ಶಸ್ತ್ರವನ್ನು ಹಿಡಿದು ಯಾಗ್ರಾಂಶನ್ನು ಮಾಡುವದಿಲ್ಲಿಂದು ಮೊದಲೇ ಹೇಳಿದ್ದನು. ಆದಾದ್ದಿಂದ ಆವನು ಅಜ್ಞಾನನ ಸಾರಧ್ಯ

ವನ್ನು ಸ್ವೀಕರಿಸಿ ಅವನ ಕುದುರೆಗಳ ಕಡಿವಾಣವನ್ನು ಕೈಯಲ್ಲಿ ಹಿಡಿದು ಕೊಂಡನು. ಈ ಪ್ರಕಾರ ಪಾಂಡವ ಸೈನ್ಯದ ವ್ಯವಸ್ಥೆಯಾದ ನಂತರ ಪಾಂಡವ ಸೈನ್ಯವು ಕುರುಕ್ಕೇಶ್ವರ, ಕೈ ಬಂದು ನಿಂತುಕೊಂಡಿತು. ದುರೋಽಧನನಾದರೂ ತನ್ನ ಸೈನ್ಯವನ್ನು ಕುರುಕ್ಕೇಶ್ವರ, ಕೈ ತೆಗೆದುಕೊಂಡು ಬಂದು ಪಾಂಡವರಿಂದ ಬಂದು ಯೋಜನ ಉಧ್ವವೂ, ಬಂದು ಯೋಜನ ಆಗಲವೂ ಇದ್ದ ರಣಭೂಮಿ ಯನ್ನು ಒಟ್ಟು ತನ್ನ ಶಾಖ್ಯವನ್ನು ಉಂಟಿದನು.


೪. ಗೀತಾಪದ್ರ.



ಕ್ರಿ ಪ್ರಕಾರ ಪಾಂಡವ ಕೌರವರು ಪರಸ್ಪರರೊಳಗೆ ಯುದ್ಧವನ್ನು ಮಾಡಲು ಸಜ್ಜರಾಗಿ ತಮ್ಮ ತಮ್ಮ ಪ್ರಚಂಡ ಸೈನ್ಯಗಳೊಂದಿಗೆ ಬಂದು ದಿನ ಪೂರ್ತಿಕಾಲದಲ್ಲಿ ತಮ್ಮ ರಣಕ್ಷಣಾಳಗಳನ್ನು ಉದಿಸುತ್ತ ಯುದ್ಧ ರಂಗಕ್ಕೆ ಬಂದು ಒಬ್ಬರಿಗೆಂಬಿರ ಎದುರಾಗಿ ನಿಂತುಕೊಂಡರು. ಉಭಯ ಪಕ್ಷಗಳ ಸೇನಾಪತಿಗಳು ತಮ್ಮ ತಮ್ಮ ಕಲ್ಪನಾಚಾತುಯಾದ ಮೇರೆಗೆ ತಮ್ಮ ಸೈನ್ಯಗಳ ವ್ಯೂಹರಚನೆಯನ್ನು ಮಾಡಲಾರಂಭಿಸಿದರು. ಆ ಕಾಲಕ್ಕೆ ಶ್ರೀಕೃಷ್ಣನು ಸ್ವತಃ ತನ್ನ ಕೈಯಲ್ಲಿ ಕಡಿವಾಣವನ್ನು ಹಿಡಿದುಕೊಂಡು ಬಿಳಿಯ ಕುದುರೆಗಳನ್ನು ಹೂಡಿದಂಥ ಆರ್ಜುನನ ರಥವನ್ನು ಪಾಂಡವರ ಸೈನ್ಯದ ಮುಂದೆ ತಂದು ನಿಲ್ಲಿಸಿದನು. ಆ ಕೂಡಲೇ ಪಾಂಡವ ಸೈನಿಕರು ಪ್ರಚಂಡವಾದ ಜಯಫೋನ ವನ್ನು ಮಾಡಿ ಆವಸಿಗೆ ಸನ್ನಾನವನ್ನು ಮಾಡಿದರು. ಇತ್ತೂ ಲಾ ಬಿಳಿಯ ಕೂಡಲುಗಳಾದವನೂ, ಬಿಳಿಯ ಮುಕುಟವನ್ನು ಧರಿಸಿದವನೂ, ಸೈನಾಂಧಿ ಪಕ್ಷದ ಬಿಳಿಯ ಭೂತ್ವವನ್ನು ತಲೆಯ ಮೇಲೆ ಹಿಡಿದವನೂ, ಬಿಳಿಯ ಕುದುರೆಗಳನ್ನು ಹೂಡಿದ ರಥದಲ್ಲಿ ಕುಳಿತವನೂ ಹಾಗೂ ರಥದ ಮೇಲೆ ಬಿಳಿಯ ನಿಶಾಸೆಯನ್ನು ಹಚ್ಚಿದವನೂ ಆದ ಕುರುಕುಲಪಿತಾಮಹನಾದ ಭೀಷ್ಣನು ಕೌರವ ಸೈನ್ಯದ ಆಗ್ರಭಾಗದಲ್ಲಿ ಬಂದು ನಿಂತನು. ಆ ಕಾಲಕ್ಕೆ ಕೌರವ ಸೈನಿ

(ಶಾಸಕ)

ಶ್ರೀ ಕೃಷ್ಣನು ಅಜಸ್ವಾದನನನ ಸಾರಥಿಯನ್ನು ಅಜಸ್ವಾದನನ
ಯಡ್ಡಾಡ್ಯಾರಂಗಕ್ಕೆ ಶೇರಿಸು ತಂಡದ್ದು.



ಕರುತಮ್ಮ ಜುಮಿತ್ತಿಯು ಪ್ರಚಂಡ ಗಜನೆಗಳಿಂದ ಅವನ ಸ್ವಾಗತವನ್ನು ಮಾಡಿದರು. ಈ ಮೇರೆಗೆ ಲಕ್ಷ್ಮಾವಧಿ ಜನರ ವೀರಗಜನೆಗಳಿಂದ ಕ್ಷಾತ್ರ ವೀರರ ಹೃದಯಕುಮಲದಲ್ಲಿ ವೀರತ್ತಿಯು ಅರಳುತ್ತಿರುವ ಸಮಯದಲ್ಲಿ ಆಜ್ಞಾನನು ಶತ್ರುವಕ್ಕೆ ದ ಕಡೆಗೆ ಯಾವ ಯಾವ ವೀರರು ತಮ್ಮಾದನೆ ಯುದ್ಧ ವಾಡುವದ ಕ್ಕೆ ಬಂದಿರುತ್ತಾರೆಂದು ನೋಡಲು ಅಭಿಭಾಷಿಸಿ ಶ್ರೀಕೃಷ್ಣನಿಗೆ ತನ್ನ ರಥವನ್ನು ಕೌರವ ಸೈನ್ಯದ ಎದುರಿಗೆ ಯಾದ್ವರಂಗದ ಮಧ್ಯಭಾಗದಲ್ಲಿ ನಿಲ್ಲಿಸಲು ಹೇಳಿದನು. ಅದರಂತೆ ಶ್ರೀಕೃಷ್ಣನು ಆಜ್ಞಾನನು ರಥವನ್ನು ಯುದ್ಧರಂಗದ ಮಧ್ಯ ಭಾಗದಲ್ಲಿ ಬಯ್ದು ನಿಲ್ಲಿಸಿದನು. ಆ ಒಳಕ ಆಜ್ಞಾನನು ಎರಡೂ ಪಕ್ಷಗಳ ಸೈನ್ಯದ ಕಡೆಗೆ ದೃಷ್ಟಿಸಿ ನೋಡಲಾಗಿ ಎರಡೂ ಪಕ್ಷಗಳಲ್ಲಿ ಲಕ್ಷ್ಮಾವಧಿ ವೀರರು ತಮ್ಮ ತಮ್ಮ ಜೀವದ ಹಂಗು ತೋರಿದು ಯುದ್ಧಕ್ಕೆ ಅಣಿಯಾಗಿ ನಿಂತದ್ದನ್ನು ಕಂಡನು. ಇತ್ತು ಕೌರವರ ಕಡೆಗೆ ಭೀಷ್ಮ, ಮೌರ್ಯ, ಶತ್ರುಷ್ಪಾದಿ ಮಹಾನ್ ಮಹಾರಥಿಗಳು ಮತ್ತು ಕೌರವಪ್ರತಿ ರಾದ ಲಕ್ಷ್ಮಾಜಾದಿ ಪ್ರಭೃತಿಗಳು ತಮ್ಮ ತಮ್ಮ ರಥಗಳಲ್ಲಿ ಕುಣಿತು ಒತ್ತಲ್ಪಿಗೆ ವೀಕ್ಷಿತರಾದ್ದನ್ನು ನೋಡಿದನು. ಹಾಗೂ ತಮ್ಮ ಕಡೆಗೆ ದೃಷ್ಟಿದ್ದ್ಯಮ್ಮ, ಭೀಮ, ವಿರಾಟ, ಜೇಕಿತಾನ, ಪಾಂಡ್ಯ ಹೊದಲಾದ ಮಹಾರಥಿಗಳು, ಪಾಂಡವಪ್ರತಿ ರಾದ ಅಭಿವಾಸ್ಯ ಪಭೃತಿಗಳು ಮತ್ತು ವಿರಾಟದ್ವಾರದರ ಪೌತ್ರರು ಇತ್ಯಾದಿ ಬಾಲವೀರರು ಯಾದೊಂತಾಹದಿಂದ ನಿಂತಿರುವದನ್ನು ಕಂಡನು. ಆಗ ಆಜ್ಞಾನನ ವಾಸಿನೋಳಗೆ ಈ ಲಕ್ಷ್ಮಾವಧಿ ವೀರರು, ಹಾಗೂ ತನಗೆ ಪೂಜ್ಯರಳ ಪ್ರಯರೂ ಆದ ಅಜ್ಞಂದಿರು, ಗುರುಗಳು, ಬೀಗರು, ಬಿಜ್ಜರು, ಮಕ್ಕಳು, ಹೊಮ್ಮೆಕ್ಕಳು, ಅಣ್ಣಿತಮ್ಮಂದಿರು, ಆಪ್ತರು, ವೀತರು, ಒಬ್ಬರಿಗೊಬ್ಬರು ಹೊರಾದಿ ಹತರಾದ ತರುವಾಯ ತಾನು ಬದುಕಿ ಉಳಿದರೆ ತನಗೆ ಹಸ್ತನಾಪುರದ ರಾಜ್ಯಸಿಂಹಾಸನವೇ ನ್ಯಾಪ್ತಿಯಾಗುವದೆಂಬ ಸಂಗತಿಯು ಬಿನ್ನೆಂದೊಮ್ಮೆ ಬರಲಾಗಿ ಅವನು ಆವರೆಬ್ಲರ ಬೇವದ ಕರುಣೆಯಿಂದ ಲು, ತನ್ನ ಆಪ್ತಜನರ ಪ್ರೇಮದಿಂದಲೂ ಬಹಳ ಶೈಕ್ಷಾಕುಲನಾದನು. ಅದುದರಿಂದ ಅವನ ಹೃತ್ಯಾಫಂಶು, ಉತ್ತಾಹವು ಕುಗ್ಗಿ ಹೊರಿಸು. ಅವನ ಕ್ಯುಕಾಲಾಗೆಕ್ಕಲ್ಲಿಯ ಶಕ್ತಿಯು ನಿಂತು ಹೊರಿಸಿತು. ಅವನ ಕಣ್ಣಿಳಿಗಿಂದ

ಮಹಿಶಾಶುಗಳು ಹರಿಯಹತ್ತಿದವು. ಈ ಪ್ರಕಾರ ಅಜುಂನನು ಶ್ರೀಕೃಂದಿಂದ ದುಭಿಲಚಿತ್ತನಾಗಿ ಪರಮದ್ವಿಷ್ಯದೇಡನೆ ಶ್ರೀಕೃಷ್ಣನಿಗೆ—“ಗೋವಿಂದಾ! ಈ ಲಕ್ಷ್ಮಾವಧಿ ವಿರರನ್ನೂ ಪೂಜ್ಯರಾದ ಗುರುಗಳನ್ನೂ ಪ್ರಯಾರಾದ ಬಂಧುಗಳನ್ನೂ ಕೊಂಡ ಬಳಿಕ ನನಗೆ ರಾಜ್ಯಸುಖಭೋಗವು ಏತಕ್ಕೆ ಬೇಕು? ಇನಾದ್ವಣಾ! ನಾನು ಯಾರಿಗೋಷ್ಠರ ರಾಜ್ಯಸುಖಭೋಗಗಳನ್ನು ಬಾಹುಸತಕ್ಕು ದೊಂದೀ ಅಂಥ ನನ್ನ ಗುರುಗಳು, ಬಂಧುಗಳು, ಬೀಗರು, ಬಿಜ್ಜರು ತಮ್ಮ ತಮ್ಮ ಜೀವದ ಹೆದರಿಕೆಯನ್ನು ಲವಲೀಶವಾದರೂ ತಾಳದೆ ತಮ್ಮ ಸರ್ವಸ್ವತನನ್ನು ತ್ಯಾಗ ವಾಡಿ ನನ್ನ ಕೊಡ ಯುದ್ಧ ವಾಡಲಿಕ್ಕೆ ಬಂದು ನಿಂತರುತ್ತಾರೆ. ನಾನು ಇವರೆಲ್ಲರನ್ನು ಕೊಂಡಬಳಿಕ ನನಗೆ ಶ್ರೀಪಾಲೋಕಾಂಧಿಪತ್ಯನ್ನು ದೊರಕಿದರೂ ಬೇಡ. ಅಂದಮೇಲೆ ನಾನು ಬಂದು ಸಣ್ಣ ಕುರುರಾಜ್ಯದ ಲೋಭಕ್ಕಾಗಿ ಇವರ ಮೇಲೆ ಹೇಗೆ ಶಸ್ತ್ರಗಳನ್ನು ಪ್ರಯೋಗಿಸಲಿ? ಈ ಕುಲಕ್ಕೆಯ ದಿಂದ ನಮಗೆ ಯಾವ ಸುಖವು ಲಭಿಸೀತು? ಬಂದು ವೇಳೆ ಇವರು ರಾಜ್ಯಲೋಭದ ದೇಸೆಯಿಂದ ಕುಲಕ್ಕೆಯವನ್ನು ವಾಡಲಿಕ್ಕೆ ಸಿದ್ಧರಾದರೂ ಧರ್ಮಶೀಲರಾದ ನಾವು ಈ ಪಾತಕವನ್ನು ಹೇಗೆ ಮಾಡತಕ್ಕುದ್ದು? ಕುಲಕ್ಕೆಯದಿಂದ ಕುಲಧರ್ಮಗಳ ನಾಶವು, ಕುಲಧರ್ಮಗಳ ನಾಶದಿಂದ ದುಷ್ಪಿ ಸ್ತ್ರೀಯಾರ ಪ್ರಾಬಲ್ಯವು, ದುಷ್ಪಿ ಸ್ತ್ರೀಯಾರ ಪ್ರಾಬಲ್ಯದಿಂದ ವಣ ಸಂಕರವು ಮತ್ತು ವಣ ಸಂಕರದಿಂದ ನರಕ ಪ್ರಾಪ್ತಿಯು ಉಂಟಾಗುವವೆಂದು ನಮಗೆ ತಿಳಿಯುತ್ತಿದ್ದ ನಾವು ಇಂಥ ಪಾಪಕರ್ಮ ಮಾಡುವದಕ್ಕಾಗಿ ಯಾದ್ಧ ಮಾಡಬೇಕೇ ಅಯ್ಯೇ! ನಾವು ಶಸ್ತ್ರವನ್ನು ಕೈಯಲ್ಲಿ ಹಿಡಿದು ಇಂಥ ಪಾಪ ಕರ್ಮವನ್ನು ಮಾಡುವದಕ್ಕೆಂತ ದುರ್ಯೋಧನಾದಿಗಳು ತಾವೇ ಶಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ನವ್ನಿನ್ನು ಕೊಂಡರೆ ಹೆಚ್ಚು ಕ್ಷೇಮವಾದಿತ್ತು” ಎಂದು ನುಡಿದು ತನ್ನ ಗಾಂಡಿವ ಧನುಷ್ಯವನ್ನು ಕೆಳಗೆ ಚೆಲ್ಲಿ ಕೊಟ್ಟು ರಥದಲ್ಲಿ ಸುಮ್ಮನೆ ಕುಳಿತುಕೊಂಡನು. ಅಜುಂನನ ಈ ವಿಲಕ್ಷಣವಾದ ಸ್ಥಿತಿಯನ್ನು ನೋಡಿ ಶ್ರೀಕೃಷ್ಣನಿಗೆ ಬಹಳ ಅಶ್ವಯರ್ಥವಾಯಿತು. ಕಡೆಗೆ ಅವನು ಅಜುಂನನಿಗೆ—“ಪಾಥಾ, ನಿನ್ನ ಪೂರ್ವಜರಾದ ಅಯುರ್ವರಿಗೆ ಎಂದೂ ಗೋತ್ತಿಲ್ಲದಂಥ ಹಾಗೂ ನಿನ್ನ ಕೇರತಿಗೆ ಕಲಂಕವನ್ನು ಹಚ್ಚಿ, ಅಂತ್ಯದಲ್ಲಿ ನಿನಗೆ ನಿನ್ನ ಅಧರ್ಮದ

ಮೂಲಕ ನರಕ ಪ್ರಾಪ್ತಿಯನ್ನು ವಾಡುವಂಥ ಈ ಸೀಜವಾದ ಮನೋವ್ಯತ್ಯಾಸ ತ್ಯಾಯ ನಿನಗೆ ಹೇಗೆ ಉಂಟಾಯಿತು? ನೀನು ಈ ಪ್ರಕಾರ ನಷ್ಟಂಸಕನಾಗಬೇಡ. ಈ ನಷ್ಟಂಸಕತ್ವವು ನಿನಗೆ ಎಂದಿಗೂ ಶೋಭಾಪವದಿಲ್ಲ. ಈ ನಿನ್ನ ಮನಸಿನ ದೌರ್ಬಲ್ಯವನ್ನು ಬಿಟ್ಟುಕೊಟ್ಟು ಯುದ್ಧಕ್ಕೆ ಸನ್ನಿಧ್ವನಾಗು” ಎಂದು ಹೇಳಿದನು. ಶ್ರೀಕೃಷ್ಣನ ಈ ತೀಕ್ಷ್ಣಾವಾದ ಸುಡಿಗಳನ್ನು ಕೇಳಿ ಅಜ್ಞನನು ಶ್ರೀಕೃಷ್ಣನಿಗೆ—“ಜನಾರ್ಥನಾ, ನಾನು ಸಣ್ಣವನಿದ್ದಾಗ ಯಾವ ಅಜ್ಞಂದಿರ ತೊಡೆಯ ಮೇಲೆ ಉರುಳಾಡುತ್ತು ಆನಂದದಿಂದ ಬಾಲಕ್ಕೆ ಇಡೆಯನ್ನು ಮಾಡಿದೆನೋ ಆ ಅಜ್ಞಂದಿರ ಕೂಡ ನಾನು ಈಗ ಯುದ್ಧ ವಾಡಿ ಅವರ ಎದೆಗಳಿಗೆ ನನ್ನ ಶಸ್ತ್ರಗಳಿಂದ ವೇದನೆಯನ್ನು ವಾಡಬೇಕೋ? ಯಾವ ದ್ಯೂತಿ ಗುರುಗಳು ನನಗೆ ತಮ್ಮ ಹೊಟ್ಟೆಯ ಮಗನಕಿಂತಲು ಹೆಚ್ಚಾಗಿ ತಿಳಿದುಕೊಂಡು ನನಗೆ ಶಸ್ತ್ರವಿದ್ಯೆಯನ್ನು ಕಲಿಸಿ ನನ್ನನ್ನು ಶಸ್ತ್ರವಿದ್ಯಾನಿಪುಣಾರಾಗಿ ಮಾಡಿದರೋ ಆ ಗುರುಗಳ ಮೇಲೆಯೋ ನಾನು ನನ್ನ ಶಸ್ತ್ರವಿದ್ಯೆಯನ್ನು ಉಪಯೋಗಿಸಬೇಕೋ? ಎಲ್ಲಿಗೋಲ್ಲಿವಿಂದನೇ! ಈ ಅತ್ಯಂತ ಪೂಜ್ಯ ಮತ್ತು ಪ್ರಿಯ ಧೀರ್ಜ್ಞ ದ್ಯೂತಿರ ಮೇಲೆ ನಾನು ಹೇಗೆ ಬಾಣಗಳನ್ನು ಬಿಡಬೇಕು? ಇದಕ್ಕುಂತಲು ಭಿಕ್ಷಾವೃತ್ತಿಯನ್ನು ವಾಡಿ ಹೊಟ್ಟೆಹೊರಕೊಳ್ಳುವದು ಅಧವಾ ಅರಣ್ಯದಲ್ಲಿ ಬೀಂಬಿಯಾಡಿಕೊಂಡು ಮೃಗಗಳನ್ನು ಕೊಂಡು ಅವುಗಳ ಮೇಲಿಂದ ಉಪಜೀವಿಸುವದು ನಂತರಪಾಲಿಗೆ ಸೆಟ್ಟುಗೆಳ್ಳಲೇ? ಜನಾರ್ಥನನೇ! ಈ ಅಪ್ತಿ ಜನರ ಮೋಹದಿಂದ ನಿಜವಾಗಿ ನನ್ನ ಬುದ್ಧಿಗೆ ದೌರ್ಬಲ್ಯವು ಬಂದಿರುತ್ತದೆ. ನೀನು ಎಲ್ಲ ಯುಕ್ತಾಯುಕ್ತವನ್ನು ಬಳ್ಳವಸಿರುತ್ತಿ. ನೀನು ಪ್ರತ್ಯಕ್ಷಾ ಶ್ರೀವಿಷ್ಠಿವು ಇರುತ್ತಿ. ನಾನು ನಿನಗೆ ಮನಃಪೂರ್ವಕವಾಗಿ ಶರಣ ಬಂದಿರುತ್ತಿನೆ. ಈ ಪ್ರಸಂಗದಲ್ಲಿ ನಾನು ಏನು ವಾಡುವದು ನಾನ್ಯಾಯವು ಮತ್ತು ಶ್ರೀಯಸ್ವರವು ಎಂಬುದನ್ನು ನನಗೆ ದುರುಪಾಡಿ ಹೇಳು” ಎಂದು ಹೇಳಿಕೊಂಡನು. ಆ ಕಾಲಕ್ಕೆ ಶ್ರೀಕೃಷ್ಣನು ಹೇಳಿದ ದಿನ್ಯ ಮತ್ತು ಮನೋರಂಧರವಾದ ಉಪದೇಶವು ಸಂಸಾರದಲ್ಲಿ ನಾನುವ್ಯಾ ಮಾತ್ರ ರಿಗೆ ಅನೇಕ ದುಃಖಗಳು ಮತ್ತು ಸಂಕಟಗಳು ಒಡಗಿದಾಗ್ನಿ ತಮ್ಮ ಯೋಗ್ಯ ಶರ್ಥವುವೇನೆಂಬುದನ್ನು ತಿಳಿದುಕೊಳ್ಳಲಿಕ್ಕು

ಬಹಳ ಉಪಯುಕ್ತವಿರುತ್ತದೆ. ಅದನ್ನು ಮಹಿಂವಾಸರು ಭಾರತದೇಶಗೆ ಭಗವದ್ವೀತೀಯಲ್ಲಿ ತವ್ತಾ ಅಧಿಕಾರಿಯುಕ್ತವಾದ ಅಮೃತವಾಣಿಯಿಂದ ಹೇಳಿರುತ್ತಾರೆ. ಅದನ್ನೇ ಇಲ್ಲಿ ಸಂಕ್ಷಿಪ್ತವಾಗಿ ವಿವರಿಸುತ್ತೇವೇ—

(ಗೀತೋಪದೇಂಶ.)

ಶ್ರೀಕೃಷ್ಣನು ತನಗೆ ಅಜ್ಞಾನನು ಕೇಳಿದ ಪ್ರತ್ಯೇಗಿ ಉತ್ತರಕೊಟ್ಟದ್ದೇ ನಂದರೆ—“ಅಜ್ಞಾನಾ, ನೀನು ಯಾವ ಜನರ ಸಲುವಾಗಿ ಶೋಕ ವಾಡುವದು ಯೋಗ್ಯವಲ್ಲವೋ ಆ ಜನರ ಸಲುವಾಗಿ ಶೋಕ ವಾಡುತ್ತೀರು. ಹಾಗೂ ಇತ್ತು ಕಡೆಗೆ ತತ್ವಜ್ಞನದ ವಾತುಗಳನ್ನು ಹೇಳುತ್ತೀರು. ಇದನ್ನು ನೋಡಿ ನನಗೆ ಬಹಳ ಆಶ್ಚರ್ಯವಾಗುತ್ತದೆ ಅವ್ಯಾಸ, ಚೀವಂತವಿರುವಂಥ ಅಧವಾಸತ್ತಂಥ ಮನುಷ್ಯರ ಸಲುವಾಗಿ ಶೋಕ ವಾಡುವದು ಬುದ್ಧಿವಂತಿಕೆಯಲ್ಲ. ನೀನು, ನಾನು ಮತ್ತು ಈ ಎಲ್ಲ ರಾಜರು ಈ ಮುಂಚಿತವಾಗಿ ಇದ್ದಿಲ್ಲವೆಂದು ಅಧವಾಸನ್ನು ಮುಂದೆ ಇರುವದಿಲ್ಲವೆಂದು ತಿಳಿಯಬೇಡ. ಯಾವ ಪ್ರಕಾರ ದೇಹಕ್ಕೆ ಬಾಲ್ಯವು, ತಾರುಣ್ಯವು, ವೃದ್ಧಾಘಣವು ಈ ಪ್ರಕಾರ ಬೀರೆ ಬೀರೆ ಅವಸ್ಥೆಗಳು ಇರುತ್ತವೋ ಆದರಂತೆ ಆತ್ಮಕ್ಕೆ ಈ ದೇಹದ ತರುವಾಯ ಮುಂದಿನ ದೇಹವು ಪೂರ್ವಸೂಗುವದು ಸಿಕ್ಕಿಯಾಗೇ. ಆದುದರಿಂದ ಧೀರ ಪುರಾಣರು ಮರಣದ ಸಲುವಾಗಿ ಶೋಕ ವಾಡುವದಿಲ್ಲ. ಯಾವದು ಅಸತ್ಯ ಅಂದರೆ ಎಂದೂ ಇದ್ದಿಲ್ಲವೋ ಆದು ಹೇಗೆ ಉತ್ಪನ್ನವಾಗಬೇಕು? ಮತ್ತು ಸತ್ಯ ಅಂದರೆ ಇರುತ್ತದೆಯೋ ಆದು ಹೇಗೆ ಇಲ್ಲದಂತೆ ಆಗಬೇಕು? ತತ್ವಜ್ಞನಿಗಳಿಗೆ ಸತ್ಯ ಮತ್ತು ಅಸತ್ಯ ಈ ಎರಡರ ಪೂರ್ಣ ಸಿಕ್ಕಿಯವು ಆಗಿಯೇ ಇರುತ್ತದೆ. ಸತ್ಯ ಮತ್ತು ಅಸತ್ಯ ಇವೆಡನ್ನು ದಾಟಿ ಇರತಕ್ಕ ಆಗಿ ನಾತೀರ ತತ್ವದಿಂದ ಈ ಇಡೀ ಜಗತ್ತು ವಾಪಿಸಿರುವದು. ಆದರ ಅಂತವೇ ಆತ್ಮವು ಇರುವದರಿಂದ ಆದು ಅವಿನಾತಿ ಇರುವದು. ಈ ಅನ್ವಯ ಆತ್ಮದ ನಾಶವನ್ನು ಯಾರೂ ವಾಡಲಿಕ್ಕೆ ಸಮರ್ಥರಲ್ಲ. ಆತ್ಮದ ಈ ದೇಹವು ಒಂದುವೇಳೆ ವಿಸರ್ಜನವನ್ನು ಹೊಂದಿದಾಗ್ಯ ದೇಹದ ಅಧಿವ್ಯಾಸವಾಗಿರುವ ಆತ್ಮವು ಎಂದೂ ವಿಸರ್ಜನ ಹೊಂದುವದಿಲ್ಲ. ಆದುದರಿಂದ ಅಜ್ಞಾನಾ, ನೀನು ಸಂಕಾಯವನ್ನು ಬಿಟ್ಟು ಯಾಧ್ಯವಾಡು. ಈ ಆತ್ಮವು ಕೊಲ್ಲುವದೆಂತಾಗಲಿ, ಅಧವಾ

ಸಾಯುವದೆಂತಾಗಲಿ ತಿಳಿಯುವದು ತಪ್ಪು ಇರುತ್ತದೆ. ಇದು ಕೊಲ್ಲುವದೂ ಇಲ್ಲ; ಸಾಯುವದೂ ಇಲ್ಲ. ಈ ಅಕ್ಕನ್ನು ನಿಕ್ಕೊನೂ, ಶಾಶ್ವತವೂ ಇರುತ್ತದೆ. ಇದಕ್ಕೆ ಮುಷ್ಪೂ ಇಲ್ಲ, ಮರಣವೂ ಇಲ್ಲ. ಶರೀರವು ನಾಶವಾದಾಗ್ಯಾ ಅಕ್ಕನ್ನು ನಾಶವಾಗುವದಿಲ್ಲ. ನಾವು ಜೀಜಾವಾದ ಆರಿವೆಗಳನ್ನು ಬಿಟ್ಟು ಕೊಣ್ಣಿನ ಹೇಳಿಸ ಆರಿವೆಗಳನ್ನು ಹೇಗೆ ಧರಿಸುತ್ತೇಂದ್ರೋ ಹಾಗೆ ಈ ದೇಹದ ಅಥಿ ವಾತಾನವಾದ ಅಕ್ಕನ್ನು ಜೀಜಾವಾದ ಶರೀರವನ್ನು ಬಿಟ್ಟು ತಿರುತ್ತಿರುಗಿ ಹೇಳಿಸ ಶರೀರವನ್ನು ಧಾರಣ ವಾಡುತ್ತದೆ. ಈ ಅಕ್ಕನನ್ನು ಕತ್ತಿಯಿಂದ ಕಡಿಯು ಲಿಕ್ಕೆ ಅಗುವದಿಲ್ಲ; ಅಥವಾ ಅದನ್ನು ಬಿಂಕಿಯಿಂದ ಸುಡಲಿಕ್ಕೆ ಅಗುವದಿಲ್ಲ. ಇದು ನೀರಿನಿಂದ ತೊಯ್ಯಾವಂಥಾದ್ದು ಅಲ್ಲ; ಅಥವಾ ಗಾಳಿಯಿಂದ ಬಣಗು ವಂಥಾದ್ದು ಅಲ್ಲ. ಇದು ಸಕ್ಕನ್ನು, ಸರ್ವವಾಯಾಪಿಯು, ಆಚಲವು, ಸನಾತನವು ಅವ್ಯಕ್ತವು, ಆಚಿಂತ್ಯವು ಮತ್ತು ವಿಕಾರಹಿತವು ಇರುತ್ತದೆ. ಈ ಅಕ್ಕದ ಸ್ವರೂಪವನ್ನು ನೀನು ಪೂಜಾವಾಗಿ ತಿಳಕೊಂಡರೆ ನಿನಗೆ ಶೋಕ ವಾಡಲಿಕ್ಕೆ ಕಾರಣವು ಉಳಿಯಲಾರದು. ಒಂದು ನೇಳಿ ನೀನು ಈ ಆತ್ಮಕ್ಕೆ ಜನ್ಮ ಮರಣಗಳು ಇರುತ್ತವೆಂದು ತಿಳಿದುಕೊಂಡರೂ ನಿನಗೆ ಶೋಕ ವಾಡುವ ಕಾರಣವಿಲ್ಲ. ನಿನ್ನ ತಿಳಿವಳಿಕೆಯ ಪ್ರಕಾರ ಯಾವ ಅಕ್ಕನ್ನು ಜನ್ಮಕ್ಕೆ ಬಂದಿರುವದೇಂಳಿ ಇದು ಮರಣವನ್ನು ಹೊಂದಲಿಕ್ಕೇಬೇಕು. ಮತ್ತು ಯಾವದು ಸಾಯುವದೇಂಳಿ ಇದು ಪುನಜಿಸ್ತಾನಾನ್ನು ಹೊಂದಲಿಕ್ಕೇಬೇಕು. ಅಂದಮೇಲೆ ಜನ್ಮ ಮರಣಗಳು ಅಪರಿಹಾರ್ಯವಿರುವದರಿಂದ ಮರಣದ ಬಗ್ಗೆ ಶೋಕ ಮೂಡುವದು ಯೋಗ್ಯವಲ್ಲ. ಕೇವಲ ಪ್ರತ್ಯಕ್ಷೇ ಕಂಡದ್ದನ್ನು ಸಕ್ಕವೆಂದು ನೀನು ಎಣಿಸಿದಾಗ್ಯಾ ಪ್ರಾಣಿವಾತ್ರರು ಜೀವಂತವಿರುವತನಕ ಸ್ವಕ್ತಿರುತ್ತಾರೆ; ಅಂದರೆ ಕಣ್ಣಿಗೆ ಕಾಣಿಸುತ್ತಾರೆ. ಅವರು ಎಲ್ಲಿಂದ ಬಂದರು ಹಾಗೂ ಎಲ್ಲಿ ಹೊಗುತ್ತಾರೆ ಎಂಬುದು ಅವ್ಯಕ್ತ ಇರುವವು; ಅಂದರೆ ಕಣ್ಣಿಗೆ ಕಾಣಿಸುವ ದಿಲ್ಲ. ಅಂದಮೇಲೆ ನೀನು ಸಕ್ಕವೆಂದು ಎಣಿಸದೆ ಇರುವ ಪಾತಿಗೆ ಏಕೆ ಶೋಕ ಮೂಡಬೇಕಾಗಿ? ಮನಸ್ಯನು ಜನ್ಮಕ್ಕೆ ಒಂದುದಕ್ಕಾಗಿ ನೀನು ಯಾವಾಗೆ ಶೋಕ ಮೂಡುವದಿಲ್ಲವೋ ಅಗ ನೀನು ಆವನು ಮರಣಷಟ್ಟದ್ದ ಕ್ಷಾಗಿ ಏಕೆ ಶೋಕವನ್ನು ವಾಡುತ್ತೀರೋ? ಅಜ್ಞಾನಾ, ಅಕ್ಕದ ನಿಜಸ್ವರೂಪವನ್ನು ತಿಳಕೊ

ಳ್ಳಾವದು ಬಹಳ ಕರಿಣವಾದದ್ದು. ಆದರ ಪ್ರತ್ಯೇಕ್ಕು ಸ್ವರೂಪವನ್ನು ನೋಡುವ ವರು ಬಹಳ ವಿರಳ. ಆದರ ಯಥಾರ್ಥ ಸ್ವರೂಪವನ್ನು ವಣಿನ ಮಾಡುವ ವರೂ ವಿರಳ. ಅತ್ಯುದ ಯಥಾರ್ಥ ಸ್ವರೂಪವನ್ನು ಕೇಳಲಿಕ್ಕು ಗಿಗುವದು ದುಳಭವ್ಯ. ಅದನ್ನು ಕೇಳಿಕೊಂಡ ನಂತರ ಆದರ ಯಥಾರ್ಥ ಜ್ಞಾನವನ್ನು ಪಾಡಿಕೊಳ್ಳುವದು ಆದರಚಿಂತಲು ದುಳಭವ್ಯ. ಆದರೂ ಎಲ್ಲರ ದೇಹದಲ್ಲಿ ಇರುವ ಅತ್ಯುವನ್ನು ನಿಶ್ಚಯವಾಗಿ ವರ್ಣ ಮಾಡಲಿಕ್ಕೆ ಬರುವದಿಲ್ಲ. ಆದುದ ರಿಂದ ಯಾವ ಮನವ್ಯಾನ ಸಲುವಾಗಿಯೂ ನೀನು ಶ್ರೀಕ ಮಾಡುವದು ರಿಂಗ್ನವಲ್ಲ. ಈ ಪ್ರಕಾರ ಇಡ್ಡ ಬಳಿಕ ನೀನು ಸ್ವಧರ್ಮದ ಕಡೆಗೆ ಉಳಿಯಿಂಟ್ಯಾ ಯುದ್ಧ ಮಾಡಲಿಕ್ಕೆ ಹಿಂದು ಮುಂದೆ ನೋಡುವ ಕಾರಣವೇನು? ನಿನು ಇಂಥ ಕ್ಷಮಿತ್ಯನಿಗೆ ಧರ್ಮದಿಂದ ಪ್ರಾಪ್ತವಾದ ಯುದ್ಧ ಮಾಡುವದಕ್ಕಿಂತಲು ಹೆಚ್ಚಿನ ಶ್ರೀಯಸ್ವರ ಮಾರ್ಗವು ಯಾವದು? ಸತ್ಯವು ನಿನ್ನ ಪಕ್ಷಕ್ಕೆ ಇರುತ್ತದೆ. ಹಾಗೂ ಯುದ್ಧಕ್ಕೆ ನಿಂತುಕೊಳ್ಳುವ ಮುಂಚೆ ನೀನು ಬಡಂಬಡಿ ಕೆಯನ್ನು ಮಾಡಲಿಕ್ಕೆ ಶಕ್ಯವಿದ್ದಷ್ಟು ಪ್ರಯತ್ನವನ್ನು ಪಾಡಿದಿ. ಇಂಥ ಸ್ಥಿತಿಯಲ್ಲಿ ನಾವು ಧರ್ಮಕ್ಕೆ ಅನುಸರಿಸಿ ನಡೆಸಿರುವ ಯುದ್ಧದಿಂದ ನಮ್ಮ ಮುಂದೆ ಅಕಸ್ಮಾತ್ತಾಗಿ ಸ್ವರ್ಗದ ಬಾಗಿಲವು ತೆರೆದು ಇಟ್ಟುಬಾಕ್ತಿದೆಂದು ತಿಳಿದುಕೊರ್ಲಿ. ಯಾವ ಕ್ಷಮಿತ್ಯನು ಪ್ರಾಣಾಶಲಿಯು ಇರುವನೋ ಅವನಿಗೇ ಇಂಥ ಯುದ್ಧವನ್ನು ಮಾಡುವ ಯೋಗವು ಪ್ರಾಪ್ತವಾಗುತ್ತದೆ. ಒಂದು ಹೇಳಿ ನೀನು ಇಂಥ ಧರ್ಮ ಯುದ್ಧವನ್ನು ಮಾಡದೆ ಹಿಂದಿರುಗಿದರೆ ನಿನಗೆ ಧರ್ಮ ಪತ್ರಪ್ರತಿಯಾಗುವದು ತಪ್ಪಿನದಿಷ್ಟೇ ಆಲ್ಲ, ನಿನಗೆ ಅಪಕ್ರೀತಿಯಾಂಟಾಗಿ ಪಾಪವು ಸಹ ತಟ್ಟಿದು. ನೀನು ಭೀಷ್ಮದ್ವಾರ ಮೇಲಿನ ಪ್ರತಿಯ ಸಲುವಾಗಿ ಸಮರಾಂಗಣದಿಂದ ಹಿಂದಿರುಗಿದರೂ ನಿನ್ನ ಶತ್ರುಗಳು—“ನೀನು ಭೀಷ್ಮದ್ವಾರಿಗೆ ಹೆದರಿಕೊಂಡು ತಿರುಗಿ ಹೋದಿ” ಎಂದು ಹೇಳಿ ನಿನ್ನ ಪರಾಕ್ರಮವನ್ನು ಕುರಿತು ಪರಿಪರಿಯಿಂದ ನಿಂದಿಸುವರು. ಮಾನವಂತರಿಗೆ ಅಪಕ್ರೀತಿಯ ಮರಣದ ಕಿಂತಲು ಹೆಚ್ಚು ದುಃಖಕರವಾದ್ದು. ಇದಲ್ಲದೆ ಯಾರ ಅಪಕ್ರೀತಿಯಾದರೂ ಪಾತಕವೇಣಿ. ಅಜುಣಾ, ಈ ಧರ್ಮಯು ದ್ವಾರಾ ನಿನು ಹಿಂದಿರುಗಿದೆ ಮುಂದಕ್ಕೆ ಸಾಗುವದು ಯಾವ ರೀತಿಯಿಂದ ನೋಡಿದರೂ ಶ್ರೀಯಸ್ವರಷ್ಟ. ಆದರಲ್ಲಿ

ನೀನು ಸತ್ತರೆ ನಿನಗೆ ವೀರಸ್ವಾಗ್ಯವು ಸಿಗುವದು. ಬಂದುವೇಳೆ ನಿನಗೆ ಜಯವು ಸಿಕ್ಕರೆ ನೀನು ಪೂರ್ವಿಯ ರಾಜನಾಗುವೆ. ಅದುದರಿಂದ ನೀನು ಜುಮು, ಅವಜುಮು, ಲಾಭ, ಹಾಸಿ, ಸುಖ, ದುಃಖ ಇವುಗಳ ವಿಚಾರವನ್ನು ಬದಿಗಿಟ್ಟು ಅಥವಾ ಅವೇಳಕ್ಕಾಂತ್ರ ಸಮಾವಾಗಿ ತಿಳಿದುಕೊಂಡು ಸ್ವರ್ವಕರ್ತವ್ಯ ಮಾಡುವದ ನ್ನು ನಿಶ್ಚಯ ಮಾಡಿ ಯಾಧ್ಯಕ್ಕೆ ನಿಂತುಕೋ. ಈ ಪ್ರಕಾರ ನೀನು ಮಾಡಿದರೆ ನಿನಗೆ ಯಾವ ಪ್ರಕಾರದ ಪಾತಕವೂ ತಟ್ಟಲಾರದು.”

ಶ್ರೀಕೃಷ್ಣನು ತಿರುಗಿ ಹೀಗೆ ಅಂದನು:—“ಆಜುನಾ, ಇಲ್ಲಿಯ ವರಗೆ ‘ಅತ್ಯಂತ ಅಮರವಿರುತ್ತದೆ’ ಎಂಬ ಸಾಂಖ್ಯಿಕ ಅಂದರೆ ತತ್ವಜ್ಞನದ ದೃಷ್ಟಿಯಿಂದ ಸ್ವರ್ವಕರ್ತವ್ಯ ಮಾಡುವದು ಹೀಗೆ ಶ್ರೀಯಸ್ವರವಾದುದೆಂಬುದನ್ನು ನಿನಗೆ ಹೇಳಿದೆನು. ಈಗ ಇದಕ್ಕೆಂತ ಯೋಗಿದೆ ಅಂದರೆ ‘ಕರ್ಮಕೌಶಲ್ಯದ ದೃಷ್ಟಿಯಿಂದ ಸ್ವರ್ವಕರ್ತವ್ಯ ಮಾಡುವದು ಹೀಗೆ ಅಥಿಕ ಶ್ರೀಯಸ್ವರವಾದದ್ದು’ ಎಂಬ ದರ ಸೂಕ್ಷ್ಮ ವಿಚಾರವನ್ನು ಸನಗೆ ತಿಳಿಸುತ್ತೇನೆ. ನೀನು ಅದನ್ನು ವಿಚಾರ ಮಾಡಿದರೆ ಕರ್ಮದಿಂದ ಹುಟ್ಟಿರುವ ವಾವ ಪುಣ್ಯಗಳ ಬಂಧನವೇ ಉಳಿಯುವ ದಿಲ್ಲ. ಮತ್ತು ಆ ವಿಚಾರದಿಂದ ಪ್ರಯತ್ನ ಮಾಡಿದ್ದು ವ್ಯಧ ಹೋಗಿವದಿಲ್ಲ, ಅಥವಾ ಅದರಿಂದ ದೋಷ ಉತ್ಪನ್ನವಾಗಿ ಪ್ರಾಯಶ್ಚಿತ್ತ ಭೋಗಿಸಬೇಕಾಗುವ ದಿಲ್ಲ. ಆ ವಿಚಾರದ ಪರಿಣಾಮವು ಮನಸ್ಸಿನ ಮೇಲೆ ಸ್ವಲ್ಪಾದರೂ ಅದಲ್ಲಿ ಮನಸ್ಸನು ದೊಡ್ಡ ದೊಡ್ಡ ಸಂಕಟಗಳಿಂದ ಮುಕ್ತನಾಗುತ್ತಾನೆ. ಅದೊಂದೇ ನಿಶ್ಚಯಾತ್ಮಕ ವಿಚಾರವು. ಆ ನಿಶ್ಚಯವನ್ನು ಬಿಟ್ಟು ವಿಚಾರ ಮಾಡುವವರಿಗೆ ಮಾತ್ರ ಅನೇಕ ಟೆಕ್ಷಿಂಗೆಗಳು ಒಡೆದಂತೆ ಕಾಣುತ್ತವೆ. ಮಂದಬುದ್ಧಿಯ ಜನರು ವೇದದಲ್ಲಿ ಕಾಮ್ಯಕರ್ಮಗಳ ವಿಧಾನವು ತುಂಬಿರುತ್ತದೆಂದು ವಾದ ಮಾಡುತ್ತಾರೆ. ಅಥವಾ ಅನೇಕ ಕಾಮನೆಗಳಿಂದ (ಆಕ್ಷಿಲೋಫಿಗಳಿಂದ) ವ್ಯಾಪ್ತರಾಗಿ ಸ್ವರ್ಗವನ್ನು ಅವೇಕ್ಷಿಸುತ್ತಾರೆ. ಅಥವಾ ಬೀರೆ ಬೀರೆ ಭೋಗಿಗಳ ಸಲುವಾಗಿ ಮತ್ತು ಬ್ರಹ್ಮಯಿಂದ ಸಲುವಾಗಿ ಬೀರೆ ಬೀರೆ ಕರ್ಮಗಳನ್ನು ಮಾಡಬೇಕೆಂದು ಹೇಳುತ್ತಾರೆ. ಅಂಥವರಿಗೆ ಆ ನಿಶ್ಚಯರೂಪದ ವಿಚಾರವು ಬರುವದಿಲ್ಲ. ಹಾಗೂ ಅವರ ಮನಸ್ಸಿನಲ್ಲಿ ಸಮಾಧಾನವು ಅಥವಾ ಶಾಂತಿಯ ಸ್ಥಿರವಾಗಿ ಉಳಿಯುವದಿಲ್ಲ. ವೇದಾಂತವು ಸತ್ಯ, ರಜ, ತಮ, ಈ ಮೂರು

ಗುಣಗಳಿಂದ ವಿಶ್ವವಿರುತ್ತದೆ. ಆದರೆ ನೀನು ಆ ತ್ರಿಗುಣಗಳ ವಿಶ್ವಸ್ಥಿತಿಯ ಕಿಂತ ಮುಂದೆ ಹೋಗು. ರಾಗದ್ವೈಷಗಳನ್ನು ಬಿಟ್ಟು, ರಜಸ್ತಮಗಳನ್ನು ತ್ವಾಗ ಮಾಡಿ, ಯಾವಾಗಲು ಸತ್ಯಗುಣದಲ್ಲಿ ಇದ್ದು ಹೋ. ಹಾಗೂ ನಿನ್ನ ಯೋಗಕ್ಕೇಮುದ ಚಿಂತೆಯನ್ನು ಮಾಡದೆ ಅತ್ಯದಲ್ಲಿಯೇ ಸ್ಥಿತವಾಗಿರು. (ಸ್ಥಿತವಾಗಿ ಮನಸ್ಸಿದು.) ಅಂದರೆ ನಿನಗೆ ಬ್ರಹ್ಮಜಿಷ್ಠಾನದ ಪ್ರಪ್ರಯಾಗು ವದು. ಎಲ್ಲವು ಜಲಮಯವಾದ ಬಳಿಕ ಯಾವ ಪ್ರಕಾರ ಕೆರೆ ಬಾಂಗಿಗಳ ಮಹತ್ವವು ಉಳಿಯುವದಿಲ್ಲವೋ ಆ ಪ್ರಕಾರ ಬ್ರಹ್ಮಜಿಷ್ಠಾನವಾದ ಮನುಷ್ಯನಿಗೆ ಸಕಲ ವೇದಗಳ ಆವಶ್ಯಕತೆಯು ಉಳಿಯುವದಿಲ್ಲ. ಇರಲಿ. ಆ ನಿಶ್ಚಯಾತ್ಮಕ ವಿಚಾರವು ಯಾವದೆಂಬುದನ್ನು ಹೇಳುತ್ತೇನೆ ಕೇಳು. ನಿನ್ನ ಆಧಿಕಾರವು ಕರ್ಮ ಮಾಡುವ ಮಹಿಷ್ಯಗೆ ಇರುತ್ತದಲ್ಲದೆ ಫಲದ ವಿಷಯದಲ್ಲಿ ನಿನ್ನ ಅಧಿಕಾರವು ಇರುವದಿಲ್ಲವೆಂಬುದನ್ನು ಲಕ್ಷ್ಯದಲ್ಲಿಟ್ಟುಕೊ. ಮತ್ತು ಇದನ್ನು ನೀನು ತಿಳಿದುಕೊಂಡು ಫಲದ ಇಚ್ಛೆಯಿಂದ ಕರ್ಮವನ್ನು ಮಾಡಬೇಡ. ಹಾಗೂ ಕರ್ಮ ಮಾಡುವದನ್ನು ಬಿಡಬೇಡ. ಫಲದಲ್ಲಿ ಆಸಕ್ತನಾಗದೆ ಯೋಗದಲ್ಲಿ (ತತ್ವಜಿಷ್ಠಾನದಲ್ಲಿ) ದೃಢನಾಗಿ ನಿನ್ನ ಕರ್ತವ್ಯಕರ್ಮವನ್ನು ಮಾಡು. ಕರ್ಮವು ಸಿದ್ಧಿಗೆ ಹೋಗಲಿ ಆಧ್ಯವಾ ಹೋಗದಿರಲಿ, ಈ ಎರಡೂ ಸ್ಥಿತಿಯಲ್ಲಿ ನಿನ್ನ ಚಿತ್ತವೃತ್ತಿಯನ್ನು ಸಮಾಗಿ ಇಟ್ಟುಕೊಳ್ಳುವದೇ ಯೋಗವು. ಇಂಥ ಮನಸ್ಸಿನ ಸ್ಥಿತಿಯಲ್ಲಿ ಕರ್ಮ ಮಾಡುವದು ಫಲದ ಮೇಲೆ ಲಕ್ಷ್ಯವಿಟ್ಟು ಕರ್ಮ ಮಾಡುವದಕ್ಕಾಗಿ ಎಷ್ಟೋ ಪಾಲಿಗೆ ಶ್ರೀಷ್ಠಾವಾದ್ಯ ! ಆದುದರಿಂದ ಈ ಬುದ್ಧಿಗೂ ಈ ಮನಸ್ಸಿನ ಸಮಶೋಲ ಸ್ಥಿತಿಗೂ ನೀನು ಶರಣ ಹೋಗು. ಯಾರು ಫಲದ ಮೇಲೆ ಲಕ್ಷ್ಯವಿಟ್ಟು ಕರ್ಮ ಮಾಡುತ್ತಾರೋ ಅವರ ಸ್ಥಿತಿಯು ಬಹಳ ಕನಿಕರವುಳ್ಳದಿರುವದು. ಫಲೇಷ್ಟೆಯಿಲ್ಲದೆ ಕರ್ಮ ಮಾಡುವರಿಗೆ ಸುಕೃತ ಮತ್ತು ದುಷ್ಪಾತ ಹಾಗೂ ಪಾಪ ಮತ್ತು ಶಂಕ್ಷಿ ಇವರಡರ ಸ್ವರ್ಕವೂ ಅಗುವದಿಲ್ಲ. ಅದುದರಿಂದ ನೀನು ಈ ಯೋಗದ ಪ್ರಯತ್ನವನ್ನು ಮಾಡು. ಈ ಯೋಗವು ಕರ್ಮ ಮಾಡುವ ನಿಜ ಕೌಶಲ್ಯವಿರುತ್ತದೆ. ಈ ಬುದ್ಧಿಯಿಂದ ಕರ್ತವ್ಯಕರ್ಮಮಾಡುವರು ಜನ್ಮಬಂಧನಗಳಿಂದ ಮುಕ್ತಾಗಿ ಆಸಾಮಯ (ಮೋಷ್ಟ) ಪದಕ್ಕೆ ಮುಟ್ಟುತ್ತಾರೆ ” ಈ

ಬುದ್ಧಿಯು ನಿನ್ನಲ್ಲಿ ಯಾವಾಗ ಉತ್ಸನ್ಮಾನಿ ನಿನ್ನ ಮೋಹಕತಮವನ್ನು ನಾಶ ವಾಡುವದೇ ಆಗ ನಿನಗೆ ಹೆಚ್ಚಿಗೆ ಹೇಳುವ ಅಥವಾ ಏಚಾರ ವಾಡುವ ಅಗತ್ಯವು ಉಳಿಯುವದಿಲ್ಲ. ಯಾವಾಗ ನಿನ್ನ ಬುದ್ಧಿಯು ನಾನಾತರದ ವೇದ-ವಾದವನ್ನು ಬಿಟ್ಟು ಸವಾರಿಯು ಸ್ಥಳದಲ್ಲಿ ನಿಶ್ಚಲವಾಗುವದೋ ಆಗ ನಿನಗೆ ಈ ಯೋಗವು ಸಹಜವಾಗಿ ಪ್ರಾಪ್ತವಾಗುವದು.”

ಈ ಹೊತ್ತಿಗೆ ಅಜ್ಯಾನನ ಮನಸ್ಸಿನಲ್ಲಿ ಕೆಲವು ಶಂಕೆಗಳು ಬಂದುದ ರಿಂದ ಅವನು ಶ್ರೀಕೃಷ್ಣನಿಗೆ —“ಕೇಶವಾ! ಸ್ಥಿತಪ್ರಜ್ಞನೆಂದು ಯಾರಿಗೆ ಅನ್ನತ್ವಾರೇ? ಸವಾರಿಸ್ಥನ ಲಕ್ಷ್ಯವೇನು? ಸ್ಥಿತಪ್ರಜ್ಞನು ಏನು ವಾಡುತ್ವಾನೇ, ಎಲ್ಲಿ ಕೂಡುತ್ವಾನೇ ಮತ್ತು ಹೇಗೆ ವತ್ತಿಸುತ್ತಾನೇ?” ಎಂದು ಕೇಳಿದನು. ಆದಕ್ಕೆ ಶ್ರೀಕೃಷ್ಣನು ಹೀಗೆ ಉತ್ತರ ಕೊಟ್ಟನು:—“ಅಜ್ಯಾನಾ, ಯಾವಾಗ ಮನುಷ್ಯನು ಬಾಹ್ಯತಾಯಾರಿಕವಾಗಿ ಮಾತ್ರವಲ್ಲ, ಮನಸ್ಸಿನಿಂದ ಸಹ ಯಾವತ್ತು ಇಚ್ಛಿಗಳನ್ನು ತಾಗ ವಾಡಿ ತನ್ನಲ್ಲಿಯೇ ತನ್ನಷ್ಟಕ್ಕೆ ಸಂತುಷ್ಟನಾಗುತ್ತಾನೇ ಆಗ ಅವನಿಗೆ ಸ್ಥಿತಪ್ರಜ್ಞನ್ನುತ್ತಾರೇ. ಯಾವನ ಮನಸ್ಸು ದುಃಖದಿಂದ ಉದ್ದಿಗ್ನಿ ವಾಗುವದಿಲ್ಲವೋ, ಯಾವನಿಗೆ ಸುಖದಿಂದ ಭೀಳಿಗಾಪೇಕ್ಷಿಯು ಉತ್ಸನ್ಮಾನಗುವದಿಲ್ಲವೋ, ಹಾಗೂ ಯಾವನ ಪ್ರೀತಿ, ಭಯ, ಸಿಟ್ಟು, ಈ ವಿಕಾರಗಳು ಹೋಗಿರುತ್ತವೋ ಅಂಥ ಮನುಷ್ಯನಿಗೆ ಸ್ಥಿತಧಿ ಎಂದನ್ನುತ್ತಾರೇ. ಯಾವನು ಯಾವದರ ಕಡೆಗೂ ಪ್ರೇಮವನ್ನಿಡದೆ ಶುಭವು ಅಥವಾ ಅಶುಭವು ಪ್ರಾಪ್ತವಾದಾಗ್ಯೋ ಆನಂದಪಡುವದಿಲ್ಲವೋ, ಅಥವಾ ದ್ವೈವಿಷಯನ್ನು ವಾಡುವದಿಲ್ಲವೋ, ಅಂಥವನ ಪ್ರಜ್ಞಿಯು ಸ್ಥಿರವಾಗಿ ರುತ್ತದೆಂದು ತಿಳಿಯಬೇಕು. ಯಾವ ಪ್ರಕಾರ ಅವೆಯು (ಕೂರ್ಮವು) ತನ್ನ ಕಾಲು ಮತ್ತು ಕುತ್ತಿಗೆಯನ್ನು ತನ್ನಲ್ಲಿಗೆ ಜಗ್ಗಿಕೊಳ್ಳುತ್ತದೋ ಆದ ರಂತಿ ತನ್ನ ಇಂದಿಯಗಳನ್ನು ವಿಷಯ (ಸುಖೋಪಭೋಗ) ಗಳಿಂದ ಪರಾವೃತ್ತ ವಾಡಿ ಅವುಗಳನ್ನು ತನ್ನಲ್ಲಿಯೇ ಎಳೆದುಕೊಳ್ಳುವವನ ಪ್ರಜ್ಞಿಯು ಸ್ಥಿರವಿರುವದು. ಇಂದಿಯಗಳಿಗೆ ಉಪಭೀಳಿಗಳಿಗೆ ದೋರೆಯದೆ ಇದ್ದಲ್ಲಿ ಅವು ತಮ್ಮಿಂದ ತಾವೇ ಬಿಟ್ಟುಹೋಗುತ್ತವೆ. ಮನಸ್ಸಿನಲ್ಲಿ ಕೆಲವು ದಿವಸ ಇರತಕ್ಕಂಥ ವಿಷಯಗಳ ಪ್ರೀತಿಯು ಸಹ ಪರಮಾತ್ಮನ ಜ್ಞಾನವಾದ ಒಳಕೆ ಹೊ

ರಷ್ಟು ಹೊಗುವದು. ಈ ಪ್ರಕಾರ ಇಂದ್ರಿಯಗಳನ್ನು ಸಂಖ್ಯಮನ ಮಾಡುವದು ಬಹಳ ಕರಿಣಿವಿರುವದು. ಬೇಕುಬೇಕಾದಂಥ ಬುದ್ಧಿಶಾಲಿಗಳು ತಮ್ಮ ಇಂದ್ರಿಯಗಳ ನಿಗ್ರಹ ಮಾಡುವದಕ್ಕೆ ಪ್ರಯತ್ನ ಮಾಡುವಾಗ ಅವರ ಮನಸ್ಸು ಒಂದೊಂದು ಸಾರೆ ಆರವುಗೆಟ್ಟು ಕುದುರೆಯಂತೆ ಅವರ ಮನಸ್ಸಿನೊಂದು ತ್ವರಿತವನ್ನು ಸಹ ಧೀಕರಿಸಿ, ಬೇಕಾದ ಕಡೆಗೆ ಜರಿಸುವದನ್ನು ನಾವು ನೋಡುತ್ತೇವೆ. ಯಾವಾತನು ತನ್ನ ಆಶ್ಚರ್ಯಂತ ಪ್ರಬಲವಾದ ಮನಸ್ಸಿನಿಂದ ತನ್ನ ಇಂದ್ರಿಯಗಳ ನಿರೋಧವನ್ನು ಅಂದರೆ ನಿಗ್ರಹವನ್ನು ಮಾಡುತ್ತಾನೇ, ಅಂಥನನು ಸ್ಥಿತಪ್ರಜ್ಞನು. ಅಜ್ಞನಾ, ಇಂದ್ರಿಯ ಸಂಖ್ಯಮನ ಮಾಡುವ ಉತ್ತಮ ಉಪಾಯವು ಯಾವದೆಂದರೆ, ವಿಷಯಗಳ ಧ್ವನಿನವನ್ನು ಬಿಡುವದು. ವಿಷಯದ ಧ್ವನಿನ ಮಾಡಲಿಕ್ಕೆ ಹತ್ತಿದರೆ ಪ್ರೀತಿಯು ಉತ್ಪನ್ನವಾಗುವದು. ಪ್ರೀತಿಯಿಂದ ಕಾಮವು, ಕಾಮದಿಂದ ಕೈಗ್ರಾಧವು, ಕೊರ್ಧದಿಂದ ವೋಹವು, ಮೋಹದಿಂದ ಸ್ವಾತಿಭ್ರಂಶವು, ಸ್ವಾತಿಭ್ರಂಶದಿಂದ ವಿವೇಕನಾಶವು, ಮತ್ತು ವಿವೇಕನಾಶದಿಂದ ಸಹಾನಾಶವು ಉಂಟಾಗುವವು. ಆದುದರಿಂದ ಮುಂಚೆ ಮನಸ್ಸಿನಿಂದ ವಿಷಯಗಳ ಧ್ವನಿನವನ್ನು ಬಿಡತಕ್ಕೆದ್ದು. ಆಯಾಯ ಇಂದ್ರಿಯಗಳಿಗೆ ಆಯಾಯ ವಿಷಯಗಳ ಸಂಬಂಧವಿರುವದು. ಆದರೆ ಇಂಥ ಸಂಬಂಧವು ರಾಗದ್ವೇಷಗಳಿಂದ ವಿರಹಿತವಿದ್ದರೆ ಮನಸ್ಯನ ಮನಸ್ಸು ಗೊಂದಲವಾಗುವದಿಲ್ಲ. ಆದು ಶುದ್ಧವೂ ಶಾಂತವೂ ಇದ್ದು ಯಾವಾಗಲು ಪ್ರಸನ್ನವಿರುವದು. ಇದರಿಂದ ಮನಸ್ಯನ ಬುದ್ಧಿಗೆ ಸ್ಥಿರತ್ವವುಂಬಾಗುವದು. ನೀರಿನಲ್ಲಿ ಜಲಸುವನಾವೆಗೆ ಗಾಳಿಯು ಬಡಿದ ಕೂಡಲೆ ಆದು ಇತ್ತಿಂದ ಆತ್ಮ, ಆತ್ಮಿಂದ ಇತ್ತು ಆಲೆದಾಡುವಂತೆ ಇಂದ್ರಿಯ ವ್ಯಾಪಾರದಲ್ಲಿ ತೊಡಗಿದ ಮನಸ್ಯನ ಬುದ್ಧಿಯು ಹರಿದಾಡುವದು. ಆದುದರಿಂದ ಯಾವನು ತನ್ನ ಇಂದ್ರಿಯಗಳನ್ನು ವಿಷಯಗಳಿಂದ ಪರಾವೃತ್ತ ಮಾಡಿರುವನೋ ಅವನ ಪ್ರಜ್ಞಿಯು ಸ್ಥಿರವೆಂದು ತಿಳಿಯಬೇಕು. ಇಂಥ ಇಂದ್ರಿಯ ಸಂಖ್ಯಮನ ಮಾಡಿದ ಮನಸ್ಯನಿಗೆ ಇತರ ಸಾಮಾನ್ಯ ಮನಸ್ಯರ ರಾತ್ರಿಯು ಹಗೆಲಾಗಿ ತೋರುವದು. ಮತ್ತು ಅವರ ಹಗಲು ರಾತ್ರಿಯಾಗಿ ತೋರುವದು. ಸಾಮಾನ್ಯ ಮನಸ್ಯರು ಯಾವ ವಿಷಯದ ಬಗ್ಗೆ ನಿದ್ರಿಸುರಿಯಾಗೇ ಆ ವಿಷಯದ ಬಗ್ಗೆ ಸ್ಥಿತಪ್ರಜ್ಞನು

ಜಾಗ್ರತ್ತನಿರುವನು. ಹಾಗೂ ಯಾನ ನಿಷಯದ ಬಗ್ಗೆ ಸಾಮಾನ್ಯ ಮನು ವ್ಯರು ಜಾಗ್ರತ್ತಿರು ಕೋಳಾಹಲನನ್ನು ವಾಡುವರೋ ಆ ನಿಷಯದಲ್ಲಿ ಸ್ಥಿತ ಪ್ರಜ್ಞನು ನಿದಿಸ್ಥನಿರುವನು. ಸಮುದ್ರಕ್ಕೆ ಸಾವಿರಾರು ನದಿಗಳು ಕೂಡಿದೂ ಗ್ರಾಮ ಅದರ ನಿರು ಯಾವ ಪ್ರಕಾರ ಮತ್ತೆಯವದಿಲ್ಲವೋ ಆದರಂತೆ ಸ್ಥಿತ ಪ್ರಜ್ಞನ ಮನಸ್ಸಿಂಬ ಸುಮುದ್ರದಲ್ಲಿ ಸಾವಿರಾರು ಇಚ್ಛೆಗಳೆಂಬ ನದಿಗಳು ಲೋಪವಾಗಿ ಆನನು ಶಕ್ತಿಯ ಶಾಂತಿಯನ್ನು ಆನುಭೋಗಿಸುವನು. ವಿನ್ಯಾಸಗಳನ್ನು ಯಾವಾಗಲು ಅಭಿಲಾಷಿಸುವ ಮನುಷ್ಯನಿಗೆ ಉನ್ನತಿಯ ಲವಣೀಶವಾದರೂ ಶಾಂತಿಯು ದೊರಕಲಾರದು. ಯಾವನು ಎಲ್ಲ ಇಚ್ಛೆಗಳನ್ನು ತಾಗಿಸುತ್ತಿರುತ್ತಾನೆ ನಿಸ್ತೃತ ರೀತಿಯಿಂದ ವ್ಯವಹಾರವನ್ನು ಮಾಡುವನೇರೇ ಅಂಥ ನಿರಭಿನ್ನಾನಿ ಮತ್ತು ನಿರಹಂಕಾರಿ ಮನುಷ್ಯನಿಗೆ ಶಾಂತಿಯು ದೊರಕುವದು. ಈ ಸ್ಥಿತಿಗೆ ಬ್ರಹ್ಮೀಸ್ಥಿತಿಯೆಂದೆನ್ನುವರು. ಈ ಸ್ಥಿತಿಯಲ್ಲಿ ಮನುಷ್ಯನಿಗೆ ಮೋಹವಿಲ್ಲ. ಈ ಸ್ಥಿತಿಯಲ್ಲಿದ್ದು ಮರಣಪಡುವವನಿಗೆ ಬ್ರಹ್ಮ ಪದದ ಅಕ್ಷಯ ಆನಂದವು ಪೂರ್ವವಾಗುವದು.

ಇವಾದ ಬಳಿಕ ಅಜ್ಯಾನನು ಶ್ರೀಕೃಷ್ಣನಿಗೆ—“ ಎಲ್ಲೆ ಜನಾರ್ಥನ ಸೇ, ನೀನು ಹೇಳುವ ಪ್ರಕಾರ ಸ್ಥಿತಪ್ರಜ್ಞನ ಸ್ಥಿರಬುದ್ಧಿಯು ಕರ್ಮದಕ್ಷಿತ ಲು ಹೆಚ್ಚು ಶ್ರೀಯಸ್ಸರವಿರುವದಾದ ಬಳಿಕ ನೀನು ನನಗೆ ಕರ್ಮವನ್ನು—ಕಂಬಹುನಾ ಘೋರಕರ್ಮವನ್ನು— ಮಾಡಲಿಕ್ಕೆ ಏಕೆ ಉಪದೇಶಿಸುವೆ?” ಎಂದು ಕೇಳಿದನು. ಅದಕ್ಕೆ ಶ್ರೀಕೃಷ್ಣನು—“ ಅಜ್ಯಾನಾ! ಸ್ಥಿತಪ್ರಜ್ಞರಲ್ಲಿ ಸಾಂಖ್ಯ ಮತ್ತು ಯೋಗ ಈ ಎರಡು ‘ನಿಷಾಂತ ಅಳ್ಳವಾ ಬುದ್ಧಿ, ಗಳಿರುತ್ತವೆ. ಸಾಂಖ್ಯರು ಜ್ಞಾನನಿಷ್ಠರು. ಯೋಗಿಗಳು ಕರ್ಮನಿಷ್ಠರು. ಸಾಂಖ್ಯರು ಜ್ಞಾನದ ಕಡೆಗೆ ಹೋದಾಗ್ಯಾ ಅವರ ಕರ್ಮ ವಾಡುವದು ತಪ್ಪಿದಿಲ್ಲ. ಅವರ ಸಾಧ್ಯವು ಸ್ನೇಹಮೃದುವು ಅಂದರೆ ಮೋಕ್ಷವು ಹಾಗೂ ಅವರ ಸಾಧನವು ಸನಾತ್ಸಂವು ಇದ್ವಾಗ್ಯಾ ಅವರು ಕರ್ಮದ ಆರಂಭವನ್ನು ಮಾಡಿದ ದ್ವಾರೆ ಅವರಿಗೆ ಸ್ನೇಹಮೃದು ಆನುಭವವುಂಟಾಗುವದಿಲ್ಲ. ಆದುದರಿಂದ ಕೇವಲ ಕರ್ಮದ ಸನಾತ್ಸಂವು ಮಾಡಿದರೆ ಸಿದ್ಧಿಯು ಪೂರ್ಣಿಯಾಗುವದಿಲ್ಲ. ಸಂಸಾರ ತಾಗಿಸುತ್ತಿರುತ್ತಾನೆ ಅರಣ್ಯಕ್ಕೆ ಹೋಗಿ ಕೂಡುವದರಿಂದ ಕರ್ಮವು ತಪ್ಪಿವೆ

ದಿಲ್ಲಿ. ಹಾಗೂ ಅವನು ಪಂಚಮಹಾಭಾತಗಳ ಸೃಷ್ಟಿಯೊಂದ ಹೊರಗೆ ಹೋಗುವದಲ್ಲ. ನಿನಗೆ ಅರಣ್ಯದಲ್ಲಿ ಹಸಿವೆಯಾಯಿತೆಂದರೆ ನೀನು ಬೇಳೆ ಯನ್ನಾಡುವದಕ್ಕೆ ಮೃಗಗಳ ಬಿನ್ನ ಹತ್ತಿಬೀಕಾಗುವಮು. ನೀನು ನಿರಾಹಾರ ವಾಡಬೀಕೆಂದು ನಿಶ್ಚಯ ಮಾಡಿದರೂ ನಿನ್ನ ಶಪ್ತಸೋಚಬ್ರಾಪಸ್ವ ನಡೆದೇ ಇರುವದು ನೀನು ನಿನ್ನ ಶಪ್ತಸೋಚಬ್ರಾಪಸ್ವನ್ನ ಪ್ರಾಣಾಯಾಮದಿಂದ ನಿಲ್ಲಿ ಸಿದಾಗ್ಯ ಪ್ರಾಣಾಯಾಮವಾದರೂ ಕರ್ಮವಿರುತ್ತದೆ. ಸಾರಾಂಶ—ಈ ಸೃಷ್ಟಿಯಲ್ಲಿ ಯಾವ ಜೀವಂತ ಮನುಷ್ಯನೂ ಒಂದು ಕ್ಷೇತ್ರ ಸಹ ಕರ್ಮ ಮಾಡದೆ ಇರುವದು ಅಶಕ್ಯವು. ಕರ್ಮ ಮಾಡಬಾರದೆಂದು ನಿಶ್ಚಯವನ್ನ ಮಾಡಿದಾಗ್ಯ ಪ್ರಕೃತಿ ಗುಣವು ಮನುಷ್ಯನಿಗೆ ಮುಸಿಕೆ ಕಟ್ಟಿ, ಕರ್ಮವನ್ನ ಮಾಡಲಿಕ್ಕೆ ಹಂಚ್ಚುತ್ತದೆ. ಕರ್ಮೋಂದಿಯದ ಅತ್ಯಂತ ಸಿಗ್ರಹವನ್ನ ಮಾಡಿದಾಗ್ಯ ಮನಸ್ಸಿನ ಮನುಷ್ಯನೇ ಕೂಡುವದು ಹೇಗೆ? ಅದು ತನ್ನ ವಿಷಯದ ಧ್ಯಾನದ ಕರ್ಮವನ್ನ ಎಡೆಬಿಡದೆ ನಡೆಸುವದು. ಬಾಹ್ಯತಾರ್ಥಿಕವಾಗಿ ಇಂದ್ರಿಯಗಳ ಸಿಗ್ರಹವನ್ನ ಮಾಡಿ ಮನಸ್ಸಿನಲ್ಲಿ ವಿಷಯಗಳ ಧ್ಯಾನವನ್ನ ಮಾಡುವವನು ನಿಂದ್ಯನು. ಅದರೆ ಮನಸ್ಸಿನಿಂದ ವಿಷಯಗಳನ್ನ ತಾಗ ಮಾಡುವದರಿಂದ ಇಂದ್ರಿಯಗಳ ನಿಗ್ರಹ ಮಾಡಿ ಆಸಕ್ತಿ ರಹಿತನಾದವನು ನಿಜವಾದ ಯೋಗಿಯು. ಅಜ್ಞನಾ, ನೀನು ನಿಶ್ಚಯದಿಂದ ಕರ್ಮವನ್ನ ಮಾಡು. ಕರ್ಮವನ್ನ ಮಾಡದೆ ಇರುವದಕ್ಕೂಂತ ಕರ್ಮವನ್ನ ಮಾಡುವದು ಒಳ್ಳೆದು. ನಿನ್ನ ಚರಿತ್ರಾಧಿವಾದರೂ ನೀನು ಆಕರ್ಮವನ್ನ ಸ್ವೋಕರಿಸುವದರಿಂದ ನಡೆಯಲಾರದು. ಈ ಜಗತ್ತು ಕರ್ಮದಿಂದಲೇ ಒಂಧನವಾಗಿರುತ್ತದೆ. ಆದರೆ ಕರ್ಮ ಮಾಡುವದನ್ನ ಮುಕ್ತಸಂಗರಾಗಿ ಮಾಡತಕ್ಕದ್ದೀಂದು ನಾನು ಹೇಳುತ್ತೇನೆ. ಆಸಕ್ತಿ ವಿರಹಿತ ಕರ್ಮ ಮಾಡುವದರಿಂದ ಮನುಷ್ಯನಿಗೆ ಪರಮ ಪುರುಷಾರ್ಥವು ಪ್ರಾಪ್ತವಾಗುವದು. ಜನಕಾದ ವಿರಕ್ತ ಮಹಾತ್ಮರು ಹೇಗೆ ಕರ್ಮವನ್ನ ಮಾಡಿಯೇ ಸಿಧಿಯನ್ನ ಪಡೆದರು. ಸಾಮಾನ್ಯ ಜನರನ್ನ ಸನ್ಗ್ರಹಕ್ಕ ಹಂಚ್ಚುವದಕ್ಕಾಗಿ ವಿದ್ವಾನ್ ಮನುಷ್ಯನು ಕರ್ಮವನ್ನ ಮಾಡತಕ್ಕದ್ದು. ಶ್ರೀನಂತಿ ಜನರು ಮಾಡುವದನ್ನ ಸಾಮಾನ್ಯ ಜನರು ಮಾಡಲಪ್ರೇಕ್ಷಿಸುವ್ಯಾ. ಅದುದರಿಂದ ಅಜ್ಞನಾ, ನೀನು ಮನುತ್ಪವನ್ನ ಆಹಂಕಾರವನ್ನು ಬೆಳ್ಳಿಸ್ತು,

ಸುಖದುಃখಗಳ ಕಡೆಗೆ ಲಕ್ಷ್ಯ ಕೊಡದೆ, ಪರಮೇಶ್ವರನಲ್ಲಿ ಚಿತ್ತವನ್ನಿಟ್ಟು, ಎಲ್ಲ ಕರ್ಮವನ್ನು ಆತನಿಗೆ ನಿರ್ವಹಣೆ ಮಾಡಿ, ಪಾಪಪುಣಿಗಳ ಚಿಂತೆಯನ್ನು ಎಷ್ಟುಪ್ರಾದರೂ ಮಾಡದೆ ಯಾಧ್ಯವನ್ನು ಮಾಡು. ಸ್ವಾಧಮರ್ಚಲ್ಲಿ ಮರಣವು ಬಂದರೂ ಅಡ್ಡಿಯಿಲ್ಲ; ಆದರೆ ಪರಧಮವು ಭಯಂಕರವು. ಯಾಕಂದರೆ ಆದರಿಂದ ಪಾಪಾಚರಣವಾಗುವ ಸಂಭವವಿರುವದು. ನೀನು ಕ್ಷಾತ್ರವೀರನು. ಯಾಧ್ಯ ಮಾಡುವದು ಕ್ಷಾತ್ರಧಮವಿರುತ್ತದೆ. ಆದುದರಿಂದ ನೀನು ನಿನ್ನ ಧರ್ಮಾಬಧಕ ಕರ್ಮವನ್ನು ಮಾಡಲಿಕ್ಕೋ ಬೇಕು.”

ಈ ಪ್ರಕಾರ ಶ್ರೀಕೃಷ್ಣನು ಹೇಳಿದ ತರುವಾಯ ಅಜ್ಞನನು ತನ್ನ ಮನಸ್ಸಿನಲ್ಲಿ ಹುಟ್ಟಿದ ಇನ್ನಿಂದ ಕೆಲವು ಕಂಕೆಗಳನ್ನು ಕೇಳಿಕೊಂಡನು. ಆ ಅವನ ಕಂಕೆಗಳನ್ನೇಲ್ಲ ಶ್ರೀಕೃಷ್ಣನು ಯಥಾರ್ಥೋಗ್ರ್ಯ ರೀತಿಯಿಂದ ಸವಾಧಾನ ಮಾಡಿ ಹೇಗೆ ಹೇಳಿದನು:—“ಅಜ್ಞನಾ, ನಾನು ನಿನಗೆ ಕರ್ಮಾಂಶೋಗ ವನ್ನು ಸಂಸ್ಥಾಪಿಸುವಾಗಿ ಹೇಳಿದೆನು. ನೀನು ಮಮತ್ವವನ್ನು ತ್ವಾಗ ವಾಡಿ ಜ್ಯಾಪಜಯಗಳ ವಿಚಾರ ಮಾಡದೆ ಸ್ವರ್ಪತ್ವವನ್ನು ಮಾಡು. ಫಲದ ಸಂಭಂಧವಾಗಿ ಲಕ್ಷ್ಯವನ್ನು ಕೊಡಬೇಡ. ಹಾಗೂ ನೀನು ಪರಮೇಶ್ವರನ ಮೇಲೆ ವಿಶ್ವಾಸವಿಟ್ಟು ನಿನ್ನ ಎಲ್ಲ ಕರ್ಮಗಳನ್ನು ಪರಮೇಶ್ವರನಿಗೆ ಅರ್ಪಣ ಮಾಡು. ನನ್ನ ಮತ್ತು ನಿನ್ನ ಸಾರಿರಾರು ಜನ್ಮಗಳು ಆದವು. ಇದೆಲ್ಲ ನನಗೆ ಗೊತ್ತುಂಟು. ನಿನಗೆ ಗೊತ್ತಿಲ್ಲ. ನಾನು ಅಜನ್ಮನಿದ್ದಾಗ್ರಾಗ್ಯ ನಾನು ಸರ್ವಭೂತಗಳ ಈಶ್ವರನಿರುತ್ತೇನೆ. ನಾನು ಅವ್ಯಯನಿದ್ದಾಗ್ರಾಗ್ಯ ನನ್ನ ಪ್ರಕೃತಿಯ ಆಶ್ರಯವನ್ನು ತೆಗೆದುಕೊಂಡು ನನ್ನ ವಾಯೆಯಿಂದ ಜನ್ಮವನ್ನು ತೆಗೆದುಕೊಳ್ಳುತ್ತೇನೆ. ಯಾವ ಕಾಲಕ್ಕೆ ಧರ್ಮದ ಗಾಳಿಯಾಗಿ ಅಧರ್ಮವು ತಲೆ ಎತ್ತುತ್ತುದೋ ಆ ಕಾಲಕ್ಕೆ ನಾನು ನನ್ಮನ್ನು ಉತ್ಸನ್ನ ಮಾಡಿಕೊಳ್ಳುತ್ತೇನೆ. ಸಜ್ಜನರ ರಕ್ಷಣದ ಸಲುವಾಗಿ, ದುರ್ಜನರ ವಿನಾಶದ ಸಲುವಾಗಿ ಮತ್ತು ಧರ್ಮದ ಸಂಸ್ಥಾಪನೆಯ ಸಲುವಾಗಿ ಇಂಥ ‘ಅವತಾರ’ ವನ್ನು ಪ್ರತಿಯೊಂದು ಯಾಗದಲ್ಲಿ ತೆಗೆದುಕೊಳ್ಳುತ್ತೇನೆ. ನನ್ನ ದಿವ್ಯಜನ್ಮವೂ ಕರ್ಮವೂ ಯಾರಿಗೆ ಜೆನ್ನಾಗಿ ತಿಳಿದಿರುವದೇ ಅವರಿಗೆ ಪುನರ್ಜನ್ಮನ್ನಿಲ್ಲ. ಭಯ, ಪ್ರೀತಿ ಮತ್ತು ಕ್ಷಮ್ಮಾರ್ಥ ಈ ವಿಕಾರಗಳನ್ನು ಒಟ್ಟುಕೊಟ್ಟು, ನನ್ನ ಆಶ್ರಯ

ಮಾಡಿ, ನನ್ನಲ್ಲಿ ತನ್ನಯವಾಗಿ ನನ್ನ ನಿಜವಾದ ಜ್ಞಾನದಿಂದ ಪರಿತ್ವಾದ ಅನೇಕ ಜನರು ನನ್ನಲ್ಲಿ ತಾದಾತ್ಮಕ್ಯನನ್ನ ಹೊಂದಿರುತ್ತಾರೆ. ಉಚಿದವರು ಯಾವ ರೀತಿಯಿಂದ ನನ್ನ ಭಜನಪೂಜನವನ್ನ ಮಾಡುತ್ತಾರೋ ಅವರಿಗೆ ಆ ರೀತಿಯಿಂದಲೇ ನಾನು ಘಲವನ್ನ ಕೂಡುತ್ತೇನೆ. ಹಾಗೂ ಜನರಾದರೂ ಬೇರೆ ಬೇರೆ ಪ್ರಕಾರಗಳಿಂದ ನನ್ನ ಮಾರ್ಗವನ್ನ ಅನುಸರಿಸುತ್ತಾರೆ ” ಎಂದು ಹೇಳಿದನು.

ಓ ಮೇಲೆ ಶ್ರೀಕೃಷ್ಣನು ಆಚುನನಿಗೆ ಭಕ್ತಿಯೋಗವನ್ನ ಉಪದೇಶಿಸಿದನು. ಅದರಲ್ಲಿ ಅವನು ಆಚುನನಿಗೆ ಹೀಗೆ ಹೇಳಿದನು :— “ ಆಚುನಾ, ನನ್ನ ಭಕ್ತಿಯು ಬಹಳ ಕೆಲಿಣಿರುವದಿಲ್ಲ. ಯಾವನಾದರೂ ನನಗೆ ಭಕ್ತಿಯಿಂದ ಪತ್ರ, ಪುಷ್ಟಿ, ಘಲ ಇಲ್ಲವೆ ಜಲವನ್ನ ಅರ್ಪಣ ಮಾಡಿಕರೆ ನಾನು ಅದನ್ನು ಸಹ ಸ್ವೀಕಾರ ಮಾಡುತ್ತೇನೆ. ನೀನು ಕರ್ಮ ಮಾಡುವದನ್ನಿಂದ, ತಿನ್ನ ವದನ್ನಿಂದ, ಹವನ ಮಾಡುವದನ್ನಿಂದ, ದಾನ ಮಾಡುವದನ್ನಿಂದ. ತಪಸ್ಸ ಮಾಡುವದನ್ನಿಂದ ನನಗೆ ಅರ್ಪಣ ಮಾಡು. ಅಂದರೆ ನೀನು ಕರ್ಮದ ಶುಭಾಶುಭಫಲಗಳಿಂದ ಬಿಡುಗಡೆ ಹೊಂದುವೆ. ಹಾಗೂ ನಿನ್ನ ಚಿತ್ರವು ಘಲಸನ್ಯಾಸ ಯೋಗದಲ್ಲಿ ಯುಕ್ತವಾಗಿ ನೀನು ನನ್ನ ಕಡೆಗೆ ಬಂದು ಮುಟ್ಟುವೆ. ನಾನು ಸಮಧಿಸ್ಯಾಯವಿದ್ದು ನನಗೆ ದ್ವೈಪಿಗಳು ಅಥವಾ ಪ್ರಯರು ಯಾರೂ ಇರುವದಿಲ್ಲ. ಆದಾಗ್ಯಾ ನನ್ನನ್ನ ಭಕ್ತಿಯಿಂದ ಭಜಿಸುವವರು ನನ್ನಲ್ಲಿ ಇರುವರು. ಹಾಗೂ ನಾನು ಅವರಲ್ಲಿ ಇರುವೆನು. ಅತ್ಯಂತ ದುರಾಜಾರಿ ಮನು ಷ್ಯಾಸ ಸಹ ನನ್ನನ್ನ ಅನನ್ಯ ಭಾವದಿಂದ ಭಜಿಸಿದರೆ ಅವನನ್ನ ಸಹ ಸಾಧು ಮಂತ್ರಲೇ ಎಣಿಸತಕ್ಕದ್ದು. ಯಾಕಂದರೆ ಯಾವನು ಷ್ಯಾಸಕರ್ಮ ಮಾಡಲಿಕ್ಕೆ ಹತ್ತುತ್ತಾನೋ ಅವನು ತತ್ತ್ವಾಲಕ್ಕೆ ಧರ್ಮಾತ್ಮಾನಾಗಿ ಸಿತ್ಯಾಶಾಂತಿಗೆ ಮುಟ್ಟುತ್ತಾನೆ. ಸನ್ಯಾಸ ಅಥವಾ ಯೋಗ ಅಥವಾ ಯಜ್ಞ ಈ ಮಾರ್ಗವನ್ನ ಅನುಸರಿಸಲಿಕ್ಕೆ ಸಾಧ್ಯವಿಲ್ಲದಿದ್ದ ಸ್ತ್ರೀಯು, ಶಿದ್ರನು ಮತ್ತು ಕಂಡಾಲ ನು ಸಹ ನನ್ನ ಅಶ್ರಯವನ್ನ ಮಾಡಿದಲ್ಲಿ ಉತ್ತಮ ಗತಿಗೆ ಮುಟ್ಟುತ್ತಾರೆ. ಆದುದರಿಂದ ಆಚುನಾ, ನನ್ನಲ್ಲಿ ಸಿನ್ನ ಮನಸ್ಸನ್ನ ಲೀನ ಮಾಡು. ಮತ್ತು ನನ್ನಲ್ಲಿ ಭಕ್ತಿಯನ್ನಿಡು. ನನಗೆ ಯಜ್ಞವನ್ನ ಅರ್ಪಣ ಮಾಡು. ಇದನ್ನೀಡಿ

ನೀನು ವಾಡದಿದ್ದರೂ ನನಗೆ ನಮಸ್ಕಾರವನ್ನು ದರೂ ಮಾಡು. ಅಂದರೆ ನೀನು ಭಕ್ತಿಯೋಗದಿಂದ ನನ್ನ ಕಡೆಗೆ ಬಂದು ಮುಟ್ಟುವೆ.”

ಈ ಹೇಗೆ ಶ್ರೀಕೃಷ್ಣನು ಅಜುಂನಿಗೆ ಭಕ್ತಿಯೋಗವನ್ನು ಉಪ ದೇಶಿಸಿದ ಒಳಕೆ ಅವನು ಶ್ರೀಕೃಷ್ಣನಿಗೆ ಅವನ ಪರಮೇಶ್ವರಿ ಸ್ವರೂಪವನ್ನು ತೋರಿಸಲಿಕ್ಕೆ ಪ್ರಾರ್ಥನೆಯನ್ನು ಮಾಡಿದನು. ಆಗ ಶ್ರೀಕೃಷ್ಣನು ಅಜುಂನಿಗೆ ಮೊದಲಿಗೆ ದಿವ್ಯ ದೃಷ್ಟಿಯನ್ನು ಕೊಟ್ಟು ತನ್ನ ವಿಶ್ವರೂಪವನ್ನು ತೋರಿಸಿದನು. ಆಗ ಬಿಂಬಿಲೆ ಅಲ್ಲಿ ಕೊಟ್ಟಿಸುವುದರ ತೇಜಸ್ಸು ಉತ್ತಮನ್ನ ವಾಗಿ ಸಾಮಿರಾರು ಕಣ್ಣಾಗಿ, ಬಾಲ್ಯ, ಕ್ಯಾಕಾಲುಗಳು ಇರುವಂಥ ಸಾಮಿರಾರು ಸ್ವರೂಪವುಳ್ಳ ಸಕಲ ಜಗತ್ತು ಬಂದೇ ಸ್ಥಳದಲ್ಲಿ ಕಾಣಿಸಿತು. ಆ ರೂಪವು ಪೂರ್ವಿಂದ ಅಕಾಶದ ಪರಿಯಂತರ ವ್ಯಾಪಿಸಿ, ಅದರಲ್ಲಿ ಕೆಮಲದ ಮೇಲೆ ಕುಳಿತಿದ್ದ ಬ್ರಹ್ಮದೇವನನೆಷ್ಟುಡಗೊಂಡು ಯಾವತ್ತು ದೇವತೆಗಳು, ಯಾವತ್ತು ಅಸುರರು, ಮತ್ತು ಯಾವತ್ತು ನಾಗರು ಕಾಣಿಸುತ್ತಿದ್ದು ಇವರ ಮುಂದೆ ಮಹ ಷಿಂಗಳು, ಸಿಧರು, ಗಂಧರ್ವರು, ಯಕ್ಷರು ಮೊದಲಾದವರು ಕೈಜೀರ್ವಿಸಿ ನಿಂತು ಪ್ರಾರ್ಥನೆಯನ್ನು ಮಾಡುತ್ತಿದ್ದರು. ಈ ಅದ್ಭುತ ರೂಪದ ಸಾಮಿರಾರು ಬಾಲ್ಯಗಳಲ್ಲಿ ಸಮರಾಂಗಣದೊಳಗೆ ನಿಂತುಕೊಂಡಿದ್ದ ಪಾಂಡವ ಕೌರವ ಈ ಎರಡೂ ಪಕ್ಷದ ಲಕ್ಷ್ಯಾವಧಿ ವೀರರು, ಧೂತರಾಷ್ಟ್ರನ ಮಕ್ಕಳು, ಭೀಷ್ಮ, ದೌರ್ಯಾ, ಕಣಣ, ದುಪದ, ವಿರಾಟ ಮೊದಲಾದ ರಧಿಕರು ಕಾಣಿಸಿದರು. ಇವರಲ್ಲಿ ಕೆಲವರ ತಲೆಗಳು ಒಡೆದಿದ್ದವು, ಮತ್ತೆ ಕೆಲವರ ಕೈಗಳು ಕಡಿದಿದ್ದವು. ಇಂಥವರೆಲ್ಲರು ಆ ಅದ್ಭುತ ಬಾಲ್ಯಗಳಲ್ಲಿ ಹೋಗುತ್ತಿದ್ದರು. ಹಾಗೂ ಆದ್ಯ ಶ್ರವಾಗುತ್ತಿದ್ದರು. ಆಗ ಅಜುಂನಿನು ಭಯಕಂಪಿತನಾಗಿ ಶ್ರೀಕೃಷ್ಣನಿಗೆ—“ದೇವಾಧಿದೇವಾ, ನೀವು ಯಾರು ನನಗೆ ದಯವಿಟ್ಟು ಹೇಳಬೇಕು. ಈ ಉಗ್ರರೂಪವನ್ನು ನೋಡಿ ನನಗೆ ದಿಗ್ನಿರ್ಮಯಾಗಿದ್ದು ನನಗೆ ಬಹಳ ಹೆಡರಿಕೆಯು ಹುಟ್ಟಿರುತ್ತದೆ. ನಾನು ನಿಮಗೆ ಮೇಲಿಂದ ಮೇಲೆ ನಮಸ್ಕಾರಗಳನ್ನು ಮಾಡುತ್ತೇನೆ” ಎಂದು ಪ್ರಾರ್ಥಿಸಿದನು. ಅದಕ್ಕೆ ಶ್ರೀಕೃಷ್ಣನು—“ನಾನು ಯಾವತ್ತು ಜನರನ್ನು ಕ್ಷಯ ಮಾಡುವ ಕಾಲನು ಇರುತ್ತೇನೆ. ನಾನು ಈ ವ್ಯಧನಾಗಿದ್ದು ಜನರ ನಾಶವನ್ನು ವಾಡಲಿಕ್ಕೆ ತೊಡಗಿರುತ್ತೇನೆ. ಯು

ಧ್ವದಲ್ಲಿ ನಿಂತುಕೊಂಡಿರುವ ಯಾವತ್ತು ವೀರರನ್ನು ನಾನು ಕೊಂದಿರುತ್ತೇನೆ. ಭೀಷಣ, ದೈತ್ಯ, ಕಣಣ ಮೊದಲಾದ ಯಾವತ್ತರು ನನ್ನಿಂದ ಹತಕರಾಗಿರುತ್ತಾರೆ. ಅಜುಂನಾ, ಪಳು. ನೀನು ನಿಮಿತ್ಯಕ್ಕೆ ಮಾತ್ರ, ನಿಂತು ಯಾದ್ದಿದಲ್ಲಿ ಜಯವನ್ನು ಸಂಪಾದಿಸು” ಎಂದು ಹೇಳಿದನು. ಇದನ್ನು ಕೇಳಿ ಅಜುಂನನು ಥರಥರ ನಡುಗುತ್ತ ಕೃಜೋದಿಸಿ, ಪುನಃ ಪುನಃ ನಮಸ್ವಾರ ಮಾಡಿ—“ಹೇ ಹೃಷೀಕೇಶಾ, ಎಲ್ಲ ಬ್ರಹ್ಮಾಂಡದಲ್ಲಿ ನಿನ್ನ ಶೇರ್ತಿಯು ಹಬ್ಬಿ ಎಲ್ಲ ಬ್ರಹ್ಮಾಂಡವು ನಿನ್ನಲ್ಲಿ ಅನುರಕ್ತವಾಗಿರುವಾಗ ನಿನಗೆ ಯಾವದು ಅಸಾಧ್ಯವಿರುತ್ತದೆ? ಹೇ ಪ್ರಭೋ! ಹೇ ಅನಂತಾ! ಹೇ ವಿಶ್ವಧರಾ! ಹೇ ಪುರಾಣಪುರುಷಾ! ಹೇ ಜಗನ್ನಿವಾಸಾ! ನಿನಗೆ ನಾನು ಸಹಸ್ರ ನಮಸ್ವಾರಗಳನ್ನು ಮಾಡುತ್ತೇನೆ. ನಿನಗೆ ಸರಿಯಾದವರು ಯಾರೂ ಇಲ್ಲ. ನಿನ್ನ ಅದ್ಭುತ ರೂಪವನ್ನು ನೋಡಿ ನನ್ನ ಮೃಂಗೀಲ ರೋಮಾಂಚನಗಳು ಎದ್ದಿರುವವು. ಭಯಾದಿಂದ ನನ್ನ ಮನಸ್ಸು ವ್ಯಧಿತವಾಗಿರುವದು. ನೀನು ದಯವಾಡಿ ನಿನ್ನ ಮುಂಚಿನ ಸೌಮ್ಯರೂಪವನ್ನು ತೋರಿಸು” ಎಂದು ಶ್ರೀಕೃಷ್ಣನಿಗೆ ಪ್ರಾರ್ಥಿಸಿದನು. ಆಗ ಅವನು ತನ್ನ ಮುಂಚಿನ ರೂಪವನ್ನು ಪ್ರಕಟ ಮಾಡಿ—“ಅಜುಂನಾ, ನೀನು ಇವತ್ತಿನ ದಿವಸ ನೋಡಿದ ರೂಪವನ್ನು ನೋಡಲಿಕ್ಕೆ ದೇವತೆಗಳು ಸಹ ಆಪೇಕ್ಷಿಸುತ್ತಾರೆ. ಬರೀ ವೇದಾಧ್ಯಯನದಿಂದ, ತಪಸ್ಸಿನಿಂದ, ದಾನದಿಂದ ಆಧವಾಯಜ್ಞದಿಂದ ಈ ನನ್ನ ರೂಪವನ್ನು ನೋಡಲಿಕ್ಕೆ ಸಿಗಲಾರದು. ಕೇವಲ ಪರಮಭಕ್ತಿಯಿಂದ ಈ ನನ್ನ ರೂಪವು ನೋಡಲಿಕ್ಕೂ, ತಿಳಿದುಕೊಳ್ಳಲಿಕ್ಕೂ, ಪ್ರವೇಶವಾಡಲಿಕ್ಕೂ, ಸಿಗುವದು. ಯಾವನು ತನ್ನ ಎಲ್ಲ ಕರ್ಮಗಳನ್ನು ನನಗೆ ಅರ್ಪಣ ಮಾಡಿ ನನ್ನಲ್ಲಿ ಲೀನನಾಗಿ ನನ್ನ ಮೇಲೆ ಭಕ್ತಿಯನ್ನು ಇಟ್ಟು ಸರ್ವಸಂಗ ಪರಿತ್ಯಾಗ ಮಾಡಿ ಸರ್ವ ಭೂತಗಳಲ್ಲಿ ವೈರತ್ಯವನ್ನು ಬಿಡುತ್ತಾನೋ ಅವನು ನನ್ನ ರೂಪದಲ್ಲಿ ಏತನಾಗುತ್ತಾನೆ.”

ಈ ಪ್ರಕಾರ ಶ್ರೀಕೃಷ್ಣನು ಉಪದೇಶ ಮಾಡಿದ್ದನ್ನು ಕೇಳಿ ಮತ್ತು ಅವನು ವಿಶ್ವರೂಪವನ್ನು ತೋರಿಸಿದ್ದನ್ನು ನೋಡಿ ಅಜುಂನನ ಮನಸ್ಸಿನ ಮೇಲೆ ಭಕ್ತಿಮಾರ್ಗದ ಬಗ್ಗೆ ಉತ್ತಮ ಪರಿಣಾಮವಾಯಿತು. ಆದರೂ ಅವನು ಶ್ರೀಕೃಷ್ಣನಿಗೆ—“ಭಕ್ತಿಮಾರ್ಗವು ಹೆಚ್ಚು ಶ್ರೀಷ್ಟವಾದೆಣ್ಣೀ ವೇದ

ದಲ್ಲಿ ಹೇಳಿದ ಅವ್ಯಕ್ತಿಗೂ ವಾಸನೆಯು ಹೆಚ್ಚು ತ್ರೇನ್‌ವಾದೆಂದ್ರೀ? " ಎಂದು ತನ್ನ ಶಂಕೆಯನ್ನು ಪುನಃ ಕೇಳಿದನು. ಆದಕ್ಕೆ ಶ್ರೀಕೃಷ್ಣನು ಅಜ್ಞಾನನಿಗೆ:- " ನನ್ನಲ್ಲಿ ಮನಸ್ಸು ಇಟ್ಟು ಪರಮಶ್ರದ್ಧೆಯಿಂದ ನನ್ನ ಉಪಾಸನೆ ಮಾಡುವ ವರೂ ಅವ್ಯಕ್ತ ಉಪಾಸನೆಯನ್ನು ವಾಡಿ ತಮ್ಮ ಇಂದ್ರಿಯ ಸಮೂಹದ ಸಿಯಮನ ಮಾಡಿ ಯಾವತ್ತು ಕಡೆಗೆ ಸಮಬುದ್ಧಿಯನ್ನು ಇಟ್ಟು ಸಕಲ ಪಾರ್ ಓವೊತ್ತರ ಹಿತವನ್ನು ಮಾಡುವಲ್ಲಿ ತತ್ತ್ವರೀರುವರೂ ನನಗೇ ಬಂದು ಕೂಡುತ್ತಾರೆ. ಆದರೆ ಅವ್ಯಕ್ತ ಉಪಾಸನೆಯನ್ನು ಮಾಡುವದರಿಂದ ಅಧಿಕ ಕ್ಲೇಶ ವಾಗುವದು. ಶರೀರಧಾರಿ ಮನಸ್ಯನಿಗೆ ಅವ್ಯಕ್ತ ಧ್ಯಾನವ್ಯ ಬಹಳ ದುಃಖ ದಿಂದ ಆಗುವದು. ಆದುದರಿಂದ ನಿಂನು ನಿನ್ನ ಎಲ್ಲ ಕರ್ಮಗಳನ್ನು ನನಗೆ ಅರ್ಪಿಸಿ ಅನನ್ಯ ಭಾವದಿಂದ ನನ್ನ ಮೇಲೆ ಭಕ್ತಿಯನ್ನಿಟ್ಟು ನನ್ನಲ್ಲಿ ನಿನ್ನ ಮನಸ್ಸನ್ನು ಮತ್ತು ಬುದ್ಧಿಯನ್ನು ಸ್ಥಿರವಾಗಿಡು. ಅಂದರೆ ನಿನ್ನ ಇಹಲೋಕದ ಯಾತ್ರೆಯು ಮುಗಿದ ನಂತರ ನಿಂನು ನಿಸ್ಸಂಕ್ರಿಯಿದಿಂದ ನನ್ನ ಹತ್ತರ ಬಂದು ಇರುವೆ. ಈ ಪ್ರಕಾರ ನಿನಗೆ ನಿನ್ನ ಮನಸ್ಸನ್ನು ಸ್ಥಿರವಾಗಿಡುವದು ಆಗಿದ್ದರೆ ಆದರ ಅಭ್ಯಾಸವನ್ನು ಮಾಡು. ಆದೂ ಆಗಿದ್ದರೆ ನಿನ್ನ ಎಲ್ಲ ಕರ್ಮಗಳನ್ನು ನನಗೆ ಆಪಣ ಮಾಡು. ಆದೂ ನಿನ್ನಂದ ಆಗಿದ್ದರೆ ಕೇವಲ ಕರ್ಮಫಲವನ್ನು ತ್ಯಾಗ ಮಾಡು. ಅಂದರೆ ನಿಂನು ಕೊನೆಗೆ ನನ್ನ ಕಡೆಗೆ ಬಂದು ಮುಟ್ಟುವೆ. ಅಜ್ಞಾನಾ, ಬೀರೆ ಬೀರೆ ಮಾರ್ಗಗಳಿಂದ ಪರಮೇಶ್ವರನ ಭಕ್ತಿಯನ್ನು ಮಾಡುವವರು ನನಗೆ ಪ್ರಿಯರೇ ಇರುತ್ತಾರೆ. ಸಕಲ ಪಾರ್ ಓವೊತ್ತರಲ್ಲಿ ದ್ವೇಷವನ್ನು ಬಿಟ್ಟು ಕಿಂಬಹುನಾ ವಿಶ್ವತಪ್ರವನ್ನು ಸಂಪಾದಿಸಿ ಅವರ ಮೇಲೆ ಕರುಣಾವನ್ನು ತೋರಿಸುವ ನಿರ್ಮಲನು, ನಿರಹಂಕಾರಿಯು, ಸುಖದುಃಖಗಳನ್ನು ಸಮವಾಗಿ ತಿಳಿಯುವವನು, ಕ್ಷಮಾಗು ಗುಣದವನು, ನಿತ್ಯ ಸಂತುಷ್ಟನು ಆದ ಯೋಗಿಯು ನನ್ನಲ್ಲಿಯೇ ಬುದ್ಧಿಯನ್ನು ಆಪಣ ಮಾಡಿದ ನನ್ನ ಭಕ್ತನು ಇದ್ದ ಅವನು ನನಗೆ ಪ್ರಿಯನು ಇರುತ್ತಾನೆ. ಇನಿಗೆ ಉದ್ದೇಶವನ್ನು ಮಾಡುವವನು, ಜನರಿಂದ ಉದ್ದೇಶವನ್ನು ಹೊಂದಿದವನು ಮತ್ತು ಸಂತೋಷ ಅಸಂತೋಷಗಳಿಂದ ವಿಮುಕ್ತನು ಆದ ಮನಸ್ಯನು ನನಗೆ ಪ್ರಿಯನಿರುತ್ತಾನೆ. ಯಾವನು ಯಾವದೂ ಕರ್ಮವನ್ನು ಆರಂಭ ಮಾ

ದಿಲ್ಲಿನೋ ಅಂಥ ಕುಚೆವಂತನೂ, ಉದಾಸೀನನೂ, ದುಃಖಿತನೂ ಆದ ಭಕ್ತನು ನನಗೆ ಪ್ರಯಾಸಿಸಿರುತ್ತಾನೆ. ಶತ್ರುವಿತ್ತರನ್ನು ವಾನಾಪರ್ವತನ-ಶ್ರೀತೋಷ್ಟಾ—ಸುಖದುಃಖ—ಸಿಂದಾಸುತ್ತಿ ಇವುಗಳನ್ನು ಸಮಾಗಿ ನೋಡುವವನು, ಮೌನ ಧಾರಣ ವಾದುವವನು, ದೇರಕಿದ್ದರಲ್ಲಿ ಸಂತುಷ್ಟನಾಗಾವವನು, ಮತ್ತು ಗೃಹತ್ಯಾಗ ವಾದಿದವನು ಆದ ಸ್ಥಿರಮತಿ ಸನ್ಯಾಸಿಯು ನನಗೆ ಪ್ರಯಾಸಿರುತ್ತಾನೆ. ಈ ಎಲ್ಲರಲ್ಲಿ ನಾನು ಮೇಲೆ ಹೇಳಿದ ಪ್ರಕಾರ ಯಾವನು ನನ್ನ ಧರ್ಮವನ್ನೂ, ಅವೃತತುಲ್ಯವಾದ ಉಪದೇಶವನ್ನು ಪಾಲಿಸಿ ನನ್ನಲ್ಲಿ ಕ್ರಿಂದ ಯಿಂದ ಭಕ್ತಿಯನ್ನಿಡುತ್ತಾನೋ ಆ ಭಕ್ತನು ನನಗೆ ಅತ್ಯಂತ ಪ್ರಯಾಸಿರುತ್ತಾನೆ.”

ಈ ಪ್ರಕಾರ ಶ್ರೀಕೃಷ್ಣನು ಆಜ್ಯಾನನಿಗೆ ಭಕ್ತಿಯೋಗವನ್ನು ತೆಗೆಸಿ ಹೇಳಿದ ಸಂತರ ಇನ್ನೂ ಹಲವು ಉಪದೇಶವನ್ನು ಹೇಳಿದನು. ಈ ಎಲ್ಲ ಉಪದೇಶಾರ್ಥಿತವು ಭಗವದ್ವಿಂತೆ ಎಂಬ ಜಗಪ್ರಸಿದ್ಧ ಗ್ರಂಥದಲ್ಲಿ ವಿವರಿಸಲ್ಪಟ್ಟಿರುತ್ತದೆ. ಆದನ್ನೆಲ್ಲ ಇಲ್ಲಿ ಹೇಳುವದು ಶಕ್ಯವಿಲ್ಲ. ಈ ಉಪದೇಶದಲ್ಲಿ ಶ್ರೀಕೃಷ್ಣನು ತನ್ನ ಅತ್ಯಂತ ಪ್ರಯಾಸಕರ ಶಿಷ್ಯನಿಗೆ ತನ್ನ ಉಪದೇಶದ ಒಂದು ದೊಡ್ಡ ಗುಟ್ಟನ್ನು ಹೇಳಿದನು. ಅದೇನಂದರೆ:—

“ನೀನು ಸನ್ಯಾಸಿಯು ಆಧ್ಯಾತ್ಮಿಕ ಯೋಗಿಯು ಇದ್ದರೆ ನನ್ನ ಮೇಲೆ ನಿನ್ನ ಮನಸ್ಸನ್ನು ಅವರಣ ವಾದು. ನಿನಗೆ ಭಕ್ತಿಯನ್ನು ವಾಡತಕ್ಕದ್ದಿದ್ದರೆ ನನ್ನ ಭಕ್ತಿಯನ್ನು ವಾದು. ನಿನಗೆ ಯಜ್ಞವನ್ನು ವಾಡತಕ್ಕದ್ದಿದ್ದರೆ ನನ್ನ ಯಜನವನ್ನು ವಾದು. ಇದನ್ನು ವಾಡದೆ ನೀನು ಇತರ ಕರ್ಮವನ್ನು ವಾಡುತ್ತಿದ್ದರೆ ನನಗೆ ಬರೇ ನಮಸ್ಕಾರ ವಾದು. ನೀನು ಈ ಪ್ರಕಾರ ವಾದಿದರೆ ನನಗೆ ಪ್ರಯಾಸಗುವಿಯೆಂದು ಪ್ರತಿಜ್ಞಿಯಿಂದ ಸತ್ಯವಾಗಿ ಹೇಳುತ್ತೇನೆ. ಸಾರಾಂಶ—ಧರ್ಮದ ಇತರ ಯಾವತ್ತು ಪ್ರಕಾರಗಳನ್ನು ಬಿಟ್ಟುಕೊಟ್ಟು ನನಗೆಬ್ಬಿನಿಗೆ ಶರಣ ಬಾ. ಅಂದರೆ ನಿನಗೆ ಯಾವ ಅನೇಕ ಪಾಪಗಳ ಭೀತಿಯ ಕಾಳಿತ್ತದೇ ಈ ಎಲ್ಲ ಪಾಪಗಳಿಂದ ನಿನ್ನನ್ನು ಮುಕ್ತ ವಾದುವೆನು. ನೀನು ಎಷ್ಟುಮ್ಮೆ ಸಹ ಚಿಂತೆ ವಾಡಬೇಡ.”

ಈ ಪ್ರಕಾರ ಭಗವಾನ್ ಶ್ರೀಕೃಷ್ಣನು ಧನುಧರನಾದ ಅರ್ಜುನನಿಗೆ ತನ್ನ ಉಪದೇಶವನ್ನು ಹೇಳಿ ಮುಗಿಸಿದ ನಂತರ —“ಅರ್ಜುನಾ, ನಿನಗೆ ಅಜ್ಞಾನದಿಂದ ಈತ್ಯನ್ವಾಗಿದ್ದ ಭೂಂತಿಯು ಈಗಾದರೂ ಹೋಯಿತೇ?” ಎಂದು ಕೇಳಲು ಅರ್ಜುನನು--“ದೇವಾಧಿದೇವಾ ಶ್ರೀಕೃಷ್ಣ! ನಿನ್ನ ಕೃಪೆಯಿಂದ ನನ್ನ ಭೂಂತಿಯು ಈಗ ಪೂಜಾವಾಗಿ ಹೋಯಿತು. ನನ್ನ ಎಲ್ಲ ಸಂಶಯಗಳು ಬೃಲಾದವು. ನಿನ್ನ ವಚನವನ್ನು ವಾನ್ಯ ಮಾಡಲಿಕ್ಕೆ ನಾನು ಈಗ ಸಿದ್ಧನಿರುತ್ತೇನೆ” ಎಂದು ವಿನಮ್ಯಾದಿಂದ ಉತ್ತರ ಕೊಟ್ಟಿನು.

ಇಲ್ಲಿ ಶ್ರೀಕೃಷ್ಣಾಜ್ಞಾನರ ದಿವ್ಯ ಸಂವಾದವು ಮುಗಿದಿದ್ದು ಇದನ್ನು ಪುನಃ ಪುನಃ ನೇನಪು ವಾಡಿಕೊಂಡು ಹೇಗೆ ಸಂಜಯುನಿಗೆ ಅತ್ಯಂತ ಹರ್ಷ ವಾಗಿ ರೋಮಾಂಚನಗಳು ಎದ್ದು ನಿಲ್ಲತ್ತಿದ್ದವೋ ಹಾಗೆ ಇದನ್ನು ಪುನಃ ಪುನಃ ಓದಿ ಮನನ ವಾಡುವ ಯಾವತ್ತು ವಾಚಕರಿಗೆ ಹೋಸ ಹೋಸ ಆನಂದ ಪು ಪ್ರಾಪ್ತವಾಗದೆ ಇರಲಿಕ್ಕುಲ್ಲ. ಹಾಗೂ ಎಲ್ಲಿ ಯೋಗೀಕ್ಷರನಾದ ಶ್ರೀಕೃಷ್ಣನೂ ಧನುಧರನಾದ ಪಾಠ್ಯನೂ ಐಕಮತ್ಯದಿಂದ ಕೆಲಸ ಮಾಡುತ್ತಾರೋ ಅಲ್ಲಿ ಶ್ರೀಯು, ವಿಜಯವು, ಐಕ್ಯಯು ಪು ಮತ್ತು ನಾಯ ನಿರೀಗಳು ಸ್ಥಿರವಾಗಿರುತ್ತವೆ ಎಂಬದಾಗಿ ಯಾರೂ ಒಮ್ಮೆಕೊಳ್ಳಬೇಕಿರುತ್ತದೆ ಇರಲಾರು

೨. ರ್ಯಾಧಿಪರ್ವ.



ಕ್ರಿ ಪ್ರಕಾರ ಶ್ರೀಕೃಷ್ಣಾಜ್ಞಾನರೋಳಿಗಿನ ಸಂವಾದವು ಸುಮಾರು ಒಂದು ಅಥವಾ ಒಂದೂವರೆ ತಾಸು ನಡೆಯಿತು. ಆ ಮೇಲೆ ಅರ್ಜುನನು ತನ್ನ ಧನುಬಾಣವನ್ನು ತೆಗೆದುಕೊಂಡು ಯಾದ್ಧಕ್ಕೆ ಸಿದ್ಧನಾಗಲು ಶ್ರೀಕೃಷ್ಣನು ಅವನ ರಥವನ್ನು ಪಾಂಡವರ ಸ್ವೇಷ್ಯದ ಹತ್ತರ ತ್ವರೆಯಿಂದ ತಂದನು. ಆದರೆ ಯಾವ ಪ್ರಕಾರದ ಭಾವನೆಯಿಂದ ಅರ್ಜುನನನ ಮನಸ್ಸಿಗೆ ವಿವಾದವಾಗಿತ್ತೋ ಆದೇ ಪ್ರಕಾರದ ಭಾವನೆಯು ಅನ್ಯ ಪ್ರಕಾರದಿಂದ ಧರ್ಮನ

ಮನಸ್ಸಿನಲ್ಲಿ ಉತ್ಪನ್ನವಾಗಿದ್ದ ರಿಂದ ಅವನು ಒಂದೊಮ್ಮೆ ತನ್ನ ಮೈಯೋ ಇಗಿನ ಕವಚವನ್ನು ತೆಗೆದು ತನ್ನ ರಥದಿಂದ ಕೆಳಗೆ ಬಿಗಿದು ಪಾದಾಚಾರಿ ಯಾಗಿ ಕೌರವ ಸ್ವೇಷ್ಟದ ಕಡೆಗೆ ಹೋಗಹತ್ತಿದನು. ಧರ್ಮನ ಈ ಜಮತನ್ನು ರಿಕ ವರ್ತನವನ್ನು ಸೋರಿ. ಇತರ ಪಾಂಡವರು ತಮ್ಮ ರಥಗಳಿಂದ ಕೆಳಗೆ ಬಿಗಿದು ಅವನ ಹಿಂದೆ ಹಿಂಡಿ ಹೋದರು. ಅವರ ರಥಗಳೂ ಅವರ ಹಿಂದೆ ಹಿಂದೆ ಸಾಗಿದವು. ಲಕ್ಷ್ಮಿವರ್ಣಿ ಜನರ ಜೀವವನ್ನು ಈ ಪ್ರಕಾರ ಯಾಧ್ಯ ಮಾಡಿ ನಾಶ ಮಾಡಿ ದ್ವಾರ್ಪಾ ಯಾಧ್ಯದಿಂದ ಈ ವಾದವನ್ನು ತೀರಿಸಿಕೊಳ್ಳು ಬೇಕು ಅಂದರೆ ಒಂದು ಪ್ರಕಾರದ ದ್ವಾತವನ್ನೇ ಆಡಬೇಕು ಎಂಬ ವಿಚಾರ ದಿಂದ ಧರ್ಮರಾಜನು ಈ ಪ್ರಕಾರ ಮಾಡುತ್ತಾನೆಂದು ಪಾಂಡವರ ಕಡೆಯ ಜನರಿಗೆ ತೋರಿತು. ಆದರೆ ಉನ್ನತ ದುರೋಹಧನನಿಗೆ ಭೀಮನ್ನು ದೂರೋಹಾದಿಗಳು ಕೂಡಿಕೊಂಡಿರುವ ಈ ಯಾಧ್ಯದಲ್ಲಿ ಧರ್ಮನು ಯಾಧ್ಯ ಮಾಡಲಿಕ್ಕೆ ಆಂಬಿಕೆಂಡು ತನಗೆ ಶರಣ ಬರುತ್ತಾನೆಂದು ತೋರಿತು. “ಇದೇನು? ಇದೇನು?” ಎಂದು ಧರ್ಮರಾಜನ ಬಂಧುಗಳು ಧರ್ಮರಾಜನಿಗೆ ಅನೇಕ ಸಾರೀ ಪ್ರಶ್ನೆ ಮಾಡಿದರು. ಆದರೆ ಧರ್ಮನು ಅವರ ಪ್ರಶ್ನೆಗೆ ಉತ್ತರ ಕೊಡದೆ ಭೀಮಾಜಾಯನ ರಥದ ಕಡೆಗೆ ಹೋಗಿ ಅವನ ಕಾಲುಗಳನ್ನು ಹಿಡಿದು ಕೊಂಡು ಗದ್ದದ ಸ್ವರದಿಂದ —“ಪ್ರಿಯ ಮತ್ತು ಪೂಜ್ಯ ತಾತಾ! ನಿಮ್ಮ ಸಂಗಡ ನಿರುಪಾಯದಿಂದ ಯಾಧ್ಯ ಮರ್ಹಡುತ್ತೇನೆ. ದಯಾಮಣಿ ನನ್ನನ್ನು ಕ್ಷಮಿಸಿ ನನಗೆ ಆಶೀರ್ವಾದ ಮಾಡಿರಿ. ನೀವು ಸಿಟ್ಪಾದರೆ ನನಗೆ ಜಯನ್ನ ಬರಲಾರದು” ಎಂದು ಹೋಳಿದನು. ಆಗ ಭೀಮಾಜಾಯನನು ದುಃಖದಿಂದ ಕುತ್ತಿಗೆಯ ನರವನ್ನು ಉಬ್ಬಿಸಿ—“ಧರ್ಮಾ, ನೀನು ಬಂದು ನನಗೆ ನಮಸ್ಕಾರವಾಡದೆ ಯಾಧ್ಯ ಮಾಡಿದ್ದರೆ ನಾನು ಬಂದು ವೇಳಿ ನಿನ್ನ ಅವಜಯವನ್ನು ಚಂತಿಸುತ್ತಿದ್ದೇನು. ಆದರೆ ನೀನು ಪೂಣಿ ಧರ್ಮನಿಷ್ಠನು ಇರುತ್ತೀ. ‘ಯತೋ ಧರ್ಮಸ್ತ ತೋಜಯಃ’ ಎಂಬೆಂದೆ ನಿನಗೆ ಪರಾಜಯವು ಸಂಭವಿಸಲಾರದು. ಮನುಷ್ಯನು ದ್ರವ್ಯದ ದಾಸನಿರುತ್ತಾನೆ. ದ್ರವ್ಯವು ಮನುಷ್ಯನ ದಾಸ್ಯತ್ವ ಮಾಡುವದಿಲ್ಲ. ನಾನು ದ್ರವ್ಯದಿಂದ ದುರೋಹಧನನಿಗೆ ಬಂಧಿಸಲ್ಪಟ್ಟಿರುತ್ತೇನೆ. ನಾನು ಕರ್ತವ್ಯವೆಂದು ತಿಳಿದು ದುರೋಹಧನನ ಪಕ್ಷದಿಂದ ನಿನ್ನ ಸಂಗಡ ಯಾಧ್ಯ ಮಾಡುತ್ತೀರು.”

ನೇ. ಸಿನ್ಹ ಸಂಗಡ ನನ್ನ ದೈತ್ಯವು ಏನೂ ಇಲ್ಲ. ಹೋಗು. ನನ್ನ ಸಂಗಡ ನಿಶ್ಚಯ ಕೆ ಮನಸ್ಸಿನಿಂದ ಯುದ್ಧ ವಾಡು” ಎಂದು ಉತ್ತರ ಕೊಟ್ಟುನು. ಆ ಮೇಲೆ ಧರ್ಮನು ಪುನಃ ಭಿರ್ವಾಜಾರ್ಯನ ಕಾಲುಗಳ ಮೇಲೆ ತನ್ನ ಹಣೆಯ ಸ್ನಿಟ್ಟು ಅವನ ಆಶೀರ್ವಾದವನ್ನು ಪಡೆದುಕೊಂಡ ಒಳಿಕ ದ್ವೀಪಾಚಾಚಾರ್ಯನ ರಥಕ್ಕೆ ಹೋಗಿ ಅವನಿಗೂ ನಮಸ್ಕರಿಸಿ ಅವನ ಕಡೆಯಿಂದಲೂ ಆಶೀರ್ವಾದವನ್ನು ಪಡೆದನು. ಇದೇ ಪ್ರಕಾರ ಅವನು ಕೃಪಾಂಧನ ಕಡೆಗೂ, ತನ್ನ ವಾವನಾದ ಶಿಲ್ಪನ ಕಡೆಗೂ, ಹೋಗಿ ಅವರಿಗೆ ನಮ ಸ್ವಾರ ವಾಡಿ ಆವರಿಬ್ಬಿರ ಕಡೆಯಿಂದ ಸಹ ಆಶೀರ್ವಾದಗಳನ್ನು ಪಡೆದುಕೊಂಡನು. ಆ ಮೇಲೆ ಅವನು ತನ್ನ ರಥದ ಕಡೆಗೆ ತಿರುಗಿ ಬರುವಾಗ ದೊಡ್ಡ ಧ್ವನಿಯಿಂದ—“ನಾನು ನಾಯಿಯಿಂದ ಯುದ್ಧ ವಾಡುತ್ತೇನೆಂದು ನನಗೆ ಕಾಣುತ್ತದೆ. ಈ ನನ್ನ ಅಭಿಪ್ರಾಯವನ್ನು ವಾಸ್ಯ ವಾಡುವವರು ಹಾಗೂ ನನ್ನ ಪಕ್ಕಾಕ್ಷೇ ಬರಲಪೇಡ್ದಿಸುವವರು ಈಗ ಆಗತ್ಯವಾಗಿ ಬರತಕ್ಕದ್ದು. ಮುಂದೆ ಅವರಿಗೆ ಬರುವದು ಶಕ್ಯವಿಲ್ಲ” ಎಂದು ಕಾಗಿ ಹೇಳಿದನು. ಆಗ ಯುಯುತ್ಸುವು ದುರ್ಯೋಧನನ ಪಕ್ಕಾವನ್ನು ಬಿಟ್ಟುಕೊಟ್ಟು ಬಹಿರಂಗವಾಗಿ ಎಲ್ಲರ ಸಮಕ್ಕೆ ಧರ್ಮರಾಜನ ಪಕ್ಕಾವನ್ನು ಸ್ವೀಕರಿಸಿದನು. ಆಗ ಧರ್ಮರಾಜನು ಯಾಯುತ್ಸುವನ್ನು ಅಭಿನಂದಿಸಿ ಧೃತರಾಷ್ಟ್ರನ ಒಂದು ವಂಶವಾದರೂ ಜೀವನ ತ ಉಳಿಯುವದೆಂದು ಅನಂದಪಟ್ಟನು. ಹಾಗೂ ತನ್ನ ಕವಚವನ್ನು ಪುನಃ ಹಾಕಿಕೊಂಡು ತನ್ನ ರಥವನ್ನು ಹತ್ತಿ ಎಲ್ಲರಿಗೂ ನಮಸ್ಕಾರ ವಾಡಿ ತನ್ನ ಸ್ವೇಷ್ಯದ ಕಡೆಗೆ ಹೋದನು. ಧರ್ಮರಾಜನ, ಆರ್ಥಾತ್ ಪಾಂಡವರ, ಧರ್ಮ ಶೀಲತೆಯನ್ನು ನೋಡಿ ಕೌರವರ ಕಡೆಯ ಸಣ್ಣ ದೊಡ್ಡ ಅರಸರಿಗೆ ಆಶ್ಚರ್ಯ ಪೆನ್ನಿಸಿತು. ಕೇಲವರು ಪಾಂಡವರಿಗೆ ಬಹಿರಂಗವಾಗಿ ಧನ್ಯವಾದ ವಾಡಿದರು. ನೂರಾರು ಜನರು ಪ್ರೇಮಾಶ್ರುಗಳನ್ನು ಸುರಿಸಿದರು. ಸ್ವಲ್ಪ ವೇಳೆಯಲ್ಲಿಯೇ ಎರಡೂ ಸ್ವೇಷ್ಯದವರು ತಮ್ಮ ರಣಕ್ಷಣೆಯನ್ನು ಉದಿ ಒಬ್ಬರ ಮೇಲೊಬ್ಬರು ಸಾಗಿ ಹೋಗಿ ಯುದ್ಧ ವಾಡಿದರು.

ಈ ಯುದ್ಧದಲ್ಲಿ ನಡೆದ ಪೃತ್ರಾಂತವನ್ನು ಹೇಳುವದು ಈ ಗ್ರಂಥದ ಪ್ರಸ್ತುತ ಕಾರ್ಯವಲ್ಲದಿದ್ದಾಗ್ನೀ ಇದರಲ್ಲಿ ಶ್ರೀಕೃಷ್ಣನು ವಾಡಿದ ಮಹ

ತಮ್ಮಯುಂವನ್ನು ತೋರಿಸುವ ಮಟ್ಟಿಗೆ ಅದನ್ನು ಬರೆಯುತ್ತೇನೆ. ಅದು ಹೇಗೆಂದರೆ:—ಭೀಷ್ಣನು ಮೊದಲಿನ ಹಾತು ದಿವಸಗಳವರಿಗೆ ಕೌರವರ ಸೇನಾಧಿಪತ್ಯವನ್ನು ಅಂಗೀಕರಿಸಿ ಘನಫೋರವಾದ ಯುದ್ಧವನ್ನು ಮಾಡಿದನು. ಮೊದಲನೆ ದಿನವ ಪೂರ್ವಾಹ್ಯದಲ್ಲಿ ಯುದ್ಧವು ಆರಂಭವಾಯಿತು. ಪಾಂಡವರ ಕಡೆಯ ಸೇನಾಧಿಪತ್ಯವನ್ನು ಧೃಷ್ಟಾಂಶುನೂ, ಕೌರವರ ಕಡೆಯ ಸೇನಾಧಿಪತ್ಯವನ್ನು ಭಿಷ್ಣನೂ, ಸ್ವೀಕರಿಸಿದರು. ಈ ಯುದ್ಧದ ಮೊದಲನೇ ದಿವಸ ರಥಿಕರು ರಥಿಕರ ಕೂಡ, ರಾಹುತರು ರಾಹುತರ ಕೂಡ, ವಾವುತರು ವಾವುತರ ಕೂಡ, ಕಾಲಬಲವು ಕಾಲಬಲದ ಕೂಡ ಹೋರಾಡಿದ್ದ ರಿಂದ ಸಾವಿರಾರು ರಥಿಕರು, ಕುದುರೆಗಳು, ಆಸೆಗಳು, ಕಾಲಬಲವು ಸಾಮುಲು ರಣಾಂಗಣವು ರಕ್ತವಾಂಸಗಳಿಂದ ವ್ಯಾಪಿಸಿ ಹೋಯಿತು. ಆ ಹೇಳಿ ಮಹಾರಥಿಕರು ಮಹಾರಥಿಕರ ಕೂಡ ದ್ವಾಂಡ್ವ ಯುದ್ಧ ಮಾಡಿದರು. ಆದರಲ್ಲಿ ಅಜುಂಣನ ಮತ್ತು ಭಿಷ್ಣನ ನಡುವೆ ಯುದ್ಧವು ಆರಂಭವಾಗಿ ಉಭಯ ವೀರರು ತಮ್ಮ ಪರಮಾವಧಿ ಶಾಯಿ ವನ್ನು ತೋರಿಸಿದರು. ಒಬ್ಬರು ಇನ್ನೊಬ್ಬಿಗೆ ಸೊಪ್ಪು ಹಾಕಲಿಲ್ಲ. ಕೆಲವು ಹೊತ್ತಿನ ತರುವಾಯ ಇಬ್ಬರೂ ಒಬ್ಬಿರಿಗೆ ಸೊಪ್ಪು ಹಾಕಲಿಲ್ಲ. ಅಗಲಿ ತಮ್ಮ ವಿರುದ್ಧ ಪಕ್ಕದ ಸಾವಿರಾರು ವೀರರನ್ನೂ, ಆಸೆಗಳನ್ನೂ, ರಥಿಕರನ್ನೂ, ರಾಹುತರನ್ನೂ ಕೊಂಡರು. ಈ ಪ್ರಕಾರ ಸಾಯಂ ಕಾಲದ ವರಿಗೆ ರಣಕೆದನವು ನಡೆದ ಬಳಿಕೆ ಧರ್ಮಯುದ್ಧದ ನೇಮದ ಪ್ರಕಾರ ಎರಡೂ ಪಕ್ಕದ ಸೇನಾಪತಿಗಳು ತಮ್ಮ ತಮ್ಮ ಸೈನ್ಯವನ್ನು ತೆಗೆದುಕೊಂಡು ತಮ್ಮ ಪಾಳ್ಯಗಳಿಗೆ ವಿಶ್ರಾಂತಿಗ್ರಯ್ಯಲಿಕ್ಕೆ ಹೋದರು. ಪುನಃ ಮರು ದಿವಸ ಮುಂಜಾನೆ ಈ ಎರಡೂ ಸೈನ್ಯದವರು ಮೊದಲಿನ ದಿವಸದಂತೆ ಯುದ್ಧ ಮಾಡಿದರು. ಇದೇ ಕ್ರಮವು ಪತಿದಿವಸ ನಡೆದು ಎರಡೂ ಪಕ್ಕದ ಕಡೆಯ ಮನುಷ್ಯರ ಮತ್ತು ಪಶುಗಳ ಭಯಂಕರ ಪಾಣಾಹಾನಿಯು ಆಯಿತು. ಈ ಪ್ರಕಾರ ಮೂರುದಿವಸ ಯುದ್ಧವು ನಡೆದಬಳಿಕೆ ನಾಲ್ಕುನೇಂದಿವಸ ಭೀಮಸೇನನು ಅತಿಶಯ ಪಾಣಕ್ರಮವಾಡಿ ಸಾವಿರಾರು ಆಸೆಗಳನ್ನು ಕೊಂಡು ದುಯೋಧನ ನಿಗೆ ತನ್ನ ಬಾಣದಿಂದ ಅವನ ರಥದಲ್ಲಿ ಮಾರಣಿತಮಾಡಿದನು. ಇದನ್ನು ಕಂಡು ದುಯೋಧನನ ಸಾರಥಿಯು ದುಯೋಧನನ ರಥವನ್ನು ರಣಾಂಗಣದಿಂದ

ಹಿಂದಕ್ಕೆ ತೆಗೆದುಕೊಂಡು ಹೋದನು. ಆದುದರಿಂದ ಕೌರವ ಸೈನ್ಯವು ಹೆದರಿ ಹಿಂದಕ್ಕೆ ಸರಿಯಿತು. ಭೀಷ್ಮ ದೊರ್ಜಾರ ಅಟಪ್ಪೆ ಸಹ ನಡೆಯಲಿಲ್ಲ. ಸ್ವಲ್ಪ ಹೋತ್ತಿನ ನಂತರ ದುರೋಧನನು ಎಚ್ಚರಿಕೆಯೂ ಮೇಲೆ ಬಂದು ತನ್ನ ಸೈನ್ಯ ವೂ ಭೀಷ್ಮ ದೊರ್ಜಾರೂ ಸಮರಾಂಗಣ ಬಿಟ್ಟು ಹಿಂದಕ್ಕೆ ಸರಿದುಕೊಳ್ಳುವದ ನ್ನು ನೋಡಿ ಭೀಷ್ಮನ ಕಡೆಗೆ ಹೋಗಿ—“ ಪಿತಾಮಹನೇ, ನಿನಗೆ ಪಾಂಡ ವರ ಬಗ್ಗೆ ಕನಿಕರವು ಹ್ಯಾಟ್ಟಿದಂತೆಯೂ, ಆವರ ಮೇಲೆ ನಿನ್ನ ಕೃಪೆಯು ಇರು ವಂತೆಯೂ ಸ್ವರ್ಪಣವಾಗಿ ಕಾಣಾತ್ಮದೆ. ನಿನು ಪಾಂಡವರ ಕೂಡ ಮನಃಪೂರ್ವಕ ಯುದ್ಧ ಮಾಡುವದಿಲ್ಲ ಅದು ಮೊದಲೇ ಹೇಳಿಬಟ್ಟಿದ್ದರೆ ನಾನು ಕೇಣ ನಸೊಳಿಡಗೊಂಡು ಎರಡನೆ ವಿಚಾರವನ್ನು ಮಾಡುತ್ತಿದ್ದೇನು ” ಎಂದು ನುಡಿದನು. ದುರೋಧನನು ಈ ಪ್ರಕಾರ ಆಪಿಯವಾದ ಭಾಷಣ ನಾಡಿದ್ದನ್ನು ಹೇಳಿ ಭೀಷ್ಮನು ಸಿಟ್ಟಿನಿಂದ ಕಣ್ಣು ಕೆಂಪಗೆ ಮಾಡಿ—“ ದುರೋಧನಾ, ಪಾಂಡ ವರು ದೇವತೆಗಳಿಂದಲೂ ಅಜಿಂಕ್ಯಾರಿರುತ್ತಾರೆಂದು ನಾನು ನಿನಗೆ ಅನೇಕ ಸಾರೆ ಹೇಳಿದೆನು. ಆದರೆ ಅದು ನಿನಗೆ ನಿನ್ನ ಮೋಹದ ಮೂಲಕ ತಿಳಿಯಲಿಲ್ಲ. ಆದಿರಲಿ. ಈ ಮುದುಕನ ಕೈಯಿಂದ ಏನು ಆಗುತ್ತದೆಂಬುದನ್ನು ನಿನಗೆ ತೋರಿಸುತ್ತೇನೇ ” ಎಂದು ಹೇಳಿ ಪುನಃ ಸಮರಾಂಗಣದಲ್ಲಿ ವೀರಾವೇಶದಿಂದ ಕಾದಲಕ್ಕೆ ನಿಂತನು. ಆಗ ದುರೋಧನನು ಆನಂದದಿಂದ ಶಂಖವನ್ನು ಉದಿದನು. ಆಗ ಯಾವತ್ಕು ಕೌರವ ವೀರರು ಯುದ್ಧ ಮಾಡಲಿಕ್ಕೆ ಸಮರಾಂಗಣಕ್ಕೆ ತಿರುಗಿ ಬಂದರು. ಆ ಮೇಲೆ ಪುನಃ ತುಮ್ಮುಲ ಯುದ್ಧವು ನಡೆಯಿತು. ಆದರಲ್ಲಿ ಸೂರಿರಾರು ಜನರ ಧಡಗಳು ಸೆಲಕ್ಕೆ ಕಡಿದು ಬಿಡ್ಡಿದರಿಂದ ರಕ್ತದ ನದಿಯು ಹರಿಯಹತಿತು. ಸತ್ಯಾಬಿದ್ದ ಆನೆಗಳು ಆ ನದಿಗೆ ಹಾಕಿದ ಒಡ್ಡುಗಳಂತೆ ಕಾಣಿಸಿದವು. ಸತ್ಯಾಬಿದ್ದ ಮನುಷ್ಯರ ಮತ್ತು ಕುದುರೆಗಳ ಮಾಂಸವು ಆ ನದಿಯೊಳಗಿನ ಕೆಸರಾಯಿತು. ರಥದೊಳಗೆ ನಿಂತ ಭೀಷ್ಮನು ಯಾವಲ್ಲಿ ನಿಂತಿರುವನೆಂಬುದು ನಿಶ್ಚಿತವಾಗಿ ತಿಳಿಯಡಿ ಹೋಯಿತು. ಅವನ ಧನುಷ್ಯವು ಯಾವಾಗಲು ಮಂಡಲಾಕಾರವಾಗಿತ್ತು. ಅವನ ರಥದಿಂದ ಯಾವಾಗಲು ಬಾಣಗಳು ಹೋರಬೀಳಬ್ಬಿದ್ದವು. ಅವನಿಗೆ ಎದುರಾಗಿ ಬಂದ ವೀರರು ಅಗ್ನಿಯಲ್ಲಿ ಬೀಳುವ ಪತಂಗಗಳಂತೆ ಮೃತ್ಯುಮುಖದಲ್ಲಿ ಬೀಳುತ್ತಿದ್ದರು.

ಕೊನೆಗೆ ಶ್ರೀಕೃಷ್ಣನು ಅಜುಂನನ ರಥವನ್ನು ಭೀಮ್ಮನ ಮುಂದೆ ಬಯಸ್ಸಿಲ್ಲಿಸಿದನು. ಅಜುಂನನು ಪರಮಾವಧಿ ಶೌರ್ಯವನ್ನು ತೋರಿಸಿದಾಗ್ನೋ ಭೀಮ್ಮನು ಅಜುಂನನ್ನು ನಿರ್ವಿಣ್ಯ ಮಾಡಿ ಬಿಟ್ಟುನು. ಶ್ರೀಕೃಷ್ಣನು ಭೀಮ್ಮನ ಬಾಣಗಳು ಅಜುಂನನಿಗೆ ತಗ್ಗಲಬಾರದೆಂದು ತನ್ನ ಸಾರಧ್ಯಕೌಶಲ್ಯವನ್ನು ಎಪ್ಪು ಉಪಯೋಗಿಸಿದಾಗ್ನೋ ಅದರಿಂದ ಏನೂ ಉಪಯೋಗವಾಗಲಿಲ್ಲ. ಅಜುಂನನ ರಥದೊಳಗಿಂದ ಭೀಮ್ಮನ ಮೇಲೆ ಬಾಣಗಳು ಹೊರಬಿಳಿಳಿದಂತೆ ಆದವು. ಆಗ ಶ್ರೀಕೃಷ್ಣನು ಹಿಂದಿರುಗಿ ನೋಡಲಾಗಿ ಅಜುಂನನು ರಥ ದಲ್ಲಿ ಮೂರ್ಖತನಾದ್ದನ್ನು ಕಂಡನು. ಇದನ್ನು ಕಂಡು ಶ್ರೀಕೃಷ್ಣನು ಬಹಳ ವ್ಯಾಸನಪಟ್ಟು, ಭೀಮ್ಮನ ಮುಂದೆ ಪಾಂಡವರ ಆಟವು ಏನೂ ನಡೆಯುವ ದಿಲ್ಲೆಂತಲೂ, ಭೀಮ್ಮನು ಪಾಂಡವರನ್ನು ಆವರ ಸ್ಪೃಷ್ಯ ಸಮಿಕಾವಾಗಿ ಇಂದಿನ ದಿವಸವೇ ಸಂಹರಿಸುತ್ತಾನೆಂತಲೂ ಮನಗಂಡು, ಭೀಮ್ಮ, ದೈತ್ಯಾ, ದುರ್ಯೋ ಧನ, ದುಶ್ಯಾಸನ, ಶಕ್ನಿ ಮೊದಲಾದವರನ್ನೂ, ಆವರ ಸಹಾಯಕರನ್ನೂ ಇಂದಿನ ದಿವಸವೇ ಕೊಂಡು ಯುಧಿಷ್ಠಿರನಿಗೆ ಪೂರ್ವಿಪ್ರಯ ರಾಜ್ಯವನ್ನು ಕೊಡ ಬೇಕೆಂದು, ತನ್ನ ಭಕ್ತರ ಆಭವಾನದಿಂದ ತಾನು ರಥದಲ್ಲಿಟ್ಟಿದ್ದ ಸುದ ಶರ್ನ ಚಕ್ರವನ್ನು ಕೈಯಲ್ಲಿ ತೆಗೆದುಕೊಂಡು, ಕುದುರೆಯ ಕಡಿವಾಣಗ ಇನ್ನು ಚೆಲ್ಲಿಕೊಟ್ಟು, ರಥದ ಕೆಳಗೆ ಜಿಗಿದು, ಸುದಶರ್ನ ಚಕ್ರವನ್ನು ತಿರು ಪ್ರತ್ಯು, ಭೀಮ್ಮನ ಮೇಲೆ ಸಾಗಿ ಹೋದನು. ಸ್ವತಃ ಶ್ರೀಕೃಷ್ಣನು ರಥ ದಿಂದ ಇಳಿದು ತನ್ನ ಮೇಲೆ ಸಾಗಿ ಬರುವದನ್ನು ನೋಡಿ ಭೀಮ್ಮನು ತನ್ನ ಧನವ್ಯವನ್ನು ಕೆಳಗೆ ಇಟ್ಟು ಅವನಿಗೆ ಕೈಚೊಡಿಸಿ—“ದೇವಾಧಿದೇವಾ, ಜಗನ್ನಾವಾಸಾ, ಶ್ರೀಕೃಷ್ಣ! ನಿನ್ನ ಕೈಯಿಂದ ನನಗೆ ಮರಣವು ಪೂರ್ವ ವಾದರೆ ನನಗೆ ಇಹವರಗಳರಡೂ ಪೂರ್ವವಾಗುವವು. ಆದುದರಿಂದ ಬಾ, ನನ್ನನ್ನು ಕೊಲ್ಲಿ” ಎಂದು ಹೇಳಿದನು. ಇದನ್ನು ಕೇಳಿ ಶ್ರೀಕೃಷ್ಣನು ತನ್ನ ಕೈಗಳನ್ನು ಹೆಂಡಿತ್ತು ಹಿಂದಕ್ಕೆ ಸರಿಸಿ—“ಭೀಮ್ಮ, ಈ ಅನಧರ್ಮಕ್ಕೆ ನೀನೇ ಉತ್ಪಾದಕನು. ಈ ಭಯಂಕರ ಕ್ಷಯಕ್ಕೂ ನೀನೇ ಕಾರಣನು. ರಾಜನು ನಿಂದ್ಯವಾದ ದ್ರೋತವನ್ನಾಡುವದನ್ನು. ಬಿಡಿಸುವದೂ, ಆವನು ಅದನ್ನು ಕೇಳಿದಿದ್ದರೆ ಅವನನ್ನು ತ್ಯಾಗ ಮಾಡುವದೂ ಸನ್ಮಾಗ್ರವತ್ತಿಯಾ

ದ ಮಂತ್ರಿಯ ಕೆಲಸವಿರುತ್ತದೆ. ಯಾವ ಕುಲಕರ್ಚನಾದ ರಾಜನು ಧರ್ಮವನ್ನು ಬಿಟ್ಟು ನಡೆಯುತ್ತಾನೋ ಆ ದುಷ್ಪ ಬುದ್ಧಿಯ ರಾಜನನ್ನು ತೆಗೆದುಹಾಕಬೇಕು. ಹೀಗಿದ್ದ ನೀನು ಅಂಥವನಿಗೆ ಜಯಶ್ರೀಯನ್ನು ದೊರಕಿಸಿಕೊಡುವೆಯಾ?” ಎಂದು ಕೇಳಿದನು. ಆದಕ್ಕೆ ಭೀಷ್ಣನು—“ರಾಜನು ಪರಮ ದೃವತವ್ಯ. ಅವನನ್ನು ತೆಗೆದುಹಾಕುವದು ನನ್ನ ಕೆಲಸವಲ್ಲ” ಎಂದು ಉತ್ತರ ಕೊಟ್ಟಿನು. ಈ ಪ್ರಕಾರ ಶ್ರೀಕೃಷ್ಣ ಮತ್ತು ಭೀಷ್ಣದೊಳಗೆ ಸಂವಾದವು ನಡೆದಿರುವಾಗ ಅಜುಂನನು ಎಚ್ಚರಿಕೆಯ ಮೇಲೆ ಬಂದು ರಥದ ಕೆಳಗೆ ಇಳಿದು ಶ್ರೀಕೃಷ್ಣನ ಕಡೆಗೆ ತ್ವರೆಯಿಂದ ಹೊಗಿ ಆವನ ಕಾಲು ಹಿಡಿದು—“ಜನಾರ್ಥನಾ, ನೀನು ನಿನ್ನ ಪ್ರತಿಜ್ಞೆಯನ್ನು ವಿಾರಚೇಡ. ನಾನು ನಿನ್ನ ಕೃಪೆಯಿಂದ ಶತ್ರುವಿನ ಸಂದಾರವನ್ನು ಸಿಕ್ಕಿಯವಾಗಿ ವಾಡುವೆನು. ನೀನು ನಿನ್ನ ಪ್ರತಿಜ್ಞೆಯನ್ನು ಭಂಗ ವಾಡಿ ನನ್ನ ಉದಾಧರವನ್ನು ಮಾಡಿದರೆ ಅದರಿಂದ ನಮಗೆ ಏನು ಭೂಪಣವಾದಿತ್ಯ? ಆದುದರಿಂದ ದಯವಾಡಿ ನನ್ನನ್ನು ಕ್ಷಮಿಸಿ ಪ್ರಾನಃ ರಥದಲ್ಲಿ ಬಂದು ಕುಳಿತು ನನ್ನ ಸಾರಧ್ಯವನ್ನು ವಾಡು” ಎಂದು ಬೇಡಿಕೊಂಡನು. ಆಗ ಶ್ರೀಕೃಷ್ಣನು ಏನೂ ಉತ್ತರ ಕೊಡದೆ ರಥವನ್ನೇರಿ ಕುದುರೆಗಳ ಕಡಿವಾಣಗಳನ್ನು ಕೈಯಲ್ಲಿ ಹಿಡಿದನು. ಹಾಗೂ ಅಜುಂನನು ತನ್ನ ಧನುಷ್ಯಬಾಣವನ್ನು ತೆಗೆದುಕೊಂಡು ರಭಸದಿಂದ ಯುದ್ಧವನ್ನು ಆರಂಭ ಮಾಡಿದನು. ಅಜುಂನನ ರಭಸಕ್ಕೆ ಭೀಷ್ಣನಿಗೆ ಅಜುಂನನ ಬಾಣಪುರೋಗದ ಪ್ರತಿಕಾರ ವಾಡುವದು ಅಸಾಧ್ಯವಾಯಿತು. ಈ ಪ್ರಕಾರ ಸಾಯಂಕಾಲದವರೆಗೆ ಭೀಷ್ಣನು ನಿಂತಿರುತ್ತಾನೆ ಎಂದು ಮಾಡಿದ ಸಂತರ ಎರಡೂ ಪಕ್ಷದ ಸೈನ್ಯಗಳು ತಮ್ಮ ಪ್ರತಿದಿನದ ಪದ್ಧತಿಯ ಮೇರೆಗೆ ಸಾಯಂಕಾಲದಲ್ಲಿ ತಮ್ಮ ತಮ್ಮ ಸಿಬಿರಗಳಿಗೆ ಹೊರಣು ಹೊರಣು ಎಂದವೆ.

ಶ್ರೀಕೃಷ್ಣನು ತನ್ನ ಪ್ರತಿಜ್ಞೆಯನ್ನು ಕೆಂಚಿತ್ತು ಭಂಗ ವಾಡಿ ಭೀಷ್ಣನ ಅತ್ಯುತ್ತುಟ ಪರಾಕ್ರಮವನ್ನು ಕಡಿಮೆ ವಾಡಿ ಅಜುಂನನ ಬಾಹುಗಳಿಗೆ ಹೆಚ್ಚು ಸ್ವರೂಪ ಬರವಂಥ ಕೃತಿಯನ್ನು ವಾಡಿದ ಹೊತ್ತಿನಿಂದ ಪಾಂಡವರ ಜಯವು ಹೆಚ್ಚಾಗುತ್ತ ಹೊಗಿ ಆದು ಕಡೆಯತನಕ ಸ್ಥಿರವಾಯಿತು. ಭೀಮ ಮತ್ತು ಭೀಷ್ಣ ಇವರಿಬ್ಬರೂ ಭಯಂಕರ ಬಲಿಷ್ಠರು ಇದ್ದು ಪ್ರತಿದಿನ ತಮ್ಮ

ತಮ್ಮ ಶತ್ರುಗಳ ಅಷಂಖ್ಯ ಸೈನ್ಯವನ್ನು ಸಂಹಾರ ವಾಡುತ್ತಿದ್ದಾಗ್ಯ ಭೀಮನ ಪರಾಕ್ರಮದ ಆಗ್ನಿಯಲ್ಲಿ ದುರೋಧನನ ಬಂಧುಗಳು ದಿನಾಲು ಸುಟ್ಟು ಹೊಗಹತ್ತಿದರು. ಯುದ್ಧದ ಬಂಭತ್ತನೇ ದಿವಸವಂತೂ ಭೀಮನು ಧೃತರಾಷ್ಟ್ರನ ಹತ್ತಾಮಂದಿ ಮಕ್ಕಳನ್ನು ಬಬ್ಬಿನ ತರುವಾಯ ಇನ್ನೊಂದು ಬಬ್ಬಿನನ್ನು ಕೊಂಡುಬಿಟ್ಟುನು. ಇದರಿಂದ ದುರೋಧನನು ವ್ಯಾಸನಾಕಾರಿತನಾಗಿ ಪುನಃ ಭೀಷಣ ಕಡೆಗೆ ಬಂದು—“ಪಿತಾಮಹನೇ, ನಿನು ಪಾಂಡವರ ಉಪೇಕ್ಷೆಯನ್ನು ವಾಡುತ್ತಿ. ಭೀಮನು ನನ್ನ ಆನೇಕ ಮಂದಿ ಬಂಧುಗಳನ್ನು ಕೊಂಡ ನು. ಇದರ ಮುರ್ಯ ತೀರಿಸಿಕೊಳ್ಳುವದು ನಿನ್ನಿಂದ ಆಗಲೊಳ್ಳದು. ಆದುದರಿಂದ ನನ್ನ ಮೇಲೆ ದೊಡ್ಡ ಸಂಕಟವು ಬಂದಿರುತ್ತದೆ” ಎಂದು ಮೌರೀಷಟ್ಟುನು. ಆಗ ಭೀಷಣನು—“ಆಪ್ಯಾ ದುರೋಧನಾ, ನಿನಗೆ ಮೇಲಿಂದ ಮೇಲೆ ನಾನೂ, ದೂರಾನೂ, ವಿದುರನೂ, ಗಾಂಥಾರಿಯೂ ಇದನ್ನೇ ಹೇಳಿದೆವೆ. ಆದರೆ ಆದು ನಿನಗೆ ತಿಳಿಯದೆ ಹೋಯಿತು ಭೀಮನು ಯಾವ ಯಾವ ಧೃತರಾಷ್ಟ್ರನ ಮಕ್ಕಳ ಕೂಡ ಹೋರಾಡುವನೋ ಅವರನ್ನು ಸಂಹರಿಸದೆ ಬಿಡಲಿರುವುನು ಆದುದರಿಂದ ರಣಾಂಗಣದಲ್ಲಿ ಮಡೆದ ನಿನ್ನ ಬಂಧುಗಳ ಸಲುವಾಗಿ ಹೋಕ ವಾಡದೆ ನಿನೇ ಸ್ವತಃ ಸ್ವರ್ಗವರಾಖಣನಾಗಿ ಸ್ಥಿರಬುದ್ಧಿಯಿಂದ ಭೀಮನ ಕೂಡ ಹೋರಾಡು” ಎಂದು ಉತ್ತರ ಕೊಟ್ಟುನು. ಆಗ ದುರೋಧನನು ಹಲ್ಲು ತುಟ್ಟಿಗಳನ್ನು ಕಚ್ಚುತ್ತ ಭೀಮನ ಮೇಲೆ ತಾನೇ ಸಾಗಿ ಹೋಗಿ ಬಂದು ಬಾಣದಿಂದ ಅವನ ಕವಚವನ್ನು ಹರಿದು ಅವನನ್ನು ಅತಿಶಯವಾಗಿ ಗಾಯದಡಿ ಸಲಾಗಿ ಭೀಮನು ಗಪ್ಪನೆ ನೆಲದ ಮೇಲೆ ಕೂತು ಬಿಟ್ಟುನು. ಆದರೆ ಬಂದು ಕ್ಷಣಾರ್ಥದಲ್ಲಿ ಭೀಮನು ಪುನಃ ಎಚ್ಚರಿಕೆಯ ಮೇಲೆ ಬಂದು ತನ್ನ ಗದೆಯಾನ್ನು ಕೈಯೊಳಗೆ ಹಿಡಕೊಂಡು, ರಥದಿಂದ ಕೆಳಗೆ ಜಿಗಿದು, ಶತ್ರು ಸೈನ್ಯದ ಮೇಲೆ ಸಾಗಿ ಹೋದನು. ಅವನ ಗದೆಯ ಹೊಡತಕ್ಕ ಯಾರೂ ಈಡಾಗಲಿಲ್ಲ. ದೂರಾನ ರಥವು ಮುರಿದು ಪ್ರದಿಯಾಯಿತು. ಭೀಷಣ ಚಾರ್ಯನ ಸಹಾಯಕ್ಕೆ ದುರೋಧನ, ದುಶ್ಯಾಸನ ಮೊದಲಾದ ವೀರರು ಮತ್ತು ಭೀಮನ ಸಹಾಯಕ್ಕೆ ಅಭಿಮನ್ಯ, ಪಟ್ಟೇತ್ಯಾಚ ಮೊದಲಾದ ವೀರರು ಒತ್ತರಿಸಿ ಬಂದರು. ಆಗ ಅಲ್ಲಿ ಭಯಂಕರ ರಣಕತ್ತಲವಾಗಿ ಆಗಣಿತ ವೀರರು

ಸತ್ತರು. ಇಷ್ಟ್ಯಾರಲ್ಲಿ ಸಂಯಾಸಸ್ಥವಾದುದರಿಂದ ಉಭಯ ಪಕ್ಷದ ವೀರರು ತಮ್ಮ ಸೃಷ್ಟಿಗಳನ್ನು ಕರೆದುಕೊಂಡು ತಮ್ಮ ಶಿಬಿರಗಳಿಗೆ ಹೋರಣು ಹೋಗಿದರು.

ರಾತ್ರಿ, ಭೋಜನೋತ್ತರದಲ್ಲಿ ದುರೋಧನನು ಶಕ್ತಿ, ಕಣ, ದುಶ್ಯಾಸನರ ಕೂಡ ಅಪಜ್ಯು ಮುಖದಲ್ಲಿದ್ದ ತನ್ನ ಪಕ್ಷಕ್ಕೆ ಹೇಗೆ ಜಯವನ್ನು ತಂದುಕೊಡಬೇಕೆಂದು ಅಶೋಚನೆ ವಾಡುತ್ತ ಕುಳಿತಾಗ್ನಿ—“ಭಿಷ್ಣುನ ಈರಿಗೆ ಸರಿದುಬಿಟ್ಟರೆ ನಿನಗೆ ಜಯವನ್ನು ದೂರಕ್ಕಿಸಿಕೊಡುವೆನು” ಎಂದು ಕಣಣ ನು ಮಾತಾಡಿದನು. ಇದನ್ನು ಕೇಳಿ ದುರೋಧನನು ಒವ್ವೆಲೆ ಎದ್ದು ತನ್ನ ಕುದುರೆಯ ಮೇಲೆ ಕುಳಿತು, ದೀವಣಿಗೆಯನ್ನು ಹಳ್ಳಿಕೊಂಡು, ಭಿಷ್ಣುನ ಬಳಿಗೆ ಹೋಗಿ ಕೈಜೋಡಿಸಿ, ಕಣ್ಣಿಂದಿಗೆ ನೀರು ತಂದು—“ತಾತಾ, ನಿನ್ನ ಪರಾಕ್ರಮದ ಅಶ್ವಯಾದಿಂದ ನಮಗೆ ಇಂದ್ರನ ಕೂಡ ಸಹ ಹೋರಾಡುವವ್ಯಾಸಾಮಧ್ಯಾವಿರುತ್ತದೆ. ಆದುದರಿಂದ ನೀನು ದಯವಾಡಿ ನನ್ನ ಶತ್ರುಗಳನ್ನು ತೀವ್ರದಿಂದ ಸಂಹಾರ ಮಾಡು. ಪಾಂಡವರ ಮೇಲಿನ ಸದರೂಂತಿಃಕರಣದಿಂದ ಅಭಿವಾನನ್ನು ದುದ್ದೈವದಿಂದ ನಿನ್ನ ಕೈಯ ಅವರ ಮೇಲೆ ಕಸುವಿನಿಂದ ನಡೆಯದೆ ಇದ್ದರೆ ಕಣಣನಿಗೆ ಆಗ್ರಾಹಿ (ಸೇನಾಪತಿ) ಯಾಗುವ ಅಪ್ರಸ್ತಾಯನ್ನು ಕೊಡು. ಅವನು ನಿಸ್ಸಂಶಯದಿಂದ ಪಾಂಡವರನ್ನು ಜಯಿಸುವನು” ಎಂದು ಹೇಳಿದನು. ದುರೋಧನನ ಈ ವಾಗ್ಬಾಣದಿಂದ ಭಿಷ್ಣುನ ಮನಸ್ಸು ಬಹಳ ನೊಂದದ್ದರಿಂದ ಅವನು ಸ್ವಲ್ಪ ಹೋತ್ತು ಸುಮ್ಮನೆ ಕುಳಿತು ಹಿಂದುಗಡೆ ಸಿಟ್ಟಿನಿಂದ—“ದುರೋಧನಾ, ನಾನು ನಿನ್ನಗೋಸ್ಕರ ಯಥಾತಕ್ತಿ ಪರಿಶ್ರಮ ಮಾಡುತ್ತಿದ್ದರೂ ನೀನು ನನಗೆ ವ್ಯಧಿವಾಗಿ ನಿನ್ನ ವಾಗ್ಬಾಣದಿಂದ ತಾಡನ ಮಾಡುವುದು ಬಹಳ ಅಶ್ವಯಾವಿರುತ್ತದೆ. ಗಂಧರ್ವರು ನಿನ್ನನ್ನೂ ಕಣಾದಿಗಳನ್ನೂ ಗೆದ್ದು ಕಟ್ಟಿ ಹಾಕಿದಾಗ್ನಿ ಪಾಂಡವರು ಬಂದು ನಿಮ್ಮನ್ನು ಬಿಡಿಸಿ ಕೊಂಡು ಹೋದರು. ಈ ಸಂದರ್ಭದಲ್ಲಿ ಕಣಾದ ಸಾಮಧ್ಯವನ್ನು ನಿನಗೆ ಗೊತ್ತಾಗಲಿಲ್ಲವೇ? ನಿಮ್ಮೆಲ್ಲರನ್ನು ವಿರಾಟನಗರದ ಸಾಂಪದಲ್ಲಿ ಅಷ್ಟನ್ನು ಸೋಲಿಸಿ ನಿನ್ನ ವ್ಯೇಮೇಲಿನ ವಸ್ತುಗಳನ್ನೂ, ಕಣಾದಿಗಳ ಮೃಂತ್ಯೇಲಿನ ವಸ್ತುಗಳನ್ನೂ ಸೆಳೆದುಕೊಂಡು ಹೋಗಿ ಉತ್ತರೆಯ ಗೊಂಬಿಗೆ ಉಡಿಸಲಿಕ್ಕೆ ಕೊ

ಟ್ರಾಗೆ ನಿನಗೆ ಕಣಣ ಪರಾಕ್ರಮದ ಪರೀಕ್ಷೆಯಾಗಲಿಲ್ಲವೇ? ಈ ಅಜ್ಞಾನನ್ನು—ಎಶೇವವಾಗಿ ಆವನ ಸಾರಭ್ಯವನ್ನು ವಿಷ್ಣುವಿನ ಆವತಾರವಾದ ಶ್ರೀಕೃಷ್ಣನು ಸ್ವೀಕರಿಸಿದಾಗ್ಗೆ—ಯಾರು ಸೋಲಿಸಲು ಸಮರ್ಥರು? ಈ ಯಾವತ್ತು ಸಂಗತಿಗಳು ಕನ್ನಡಿಯಂತೆ ಸ್ವಾಷ್ಟಿವಾಗಿರಲು ನಿನಗೆ ನಿನ್ನ ಮೂಲ ಖರ್ಚನದ ಸಲುವಾಗಿ ಕಾಣಿಸಲೊಲ್ಲವು. ಅದೇನೂ ಇರಲಿ. ನಾಳೆ ನಾನಾ ದರೂ ಸಾಯಿವನೆನು; ಆಫ್ವಾ ಪಾಂಡವರನ್ನಾದರೂ ಕೊಲ್ಲುವೆನು. ನಾಳೆ ನಾನು ಯಾವತ್ತು ಜನರು ಸಾವಿರಾರು ವರ್ಷ ಜೆನ್ನಾಗಿ ನೆನಪಿಡುವಂತೆ ಭಯಂಕರವಾದ ಯುದ್ಧವನ್ನು ಮಾಡುವೆನು. ನಾಳೆ ನಿನ್ನ ಉದ್ದೇಶವು ಯಾವದಾದರೂಂದು ರೀತಿಯಿಂದ ನೇರವೇರುವದು. ಚೆಂತೆ ಮಾಡಬೇಡ. ಮನಗೆ ಹೊಗಿ ಸಮಾಧಾನದಿಂದ ಮಲಗಿಕೊರ್ಲೋ” ಎಂದು ಹೇಳಿದನು. ಇದನ್ನು ಕೇಳಿ ದುರೋಽಧನನು ಬಹಳ ಆನಂದಪಟ್ಟು ಭೀಷ್ಣನ ಕಾಲುಗಳ ಮೇಲೆ ತನ್ನ ಹಣೆಯನ್ನಿಟ್ಟು ನಮಸ್ಕಾರ ಮಾಡಿ ತನ್ನ ಸಿಬಿರಕ್ಕೆ ಹೊರಟು ಬಂದನು.

ಮರುದಿವಸ ಅಂದರೆ ಯುದ್ಧದ ಹತ್ತನೇ ದಿವಸ ಬೆಳಿಗ್ಗೆ ಭೀಷ್ಣನು ಸಮರಾಂಗಣಕ್ಕೆ ಬಂದ ಮೇಲೆ ದುರೋಽಧನನು ಆನಂದದಿಂದ ಶಂಖವನ್ನು ಉದಿದ್ದಿ ದುಶ್ಯಾಸನನಿಗೆ—“ನಾನು ಎಷ್ಟೋ ವರ್ಷಗಳಿಂದ ನನ್ನ ಮನಸ್ಸಿನಲ್ಲಿ ಹಂಬಲಿಸುತ್ತ ಬಂದ ಪ್ರಕಾರ ಇವತ್ತಿನ ದಿವಸ ಭೀಷ್ಣನು ಪಾಂಡವರನ್ನು ಕೊಂಡು ನನಗೆ ಯಾರದೂ ಕಂಟಕವಿಲ್ಲದಂತೆ ಪ್ರಾಧಿಕಿಯ ರಾಜ್ಯವನ್ನು ನಿಶ್ಚಯವಾಗಿ ಕೊಡುವನು. ಆದರೆ ನಾವು ಅವನನ್ನು ಶಿಖಂಡಿಯಿಂದ ಮಾತ್ರ ಉಳಿಸಬೇಕು. ಶಿಖಂಡಿಯ ಮೇಲೆ ಬಾಣ ಬಿಡುವದಿಲ್ಲಿಂದು ಆವನ ಪ್ರತಿಜ್ಞೆಯು ಇರುವದಾಗಿ ಅವನು ನನಗೆ ತಿಳಿಸಿರುತ್ತಾನೆ. ಆದುದರಿಂದ ಭೀಷ್ಣನನ್ನು ಶಿಖಂಡಿಯಿಂದ ರಕ್ಷಣ ಮಾಡುವದನ್ನು ನಿರ್ನಯ ಜೆನ್ನಾಗಿ ಲಕ್ಷ್ಯದಲ್ಲಿಡು” ಎಂದು ಹೇಳಿದನು. ಈ ಪ್ರಕಾರ ಈ ಇಬ್ಬರು ಬಂಧುಗಳು ಭಾವಣ ಮಾಡುತ್ತಿರುವಾಗೆ ಭೀಷ್ಣನ ರಥವು ಕೌರವರ ಧ್ವಜಸ್ತಂಭದ ಹತ್ತರ ಬಂದು ನಿಂತುಕೊಳ್ಳಲು, ಧೃತರಾಷ್ಟ್ರನ ಮಕ್ಕಳು ಆವನ ರಥದ ಸುತ್ತಲು ಸೇರಿದರು. ಆಗ ಪ್ರತಿದಿವಸದಂತೆ ಯಮನ ರಾಷ್ಟ್ರವನ್ನು ಬೆಳಿಸುವ ಭಯಂಕರ ಯುದ್ಧವು ಆರಂಭವಾಯಿತು. ಭೀಷ್ಣನು ತಾನು ಪರಶುರಾಮನ ಕಡೆಯಿಂದ ಪಡೆದುಕೊಂಡ

ಅಸ್ತುಬಲದಿಂದ ವಾಂಡವ ಸೈನ್ಯದ ಸಂಹಾರವನ್ನು ಮಾಡಲಿಕ್ಕೆ ಹತ್ತಿದನು. ಆ ದಿವಸ ಅವನು ಬಿಡು ಸಾರೀರ ರಥಗಳನ್ನು, ಹತ್ತು ಸಾರೀರ ಆಸೆಗಳನ್ನು, ಹತ್ತು ಸಾರೀರ ಕುದುರೆಗಳನ್ನು ಮತ್ತು ಹದಿನಾಲ್ಕು ಸಾರೀರ ಕಾಲಬಲವನ್ನು ಕೊಂಡು ಏಳು ಮಂದಿ ಮಹಾರಥಿಗಳನ್ನು ಕೊಂಡನು. ಈ ಪ್ರಕಾರ ಭೀಷ್ಮನು ಪರಾಕ್ರಮ ಮಾಡುತ್ತ ಆವೇಶದಿಂದ ಕೌರವ ಸೈನ್ಯದಕ್ಕಿಂತ ಬಹಳ ಮುಂದೆ ಬರಲು ಆವನ ರಕ್ಷಕರು ಬಹಳ ದೂರ ಉಳಿದರು. ಈ ಪ್ರಸಂಗ ವನ್ನು ಸಾಧಿಸಿ ಶ್ರೀಕೃಷ್ಣನು ಅಜುಂನನಿಗೆ—“ಅಜುಂನಾ, ಈ ಸಮಯ ದಲ್ಲಿ ಭೀಷ್ಮನನ್ನು ನಾಲ್ಕು ಕಡೆಯಿಂದ ಮುತ್ತಿ ಕೊಂಡು ಆವನನ್ನು ಕೊಲ್ಲಿ ವದು ಸರಿಯಾದದ್ದು. ಇಂಥ ಪ್ರಸಂಗವು ನಿನಗೆ ತಿರುಗಿ ದೊರಕಲಾರದು” ಎಂದು ಸೂಚಿಸಿದನು. ಕೂಡಲೇ ಅಜುಂನನು ಶಿಖಂಡಿಯು ರಥವನ್ನು ಮುಂದೆ ಮಾಡಿ ತಾನು ಆವನ ಹಿಂದೆ ನಿಂತುಕೊಂಡು ಭೀಷ್ಮನ ಮೇಲೆ ಬಾಣಗಳನ್ನು ಬಿಟ್ಟುನು. ಶಿಖಂಡಿಯೂ ಭೀಷ್ಮನ ಮೇಲೆ ಬಾಣಗಳನ್ನು ಬಿಟ್ಟುನು. ಸಾತ್ಯಕಿ, ಧೃತಿಷ್ಠಿದ್ಯುಮ್ಮು, ವಿರಾಟ, ದೃಪದ, ನಕುಲ, ಸಹದೀವ, ಅಭಿಮನ್ಯ ಮತ್ತು ಕೆಲವು ವೀರರು ಕೂಡಿಕೊಂಡು ನಾಲ್ಕು ಕಡೆಯಿಂದ ಆವನನ್ನು ಸುತ್ತು ಹಾಕಿ ಆವನ ಮೇಲೆ ಬಾಣಗಳನ್ನು ಬಿಟ್ಟಿರು. ಭೀಷ್ಮನು ತನ್ನ ಎದುರಾಗಿ ಶಿಖಂಡಿಯು ನಿಂತುಕೊಂಡದ್ದನ್ನು ನೋಡಿ ತನ್ನ ಧನುಷ್ಯವನ್ನು ಕೆಳಗೆ ಇಟ್ಟುನು. ಆಗ ನಾಲ್ಕು ಕಡೆಯಿಂದ ನೂರಾರು ಬಾಣಗಳು ಭೀಷ್ಮನ ಮೇಲೆ ಹೊಗಿ ಬೀಳಲಾಗಿ ಆವನ ಕವಚವು ಹರಿದು ಹೊಗಿ ಆವನ ಕವಚದೊಳಗೆ ಆ ಬಾಣಗಳು ಹೊಕ್ಕಿವು. ಇದನ್ನು ನೋಡಿ ಭೀಷ್ಮನು—“ಅಯೋರ್, ಈ ಬಾಣಗಳು ಶಿಖಂಡಿಯವು ಅಲ್ಲ. ಇವು ಅಜುಂನನ ಬಾಣಗಳಿಂದ ಸನ್ನ ಮರ್ಮಸಾಫನಗಳಿಗೆ ಬಹು ವೇದನೆ ಕೊಡುತ್ತಿರುವವು” ಎಂದು ಸುಡಿದು ತನ್ನ ಧನುಷ್ಯವನ್ನು ಮೇಲಕ್ಕೆ ಎತ್ತಲಾಗಿ ಅಜುಂನನು ಆವನ ಧನುಷ್ಯವನ್ನು ಮುರಿದು ಬಿಟ್ಟುನು. ಈ ಪ್ರಕಾರ ಭೀಷ್ಮನು ತೆಗೆದುಕೊಂಡ ಎಷ್ಟೋ ಧನುಷ್ಯಗಳನ್ನು ಅಜುಂನನು ಮುರಿದನು. ಈ ಅವಧಿಯಲ್ಲಿ ಅಜುಂನನ ಮತ್ತು ಇತರ ವೀರರ ನೂರಾರು ಬಾಣಗಳು ಭೀಷ್ಮನ ಮೈಯಲ್ಲಿ ಸೇರಿಹೋದವು. ಆವನ ಮೈಯಲ್ಲಿ ಬಾಣಗಳು ಸೇರದೆ ಇದ್ದಂಥ ಸ್ಥಳವು ಎರಡು ಬೀರಳು

ಸಹ ಉಳಿಯಲ್ಲಿ. ಕಡೆಗೆ ಅವನು ಬಹಳ ಕೆಸಾಸಿಸಪಟ್ಟು ಸೂರ್ಯನು ತನ್ನ ತಾಯಿಯ ಹೊತ್ತೆಯೋಳಗೆ ಹೋಗುವ ಕಾಲಕ್ಕೆ ಪೂರ್ವದ ಕಡೆಗೆ ತಲೆ ವಾಡಿ ಕೆಳಗೆ ಬಿದ್ದುಕೊಂಡನು. ಆದರೆ ಅವನ ಮೈತುಂಬ ಬಾಣಗಳು ನೆಟ್ಟದ್ದರಿಂದ ಅವನ ತಲೆಯು ಭೂಮಿಗೆ ಹತ್ತಡಿ ಅಂತರವಾಗಿ ಉಳಿಯಿತು. ಆ ಕಾಲಕ್ಕೆ ಭೂಕಂಪವಾಗಿ ಮಾಳೆಯು ಸುರಿಯಹತ್ತಿತು. ಪಾಂಡವರ ಸ್ವನ್ನೆ ದಲ್ಲಿ ಪ್ರಚಂಡ ಜಯಫೋರ್ಮವಾಗಿಹತ್ತಿತು. ಇದನ್ನು ಅಲ್ಲಿ ಹಿಂದೆ ಇದ್ದ ದುರ್ಯೋಧನನು ನೋಡಿ ಏನಾದರೂ ಅನಿಷ್ಟವು ಸಂಭವಿಸಿದ್ದೀತೆಂದು ತಿಳಿದು ಕಣ್ಣಿರು ಸುರಿಸಿದನು. ಕೌರವರೆಲ್ಲರು ತಮ್ಮ ಆಧಾರಸ್ಥಂಭವು ಮುರಿದು ಹೋರಿಯಿತೆಂದು ಬಹಳ ದೂಃಖ ವಾಡಿ ಅಳಹತ್ತಿದರು. ಈ ವರ್ತಣವಾನವನ್ನು ದುತ್ತಾಸನನು ಎರಡನೆ ಕಡೆಗೆ ಯುದ್ಧ ವಾಡುತ್ತಿದ್ದ ಹೋರಣನ ಬಳಿಗೆ ಹೋಗಿ ಹೋಳಲಾಗಿ ಅವನೂ ತನ್ನ ಶಸ್ತ್ರವನ್ನು ಕೆಳಗೆ ಇಟ್ಟುಕೊಟ್ಟು ಶೋಕ ವಾಡುತ್ತ ಭೀಷ್ಣನ ಹತ್ತರ ಬಂದನು. ಯುದ್ಧವು ನಾಲ್ಕು ಕಡೆಗೆ ನಿಂತು ಹೋಗಿ ಎರಡೂ ಕಡೆಯ ಪ್ರಮುಖ ವೀರರು ಕ್ಯಾಮುಗಿದುಕೊಂಡು ಭೀಷ್ಣನ ಬಳಿಗೆ ಬಂದರು. ದಿವ್ಯರೂಪವನ್ನು ಹೊಂದಿದ ಭೀಷ್ಣನು ಸೂರ್ಯನು ದಾಖಿ ಹಾಯನದಲ್ಲಿದ್ದು ಉತ್ತರಾಯಣದ ಕಡೆಗೆ ಬರುವ ದಾರಿಯನ್ನು ನೋಡುತ್ತಿದ್ದ ಕಾರಣ ಅವನ ಚೀವವು ಇನ್ನೂ ದೇಹದಲ್ಲಿದ್ದು ಅವನ ತಲೆಯು ನೇತಾಡುತ್ತಿತ್ತು. ಇದನ್ನು ನೋಡಿ ಎಷ್ಟೋ ಜನರು ಅವನ ತಲೆಯ ಕೆಳಗೆ ದೊಡ್ಡ ದೊಡ್ಡ ದಿಂಬುಗಳನ್ನು ಕೊಡಲಿಕ್ಕೆ ಹೋದರು. ಆದರೆ ಆ ಮಹಾತ್ಮನು ಅವುಗಳನ್ನು ತೆಗೆದುಕೊಳ್ಳಲಿ. ಆಗ ಅಜೂಣನನು ಅಲ್ಲಿ ಕುಳಿತು ಮಂರು ಬಾಣಗಳನ್ನು ಬಿಟ್ಟು ಅವುಗಳಿಂದ ಭೀಷ್ಣನ ತಲೆಯು ನೇತಾಡುವದನ್ನು ನಿಲ್ಲಿಸಿದನು. ದೊಡ್ಡ ದೊಡ್ಡ ಪ್ರದ್ಯಂಕ ಭೀಷ್ಣನ ಮೈಯೋಳಿಗಿನ ಬಾಣಗಳನ್ನು ಹೊರಗೆ ತೆಗೆದು ಅವನ ಚಿಕಿತ್ಸೆ ವಾಡಲಿಕ್ಕೆ ಬಂದಿದ್ದರು. ಆದರೆ ಅವರಿಗೆ ಮೆಚ್ಚು ಕೊಟ್ಟು ತರುಗಿ ಕೆಳಿಸೆಂದು ಭೀಷ್ಣನು ದುರ್ಯೋಧನನಿಗೆ ಹೋಳಿದನು. ಇದಲ್ಲದೆ ಅವನು ದುಯೋಽಧನನಿಗೆ—“ನನ್ನ ಕಳೇಬರವು ಸೂರ್ಯನು ಉತ್ತರಾಯಣದಲ್ಲಿ ಬರುವ ತನಕ ಬಾಣಗಳ ಹಾಸಿಗೆಯ ವೇಗಲೆ ಇರಲಿ. ನಾನು ನನ್ನ ಕಂದೆಯ ಅಶೀವಾದದಿಂದ ಇಷ್ಟಾಮರಣಿತ್ಯ ಇರುತ್ತೇನೆ. ಆದರೆ ಅಜೂಣ

ನನ ಪರಾಕ್ರಮವನ್ನು ಈಗ ನಿನು ಮನಗಂಡಿರುವೆ. ಇನ್ನಾದರೂ ನಿನು ಈ ಯುದ್ಧವನ್ನು ಮುಗಿಸಿ ಪಾಂಡವರ ರಾಜ್ಯವನ್ನು ಪಾಂಡವರಿಗೆ ಕೊಟ್ಟು ಬಿಡು. ಹಾಗೂ ಈಗ ಯುದ್ಧದಲ್ಲಿ ಜೀವದಿಂದ ಉಳಿದಿರುವ ವೀರರನ್ನು ಅವರವರ ಮನೆಗೆ ಅನಂದದಿಂದ ಕಳಿಸಿಕೊಡು” ಎಂದು ಹೇಳಿದನು. ಆದರೆ ಅದಕ್ಕೆ ದುರೋಹಧನನು ಏನೂ ಉತ್ತರ ಕೊಡಲಿಲ್ಲ. ಇದನ್ನು ಸೋಡಿ ಭೀಷ್ಣನು ಕಣ್ಣ ಮುಚ್ಚಿದನು. ಕಡೆಗೆ ಎರಡೂ ಪಕ್ಕದ ರಾಜರೂ ಮಹಾರಥಿಗಳೂ ಭೀಷ್ಣನಿಗೆ ನಮಸ್ಕಾರ ಮಾಡಿ ದುಃಖದಿಂದ ಉಪರುಗಳೆಯುತ್ತತ್ವಮೂತ್ತ ತಮ್ಮ ಶಿಬಿರಗಳಿಗೆ ತಿರುಗಿ ಹೊರಟು ಹೋದರು.

ಕಣಣನು ಪಾಂಡವರನ್ನು ಕೊಲ್ಲುವನೆಂಬ ವಿಶ್ವಾಸವು ದುರೋಹಧನ ನಿಗೆ ಮೂದಲಿನಿಂದಲೂ ಇತ್ತು. ಭೀಷ್ಣನು ಸೇನಾಪತಿಯಾಗಿರುವ ತನಕ ತಾನು ರಣಾಂಗಣದಲ್ಲಿ ಬಂದು ಯುದ್ಧ ಮಾಡುವದಿಲ್ಲೆಂದು ಕಣಣನು ಪ್ರತಿಜ್ಞೆಯನ್ನು ಮಾಡಿ ಹಿಂದೆ ಉಳಿದಿದ್ದನು. ಈಗ ಭೀಷ್ಣನ ತರುವಾಯ ಅಂದರೆ ಯುದ್ಧದ ಹನೆಳ್ಳಿಂದನೇ ದಿವಷ ಕಣಣನು ಯುದ್ಧ ಮಾಡಲಿಕ್ಕೆ ಸಿದ್ಧ ನಾದುದನ್ನು ಕಂಡು ದುರೋಹಧನನಿಗೂ, ಅವನಂತೆ ಕಣಣನ ಬಗ್ಗೆ ವಿಶ್ವಾಸವಿದ್ದ ಜನರಿಗೂ ಒಹಳ ಆನಂದವಾಯಿತು. ಭೀಷ್ಣನ ತರುವಾಯ ಕಣಣನ ಸನ್ಮೇರ ಸೇನಾಪತಿಯಾಗಿ ಮಾಡಬೇಕೆಂದು ದುರೋಹಧನನು ಹೋಚಿಸಿರಲು, ಕಣಣನು— “ಮಹಾರಥಿ ದೊರ್ಕಾಣಾಚಾರ್ಯರು ನು ನಮ್ಮಲ್ಲಿ ಇರುವಾಗ ಎರಡನೆಯವರಿಗೆ ಸೇನಾಧಿಪತಿಯಾಗಿ ಮಾಡುವದು ಉಚಿತವಲ್ಲ” ಎಂದು ದುರೋಹಧನನಿಗೆ ಹೇಳಿದನು. ಆದುದರಿಂದ ದುರೋಹಧನನು ಕಣಣನ ಮತದ ಪ್ರಕಾರ ದೊರ್ಕಾಣನ ಕಡೆಗೆ ಹೋಗಿ—“ನೀವೇ ವಣಶ್ರೀಷ್ಟಿಯಿಂದ, ಶ್ರುತಿಯಿಂದ, ವಯಸ್ಸಿನಿಂದ, ಬುದ್ಧಿಯಿಂದ, ವಿರುದ್ಧದಿಂದ, ತಪಸ್ಸಿನಿಂದ, ಅಸ್ತ್ರವಿಧ್ಯಯಿಂದ, ಸಾರಾಂಶ ಅಸೇಕ ಗುಣಗಳಿಂದ ನಮ್ಮ ಸೇನಾಪತಿಯಾಗಲಿಕ್ಕೆ ಹೋಗ್ಗುರಿರುತ್ತೀರಿ” ಎಂದು ಅವನ ಸ್ತುತಿಯನ್ನು ಮಾಡಿ ಅವನಿಗೆ ಸೇನಾಧಿಪತ್ಯದ ಅಭಿವೇಕವನ್ನು ಮಾಡಿಸಿದನು. ಇದರಿಂದ ದೊರ್ಕಾಣನು ಸಂತೋಷಪಟ್ಟು— “ದುರೋಹಧನಾ, ನಾನು ನಿನ್ನ ಮೇಲೆ ಪ್ರಸನ್ನನಾಗಿರುತ್ತೀನೆ. ಬೇಕಾದ ವರವನ್ನು ಕೇಳಿಕೊರ್

ದನು. ಆಗ ದುಯೋರ್ಥನನು—“ ಧರ್ಮನನ್ನು ಜೀವಂತ ಹಿಡಿದು ನನ್ನ ಕಡೆಗೆ ತೆಗೆದುಕೊಂಡು ಬರಬೇಕು ” ಎಂದು ಹೇಳಿದನು. ಅದಕ್ಕೆ ದೂರಾ ಪೂರ್ವನು—“ ಜೀವಂತ ತರಬೀಕೆಂದು ಏಕೆ ಅನ್ವತ್ತಿ ? ಕೊಂಡು ತರಬೀ ಕೆಂದು ಏಕೆ ಅನ್ವಲಿಲ್ಲ ? ” ಎಂದು ಕೇಳಿದನು. ಆಗ ದುಯೋರ್ಥನನು—“ ಧರ್ಮನು ಸತ್ತರೂ ಭೀಮಾಜುನರು ಜೀವದಿಂದ ಇರುವರಲ್ಲವೇ ? ಆದುದ ರಿಂದ ನೀವು ಧರ್ಮನನ್ನು ಜೀವಂತ ಹಿಡಿದು ನನ್ನ ಕಡೆಗೆ ಕೊಟ್ಟರೆ ಅವನನ್ನು ಪುನಃ ದ್ವಾತವಾಡಲಿಕ್ಕೆ ಹಳ್ಳಿ ಅವನನ್ನೂ ಅವನ ತಮ್ಮಂದಿರನ್ನೂ ಪುನಃ ವನವಾಸಕ್ಕೆ ಕೆಳಸಿಕೊಡುವೆನು ” ಎಂದು ಹೇಳಿದನು. ಇದನ್ನು ಕೇಳಿ ದೂರಾನಿಗೆ ಬಹಳ ವ್ಯಾಸನವಾಯಿತು. ಅದರೂ ಅವನು ತಾನು ನುಡಿದಂತೆ ವರವನ್ನು ಕೊಡಬೇಕೆಂದು ಮನಸ್ಸಿನಲ್ಲಿ ವಿಚಾರ ಮಾಡಿ—“ ಅಜುಂನನು ಧರ್ಮನನ್ನು ರಕ್ಷಣ ವಾಡಿದ್ದರೆ ನಾನು ಧರ್ಮನನ್ನು ಹಿಡಿದುಕೊಂಡು ಬಂದು ನಿನಗೆ ಒಪ್ಪಿಸುವೆನು ” ಎಂದು ಹೇಳಿದನು. ಈ ಪ್ರಕಾರ ಭಾಷಣವಾದ ಬಳಿಕೆ ಯುದ್ಧವು ಆರಂಭನಾಯಿತು. ದೂರಾನು ಸಮರಾಂಗಣದ ಮಧ್ಯಭಾಗದಲ್ಲಿ ನಿಂತುಕೊಂಡನು. ಆ ಹೊತ್ತು ಕರ್ಣನು ಸಹ ಸಮರಾಂಗಣಕ್ಕೆ ಬಂದು ಆಗ್ರಭಾಗದಲ್ಲಿ ನಿಂತುಕೊಂಡನು. ಕೌರವ ಸ್ವೇಣ್ಯದವರು ಕರ್ಣನನ್ನು ಕಂಡು ಬಹಳ ಅನಂದಪಟ್ಟಿರು. ಭೀಷ್ಣನು ಪಾಂಡವರ ಮೇಲೆ ದಯವನ್ನು ತೋರಿಸಿದಂತೆ ಕರ್ಣನು ಎಂದಿಗೂ ತೋರಿಸುವದಿಲ್ಲಿಂಬ ವಿಶಾಪ್ತಸದಿಂದ ಅವರಿಗೆ ವಿಶೇಷ ರಣೋತ್ಸವವು ಹಂಡಿತ್ತು. ಆದುದರಿಂದ ಕೌರವ ಸ್ವೇಣಿಕರು ಮತ್ತು ವಿರರು ಮುಂಚಿಸಿಕಿಂತ ಹೆಚ್ಚು ಆವೇಶದಿಂದ ಯುದ್ಧವಾಡಿದರು. ದೂರಾಕರ್ಣರ ಪರಾಕ್ರಮದಿಂದ ಪಾಂಡವ ಸ್ವೇಣ್ಯದ ಹಾನಿಯು ವಿಶೇಷವಾಯಿತು. ಯುಧಿಷ್ಠಿರನ ಹತ್ತರ ಇದ್ದಂಥ ಸ್ವೇಣ್ಯವು ಬಹಳ ನಾಶವಾಗಿ ಯುಧಿಷ್ಠಿರನ ಕಡೆಗೆ ಬಹಳ ಮಂದಿ ವಿರರು ಇರದೆ ಇದ್ದಂಥ ಸಮಯದಲ್ಲಿ ದೂರಾನು ತನ್ನ ರಥವನ್ನು ತೆಗೆದುಕೊಂಡು ಹೊಗಿ ಅವನ ರಥದ ಎದುರಿಗೆ ನಿಲ್ಲಿಸಿದನು. ಆಗ ಪಾಂಡವರ ಸ್ವೇಣ್ಯದ ಮಧ್ಯದಲ್ಲಿ “ ಧರ್ಮರಾಜನು ಸತ್ಯನು ” ಎಂಬದಾಗಿ ಹಾಹಾಕಾರವು ಖಾತ್ವನ್ನವಾಯಿತು. ಶ್ರೀಕೃಷ್ಣನು ದೂರಿಂದ ಈ ಕಣಗನ್ನು ಕೇಳಿ ಅಜುಂನನ ರಥವನ್ನು ತಂದು

ದೊರ್ಣಾನ ರಥಕ್ಕೆ ಎದುರಾಗಿ ನಿಲ್ಲಿಸಿ, ಧರ್ಮನನ್ನು ಆಗಿನ ಸಂಕಚಿಂದಿ
ಬಿಡುಗಡೆ ವಾಡಿದನು. ಮರುದಿವನ ಅಂದರೆ ಯುದ್ಧದ ಹಣ್ಣಿರಡನೆ ದಿವಸ
ದುರೀಂಧನೀಧನನ ಸೂಚನೆಯ ಮೇರೆಗೆ ಸಂಸಪ್ತಕ ವೀರರೂ ಆಜುಂನಿಗೆ
ಯುದ್ಧಕ್ಕೆ ಆವ್ಯಾಸ ವಾಡಿ ಅವನನ್ನು ಶಮರಾಂಗಣದ ದಡ್ಡಣ ಕಡೆಗೆ ದೂರ
ಕರೆದುಕೊಂಡು ಹೋಗಿ ಅವನ ಕೂಡ ಸ್ಪೃತಂತ್ರ, ಯುದ್ಧವನ್ನು ನಡೆಸಿದರು.
ಆಗ ದೊರ್ಣಾನು ಪಾಂಡವ ಸೈನ್ಯದ ಮೇಲೆ ಸಾಗಿ ಹೋಗಿ ಧರ್ಮನನ್ನು
ಸಿರಿಣ್ಯ ಮಾಡಬೇಕೆಂದು ಅವನ ರಥದ ಕಡೆಗೆ ನಡೆದನು. ಇದನ್ನು ಸೋಡಿ
ಪಾಂಚಾಲ ದೇಶದ ಸತ್ಯಜಿತನು ದೊರ್ಣಾನನ್ನು ಆಡ್ಡ ಗಟ್ಟುಲಾಗಿ ದೊರ್ಣಾನು
ಅವನ ವೇಲೆ ಬಾಣಗಳನ್ನು ಬಿಟ್ಟು ಅವನನ್ನು ಕೊಂಡನು. ಇದರಂತೆ ಧರ್ಮನ
ಸಂರಕ್ಷಣಾರ್ಥವಾಗಿ ಅಲ್ಲಿಗೆ ಬಂದ ಪಾಂಚಾಲ, ಕೇರಳ, ಮತ್ತ್ಯ, ಚೇರಿ,
ಕಾರುಷ ಮುಂತಾದ ಸೈನಿಕರು ಬುಡಿ ಬಂದರು. ಅವರನ್ನೂ ದೊರ್ಣಾನು ಸೋರ
ಲಿಸಿದನು. ಆಗ ಧರ್ಮರಾಜನು ರಣಭಾವಿಯನ್ನು ಬಿಟ್ಟು ಹೊರಟು. ಹೋಗಿ
ದನು. ಇತ್ತುಲೂ ಭೀಮನ ಮತ್ತು ಪ್ರಾಗೋಽತಿಷರ ಅರಸನಾದ ಭಗದತ್ತನ
ಸದುವೆ ಯುದ್ಧವು ನಡೆಯಿತು. ಭೀಮನು ಭಗದತ್ತನ ಗಜಸ್ಪೃನಿಕರ ಸಂಗಡ
ಭಯಂಕರ ಯುದ್ಧವನ್ನು ವಾಡಿದನು. ಆದರೆ ಭೀಮನಿಂದ ಭಗದತ್ತನನ್ನು
ಸೋಲಿಸುವದು ಆಗಲಿಲ್ಲ. ಸಾಮಂಕಾಲದ ಹೋತ್ತಿಗೆ ಆಜುಂನನು ಸಂಸಪ್ತಕ
ವೀರರನ್ನು ನಾಶಪಡಿಸಿ ತಿರುಗಿ ಬರುತ್ತಿದ್ದನು. ಆ ಕಾಲಕ್ಕೆ ಆಜುಂನನು ಭಗ
ದತ್ತನ ವೀರಗಳನೆಯನ್ನು ಕೇಳಿ ಅವನ ಕಡೆಗೆ ತಿರುಗಿದನು. ಆಜುಂನನು
ಬರಲಾಗಿ ಭಗದತ್ತನು ತನ್ನ ಅನೇಯನ್ನು ಅವನ ಮೈಮೇಲೆ ಸಾಗಿಸಿದನು. ಆ
ಅನೇಯ ಬಹಳ ಬಂಧುವಿದ್ದ ಯುದ್ಧ ವಾಡುವಲ್ಲಿ ನುರಿತದ್ದರಿಂದ ಆದು
ಎಷ್ಟು ಯುದ್ಧ ವಾಡಿದರೂ ಆದಕ್ಕೆ ಶ್ವಾಸ ಹತ್ತುತ್ತಿದ್ದಿಲ್ಲ. ಮತ್ತು ಆದು
ಶಸ್ತ್ರಗಳಿಗೆ ಅಥವಾ ಅಗ್ನಿಗೆ ಏನೂ ಲಕ್ಷ್ಮಿಸುತ್ತಿದ್ದಿಲ್ಲ. ಆದರ ಮೈಮೇಲೂ ತಲೆ
ಯ ಮೇಲೂ ಕವಚವನ್ನು ಹಾಕಿ ಆದರ ಸೋಂತಿಯಲ್ಲಿ ಸರಪಳಿಯ ಕೇರೆಲ
ನ್ನು ಕೊಟ್ಟಿತ್ತು. ಇಂಥು ಉನ್ನತ್ವಾದ ಅನೇಯ ಆಜುಂನನ ಮೈಮೇಲೆ ಸಾಗಿ
ಹೋಗಲಾಗಿ ಆಜುಂನನು ತನ್ನ ಬಾಣವನ್ನು ಬಹಳ ಕೆಸುವಿಸಿದ ಎಸೇಯಲು
ಒಬಣವು ಆ ಅನೇಯ ಕವಚವನ್ನು ಬಡೆದು ಆದರ ಹಣ್ಣೆಯೋಳಿಗೆ ಆಳವಾಗಿ

ಹೊಕ್ಕಿತು. ಇತ್ತಲಾ ಭಗದತ್ತನು ತನ್ನ ಅಂಕುಶಕ್ಕೆ ವೈಷ್ಣವಾಸ್ತವನ್ನು ಅಭಿಮಂತ್ರಿಸಿ ಅದನ್ನು ಅಜ್ಯಾನನ ಮೇಲೆ ಒಗೆದನು. ಆದರೆ ಅದೇ ವೇಳೆಗೆ ಆನೆಯು ಜೋಲಿಯನ್ನು ಹೊಡಿದದ್ದರಿಂದ ಆ ಅಂಕುಶವು ಶ್ರೀಕಾಶಿಷ್ಟನ ಎದೆಗೆ ತಪ್ಪಿತು. ಆದುದರಿಂದ ಆ ವೈಷ್ಣವಾಸ್ತವದ ಅಟವು ಪ್ರತ್ಯಕ್ಷೇ ವಿಷ್ಣುವಿನ ಮೇಲೆ ಎನೂ ನಡೆಯೆಡೆ ಇದ್ದ ಕಾರಣ ಅದು ಒಂದು ಹೂವಿನ ವರಾಲೆಯನ್ನು ಹೌರಗೆ ಬಡಿದು ಕೆಳಗೆ ಬಿತ್ತು. ಆಗ ಭಗದತ್ತನು ಸಿಟ್ಟಿಗೆದ್ದು ಅಜ್ಯಾನನ ಮೇಲೆ ತನ್ನ ಆನೆಯನ್ನು ನಡೆಸಬೇಕೆಂದು ಯಾತ್ರಿಸಿದನು. ಆದರೆ ಆ ಆನೆಯು ಬಹಳ ನಿರ್ವಿಷಯವಾಗಿ ಅದರ ಸಾಮರ್ಥ್ಯವು ಹೊದಲೇ ಹೊರಟು ಹೋಗಿದ್ದರಿಂದ ಅದು ಮುಂದೆ ಹೆಚ್ಚಿಯನ್ನಿಡಲಿಲ್ಲ. ಕೊನೆಗೆ ಅದು ಧುಪ್ಪನೆ ನೆಲಕ್ಕೆ ಬಿದ್ದು ಸತ್ತಿತು. ಇಷ್ಟರಲ್ಲಿ ಅಜ್ಯಾನನು ಭಗದತ್ತನ ಮೇಲೆ ಬಾಣಗಳನ್ನು ಬಿಟ್ಟು ಅವನನ್ನು ಕೊಂಡನು. ಈ ಪ್ರಕಾರ ಆ ಆನೆಯೂ ಅದರ ಮೇಲೆ ಕುಳಿತಿದ್ದ ಭಗದತ್ತನೂ ಒಂದೇ ವೇಳೆಗೆ ಸತ್ತ ತರುವಾಯಾ ಸಂಯಾಸಾಸ್ತವಾದ್ದರಿಂದ ಎರಡೂ ಕಡೆಯ ಸೇನಾಪತಿಗಳು ತಮ್ಮ ತಮ್ಮ ಸ್ವನ್ಯಾಸನ್ನು ತೆಗೆದುಕೊಂಡು ತಮ್ಮ ಶಿಬಿರಗಳಿಗೆ ಹೊರಟು ಹೋದರು.

ಯಾಧ್ಯದ ಹದಿಮೂರನೇ ದಿವಸ ಸಹ ದ್ವೀಣಾನಿಗೆ ತನ್ನ ಪ್ರತಿಜ್ಞೆಯನ್ನು ಕೊನೆಗಾಣಿಸಲಕ್ಕೆ ಆಗಲಿಲ್ಲ. ಆದುದರಿಂದ ದ್ವೀಣಾನು ಹದಿನಾಲ್ಕನೇ ದಿವಸ ವಿಲಕ್ಷ್ಯಣವಾದ ಚಕ್ರವರ್ತ್ಯಹನನ್ನು ರಚಿಸಿ ಈ ದಿನ ತನಗೆ ಧರ್ಮನು ಸಿಗಿದ್ದರೂ ತಾನು ಎರಡನೆ ಯಾವನಾದರೂಬ್ಬ ವಾಹಾರಧಿಕನನ್ನು ಕೊಲ್ಲು ಶ್ರೀನೆಂದು ದುರ್ಯೋಧನಿಗೆ ಆಶ್ವಾಸನ ಕೊಟ್ಟುನು. ಆ ಬಳಿಕ ಅವನು ಇತರ ಸಂಸಪ್ತಕೆ ವೀರರ ಕಡೆಯಿಂದ ಅಜ್ಯಾನನಿಗೆ ಅವ್ಯಾಸ ಮಾಡಿಸಿ ಅವನನ್ನು ಯಾಧ್ಯಕ್ಷೇತ್ರದಿಂದ ಎರಡನೆ ಕಡೆಗೆ ಸ್ವತಂತ್ರ ಯಾದ್ದ ಮಾಡಲಿಕ್ಕೆ ಕರೆದೂ ಯ್ಯಾನಂತೆ ಮಾಡಿದ ಬಳಿಕ ತಾನು ಪಾಂಡವರ ಮೇಲೆ ನಾಗಿ ಹೋದನು. ಆದುದರಿಂದ ಪಾಂಡವ ಸ್ವನ್ಯಾಸದ ಗತಿಯ ಕುಂಲಿತವಾಯಿತು. ಖೀಮ, ಧೃಸ್ಯ ದ್ಯುಮ್ಯ ವೊದಲಾದ ವೀರರ ಅಟವು ಚಕ್ರವರ್ತ್ಯಹದ ಮೇಲೆ ನಡೆಯಲಿಲ್ಲ. ಆಗ ಧರ್ಮನು ಅಭಿಮನ್ಯವಿಗೆ ಚಕ್ರವರ್ತ್ಯಹದಲ್ಲಿ ಪ್ರವೇಶ ಮಾಡಲಿಕ್ಕೆ ಹೋದನು. ಅದಕ್ಕೆ ಅಭಿಮನ್ಯವು—“ನಾನು ಚಕ್ರವರ್ತ್ಯಹದಲ್ಲಿ ಪ್ರವೇಶ ಮಾಡಲಿಕ್ಕೆ

ಸಾತ್ತ ಕಲಿತ್ತಿದ್ದೇನೆ. ಆದರೆ ಆದರಿಂದ ತಿರುಗಿ ಬರುವದು ನನಗೆ ಸಾಧ್ಯವಾಗ ಲಾರದು ” ಎಂದು ಹೇಳಿದನು. ಆದಕ್ಕೆ ಭೀಮ, ದೃಷ್ಟಿಯನ್ನ ಮೊದಲಾದ ವೀರರು - “ನಾವು ನಿನ್ನ ಬೆನ್ನು ಗುಂಟ ಬರುತ್ತೇವೆ ” ಎಂದು ಧೈಯ ಹೇಳಿದರು. ಆಗ ಅಭಿಮನ್ಯವು ಪರಾಕ್ರಮದಿಂದ ಚಕ್ರವರ್ಜುಹದಲ್ಲಿ ಹೊಕ್ಕು ದೊರ್ಕೆ ಇನ ಮೇಲೆ ಸಾಗಿ ಹೊರಿದನು. ದೊರ್ಕಾನು ಅಭಿಮನ್ಯವಿಗೆ ಒಳಗೆ ಬರಲಿಕ್ಕೆ ಅಡ್ಡಿಯನ್ನ ವಾಡಲಿಲ್ಲ. ಭೀಮ, ಧೈಯದ್ವಾರ್ಪಾ ಮೊದಲಾದ ಯಾದವರು ಆ ವರ್ಜುಹದಲ್ಲಿ ಸ್ವಲ್ಪ ಮುಂದೆ ಹೊಗಲು ಜುರುದ್ರಧನು ಅವರನ್ನ ಅಡ್ಡಿಗೆಟ್ಟಿ ಅವರಗೂಡ ಭಯಂಕರವಾದ ಯಾದ್ವಾನ್ನ ವಾಡಲಿಕ್ಕೆ ಹತ್ತಲಾಗಿ ಅವರಿಗೆ ಅಭಿಮನ್ಯವಿನ ಬೆನ್ನು ಗುಂಟ ಹೊಗುವದು ಶಕ್ಯವಾಗಲಿಲ್ಲ. ಇದರಿಂದ ಅಭಿಮನ್ಯವು ಒಬ್ಬನೇ ಶತ್ರುಸ್ಯನ್ಯದ ಚಕ್ರದಲ್ಲಿ ಸಿಗಬೇಕಾಯಿತು. ಆ ಮಹಾರಥಿಯು ಶ್ರೀಕೃಷ್ಣನ ಕೈಕೆಳಗೆ ಶಸ್ತ್ರಾಸ್ತ್ರಗಳ ಶಿಕ್ಷಣವನ್ನ ಪಡೆದದ್ದರಿಂದ ಹೆದರದೆ ದಿವ್ಯ ಪರಾಕ್ರಮದಿಂದ ಯುದ್ಧ ಮಾಡಿ ಸಾರಿರಾರು ವೀರರನ್ನ ಕೊಂಡದ್ದಲ್ಲಿದೆ ದುರೋಧನನ ಮಗನಾದ ಲಕ್ಷ್ಮಿಇನನ್ನ ಸಹ ಕೊಂಡನು. ಇದರಿಂದ ದುರೋಧನನು ಬಹಳ ಸಿಕ್ಕಿಗೆದ್ದು ‘ಕೊಲ್ಲರಿ’, ‘ಕೊಲ್ಲರಿ’ ಎಂದು ಕೊಗುತ್ತ ಅಭಿಮನ್ಯವಿನ ಮೇಲೆ ಸಾಗಿ ಹೊರಿದನು. ದುರೋಧನನ ಸಹಾಯಕ್ಕೆ ಕುಪ, ಕಣ, ಆಶ್ವತಾಮ, ಬ್ರಹ್ಮಹದ್ವಲ, ಕೃತವರ್ಮರು ಕೂಡಿದರು. ಈ ಪ್ರಕಾರ ಈ ಆರು ಮಂದಿ ಕೌರವ ವೀರರು ಅಭಿಮನ್ಯವಿನ ಮೇಲೆ ಬಿದ್ದ ಅವನ ಕುದುರುವನ್ನೂ ಸಾರಫಿಯುವನ್ನೂ ಕೊಂಡರು. ಆಗ ಅಭಿಮನ್ಯವು ಪಾದಚಾರಿಯಾಗಿಯೇ ಆವರ ಸಂಗಡ ಯುದ್ಧ ಮಾಡಿದನು. ಆದರೆ ದುಶ್ಯಾಸನನ ಮಗನು ಕೈಯೊಳಗೆ ಗದೆಯನ್ನ ಹಿಡಕೊಂಡು ಅವನ ಎದುರಾಗಿ ಬರಲು ಅಭಿಮನ್ಯವು ತಾನೂ ಗದೆಯನ್ನ ಹಿಡಕೊಂಡು ಅವನ ಸಂಗಡ ಯುದ್ಧ ಮಾಡಿದನು. ಇದರಲ್ಲಿ ಇಬ್ಬರೂ ಒಬ್ಬರಿಗೊಬ್ಬರ ಗಡಾ ಪ್ರಹಾರದಿಂದ ಮೂರಿತರಾದರು. ಮುಂದ ಸ್ವಲ್ಪ ಹೊತ್ತಿನ ಮೇಲೆ ದುಶ್ಯಾಸನನ ಮಗನು ಮೊದಲಿಗೆ ಎಕ್ಕುರದ ಮೇಲೆ ಬಂದನು. ಆದರೆ ಅಭಿಮನ್ಯವು ಇನ್ನೂ ಮೂರಿತಿಯಿಂದಲೇ ಬಿದ್ದ ಕೊಂಡಿದ್ದನು. ಆಗ ದುಶ್ಯಾಸನನ ಮಗನು ಅವನನ್ನ ಗದೆಯಿಂದ ಹೊಡೆದು ಅವನ ಜೀವ ತೆಗೆದುಕೊಂಡನು.

ಈ ಪ್ರಕಾರ ಅಜುಂನನ ಪೀಯಮಗನೂ ಶ್ರೀಕೃಷ್ಣನ ಸೋದರಳೆಯ ನೂ ಆದ ಅಭಿಮನಸ್ಯವು ಪರಾಕ್ರಮ ಮಾಡಿ ವೀರಸ್ಪಾಗ್ರಹಕ್ಕೆ ಹೊರಟುಹೊೇ ದಾಗ ಅಜುಂನನು ಸಂಸಪ್ತಕರನ್ನು ಸಂಹರಿಸಿ ತಿರುಗಿ ಬರುತ್ತಿದ್ದನು. ಆಗ ದಾರಿ ಯಲ್ಲಿ ಒಂದು ಹೊಮ್ಮೆ ಅವನ ಕಣೆಹ್ಲಿ ಇಗಿಂದ ನೀರು ಟಪಟಪನೆ ಬೀಳಹತ್ತಿದವು. ಅವನ ಕುತ್ತಿಗೆಯ ನರಗಳು ಉಬ್ಜಿ ಹೋಗಿ ಅವನ ಬಾಯಿಂದ ಶಬ್ದಗಳು ಹೊರಡದಂತೆ ಆದವು. ಈ ಅಪಶಕುನವನ್ನು ಸೋಡಿ ಅಜುಂನನು ಶ್ರೀಕೃಷ್ಣನಿಗೆ—“ದೊರ್ಣಾನು ಧರ್ಮನನ್ನು ಹಿಡಿದಿರಲಿಕ್ಕಾಲವಷ್ಟೇ?” ಎಂದು ಕೇಳಿದನು. ಆದಕ್ಕೆ ಶ್ರೀಕೃಷ್ಣನು—“ಧರ್ಮನಿಗೆ ಯಾವ ಅಪಾಯವೂ ತಟ್ಟಿಪ್ಪ ವದು ಶಕ್ಯವಿಲ್ಲ. ಆದರೆ ಎರಡನೇ ಯಾವದಾದರೂ ಕೆಟ್ಟು ಹಾನಿಯು ತಟ್ಟಿರಬಹುದು” ಎಂದು ಉತ್ತರ ಕೊಟ್ಟಿನು. ಆಗ ಎರಡೂ ಕಡೆಯ ಸ್ವಸ್ಥಗಳು ತಮ್ಮ ಸಿಬಿರುಗಳಿಗೆ ಹೋಗಿದ್ದವು. ಪಾಂಡವರ ಸಿಬಿರವು ಶೋಕಮಯವಾಗಿತ್ತು. ಅಜುಂನನು ಅಲ್ಲಿಗೆ ಬಂದು ಮುಟ್ಟಿದ ಕೂಡಲೆ ತನ್ನ ಯಾವತ್ತು ಬಂಧುಗಳು ದುಃಖ ಮಾಡುವದನ್ನು ಕಂಡು—“ಇದರ ಕಾರಣವೇನು?” ಎಂದು ಕೇಳಿದನು. ಆದಕ್ಕೆ ಯುಧಿಷ್ಠಿರನು—“ತಮಾನು ಅಜುಂನಾ, ದೊರ್ಣಾನು ರಚಿಸಿದ ಚಕ್ರವರ್ಯಹಡಲ್ಲಿ ನಾನು ಮೂರ್ಖತನದಿಂದ ಅಭಿಮನಸ್ಯವಿನನ್ನು ಪ್ರಪೇಶ ಮಾಡಿಸಿದೆನು. ದೊರ್ಣಾನು ನನ್ನ ಮೇಲೆ ಸಾಗಿ ಬಂದು ನನ್ನನ್ನು ಹಿಡಿಯಲಿಕ್ಕೆ ಬೀಕಾದವ್ಯು ಪರಯತ್ವವನ್ನು ವಾಡಿದಾಗ್ಯಾ ಆದು ಇವನಿಗೆ ಸಾಧ್ಯವಾಗಲಿಲ್ಲ. ಆದರೆ ಅಭಿಮನಸ್ಯವಿನ ಹಿಂದೆ ಅವನ ಬೆನ್ನು ಹತ್ತಿ ಭೀಮ, ಧೂಷ್ಪದ್ಮನ್ನು. ಏರಾಟ, ದುಪದ ಮೇದಲಾದ ವೀರರು ಹೋಗುತ್ತಿದ್ದಾಗೆ ಅವರನ್ನು ಜಯ ದ್ರಘನು ಶಂಕರನ ವರಪ್ರಸಾದದಿಂದ ಆಡ್ಡಿ ಮಾಡಲಾಗಿ ಅಭಿಮನಸ್ಯವೋಬ್ಜನೇ ಆ ವರ್ಣಹಡಲ್ಲಿ ಹೊಕ್ಕು ಅತ್ಯಂತ ಪರಾಕ್ರಮ ಮಾಡುತ್ತಿದ್ದಾಗ ಕೌರವವೀರರು ಅವನ ಸಾರಧಿಯನ್ನೂ ಕುದುರೆಯನ್ನೂ ಕೊಂಡು, ಆ ನಂತರ ಅವನನ್ನು ಸಕ ಕೊಂಡರು” ಎಂದು ಉತ್ತರ ಕೊಟ್ಟಿನು. ಇದನ್ನು ಕೇಳಿ ಅಜುಂನನು ಒಂದು ಲೆ ಮೂಳೆ ಬಂದು ಕೆಳಗೆ ಬಿದ್ದು ಕೊಂಡನು. ಕೆಲವು ಹೊತ್ತಿನ ಮೇಲೆ ಅವನ ಎಚ್ಚರಾಗಿ ಅಭಿಮನಸ್ಯವಿನ ಸೌಂದರ್ಯವನ್ನೂ ಪರಾಕ್ರಮವನ್ನು ನೀನಿಸಿಕೊಂಡು ಶೋಕ ಮಾಡಿದ ಬಳಿಕ—“ನಾನು ನಾಳೆ ಸೂರ್ಯಾಂಸ್ತಾನಗು

ಪದರೇಣಗಾಗಿ ಜುಯಾದ, ಧನನ್ನ ಕೊಲ್ಲಿದಿದ್ದರೆ ಅಗ್ನಿಕಾಷ್ಟಗಳನ್ನು ಭಕ್ತಿ ಮಾಡಿ ಪೂಜಾ ಕೊಡುವೆನು. ಜುಯಾದ, ಧನು ತನ್ನ ಜೀವದ ಹೆದರಿಕೆಯಿಂದ ಸಮರಾಂಗಣವನ್ನು ಬಿಟ್ಟು ಹೋಗದಿದ್ದರೆ ನಾನು ನಾಳೆ ನಿಶ್ಚಯದಿಂದ ಆವ ನನ್ನ ಕೊಲ್ಲಿತ್ತೇನೆ. ಹೀಗೆ ಆವನನ್ನು ಕೊಲ್ಲಿದಿದ್ದರೆ ನನಗೆ ಪುಣ್ಯಗತಿಯು ಸಿಗಬೇದ” ಎಂದು ಪ್ರತಿಜ್ಞೆಯನ್ನು ಮಾಡಿ ತನ್ನ ಗಾಂಡೀವ ಧನುಷ್ಯದ ಹರಿ ಯನ್ನು ಜಗ್ಗಲಾಗಿ ಅದರ ಸಪ್ಪಳವು ಎಲ್ಲ ದಿಕ್ಕುಗಳನ್ನು ತುಂಬಿ ಬಿಟ್ಟುತ್ತು. ಆಗ ಶ್ರೀಕೃಷ್ಣನು ಅಜುಂನನ ಪ್ರತಿಜ್ಞೆಗೆ ಅನುಮತಿಯನ್ನು ಕೊಡುವದಕಾಗಿ ತನ್ನ ಪಾಂಚಜನ್ಯ ಶಂಖವನ್ನು ಗಟ್ಟಿಸಿ ಉದಿದನು. ಆ ಕೂಡಲೇ ಯಾವತ್ತು, ಏರರು ಸಿಂಹಗಜ ಸೇಯನ್ನು ಮಾಡಿ ತಮ್ಮ ತಮ್ಮ ಶಂಖಗಳನ್ನು ಉದಿದರು. ಪಾಂಡವರ ಸ್ವೇಸ್ಯದಲ್ಲಿ ಅಭಿಮನ್ಯುವಿನ ಮರಣದಗೋಷ್ಠೆ ಆರ್ಥಿಕವು ಕೇಳಿಸುವ ಬದಲಾಗಿ ಆನಂದದಿಂದ ಉದಿದ ಶಂಖಗಳ ಸಪ್ಪಳವು ಏಕೆ ಕೇಳಿ ಸುತ್ತದೆಂದು ಕೌರವರು ಅಶ್ವಯುಷಪಟ್ಟರು. ಇವ್ವರಲ್ಲಿ ಒಬ್ಬ ಗುಪ್ತ ಚಾರಕನು ಜಯಾದ, ಧನ ಕಡೆಗೆ ಅಜುಂನನು ಮಾಡಿದ ಪ್ರತಿಜ್ಞೆಯ ವರ್ತಮಾನನ್ನು ಆವ ನಿಗೆ ತಿಳಿಸಿದನು. ಇದನ್ನು ಕೇಳಿ ಜುಯಾದ, ಧನು ಹೆದರಿ ದುರೋಧನನ ಕಡೆಗೆ ಹೋಗಿ ತನಗೆ ಯಾದ್ಧರಂಗವನ್ನು ತತ್ತ್ವಾಲವೇ ಬಿಟ್ಟು ಹೋಗಲಿಕ್ಕೆ ಅಪ್ಸೆ ಯನ್ನು ಕೇಳಿಕೊಂಡನು. ಆಗ ದುರೋಧನನು ಜುಯಾದಧನಿಗೆ ಅಶ್ವಯಾಸನ ವನ್ನು ಕೊಟ್ಟು ಆವನನ್ನು ದೂರಾನ ಕಡೆಗೆ ಕರೆದುಕೊಂಡು ಹೋದನು. ದೂರಾನ ಜಯಾದಧನಿಗೆ ಸ್ವಾಗತ ಮಾಡಿ ಆವನ ಬಾಲಿಂದ ಯಾವತ್ತು ವರ್ತಮಾನವನ್ನು ಕೇಳಿಕೊಂಡು—“ಜುಯಾದಫಾ, ನಿನ್ನನ್ನು ನಾನು ರಕ್ಷಣ ಮಾಡುತ್ತೇನೆ, ಅಂಜಬೀಡ. ನಾಳೆ ನಾನು ಒಂದು ಅದ್ಭುತ ವ್ಯಾಹವನ್ನು ರಚಿಸುತ್ತೇನೆ. ಆ ವ್ಯಾಹವನ್ನು ಭೇದಿಸಿ ನಿನ್ನನ್ನು ಕೊಲ್ಲಿವದು ಅಜುಂನನಿಗೆ ಕರಿಣಾಗುವಂತೆ ಮಾಡುತ್ತೇನೆ. ಇದಲ್ಲದೆ ಕ್ಷತ್ರಿಯರು ಯಾದ್ಧರಲ್ಲಿ ಮಡೆ ಯಲಿಕ್ಕೆ ಎಂದೂ ಅಂಜಬಾರದು. ಯಾದ್ಧರಂಗದಲ್ಲಿ ಮಡೆದ ಏರರು ಏರ ಸ್ವರ್ಗವನ್ನು ಪಡೆಯುವರೆಂಬಾದನ್ನು ನೀನು ಲಕ್ಷ್ಯಿಸಲ್ಪಡು. ಆದುದರಿಂದ ನೀನು ಮರಣಕ್ಕೆ ಅಂಜದೆ ಸ್ಥಿರಮನಸ್ಸಿನಿಂದ ಯಾದ್ಧ ಮಾಡು” ಎಂದು

ಜಯದ್ರಥನಿಗೆ ಸಮಾಧಾನ ಹೇಳಿ ಅವನನ್ನು ಹುರಿದುಂಬಿಸಿದನು. ಆ ಒಳಕ್ಕಿನ ಯೋರ್ಥದನನೂ ಜಯದ್ರಥನೂ ತಮ್ಮ ಶಿಬಿರಕ್ಕೆ ಹೊರಟು ಹೋದರು.

ಯುದ್ಧದ ಹದಿನಾಲ್ಕನೇ ದಿನ ವೃದ್ಧನಾದ ದ್ವಾರಣಾನು ಶಂಖವನ್ನು ಉದುತ್ತ ಕೆಂಪು ಕುದರೆಯನ್ನು ಹೂಡಿದ ತನ್ನ ರಥದಲ್ಲಿ ಕುಂತು ಯುದ್ಧ ರಂಗಕ್ಕೆ ಬಂದು ಶಕಟವ್ಯಹವನ್ನು ರಚಿಸಿದನು. ಆ ವ್ಯಾಹದ ಉದ್ದಳತೆಯು ಇಂದ ಹರದಾರಿ ಇದ್ದು ಹಿಂದಿನ ಭಾಗದ ಅಗಲಳತೆಯು ಹತ್ತು ಹರದಾರಿ ಇತ್ತು. ಈ ಶಕಟ ವ್ಯಾಹದ ಅಗ್ರಭಾಗದಲ್ಲಿ ದ್ವಾರಣಾನು ಸ್ವತಃ ನಿಂತುಕೊಂಡು ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ವೀರರನ್ನು ನಿಲ್ಲಿಸಿದನು. ಹಾಗೂ ಆ ವ್ಯಾಹವನ್ನು ಬಿಟ್ಟು ಅದರ ಹಿಂದೆ ಮೂರು ಹರದಾರಿ ದೂರ ಜಯದ್ರಥನನ್ನು ನಿಲ್ಲಿಸಿ ಅವನ ರಕ್ಷಣಾಧ್ವರಾಗಿ ಸೌಮದತ್ತಿ, ಕಣಿ, ಅಶ್ವತ್ಥಾಮ, ಶಲ್ಯ, ವೃಷ ಮತ್ತು ಕೃಪ ಈ ಪ್ರಕಾರ ಆರು ಮಾಂದಿ ವೀರರನ್ನೂ, ಅನೇಕ ಗಜಸ್ವನ್ಯವನ್ನೂ, ಅಶ್ವಸ್ವನ್ಯವನ್ನೂ ಇಟ್ಟನು. ಈ ಪ್ರಕಾರ ಆ ವ್ಯಾಹದ ಸುವ್ಯವಸ್ಥೆಯನ್ನು ಮಾಡಿ ಬೆಳೇ ಕವಚವನ್ನು ಮೈಯಲ್ಲಿ ಹಾಕಿಕೊಂಡು ತನ್ನ ಧನವ್ಯದ ರಣತ್ವಾರವನ್ನು ಮಾಡುತ್ತ ದ್ವಾರಣಾನು ಕೇವಲ ಕೃತಾಂತನಂತೆ ಅದರ ಅಗ್ರಭಾಗದಲ್ಲಿ ನಿಂತುಕೊಂಡಾಗ ಅವನನ್ನು ಕಣ್ಣಿಂದ ನೋಡಲಿಕ್ಕೆ ಸಹ ಯಾರಿಗೂ ಧ್ವಯಾವಾಗಲಿಲ್ಲ. ಅದರೆ ತನ್ನ ಭಯಂಕರ ಪ್ರತಿಜ್ಞೆಯನ್ನು ಸತ್ಯ ಮಾಡುವದಕ್ಕಾಗಿ ಸಿದ್ಧಾನಾದ ಮತ್ತು ಸುವಣಾ ಕವಚವನ್ನು ಮೈಮೇಲೆ ಹಾಕಿಕೊಂಡ ಕುಷ್ಣಾರಾಧಿ ಆಜ್ಯಾನನು ಶ್ರೀಕೃಷ್ಣನ ಸೂಜನೆಯ ಮೇರಿಗೆ ದ್ವಾರಣಾನಿಗೆ ನಮಸ್ಕಾರ ಮಾಡಿದನು. ಆಗ ದ್ವಾರಣಾನು ಆಜ್ಯಾನನಿಗೆ—“ಪಾಥಾರ, ನೀನು ನಿನ್ನ ಎದುರಾಗಿ ನಿಂತ ಶತ್ರುವನ್ನು ಗೆದ್ದ ಹೊರತಾಗಿ ಮುಂದ ಹೋಗಲಿಕ್ಕಾಲಿವೆಂದು ಪ್ರತಿಜ್ಞೆಯನ್ನು ಮಾಡಿರುವಿರುವೋ?” ಎಂದು ಕೇಳಿದನು. ಅದಕ್ಕೆ ಆಜ್ಯಾನನು—“ನೀವು ನನ್ನ ಗುರುಗಳು ಇರುತ್ತೀರಿ, ಶತ್ರುಗಳಲ್ಲ” ಎಂದು ಉತ್ತರ ಕೊಟ್ಟು ದುಶ್ಯಾಸನನ ಗಜಸ್ವನ್ಯವು ನಿಂತ ಕಡೆಗೆ ಹೋಗುವದಕ್ಕಾಗಿ ಮುಂದಕ್ಕೆ ಸಾಗಿದನು. ಈ ಪ್ರಕಾರ ಅವನು ಮುಂದ ಸಾಗುವಾಗೆ ದ್ವಾರಣಾನು ಆಜ್ಯಾನನ ಮೇಲೆ ಅನೇಕ ಬಾಣಗಳನ್ನು ಬಿಟ್ಟನು. ಅದರೆ ಆಜ್ಯಾನನು ತದನ್ನು ಲಷ್ಟಿಸಲಿಲ್ಲ. ಆ ಮೇಲೆ ಶ್ರೀಕೃಷ್ಣನು

ಅಜ್ಯಾಂಸನ ರಥವನ್ನು ದುಶ್ಯಾಸನನ ಗಜಸೈನ್ಯದ ಮೇಲೆ ಹಾಯಿಸಲು ಆ ಗಜಸೈನ್ಯವು ಚದರಿ ಹೋರಿಯತು. ಇದನ್ನು ದುರೋಽಧನನು ಸೋಡಲಾರದೆ ಹೋರಣಾನ ಒಳಗೆ ಹೋಗಿ—“ಗುರುವರ್ಯಾರೇ, ಅಜ್ಯಾಂಸನು ನಮ್ಮ ಇವ್ವು ದೂಡ್ಕ ಸೈನ್ಯವನ್ನು ಚದರಿಸಿ ಒಳಗೆ ಬಂದನು. ನಿವ್ವನ್ನು ಗೆದಿಯದೆ ಒಳಗೆ ಬರುವದು ಯಾರಿಗೂ ಶಕ್ಯವಿಲ್ಲವೆಂದು ಎಲ್ಲರದು ವಿಶ್ವಾಸಿತು. ಆದುವ್ಯಧಿ ವಾಯಿತು. ನೀವು ಜ್ಯಾದ್ರಧಿಸಿಗೂ ನನಗೂ ವಚನ ಕೊಟ್ಟು ನನ್ನನ್ನ ವೋ ಸಪಡಿಸಿದಿರೆಂದು ಹೋಳಬೇಕಾಗುತ್ತದೆ. ನೀವು ನಿವ್ವನ್ನು ಹೃದ್ಗತವನ್ನು ನನಗೆ ತೋಷಿದ್ದರೆ ನಾನು ಜ್ಯಾದ್ರಧಿಸಿನ್ನು ರಣರಂಗದಲ್ಲಿ ಇಟ್ಟುಕೊಳ್ಳುತ್ತಿದ್ದಾಗೆ” ಎಂದು ಹೋಳಿದನು. ಅದಕ್ಕೆ ದೂರಣಾನು—“ದುರೋಽಧನಾ, ನಿನ್ನ ಕರ್ತೋರ ಮಾತನಿಂದ ನಾನು ಸಿಟ್ಟಿಗೆ ಬರುವದಿಲ್ಲ. ನೀನು ನನ್ನ ಮಗನಂತೆ ಇರುತ್ತೀ. ಅಜ್ಯಾಂಸನಿಗೆ ಶ್ರೀಕೃಷ್ಣನಂಥ ಕುಶಲ ಸಾರಧಿಯು ಇರುವದರಿಂದ ಮತ್ತು ಅವನ ವಾಜಿಗಳು ಸಹ ಬಹು ಶೈಜಸ್ವಯಾಗಿರುವದರಿಂದ ಅಜ್ಯಾಂಸನ ರಥದ ವೇಗವು ಹೋಗೆ ಇರುತ್ತದೆಂಬುದನ್ನು ನೀನು ಕಣ್ಣಾರೆ ಸೋಡುತ್ತಿಯಷ್ಟೇ. ಒಮ್ಮೊಮ್ಮೆ ಅಜ್ಯಾಂಸನ ಬಾಣಗಳಿಗಿಂತ ಮುಂಚಿತವಾಗಿರುತ್ತೇ ಅವನ ರಥವು ಹೋಗುವದರಿಂದ ಅವನ ಬಾಣಗಳು ಸಹ ಅವನ ರಥದ ಹಿಂದೆ ಬೋಳಿವವು. ಇಂಥ ಭರದಿಂದ ಹೋಗುವ ರಥದ ಬೆನ್ನನ್ನು ನನ್ನಂಥ ಮುದುಕನು ಹತ್ತುವ ದು ಹೋಗೆ? ಇದಲ್ಲದೆ ಅಜ್ಯಾಂಸನು ನನ್ನ ಮುಂದೆ ಎದುರಾಗಿ ನಿಂತು ನನ್ನ ಕೂಡ ಯುದ್ಧವನ್ನು ಮಾಡುವದಿಲ್ಲ. ಅಂದಮೇಲೆ ನನ್ನ ಉಪಾಯವೇನದೆ? ಆದುದ ರಿಂದ ನೀನು ಅವನಿಗೆ ಎದುರಾಗಿ ನಿಂತು ಯುದ್ಧ ಮಾಡು. ಅಜ್ಯಾಂಸನ ಬಾಣಗಳನ್ನು ಭೇದಿಸಲಿಕ್ಕು ಬಾರದಂಥ ದಿವ್ಯ ಕವಚವನ್ನು ನಿನಗೆ ತೊಡಿಸುತ್ತೇನೇ” ಎಂದು ಹೋಳಿ ದೂರಣಾನು ಅಭಿಮಂತಿಸಿ ಮತ್ತೊಂದು ಕವಚವನ್ನು ದುರೋಽಧನಸಿಗೆ ತೊಡಿಸಿದನು. ಆ ಒಳಕೆ ದುರೋಽಧನನು ವೀರಾವೇಶ ದಿಂದ ಅಜ್ಯಾಂಸನ ರಥದ ಹಿಂದೆ ತ್ವರೆಯಿಂದ ಹೋದನು. ದುರೋಽಧನನು ತಮ್ಮ ಬೆನ್ನ ಹತ್ತಿ ಬರುವದನ್ನು ಶ್ರೀಕೃಷ್ಣನು ಸೋಡಿ ಆನಂದಪಟ್ಟ—“ಅಜ್ಯಾಂಸಾ, ದುರಭಿಮಾನಿಯಾರೂ ಸುಖಿದವಿಂಡನೂ ಆದ ದುರೋಽಧನನು ತಾನಾಗಿ ನಿನ್ನ ಎದುರಿಗೆ ಬರುತ್ತಿದ್ದಾನೆ. ಈ ಸುಯೋಗವನ್ನು ಕಳಕೊಳ್ಳ

ಬೇಡ. ಇವತ್ತೇ ಅವನನ್ನು ಕೊಂಡು ಈ ಯುದ್ಧವನ್ನು ಮುಗಿಸಿ ಬಿಡು” ಎಂದು ಹೇಳಿದನು. ಅದಕ್ಕೆ ಅಜ್ಯಾನನು ಒಡಂಬಿಟ್ಟು ದುರ್ಯೋಧನನ ಮೇಲೆ ತನ್ನ ಬಾಣಗಳನ್ನು ಬಿಟ್ಟುನು. ಆದರೆ ಆ ಬಾಣಗಳು ದುರ್ಯೋಧನನ ಕವ ಚಕ್ಕೆ ಹೊಗಿ ಮುಟ್ಟು ನಿಸ್ನತ್ವವಾಗಿ ಕೆಳಗೆ ಬಿಡ್ಡವು. ಈ ಚಮತ್ವಾರವನ್ನು ನೀರ್ದಿ ಶ್ರೀಕೃಷ್ಣನು ಅಜ್ಯಾನನಿಗೆ—“ನಿನ್ನ ಬಾಣಗಳು ದುರ್ಯೋಧನನ ಕವಚದೊಳಗೆ ಹೊಗುವದೇ ಇಲ್ಲ. ನಿನ್ನ ರಕ್ಷ್ಯರು ಅಥವಾ ಮುಷ್ಟಿಯ ಕಸವು ಕಡಿಮೆಯಾಯಿತೋ ಹೇಗೆ?” ಎಂದು ಅಜ್ಯಾನನ ಕೂಡ ಚೇರ್ಪು ವಾಡಿದನು. ಆಗ ಅಜ್ಯಾನನು ಶ್ರೀಕೃಷ್ಣನ ಪ್ರಶ್ನೆಯ ಗೆಳಿಧವನ್ನು ರಿತು—“ಶ್ರೀಕೃಷ್ಣ, ದೂರೀಣನು ದುರ್ಯೋಧನನಿಗೆ ಅಭೇದ್ಯವಾದ ಕವಚವನ್ನು ತೊಡಿಸಿರುತ್ತಾನೆಂಬುದು ನಿನಗೆ ಗೊತ್ತಿದ್ದ ನೀನು ನಿನ್ನ ಪ್ರಶ್ನೆಯಿಂದ ನನ್ನಲ್ಲಿ ಸುಮ್ಮನೆ ಭಾರಂತಿಯನ್ನಂಟುವಾಡುತ್ತೇ. ಹೆಂಗಸರಿಗೆ ಹೇಗೆ ಕವಚವನ್ನು ತೊಡಿಸಬೇಕೋ ಹಾಗೆ ದೂರೀಣನು ದುರ್ಯೋಧನನಿಗೆ ಕವಚವನ್ನು ತೊಡಿಸಿರುತ್ತಾನೆ. ಅವನ ಕಣ್ಣಿನ್ನು ಈಗಲೇ ತೆರೆಯಿಸುತ್ತೇನೆ, ನೋಡು” ಎಂದು ಸುಧಿದು ದುರ್ಯೋಧನನ ಸಾರಥಿಯ ಮೇಲೆ ಬಾಣ ಒಗೆದು ಅವನನ್ನು ಕೊಂಡದ್ದಲ್ಲದೆ ಕವಚವಿಲ್ಲದೆ ಇದ್ದಂಥ ಅವನ ಎರಡೂ ಅಂಗ್ರೇಗಳ ಮೇಲೆ ತನ್ನ ಬಾಣಗಳನ್ನು ಒಗೆದನು. ಇದರಿಂದ ದುರ್ಯೋಧನನ ಅಂಗ್ರೇಗಳಿಗೆ ಬಹಳ ಸೋವು ಆಗಿ ಅವನು ಆ ಸೋವನ್ನು ತಡೆಯಲಾರದೆ ಯುದ್ಧ ರಂಗವನ್ನು ಬಿಟ್ಟು ಓಡಿ ಹೊಡಿದನು.

ಈ ಪ್ರಕಾರ ದುರ್ಯೋಧನನಿಗಾದ ದ್ವಿನ್ಯಾಸಿತಿಯನ್ನು ನೋಡಿ ಕೌರವರ ಕಡೆಯ ಅನೇಕ ಮಂದಿ ವೀರರು ಸಂತಾಪದಿಂದ ಅಜ್ಯಾನನ ಮೇಲೆ ಸಾಗಿ ಹೊಂದರು. ಇತ್ತಲ್ಲಾ ಭೀಮನು ಇನ್ನೊಂದು ಕಡೆಗೆ ಕೌರವ ಸ್ಪೃಷ್ಟಿ ಕೂಡ ಹೊರಾಡುತ್ತಿ ಅವರ ಕಕ್ಷಯ್ವಾಹವನ್ನು ಒಡೆಯುವಲ್ಲಿ ತೊಡಗಿದ್ದನು. ಆ ದಿವಸದ ಯುದ್ಧವು ಯಾವತ್ತು ದಿವಸಗಳಿಗಂತ ಆತ ಭೂಮಂಕರವಾಯಿತು. ಕಡೆಗೆ ಭೀಮಾಜ್ಯಾನರು ಕೌರವ ಸ್ಪೃಷ್ಟಕ್ಕೆ ಅತಿಶಯ ನಾಶವನ್ನು ಮಾಡಿ ಅವರು ರಚಿಸಿದ ವ್ಯಾಹವನ್ನು ಒಡೆದರು. ಆ ಒಳಕ್ಕ ಅಜ್ಯಾನನ ರಥವು ಸಾಯಂಕಾಲದ ಸುಮಾರಕ್ಕೆ ಆರು ಮಂದಿ ಮಹಾರಥಿಕರ ಆಶ್ರಯದಲ್ಲಿ ಜಯ

ದ್ರಘನು ನಿಭಯದಿಂದ ಕುಳಿತುಕೊಂಡಿದ್ದ ಸ್ಥಳಕ್ಕೆ ಹೋಗಿ ಮುಟ್ಟಿತು. ಅಲ್ಲಿ ಅಜ್ಞನನ ಮತ್ತು ಆ ಮಂದಿ ಮಹಾರಥಿಕರ ನಡುವೆ ಭಯಂಕರವಾದ ಯುದ್ಧವು ನಡೆಯಿತು. ಆ ಯುದ್ಧವು ತೀವ್ರ ಮುಗಿಯಲ್ಲ. ಆಗ ಶ್ರೀಕೃಷ್ಣನು ತನ್ನ ವರಾಯೆಯಿಂದ ಸಾಮಂಕಾಲದ ಸೂರ್ಯನ ಮೇಲೆ ಹೋಡಗಳನ್ನು ಪಸರಿಸಿದ್ದ ರಿಂದ ಕತ್ತಲಗೊಂಡಿಕ್ಕೆ ಹತ್ತಿತು. ಆದುದರಿಂದ ಇನ್ನು ಮೇಲೆ ಸೂರ್ಯಾಸ್ತದ ಮೂಲಕ ಬೇಗನೆ ಯುದ್ಧ ಮುಗಿಯುವ ತೂಕಾರಿಯನ್ನು ಉದುವರೆಂತಲೂ, ಅಜ್ಞನನು ತನ್ನ ಪ್ರತಿಜ್ಞಿಯು ಸಾಖಾದ್ದರಿಂದ ಪ್ರಾಣ ತ್ವಾಗವನ್ನು ವಾಡುವನೆಂತಲೂ ಜಯದ್ರಘನು ತಿಳಿದುಕೊಂಡು ಆನಂದದಿಂದ ಹೊರಬಿದ್ದ ಯುದ್ಧ ರಂಗದಲ್ಲಿ ಅಂಜಿಕೆಯಿಲ್ಲದೆ ತಿರುಗಾಡಹತ್ತಿದನು. ಇಷ್ವರಲ್ಲಿ ಒಮ್ಮೆ ಆ ಹೋಡಗಳೊಳಗಿಂದ ಸೂರ್ಯನು ಹೊರಬಿದ್ದ ಕಾರಣ ಆವನ ಪ್ರಕಾಶ ಕೆರಣಗಳು ಯುದ್ಧ ರಂಗದ ಮೇಲೆ ಬಿಡ್ಡಿವು. ಆ ಮೇಲೆ ಅಜ್ಞನನು ಸಂಧಾಯ ಪ್ರಕಾಶದಲ್ಲಿ ಜಯದ್ರಘನ ಮೇಲೆ ಒಂದು ಬಾಣವನ್ನು ಬಿಟ್ಟು ಆವನ ತಲೆಯನ್ನು ಹಾರಿಸಿದನು. ಈ ಪ್ರಕಾರ ಜಯದ್ರಘನ ವಧವಾದ ಒಳಕೆ ಪಾಂದವರು ಜಯದ್ವನಿಲ್ಲಿಂದ ಕೂಗಲಿಕ್ಕೆ ಹತ್ತಲಾಗಿ ಶ್ರೀಕೃಷ್ಣನು ಅಜ್ಞನನ ರಥವನ್ನು ಧರುವ ಸಾಂಪರ್ಕಕ್ಕೆ ತ್ವರೆಯಿಂದ ಒಯ್ದಿನು. ಆಗ ಧರ್ಮನು ಶ್ರೀಕೃಷ್ಣನನ್ನು ನೋಡಿದ ಕೂಡಲೆ ತನ್ನ ರಥದಿಂದ ಕೆಳಗೆ ಇಳಿದು ಶ್ರೀಕೃಷ್ಣನನ್ನು ಅಪ್ಪಿಕೊಂಡನು. ಅಜ್ಞನನಾದರೂ ಶ್ರೀಕೃಷ್ಣನನ್ನು ಅಪ್ಪಿಕೊಂಡನು. ಈ ಮೂರೂ ಜನರ ಕಣ್ಣೂಳಗೆ ಆನಂದಾಶ್ರಗಳು ಸುರಿದವು. ಆಗ ಧರ್ಮನು—“ಶ್ರೀಕೃಷ್ಣ, ನಿನ್ನ ಕೃಪೆಯಿಂದ ಅಜ್ಞನನು ತನ್ನ ಕರಿಣವಾದ ಪ್ರತಿಜ್ಞಿಯನ್ನು ಕೊನೆಗಳಣಿಸಿದನು. ನಿನ್ನ ಅನುಗ್ರಹದಿಂದ ನಾವು ಶತ್ರುಗಳನ್ನು ಗೆದಿಯುವೆಂಬದರಲ್ಲಿ ಸಂಶಯವಿಲ್ಲ” ಎಂದು ನುಡಿದನು. ಅದಕ್ಕೆ ಶ್ರೀಕೃಷ್ಣನು—“ಯಾಧಿಷ್ಠಿರಾ, ನಿನ್ನ ತಪಸ್ಸಿನಿಂದಲೂ, ಧರ್ಮಶೀಲತೆಯಿಂದಲೂ, ಸಾಧುತ್ವದಿಂದಲೂ, ಯಜ್ಞ ಯಾಗಾದಿಗಳಿಂದಲೂ ಜಯದ್ರಘನು ಸತ್ತನೆಂದು ತಿಳಿದುಕೊಂಡಿರುತ್ತಿರು. ಈ ಪ್ರಕಾರ ಪಾಂದವರ ಸ್ವೇಷ್ಯದಲ್ಲಿ ಆನಂದದ ಭಾಷಣವು ನಡೆದಿರಲು ಆತ್ಮಕಾರವರ ಸ್ವೇಷ್ಯದಲ್ಲಿ ದುಃಖದ ಮತ್ತು ರೋಗದ ಭಾಷಣಗಳು ನಡೆದಿದ್ದವು. ಜಯದ್ರಘನು ಸತ್ತದ್ದನ್ನು ಕೇಳಿ ದುಯೋಗ

ಧನನು ಸೊಂದೆಯನ್ನು ಒಣಗಿಸಿಕೊಂಡು ಹೇಣಕ್ಕೆಂತ ಕನಿಷ್ಠನಾದನು. ಅವನು ಹಲ್ಲು ಮುರಿದ ಹಾವಿನಂತೆ ಉಸುರುಗಳೆಯುತ್ತ ದೊರ್ಕಾನ ಕಡೆಗೆ ಹೋಗಿ ದುಃಖದಿಂದಲೂ, ಸಿಟ್ಟೆನಿಂದಲೂ—“ ಆಚಾರ್ಯರೇ, ಭೀಮಾಜುಂ ನರು ತಮ್ಮ ಕ್ಷಾತ್ರತೇಜದಿಂದ ವಾಡಿದ ಭಯುಂಕರ ಯುದ್ಧವನ್ನು ನೋಡಿರಿ. ಆವರು ನನ್ನ ಏಳು ಅಕ್ಷ್ಯಾಹಿಣಿ ಸ್ವೇಷವನ್ನು ಸಂಹಾರ ವಾಡಿ ಕಡೆಗೆ ಜಯದ್ರಥ ನನ್ನ ಕೊಂಡುಬಿಟ್ಟರು. ಜವಾಂಶಾಲಿಯಾಗಬೇಕೆಂದು ಹಂಬಲಿಸುತ್ತ ಶಾತಿರು ನನ್ನ ಸಲುವಾಗಿ ಜೀವ ಕೊಟ್ಟೆಂಥ ಇಷ್ಟು ಮಂದಿ ನೀರರ ಶುಣವನ್ನು ನಾನು ಹೇಗೆ ತೀರಿಸಲಿ? ಈ ಲಕ್ಷ್ಮಾವಧಿ ಜನರನ್ನು ಕೊಲ್ಲಿಸಿದ ಪಾಪವು ನಾನು ಸಹಸ್ರ ಆಶ್ವಮೇಧ ಯಜ್ಞವನ್ನು ವಾಡಿದರೂ ತೀರಲಾರದು. ಲಕ್ಷ್ಮಾವಧಿ ನೀತ್ರರ ದೊರ್ಕಾಹವನ್ನು ಕಟ್ಟಿಕೊಂಡ ನನ್ನ ನ್ನು ಆ ರಾಜಸಭೀಯಲ್ಲಿ ಪ್ರತಿಪಾಯ ಏಕೆ ನುಂಗಿಬಿಡಲಿಲ್ಲ? ನನ್ನ ಗೋಪ್ಯರ ಪೂಜಾವನ್ನು ಕೊಟ್ಟು ಆ ನೀತ್ರರ ಹಿಂದೆ ನಾನಾದರೂ ಯಮಸದನಕ್ಕೆ ಹೋಗುತ್ತೇನೆ. ನೀವು ವಾತ್ರ ನಿವ್ಯಾಪ್ತಿಯಶ್ವನನ್ನು ಇದೇ ರೀತಿಯಿಂದ ಉಪೇಕ್ಷೆ ವಾಡುತ್ತತ್ತ ಹೋಗಿರಿ” ಎಂದು ಹೇಳಿದನು. ಈ ಅಪೀಯವಾದ ಭಾಷಣವನ್ನು ಕೇಳಿ ದೊರ್ಕಾನು— “ದುರೋಧನಾ, ಈ ಪ್ರಕಾರ ನನ್ನನ್ನು ನಿನ್ನ ಕರ್ಮಾವಾದ ವಾಗ್ಯಹಾರ ದಿಂದ ಏಕೆ ಕಷ್ಟವಡಿಸುವೆ? ಅಜುಂ ನನು ಯುದ್ಧದಲ್ಲಿ ಅಚಿಂಕ್ಯನಿರೂತ್ತಾನೆಂದು ನಾನು ನಿನಗೆ ಈ ಮೊದಲೇ ನೂರು ಸಾರೆ ಹೇಳಿದ್ದೇನೆ. ತ್ರೈಪುಲೋಕ್ಯದಲ್ಲಿ ಶೂರಶ್ರೀಷ್ವನೆಂದು ನಾವು ತಿಳಿದುಕೊಂಡಂಥ ಭೀಷಣನನ್ನು ಸಹಾ ಅಜುಂ ನನು ಗೆದ್ದನು. ಇದಕ್ಕೆಂತ ಹೆಚ್ಚಿನ ಪ್ರಮಾಣವು ನಿನಗೇನು ಬೇಕು? ಶಕ್ತಿಯ ದ್ವಾರಾ ತದಲ್ಲಿ ಒಗೆದಂಥ ಲೆತ್ತಗಳು ಲೆತ್ತಗಳಲ್ಲ, ಆವು ಅಜುಂ ನನ ಬಣಗಳಿಂದು ತಿಳಿ. ಯಾವ ಮೂರಣನು ತನ್ನ ತಂಡಿತಾಲಿಗಳ, ಆಪ್ತರ ಮತ್ತು ನೀತ್ರರ ವಜನಗಳನ್ನು ವಿಂತಿ ತನ್ನ ಹಟವನ್ನೇ ನಡೆಸುತ್ತಾನೋ ಆವನು ಬೇಗನೆ ಶೋಕಕ್ಕೆ ಗುರಿಯಾಗುತ್ತಾನೆ. ನೀವು ಸತೀಶಿರೋಮಣಿಯಾದ ದೌರಾಪದಿಯನ್ನು ರಾಜಸಭೀಯಲ್ಲಿ ಎಳೆದು ತಂದು ವಾಡಿದ ಆಧಮಂದ ಫಲವನ್ನು ಈಗ ಅನುಭೋಗಿಸಿರಿ. ಸುವ್ಯಾನೆ ನನಗೇಕೆ ದೂಷಣವನ್ನು ಕೊಡುತ್ತೋ? ಜಯದ್ರಥನನ್ನು ಸಂರಕ್ಷಣ ವಾಡಲಿಕ್ಕೆ ನಿಂತುಕೊಂಡಿದ್ದು ನೀವು

ಅರು ಮಂದಿ ವೀರರು ಜೀವಂತರಿರುತ್ತೇರಿ. ಅಶ್ವತ್ಥಾಮನು ಜೀವಂತನಿರುತ್ತಾನೆ, ಕರ್ಣನು ಜೀವಂತನಿರುತ್ತಾನೆ, ಶ್ರವನೂ ಜೀವಂತನಿರುತ್ತಾನೆ; ಜುಂಡುಭಿನು ನಾತ, ಸತ್ತನು. ಇದರ ಅಧಿಕ್ರಾನು? ಇದಕ್ಕೂಗೆ ನೀವು ನಾಚತ ಕ್ಷಮ್ಯಾದಿ. ನಾನು ಇವತ್ತಿನ ದಿನಸ ನನ್ನ ವೈಯೋಜಿಗಿನ ಕವಚವನ್ನೇ ಕಳೆಯುವದಿಲ್ಲ. ಯುದ್ಧವನ್ನು ಮುಂದೆ ಸಾಗಿಸಬೇಕೆಂಬ ನಿನ್ನ ಅಪೇಕ್ಷೆಯು ಈಡೇರಲಿ. ಅಶ್ವತ್ಥಾಮನಿಗೆ ತನ್ನ ಜೀವವನ್ನು ಉಳಿಸಿಕೊಂಡು ಪಾಂಚಾಲರನ್ನೂ ಪಾಂಡವರನ್ನೂ ಜೀವಂತ ಬಿಡಬೀಡವೆಂದು ತಿಳಿಸು. ನಾನೂ ನನ್ನ ಜೀವದಲ್ಲಿ ಜೀವಿಸುವ ತನಕ ನಿನ್ನ ಕತ್ಯಾಗಳನ್ನು ಕೊಂಡು ಬೆಡುತ್ತೇನೆ. ಕ್ಷಮಿಬ್ಬಾರಾದ ಕೌರವರೂ ಪಾಂಡವರೂ ರಾತ್ರಿಯಲ್ಲಿ ಸಹ ಯುದ್ಧ ಮಾಡುವರು” ಎಂದು ದುರ್ಯೋಧನನಿಗೆ ಹೇಳಿ ತನ್ನ ರಥವನ್ನು ಪಾಂಡವರ ಸ್ವೇಷ್ಯದ ಕಡೆಗೆ ಸಾಗಿಸಿದನು. ಯಾದ್ದರಂಗವನ್ನು ಬಿಟ್ಟು ಹೋಗುವ ತುಕೂರಿಯು ಇನ್ನೂ ಉದದೆ ಇದ್ದು ಮೂಲಕ ಪಾಂಡವರ ಸ್ವೇಷ್ಯವು ಸಹ ಇನ್ನೂ ಯುದ್ಧರಂಗದಲ್ಲಿ ನಿಂತುಕೊಂಡಿತ್ತು. ಸಿಟ್ಟಿನ ಅವೇಶದಲ್ಲಿದ್ದ ದುರ್ಯೋಧನನು ರಾತ್ರಿಯಲ್ಲಿ ಯುದ್ಧವನ್ನು ನಡೆಸಲಿಕ್ಕೆ ಒಪ್ಪಿಗೆಯನ್ನು ಕೊಟ್ಟು ತನ್ನ ಕಡೆಯ ಬೀರೆ ಬೀರೆ ಸೇನಾನಾಯಕರಿಗೆ ಅವರವರ ಸ್ವೇಷ್ಯಗಳ ಚಟುವಟಿಕೆಗಳನ್ನು ಮುಂದರಿಸಲಿಕ್ಕೆ ಸೂಚನೆಯನ್ನು ಮಾಡಿದನು. ಆ ಮೇಲೆ ಅವನು ತನ್ನ ಕಾಲಬಲದವರಿಗೆ ಶಸ್ತ್ರಗಳನ್ನು ಬಿಟ್ಟು ಪ್ರತಿಯೊಂದು ರಥದ ಹತ್ತರ ಏದು ದೀವಟಿಗೆಗಳನ್ನು, ಪ್ರತಿಯೊಂದು ಆಸಿಯ ಹತ್ತರ ಮೂರು ದೀವಟಿಗೆಗಳನ್ನು ಮತ್ತು ಪ್ರತಿಯೊಂದು ಕುದುರೆಯ ಹತ್ತರ ಒಂದು ದೀವಟಿಗೆಯನ್ನು ಹಿಡಿದುಕೊಂಡು ನಿಲ್ಲಲಿಕ್ಕೆ ಅಪ್ಪಣಿಯನ್ನು ಮಾಡಿದನು. ಅದರಂತೆ ಅವರೆಲ್ಲರು ತಮ್ಮ ತಮ್ಮ ದೀವಟಿಗೆಗಳಿಗೆ ಉರಿ ಹಚ್ಚಿ ಬೆಳಕು ಮಾಡಿ ಅಲ್ಲಲ್ಲಿ ನಿಂತುಕೊಂಡರು. ಪಾಂಡವರಾದರೂ ಇಡೇ ಪ್ರಕಾರ ಘ್ರಾಣವನ್ನೇಯನ್ನು ಮಾಡಿದರು. ಆದುದರಿಂದ ಆ ರಾತ್ರಿ ಕಾಲಬಲದ ಯುದ್ಧವು ನಿಂತು ಹೋಗಿ ರಥಕರ, ಮಾನುತರ ಮತ್ತು ರಾಹುತರ ಯುದ್ಧವು ಮಾತ್ರ, ನಡೆಯಿತು. ದ್ವೋಣನು ದುರ್ಯೋಧನನ ವ್ಯಾಧಿವಾದ ದೂಷಣದಿಂದಲೂ, ಕರ್ಣನು ದ್ವೋಣನ ಯಥಾರ್ಥವಾದ ದೂಷಣದಿಂದಲೂ ರೊಚಿಗೆದ್ದು ಪಾಂಡವರ ಕೂಡ

ಭಯಂಕರವಾದ ಯಾದ್ಧವನ್ನು ಮಾಡಿದರು. ದ್ವಾರಾ ಕಣಾರ ಮುಂದೆ ಯಾರ ಪರಾಕ್ರಮವೂ ನಡೆಯಲಿಲ್ಲ. ಇದನ್ನು ನೋಡಿ ಪಾಂಡವರ ಕಡೆಯ ಕಾಲಬಲದ ವೀರರು ಅಂಜಿಕೊಂಡು ತಮ್ಮ ತಮ್ಮ ಕೈಯೊಳಗಿನ ದೀವಟಿಗೆಗ ಖನ್ನು ಒಕೆನ್ನೊಟ್ಟು ಓಡಿ ಹೋಗಲಾರಂಭಿಸಿದರು. ಆ ಪ್ರಸಂಗದಲ್ಲಿ ಶ್ರೀಕೃಷ್ಣನು ಅಜ್ಯಾನನ ರಥವನ್ನು ಕಣಾನ ಮೇಲೆ ಸಾಗಿಸದೆ ಘಟೋತ್ತಜನನ್ನೇ ಮುಂದೆವಾಡಿ ಅವನಿಗೆ—“ಬಾಳಾ ಘಟೋತ್ತಜಾ, ನಿನಗೆ ನಿನ್ನ ತಂದೆಯು ಮತ್ತು ಕಕ್ಷೆಂದಿರ ಸೇವೆಯನ್ನು ಮಾಡುವ ಯೋಗವು ಇವತ್ತಿನ ದವಸ ಒಂದಿರುತ್ತದೆ. ರಾತ್ರಿಯ ಸಮಯದಲ್ಲಿ ರಾಕ್ಷಸರ ಸಾಮಧ್ಯವು ಬಹಳ ಇರುವದು. ಆದುದರಿಂದ ಈ ಕರ್ತಿಣ ಪ್ರಸಂಗದಲ್ಲಿ ನೀನು ನಿನ್ನ ಸಾಮಧ್ಯವನ್ನು ತೋರಿಸು” ಎಂದು ಹೇಳಿ ಅವನನ್ನು ಪ್ರೋತ್ಸಾಹಿಸಿದನು. ಆಗ ಘಟೋತ್ತಜನು ತನ್ನ ರಾಕ್ಷಸೀ ಶಕ್ತಿಯಿಂದ ಕಣಾನ ಮೇಲೆ ಸಾಗಿ ಹೋಗಿ ತನ್ನ ಅಧೃತ್ಯ ರೂಪ ದಿಂದ ಆ ಕತ್ತಲದೊಳಗೆ ಕೌರವ ಸ್ವೇಣ್ಯದ ಮೇಲೆ ಕಲ್ಲು, ಕತ್ತಿ, ಬಚ್ಚ, ಬಾಣ ಮುಂತಾದವುಗಳ ಮಳೆಯನ್ನು ಸುರಿಸಿದನು. ಇದರಿಂದ ಕೌರವ ಸ್ವೇಣ್ಯವು ಆತಿ ಯಾವಾಗಿ ನಾಶವಾಯಿತು. ಕಣಾನು ತನ್ನ ಪ್ರಬಲವಾದ ಶಕ್ತಿಯಿಂದ ಘಟೋತ್ತಜನ ಹಾವಳಿಯನ್ನು ತಗ್ಗಿಸುತ್ತಲೇ ಇದ್ದನು. ಆದರೂ ರಾಕ್ಷಸೀ ಮಾಯೆಯು ಮುಂದೆ ಅವನ ಆಟವು ವಿಶೇಷ ಸಾಗಲಿಲ್ಲ. ಆಗ ಕೌರವ ಸ್ವೇಣ್ಯದಲ್ಲಿ ಹಾಹಾ ಕಾರವು ಉತ್ಪನ್ನವಾಯಿತು. ಆದುದರಿಂದ ಕೌರವವೀರರು ದುರೀಧನಿಗೆ—“ಇವತ್ತಿನ ರಾತ್ರಿ, ನಾವು ಘಟೋತ್ತಜನ ಕೈಯಿಂದ ಬದುಕಿ ಉಳಿದ ಬಳಿಕ ಮುಂದೆ ಪಾಂಡವರ ಕೂಡ ಯಾದ್ಧ ಮಾಡುವೆನ್ನ. ಆದುದರಿಂದ ಕಣಾನು ತನಗೆ ಇಂದ್ರನು ಕೊಟ್ಟು ಅಮೋಘ ಶಕ್ತಿಯನ್ನು ಉಪಯೋಗಿಸಿದ ಹೋರತು ನಮಗೆ ಗತಿ ಇಲ್ಲ” ಎಂದು ಬಹಳ ದೈನಿಕಿಂದ ಹೇಳಿಕೊಂಡರು. ಆ ಅಮೋಘ ಶಕ್ತಿಯನ್ನು ಇಂದ್ರನು ಕಣಾನ ದಾನಶೂರತ್ವಕ್ಕೆ ಮೆಚ್ಚಿ ಅವನಿಗೆ ಕೊಟ್ಟಿದ್ದನು. ಕಣಾನು ಯಾವನ ಮೇಲೆ ಆ ಶಕ್ತಿಯನ್ನು ಒಗೆಯುವನೋ ಆವನು ಖಂಡಿತವಾಗಿ ಸಾಯಬೀಕೆಂತಲೂ, ಆದನ್ನು ಕಣಾನು ಒಮ್ಮೆ ಉಪಯೋಗಿಸಿದ ತರುವಾಯ ಆದರ ಉಪಯೋಗವು ಇನ್ನೊಬ್ಬನ ಮೇಲೆ ಆಗಲಾರ ದೆಂತಲೂ ಇಂದ್ರನು ಕಣಾನಿಗೆ ಆ ಶಕ್ತಿಯನ್ನು ಕೊಡುವ ಕಾಲಕ್ಕೆ ತಿಳಿಸಿ

ದ್ವನು. ಆ ಅಮೋಹ ಶಕ್ತಿಯನ್ನು ಕಣಾನು ದುರೋಧನನ ಹೇಳಿಕೆಯ ಪ್ರಕಾರ ಘಟಕೋತ್ತುಚನ ಮೇಲಿ ಒಗೆದದ್ದರಿಂದ ಅದು ಆ ಅದೃಶ್ಯ ಸ್ಥಿತಿಯಲ್ಲಿಯೇ ಘಟಕೋತ್ತುಚನಿಗೆ ತಾಗಲು ಅವನು ಧುಪ್ಪನೆ ಆಕಾಶದಿಂದ ನೆಲಕ್ಕೆ ಬೆದ್ದ ಸತ್ತನು. ಘಟಕೋತ್ತುಚನು ಬೀಳ ಬೀಳುವಾಗೆ ಎರಡೂ ಕಡೆಯ ನೂರಾರು ಜನರು ಅವನ ಪ್ರಜಂಡ ದೇಹದ ಕೆಳಗೆ ಸಿಕ್ಕು ಸತ್ತರು. ಈ ಪ್ರಕಾರ ಪರಾಕ್ರಮಿಯಾದ ಘಟಕೋತ್ತುಚನು ಮಡೆದು ಹೋದ್ದರಿಂದ ಭೀಮಾಜ್ಞನ ರಿಗೆ ಬಹಳ ದುಃಖವಾಯಿತು. ಆದರೆ ಕಣಾನ ಅಮೋಹ ಶಕ್ತಿಯು ಹರಣ ವಾಯಿತೆಂದು ನೋಡಿ ಭಗವಾನ್ ಶ್ರೀಕೃಷ್ಣನಿಗೆ ಬಹಳ ಹರ್ಷವಾದ್ದರಿಂದ ಅವನು ಅಜ್ಞನಿಗೆ ಆಲಿಂಗನ ಕೊಟ್ಟದ್ದಲ್ಲದೆ ಸಿಂಹನಾದ ವಾದುತ್ತಿರಧದ ಕೆಳಗೆ ಜಿಗಿದು ಕುಣಿದಾಡಹತ್ತಿದನು. ಇದನ್ನು ನೋಡಿ ಅಜ್ಞನಿಗೆ ಆಶ್ಚರ್ಯವೇನಿಸಿ ಅಜ್ಞನನು ಶ್ರೀಕೃಷ್ಣನಿಗೆ “ಶ್ರೀಕೃಷ್ಣಾ, ನಾವು ನವ್ಯ ಪರಾಕ್ರಮಿ ಬಾಲಕನಾದ ಘಟಕೋತ್ತುಚನ ಬಗ್ಗೆ ಶೋಕಿಸುವಾಗ ನಿನಗೆ ಆತ್ಮಾನಂದವಾಗಿರುವ ಕಾರಣವೇನು? ” ಎಂದು ಕೇಳಿದನು. ಅದಕ್ಕೆ ಶ್ರೀಕೃಷ್ಣನು—“ಅಜ್ಞನಾ, ನಾನು ಕಣಾನ ಯಾವ ಅಮೋಹ ಶಕ್ತಿಯಿಂದ ನಿನ್ನನ್ನು ಉಳಿಸಲಿಕ್ಕೆ ಇಷ್ಟ್ವಾ ದಿವಸ ಪ್ರಯತ್ನ ವಾದುತ್ತಿದ್ದನೋ ಆ ಅಮೋಹ ಶಕ್ತಿಯ ಘಟಕೋತ್ತುಚನನ್ನು ವಾತ್ರ, ಒಯ್ದಿದ್ದರಿಂದ ನೀನು ಇವತ್ತಿನ ದಿವಸ ಬೀವಂತ ಉಳಿದೆ. ಇನ್ನು ಮೇಲಿ ಕಣಾನು ಸತ್ತಂತಾಯಿತೆಂದು ತಿಳಿ. ಕಣಾನು ಈ ತನ್ನ ಅಮೋಹ ಶಕ್ತಿಯನ್ನು ಯಾರ ಮೇಲಿ ಒಗೆದಾಗ್ಯೋ ಅದು ಅವರ ಬೀವವನ್ನು ತೆಗೆದುಕೊಳ್ಳಿದೆ ಎಂದಿಗೂ ಬೆಡುತ್ತಿದ್ದಿಲ್ಲ. ಆದುದರಿಂದ ಘಟಕೋತ್ತುಚನು ಆ ಅಮೋಹ ಶಕ್ತಿಯನ್ನು ತನ್ನ ಮೈಮೇಲಿ ತೆಗೆದುಕೊಂಡದ್ದರಿಂದ ಅವನು ನಿನ್ನ ಮೇಲಿ ಅನಂತ ಉಪಕಾರಗಳನ್ನು ವಾಡಿದನು ” ಎಂದು ಹೇಳಿದನು. ಇದನ್ನು ಕೇಳಿ ಅಜ್ಞನಿಗೆ ತುಸು ಸವಾರಾನವಾಯಿತು. ಪ್ರತಿ ದಿನ ರಾತ್ರಿ ದುರೋಧನನೂ ಕಣಾನೂ ಅಜ್ಞನನನ್ನು ದ್ವೈರಫಕ್ಕೆ ಉವಾಳಿ ನ ವಾಡಿ ಅವನ ಮೇಲಿ ಈ ಅಮೋಹ ಶಕ್ತಿಯನ್ನು ಪ್ರಯೋಗ ವಾಡಿ ಕೊಳ್ಳಬೇಕೆಂದು ವಿಚಾರ ನಡೆಸುತ್ತಿದ್ದರು. ಆದರೆ ಬೀಳಗಾದ ಕೂಡಲೆ ಅವರು ಇದನ್ನು ಮರೆತು ಬೀರೆ ಕಾರ್ಯಕ್ರಮದಲ್ಲಿ ತೊಡಗುತ್ತಿದ್ದರು. ಯುಧಿಷ್ಠಿರನ

ನ್ನು ಹಿಡಿಯುವ ಅಶೆಯಿಂದ ಕೌರವರು ಮೂರು ದಿವಸ ಅಜ್ಯಾನನನ್ನು ಸಂಸ
ಪ್ತ ಕೇರರ ಕಡೆಗೆ ತೊಡಗಿಸಿದರು. ನಾಲ್ಕುನೇ ದಿವಸ ಕರ್ಣನು ಜುಂಡ್ರಧ್ರ
ನನ್ನ ರಹ್ಮಿಸುವ ಕೆಲಸದಲ್ಲಿ ತೊಡಗಿದ್ದರಿಂದ ಈ ಶಕ್ತಿಯನ್ನು ಅಜ್ಯಾನನ
ಮೇಲೆ ಪ್ರಯೋಗ ವಾಡಲಿಕ್ಕೆ ಮಾರೆತನು. ಕೊನೆಗೆ ಆ ರಾತ್ರಿಯ ಯುಧದಲ್ಲಿ
ಫಟೋತ್ತುಜನು ತನ್ನ ರಾಕ್ಷಸೀ ವಾಯೆಯಿಂದ ಕೌರವರಿಗೆ ಗಂಟಲಗಾಳ
ನಾಗಲಾಗಿ ಕರ್ಣನು ಈ ಆಮೋಷ ಶಕ್ತಿಯನ್ನು ಉಪಯೋಗಿಸಿದ ಹೂರ
ತು ವಾಗ್ರವೇ ಉಳಿಯಲ್ಲ. ಒಂದು ವೇಳೆ ಕರ್ಣನ ಮನಸ್ಸಿನಲ್ಲಿ ತಾನು
ಸೇನಾಧಿವಾತಿಯಾದ ಬಳಿಕ ಅಜ್ಯಾನನ್ನು ಬೇರೆ ಕಡೆಗೆ ಕರಕೆಂದು ಹೋಗಿ
ಅವನ ಕೂಡ ದ್ವಾಂದ್ವ ಯುಧ ವಾಡಿ ಅವನನ್ನು ಕೊಂದು ಸ್ವತಂತ್ರ ಯಶ
ಸ್ಸನ್ನು ಸಂಪಾದಿಸಬೇಕೆಂದು ಇದ್ದಿರಬೇಕೆಂದು ಕಾಣುತ್ತದೆ. ಈ ಸಂಸಾರ
ದಲ್ಲಿ ಅನೇಕ ಸಾರೆ ಇಂಥ ಪ್ರಸಂಗಗಳು ಬರುತ್ತವೆ. ಒಮ್ಮೆ ಮೈ
ಯಾವದೊಂದು ಕೆಲಸವನ್ನು ತಾವು ಮೊದಲಿಗೆ ಏಕೆ ವಾಡಲಿ
ಲ್ಲವೆಂದು ತಮಗೇ ಸ್ವತಃ ಅಶ್ವಯುವಾಗಿ ದುಃಖವನ್ನಿಂತು
ಒಮ್ಮೆ ಮೈ ಸುಲಭ ಕೆಲಸವು ಸಹ ತಮಗೆ ಹೊತ್ತಿಗೆ ಲಕ್ಷ್ಯಕ್ಕೆ
ಬರುವದಿಲ್ಲ. ಲಕ್ಷ್ಯಕ್ಕೆ ಬಂದರೂ ಅದನ್ನು ವಾಡುವ ಮನಸ್ಸು
ಅಗುವದಿಲ್ಲ. ಆ ಸಮಯಕ್ಕೆ ಬೇರೊಂದು ವಿಚಾರದಲ್ಲಿ ಮನಸ್ಸು
ಮಗ್ನವಾಗುತ್ತದೆ. ಈ ಪ್ರಕಾರ ದೈವಿ ವಾಯೆಯು ವಿಲಕ್ಷಣ
ವಿರುತ್ತದೆ. ಕರ್ಣನು ಈ ಪ್ರಕಾರ ತನ್ನ ಕೈಯೋಳಿಗಿನ ಆಮೋಷ ಶಕ್ತಿ
ಯನ್ನು ತತ್ತವಾದ ಅಜ್ಯಾನನ ಮೇಲೆ ಉಪಯೋಗಿಸದೆ ವ್ಯಧಿ
ವಾಗಿ ಕಳ್ಳು ಬಿಟ್ಟು ನೆಂದು ಧೃತರಾಷ್ಟ್ರನು ಅಶ್ವಯುವನ್ನು ವ್ಯಕ್ತ ವಾಡ
ಲು, ಸಂಜುಯನು ಅವನಿಗೆ—“ ನಾವು ರಾತ್ರಿಯಲ್ಲಿ ವಾಡಿದ ವಿಚಾರವನ್ನು
ಬೆಳಗಾದ ಬಳಿಕ ಶ್ರೀಕೃಷ್ಣನ ವಾಯೆಯಿಂದ ಮರಿತುಬಿಡುತ್ತಿದ್ದ್ವಾಗಿ. ಹಾಗೂ
ಶ್ರೀಕೃಷ್ಣನು ದಿನಾಲು ಅಜ್ಯಾನನ ರಥವನ್ನು ಆದಷ್ಟು ಮತ್ತು ಕರ್ಣನಿಂದ
ದೂರ ಬಿಂಬಿ ಅಜ್ಯಾನನನ್ನು ಉಳಿಸುತ್ತಿದ್ದ್ವಾಗಿ ” ಎಂದು ಹೇಳಿದನು. ಈ
ಪ್ರಕಾರ ಫಟೋತ್ತುಜನು ಸತ್ತ ಮೇಲೆ ವರಡೂ ಸ್ವನ್ಯಗಳು ದಳಿದು ಹೋ
ದ್ವಾರಿಂದ ಅಜ್ಯಾನನ ಸೂಜನೆಯ ಮೇರೆಗೆ ವರಡೂ ಕಡೆಯ ಸೇನಾವತಿಗಳು

ಜಂದೋದಯವಾಗುವ ತನಕ ತಮ್ಮ ತಮ್ಮ ಸ್ವೇಸ್ಯದ ಜನರಿಗೆ ಯುದ್ಧರಂಗ ದಲ್ಲಿಯೇ ಮಲಗಿಕೊಳ್ಳಲಿಕ್ಕೆ ಅಪ್ಪಣಿಯನ್ನು ವಾಡಿದರು. ಆಗ ಎಲ್ಲ ಮನು ಷ್ಟ್ರೋ ಆನೆ ಕುದುರೆಗಳೂ ಇಡೀ ದಿವಸ ತಮಗೆ ಆದ ಭವಂತರ ಶ್ರಮ ದಿಂದ ದಣಿದು ಹೋಗಿದ್ದ ಕಾರಣ ಬಂದು ಕ್ಷೇತ್ರದೊಳಗೆ ಸತ್ತಂತೆ ಮಲಗಿ ಕೊಂಡು ನಿಡೆ ವಾಡಹತ್ತಲು ಯುದ್ಧರಂಗದಲ್ಲಿ ಆ ಯಾವತ್ತರ ಶ್ರಾವಸೋ ಚಳ್ಳುವ ಸದ ಹೊರತು ಬಂದೂ ಶಬ್ದವು ಕೇಳಿಸಲಿಲ್ಲ.

ಶಾ. ಶಕದ ಮುಂಚೆ ಇಂತಂ ನೇರ ಮಾರ್ಗ ಶ್ರೀರ್ವರ್ ಶುದ್ಧ ಜತುರ್ದರ್ಶ ಯ ದಿವಸ ಭಾರತ ಯುದ್ಧವು ಆರಂಭವಾಗಿ ಭೀನ್ಯನ್ನು ಹತ್ತು ದಿವಸ ಅತಿ ಪರಾಕ್ರಮ ವಾಡಿ ವರ್ದ್ಯ ಅಷ್ಟುಖಿಯ ದಿವಸ ತನ್ನ ದೇಹವನ್ನಿಟ್ಟುಕೊಂಡು. ಮುಂದೆ ನಾಲ್ಕು ದಿವಸ ದೂರಾನ ಸೇನಾಧಿಸರ್ಕಾರದಲ್ಲಿ ಯುದ್ಧವು ನಡೆದು ವಾರನೇ ದಿವಸ ಅಂದರೆ ವರ್ದ್ಯ ಏಕಾದಶಿಯ ಸಾಯಂಕಾಲದಲ್ಲಿ ಜಯದರ್ಥನು ಮಡೆದ ನು. ಮತ್ತು ರಾತ್ರಿಯಲ್ಲಿ ಘಟೋತ್ಕಾಚನು ಮಡೆದನು. ಘಟೋತ್ಕಾಚನ ಮರಣದ ತರುವಾಯ ಎರಡೂ ಸ್ವೇಸ್ಯದವರು ಸಮರಂಗಣದಲ್ಲಿ ಮಲಗಿಕೊಂಡು ಬೆಳಗುಮುಂಜಾನೆ ನಾಲ್ಕು ಹೊಡೆಯುವ ತನಕ ಸಿದ್ದ ವಾಡಿದರು. ಅನಂತರ ವರ್ದ್ಯ ಧ್ವಾದಶಿಯ ಜಂದನು ಉದಯೋನ್ನಿಖಿನಾಗಿ ಪೂರ್ವ ಕಡೆಯು ಹೀತಿ ಜದ ಮೇಲೆ ಮೇಲ್ವಿಚ್ಚನೆ ಬಂದು ಸಮರಂಗಣದ ಮೇಲೆ ಸ್ವಷ್ಟವಾದ ಬೆಳಗಿಂಗಳವನ್ನು ಹರಡಿದನು. ಆ ಒಳಕ ಸ್ವೇಸಿಕರು ಎಷ್ಟುರಾಗಿ ಪುನಃ ಯುದ್ಧ ವನ್ನು ವಾಡಲಿಕ್ಕೆ ಆರಂಭ ವಾಡಿದರು. ಆಗ ದುರ್ಯೋಧನನು ದೂರಾ ಸಿಗೆ—“ಆಜಾಯರೇ, ನೀವು ನಿಮ್ಮ ಪ್ರಯ ಶಿವ್ಯನ ಮೇಲಿನ ಪ್ರೇಮದಿಂದಾಗಲಿ, ನನ್ನ ದುಭಾಗ್ಯದಿಂದಾಗಲಿ ಪಾಂಡವರ ಬಗ್ಗೆ ದುಃಖವನ್ನು ತೋರಿಸುತ್ತಿದ್ದೀರಿ. ಇನ್ನು ಮುಂದೆ ಈ ಪ್ರಕಾರ ವಾಡಬೇಡಿರಿ. ನೀವು ಇನ್ನು ಮೇಲೆ ನನ್ನ ಸಲುವಾಗಿ ದಣಿದವರು, ದಣಿಯದೆ ಇರುವವರು, ಅಸ್ತ್ರವಿಢಿಯನ್ನು ಬಲ್ಲವರು, ಅಸ್ತ್ರವಿಢಿಯನ್ನು ಅರಿಯಬವರು ಎಂಬ ಭೀದಾಭೀದ ವಾಡದೆ ಅಥವಾ ಯಾರಿಗೂ ದಯಾ ತೋರಿಸದೆ ಪಾಂಡವ ಸ್ವೇಸ್ಯವನ್ನು ಪೂರ್ಣವಾಗಿ ಸಾಕ ವಾಡಿರಿ” ಎಂದು ಹೇಳಿದನು. ಆದಕ್ಕೆ ದೂರಾನು—“ಇವತ್ತಿನ ವರೆಗೆ ಶಕ್ಯವಿದ್ದ ದನ್ನು ನಾನು ವಾಡುತ್ತಲೇ ಬಂದಿರುವೆನು. ಆದರೂ

ಈಹೊತ್ತು ನಾನು ಅಸ್ತುವಿದ್ಯೆ ಗೊತ್ತಿದ್ದವರಿಗೂ, ಅಸ್ತುವಿದ್ಯೆ ಗೊತ್ತಿಲ್ಲದವರಿಗೂ ಕೂಡಿಯೇ ಸಿನ್ನ ಹೇಳಿಕೆಯಂತೆ ಕೊಂಡುಬಿಡುತ್ತೇನೆ. ನಾನು ಪಾಂಚಾಲರನ್ನು ಇವತ್ತಿನ ದಿವಸ ಕೊಂಡುಬಿಡುವ ತನಕ ನನ್ನ ಮೃಯೋಳಿನ ಕವಚವನ್ನು ಸಹ ತೆಗೆಯುವದಿಲ್ಲ. ಆದರೆ ಅಜ್ಯಾನನ ಮೇಲೆ ನೀನೇ ಸಾಗಿಹೋಗು. ಅಜ್ಯಾನನ ಪ್ರರಭಾವಕ್ಕೆ ನೀನೇ ಆದಿಕಾರಣಿರುವೆ. ಆದುದರಿಂದ ಅಜ್ಯಾನನು ದಣಿದಿರುವಾಗ ಆವನ ಮೇಲೆ ಸಾಗಿಹೋಗಿ ಆವನಮೇಲಿನ ಸೇಡು ತೀರಿಸಿಕೊಳ್ಳ. ಸುಮ್ಮಿನೆ ಇತರ ಕ್ಷೇತ್ರಿಯರನ್ನು ಏಕೆ ನಾಶಪಡಿಸುತ್ತೀರೋ? ” ಎಂದು ನುಡಿದು ಸಿಟ್ಟಿಸಿಂದಲೂ ಆವೇಶದಿಂದಲೂ ರಣಾಂಗಣದ ಮಧ್ಯಭಾಗವನ್ನು ಬಿಟ್ಟು ಉತ್ತರ ಕಡೆಗೆ ಹೋಗಿ ಅಲ್ಲಿ ನಿಂತಿದ್ದ ಪಾಂಚಾಲರ ಹೇಳಿ ತನ್ನ ಅಸ್ತಿಗಳನ್ನು ಒಗೆಯಲಿಕ್ಕೆ ಆರಂಭ ಮಾಡಿದನು. ಪಾಂಚಾಲರ ಸಹಾಯಕ್ಕೆ ಚೇರಿದ ಮತ್ತು ಮತ್ತು ಮತ್ತು ರೂಪಾಂಶರು. ಅವರೆಲ್ಲರ ಮೇಲೂ ದೂರಾಣಿನ ತನ್ನ ಅಸ್ತಿಗಳನ್ನು ಒಗೆದುದು, ಪದನ ಮೂರು ಮಂದಿ ಮತ್ತು ಲಂಬನ್ನು ಕೊಂಡದ್ದಲ್ಲದೆ ಪ್ರತ್ಯೇಕು ದು, ಪದನಿಗೂ ವಿರಾಟನಿಗೂ ಯಾವ ಸದನಕ್ಕೆ ಕಳುಹಿಸಿದನು. ಇದನ್ನು ಕಂಡು ಧೃಷ್ಟಿಯನ್ನು ನು – “ ಇವತ್ತಿನ ದಿವಸ ನಾನು ದೂರಾಣಿನನ್ನು ಕೊಲ್ಲಿದೆ ಬೆಟ್ಟಿರೆ ನನ್ನ ಪುಣ್ಯವೇಲ್ಲ ನಷ್ಟವಾಗಿಹೋಗಲಿ ” ಎಂದು ಪ್ರತಿಜ್ಞೆಯನ್ನು ಮಾಡಿ ದೂರಾಣಿ ಮೇಲೆ ಸಾಗಿಹೋಗಿದನು. ಇಷ್ಟರಲ್ಲಿ ಸಾಯೋಽದಯವಾಗಲು ಎಲ್ಲ ಕ್ಷೇತ್ರಿಯರು ತಮ್ಮ ಯುದ್ಧವನ್ನು ಸ್ವಲ್ಪ ಹೊತ್ತು ನಿಲ್ಲಿಸಿ ತಮ್ಮ ನಿತ್ಯಕ್ರಮವನ್ನು ಮುಗಿಸಿಕೊಂಡ ತರುವಾಯ ಪುನಃ ಘನಫೋರವಾದ ಯುದ್ಧವನ್ನು ಆರಂಭ ಮಾಡಿದರು. “ ಸಾಯಿವನೆ ಅಥವಾ ಕೊಲ್ಲಿವನೆ ” ಎಂಬ ನಿಶ್ಚಯದಿಂದ ಯುದ್ಧ ಮಾಡಲಿಕ್ಕೆ ನಿಂತುಕೊಂಡಿದ್ದ ದೂರಾಣಿನ್ನು ನೋಡಿ ಇವನನ್ನು ಯಾವ ರೀತಿಯಿಂದ ಬಲಹಿನ ಮಾಡಬೇಕೆಂದು ಪಾಂಡವರಿಗೆ ಬಹಳ ಜಿಂತೆಯು ಉತ್ತರಣ್ಣವಾಯಿತು. ಪಾಂಡವ ಸೈನ್ಯದ ಬಲವಾಶ್ವರದ ಮೇಲೆ ದೂರಾಣಿ ಆನೇಕ ಅಸ್ತಿಗಳನ್ನು ಒಗೆದು ಭಯಾಂಕರವಾದ ನಾಶವನ್ನು ನಡೆಸಿದ್ದರಿಂದ ಈ ಸೈನ್ಯವೇಲ್ಲ ಉಳಿಯುವದೋ ಇಲ್ಲಿ ಎಂದು ಆವರಿಗೆ ಭಯವುವುಂಟಾಯಿತು. ಎಲ್ಲಲ್ಲಿ ಸಹಾಯಾದ ಅಗತ್ಯವು ಕಂಡುಬರುತ್ತಿತ್ತೂ ಅಲ್ಲಲ್ಲಿ ಶ್ರೀಕೃಷ್ಣನು ಅಜ್ಯಾನನ

ರಥವನ್ನು ಬಯ್ದು ನಿಲ್ಲಿಸುತ್ತಿದ್ದನು. ಆದರೂ ದೊರ್ಣಾನ ಮುಂದೆ ಆಜ್ಯಾನ ನ ಪ್ರಯತ್ನವು ಏನೂ ನಡೆಯಲಿಲ್ಲ. ಪಾಂಚೂಲ ಸೈನ್ಯವು ಬಹುಶಃ ಇಲ್ಲ ದಂತೆ ಆದುದರಿಂದಲೂ ದೃಷ್ಟಿಯವುನ್ನನ ಪ್ರತಿಜ್ಞೆಯು ನಿರಧರಿಸಿದ್ದ ಕಾಗುವ ಹೊತ್ತು ಬಂದದ್ದರಿಂದಲೂ ಶ್ರೀಕೃಷ್ಣನು ಧರ್ಮಯುದ್ಧವನ್ನು ಬಿಟ್ಟು ಕೂಟ ಯುದ್ಧವನ್ನು ವಾಡಬೇಕೆಂದರೆಯಿಸಿ—“ನೀವು ಎಡಪಾಶ್ವದಲ್ಲಿ ಯುದ್ಧವಾಡ ಲಿಕ್ಕೆ ನಿಂತುಕೊಂಡಿದ್ದ ಅಶ್ವತಾಫಾಮನು ಸತ್ತನೆಂದು ಹೂಲಿಯನ್ನು ಎಬ್ಬಿಸಿರಿ. ಅಂದರೆ ದೊರ್ಣಾನು ಪ್ರತಿಕೋಳಿದಿಂದ ಹತ್ವಿರ್ಯಾನಾಗುವನು” ಎಂದು ಪಾಂಡವ ವೀರರಿಗೆ ಸೂಚಿಸಿದನು. ಶ್ರೀಕೃಷ್ಣನ ಈ ಸೂಚನೆಯು ಆಜ್ಯಾನನ ಮನಸ್ಸಿಗೆ ಬರಲಿಲ್ಲ. ಆದರೆ ಯುಧಿಷ್ಠಿರನು ಈ ಪ್ರಸಂಗವು ಕರಿಣಾವಿರುತ್ತದೆಂದು ನೋಡಿ ಬಹಳ ಕಷ್ಟದಿಂದ ಬಪ್ಪಿಕೊಂಡನು. ಈ ಒಳಿಕ ಭೀಮನು ತಮ್ಮ ಕಡೆಗೆ ತಮ್ಮ ಸಹಾಯಕಾಗಿ ಬಂದು ನಿಂತಿದ್ದ ವಾಲವ ದೇಶದ ಇಂದ್ರವ ಮರ್ಮನ ಅಶ್ವತಾಫಾಮವೆಂಬ ಆನೆಯನ್ನು ಕೊಂಡನು. ಆಗ ಪಾಂಡವರು “ಅಶ್ವತಾಫಾಮನು ಸತ್ತನು” ಎಂದು ಹೂಲಿಯನ್ನು ಎಬ್ಬಿಸಿದರು. ಈ ಸುದ್ದಿಯು ದೊರ್ಣಾನ ಕಿವಿಗೆ ಮುಟ್ಟುಲು ಆವನು ತನ್ನ ಶಸ್ತ್ರಪ್ರಯೋಗವನ್ನು ನಿಲ್ಲಿಸಿ ಇದರ ಸತ್ಯತೆಯನ್ನು ತಿಳಿದುಕೊಂಡು ಬರುವದಕಾಗಿ ತನೆನ್ನೊಬ್ಬಿ ರಾಹುತನನ್ನು ತನ್ನ ಎದುರಿಗೆ ನಿಂತುಕೊಂಡಿದ್ದ ಯುಧಿಷ್ಠಿರನ ಕಡೆಗೆ ತಿಳಿಸಿದನು. ಆದಕ್ಕೆ ಯುಧಿಷ್ಠಿರನು—“ಅಶ್ವತಾಫಾಮನು ಸತ್ತನು. ಆದರೆ ಮನುಷ್ಯನೋ ಆನೆಯೋ ಗೊತ್ತಿಲ್ಲ” (ಅಶ್ವತಾಫಾಮಾ ಹತಃ ನರೀವಾ ಕುಂಜರೀವಾ) ಎಂದು ಉತ್ತರ ಕೊಟ್ಟನು. ಧರ್ಮನು ಎಂದೂ ಆಸತ್ಯ ವಾತಾಡಿದ್ದಿಲ್ಲವಾದ ಕಾರಣ ಆವನ ರಥವು ನೆಲಕ್ಕೆ ಮುಟ್ಟುದೆ ಅಂತರದಿಂದ ನಡೆಯುತ್ತಿತ್ತು. ಆದರೆ ಆವನ ಬಾಯಿಂದ ಅಶ್ವತಾಫಾಮನನೆಂಬವನು ಸತ್ತನೆಂಬ ಸಂದಿಗ್ಧ ಉತ್ತರವು ಬಂದ ಕೂಡಲೆ ಆವನ ರಥವು ನೆಲಕ್ಕೆ ಮುಟ್ಟುತ್ತು. ಧರ್ಮನು ಕೊಟ್ಟ ಈ ಸಂದಿಗ್ಧ ಉತ್ತರವನ್ನು ತನ್ನ ರಾಹುತನ ಮುಖಾಂತರ ಕೇರಳ ದೊರ್ಣಾನು ಅಶ್ವಯಾ ಪಟ್ಟನು. ದೊರ್ಣಾನು ನಾಲ್ಕು ದಿನಸ ಬಿಟ್ಟು ಬಿಡೆ ಯುದ್ಧ ವಾಡಿ ದಣಿದಿದ್ದನು. ಆದರಲ್ಲಿಯಾ ಆವನು ತನ್ನ ಮಗನ ಮರಣದ ಕೆಟ್ಟು ಸುದ್ದಿಯನ್ನು ಕೇರಳದಿಂದ ಕೈಕೊಲು ಕಳಿಕೊಂಡನು. ಆಗ ಆನಿಗೆ ಯಾವ ಅಸ್ತ್ರಗಳನ್ನು

ಪ್ರಯೋಗ ಮಾಡಬೇಕೆಂಬ ನೆನಪು ಸಹ ಉಳಿಯಲ್ಲಿ. ಅವನು ಧೃಷ್ಟಿಯದ್ವಾರಾ ಮುನ ಮೇರುತ್ತಿದ್ದ ಬಾಣಗಳು ಸಹ ಅವನ ಒತ್ತಿರುತ್ತಿರುವ ಬಾರದಾದವು. ಆದುದರಿಂದ ಅವನು ತನ್ನ ಧನುಷ್ಯವನ್ನು ಕೆಳಗೆ ಇಟ್ಟು ಕೊಂಡು ಸಮಾಧಿ ಹತ್ತಿದವನಂತೆ ಕ್ಷಮ್ಮಾ ಮುಚ್ಚಿ ಕೊಂಡು ಬಂದು ಕ್ಷಮ್ಮಾ ಹೊತ್ತು ಕುಳಿತನು. ಇದನ್ನು ನೋಡಿ ಧೃಷ್ಟಿಯದ್ವಾರಾ ಮುನು ತನ್ನ ರಥದ ಕೆಳಗೆ ಹಾರಿಕೊಂಡು ದೊರ್ಕಣಾನ ರಥವನ್ನೇರಿ ಅಲ್ಲಿ ಧೃಷ್ಟಿನಿಂದ ನಾಗಿ ಕುಳಿತ್ತಿದ್ದ ದೊರ್ಕಣಾನ ಚಂಡಿಕೆಯನ್ನು ಹಿಡಿದು ತನ್ನ ಕೈಯೊಳಗಿನ ಶಸ್ತ್ರದಿಂದ ಅವನ ಶಿರಸ್ನನ್ನು ಕಡಿದನು. ಈ ಪ್ರಕಾರ ದೊರ್ಕಣಾನ ಅಂತ್ಯವಾಲಿತು.

ಧೃಷ್ಟಿಯದ್ವಾರಾ ಮುನು ದೊರ್ಕಣಾನನ್ನು ಕೊಂಡು ಸಿಂಹನಾದವನ್ನು ಮಾಡುತ್ತ ರಣಾಂಗಣದಲ್ಲಿ ಜಿಗಿದದ್ದನ್ನು ದೊರ್ಕಣಾನ ಸ್ಪೇನಿಕರು ನೋಡಿ ಸನು ರಾಂಗಣವನ್ನು ಬಿಟ್ಟು ಬುಡಿ ಹೊಗಲಿಕ್ಕೆ ಆರಂಭ ಮಾಡಿದರು. ಶಲ್ಯ, ಶಕ್ಷನಿ, ದುರ್ಯೋಧನ, ಕರ್ಣರು ಭಯದಿಂದ ಯುದ್ಧ ಬಿಟ್ಟು ತಿರುಗಿ ಹೊರಿ ಟರು. ಅಶ್ವತಾಫಮನು ಯುದ್ಧ ಮಾಡಲಿಕ್ಕೆ ಸಿಂಹಕೊಂಡ ಎಡಪಾಶ್ವದ ಸ್ಪೇನಿಕ ಜನರು ಸಹ ಬುಡಿ ಹೊಗಲಿಕ್ಕೆ ಹತ್ತಿದರು. ಇದನ್ನು ನೋಡಿ ಅಶ್ವತಾಫಮನು ಅಶ್ವಯುದ್ಧದಿಂದ ದುರ್ಯೋಧನನ ಕಡೆಗೆ ಹೊಗಿ ಈ ಪ್ರಕಾರ ಏಕೆ ಅಯಿತೆಂದು ಕೇಳಿದನು. ಆಗ ಅವನು ಅಲ್ಲಿ ನಡೆದ ಯಾವತ್ತು ವೃತ್ತಾಂತವನ್ನು ಹೇಳಲು ಅಶ್ವತಾಫಮನಿಗೆ ಅಂಗಾಲಿನಿಂದ ನಡುಸಿತ್ತಿರು ತನಕ ರಂಜಕ ಬರಸಿದಂತೆ ಅಯಿತು. ಬಳಿಕ ಅವನು—“ಧರ್ಮನು ಅಧರ್ಮದಿಂದ ನನ್ನ ತಂದೆಯನ್ನು ಕೊಲ್ಲಿಸಿದನೇ? ನಾನು ಜೀವಂತ ಇರಲು ಆ ಕ್ಷಮ್ಮಾದ್ವಾರಾ ಮುನು ನನ್ನ ಪೂಜ್ಯನಾದ ಪಿತನ ಚಂಡಿಕೆಯನ್ನು ಹಿಡಿದು ಅವನ ರುಂಡ ವನ್ನು ಕತ್ತಲಿಸಿದನೇ? ಯುದ್ಧದಲ್ಲಿ ಜಯಾಪಜಯ ಬರುವದು ಈಶಾಧೀನವಿ ರುವದು. ಆದರೆ ನನ್ನ ಪಿತನು ತನ್ನ ಶಸ್ತ್ರವನ್ನು ಕೆಳಗೆ ಇಟ್ಟುರುವಾಗ ಅವನಿಗೆ ಇಂಥ ಆಗೋರವದ ಮರಣವು ಬಂದದ್ದು ದೊಡ್ಡ ದುಭಾಗ್ಯವೇ ಸರಿ. ಇರಲಿ. ನೀನು ಹೆಡರಬೀಡ. ಅಜುಂನನಿಗೂ ವಾಸುದೇವನಿಗೂ ಸಹ ಬಾರದೆ ಇರುವಂಥ ಅಸ್ತ್ರಪ್ರಯೋಗಗಳನ್ನು ನಾನು ಬಲ್ಲಿಸು. ನಾನು ಇವತ್ತಿನ ದಿವಸ ಧೃಷ್ಟಿಯದ್ವಾರಾ ನನ್ನ ಧರ್ಮನನ್ನು ಸಂಹಾರ ಮಾಡುತ್ತೇನೇ” ಎಂದು

ಹೇಳಿ ಆವೇಶದಿಂದ ರಣಾಂಗಣದ ಮುಂದೆ ಬಂದನು. ಆಗ ಯಾವತ್ತು ಕೌರವ ಸೈನಿಕರು ಜುರುಸಂಪಾದನೆಯ ಆಶೀರ್ಯಿಂದ ಪುನಃ ವಿರಾಖೇಶವುಷ್ಟುವರಾಗಿ ಯಾದ್ಯ ಮಾಡಲಿಕ್ಕೆ ತಿರುಗಿ ಕೊಡಿದರು. ಕೌರವರು ಆನಂದದಿಂದ ಉದಿದ ಶಂಖಘ್ರಣಿಯನ್ನು ಕೇಳಿ ಪಾಂಡವರಿಗೆ ಆಶ್ಚರ್ಯವೆನಿಸಿಕು. “ಕೌರವರ ಸೈನ್ಯವು ಪರಾಜಿತವಾಗಿ ಓಡಿ ಹೋಗುತ್ತಿದ್ದರನ್ನು ಯಾರು ತಿರುಗಿ ತೆಗೆದು ಕೊಂಡು ಬರುತ್ತಿರುವರು?” ಎಂದು ಯುಧಿಷ್ಠಿರನು ಅಜುಂನನಿಗೆ ಕೇಳಿ ಲಾಗಿ ಅಜುಂನನು—“ಧೃಷ್ಟಿಧೃಷ್ಟಿಯನ್ನು ನನ್ನ ಶಸ್ತಾಸ್ತು ಗುರುವಾದ ದೊರ್ಣಾ ನನ್ನ ಅಧಮರ್ದಿಂದ ಕೊಂಡಿದ್ದ ಕ್ಷಾಗಿ ಆವನ ಮಗನಾದ ಆಶ್ವತ್ಥಾಮನು ಸಿಂಹಗಜಿನೆಯನ್ನು ಮಾಡುತ್ತಿ ಆವನ ಮೇಲೆ ನಾಗಿ ಬರುತ್ತಿದ್ದಾನೆ. ನೀನು ಧಮರ ವೇಷವನ್ನು ಹಾಕಿಕೊಂಡು ಅಧಮರ್ದಿಂದ ದೊರ್ಣಾನನ್ನು ವಂಚಿಸಿದೆ. ನಿನಗೆ ಧೃಷ್ಟಿಧೃಷ್ಟಿಯನ್ನು ನಾಳಿಸಿಕೊಳ್ಳುವದು ಶಕ್ಯವಿದ್ದರೆ ನೀನೇ ಉಳಿಸಿಕೊರೆ. ರಾಜ್ಯಲೋಭದ ಸಲುವಾಗಿ ನಾನು ನನ್ನ ವ್ಯಧಕ ಗುರುವನ್ನು ಘಾತಪಡಿಸುವದಕ್ಕಿಂತ ನಾನೇ ಹತನಾಗಿದ್ದರೆ ನೆಟ್ಟಿಗಾಗುತ್ತಿತ್ತು” ಎಂದು ತನ್ನ ಕಣ್ಣಿಳಿ ಭಗಿಂದ ಟಿಪಟಪನೆ ಕಣ್ಣಿಳಿ ರಿನ ಹನಿಗಳನ್ನು ಸುರಿಸಿದನು. ಅದಕ್ಕೆ ಭೀಮ ಮತ್ತು ಧೃಷ್ಟಿಧೃಷ್ಟಿಯನ್ನು ರು ಅಜುಂನನಿಗೆ ದೊರ್ಣಾನ ಅಧಮರ ಕ್ಕಿ ತಿಯನ್ನು ವಿವರಿಸಿ ಹೇಳಿ ಅಜುಂನನ ಮೇಲೆ ಸಿಟ್ಟಿಗೆದ್ದರು. ಅಜುಂನನ ನಂತೆ ದೊರ್ಣಾನ ಕೈಯಲ್ಲಿ ಶಸ್ತ್ರಾಸ್ತು ವಿದ್ಯೇಯನ್ನು ಕಲಿತಂಥ ಸಾಕ್ಷಿಕೆಯ ಧೃಷ್ಟಿಧೃಷ್ಟಿಯನ್ನು ಮೇಲೆ ಸಿಟ್ಟಿಗೆದ್ದ ತನ್ನ ಕೈಯೊಳಗಿನ ಗಡೆಯನ್ನು ಮೇಲಕ್ಕೆ ಎತ್ತಿ ಧೃಷ್ಟಿಧೃಷ್ಟಿಯನ್ನು ಹೊದೆಯಲಿಕ್ಕೆ ಹೊಗಲು ಶ್ರೀಕೃಷ್ಣನು ಭೀಮನ ಮಧ್ಯಸ್ತಕೆಯಿಂದ ಆವರ ಜಗಳವನ್ನು ಅನ್ನಕ್ಕೇ ಬಿಡಿಸಿದನು.

ಈ ಪ್ರಕಾರ ಪಾಂಡವ ವಿರರು ತವ್ಯೋಜಗೆ ಜಗಳಾಡುತ್ತಿರುವಾಗ ಆಶ್ವತ್ಥಾಮನು ಪಾಂಡವ ಸೈನ್ಯದ ಮೇಲೆ ನಾರಾಯಣಾಸ್ತುವನ್ನು ಪ್ರಯೋಗ ಮಾಡಿದನು. ಇದರಿಂದ ಸಾವಿರಾರು ಶಸ್ತ್ರಾಸ್ತುಗಳು ಪಾಂಡವ ಸೈನ್ಯದ ಮೇಲೆ ಜೀಳಲಾಗಿ ಅವುಗಳನ್ನು ಪ್ರತೀಕಾರ ಮಾಡಿದ ಪಾಂಡವ ವಿರರು ಸತ್ತು ನೆಲದ ಮೇಲೆ ಜೀಳಹತ್ತಿದರು. ಇದನ್ನು ಅಜುಂನನು ಕಣ್ಣಿಂದ ನೋಡಿದರೂ ತನ್ನ ಧನುಷ್ಯವನ್ನು ಎತ್ತಿದೆ ಸುಮ್ಮನೆ ನಿಂತಿದ್ದನು. ಇದನ್ನು ನೋಡಿ ಧಮರ

ನಿಗೆ ಒಹಳ ಕೆಡಕೆನಿಸಿ—“ ಧೃಷ್ಟಾದ್ಯವನ್ನು, ನೀನು ರಣಭಾವಿಯನ್ನು ಬಿಟ್ಟು ಸಿನ್ನ ದೇಶಕ್ಕೆ ಹೋಗು. ಸಾತ್ಯಕೀ, ನೀನೂ ದ್ವಾರಕೆಗೆ ಹೋಗು. ಇತರ ರಾಜರೇ, ನೀವೂ ರಣಭಾವಿಯನ್ನು ಬಿಟ್ಟು ತೆರಳಿ. ವಾಸುದೇವನು ಜಗತ್ತಿನ ಕಲ್ಯಾಣಕರ್ತನು ಇರುವದರಿಂದ ಆವನೂ ತನಗೆ ಉಚಿತ ಮಾರ್ಗವನ್ನು ಸ್ಪೀಕಾರ ಮಾಡಲಿ. ನಾನು ನನ್ನ ಬಂಧುಗಳನ್ನು ಕುಡಿಕೊಂಡು ಈ ರಣಭಾವಿಯ ಮೇಲೆ ಬಿಡ್ಡ ಪ್ರಾಣ ಕೊಡುವೆನು” ಎಂದು ನಿರಾಶೆಯಿಂದ ಹೇಳಿದನು. ಧರ್ಮನು ಮಾಡಿದ ಈ ನಿರಾಶೆಯ ಭಾಷಣವನ್ನು ಕೇಳಿ ಭೀಮನು ಒಹಳ ಸಂತಾಪದಿಂದ ತನ್ನ ಗದೆಯನ್ನು ತೆಗೆದುಕೊಂಡು ಅಶ್ವತ್ಥಾಮನ ಮೇಲೆ ಸಾಗಿ ಹೋಗುವದಕ್ಕಾಗಿ ಹೋರಟನು. ಆಗ ಶ್ರೀಕೃಷ್ಣನು—“ ಎಲ್ಲ ಯಾವತ್ತು ರಾಜರೇ, ವೀರರೇ, ನೀವು ಈ ನಾರಾಯಣಾಸ್ತ್ರಕ್ಕೆ ನಮಸ್ಕಾರ ಮಾಡಿರಿ. ಯಾರೂ ಇದನ್ನು ಪ್ರತೀಕಾರ ಮಾಡಬೇಡಿರಿ. ನೀವು ಇದನ್ನು ಪ್ರತೀಕಾರ ಮಾಡಿದರೆ ಸತ್ತು ಹೋದಿರಿ” ಎಂದು ಕೂಗಿ ಹೇಳಿದನು. ಭೀಮನು ಶ್ರೀಕೃಷ್ಣನ ಮಾತಿಗೆ ಸಹ ಕಿವಿಗೊಡುವೆ ಮುಂದೆ ಸಾಗಲಿಕ್ಕೆ ಹತ್ತಿದ್ದನು. ಆಗ ಅಜ್ಯನನು—“ ಭೀಮಾ! ಭೀಮಾ! ನಾರಾಯಣಾಸ್ತ್ರದ ಮುಂದೆಯೂ, ಬ್ರಾಹ್ಮಣರ ಮುಂದೆಯೂ, ಗೋವುಗಳ ಮುಂದೆಯೂ ನಾನು ನನ್ನ ಗಾಂಡಿನ ಧನುಷ್ಯವನ್ನು ಕೆಳಗೆ ಇಡುತ್ತೇನೆ. ನೀನು ಸರ್ವಥಾ ಯುಧ್ಭ ಮಾಡಬೇಡ” ಎಂದು ಭೀಮನಿಗೆ ಹೇಳಿದನು. ಆಗ ಯಾವತ್ತರು ತಮ್ಮ ತಮ್ಮ ಕಸ್ತುಗಳನ್ನು ಕೆಳಗೆ ಇಟ್ಟು ನಾರಾಯಣಾಸ್ತ್ರಕ್ಕೆ ನಮಸ್ಕಾರ ಮಾಡಿರು. ಇದರಿಂದ ಆ ಅಸ್ತ್ರವು ತನ್ನಿಂದ ತಾನೇ ಶಾಂತವಾಯಿತು. ಇದನ್ನು ಕಂಡು ಅಶ್ವತ್ಥಾಮನಿಗೆ ಮತ್ತು ಸ್ವಾ ಸಿಟ್ಟು ಬಂತು. ಆಗ ಅವನು ಅಗ್ನಿಶಿರ ಅಸ್ತ್ರವನ್ನು ಪಾಂಡವ ಸ್ವೇಣ್ಯದ ಮೇಲೆ ಒಗ್ಗಿದನು. ಈ ಅಗ್ನಿಯ ಪ್ರಚಂಡವಾದ ಜ್ಯಾಲೆಯಿಂದ ಪಾಂಡವರು ಭಯಂಕರವಾಗಿ ಸುಟ್ಟು ಹೋಗಲಿಕ್ಕೆ ಹತ್ತಿದರು. ನಾಲ್ಕು ಕಡೆಗೆ ಅಗ್ನಿ ಜ್ಯಾಲೆಯ ಹೋರತಾಗಿ ಏನೂ ಕಾಣಿಸಲಿಲ್ಲ. ಸಾವಿರಾರು ಜನರು ಸುಟ್ಟು ಹೋದರು. ಆದರೆ ಶ್ರೀಕೃಷ್ಣನೂ ಅಜ್ಯನನೂ ಮಾತ್ರ ತಮ್ಮ ರಥದ ಮೇಲೆ ಸುರಧ್ಮಿತವಾಗಿ ಇರುವದನ್ನು ನೋಡಿ ಅಶ್ವತ್ಥಾಮನು—“ ಧಿಕ್ಕಾರ, ಧಿಕ್ಕಾರ” “ ಆಸತ್ಯ, ಆಸತ್ಯ” ಎಂದು ಅನ್ನತ್ತ ತನ್ನ ರಥದ ಕೆಳಗೆ ಜಿಗಿದು ದುರಿಪದಿಂದ ಉಸುರುಗಳೆಯುತ್ತ ರಣಭಾವಿಯನ್ನು ಬಿಟ್ಟು ಹೋರಟು ಹೋದನು.

ಆ ದಿವಸ ಅಂದರೆ ಯುದ್ಧದ ಹದಿನಾರನೇ ದಿವಸ ಮಧ್ಯಾಹ್ನದ ಎರಡು ಘಂಟೆಯ ಸುಮಾರಕ್ಕೆ ಎರಡೂ ಸೈನ್ಯದವರು ಪುನಃ ರಣಭೂಮಿಗೆ ಬಂದರು. ಎರಡೂ ಕಡೆಯವರಲ್ಲಿ ಉತ್ತಾಪಹಿಡಿಲ್ಲ. ಪಾಂಡವರು ಧ್ವಣಿಯನ್ನು ಸಂದ್ಯ ಕ್ಷೇತ್ರದಗೋಸ್ಮಾರ ತಮ್ಮ ತಮ್ಮಾಳಗೆ ಮನಸ್ತಾಪವಾಡಿಕೊಂಡಿದ್ದರು. ಇದಲ್ಲದೆ ಆವರ ಸೈನ್ಯದಲ್ಲಿ ಆಗ್ರಾಹಿಸುದಿಂದ ಭಯಂಕರ ಹಾನಿಯಾಗಿತ್ತು. ಇತ್ತೀಚೆಗೆ ಕೌರವರು ದೋಷನ ಮರಣದಿಂದ ಮತ್ತು ಅಶ್ವತ್ಥಾನುಗಾದ ನಿರಾಶೆಯಿಂದ ಬಹಳ ಶೋಕಾಕುಲರಾಗಿದ್ದರು. ಆದುದರಿಂದ ಎರಡೂ ಸೈನ್ಯದವರು ಆವತ್ತಿನ ಮಧ್ಯಾಹ್ನವನ್ನು ಮತ್ತು ಇಡೀ ರಾತ್ರಿಯನ್ನು ಬಹಳ ದುಃಖದಿಂದ ಕಳೆದ ತರುವಾಯ ಮರುದಿವಸ ಮುಂಜಾನೆ ಎದ್ದು ನಿತ್ಯಸಾಂಪ್ರದಾಯದಂತೆ ಅಗ್ನಿಯ ಮತ್ತು ಸೂರ್ಯನ ಉಪಾಸನೆಯನ್ನು ವಾಡಿ ರಣಭೂಮಿಗೆ ಬಂದರು. ಕರ್ಣನು ಪಾಂಡವರನ್ನು ಸಂಹಾರ ಮಾಡುವನೆಂಬ ವಿಶ್ವಾಸವು ದುರೀಧನಿಗೆ ವಿಧಿಯಕ್ಕಾಗಿ ಸೇನಾಧಿಪತ್ಯದ ಅಭಿವೇಕವನ್ನು ವಾಡಿದನು. ಆ ಮೇಲೆ ಕರ್ಣನು ತಾನು ಇಂದೇ ಪಾಂಡವರನ್ನು ಪರಾಜಯ ಮಾಡಿ ಕೊಲ್ಲುತ್ತೇನೆಂದು ಅಗ್ನಿಕೆಯ ನಾತುಗಳನ್ನಾಡುತ್ತ ಆನೇಕ ಶಸ್ತ್ರ, ಧನುಷ್ಯ, ಬಾಣ ಮುಂತಾದ ಅಯ್ಯಾಧಿಗಳನ್ನು ತನ್ನ ರಥದಲ್ಲಿ ತುಂಬಿಕೊಂಡು ರಣಾಂಗಣಕ್ಕೆ ಬಂದು ಮಕರ ಪ್ರಾಹವನನ್ನು ರಚಿಸಿ ಪಾಂಡವರ ಮೇಲೆ ಸಾಗಿಕೊಂಡನು. ಪಾಂಡವರ ಸೈನ್ಯವಾದರೂ ಸಜ್ಜಾಗಿ ನಿಂತಿತ್ತು. ಆ ದಿವಸ ಪುನಃ ದೆವ್ಯ, ನರಿ, ಶೋಳ ಮುಂತಾದವುಗಳಿಗೆ ಅನಂದವನ್ನು ಉಪಾಧಿ ಯುದ್ಧವು ಆರಂಭವಾಗಿ ಆನೆ, ರಥ, ಕುದುರೆಗಳ ಮೇಲೆ ಕುಳಿತು ಯಾದ್ಧ ಮಾಡುತ್ತಿದ್ದ ಸಾರಿರಾರು ಮಂದಿ ಪಾಂಡವ ವೀರರು ಸ್ವರ್ಗದಿಂದ ಪುಣಿಕ್ಕೊಣಾರು ಬೀಳುವಂತೆ ಭೂಮಿಯ ಮೇಲೆ ಬೀಳಹತ್ತಿದರು. ಮಹಾರಧಿಕನಾದ ಕರ್ಣನು ಬಂದು ಕ್ಷೇತ್ರದಲ್ಲಿ ಒಂದು ಕ್ಷೇತ್ರದಲ್ಲಿ ಇನ್ನೊಂದು ಕಡೆಗೆ, ಈ ಪ್ರಕಾರ ಯಾವತ್ತು ರಣಾಂಗಣದಲ್ಲಿ ನಿರ್ದ್ಯತ್ತೇಽಜಂತೆ ಪ್ರಕಾಶಮಳನಾಗಿ ಅಡ್ಡಾಡುತ್ತಿದ್ದನು. ಕೆಲವು ಹೊತ್ತು ಕರ್ಣನೂ ಅಜ್ಞಾನನೂ ದ್ವೀಪರಥ ಯಾದ್ಧವನ್ನು ಅಂದರೆ ರಥದ ಮೇಲೆ ಕುಳಿತು ದ್ವಾಂದ್ವ ಯಾದ್ಧವನ್ನು ವಾಡಿದರು. ಇಬ್ಬರು

ಸಮವಾದ ಹುದ್ದಿಗಳು ಇದ್ದು ದರಿಂದ ಒಬ್ಬರು ಇನ್ನೊಬ್ಬಿಗೆ ಸೇವು ಹಾಕಲಿಲ್ಲ. ಇ ಪ್ರಕಾರ ಹಗಲೆಲ್ಲ ಯುದ್ಧವು ನಡೆದಾಗ್ಯೋ ಯಾರೂ ಪರಾಜಯವನ್ನು ಹೊಂದಲಿಲ್ಲ. ರಾತ್ರಿಯ ಹೊತ್ತಿನಲ್ಲಿ ಯುದ್ಧ ವಾಡುವದು ಭಯುಂಕರವೆಂದು ಇಬ್ಬಿರ್ಗೂ ಚೆನ್ನಾಗಿ ಅನುಭವಕ್ಕೆ ಬಂದಿತ್ತು. ಆದುದರಿಂದ ಎರಡೂ ಸ್ವನ್ಯಾಸವರು ಪರಾಜಯವನ್ನು ಪಡೆಯಿದೆ ತಮ್ಮ ಯುದ್ಧವನ್ನು ನಿಲ್ಲಿಸಿ ತಮ್ಮ ತಮ್ಮ ಶಿಬಿರಗಳಿಗೆ ಹೊರಟು ಹೋದರು.

ಎರಡನೇ ದಿವಸ ಅಂದರೆ ಯುದ್ಧದ ಹದಿನೇಷನೇ ದಿವಸ ಮುಂಜಾನೆ ಕರ್ಣನು ದುಯೋರ್ಥನನಿಗೆ—“ ಇವತ್ತನೆ ದಿವಸ ನಾನು ನಿಶ್ಚಯವಾಗಿ ಆಜ್ಯಾನನನನ್ನು ಕೊಳ್ಳಲುತ್ತೇನೆ. ಪರಶುರಾಮನು ಇಂದ್ರನ ಸಲುವಾಗಿ ಉತ್ಪನ್ನವಾಡಿ ನನಗೆ ಕೊಟ್ಟಂಥ ವಿಜಯ ಧನುಷ್ಯವನ್ನು ನಾನು ನನ್ನ ಸಂಗಡ ತಂದಿರುತ್ತೇನೆ. ಆದು ಆಜ್ಯಾನನ ಗಾಂಡಿರವ ಧನುಷ್ಯಕ್ಕೆಂತ ಬಹಳ ಶ್ರೀಷ್ಟ ವಾದದ್ದು ಇರುತ್ತದೆ. ಆದರೆ ನನಗೂಂದು ಕೊರತೆಯುಂಟು. ಆಜ್ಯಾನನಿಗೆ ಯಾವ ಪ್ರಕಾರ ಕೃಷ್ಣನು ಕುಶಲನಾದ ಸಾರಥಿಯು ಇರುತ್ತಾನೋ ಆದ ರಂತೆ ನನಗೆ ಕುಶಲನಾದ ಶಲ್ಯನನ್ನು ಸಾರಥಿಯಾಗಿ ಕೊಡು ” ಎಂದು ಹೇಳಿದನು. ಆಗ ದುಯೋರ್ಥನನು ಶಲ್ಯನ ಬಳಿಗೆ ಹೊಗಿ ಕರ್ಣನ ಸಾರಥಿಯಾಗಂದು ಬೇಡಿಕೊಂಡನು. ಆದಕ್ಕೆ ಶಲ್ಯನು—“ ನಾನು ಆಭಿಸಿಕ್ತ ರಾಜಸಿದ್ದುನೇ. ನಾನು ಸ್ವತಃ ಪರಾಕ್ರಮಿಯು ಮತ್ತು ಅನೇಕ ಮಹಾಯುಜ್ಞಿಗಳನ್ನು ವಾಡುವವನು ಇದ್ದು, ಸೂತಪುತ್ರನ ಸಾರಥಿಯಾಗಬೇಕೇ? ” ಎಂದು ಮೊದಲಿಗೆ ಸಿಂಧ್ರಗೆದ್ದನು. ಮುಂದೆ ದುಯೋರ್ಥನನು ಅವನಿಗೆ ಬಹಳ ಹೇಳಿಕೊಳ್ಳಲಾಗಿ ಶಲ್ಯನು ಕಾರ್ಯದ ಮಹತ್ವದ ಕಡೆಗೆ ಲಕ್ಷ್ಯಕೊಟ್ಟು—“ ನಾನು ಕರ್ಣನಿಗೆ ಬೇಕಾದ್ದು ಮಾತಾಡಿದರೂ ಅವನು ನನಗೆ ತಿರುಗಿ ಮಾತಾಡಬಾರದು. ನಾನು ಎಂದಿಗೂ ಅವನಿಗೆ ಅಂಶಿತನಾಗಿ ನಡೆಯಲಿಕ್ಕಾಲ್ಲ ” ಎಂದು ದುಯೋರ್ಥನ ಕೂಡ ಕಟ್ಟು ಮೊದಿಕೊಂಡು ಕರ್ಣನ ಸಾರಥಿಯಾಗಲಿಕ್ಕು ಬಂಪಿಕೊಂಡನು. ಆ ಮೇಲೆ ಶಲ್ಯನು ಕರ್ಣನ ರಥವನ್ನು ಭರಿಂದ ಬುದ್ಧಿ ಆಜ್ಯಾನನ ರಥದ ಮೇಲೆ ಸಾಗಿಸಿದನು. ಸ್ವಲ್ಪ ವೇಳೆಯಲ್ಲಿ ಆಜ್ಯಾನನನು ಶ್ರೀಕೃಷ್ಣನ ಉತ್ಸಾಹಜನಕ ಭಾನಣಾದಿಂದ ಉತ್ತೀರ್ಜನ ಹೊಂದಿ

ವೀರಾವೇಶದಿಂದ ತನ್ನ ಗಾಂಡಿವ ಧನುಷ್ಯದ ಹುರಿಯ ಶಣತ್ಯಾರವನ್ನು ವಹಿ
ದುತ್ತ ಕರ್ಣನಿಗೆ ಎದುರಾಗಿ ನಿಂತು ರಥದ ಮೇಲಿನ ದ್ವಾಂದ್ವ ಯುದ್ಧವನ್ನು
ಅರಂಭವಾಡಿದನು.

ಎರಡನೇ ಕಡೆಗೆ ಭೀಮ ದುಶ್ಯಾಸನರ ಭವುಂಕರ ಯುದ್ಧವು ನಡೆದು
ಭೀಮನು ದುಶ್ಯಾಸನನ್ನು ಕೊಂಡು ತನ್ನ ಪ್ರತಿಜ್ಞೆಯ ಪ್ರಕಾರ ದುಶ್ಯಾಸನನ
ಕುತ್ತಿಗೆಯೋಳಿಗಿನ ಜಿಸಿ ಬಿಸಿ ರಕ್ತವನ್ನು ಕುಡಿದನು. ಕರ್ಣನು ಈ ವರ್ತನ
ವಾನವನನ್ನು ಕೇಳಿ ಬಹಳ ತ್ವೇಷ ಹೊಂದಿ ಅಜ್ಯಾನನ ಮೇಲೆ ಸಾಗಿ ಹೊರ
ದನು. ಕರ್ಣನು ಇವತ್ತಿನ ದಿವಸ ತಾನು ನಿಶ್ಚಯವಾಗಿ ಅಜ್ಯಾನನನನನ್ನು
ಕೊಲ್ಲಿತ್ತೇನೆಂದು ತಿಳಿದು ರಣಭೇರಿಯನ್ನು ಬಾರಿಸಿದನು. ವಾಂಡವರ ಕಡೆ
ಯಾವರು ಅಜ್ಯಾನನಿಗೆ ಪ್ರೋತ್ಸಾಹನವನ್ನು ಕೊಡುವದಕ್ಕಾಗಿ ಶಂಖವನ್ನು
ಉಂಟಿರುವ ರಣವಾಡ್ಯಗಳನ್ನು ಬಾರಿಸಿದರು. ಇವರಿವರೋಳಿಗೆ ಎಷ್ಟೋ ತಾಸು
ಗಳ ಪರಿಯಂತರ ದ್ವಾಂದ್ವ ಯುದ್ಧವು ನಡೆಯಿತು. ಒಬ್ಬರು ಮೇಲೋಬ್ಬರು
ಅನೇಕ ಅಸ್ತ್ರಗಳನ್ನು ಬಗೆದರು. ಒಬ್ಬರು ಒಂದು ಅಸ್ತ್ರವನ್ನು ಬಗೆದ ಕೂ
ಡಲೆ ಇನೆಷ್ಟಿಬ್ಬರು ಅದಕ್ಕೆ ಪ್ರತಿಯಾಗಿ ಇನ್ನೊಂದು ಬಲವಾದ ಅಸ್ತ್ರವನ್ನು
ಬಗೆಯುತ್ತಿದ್ದರು. ಇಬ್ಬರೂ ಬ್ರಹ್ಮಾಸ್ತ್ರವನ್ನು ಬಲವರಿದ್ದರು. ಆದುದರಿಂದ
ಒಬ್ಬರು ಇನ್ನೊಬ್ಬರಿಗಂತ ಯಾವದರಲ್ಲಿಯೂ ಹೆಚ್ಚಾಗಲಿಲ್ಲ. ಕೊನೆಗೆ
ಕರ್ಣನು ಒಂದು ಸರ್ವಮುಖದ ಬಣವನ್ನು ಹೊರಗೆ ತೆಗೆದು ಅಜ್ಯಾನನ
ಕುತ್ತಿಗೆಯನ್ನು ಸೀಳುವದಕ್ಕಾಗಿ ಆದನ್ನು ಅಜ್ಯಾನನ ಮೇಲೆ ಬಗೆದನು.
ಆದರೆ ಆದು ಅಜ್ಯಾನನ ಕುತ್ತಿಗಿಗೆ ತಾಕದೆ ಅವನ ಕೆರೀಬಕ್ಕೆ ತಾಕಿದ್ದರಿಂದ
ಅವನ ಕೆರೀಬವು ಮುರಿದು ತುಂಡು ತುಂಡಾಗಿ ನೆಲದ ಮೇಲೆ ಬಿತ್ತು. ಆಗ
ಅಜ್ಯಾನನನು ತನ್ನ ತಲೆಗೆ ಉತ್ತರೀಯ (ವಸ್ತ್ರ) ವನ್ನು ಸುತ್ತಿಕೊಂಡು ಯುದ್ಧ
ವನ್ನು ಮುಂದೆ ಸಾಗಿಸಿದನು. ಒಮ್ಮೆ ಕರ್ಣನು ಅಜ್ಯಾನನಿಗಂತ ಮಿಗಿಲಾಗು
ತ್ತಿದ್ದನು. ಒಮ್ಮೆ ಅಜ್ಯಾನನನು ಕರ್ಣನಿಗಂತ ಮಿಗಿಲಾಗುತ್ತಿದ್ದನು. ಈ ಪ್ರಕಾರ
ಅಗುತ್ತ ಅಗುತ್ತ ಕರ್ಣನ ರಥದ ಎಡಗಡೆಯ ಗಾಲಿಯು ಮುರಿದು ಒಂದು
ತಗ್ಗನಲ್ಲಿ ಆಳವಾಗಿ ಸಿಕ್ಕುದ್ದರಿಂದ ರಥವು ಒಗ್ಗಾಲಿಯಾಯಿತು. ಇಷ್ಟ್ವರಲ್ಲಿ
ಕರ್ಣನಿಗೆ ತನ್ನ ಅಸ್ತ್ರಗಳ ನೆನಪು ಸಹ ಆಗದಂತಾಯಿತು. ಈ ಪ್ರಕಾರ ಕರ್ಣ

ನಿಗೆ ಸಂಕಟವು ಬದಗಲು ಅವನು ಸಿಟ್ಟಿನಿಂದ ರಥದ ಕೆಳಗೆ ಇಳಿದು ತನ್ನ ರಥದ ಗಾಲಿಯನ್ನು ಮೇಲೆ ಎತ್ತಲಿಕ್ಕೆ ಹತ್ತಿದನು. ಆದರೆ ಅಜುಂನನು ಕಣಣ ನ ಮೇಲೆ ಒಟ್ಟೊಂದೆ ಬಾಣಗಳನ್ನು ಒಗೆದದ್ದು ರಿಂದ ಅವನಿಗೆ ತನ್ನ ಕೈಯ ನ್ನು ಮುಂದೆ ವಾಡಲಿಕ್ಕೆ ಆಗಲಿಲ್ಲ. ಆಗ ಅವನು ಖಿನ್ನಮನಸ್ಕಾನಾಗಿ—“ಅಜುಂನಾ, ನಾನು ಈಗ ನನ್ನ ಶಸ್ತ್ರವನ್ನು ಕೆಳಗೆ ಇಟ್ಟು ನನ್ನ ರಥದ ಗಾಲಿಯನ್ನು ಮೇಲಕ್ಕೆ ಎಬ್ಬಿಸುವಲ್ಲಿ ತೋಡಗಿರುತ್ತೇನೆ. ಆದುದರಿಂದ ದಯವಾಡಿ ಸ್ವಲ್ಪ ಹೊತ್ತು ತಡೆ. ಧರ್ಮಯುಧದ ನಿಯಮಕ್ಕೆನುಸರಿಸಿ ನಾನು ನನ್ನ ಗಾಲಿಯನ್ನು ಮೇಲಕ್ಕೆ ಎತ್ತಿ ಇಡುವ ತನಕ ನನ್ನ ಮೇಲೆ ಬಾಣವನ್ನು ಒಗೆಯು ಬೀಡು” ಎಂದು ಹೇಳಿದನು. ಆಗ ಶ್ರೀಕೃಷ್ಣನು ಕಣಣಿಗೆ—“ಕಣಾ, ಈಗ ವಾತ್ರ ನಿನಗೆ ಧರ್ಮವು ಚೆನ್ನಾಗಿ ನೆನಪಾಗಿರುತ್ತದೆ. ಏಕವಸ್ತುವನ್ನು ಧರಿಸಿದ ದ್ರೌಪದಿಯನ್ನು ದುಶ್ಯಾಸನನ ಕಡೆಯಿಂದ ನಿಮ್ಮ ಸಭೀಯಲ್ಲಿ ಎಳಿಸಿ ತರುವಾಗೇ, ಶಕ್ಷಿನಿಯ ಕಡೆಯಿಂದ ಕಪಣ ದ್ರೌಪದಿನನ್ನು ಧರ್ಮನನ್ನು ವನವಾಸಕ್ಕೆ ಕಳಿಸಿದಾಗ್ಗೆ ಮತ್ತು ಹಸುಳಿನಾದ ಅಭಿಮನಸ್ಯವನ್ನು ನೀವು ಆರು ಮಂದಿ ವೀರರು ಸುತ್ತುಗಿಟ್ಟು ಕೊಂಡಾಗ್ಗೆ ನಿನ್ನ ಧರ್ಮವು ಎಲ್ಲಿ ಅಡಗಿ ಹೊರ್ಗಿತ್ತು? ಈಗ ವಾತ್ರ ಧರ್ಮ ಧರ್ಮವೆಂದು ಗಂಟಲ ಒಣಗಿಸಿಕೊಳ್ಳುವಲ್ಲಿ ಉಪಯೋಗ ಪೇನು?” ಎಂದು ಉತ್ತರ ಕೊಟ್ಟುನು. ಇದನ್ನು ಕೇಳಿ ಕಣಾನು ನಾಚಿಕೆ ಯಿಂದ ತಲೆಬಾಗಿಸಿ ಸುಮ್ಮಿನಾಗಿ ಸಿಟ್ಟಿನಿಂದ ಹಲ್ಲು ತುಟ್ಟಿಗಳನ್ನು ಕೆಚ್ಚುತ್ತ ಒಗ್ಗಾಲಿಯಾದ ರಥವನ್ನು ತಿರುಗಿ ಏರಿ ಧನುಷ್ಯ ಬಾಣಗಳನ್ನು ತೆಗೆದುಕೊಂಡು ಯುದ್ಧ ಮಾಡಹತ್ತಿದನು. ಹಾಗೂ ಬ್ರಹ್ಮಾಸ್ತುದಿಂದ ಅಜುಂನನ ಮೇಲೆ ಶರವೃಷ್ಣಿಯನ್ನು ಮಾಡಿ ತಿರುಗಿ ರಥದಿಂದ ಕೆಳಗೆ ಇಳಿದು ಅದರ ಗಾಲಿಯನ್ನು ಮೇಲೆ ಎತ್ತಲಿಕ್ಕೆ ಹತ್ತಿದನು. ಇಷ್ಟುರಲ್ಲಿ ಅಜುಂನನು ಬ್ರಹ್ಮಾಸ್ತುದಿಂದ ಬ್ರಹ್ಮಾಸ್ತುದ ಪ್ರತೀಕಾರವನ್ನು ಮಾಡಿ ಒಂದು ಅತಿ ಶ್ರೀಕೃಷ್ಣವಾದ ಬಾಣದಿಂದ ಕಣಣ ತಿರಸ್ಸನ್ನು ಹಾರಿಸಿದನು. ಈ ಪ್ರಕಾರ ಈ ಇಷ್ಟರ ಭಯಂಕರವಾದ ಯುದ್ಧವು ಮುಗಿಯಲಾಗಿ ಕಣಾನ ಸಾರಧಿಯಾದ ಶಲ್ಯನು ಕಣಣ ಶ್ರವಣನ್ನು ಅಲ್ಲಿ ಹೀಗೆ ಒಟ್ಟೊಂದು ತನ್ನ ಮುರಿದ ರಥವನ್ನು ಮಾತ್ರ ತೆಗೆದುಕೊಂಡು ದುರೋಹಧನನ ಬಳಿಗೆ ಹೊರ್ಗಿ ಇಲ್ಲಿ ನಡೆದ ಯಾವತ್ತು ವೃತ್ತಾಂತವನ್ನು

ಅವನಿಗೆ ಹೇಳಿದನು. ಆದರೆ ಇತ್ತಲಾ ಪಾಂಡವರಿಗೆ ಅತ್ಯಾನಂದವಾಗಿ ಹೋಗಿಲುತ್ತು. ಯುಧಿಷ್ಠಿರನು ಆನಂದದಿಂದ ದೀಪಿಗೆಯನ್ನು ಹಿಡಕೊಂಡು ಕಣಣ ಹಣವು ಬಿಡ್ಡದ್ದನ್ನು ನೋಡಿಕೊಂಡು ಶ್ರೀಕೃಷ್ಣನ ಕಡೆಗೆ ಬಂದು ಅವನಿಗೆ ಪ್ರೇಮಾಲಂಗನವನ್ನು ಕೊಟ್ಟು—“ಗೋವಿಂದಾ! ಇವತ್ತಿನ ದಿವಸ ನಾನು ನಿನ್ನ ಕ್ರಿಯೆಯಿಂದ ರಾಜನಾದೆನು. ನನ್ನ ಬಂಧು ಸಹವರ್ತಮಾನ ನನಗೆ ಈ ಪ್ರಾಣಿಯ ರಾಜ್ಯವು ದೊರಕಿತು. ಜನಾರ್ಥನಾ, ನಿನ್ನ ಸಹಾಯದಿಂದಲೇ ಅಜ್ಯಾನನು ಈ ಅಪತ್ತಿಮ ವೀರನನ್ನು ಕೊಂಡನು. ನಿನ್ನ ಪ್ರಸಾದದಿಂದಲೇ ನಮಗೆ ಯಾವತ್ತು ಸಂಗತಿಗಳು ಅನುಕೂಲವಾಗುವವು. ಈದಿನ ರಾತ್ರಿ ನಾನು ಗಾಢನಿದ್ರೆಯನ್ನು ವಾಡುವೆನೆನು” ಎಂದು ಹೇಳಿ ಯಾವತ್ತು ಪಾಂಡವ ವೀರರನ್ನೂ ಶ್ರೀಕೃಷ್ಣನನ್ನೂ ಕರಕೊಂಡು ತನ್ನ ಶಿಂಬಿರಕ್ಕೆ ಹೊರಿಟು ಬಂದನು.

ಆ ಮೇಲೆ ಕೌರವರ ಕಡೆಯ ಅನೇಕ ಮಂದಿ ವೀರರು ಶೋಕದಿಂದ ಲೂ, ಭಯದಿಂದಲೂ, ಮೈರಾಗ್ಯದಿಂದಲೂ ಸಮರಾಂಗಣವನ್ನು ಬಿಟ್ಟು, ಹಿಮಾಲಯದ ಶಿಖರದ ಹತ್ತರವಿರುವ ಸರಪ್ಪತಿ ನದಿಗೆ ಹೋಗಿ ಆದರ ಪುಣ್ಯಜಲದ ಸ್ವಾನವಾನಾದಿಗಳನ್ನು ಶಾಂತಚಿತ್ತದಿಂದ ಮಾಡಿದರು. ಈ ಸಮಯಕ್ಕೆ ಕೃಷ್ಣ ಚಾರ್ಯನು ತನ್ನ ಪಕ್ಷದ ದುರ್ದ್ವಾವವನ್ನೂ ದ್ಯುನ್ಯಾವಸ್ಥೆಯನ್ನೂ ಕಂಡು ಕನಿಕರಪಟ್ಟು—“ವಾಂಡವರ ಕೂಡ ಧ್ರುತಿರಾಷ್ಟ್ರನ ಆಧವಾ ಶ್ರೀಕೃಷ್ಣನ ಮಧ್ಯಸ್ತಕೆಯಿಂದ ಇನ್ನಾದರೂ ಒಡಂಬಡಿಕೆಯನ್ನು ಮಾಡಿಕೋ” ಎಂದು ದುಯೋಗಧನನಿಗೆ ಉಪದೇಶ ಮಾಡಿದನು. ಅದಕ್ಕೆ ಅವನು ಸ್ವಲ್ಪ ಹೊತ್ತು ಸುಮ್ಮಿನೆ ಕುಳಿತು ಹಿಂದುಗಡೆ—“ಗುರುಗಳೇ, ನೀವು ಪ್ರೇಮದಿಂದ ಹೇಳಿದ್ದ ನ್ನು ಕೇಳಿಕೊಂಡೆನು. ಇವತ್ತಿನ ತನಕ ನಾನು ಎಲ್ಲ ರಾಜರ ಶಿರೋಭಾಗದಲ್ಲಿ ಪ್ರಕಾಶಿಸುತ್ತಾ ಇದ್ದಕೊಂಡು ಈಗ ನಾನು ಯುಧಿಷ್ಠಿರನ ಉಗುಳು ನೆಕ್ಕುತ್ತ ಅವನ ಬೆನ್ನು ಹತ್ತಲಿಯಾ? ನಾನು ಕ್ರಿಷ್ಟನ ಆನಂತ ಅಪರಾಧಗಳನ್ನು ಮಾಡಿ ಈಗ ಅವನ ಮಧ್ಯಸ್ತಕೆಯ ಸಲುವಾಗಿ ಹೋಗಲಿಯಾ? ನನ್ನ ಸಲುವಾಗಿ ಸಾವಿರಾರು ಮಂದಿ ವೀರರನ್ನು ಕೊಂಡು ನಾನೊಬ್ಬನೇ ನನ್ನ ಜೀವವನ್ನು ಬದುಕಿಸಿಕೊಳ್ಳಲಿಯಾ? ಭೀಷ್ಮ, ದ್ರೋಣ, ಕಣಣ, ದುಶ್ಯಾಸನರು

ಸತ್ತರು. ಇವರೆಲ್ಲರು ಹೋದ ಒಳಕೆ ನಾನು ಈ ರಾಜ್ಯವನ್ನು ದೊರಕಿಸಿದ ರೂ ಅದರಿಂದ ನನಗೇನು ಸುಖವಾದಿತ್ತ? ಕೃತಿಯರು ಮನೆಯಲ್ಲಿ ಹಾಸಿ ಗೆಯ ಮೇಲೆ ಬೇನೆಯಿಂದ ಮಲಗಿಕೊಂಡು ಸಾಮುವದಕ್ಕಿಂತ ರಣಾಂಗಣ ದಲ್ಲಿ ಅಥವಾ ಅರಣ್ಯದಲ್ಲಿ ಬಿದ್ದು ಸಾಮುವದು ವಾಸಿ. ನನಗೇ ಈ ಜಗತ್ತಿನ ಆಪೇಕ್ಷೆಯು ಏನೂ ಇಲ್ಲ. ನನ್ನ ಪಲುವಾಗಿ ರಣಾಂಗಣದಲ್ಲಿ ತಮ್ಮ ದೇಹ ವನ್ನು ಇಟ್ಟಂಥ ಲಕ್ಷ್ಯವಧಿ ಜಿನರ ಯೋವನ್ನು ತೀರಿಸುವದಕ್ಕಾಗಿ ನಾನು ರಣಾಂಗಣದಲ್ಲಿ ನನ್ನ ದೇಹವನ್ನು ಇಟ್ಟು ಸ್ವಗ್ರಹಕ್ಕೆ ಹೋಗುವೆನು” ಎಂದು ಹೇಳಿದನು. ಇದನ್ನು ಕೇಳಿ ಎಲ್ಲ ಕೃತಿಯರು ಪುನಃ ಯುದ್ಧವನ್ನು ಮಾಡಬೇಕೆಂದು ಉತ್ತೇಜಿಸಿವನ್ನು ಹೊಂದಿ ಆ ಆಮವಾಸ್ಯದ ರಾತ್ರಿಯಲ್ಲಿ ತಮ್ಮ ಶಿಬಿರದೊಳಗೆ ಸ್ವಸ್ಥವಾಗಿ ಮಲಗಿಕೊಂಡರು. ಮರುದಿವಸ ಬೆಳಗಾದ ಮೇಲೆ ಆವರು ನಿತ್ಯ ಸಾಂಪ್ರದಾಯಕ್ಕನುಸರಿಸಿ ತಮ್ಮ ಸಾಧನಾದಿ ಕರುಗಳನ್ನು ತೀರಿಸಿದ ಒಳಕೆ ಆಗ್ನಿಯ ಮತ್ತು ಸೂರ್ಯನ ಉಪಾಸನೆಯನ್ನು ಮಾಡಿ ರಣಾಂಗಣಕ್ಕೆ ಬಂದು ಶಲ್ಯನನ್ನು ತಮ್ಮ ಸೇನಾಧಿಪತಿಯಾಗಿ ಸೇರಿಸಿಕೊಂಡರು. ಆ ದಿವಸ ಶಲ್ಯನು ಆವರೆಲ್ಲರಿಗೆ—“ಆವತ್ತಿನ ದಿವಸ ನಿರ್ವೇಶಿಸಿ ಸಮಾಧಿಕ ಯುದ್ಧವನ್ನು ಮಾಡಿರಿ. ಯಾರೂ ದ್ವಾಂದ್ವ ಯುದ್ಧವನ್ನು ಮಾಡಬೇಡಿರಿ” ಎಂದು ಆಪ್ತಃಯನ್ನು ಮಾಡಿದನು. ಆ ದಿವಸ ಕೌರವರ ಕಡೆಗೆ ೧೧,೦೦೦ ರಥಗಳು, ೧೦೧೦ ಆಸೆಗಳು, ೨೧೦೧೦ ಆಸೆಗಳು, ೨೨೦೧೦ ರಾಹುತರು ಮತ್ತು ಕೆಲವು ಕಾಲಬಲವು ಉಳಿದಿದ್ದವು. ಆದರೆ ಪಾಂಡವರ ಕಡೆಯ ಸ್ವೇಸ್ಯವು ಕಡಿಮೆ ಇದ್ದಾಗ್ಗೂ ಆವರ ಕಡೆಗೆ ಅಜ್ಯಾನ, ಭೀಮ, ಸಾತ್ಯಕಿ ಮತ್ತು ಧೃತ್ಯಾದ್ಯಮ್ಮ ಈ ನಾಲ್ಕು ಮಾದಿ ಬಲಾಧ್ಯ ವೀರರು ಆಗ್ರಾಹಿತಾಗಿ ವೀರಾರೋಶದಿಂದ ಹೋರಾಡಲಾಗಿ ಮಧ್ಯಾಹ್ನದ ಸುವರ್ಹಾರಕ್ಕೆ ಕೌರವರ ಸೇನಾಧಿಪತಿಯಾದ ಶಲ್ಯನು ಯುಧಿಷ್ಠಿರನ ಕೈಯಿಂದ ಹತನಾದನು. ಆ ಒಳಕೆ ದುರೋಧನನು ಯುದ್ಧ ಮಾಡುವ ಜನರ ಗುಂಪಿನೊಳಗೆ ತನ್ನ ರಥವನ್ನು ನಡೆಸಿ ಪಾಂಡವರ ಮುಂದೆ ನಿಂತು ಕೊಂಡು ಆವರ ಮೇಲೆ ಅಭಿಯೋಗ ಮಾಡಿದನು. ಶಕ್ತಿನಿಯು ಕಂದಹಾರದ ಕುದುರೆಗಳ ಸ್ವೇಸ್ಯವನ್ನು ತೆಗೆದುಕೊಂಡು ಪಾಂಡವರ ಹಿಂದೆ ನಿಂತು

ಪಾಂಡವರ ಮೇಲೆ ಅಭಿಯೋಗ ವಾಡಿವನು. ಈ ಅಭಿಯೋಗವನ್ನು ಅಜ್ಯಾ ನನು ಮುಂಭಾಗದಿಂದಲೂ, ಸಹದೇವನನು ಹಿಂಭಾಗದಿಂದಲೂ ನಾಶಪಡಿಸಿದರು. ಅಜ್ಯಾನನು ದುಯೋರ್ಥನನ ಸಾರಥಿಯನ್ನೂ ಕುದುರೆಯನ್ನೂ ಕೊಂಡು ಆವನ ರಥವನ್ನು ಮುರಿದುಬಿಟ್ಟನು. ಸಹದೇವನು ಶಕ್ತನಿಯನ್ನೂ ಆವನ ಮಗನಾದ ಉಲ್ಲಾಕನನ್ನೂ ಕೊಂಡನು. ದುಯೋರ್ಥನನ ಸಾರಥಿಯೂ ಕುದುರೆಯೂ ಸತ್ತು ಆವನ ರಥವು ಸಹ ಮುರಿದದ್ದರಿಂದ ಆವನ ತನ್ನ ಕೈಯಲ್ಲಿ ಗದೆಯನ್ನು ಹಿಡಕೊಂಡು ಆ ಯುದ್ಧ ಮಾಡಿವ ಜನರ ಗುಂಪಿನೊಳಗಿಂದ ಹೊರಬಿದ್ದ ಎಲ್ಲಿಯೋ ಹೋಗಿಬಿಟ್ಟನು. ಆವನ ಸಮರಾಂಗಣದೊಳಗೆ ಎಲ್ಲಿಯೂ ಕಾಣಿಸಲಿಲ್ಲ. ಆಗ ಕೌರವರ ಕಡೆಯು ಹೇಡಿಯೋಧರು ಓಡಿ ಹೋದರು. ಆದರೆ ಅವರಲ್ಲಿಯು ಶೂರರು ಮಾತ್ರ, ಜೀವದಹಂಗು ಬಿಟ್ಟು ಕಾಡಾಡಿದರು. ಆದರೂ ಕೊನೆಗೆ ಆವರು ಯುದ್ಧದಲ್ಲಿ ಬಿದ್ದ ಹೋದರು. ಇದರಿಂದ ಕೌರವ ಸೈನ್ಯವು ನಿಂತುಕೊಂಡಿದ್ದ ಭಾಗವೆಲ್ಲ ಬಿಟ್ಟು ಬಯಲಾಯಿತು. ದುಯೋರ್ಥನನೊಬ್ಬನೇ ರಣಾಂಗಣದಿಂದ ದೂರ ಹೊರಟು ಹೋಗಿ ಮಧ್ಯಾರ್ಹದ ಇ ಘಟೆಯು ಸುಮಾರಕ್ಕೆ ಸಂಜಯನ ಕೈಯಿಂದ ಧೃತರಾಪ್ಯನಿಗೆ ಕಡೆಯ ನಿರೂಪವನ್ನು ಕಳಿಸಿಕೊಟ್ಟು ಒಂದು ಸರೋವರದಲ್ಲಿ ಅಡಗಿಕೊಂಡನು. ಇತ್ತಲೂ ಶಶ್ವತಾಫಿಯು, ಕೃಪಾಚಾರ್ಯ ಮತ್ತು ಕೃತವರ್ಮ ಈ ಮೂರು ಮಂದಿ ದುಯೋರ್ಥನನನ್ನು ಹುಡುಕುತ್ತ ಆವನ ಅಡಗಿಕೊಂಡಿದ್ದ ಸ್ಥಳಕ್ಕೆ ಹೋಗಿ - “ನಾವು ಇನ್ನೂ ಜೀವಂತವಿರುತ್ತೇವೆ. ನಾವು ಇನ್ನು ಪಾಂಡವರ ಸಂಗಡ ಯುದ್ಧ ಮಾಡೋಣ. ನಮ್ಮ ಕೂಡ ಹೊರಟು ಬಾ” ಎಂದು ಹೇಳಿದನು. ಆಗ ದುಯೋರ್ಥನನು ಸರೋವರದ ನೀರೊಳಗಿಂದಲೇ—“ನಾನು ಈವ್ಯಾತ್ತ ಬಹಳ ದಣಿದಿದ್ದೇನೆ. ನಾಳೆ ನಾವು ನಿಶ್ಚಯದಿಂದ ಯುದ್ಧ ಮಾಡೋಣ” ಎಂದು ಉತ್ತರ ಕೊಟ್ಟನು. ಈ ಸಂಭಾಷಣವನ್ನು ಆ ಸರೋವರದಲ್ಲಿ ವಿಾನ ಹಿಡಿಯಲಿಕ್ಕೆ ಬಂದಿದ್ದ ಜನರು ಕೇಳಿಕೊಂಡು ಆದನ್ನು ಪಾಂಡವರ ಕಡೆಗೆ ಹೋಗಿ ತಿಳಿಸಿದರು. ಆಗ ಪಾಂಡವರು ಉತ್ಸಾಹದಿಂದ ಆ ಸರೋವರಕ್ಕೆ ಹೋಗಿ ದುಯೋರ್ಥನಿಗೆ ಜರಿದು ವಾತಾಡಲಾಗಿ ಆವನ ಸಿಟ್ಟಿಸಂದ ಆದರ ನೀರೊಳಗಿಂದ ಹೊರಗೆ ಬಂದು—“ನಾನು ಬಬ್ಬನೇ ಇದ್ದೇನೆ. ನೀವು ಅನೇಕ ಮಂದಿ ಇರುತ್ತೀರಿ.

ನಾನು ಪಾದಚಾರಿ ಇದ್ದೇನೆ. ನೀವು ರಥದಲ್ಲಿ ಕುಳಿತಿರುತ್ತೀರಿ. ನೀವು ಧರ್ಮಯುದ್ಧವನ್ನು ಮಾಡುತ್ತಿದ್ದರೆ ನಾನು ಒಬ್ಬಿಬ್ಬಿರ ಕೂಡ ಗದಾಯು ಧ್ವನಿ ಮಾಡುತ್ತೇನೆ ” ಎಂದು ಹೇಳಿದನು. ಇದಕ್ಕೆ ವಿಜಯವಿಂದ ಉನ್ನತಿನಾದ ಯಥಾರ್ಥವನು ಅವನಿಗೆ—“ ದುರ್ಯೋಧನಾ, ನೀನು ಒಬ್ಬಿನಿದ್ದರೂ ಹೆದರಬೇಡ. ಸಮ್ಮಳಿ ಬೇಕಾದವರೊಬ್ಬಿರ ಕೂಡ ದ್ವಾರ್ಪಣೆಯುದ್ಧ ಮಾಡು. ಈ ದ್ವಾರ್ಪಣೆಯುದ್ಧದಲ್ಲಿ ನೀನು ಗೆದ್ದರೆ ನೀನೇ ರಾಜ್ಯವನ್ನು ಅಳಂದು ನಿನಗೆ ಈ ಹೆಚ್ಚಿನ ಸೌಲಭ್ಯವನ್ನು ಕೊಡುತ್ತೇನೆ ” ಎಂದು ಉತ್ತರ ಕೊಟ್ಟನು. ಇದನ್ನು ಕೇಳಿ ಶ್ರೀಕಂಷ್ಠನು ತ್ವರಿತವಿಂದ ಮತ್ತು ದುರಿತವಿಂದ—“ ಧರ್ಮಾರ್ಥ, ಇದೇನು ಮಾತಾಡುತ್ತೀರು? ಪಾಂಡು ಮತ್ತು ಕುಂತಿಯ ಸಂತತಿಯ ಹಣೇಬರಹದಲ್ಲಿ ನಿರಂತರ ವಸವಾಸ ಮಾಡಬೇಕೆಂದು ಬರೆದಿರುತ್ತದೋ? ಇನ್ನು ಪಾಂಡಾಜಾನಿಯನ್ನು ಮಾಡಿ ನಿನ್ನ ತಮ್ಮಂದಿರು ಪರಾಕ್ರಮ ಮಾಡಿರುವದನ್ನು ನೀನು ಒಂದು ದ್ವಾರ್ಪಣೆಯುದ್ಧದಲ್ಲಿ ಕಳಕೊಳ್ಳಬೇಕೆನ್ನುತ್ತಿರು? ಹಾಗೂ ಅವನಿಗೆ ಬೇಕಾದವರ ಕೂಡ ದ್ವಾರ್ಪಣೆಯುದ್ಧ ಮಾಡಲಿಕ್ಕೆ ಹೇಳುತ್ತಿರು? ಹಣೇಬರಹ ನಿಮ್ಮದು. ನೀನೇನು ಮಾಡುವಿ? ” ಎಂದು ಅಂದನು. ಇದನ್ನು ಕೇಳಿ ದುರ್ಯೋಧನನು ಸೊಕ್ಕಿನಿಂದ—“ ಕೃಷ್ಣಾ, ನಾನು ಈ ಗದೆಯಿಂದ ಭೀಮನ ಕೂಡ ಯುದ್ಧ ಮಾಡುತ್ತೇನೆ. ಅವನು ನನ್ನ ಸಮಾನ ಹುದ್ದರಿಯು ಇರುತ್ತಾನೆ. ಇದಕ್ಕಾದರೂ ನಿನ್ನ ಒಪ್ಪಿಗೆಯುಂಟಫ್ಷೈ? ” ಎಂದು ಕೇಳಿದನು. ಅಗ ಭೀಮನು—“ ಗೋವಿಂದಾ, ನೀನು ಹೆದರಬೇಡ, ನಾನು ದುರ್ಯೋಧನನ ಬೇವ ತೆಗೆದುಕೊಳ್ಳಬೇ ಬಿಡುವದಿಲ್ಲ ” ಎಂದು ಹೇಳಿ ದುರ್ಯೋಧನನ ಕೂಡ ಗದಾಯುದ್ಧ ಮಾಡಲಿಕ್ಕೆ ಅವನ ಎದುರಾಗಿ ನಿಂತು ಕೊಂಡನು. ಅಲ್ಲಿ ಕೂಡಿದ ಯಾವತ್ತು ಜನರು ಈಗ ಈ ಗದಾಯುದ್ಧವನ್ನು ನೋಡಲಿಕ್ಕೆ ಕುಳಿತುಕೊಂಡರು. ಇಷ್ಟರಲ್ಲಿ ಬಲರಾಮನು ತೀರ್ಥಯಾತ್ರೆಯನ್ನು ಮಾಡಿಕೊಂಡು ಅಲ್ಲಿಗೆ ಬಂದನು. ಬಲರಾಮನು ತೀರ್ಥಯಾತ್ರೆಯನ್ನು ಮಾಡಲಿಕ್ಕೆ ಪ್ರಯ್ಯಿಸುತ್ತಿದ್ದರು. ಅವನು ತನ್ನ ತೀರ್ಥಯಾತ್ರೆಯನ್ನು ಮಾಡುತ್ತಿರುವುದನ್ನು ಅವನು ತನ್ನ ತೀರ್ಥಯಾತ್ರೆಯನ್ನು ಮಾಡುತ್ತಿರುವುದನ್ನು ನಿಂತು ಕೊಂಡನು.

ಉರು ಅವನಿಗೆ ಭೀಮು ದುರೋಧನರ ಯುದ್ಧವಾಗುವದೆಂದು ಹೇಳಿದ ಕಾರಣ ಅವನೂ ಆ ಸಮಯಕ್ಕೆ ಬಂದು ಕುಳಿತನು. ಆಗ ಅವರೆಲ್ಲರ ಮುಂದೆ ಭೀಮು ದುರೋಧನರ ಗದಾಯುದ್ಧವು ಆರಂಭವಾಯಿತು. ಇಬ್ಬರೂ ತಮ್ಮ ವ್ಯಯಲ್ಲಿ ಕವಚವನ್ನು ತೊಟ್ಟುಕೊಂಡು ತಲೆಯ ಮೇಲೆ ಗಟ್ಟಿಯಾದ ಮುಕುಟವನ್ನು ಹಾಕಿದ್ದರು. ಈ ಇಬ್ಬರೂ ಪ್ರಜಂಡ ಶಕ್ತಿಯವರು ಇದ್ದು ಗದಾಯುದ್ಧದಲ್ಲಿ ಸಮವಾಗಿಯೇ ಪ್ರವೀಣಾರಿದ್ದರು. ಇವರು ಒಬ್ಬರ ಮುಂದೊಬ್ಬರು ನಿಂತು, ಕ್ಕೆಮುಟ್ಟೆ ವಂದನೆಗಳನ್ನು ಮಾಡಿ, ಪ್ರನಃ ದೂರ ನಿಂತುಕೊಂಡು, ಮಂಡಲಾಕಾರವಾಗಿ ತಿರಗುತ್ತ, ವೇಗದಿಂದ ತಮ್ಮ ತಮ್ಮ ಗದೆಯನ್ನು ಒಬ್ಬರಮೇಲೊಬ್ಬರು ಧುಪ್ಪ ಧುಪ್ಪ ಎಂದು ಹೊಡೆಯಹತ್ತಿದರು. ಈ ಇಬ್ಬರು ಪ್ರಜಂಡ ಬಲಶಾಲಿಗಳ ಗದಾಯುದ್ಧದ ಪರಿಣಾಮವು ಏನಾಗುವದೆಂದು ನೋಡಲಿಕ್ಕೆ ಪ್ರೇಕ್ಷಿಕರು ಏನೂ ಉಸುರು ಆಡಿಸದೆ ಮತ್ತು ತಮ್ಮ ಕಣಳ್ಳಿನ ಎವೆಗಳನ್ನು ಸಹ ಪಿಳುಕಿಸದೆ ಕುಳಿತುಕೊಂಡಿದ್ದರು. ಆಗ ಅಜ್ಯಾನನು ಉತ್ತರಂತೆ ಯಿಂದ ಹೊರಗೆ “ಯಾರು ಗೆದೆಯುತ್ತಾರೆ?” ಎಂದು ಶ್ರೀಕೃಷ್ಣನನ್ನು ಕೇಳಿದನು. ಅದಕ್ಕೆ ಶ್ರೀಕೃಷ್ಣನು—“ಧರ್ಮಯುದ್ಧ ಮಾಡಿದರೆ ದುರೋಧನನೇ ಗೆದ್ದಾನು. ಇದರಿಂದ ಧರ್ಮರಾಜನು ಮಾಡಿದ ಮೂರ್ಖತನವು ನಿಮ್ಮ ನಿರಂತರವಾದ ದುರ್ಗತಿಗೆ ಕಾರಣವಾದಿತ್ತು. ಆದುದರಿಂದ ಭೀಮನು ದುರೋಧನನ ತೊಡೆಯ ಮೇಲೆ ತನ್ನ ಗದೆಯಿಂದ ಹೊಡೆಯಬೇಕು. ಅಂದರೆ ಭೀಮನು ಗೆದೆಯುವನನು. ಇದ್ದಾದೆ ಈ ಪ್ರಕಾರ ಮಾಡುತ್ತೇನೆಂದು ಅವನು ದೌರಾವಿಗೆ ವಚನವನ್ನು ಕೊಟ್ಟಿರುತ್ತಾನೆ” ಎಂದು ಉತ್ತರ ಕೊಟ್ಟನು. ಈ ಪ್ರಕಾರ ಶ್ರೀಕೃಷ್ಣನು ಹೇಳಿದ್ದನ್ನು ಕೇಳಿ ಅಜ್ಯಾನನು ಭೀಮನಿಗೆ ಸನ್ನೆಯನ್ನು ಮಾಡಲು ಭೀಮನು ದುರೋಧನನ ತೊಡೆಯ ಮೇಲೆ ಗದೆಯಿಂದ ಹೊಡೆದು ಆವನ ತೊಡೆಯನ್ನು ನುಚ್ಚುನುರಿ ಮಾಡಲಾಗಿ ದುರೋಧನನು ಮೂರ್ಖ ಹೊಂದಿ ಧುಪ್ಪನೆ ಕೆಳಗೆ ಬಿಡ್ಡನು. ಈ ಪ್ರಕಾರ ಭೀಮ ದುರೋಧನರ ಗದಾಯುದ್ಧವು ಮುಗಿಯಲು ಅಲ್ಲಿ ಸೆರೆದಿದ್ದ ಪ್ರೇಕ್ಷಿಕರೆಲ್ಲರು ಪಾಂಡವರ ಕಡೆಯವರಿದ್ದ ಕಾರಣ ಅವರು ಪ್ರಜಂಡವಾದ ಜಯಘೋಷವನ್ನು ಮಾಡಿದರು. ಭೀಮನಾದರೂ ವಿಜಯದ ಸೋಕ್ಕಿನಿಂದ ದುರೋಧನನ ತಲೆಯ ಮೇಲೆ ಒದ್ದನು. ಆದರೆ ಗದಾಯುದ್ಧ ಪ್ರವೀಣನೂ, ದುರೋಧನನ ಪ್ರೇಮಿ

ಯಾ ಆದ ಬಲರಾಮನು ಸಿಟ್ಟಿನಿಂದ—“ ದುಷ್ಪ್ಯ ಭೀಮಾ, ಗದಾಯುಧ್ ಮಾಡುವವರು ಟೊಂಕದ ಕೆಳಗೆ ಗಡೆಯಿಂದ ಹೊಡೆಯಬಾರದೆಂಬ ನಿಯಮವಿರುತ್ತದ್ದು ನೀನು ಅಥವಾದಿಂದ ಅವನ ತೊಡೆಗೆ ಹೊಡೆದು ಪುನಃ ಅವನ ತಲೆಗೆ ಒಡೆಯುತ್ತಿಯಾ? ” ಎಂದು ಭೀಮನಿಗೆ ತನ್ನ ನೇರಿಲದಿಂದ ಹೊಡೆಯುವದ ಕಾವುಗಿ ಅವನ ಮೈಮೇಲೆ ಸಾಗಿ ಹೊರದನು. ಆಗ ಶ್ರೀಕೃಷ್ಣನು ಬಲರಾಮನಿಗೆ—‘ ಆಣ್ಣಾ, ಕೌರವರು ಮೊದಲೀನಿಂದಲೇ ಪಾಂಡವರ ಕೂಡ ಅಥವಾದಿಂದ ನಡೆಯುತ್ತ ಬಂದಿರುತ್ತಾರೆ. ದುಯೋರ್ಥನನು ದೌರ್ವಾದಿಯನ್ನು ಸಬೆಗೆ ಕರೆಸಿ ಆವಳಿಗೆ ತನ್ನ ತೊಡೆಯನ್ನು ತೋರಿಸಿ ಅವಳ ಅವಹಾನ ಮಾಡಿದಾಗ್ಗೆ ಭೀಮನು ದುಯೋರ್ಥನನ ತೊಡೆಯನ್ನು ಮುರಿದು ಹಾಕುತ್ತೇನೆಂದು ಅದೇ ವೇಳೆಗೆ ಪ್ರತಿಜ್ಞೆಯನ್ನು ಮಾಡಿದ್ದನು. ಆ ಪ್ರತಿಜ್ಞೆಯನ್ನು ಅವನು ಈಗ ಪೂರ್ಣ ಮಾಡಿದನು. ಇದನ್ನು ವಿಚಾರ ಮಾಡಲು ಭೀಮನು ಮಾಡಿದ್ದ ಅಥವಾ ವೆನಿಸಲಾರದು. ಮೇಲಾಗಿ ಈಗ ಕಲಿಯುಗದ ಆರಂಭ ವಾಗಿರುತ್ತದೆಂದು ತಿಳಿದುಕೊಂಡು ಪಾಂಡವರನ್ನು ಕ್ಷೇತ್ರಿಸು. ಅವರೂ ನಿನ್ನ ಅಪ್ತರಿದ್ದಾರೆ. ಅವರ ಉತ್ಸೂಫವು ನಿನ್ನ ಉತ್ಸೂಫವೆಂದು ತಿಳಿದುಕೋ ” ಎಂದು ಬಹಳ ಕಕ್ಷುಲತೆಯಿಂದ ಸಮಾಧಾನ ಮಾಡಿದನು. ಆಗ ಬಲರಾಮನು ನಿರುಪಾಯಿದಿಂದ ಸುಮ್ಮಾನಾಗಿ ತನ್ನ ರಥದಲ್ಲಿ ಕುಳಿತು ದ್ವಾರಕೆಯ ಕಡೆಗೆ ಹೊರಣು ಹೊರದನು. ಇತ್ತಲೂ ಪಾಂಡವರೂ ಶ್ರೀಕೃಷ್ಣನೂ ದುಯೋರ್ಥನನು ಸತ್ತನೆಂದು ತಿಳಿದು ಅವನ ಹೇಳಬನ್ನು ಅಲ್ಲಿಯೇ ಬಿಟ್ಟುಕೊಟ್ಟು ಕೌರವರ ಶಿಬಿರಕ್ಕೆ ಹೊಗುವದಕಾವುಗಿ ಹೊರಣರು. ಅಲ್ಲಿಂದ ಯಾವತ್ತು ಕೌರವ ಸ್ತ್ರೀಯರು ತಮ್ಮ ಅಳುವಂದಿಯ ಕೈಯಲ್ಲಿ ತಮ್ಮ ಸಂಪತ್ತೆಲ್ಲ ಬಿಟ್ಟು ಕೊಟ್ಟು ಹಸ್ತನಾಪುರಕ್ಕೆ ಹೊದಲೇ ಓಡಿ ಹೊಗಿದ್ದರು. ಇದರಿಂದ ಅಲ್ಲಿ ಪಾಂಡವರಿಗೆ ಅಗಣಿತ ರತ್ನಗಳೂ ಅವೋಲ್ಯವಾದ ಸಾಮಾನುಗಳೂ ಸಿಕ್ಕುವು. ಪಾಂಡವರ ಕಡೆಯ ನೀರರು ಸಾಯಂಕಾಲದಲ್ಲಿ ಆ ಕೌರವರ ಶಿಬಿರದಲ್ಲಿಯೇ ಬಂದು ಇಳಿದುಕೊಂಡರು. ಆದರೆ ಶ್ರೀಕೃಷ್ಣನ ಸೂಜನೆಯ ಪ್ರಕಾರ ಏದು ಮಂದಿ ಪಾಂಡವರು ದೌರ್ವಾದಿಯನ್ನೂ ಶ್ರೀಕೃಷ್ಣನನ್ನೂ ಸಾತ್ಯಕೆಯನ್ನೂ ಕುಡಿಕೊಂಡು ಆ ಶಿಬಿರದಿಂದ ದೂರ ಇದ್ದ ಸರಸ್ವತಿ ನದಿಯ ತೀರಕ್ಕೆ ಮಂಗ

ಲಸ್ತಾನಕ್ಕಾಗಿ ಹೋಗಿ ಅಲ್ಲಿಯೇ ನಿಂತುಕೊಂಡರು. ಸೂರ್ಯಾಸ್ತವಾದ ನಂತರ ಮೂರ್ಖೆಯಿಂದ ಬಿದ್ದಿದ್ದ ದುರೋಧನನು ಎಚ್ಚರಿಕೆಯ ಮೇಲೆ ಬಂದು ತನ್ನ ತೊಡೆಗೆ ಆದ ಸೋರಿನಿಂದ ನೆರಳಲಕ್ಕೆ ಹತ್ತಿದನು. ಇಷ್ಟರಲ್ಲಿ ಸಂಜುಮನು ಅಲ್ಲಿಗೆ ಬರಲಾಗಿ ದುರೋಧನನು ಆವನ ಮುಂದೆ ತನ್ನ ಸ್ಥಿತಿ ಯಾನ್ನು ನೇನೆಸಿಕೊಂಡು ಒಹಳ ಆಕ್ರೋಶ ಮಾಡಿದನು. ಇಷ್ಟರಲ್ಲಿ ಅಶ್ವ ಶಾಮ, ಕೃಷಣನ್ನು ಕೃತವರ್ಮರು ದುರೋಧನನು ಚೀವಂತೆವಿರುತ್ತಾನೆ ಸಂಬಂಧಿಸ್ತಾನ್ನು ಕೇಳಿ ಅಲ್ಲಿಗೆ ಬಂದರು. ಅಶ್ವತಾಘನು ದುರೋಧನನ ಆಕ್ರೋಶನ್ನು ಕೇಳಿ ಹಾಗೂ ಆವನ ಭವುಂಕರವಾದ ಆವಸ್ಥೆಯನ್ನು ಸೋರಿಡಿ ಸಿಕ್ಕಿಸಿಂದ ಹಲ್ಲಿ ತುಟಿಗಳನ್ನು ಕಚ್ಚತ್ತ— “ ಎಲ್ಲೆ ನರಶಾದೋಲ ನೇ, ಸೀನು ಇಡೀ ಭೂಮಂಡಲದ ಮಹಾ ಧರ್ಮಾಲೀಯಾದ ಗಂಡನು. ಹೀಗಿದ್ದು ಸೀನು ಈ ಪ್ರಕಾರ ನಿನ್ನ ಶತ್ರುಗಳ ಅಧಮದಿಂದ ನಿನ್ನ ತೊಡೆ ಯಾನ್ನು ಮುರಕೊಂಡು ನೆರಳುತ್ತ ಮಣ್ಣ ಕಲ್ಲಲ್ಲಿ ಹೊರಳಾಡಬೇಕಾಯಿತೇ? ಈ ಸಿನ್ನ ದುರ್ಭರ ಆವಸ್ಥೆಯನ್ನು ಸೋರಿಡಿ ಲಟ್ಟಿಯು ನಿಶ್ಚಯಾಗಿಯೂ ಚಂಚಲಳೆಂದು ಯಾರಾ ಹೇಳಿರಲಾರರು ” ಎಂದು ಹೇಳಿದನು. ಆಗ ದುರೋಧನನು ತನ್ನ ಕಣ್ಣ ಬರಿಸಿಕೊಂಡು— “ ಅಶ್ವತಾಘನಾದಿ ಸ್ನೇಹಿ ಕರೇ, ಪರಮೀಶ್ವರನು ಇದೇ ರೀತಿಯಾಗ್ನಿ ಜಗತ್ತನ್ನು ನಿರ್ವಾಣ ಮಾಡಿ ರುತ್ತಾನೆ. ಎಲ್ಲರು ಕಾಲಾಸುಸಾರವಾಗಿ ನಾಶವನ್ನು ಹೊಂದುವವರೇ. ಸಮ್ಮಿ ಕಣ್ಣ ಮುಂದೆ ಆ ಕಾಲವು ನನಗೆ ಈಗ ಉದಗಿರುತ್ತದೆ. ದುಃಖದಲ್ಲಿ ಸಂಭಾಧಾನವೇನಂದರೆ, ನಾನು ಕ್ಷಾತ್ರಧರು ಕ್ಷಾನುಸರಿಸಿ ಯಾದ್ಧವನ್ನು ಮಾಡಿ ದೆನು. ಆದನ್ನು ಎಂದೂ ನಿರಾಕರಿಸಲಿಲ್ಲ. ಆದರೆ ದುಷ್ಪರು ನನ್ನನ್ನು ಭಲದಿಂದ ವಧಿಸಿದರು. ನನ್ನ ಸ್ನೇಹಿತರಾದ ನೀವು ದುಃಖ ಮಾಡಬೇಡಿ. ನೀವೂ ನಿಮ್ಮ ಕತ್ತಳ್ಯಾಕ್ಷಸುಸರಿಸುತ್ತಿರು ಪರಾಕ್ರಮವನ್ನು ಮಾಡಿದಿರಿ. ದೃವವು ವಿಪರೀತಿಗೆ ನಾಗ ನೀವೂ ನಾನೂ ಮಾಡುವದೇನದೆ? ” ಎಂದು ಉತ್ತರ ಕೊಟ್ಟುನು. ಈ ಪ್ರಕಾರ ದುರೋಧನನು ಭಾಷಣ ಮಾಡಿದ್ದನ್ನು ಕೇಳಿ ಅಶ್ವತಾಘಮನು— “ ರಾಜಾ, ಶತ್ರುಗಳು ಕೇವಲ ಅಧಮದಿಂದ ನಮ್ಮನ್ನು ಗೆದ್ದರು. ಆವರಾ ನನ್ನ ತಂಡಯನ್ನು ಆಧಮದಿಂದ ಕೊಂಡದ್ದರಿಂದ ನನಗೆ ಉಂಟಾದ

ಸಿಟ್ಟುನಕಿಂತ ಹೆಚ್ಚಿನ ಸಿಟ್ಟು ನಿನ್ನನ್ನು ಅಥವ್ಯಾದಿಂದ ಹೊಡಿದದ್ದನ್ನು ನೋಡಿ ಆಗಿರುತ್ತದೆ. ನೀನು ಅಪ್ಪಣಿಯನ್ನು ಕೊಟ್ಟರೆ ನಾನು ಈಗಲೂ ಆ ಪಾಂಚಾಲ ಪಾಂಡವರನ್ನು ಕೊಂಡು ಬಿಡುವನು ” ಎಂದು ಹೇಳಿದನು. ಇದನ್ನು ಹೇಳಿ ದುಯೋರ್ಥನನು ಆಸಂದಪಟ್ಟು ಕೃಪಾಚಾರ್ಯನಿಗೆ—“ ಗುರುಗಳೇ, ಬೇಗನೆ ಉದಕವನ್ನು ತನ್ನಿರಿ. ನನ್ನ ಜೀವವಿರುವದರೀಳಿಗಾಗಿ ಈ ಅಶ್ವತಾಫುಮನಿಗೆ ನನ್ನ ಸೇನಾಪತಿಯು ಅಭಿವೇಕವನ್ನು ಮಾಡಿರಿ ” ಎಂದು ಹೇಳಲು ಕೃಪಾಚಾರ್ಯನು ಸರಸ್ವತೀ ನದಿಯ ನೀರನ್ನು ತಂದು ಅಶ್ವತಾಫುಮನಿಗೆ ಅಭಿವೇಕ ಮಾಡಿ ದನು. ಆಗ ದುಯೋರ್ಥನನು ಅಶ್ವತಾಫುಮನಿಗೆ—“ ರಾಜಾಜ್ಞಿಯ ಪ್ರಕಾರ ಪ್ರತಿಯೊಬ್ಬರು ಅವಶ್ಯವಾಗಿ ಯುದ್ಧ ಮಾಡತಕ್ಕದ್ದು. ವಿಶೇಷವಾಗಿ ಕ್ಷಾತ್ರ, ಧರ್ಮದಿಂದ ಇರುವ ಬ್ರಾಹ್ಮಣರು ಅವಶ್ಯವಾಗಿ ಯುದ್ಧ ಮಾಡತಕ್ಕದ್ದು. ಆದುದರಿಂದ ನೀನು ನನ್ನ ಸಲುವಾಗಿ ಯುದ್ಧ ಮಾಡು ” ಎಂದು ಹೇಳಿ ತನ್ನ ಕಣ್ಣ ಮುಚ್ಚಿ ಕ್ರಿಷ್ಣಾರ್ಥದಲ್ಲಿ ಭೂತಪಿತಾಜಿಗಳಿಗೆ ಸಹ ಭಯಂಕರವಾಗಿದ್ದ ಕಲ್ಪನಾತೀತ ಅಂಥಿಕಾರದ ಪ್ರದೇಶದಲ್ಲಿ ಪ್ರವೇಶ ಮಾಡಿದನು.

ಈ ಮೇರೆಗೆ ಸೂರ್ಯಾಂಸ್ತ ಸಮಯಕ್ಕೆ ದುಯೋರ್ಥನನು ಅಸ್ತಿನಾ ದನು. ಆ ಬಳಿಕ ಅಶ್ವತಾಫುಮ, ಕೃಪ ಮತ್ತು ಕೃತವರ್ಮ ಈ ಮೂರು ಮಂದಿ ವಿರುರು ರಣಭೂಮಿಯನ್ನು ಒಟ್ಟು ರಥದಲ್ಲಿ ಕುಳತು ದಿಕ್ಕಿಣ ಕಡೆ ಯಲ್ಲಿದ್ದ ಒಂದು ಅರಣ್ಯದೇಶಗೆ ಹೋಗಿ, ಒಂದು ದೂಡ್ದು ಆಲದ ಮರದ ಕೆಳಗೆ ಒಂದು ನೀರಿನ ಮಡವು ಇದ್ದದ್ದನ್ನು ಕಂಡು, ಅಲ್ಲಿ ತಮ್ಮ ಕುದುರೆಗಳ ನ್ನು ಒಟ್ಟು, ಸಂಧ್ಯಾವಂದನಾದಿ ಕರ್ಮಗಳನ್ನು ತೀರಿಸಿಕೊಂಡು ವಿಶ್ವಾಂತಿ ಯನ್ನು ತೆಗೆದುಕೊಳ್ಳುವದಕ್ಕಾಗಿ ನೆಲಕ್ಕೆ ಬೆನ್ನು ಹಜ್ಜು ಆಡ್ಡಾದರು. ಇಡೀ ದಿವಸದ ಅರೂಪದಿಂದ ದಣಿದಿದ್ದ ಕೃಪನಿಗೂ ಕೃತವರ್ಮನಿಗೂ ಬೇಗನೆ ಸಿದ್ದಿಯು ಒಂತು. ಆದರೆ ಅಶ್ವತಾಫುಮನು ದಣಿದಿದ್ದರೂ ಅವನಿಗೆ ಸಂತಾಪವು ಹಜ್ಜು ಆಗಿದ್ದರಿಂದ ಅವನಿಗೆ ಸಿದ್ದಿಯು ಹತ್ತಲ್ಲ. ಅವನು ತನ್ನ ಮೃಯಲ್ಲಿಯ ಕವಚವನ್ನು ಸಹ ತೆಗೆಯಿದೆ ಆಕಾಶದ ಕಡೆಗೆ ಮೋರೆ ಮಾಡಿ ಏಕಾರ ಮಾಡುತ್ತ ಬಂದ್ದುಕೊಂಡನು. ಅವನು ತನ್ನ ಮನಸ್ಸಿನಲ್ಲಿ—“ ನಾನಂ ಈ ಪಾಂಡವರನ್ನು ನಾಶ ಮಾಡುವೆನೆಂದು ದುಯೋರ್ಥನನಿಗೆ ವಚನ ಕೊಟ್ಟು

ಬಂದೆನು. ಆದರೆ ಜಯದ ಗರ್ವದಿಂದ ಮೇರೆಯುವ ಪಾಂಡವರನ್ನು ಒಹಿರಂಗ ಪಾದ ಯುದ್ಧದಲ್ಲಿ ಗೆಲೆಯುವರು ಆಶಕ್ಯವಿರುತ್ತದೆ. ಆದುದರಿಂದ ಇನ್ನು ಮುಂದೆ ಏನು ವಾಡಬೇಕು? ” ಎಂದು ಚಿಂತಿಸಹತಿ ದನು. ಇವ್ವರಲ್ಲಿ ಒಂದು ದೊಡ್ಡ ಗೂಗೆಯು ಸಿಳ್ಳು ಸ್ವರದಿಂದ ಚೀರಾಡುತ್ತ ಆವನು ಯಾವ ಗಿಡದ ಕೆಳಗೆ ಅಡ್ಡಾಗಿದ್ದನೋ ಆ ಗಿಡದ ಒಂದು ಛೋಂಗೆಯ ಮೇಲೆ ಮಲಗಿಕೊಂಡಿದ್ದ ಕಾಗೆಗಳ ಮೇಲೆ ಆಕಸ್ತಾತ್ ಹಾರಿ ಒಂದು ಅವುಗಳ ಕುತ್ತಿಗೆಯನ್ನು ಮುರಿದು ಅವುಗಳ ರಕ್ತ ಕುಡಿದು ಅವುಗಳ ರೆಕ್ಕೆ ಮತ್ತು ಕಾಲುಗಳನ್ನು ಕೆಳಗೆ ಬಗಿಯು ಲಿಕ್ಕೆ ಹತ್ತಿದ್ದನ್ನು ಕಂಡನು. ಆಗ ಆವನ ಮನಸ್ಸಿನಲ್ಲಿ ತಾನೂ ಈಗೊಮ್ಮೆಯಂತೆ ಜಯದ ಮಣಿಸಿದ ತಮ್ಮ ಶಿಬಿರದಲ್ಲಿ ಮಲಗಿಕೊಂಡಿದ್ದ ಪಾಂಡವರನು ಕೊಂಡು ಹಾಕಬೇಕೆಂಬ ವಿಚಾರವು ಬಂತು. ಆ ಕೂಡಲೇ ಆವನು ತನ್ನ ಹತ್ತರ ಮಲಗಿಕೊಂಡಿದ್ದ ತನ್ನ ಮಾವನಾದ ಕೃಪಾಚಾರ್ಯನನ್ನು ಎಬ್ಬಿಸಿ ಆವನಿಗೆ ಈ ತನ್ನ ವಿಚಾರವನ್ನು ತಿಳಿಸಿದನು. ಆಗ ಆವನು ಮೊದಲಿಗೆ ಇದು ಮಹಾ ಪಾಪವೆಂದು ಬಹ್ಮಿಕೊಳ್ಳಲಿಲ್ಲ. ಆದರೆ ಅಶ್ವತ್ಥಾಮನು—“ನನ್ನ ತಂಡೆಯನ್ನು ಅಧಮರ್ವದಿಂದ ಕೊಂಡಂಥ ಹಾಗೂ ದುರೋಧನ ರಾಜನ ತೊಡೆ ಯನ್ನು ಅಧಮರ್ವದಿಂದ ಮುರಿದಂಥ ದುವ್ವರಿಗೆ ಆವರು ನಿದ್ರಾವಸ್ಥೆಯಲ್ಲಿದ್ದಾಗ ಕೊಲ್ಲಿವದರಿಂದ ನನಗೆ ಕ್ಷುದ್ರ ಕೀಟಕದ ಅಧನಾ ಪತಂಗದ ಜನ್ಮವು ಬಂದ ರೂಪದ್ದಿ ಇಲ್ಲ. ಸುಮ್ಮನೆ ವಾದ ಮಾಡುವದರಿಂದ ವೇಳೆಯು ಹೋಗುತ್ತದೆ. ಇಗೊರೆ, ನಾನು ಹೊರಟುನು. ನಿಮಗೆಬ್ಬಿಗೂ ಬರತಕ್ಕುದ್ದಿದ್ದರೆ ನೀವು ನನ್ನ ಸಂಗಡ ಬಸ್ಸಿರಿ ” ಎಂದು ಹೋಳಿ ಅಶ್ವತ್ಥಾಮನು ತನ್ನ ರಥಕ್ಕೆ ಕುದುರೆಯನ್ನು ಹೂಡಿದನು. ಆಗ ನಿರುಪಾಯದಿಂದ ಕೃಪಾಚಾರ್ಯನು ಕೃತವಮರ್ವನನ್ನು ಎಬ್ಬಿಸಿದ ಬಳಿಕ ಈ ಮೂರೂ ಮಂದಿ ವೀರರು ಪ್ರದೀಪ್ತವಾದ ಅಗ್ನಿಯಂತೆ ಪಾಂಡವರನ್ನು ಕೊಲ್ಲಿವದಕ್ಕಾಗಿ ಅವರ ಶಿಬಿರಕ್ಕೆ ಹೊರಟರು. ಈ ಮೂವುರೂ ಪಾಂಡವರ ಶಿಬಿರಕ್ಕೆ ಹೋಗಿ ಮುಟ್ಟಿದ ನಂತರ ಅಶ್ವತ್ಥಾಮನು ಕೃಪಾಚಾರ್ಯನನ್ನೂ ಕೃತವಮಣನನ್ನೂ ಶಿಬಿರದ ಮುಖ್ಯ ದ್ವಾರದ ಹತ್ತರ ನಿಲ್ಲಿಸಿ ತಾನು ಒಂದು ಆಡ್ಡ ದಾರಿಯಿಂದ ಆ ಶಿಬಿರದೊಳಗೆ ಪ್ರವೇಶ ಮಾಡಿ ಒಂದು ದೊಡ್ಡ ಚೋರಿಯಲ್ಲಿ ಮಂಜದ ಮೇಲೆ ಮಲಗಿಕೊಂಡು ನಿದ್ರೆ ಮಾಡುತ್ತಿದ್ದ ಧೃಷ್ಟ

ದ್ವಾರ್ಪಣನ ಎಡೆಯ ಮೇಲೆ ಕುಳಿತು ಅವನ ಕುತ್ತಿಗೆ ಹಿಚಕಿ ಅವನು ಆ ಆ ಎಂದು ಬದರುತ್ತಿರುವಾಗಲೇ ಅವನನ್ನು ಕೊಂಡು ಬಿಟ್ಟುನು. ಧೃಷ್ಟಿಯನ್ನು ಸಾರುವ ಮುಂದೆ ಒದ್ದಾಡಿದ ಸಪ್ತಭವನ್ನು ಕೇಳಿ ಅವನ ಸೇವಕರನು ಹೆಂಗಸರೂ ಎಚ್ಚೆರಾದರು. ಅವರನ್ನೂ ಅಶ್ವತ್ಥಾಮನು ತನ್ನ ಕತ್ತಿಲ್ಲಿಂದ ಕೊಂಡನು. ಇದೇ ಪ್ರಕಾರ ಅವನು ಎಡನೇ ಡೇರೆಗಳಲ್ಲಿ ಹೊಕ್ಕು ಅಶ್ವ ಮಲಗಿಕೊಂಡವರ ಕುತ್ತಿಗೆಯನ್ನು ಮುರಿದನು. ಹಾಗೂ ಎಚ್ಚೆರಾಗಿ ತನ್ನ ನ್ನು ಅಡ್ಡಿ ವಾಡಿದವರನ್ನು ಕತ್ತಿಲ್ಲಿಂದ ಕೊಂಡನು. ಈ ಪ್ರಕಾರ ಒಂದು ಕ್ಷೇತ್ರದಲ್ಲಿ ಎಲ್ಲ ಕಡೆಗೆ ಗದ್ದಲವು ಎದ್ದಿತು. ಭೂತವ್ಯೋ, ಪಿತಾಜಿಯ್ಯೋ, ರಾಕ್ಷಸ ಪ್ರೋ ತಮ್ಮ ಶಿಬಿರದಲ್ಲಿ ಸೇರಿಕೊಂಡಿರುತ್ತದೆಂದು ಅಂಜಬುರಕರು ಹೊರಗೆ ಓಡಿ ಬರಲಾಗಿ ಅವರನ್ನು ಕ್ರಾಂತನೂ ಕ್ರಾಂತವರ್ಮನೂ ಕೊಂಡು ಬಿಟ್ಟಿರು. ಹೊರಿದ್ದವರು ಅಶ್ವತ್ಥಾಮನು ಕೊಡ ಯುದ್ಧ ವಾಡಿದರು. ಆದರೆ ಅವನು ಅವರನ್ನು ಅಸ್ತುಗಳಿಂದಲೂ ಶಸ್ತ್ರಗಳಿಂದಲೂ ಯಮಿಗಳೇಕೆಕ್ಕು ಅಷ್ಟಿದನು. ಈ ಭಯಂಕರ ಕೊಲೆಲ್ಲಿಂದ ತಪ್ಪಿಸಿಕೊಂಡು ಹೊರಿದ ಒಷ್ಟಿಪ್ಪಿಗೆ ಗೃಹಸ್ಥರು ಈ ವರ್ತವಾನವನನ್ನು ಧರ್ಮರಾಜನಿಗೆ ಹೋಗಿ ಹೇಳಲು, ಆವನು ಬಹಳ ದುಃಖ ಮಾಡುತ್ತ ಶ್ರೀಕೃಷ್ಣ, ಅಜ್ಯನ, ಭೀಮ ಮತ್ತು ಸಹದೇವರನ್ನು ಕರ ಕೊಂಡು ತಮ್ಮ ಶಿಬಿರದಲ್ಲಿ ಬಿಡ್ಡ ಪ್ರೇತಗಳನ್ನು ನೋಡಲಕ್ಕೆ ಪಾದಚಾರಿಯಾಗಿ ಹೋದನು. ನಕುಲನು ದೌರ್ವಾಪದಿಯನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಹಿಂದಿ ನಿಂದ ಹೋದನು. ಅಲ್ಲಿ ದೈವದಾರು ಬಂದು ಅಶ್ವತ್ಥಾಮನು ತನ್ನ ಮಕ್ಕಳನ್ನೂ ಅಣ್ಣಿ ತಮ್ಮಂದಿರನ್ನೂ ನಿದರ್ಶಿಸಿದಿಂದ ಕೊಂಡದ್ದನ್ನು ಕಂಡು ಬಹಳ ಸಂಕಟಪರಿಪೂರ್ವ ಅವರಿಗೆ—“ಸೀವು ಆ ದುಷ್ಪ ದೂರೀಣಪುತ್ರನನ್ನು ವಧ ವಾಡಿದ ಹೊರತಾಗಿ ನನ್ನ ಶೋಕವು ಶಾಂತವಾಗಿಂಬಾರದು” ಎಂದು ಹೇಳಿದಳು. ಹಾಗೂ ಭೀಮನಿಗೆ—“ಸಿನ್ನ ಪ್ರೇಮವು ನನ್ನ ಮೇಲೆ ಇರುತ್ತಿದ್ದರೆ ಸೀನು ಆ ದುಷ್ಪನನ್ನು ಕೊಂಡು ಅವನ ತಲೆಯ ಮೇಲಿನ ದ್ವಾರುಣೀಯನ್ನು ತೆಗೆದು ಕೊಂಡು ಬಾ. ಅಲ್ಲಿಯ ತನಕ ನಾನು ಆನ್ನವನನ್ನು ತೆಗೆದುಕೊಳ್ಳಲಾರೆನು” ಎಂದು ಸತ್ಯಾಗ್ರಹ ವಾಡಿದಳು. ಆಗ ಶೀಘ್ರಕೊನ್ನೀಷುವಾದ ಭೀಮನು ತನ್ನ ಫನ್ಸ್ಯು, ಬಾಣ ಮತ್ತು ಗಡೆ ಇವುಗಳನ್ನು ತೆಗೆದುಕೊಂಡು ರಥದಲ್ಲಿ ಕುಳ್ಳಿ

కు ఆత్మతాఘమనన్న కుడుకుత్త తీఫువాద వేగదింద హోరట
ను. భీమ ఆత్మతాఘమర కదనదల్లి ఏను అనధివ్య సంబంధిసువదోలే
ఎంబ అంబికేయింద తీర్కృష్ణ ను ఆజుఫననన్నొ ధమమనన్నొ తన్న
రథదల్లి కుళ్లురిసికోండు భీమన హందినింద హోదను. భీమను
యమునా నదియు తీరవన్న దాటి బంద బళిక భాగీరథి తీరద పేరు
లే వ్యాసమయఃిగభ ఆత్మమదల్లి ఆత్మతాఘమను ఇరుత్తానేందు ఆవ
సిగే తిళిదుబంతు. ఆగ ఆవను అల్లిగే హోగలాగి భాగీరథి తీరద
మేలే వ్యాసమయఃిగభు తమ్మ లుషిపరివారదోడనే కుళితుకోండి
ద్వరు. ఆవర సమింపదల్లి ఆత్మతాఘమను కుళితిద్వను. ఆవను మలీన
వస్తుగభన్న ధరిసిద్దను. ఆవన మ్యుర్యెల్ల ధూభు ముసుకిత్తు. ఆవనన్న
భీమను దూరిందలే గురుతు హిదిద్దు—“ దుష్టా, నిల్లు. ఓడి హోగ
బేడ ” ఎందు ఆన్నత్త ఆవన మేలే సాగి హోదను. ఆగ ఆత్మతాఘ
మను సంతాపదిందలూ, తన్న పారణద అంబికేయిందలూ. దభమవన్న
తేగేదుకోండు ఆదశ్చే బ్రహ్మతీరాస్తవన్న మంత్రిసి “ ఎల్ల పూండవరు
సత్తు హోగలి ” ఎందు నుడిదు ఆ దభమవన్న భీమన మేలే ఒగేదను.
ఆష్టవరల్లి అల్లిగే బందు ముట్టెద్ద తీర్కృష్ణ ను ఆజుఫననిగే—“ ఆజుఫనా,
సినగే ద్మోణను ఇదే ఆస్తువన్న కలుసిద్దానే. సిను ఆదరింద ఇద
న్న ప్రతీకారవాడు ” ఎందు హేఖలాగి ఆజుఫనను తన్న రథడ కేళగే
ఇళిదు “ సకల జనరిగూ కల్యాణవాగలి ” ఎందు సకల జనర ఆభీష్ట
చెంతన మాడి బ్రహ్మతీరాస్తవన్న ఒగేదను. ఈ ప్రకార ఈ ఎరడూ
ఆస్తుగభు బందక్షోందు తాకలాడిద్దరింద భుమంకరవాద ఆగ్నిజ్యాలే
యు హోరడహత్తితు. ఆగ వ్యాసమరు ఆత్మతాఘమనిగే—“ నిన్న ఆస్తువను
తిరుగి తేగేదుకోలి. ఇల్లదిద్దరే ఈ స్ఫురిదల్లి కన్నెరదు వష్ట దుష్టాలవు
బీళువదు. ఇదల్లదే సిను ధమమనిగే తరణు హోగి సిన్న తల్లుచూ మేల
లిన దిష్ట మణియున్న తేగేదు కోడు ” ఎందు హేళిదనః. ఆదశ్చ ఆవను
, ‘హూ’, ‘ఇల్ల’ ఆన్నత్త వేండకనదింద తన్న ఆస్తువన్న ఉత్తరేయ

ಗಭ್ರದಲ್ಲಿದ್ದ ಭಾವೀ ಪಾಂಡವ ವಂಶದ ಮೇಲೆ ಒಗೆದು, ಹಿಂದುಗಡೆ ತನ್ನ ತಲೆಯ ಮೇಲಿನ ದಿವ್ಯ ಮಣಿಯನ್ನು ಭೀಮನಿಗೆ ತೆಗೆದುಕೊಟ್ಟುನು. ಆಗ ಶ್ರೀಕೃಷ್ಣನು ಅಶ್ವತಾಫಾಮನನ್ನು ಉದ್ದೇಶಿಸಿ—“ಅಶ್ವತಾಫಾಮಾ, ನೀನು ಮಾಡಿದ ಈ ಅತ್ಯಂತ ನಿಜಚೆ ಕೆಲಸದ ಸಲುಪಾಗಿ ನಿನಗೆ ಯೋಗ್ಯ ಶ್ರೀಯು ಆಗದೆ ಇರಲಾರದು. ಯುದ್ಧವು ನಡೆಯುವಾಗ ಧರ್ಮಾರ್ಥಮರ್ಮ ವಿಕಾರ ಮಾಡಿದ್ದರೆ ವಿಶೇಷ ಆಪರಾಧವೇಸಲಿಕ್ಕಿಲ್ಲ. ಆದರೆ ಯುದ್ಧವು ಮುಗಿದ ಬಳಿಕ ನಿಶ್ಚಯಾರ್ಥ ನಿದ್ರಿಸ್ಥರೂ ಆಗಿದ್ದ ಬಾಲ-ತರುಣ-ವೃದ್ಧರನ್ನು ನೀನು ಕೊಂದರ್ದ್ದ ಅತ್ಯಂತ ಸಿಂದ್ಯವಾದ ಪಾಪಿರುತ್ತದೆ. ಆದುರಿಂದ ನೀನು ಪೃಥಿವ್ಯಾಲ್ಯಾ ಮೂರುಸಾರಿರ ವರ್ಷಗಳ ತನಕ ಒಬ್ಬನೇ ಅಡ್ಡಾಡುವೆ. ನಿನ್ನನ್ನು ಯಾರಾ ಎಂದೂ ತಮ್ಮ ಬಳಿಯಲ್ಲಿ ನಿಲ್ಲಗೊಡಲಾರು. ನಿನ್ನ ತಲೆಯಲ್ಲಿ ಹುಳಗಳು ಬಿಡು ನಿನ್ನ ಮೇಲ್ತುಂಬ ಹುಣ್ಣಿಗಳಾಗಿ ನೀನು ದುರ್ಗಂಧಿ ನಾರುತ್ತ ತಲೆಕೆಟ್ಟು ಅರಣ್ಯಗಳಲ್ಲಿ ಅಡ್ಡಾಡುತ್ತ ಬೇರಿಸಬೇಕಾಗುವದು” ಎಂದು ಹೇಳಿದನು. ಇದನ್ನು ಕೇಳಿ ಅಶ್ವತಾಫಾಮನು ಖಿನ್ನ ಮನಸ್ಸಿನಿಂದ ಎಲ್ಲರ ಸಮಕ್ಕೆ ಹೊರಟು ಹೊರೆದನು.

ಆ ಮೇಲೆ ಯುಧಿಷ್ಠಿರ, ಅಜುಂನ, ಮತ್ತು ಭೀಮ ಈ ಮೂರು ಜನರು ಶ್ರೀಕೃಷ್ಣನನ್ನು ಕೂಡಿಕೊಂಡು ತಮ್ಮ ತಮ್ಮ ರಥದಲ್ಲಿ ಕುಳಿತು ಸಾಯಂ ಕಾಲದ ಸುಮಾರಕ್ಕೆ ದೌರ್ವಾದಿಯ ಹತ್ತರ ಬಂದ ಬಳಿಕ ಭೀಮನು ಯುಧಿಷ್ಠಿರನ ಅಜ್ಞಾಯ ಮೇರಿಗೆ ಆ ಮಣಿಯನ್ನು ದೌರ್ವಾದಿಗೆ ಕೊಟ್ಟುನು. ಆಗ ದೌರ್ವಾದಿಯು—“ಈ ಮಣಿಯನ್ನು ಧರ್ಮರಾಜನ ಕೆರೀಟಕ್ಕೆ ಕಟ್ಟುರಿ. ಅಂದರೆ ನಾನು ನನ್ನ ಮಗನ ಯಣವನ್ನು ತೀರಿಸಿದಂತೆ ಆದೀತು” ಎಂದು ನುಡಿದಳು. ಆ ಪ್ರಕಾರ ಧರ್ಮರಾಜನು ದೌರ್ವಾದಿಯ ಸಮಾಧಾನಾರ್ಥವಾಗಿ ಆ ಮಣಿಯನ್ನು ತನ್ನ ಕೆರೀಟಕ್ಕೆ ಕಟ್ಟಿಕೊಂಡನು.

ಈ ಪ್ರಕಾರ ಭಾರತ ಯುದ್ಧವು ಮುಗಿದು ಪಾಂಡವರ ಏಳು ಅಕ್ಷೋಹಿಣಿ ಸ್ಪೃಷ್ಟಿದಲ್ಲಿ ಏಳು ಮಂದಿ ಮಾತ್ರ ಜೀವದಿಂದ ಉಳಿದರು. ಕೌರವ ಕಡೆಯ ಹನೆಂಬಂದು ಅಕ್ಷೋಹಿಣಿ ಸ್ಪೃಷ್ಟಿದಲ್ಲಿ ಹನೆಂಬಂದು ಮಂದಿ ಮಾತ್ರ ಜೀವದಿಂದ ಉಳಿದರು. ಈ ಪ್ರಕಾರ ಪೃಥಿವ್ಯಾ ಭಾರವನ್ನು ಕಡಿಮೆ ಮಾಡುವ ಅವತಾರ ಕೃತ್ಯವನ್ನು ಶ್ರೀಕೃಷ್ಣನು ಮಾಡಿದನು. ಆ ಮೇಲೆ ಏದು ಮಂದಿ

ಪಾಂಡವರು, ಶ್ರೀಕೃಷ್ಣನು ಮತ್ತು ಸಾತ್ಯಕಿಯು ಕೂಡಿಕೊಂಡು ಹಸ್ತನಾ ಪುರಕ್ಕೆ ಹೋಗಲು ಹೊರಟರು. ಅಷ್ಟು ರಳಿ ಧೃತರಾಷ್ಟ್ರನು ಸಂಜಯ ವಿದು ರರನ್ನಾ, ಗಾಂಥಾರಿ ಕುಂತಿ ಸಹಿತ ಎಲ್ಲ ಸ್ತ್ರೀಯಾರನ್ನಾ, ಕರಕೊಂಡು ಆಲಿಗೆ ಬಂದನು. ಆಗ ಧರ್ಮ ನು ಧೃತರಾಷ್ಟ್ರನಿಗೆ ಎದುರಾಗಿ ಹೋಗಿ ಆವಣಿಗೆ ವಂದನೆಯನ್ನು ಮಾಡಿದನು. ಧೃತರಾಷ್ಟ್ರನು ಪ್ರತಿಶೋಕದಿಂದ ಸಂತಪ್ತ ವಾದ ತನ್ನ ಮನಸ್ಸನ್ನು ಹಾಗೂ ಹೀಗೂ ಗಟ್ಟಿ ಮಾಡಿಕೊಂಡು ಧರ್ಮನಿಗೆ ಅಲಿಂಗನವನ್ನು ಕೊಟ್ಟನು. ಆ ಮೇಲೆ ಭೀಮನ್ನು ಆವಣಿಗೆ ವಂದನೆಯನ್ನು ಮಾಡಿದನು. ಆಗ ಧೃತರಾಷ್ಟ್ರನ ಕೇರ್ಲೋಧಾನಲವು ಪ್ರಜ್ವಲಿತವಾಗಿ, ಆವನ ಮೋರೆಯ ಮೇಲೆ ಹುಚ್ಚು ಕಳ್ಳಿಯು ಸರಿಯಾಗಿಕ್ಕು ಇತ್ತಿ, ಅವನ ಮಾತಿನ ಸ್ವರ ವು ನಿಪರಿತವಾಗಿ “ಭೀಮಾ ಬಾ, ನನಗೆ ಅಲಿಂಗನ ಕೇಡು” ಎಂದು ಮುಂದಕ್ಕೆ ಸರಿದನು. ಆ ಕೂಡಲೇ ಶ್ರೀಕೃಷ್ಣನು ಧೃತರಾಷ್ಟ್ರನ ಉದ್ದೇಶವನ್ನು ಕಂಡುಹಿಡಿದು ಭೀಮನನ್ನು ಓರಿಗೆ ಸರಿಸಿ ದುರ್ಯೋಧನನು ತನ್ನ ಗದಾಯುಧ್ಯದ ಅಭ್ಯಾಸಕಾರ್ಯಗಿ ತನ್ನ ಕೈಯಿಂದ ಮಾಡಿಟ್ಟುಂಥ ಭೀಮನ ಕಬ್ಜಿಣದ ಪ್ರತಿಮೆಯನ್ನು ಧೃತರಾಷ್ಟ್ರನ ಮುಂದೆ ಸರಿಸಿದನು. ಆಗ ಧೃತರಾಷ್ಟ್ರನು ಆ ಪ್ರತಿಮೆಯನ್ನು ಗಡ್ಡಿಯಾಗಿ ಆಪ್ತಿಕೊಂಡದ್ದರಿಂದ ಒಳಗೆ ಹೊಳ್ಳಿತದ್ದ ಆನುಭಿಕಿಯು ಒಡೆದು ಪ್ರಡಿಪ್ರಡಿಯಾಯಿತು. ಇದರಿಂದ ಧೃತರಾಷ್ಟ್ರನ ಎದೆಗೆ ನೋವು ಆಗಿ ಆವನು ರಕ್ತವನ್ನು ಕಾರಿಕೊಂಡು ಮೂರಿಂತನಾಗಿ ಸೆಲದ ಮೇಲೆ ಬಿದ್ದು ಕೆಲವು ಹೊತ್ತಿನ ಮೇಲೆ—“ಭೀಮನಿಗೆ ಆವಾಯವಾಗಲಿಲ್ಲವನ್ನೀ?” ಎಂದು ಕೇಳಿ ಡಾಂಬಿಕತನದಿಂದ ದುಃಖ ಮಾಡಹತ್ತಿದನು. ಆಗ ಶ್ರೀಕೃಷ್ಣನು ಧೃತರಾಷ್ಟ್ರನಿಗೆ—“ನೀನು ವೃಧಿ ವಾಗಿ ನಿನ್ನ ಜೀವಕ್ಕೆ ಕವ್ಯ ಮಾಡಿಕೊಳ್ಳಬೇಡ. ಮುರಿದು ಪ್ರಡಿ ಪ್ರಡಿಯಾದದ್ದು ಭೀಮಾ ನ ಕಬ್ಜಿಣದ ಪ್ರತಿಮೆಯು ಇರುತ್ತದೆ. ಆದು ಪ್ರತ್ಯಕ್ಷ್ಯ ಭೀಮನಲ್ಲ. ನೀನು ಪ್ರತಿಶೋಕದಿಂದ ಸಂತಪ್ತನಾಗಿದ್ದನ್ನು ಕಂಡು ನಾನೇ ಭೀಮನನ್ನು ಓರಿಗೆ ಸರಿಸಿ ಆವನನ್ನು ಜೀವದಿಂದ ಬದುಕಿಸಿದೆನು. ಆವನನ್ನು ನೀನು ಕೊಂಡಿದ್ದರೆ ನಿನ್ನ ಸತ್ಯ ಹೋದ ಮಕ್ಕಳು ತಿರುಗಿ ಬದುಕುತ್ತಿದ್ದರೇ? ಆದದ್ದಲ್ಲ ಒಳತಾಯಿತೆಂದು ತಳಕೊಂಡು ಸಮಾಧಾನದಿಂದಿರು. ನಿನ್ನ ಆವರಾಧಗಳೇ ಅಸೇಕಿರುತ್ತದ್ದು ಸೇನ ಪಾಂಡವರ ಮೇಲೆ ಸಿಟ್ಟಿಗುವದು

ಅನ್ಯಾಯಾವಿರುತ್ತದೆ. ನೀನು ಪಾಂಡವರ ಮೇಲಿನ ಸಂಪನ್ಮೂಲ ಬಿಟ್ಟು ಅವರನ್ನು ನಿನ್ನ ಹೊಟ್ಟೆಯ ಮಕ್ಕಳಿಂದು ತಿಳಕೊಂಡು ನಡೆ” ಎಂದು ಹೇಳಿದನು. ಆದಕ್ಕೆ ಧೂತರಾವ್ಯಾಸ ಒಪ್ಪಿಕೊಂಡು—“ ಈಗ ನನ್ನ ಕೋರ್ಧವು ಶಾಂತವಾಯಿತು. ನನ್ನ ಮೇಲೆ ಅವಿಶ್ವಾಸ ಮಾಡದೆ ನನ್ನ ಕಡೆಗೆ ಭೀಮನನ್ನು ತಂದು ನನಗೆ ಅವನ ಅಲಿಂಗನವನ್ನು ಕೊಡಿಸಿರಿ” ಎಂದು ಹೇಳಿದನು. ಆಗ ಭೀಮನು ಅವನ ಮುಂದೆ ಹೋಗಿ ನಿಲ್ಲಿಲಾಗಿ ಧೃತರಾವ್ಯಾಸ ಅವನಿಗೆ ಅಲಿಂಗನವನ್ನು ಕೊಟ್ಟು ನು. ಆ ಮೇಲೆ ಯುಧಿಷ್ಠಿರನು ಗಾಂಥಾರಿಗೆ ವಂದನೆಯನ್ನು ಮಾಡಲಿಕ್ಕೆ ಹೋದನು. ಆಗ ಆವಳು ಸಿಂಹನಿಂದ ಅವನಿಗೆ ಶಾಪ ಕೊಡಲಿಕ್ಕೆ ಉದ್ಯುಕ್ತಾಳಾದಳು. ಇವ್ಯಾರಲ್ಲಿ ಯಾಧಿಷ್ಠಿರನು ಅವಳಿಗೆ—“ ತಾಯೀ, ಈ ಹತಭಾಗ್ಯನಾದ ನನಗೆ ನೀನು ಚೀಕಾದವ್ಯಾಪಕ ಕೊಡು. ನನ್ನ ಆಜ್ಞಾಂದರು, ಮುಕ್ಯಾಂದರು, ಗುರುಗಳು, ಆಣ್ವಿತಮ್ಮಾಂದರು, ಬೀಗರು; ಬಿಜ್ಞರು ಈ ಪ್ರಕಾರ ಎಲ್ಲರನ್ನು ನಾಶ ಮಾಡಿ ಸಂಪಾದಿಸಿದ ರಾಜ್ಯವು ನನಗೆ ನರಕದಂತೆ ತೋರುತ್ತದೆ. ಕೆಂಬಹುನಾ ನನಗೆ ನನ್ನ ಜೀವವು ಬೇಡಾಗಿರುತ್ತದೆ. ನಿನ್ನ ಶಾಪದಿಂದ ನಾನು ಈ ದುಃಖ ಸಮುದ್ರದಿಂದ ಮುಕ್ತಾದೇನು!” ಎಂದು ಹೇಳಿದನು. ಈ ಅವನ ದ್ವೇಷ ಸುಧಿಯನ್ನು ಕೇಳಿ ಗಾಂಥಾರಿಯು ಅವನಿಗೆ ಪನೊ ಮಾತಾಡಲಿಲ್ಲ. ಆದರೆ ಯುಧಿಷ್ಠಿರನು ಅವಳಿಗೆ ನಮಸ್ಕಾರ ಮಾಡುವಾಗ ಅವನ ಹೀಗುರುಗಳ ಮೇಲೆ ಅವಳ ಕೋಪದ ಧೃತ್ಯಾಯು ಬಿಧ್ವ ಕಾರಣ ಅವನ ಉಗುರುಗಳು ಉಚ್ಚೆ ಹೋಗಿ ಅನನ ಕ್ರೈ ಬೆರಳುಗಳು ವಿದ್ವಾಪವಾದವು. ಆ ಮೇಲೆ ಎಲ್ಲ ಪಾಂಡವರು ಕುಂತಿಗೆ ವಂದನೆಗಳನ್ನು ಮಾಡಲು ಆವಳು ಅವರೆಲ್ಲರನ್ನು ಅವಚಿಕೊಂಡು ಬಹಳ ಶೋಕ ಮಾಡಿದಳು. ದೌಪದಿಯು ತನ್ನ ಇಬ್ಬರೂ ಅತ್ಯೇಯಂದಿರಿಗೆ ನಮಸ್ಕಾರ ಮಾಡಿ ತನ್ನ ಸತ್ಯ ಮಕ್ಕಳನ್ನೂ, ಆಣ್ವಿತಮ್ಮಾಂದರನ್ನೂ ನೆನಪುಮಾಡಿಕೊಂಡು ಆಳಲಿಕ್ಕೆ ಹತ್ತಲಾಗಿ ಗಾಂಥಾರಿಯು ಅವಳಿಗೆ—“ ಸೇಸೆಯೀ, ನನ್ನ ಕಡೆಗೆ ಸೋಜಿ ನಿನ್ನ ಶೋಕವನ್ನು ಶಾಂತ ಮಾಡಿಕೋ ” ಎಂದು ಹೇಳಿದಳು. ಈ ಪ್ರಕಾರ ಎಲ್ಲರು ಒಬ್ಬರಿಗೊಬ್ಬರು ಮಾತಾಡಿದ ತರುವಾಯ ಅಲ್ಲಿಂದ ಹೊರಟು ಮೆಲ್ಲ ಮೆಲ್ಲನೆ ಭಾಗೀರಥಿಗೆ ಹೋಗಿ ಎಲ್ಲ ಮೃತರಿಗೆ ತರ್ಫಣವನ್ನು ಕೊಟ್ಟಿರು.

ರ. ಉತ್ತರಪದ್ವ.

ಉತ್ತರಪದ್ವ

ರೂಶಸ್ತ್ರಿಯಾದ ಯುಧಿಷ್ಠಿರನು ಮೈತ್ರಿಗೆ ಭಾಗೀರಥಿಯಲ್ಲಿ ತರಣಾನನ್ನ ಕೊಟ್ಟು ತನ್ನ ನುಕ್ಕಳ ಸೂತಕನನ್ನ ವಾಲಿಸುವದಕ್ಕೂ ಶ್ವರ ಶಲ್ಲಿಯೇ ಒಂದು ತಿಂಗಳದವರೆಗೆ ನಿಂತುಕೊಂಡನು. ತಾಯಿಯಾದ ಕುಂತಿಯು ಅವನಿಗೆ—“ನೀವು ಭಿನ್ನ, ದೋಷ ಮುಂತಾದ ಶತ್ರುಗಳೊಂದಿಗೆ ಕೊಂಡಂಥ ಕಣಣನು ನಿಮ್ಮ ಅಣ್ಣಾನು” ಎಂದು ಹೇಳಿದಾಗಂತೂ ಅವನ ದುಃಖವು ಮೇರೆದಪ್ಪೆ ಹೊರಿತ್ತಿತು. ಆಗ ಅವನು ಒಂದು ದಿವಸ ಆಜ್ಞಾನನಿಗೆ—“ಆಜ್ಞಾನಾ, ಲೋಭದ ಸಲುವಾಗಿ ನಿರ್ಮಿಂದ ಅನೇಕ ಪಾಪಗಳು ಘಟಿಸಿ ನನಗೆ ಈ ಭಯಂಕರ ಅವಸ್ಥೆಯು ಪ್ರಾಪ್ತವಾಯಿತು. ಅರಣ್ಯದಲ್ಲಿ ವಾಸಿಸುವ ಮುನಿಗಳು ಕ್ಷಮೆ, ಸ್ವೇರಾಗ್ಯ, ನಿರೂಪತ್ವಯು, ಅಹಿಂಸಾ, ಸತ್ಯವಚನ ಮುಂತಾದವುಗಳಿಂದ ಕೂಡಿರುವ ಕಾರಣ ನಾನು ಮುನಿಯಾಗಿ ಅರಣ್ಯಕ್ಕೆ ಹೋಗುವೆನು. ಸೇನೇ ರಾಜುವನ್ನ ಅಳು” ಎಂದು ಹೇಳಿದನು. ಆದಕ್ಕೆ ಆಜ್ಞಾನನು ಅವನಿಗೆ—“ರಾಜಾ, ಇದು ನಿನಗೆ ಶೋಭಿಸುವದಿಲ್ಲ. ದ್ರವ್ಯವನ್ನ ಸಂಪಾದಿಸಿ ಆಪ್ಯಮೇಧದಂಥ ಯಾಜ್ಞವನ್ನು ಮಾಡುವದೂ, ಪ್ರಜರನ್ನ ವಾಲನ ಮಾಡುವದೂ ರಾಜಧಾನೀರುತ್ತದೆ. ದಾಶರಥಿ ರಾಮಾಚಂದ್ರನನ್ನ ಮೊದಲೋಗ್ಗಂ ದು ಈ ಉತ್ತಮ ಮಾರ್ಗವು ನಡೆದುಕೊಳ್ಳುತ್ತ ಬಂದಿದ್ದು ಈಗ ನೀನು ಆದನ್ನು ಒಬ್ಬು ಎರಡನೇ ಮಾರ್ಗವನ್ನು ಹಿಡಿಯಬೇದ. ನೀರು, ಮಣ್ಣ, ಹಣ್ಣ ಇವುಗಳಲ್ಲಿ ಸಹ ನೂರಾರು ಜಂತುಗಳು ಇರುತ್ತಿದ್ದು ಇವುಗಳ ಹಿಂಸೆಯನ್ನು ಪ್ರತಿಯೊಬ್ಬರು ದಿನಾಲು ಮಾಡುವದಿಲ್ಲವೇ? ಹಿಂಸೆಯನ್ನು ಮಾಡದೆ ಅಥವಾ ಬಿಕ್ಕಿಟ್ಟುದ ಕರ್ಮವನ್ನು ಮಾಡದೆ ಉತ್ತಮವು ಅಥವಾ ಲಷ್ಣಿಯು ಪ್ರಾಪ್ತವಾಗುವ ಬಗೆ ಹೇಗೆ? ಇದಲ್ಲದೆ ಲೋಕಕಲ್ಯಾಣಕ್ಕಾಗಿ ಹಿಂಸೆಯನ್ನು ಮಾಡುವ ಪ್ರಸಂಗವು ಬಂದರೆ ಅದು ಹಿಂಸೆಯನಿಸಲಾರದು. ಎಲ್ಲ ರೀತಿಯಿಂದ ಗುಣವಾದ ವಸ್ತುವು ಅಥವಾ ಎಲ್ಲ ರೀತಿಯಿಂದ ಒಳ್ಳೇದಾದ ಕರ್ಮ

ವು ಈ ಜಗತ್ತಿನಲ್ಲಿ ಒಂದೂ ಇರುವದಿಲ್ಲ. ಆದುದರಿಂದ ಈ ವಿಶ್ವವಾದ ಜಗತ್ತಿನ ವ್ಯವಹಾರದಲ್ಲಿ ನಾಣ್ಯಾಂಶಾಲಿಗಳಾದ ಜನರು ಮೊದಲಿನಿಂದ ಮಾಡುತ್ತೇ ಬಂದಿರುವದನ್ನೇ ಸೇನು ಮಾಡು ” ಎಂದು ಉತ್ತರ ಕೊಟ್ಟುನು. ಆಗ ಯುಧಿಷ್ಠಿರನು ತಿರುಗಿ ಅಜುಂನನಿಗೆ— “ ನೀನು ಅಸಂತೋಷ, ಮೇರ್ಹ, ಬಲ, ಅಹಂಕಾರ ಇತ್ಯಾದಿ ಪಾಪಗುಣಗಳ ಆಧೀನದಲ್ಲಿ ಸಕ್ಕಿರುವದರಿಂದ ನಿನಗೆ ರಾಜ್ಯದ ಬುಭುಕ್ಕೆಯು ವಿಶೇಷವುಂಟಾಗಿರುತ್ತದೆ. ಆದರೆ ಆದರಲ್ಲಿ ನಿನಗೆ ಏನೂ ಸುಖವಾಗಲಾದು. ಚೀವನ್ನು ಕ್ರಿಯಾದ ಜನಕನು ವಿಧಿಲಾ ನಗರವು ಸುಟ್ಟು ದ್ವಾನ್ನು ನೋಡಿ ತನ್ನಲ್ಲಿ ಯಂತ್ರಂಚಿತ್ವಾರೂ ದ್ರವ್ಯವು ಇಲ್ಲದೆ ಇದ್ದಾಗ್ನೋ ಆ ಇಲ್ಲದೆ ಇದ್ದ ದ್ರವ್ಯದಲ್ಲಿಯೇ ಅನಂತ ದ್ರವ್ಯವು ಇರುತ್ತದೆಂತಲೂ, ವಿಧಿಲಾ ನಗರವು ಸುಡುತ್ತಿದ್ದಾಗ್ನೋ ತನ್ನದು ಏನೂ ಸುಡುತ್ತಿರುವದಿಲ್ಲವೆಂತಲೂ ನುಡಿದದ್ದನ್ನು ನೀನು ಲಕ್ಷ್ಮೀಕ್ಕೆ ತೆಗೆದುಕೊಂಡು ಬಾ. ಆದುದರಿಂದ ನಾನು ನನ್ನ ಮನಸ್ಸನ್ನು ನನ್ನ ಆತ್ಮದ ಕಲಾಜ್ಯಾಣಕ್ಕಾಗಿ ಹಜ್ಜಿ, ನನ್ನ ಆಶೆ ಮೇರ್ಹಗಳನ್ನು ಯೋಗ್ಯ ಬಂಧನದಲ್ಲಿಟ್ಟು, ಕರ್ಮಪರಂಪರೆಯನ್ನು ಮಾಡುವೆನು. ಹಾಗೂ ಸಿರಾತಂಕವಾಗಿ ಸುಖವನ್ನು ಪಡೆಯುವೆನು ” ಎಂದು ಹೋಳಿದನು. ಖೀಮ, ದೌರ್ವಾ, ಅಜುಂ ಈ ಮೂವರು ಧರ್ಮನಿಗೆ ಎಷ್ಟು ತಿಳಿಸಿ ಹೋಳಿದಾಗ್ನೋ ವಿರಕ್ತಿ ಹೊಂದಿದ ಆವನ ಮನಸ್ಸು ರಾಜ್ಯದ ಕಡೆಗೆ ತಿರುಗಲಿಲ್ಲ. ಯುದ್ಧಕ್ಕಿಂತ ಮುಂಚೆ ಅಜುಂನನಿಗೆ ಯಾವ ಪ್ರಕಾರ ಪ್ರೇರಾಗ್ಯವ್ಯತ್ಯಿಂಯು ಹುಟ್ಟಿತ್ತೋ ಆದೇ ಪ್ರಕಾರ ಯುಧಿಷ್ಠಿರನಿಗೆ ಯುದ್ಧದ ಶರುವಾಯ ಹುಟ್ಟಿತು. ಇದನ್ನು ನೋಡಿ ಶ್ರೀ ಭಗವಾನ್ ವ್ಯಾಸರು ಆವನಿಗೆ— “ ಧರ್ಮ, ನೀನು ಗೃಹಸಾಧಕ, ಮನಸ್ಸು ಬೆಟ್ಟು ಅರಣ್ಯಕ್ಕೆ ಹೋಗಲಿಕ್ಕೆ ಧರ್ಮಶಾಸ್ತ್ರದ ಪ್ರಕಾರ ಇನ್ನೂ ಯೋಗ್ಯನಾಗಿಲ್ಲ. ಯಜ್ಞ, ವಿದ್ಯೆ, ಉದ್ಯೋಗ, ಸಂಪತ್ತಿಯ ಬಗ್ಗೆ ಅಸಂತೋಷ, ಪ್ರಜಾಪಾಲನ ಮತ್ತು ದಂಡಧಾರಣ ಇವುಗಳು ರಾಜನ ಕರ್ತವ್ಯಗಳಿಂದ ಇವುಗಳನ್ನು ದುಷ್ಪಿರುವ ಆದುದರಿಂದ ನೀನು ನಿನ್ನ ಬಂಧುಗಳನ್ನೊಡಗೊಂಡು ಧರ್ಮ-ಅಧಿಕ-ಕಾಮಗಳನ್ನು ಯಥಾಶಾಸ್ತ್ರವಾಗಿ ಉಪಭೋಗ ಮಾಡು. ನೀನು ಮುಂಚೆ ನಿನ್ನ ಕರ್ತವ್ಯವನ್ನು ಮಾಡು. ಆ ಬಳಿಕ ನೀನು ಅರಣ್ಯಕ್ಕೆ ಹೋಗು. ಮನಸ್ಯನು ಧರ್ಮದಿಂದ ನಡೆಯುವಾಗ ಆವನಿಗೆ ಪ್ರಾಪ್ತವಾದ ಸುಖದುಃಖ

ಗಳನ್ನೂ, ಪೀಠ ಅಪಿಯ ಸುಲಗಳನ್ನೂ ಧೈರ್ಯದಿಂದ ಅನುಭೇದೀಗಿ ಸತಕ್ಕು ದು. ನಿನ್ನ ಅಪೇಕ್ಷೆಯಿಲ್ಲದೆ ನಿನಗೆ ಈ ಫೇರ್ ಕರ್ಮವನ್ನು ಮಾಡುವ ಪ್ರಸಂಗವು ಬಂದಿದ್ದರೆ ಅದಕ್ಕಾಗಿ. ಸಂತಾಪ ಮಾಡಿಕೊಳ್ಳಬೇಡ. ನಿನಗೆ ಪುಧಿಯ ರಾಜ್ಯವು ನಿನ್ನ ಪರಾಕ್ರಮದಿಂದ ದೊರಕಿರುತ್ತದೆ. ಅದನ್ನು ಶಾಸ್ತ್ರರೀತಿಯಿಂದ ಪಾಲನ ಮಾಡು. ಯಾವ ನಿನ್ನ ಮಾಂಡಲಕ ಅರಸರು ಸತ್ತಿರುತ್ತಾರೋ ಅವರ ಗಂಡುಮಕ್ಕಳನ್ನು ಸಮಾಧಾನಪಡಿಸಿ, ಅವರನ್ನು ಅವರ ಪಟ್ಟದ ಮೇಲಿ ಕೂಡಿಸು. ಗಂಡುಮಕ್ಕಳಿಲ್ಲದಲ್ಲಿ ಹೆಣ್ಣು ಮಕ್ಕಳನ್ನು ಕೂಡಿಸು. ಈ ಪ್ರಕಾರ ನೀನು ಸರ್ವ ರಾಜ್ಯವನ್ನು ವ್ಯವಸ್ಥಿತವಾಗಿ ಮಾಡಿದ ಬಳಿಕ ಆಶ್ವ ಮೇಧ ಯಜ್ಞ ವನ್ನು ಮಾಡು. ಅಂದರೆ ನಿನ್ನ ಹಿಂಸೆಯಿಂದ ಉಂಟಾದ ಪಾಪಗಳು ಸಾಂಶಾಗಾನವವು” ಎಂದು ಹೇಳಿದರು. ಅದಕ್ಕೆ ಧರ್ಮರಾಜನು ಶ್ರೀ ವ್ಯಾಸ ರಿಗೆ—“ ಮಹಿಳಿಗಳೇ! ರಾಜ್ಯ ಮತ್ತು ಧರ್ಮಾಚರಣ ಇವುಗಳ ನಡುವೆ ನಿತ್ಯದಲ್ಲಿ ವಿರೋಧವು ಬರುವದು. ಅಧರ್ಮದ ಹೂರತಾಗಿ ರಾಜ್ಯ ನಡೆಸುವದು ಶಕ್ಯವಿಲ್ಲ. ನಾನು ತಿರು ತಿರುಗಿ ವಿಚಾರ ಮಾಡಿದರೂ ಈ ನಿನ್ನ ಅಭಿಪ್ರಾಯವು ತಿರುಗಲೊಂಡು. ಆದುದರಿಂದ ಈ ನಿನ್ನ ಹೊಿಹವನ್ನು ದೂರ ಮಾಡಿರಿ” ಎಂದು ಬೇಡಿಕೊಂಡನು. ಅದಕ್ಕೆ ಶ್ರೀ ವ್ಯಾಸರು ಧರ್ಮರಾಜ ನಿಗೆ—“ ನಿನ್ನ ವ್ಯಧ ಪಿತಾಮಹನಾದ ಭೀಷ್ಣನು ರಾಜಧರ್ಮವನ್ನೂ, ಹೋಕ್ಕೆ ಧರ್ಮವನ್ನೂ ಚೆನ್ನಾಗಿ ಬಲ್ಲನು. ನಿನಗೆ ಈ ಧರ್ಮರಹಸ್ಯದ ಬಗ್ಗೆ ಏನಾದರೂ ಸಂಶಯವುಂಟಾಗಿದ್ದರೆ ನೀನು ಅವನಲ್ಲಿ ಹೋಗಿ ಕೇಳಿಕೋಂಡನು. ಅದಕ್ಕೆ ಶ್ರೀ ವ್ಯಾಸರು ಧರ್ಮರಾಜನಿಗೆ—“ ನಾನು ನಿನ್ನ ವ್ಯಧ ಪಿತಾಮಹನನ್ನು ಅಧ ಮರ್ದಿಂದ ಘಾತ ಮಾಡಿ ಅಂಥವನ ಕಡೆಯಿಂದ ಧರ್ಮವನ್ನು ಹೇಗೆ ಕೇಳಿಕೊಳ್ಳಲ್ಲಿ? ” ಎಂದು ಸಂಶಯ ತೆಗೆದುಕೊಂಡನು. ಅದಕ್ಕೆ ಶ್ರೀ ಶ್ರೀಕೃಷ್ಣನು ಧರ್ಮರಾಜನಿಗೆ—“ ಧರ್ಮಾ, ನೀನು ಶೋಕವನ್ನು ಬಿಟ್ಟು ಭಗವಾನ್ ವ್ಯಾಸರು ಹೇಳಿದಂತೆ ಮಾಡಿ ನಿನ್ನನ್ನು ಮೂಡಲ್ಲಿಂಡು ಯಾವತ್ತು ವಿಶ್ವರಿಗೂ ದೌರಾಪದಿಗೂ ಆನಂದವನ್ನುಂಟು ಮಾಡಿ ಲೋಕಕಲ್ಯಾಣ ಮಾಡು ” ಎಂದು ಹೇಳಿದನು. ಈ ಪ್ರಕಾರ ಶ್ರೀಕೃಷ್ಣನು ಹೇಳಿದ್ದನ್ನು ಕೇಳಿದ ಕೂಡಲೇ ಧರ್ಮರಾಜನು ರಾಜ್ಯವನ್ನು ಸ್ವೀಕಾರ ಮಾಡಲಿಕ್ಕೆ ಬಿಟ್ಟುಕೊಂಡನು. ಆಗ ಪ್ರಜಾ

ಜನರು ಉತ್ಸಾಹದಿಂದ ತಮ್ಮ ನಗರವನ್ನು ಶ್ರಂಗರಿಸಿ ಧರ್ಮರಾಜನನ್ನು ಉತ್ಸಾಹದಿಂದ ನಗರದೊಳಗೆ ಕರೆದುಕೊಂಡು ಬಂದರು. ಧೃತಂಷ್ಟನು ಕುಳಿತೆದ್ದ ಪಲ್ಲಕ್ಕೆಯು ಆ ಮೇರವಣಿಗೆಯಲ್ಲಿ ಎಲ್ಲಕ್ಕೂ ಮುಂದೆ ಇತ್ತು. ಅದರ ಹಿಂದಿಂದೆ ಯಾಧಿಪ್ರಿಯನು (ಧರ್ಮರಾಜನು) ಹದಿನಾರು ದೊಡ್ಡ ದೊಡ್ಡ ಬಿಳೆ ಎತ್ತುಗಳು ಹೂಡಿದಂಥ ಬಂದು ಹೊಸ ರಥದಲ್ಲಿ ಕುಳಿತೆದ್ದನು. ಭೀಮನು ಧರ್ಮರಾಜನ ಸಾರಥಿಯಾಗಿದ್ದನು. ಅಜುರ್ನನು ಆವನ ಮೇಲೆ ಶೈತಳತ್ವ, (ಬಿಳೆಷತ್ತು ರಿಗೆ) ಹಿಡಿದಿದ್ದನು. ನಕುಲನು ಚೌರಿಯನ್ನೂ, ಸಹದೇವನು ಬೀಂಘಣಿಕೆಯನ್ನು ಬೀಸುತ್ತಿದ್ದರು. ಧರ್ಮರಾಜನ ರಥದ ಹಿಂದೆ ಶ್ರೀಕೃಷ್ಣನು ಸಾತ್ಯಕಿಯೊಡನೆ ಬಂದು ಸುವರ್ಣ ರಥದಲ್ಲಿ ಕುಳಿತೆದ್ದನು. ಶ್ರೀಕೃಷ್ಣನ ರಥದ ಹಿಂದೆ ಗಾಂಥಾರಿ, ಕುಂತಿ, ದೌರ್ವಾದ ಮತ್ತು ಇತರ ಕುದುವಂಶದ ಸ್ತ್ರೀಯರು ಬಂದಕ್ಕೆಂತೆ ಇನ್ನೊಂದು ಹೆಚ್ಚಿಗೆ ಸುಂದರವಾದಂಥ ಬೀರೆ ಬೀರೆ ರಥಗಳಲ್ಲಿ ಕುಳಿತೆದ್ದರು. ಆವರ ಹಿಂದೆ ನರರಾರು ಮಂದಿ ಸರದಾರರು ಆನೆಗಳ ಮೇಲೂ ಕುದುರೆಗಳ ಮೇಲೂ ಕುಳಿತೆದ್ದರು. ಮಾಗ್ರದಲ್ಲಿಲ್ಲ ಮಂಗಲಕರವಾದ್ಯಗಳು ಮೊಳಗಿದ್ದವು. ಹಾಗೂ ಮೇಲಿಂದ ಮೇಲೆ ಪ್ರಜಾಜನರು ಪ್ರಚಂಡವಾದ ಜುರುಫೋಷವನ್ನು ವಾಡುತ್ತಿದ್ದರು. ಈ ಪ್ರಕಾರ ಸಡಗರದಿಂದಲೂ ಉತ್ಸಾಹದಿಂದಲೂ ಹೊರಟ ಮೇರವಣಿಗೆಯು ಆರಮನೆಗೆ ಹೊರಿ ಮುಟ್ಟಲಾಗಿ ಧೌಮ್ಯ ಯಾವಿಗಳು ಧರ್ಮರಾಜನನ್ನು ದೌರ್ವಾದಿಯನ್ನೂ ಬಂದು ಸುವರ್ಣಾಖಿಚಿತ ಸಿಂಹಾಸನದ ಮೇಲೆ ಕುಳಿತ್ತಿರಿಸಿ ಆವರಿಗೆ ಪೃಥಿವ್ಯಾ ಸಾಮಾಜ್ಯದ ಅಭಿವೋಕವನ್ನು ವಾಡಿದರು. ಆ ಬಳಿಕ ಧರ್ಮರಾಜನು ಭೀಮನನ್ನು ಯಾವರಾಜನಾಗಿಯೂ, ಆಜುರನನ್ನು ಪರರಾಜ್ಯದ ಮತ್ತು ದುಷ್ಪಿನಿಗ್ರಹದ ಮಂತ್ರಯಾಗಿಯೂ, ನಕುಲನನ್ನು ಸೇನಾ ಧಿಪತಿಯಾಗಿಯೂ, ಸಹದೇವನನ್ನು ತನ್ನ ಸೌಧಾಪಣ್ಣ ಕಾರ್ಯಾನ್ವಯಾಹಕ ನಾಗಿಯೂ ಸೇವಿಸಿಕೊಂಡು, ವಿದುರ, ಸಂಜಯ, ಕೃಪ ಮೂದಲಾದ ಜನರಿಗೆ ಅವರವರ ಯೋಗ್ಯತಾನುಸಾರವಾಗಿ ರಾಜ್ಯದಾಡಳಿತ್ಯ ಉದ್ಯೋಗಗಳನ್ನು ಹಂಚಿಕೊಟ್ಟನು. ಈ ಪ್ರಕಾರ ವ್ಯವಸ್ಥೆಯನ್ನು ವಾಡಿದ ಬಳಿಕ ಧರ್ಮರಾಜನು ಶ್ರೀಕೃಷ್ಣನನ್ನು ಕೂಡಿಕೊಂಡು ಶರಪಂಜರದ ಮೇಲೆ ಬೆಳ್ಳಿದ್ದ ಭೀಷಣ ಬಳಿಗೆ ಬಂದನು. ಆ ಭೀಷಣನ ಸುತ್ತುಮುತ್ತಲು ಆನೇಕ ಮಂದಿ ಮುನಿಗಳು

ಕುಳಿತೆದ್ದರು. ಆಗ ಇವರೆಲ್ಲರು ಕ್ಯಾಮ್‌ಗಿದುಕೊಂಡು ಭೀಷ್ಣನ ಹತ್ತರ ಹೋಗಿ ಅವನಿಗೆ ನಮಸ್ಕಾರ ಮಾಡಿ ಕುಳಿತ ಬಳಿಕ ಶ್ರೀಕೃಷ್ಣನು “ ಭೀಷ್ಣಾ, ನೀನು ಯಾವಾಗಲು ಇರುವ ಮೇರೆಗೆ ಶಾಂತ ಮತ್ತು ಪ್ರಭ್ರಾ ಮನಸ್ಸಿಳ್ಳವನಾಗಿ ಯೂ, ಉಜ್ಜುಲವಾದ ಚಳ್ಳಾನವುಳ್ಳವನಾಗಿಯೂ ಇರುವಿಲ್ಲವೇ. ನಿನ್ನ ಧಾರನ ನನ್ನ ಈ ಜಗತ್ತಿನಲ್ಲಿ ನಾನು ಎಲ್ಲಿಯೂ ಸೋಡಲಿಲ್ಲ ಅಥವಾ ಕೇಳಲಿಲ್ಲ. ಯುಧಿಷ್ಠಿರನು ತನ್ನ ಚಳ್ಳಾತಿಯ ಭಯಂಕರ ನಾಶದ ಬಗ್ಗೆ ಸಂತಪ್ತನಾಗಿ ನಿನ್ನ ಬಾಲ್ಯಿಂದ ಚೊತುವರ್ಣಾಳ ಮತ್ತು ಚೊತುರಾತ್ರಿನಾಗಳ ಧರ್ಮವನ್ನು ಕೇಳಿ ಕೊಳ್ಳುವ ಕುತೂಹಲದಿಂದ ಬಂದಿರುತ್ತಾನೆ. ನೀನು ಆವನಿಗೆ ದಂತಮಾಡಿ ಧರ್ಮವನ್ನು ಉಪದೇಶಿಸಿ ಆವನ ಶೋಕವನ್ನು ಶಾಂತಪಡಿಸು ” ಎಂದು ಹೇಳಿದನು. ಆಗ ಭೀಷ್ಣನು ಆವನಿಗೆ –“ ಶ್ರೀಕೃಷ್ಣಾ, ನಿನ್ನ ಕೃಪೆಯಿಂದ ನಾನು ಸ್ವಸ್ಥವಾಗಿಯೂ, ಸುಖಿಯಾಗಿಯೂ ಇದ್ದೇನೆ. ನನ್ನ ಮನಸ್ಸು ಮತ್ತು ವಾಣಿಯು ದೃಢವಿರುತ್ತವೆ. ನನಗೆ ಯಾವತ್ತು ರಾಜಧರ್ಮ ಮತ್ತು ಮೋಕ್ಷದರ್ಮಗಳು ಪ್ರತ್ಯೇಕವಾಗಿರುತ್ತವೆ. ನೀನು ಯಾನತ್ತು ಧರ್ಮದ ಪ್ರವರ್ತಕನಾದ ಪ್ರತ್ಯೇಕ ಶ್ರೀವಿಷ್ಠಿಪ್ತ ಇದ್ದು ಯಾವಾಗಲು ಧರ್ಮರಾಜನ ಹತ್ತರ ಇರುತ್ತೀರು. ಹೀಗಿದ್ದು ಆವನ ಧರ್ಮವನ್ನು ಕೇಳಿಕೊಳ್ಳುವದಕ್ಕೆ ನನ್ನ ಬಳಿಗೆ ಬಂದಿರುವದು ಆಶ್ಚರ್ಯವಿಲ್ಲೋ? ನೀನು ಪರಬ್ರಹ್ಮನು, ಸೂರ್ಯನು, ಚಂದ್ರನು, ಸತ್ಯಸ್ವರೂಪಿಯು, ಧರ್ಮಸ್ವರೂಪಿ ಪರಮಾಶ್ವರನು, ಜೀವಸ್ವರೂಪಿ ಪರಮಾತ್ಮನು, ಜಾಗ್ರತ್-ಸ್ವಾಸ್ತಿ-ಸುಷುಪ್ತಿ ಈ ಮೂರೂಪ ಅವಸ್ಥೆಗಳಲ್ಲಿರುವ ಆತ್ಮನು, ಮತ್ತು ಸರ್ವಚಳ್ಳಾನಿಯು ಇರುತ್ತೀರು. ಹೇ ವಿಶ್ವಕರಮಾ! ಹೇ ವಿಶ್ವಸಂಭವಾ! ಹೇ ಪಂಚಭೂತಾತ್ಮಕ ಈ ಸಾತ್ವಿಂಯೇ! ನಿನಗೆ ನನ್ನ ನಮಸ್ಕಾರಗಳು. ನಾನು ಈ ನನ್ನ ವಾಕ್‌ರೂಪೀ ಯಜ್ಞದಿಂದ ನಿನ್ನ ಆರಾಧನೆಯು ನ್ನು ಮಾಡುತ್ತೀನೆ. ಪ್ರಸನ್ನನಾಗು ” ಎಂದು ಶ್ರೀಕೃಷ್ಣನ ಸ್ತಬನ ಮಾಡಿದನು. ಇದನ್ನು ಕೇಳಿ ಶ್ರೀಕೃಷ್ಣನು ಸದ್ಗುರಿತನಾಗಿ—“ ಭೀಷ್ಣಾ, ನಾನು ನಿನ್ನ ಮೇರೆ ಸಂತುಷ್ಟನಾಗಿರುತ್ತೀನೆ. ನೀನು ಸದ್ಗುರಿಗೆ ಹೋಗುವಿರುತ್ತಿದ್ದರಲ್ಲಿ ತಿಳಮಾತ್ರಾದರೂ ಸಂತಯವಿಲ್ಲ. ನೀನೇ ಯುಧಿಷ್ಠಿರನಿಗೆ ರಾಜಧರ್ಮವನ್ನೂ ಮೋಕ್ಷದರ್ಮವನ್ನೂ ಉಪದೇಶಿಸು. ಗುರುಸಾಧಾನದಲ್ಲಿರುವ ಈ ರಾಜ

ನಿಗೆ ಉಪದೇಶ ಮಾಡುವ ಅಧಿಕಾರವು ನನಗಿರುವದಿಲ್ಲ. ನಿನ್ನ ಬಾಯಿಂದ ಬರುವ ಉಪದೇಶಾವ್ಯಾತವು ಈ ಜಗತ್ತಿನಲ್ಲಿ ಶ್ರಾತಿಶಾಸ್ತ್ರದಂತೆ ಆದರಣೀಯ ವಾಗುವದು” ಎಂದು ಹೇಳಿದನು. ಆಗ ಭೀಷ್ಮನು ಆ ಪ್ರಕಾರ ಹೇಳಲ್ಕೆ ಬಹು ಕೊಂಡು ಧರ್ಮರಾಜನಿಗೆ ಅವನ ಸಂಶಯಗಳನ್ನು ಕೇಳಿಕೊಳ್ಳಲಿಕ್ಕೆ ತೋಸಿದನು. ಆಗ ಧರ್ಮರಾಜನು ಅವನ ಮುಂದೆ ಸಂಶಯಗಳನ್ನು ಕೇಳಿಕೊಳ್ಳಲು ಭೀಷ್ಮನು ಅವನಿಗೆ ರಾಜಧರ್ಮವನ್ನೂ, ನೋಕ್ಕಿಧರ್ಮವನ್ನೂ ಕುರಿತು ನಾಗ್ರ ವಾಗಿ ಉಪದೇಶವಾಡಿದನು. ಆ ಉಪದೇಶವನ್ನು ಕೇಳಿ ಯಾವತ್ತು ಖಚಿತ ಭಾವ ಪ್ರೇರಣೆ ಕರೂ ಹೊಮೊಂಜಿತರಾದರು. ಭೀಷ್ಮನು ಕೊನೆಯಾಲ್ಲಿ ಧರ್ಮರಾಜನಿಗೆ ಹೀಗೆ ಹೇಳಿದನು:—“ಯುಧಿಷ್ಠಿರ, ನಿನು ಹಸ್ತಿನಾಪುರಕ್ಕೆ ಹೊಗಿ ನಿನಗೆ ಪ್ರಾಪ್ತವಾಗಿರುವ ಪೂರ್ವಿಯ ರಾಜ್ಯವನ್ನು ನಡೆಸು. ಹಾಗೂ ಬೀರೆ ಬೀರೆ ಯಾಜ್ಞ ಯಾಗಾದಿ ಕರ್ಮಗಳನ್ನು ಮಾಡಿ ಹಿತ್ವಗಳ ಮತ್ತು ದೇವತೆಗಳ ಖೂಣವನ್ನು ತೀರಿಸು. ಪ್ರಜಿಗಳನ್ನು ಎಲ್ಲ ರೀತಿಯಿಂದ ರಂಜನ ಮಾಡಿ ಪ್ರಕೃತಿಗಳಿಗೂ ಸುಹೃದಯರಿಗೂ ನಿನ್ನ ದಾನದಿಂದಲೂ ಉದಾತ್ತವಾದ ವರ್ತನದಿಂದಲೂ ಸಂತುಷ್ಟಪಡಿಸು” ಎಂದು ಹೇಳಿದನು. ಈ ಪ್ರಕಾರ ಭೀಷ್ಮನು ಆಜ್ಞೆಯನ್ನು ಮಾಡಿದ ಮೇಲೆ ಧರ್ಮರಾಜನು ಶ್ರೀಕೃಷ್ಣನೇ ಹೊದಲಾದವರನ್ನು ಕೂಡಿಕೊಂಡು ಹಸ್ತಿನಾಪುರಕ್ಕೆ ತಿರುಗಿ ಬಂದನು. ಆ ಬೇಕೆ ಧರ್ಮರಾಜನು ಶ್ರೀಕೃಷ್ಣನಿಗೆ ಅತ್ಯಂತ ಪ್ರೇರಿದಿಂದ ದ್ವಾರಕೆಗೆ ಹೊಗಲಿಕ್ಕೆ ನಿರೂಪವನ್ನು ಕೊಟ್ಟನು. ಈ ನಿರೂಪವನ್ನು ಕೊಡುವ ಕಾಲಕ್ಕೆ ಧರ್ಮರಾಜನು ಶ್ರೀಕೃಷ್ಣನಿಗೆ—“ಗೋವಿಂದಾ! ನಿನ್ನ ಕೃಪೆಯಿಂದ ಈ ಪೂರ್ವಿಯ ನಮಗೆ ದೊರಕಿರುವದು. ಇದರಲ್ಲಿ ನಿನಗೆ ಬೀರುದ ರತ್ನಗಳನ್ನು ತೆಗೆದುಕೊಂಡು ಹೊಗು” ಎಂದು ಹೇಳಿದನು. ಆದಕ್ಕೆ ಶ್ರೀಕೃಷ್ಣನು ಅವನಿಗೆ—“ನನಗೆ ರತ್ನಗಳನ್ನು ತೆಗೆದುಕೊಂಡು ಏನು ಮಾಡತಕ್ಕದ್ದಂತೆ? ನನ್ನಲ್ಲಿರುವ ರತ್ನಗಳು ಸಹ ನಿನ್ನ ಮೇ ಇರುತ್ತವೆ” ಎಂದು ಹೇಳಿ ಎಲ್ಲ ಪಾಂಡವರಾಗೂ ಕುಂತಿಯಡೂ ನಿರೂಪವನ್ನು ತೆಗೆದುಕೊಂಡು ಅತ್ಯಮೇಧ ಯಾಜ್ಞ ಸಮಾರಂಭಕಾರ್ಮಿಗಿ ಬೇಗನೆ ಬರುತ್ತೇನೆಂದು ವಚನವನ್ನು ಕೊಟ್ಟು ದ್ವಾರಕೆಗೆ ಹೊರಟು ಬಂದನು.

ಈ ಪ್ರಕಾರ ಶ್ರೀಕೃಷ್ಣನು ದ್ವಾರಕೆಗೆ ತಿರುಗಿ ಬಂದ ಬಳಿಕೆ ಯಾದವರು

ಅನಿರುದ್ಧನ ಮದುವೆಗಾಗಿ ಭೋಜಕಟ ನಗರಕ್ಕೆ ಹೋದರು. ಶ್ರೀಕೃಷ್ಣನ ಹಂಡತಿಯಾದ ರುಕ್ಷಿಣಿಯ ಆಗ್ರಹದ ಮೇಲಿಂದ ಅವಳ ಮೊವ್ಯಾಗನಾದ ಅನಿರುದ್ಧನಿಗೆ (ಪ್ರದ್ಯಮ್ಯನ ಮಗನಿಗೆ) ಅವಳ ಅಣ್ಣಿನಾದ ರುಕ್ಷಿಯ ಮೊಮ್ಮೆಗ ಇನ್ನು (ರೋಚನಾ ಎಂಬವಳಸ್ಸು) ಮದುವೆ ವಾಡಿಕೊಡುವದು ಗೊತ್ತಾಗಿತ್ತು. ರುಕ್ಷಿಯು ಶ್ರೀಕೃಷ್ಣನ ಕಡುವೈರಿಯಾಗಿದ್ದರೂ ತನ್ನ ಅಕ್ಕನಾದ ರುಕ್ಷಿಣಿಯನ್ನು ಸಂತೋಷಪಡಿಸುವ ಸಲುವಾಗಿ ಖಂಡಕ್ಕೆ ತನ್ನ ಮಗಳನ್ನು ಶ್ರೀಕೃಷ್ಣನ ಮಗನಾದ ಪ್ರದ್ಯಮ್ಯನಿಗೆ ಕೊಟ್ಟಿದ್ದನು. ಈಗಾದರೂ ಅದೇ ಪರಂಪರೆಯ ಪ್ರಕಾರ ಶರೀರ ಸಂಬಂಧವು ಗೊತ್ತಾಗಿತ್ತು. ಭೋಜಕಟನಗರದಲ್ಲಿ ಅನಿರುದ್ಧನ ಮದುವೆಯು ವಿಜ್ಞಾಂಭಾಂತಿಯಿಂದ ಯಾಥಾಸಾಂಗವಾಯಿತು. ಮದುವೆಯಾದ ಬಳಿಕ ಎಲ್ಲ ಬೀಗರು ಕ್ಷಮಿಯ ಸಾಂಪ್ರದಾಯಕ್ಕನುಸರಿಸಿ ದ್ಯುತಿ ವನ್ನು ಆಡಲಿಕ್ಕೆ ಕುಳಿತರು: ಈ ದ್ಯುತಿವನನ್ನು ಆಡುತ್ತ ಆಡುತ್ತ ರುಕ್ಷಿಯ ಮನ ಸ್ವಿನೋಳಗೆ ದುರ್ಮೋಽಧನನು ಪೊಂಡವರ ಯಾವತ್ತು ಸಂಪತ್ತನ್ನು ದ್ಯುತದಲ್ಲಿ ಹರಣ ವಾಡಿದಂತೆ ತಾನೂ ಯಾದವರ ಯಾವತ್ತು ಸಂಪತ್ತನ್ನು ಹರಣ ವಾಡಬೇಕೆಂಬ ದುಷ್ಪಿ ವಿಚಾರವು ಬಂದಿತು. ಬಲರಾಮನು ಈ ದ್ಯುತದಲ್ಲಿ ಪ್ರತಿ ಹೊಂದು ಸಾರೆ ಸೋತನು. ಆಗ ಅಲ್ಲಿ ಆಟ ಸೋಡಲಿಕ್ಕೆ ಕುಳಿತಿದ್ದ ಕೆಳಿಂಗ ರಾಜನು ನಕ್ಕನು. ಬಲರಾಮನು ದ್ಯುತವಾಡಲಿಕ್ಕೆ ಕುಳಿತುಕೊಳ್ಳಲು ಅವನ ಮೃಯಲ್ಲಿ ಭೂತಸಂಭಾರವಾದಂತೆ ಆಗ ಅವನು ಅವೇಶದಿಂದ ಒಂದು ಸರತಿಗೆ ನೂರು, ಸಾವಿರ, ಹತ್ತು ಸಾವಿರ, ಲಕ್ಷ್ಯ, ಹತ್ತು ಲಕ್ಷ್ಯ, ಕೋಟಿ ಈ ಪ್ರಕಾರ ಮುದಿಕೆಗಳನ್ನು ಚೆಂದ್ದಿರುತ್ತಿದ್ದನು. ಆದರೆ ಒಂದು ಸಾರೆಯೂ ಅವನು ಗೆದೆಯಲ್ಲ. ಕಡೆಗೆ ಅವನು ಸಿಟ್ಟಿನಿಂದ ಹತ್ತು ಕೋಟಿ ಮುದಿಕೆಗಳನ್ನು ಹಳ್ಳಿದನು. ಆದರಲ್ಲಿ ಮಾತ್ರ ಅವನು ಗೆದ್ದನು. ಆದರೆ ರುಕ್ಷಿಯು ಕವಟಿದಿಂದ — “ನಾನು ಗೆದ್ದನು. ಬೀಕಾದರೆ ಇಲ್ಲಿ ಕೂತವರನ್ನು ಕೇಳಿ” ಎಂದು ಕಾಗಿ ಹೇಳಿದನು. ಅದಕ್ಕೆ ಅವನ ಸಹಾಯಕನಾದ ಕೆಳಿಂಗನು ನಕ್ಕು — “ ರುಕ್ಷಿಯು ಗೆದ್ದನು ” ಎಂದು ಹೇಳಿದನು. ರುಕ್ಷಿಯು ಹೊದಲಿನಿಂದಲೂ ಗೀರಣ್ಣಿದ್ದನು. ಅವನು ಈ ಕಡೆ ದ್ಯುತದಲ್ಲಿ ಯಾರು ಗೆದ್ದರೆಂಬ ವಾತಿನ ವಾದವು ಹೊರಟಾಗ್ಗೆ — “ ನೀವು ಯಾದವರು ಹೇಳಿ ಕೇಳಿ ದನಗಾವಿಗಳು.

ನಿಮಗೆ ಲೆತ್ತ ಆಡುವದರಲ್ಲಿ ಏನು ತಿಳಿಯುತ್ತದೆ? ಸ್ವತ್ತಿಯ ರಾಜರೇ ಮಾತ್ರ, ಈ ಅಟವನ್ನು ಆಡಬಲ್ಲರು” ಎಂದು ಯಾದವರನ್ನು ಮನಸೋಕ್ತವಾಗಿ ನಿಂದಿಸಿದನು. ಆಗ ಬಲರಾಮನು ಒಹು ಸಿಟ್ಟಿಗೆದ್ದು ತನ್ನ ಹತ್ತರ ಅಟದ ಸಲುವಾಗಿ ಒಂಗಾರವನ್ನು ತುಂಬಿಟ್ಟುಂಧ ಹಸ್ತಿದಂತಿಯ ಮಣಿಯನ್ನು ಎತ್ತಿ ಅದರಿಂದ ರುಕ್ಷಿಯ ತಲೆಗೆ ಹೊಡೆದನು. ಆ ಕೂಡಲೇ ರುಕ್ಷಿಯ ಪಾರಣವು ಹೋರಿಯಿತು. ಅದನ್ನು ಸೋರಿಡಿ ಕೆಳಿಂಗನು ಒಡಿ ಹೊಗಹತ್ತಿದನು. ಬಲರಾಮನು ಅವನ ಚಿನ್ನಹತ್ತಿ ಹೋರಿ ಅವನನ್ನು ಹಿಡಿದು ಅವನ ಹಲ್ಲು ಕೆಡವಿದನು. ಪಾಂಡವ ಕೌರವರ ನಡುವೆ ನಡೆದ ದ್ವಾರಕದ ಕಾಲಕ್ಕೆ ಆ ದ್ವಾರಕದಲ್ಲಿ ಗೆದ್ದುಂಥ ದುರ್ಯೋಧನನು ಅದರಲ್ಲಿ ಸೋರಿಂಥ ಯುಧಿಷ್ಠಿರನ ದುರಳಿಯನ್ನು ಮಾಡಿದನು. ಅದರ ಈಗ ಯಾದವ ಭೋಜರ ನಡುವೆ ನಡೆದ ದ್ವಾರಕದ ಕಾಲಕ್ಕೆ ಈ ದ್ವಾರಕದಲ್ಲಿ ಸೋರಿಂಥ ಬಲರಾಮನು ತನ್ನನ್ನು ಗೆದ್ದುಂಥ ರುಕ್ಷಿಯ ದುರಳಿಯನ್ನು ಮಾಡಿದನು. ಈ ಪ್ರಕಾರ ಆನ್ಯಾಯಿದಿಂದ ಯಾದವರು ತನ್ನ ಅಣ್ಣನನ್ನು ಕೂಂಡದ್ದನ್ನು ಸೋರಿಡಿ ರುಕ್ಷಿಯನ್ನು ತನ್ನ ಅಣ್ಣನ ಮರಣದ ಬಗ್ಗೆ ಬಹಳ ಶೋಕ ಮಾಡಹತ್ತಿದಳು. ಅದರೆ ಶ್ರೀಕೃಷ್ಣನು ಈ ಬಗ್ಗೆ ಬಾಯಿಂದ ಒಂದು ಶಬ್ದ ಸಹ ಮಾತಾಡಲಿಲ್ಲ. ದುಷ್ಪ್ಯ ಅರಸರಲ್ಲಿ ರುಕ್ಷಿಯೊಬ್ಬನು ಮಾತ್ರ ಜೀವಂತ ಉಳಿದಿದ್ದನು. ಅವನ ಆಂತ್ಯವು ಈ ಪ್ರಕಾರ ಎರಡನೆಯವರ ಕ್ಷೇತ್ರಿಂದ ಆದದ್ದನ್ನು ಸೋರಿಡಿ ಶ್ರೀಕೃಷ್ಣನಿಗೆ ಸಮಾಧಾನವಾಯಿತು. ಆ ಮೇಲೆ ಯಾದವರು ತತ್ತ್ವಾಲವೇ ಅನಿರುದ್ಧನನ್ನಾಗಿ, ಆವನ ನವವಧುವಾದ ಹೋಚನೆಯನ್ನು ಕರಕೊಂಡು ದ್ವಾರಕೆಗೆ ಹೊರಟು ಬಂದರು.

ಸ್ವಲ್ಪ ದಿವಸಗಳಲ್ಲಿಯೇ ಶ್ರೀಕೃಷ್ಣನು ಯಾವತ್ತು ಯಾದವರನ್ನು ಕೂಡಿಕೊಂಡು ಯುಧಿಷ್ಠಿರನ ಅಕ್ಷಯೇಧ ಯಜ್ಞಸಮಾರಂಭಕ್ಕಾಗಿ ಹಸ್ತಿನಾ ಪುರಕ್ಕೆ ತಿರುಗಿ ಬಂದನು. ಬಿಡು ಮಂದಿ ಪಾಂಡವರು ಶ್ರೀವಾಯಾಸ ಮಹಾರ್ಣಿಗಳ ಸೂಚನೆಯ ಪ್ರಕಾರ ದ್ರವ್ಯಸಂಪಾದನ ಮಾಡುವದಕ್ಕಾಗಿ ಹಿಮಾಲಯಕ್ಕೆ ಹೋದವರು ಇನ್ನು ತಿರುಗಿ ಬಂದಿದ್ದಿಲ್ಲ. ಈ ಪ್ರಕಾರ ಪಾಂಡವರು ಹಸ್ತಿನಾ ಪುರದಲ್ಲಿ ಇಲ್ಲಾಗ್ಗೆ ಶ್ರೀಕೃಷ್ಣನು ಹಸ್ತಿನಾಪುರಕ್ಕೆ ಬಂದ ಬಳಿಕ ಆಖಿಮನ್ಯು ಏನ ಬಸರು ಹೆಂಡತಿಯಾದ ಉತ್ತರೆಯು ಹಡೆದಳು. ಅದರೆ ಭಾರತ ಯುದ್ಧ

ದಲ್ಲಿ ಅಶ್ವತಾಮನು ಉತ್ತರೆಯ ಗಭ್ರದ ಮೇಲೆ ಬ್ರಹ್ಮಾಸ್ತವನ್ನು ಒಗೆದ
ದ್ವಾರಿಂದ ಉತ್ತರೆಯ ಕೂಸು ಗಭ್ರದಲ್ಲಿಯೇ ಸತ್ತು ಹೋಗಿತ್ತು. ಇದು ಕುರು
ಸಂತತಿಯಲ್ಲಿ ಹುಟ್ಟಿದ ಕಡೆಯ ಕೂಸು ಇದ್ದು ಈ ಪ್ರಕಾರ ಗಭ್ರದಲ್ಲಿ
ಯೇ ಸತ್ತು ಕಾರಣ ಎಲ್ಲ ಕುರು ಸ್ತ್ರೀಯರು ಬಹಳ ಹೊಡಕೊಂಡು ಬಡ
ಕೊಂಡು ಆಕ್ಷೋಽಶ ವಾಡಲಿಕ್ಕೆ ಹತ್ತಿದರು. ಆಗ ಮುದುಕಿಯಾದ ಕುಂತಿ
ಯು ಶ್ರೀಕೃಷ್ಣನ ಕಡೆಗೆ ಲಗಬಗೆಯಿಂದ ಹೋಗಿ—“ಶ್ರೀಕೃಷ್ಣ, ನಿನ್ನ
ಮೊಮ್ಮೆಗನು ಹುಟ್ಟಿದ ಕೊಡಲೆ ಸತ್ತನು. ಇನ್ನು ಕುರುವಂಶವು ನಡೆಯುವ
ಅಶೀಯು ಕಡಿದು ಹೋಗಿಯಿತು” ಎಂದು ಬಹಳ ದೀನ ಸ್ವರದಿಂದ ಆಕ್ಷೋಽಶ
ವಾಡಹತ್ತಿದಳು. ಕುಂತಿಯ ಹಿಂದಿನಿಂದ ದೌರಾಪದಿಯೂ ಸುಭದ್ರೆಯೂ ಸಹ
ಅಳುತ್ತ ಆಲ್ಲಿಗೆ ಬಂದರು. ಆ ಎಲ್ಲ ಸ್ತ್ರೀಯರು ಶ್ರೀಕೃಷ್ಣನ ಕಾಲುಗಳ
ನ್ನು ಗಟ್ಟಿಯಾಗಿ ಹಿಡಿದುಕೊಂಡು—“ಆಶ್ವತಾಮನ ಬ್ರಹ್ಮಾಸ್ತವಿಂದ
ನಿನ್ನ ಮೊಮ್ಮೆಗನು ಸತ್ತಿರುತ್ತಾನೆ. ದಯಾವಾಡಿ ಅವನನ್ನು ನೋಡು ಮತ್ತು
ನಿನ್ನ ಕೃಪಾದ್ರಷ್ಟಿಯಿಂದ ಬಡುಕಿಸು” ಎಂದು ಬೇಡಿಕೊಂಡರು. ಆಗ
ಶ್ರೀಕೃಷ್ಣನಿಗೆ ದಯಾವು ಹುಟ್ಟಿ ಅವನು ಎದ್ದು ಬಾಣಂತಿಯ ಕೋರಣಿಗೆ (ಸೂತಿ
ಕಾಗೃಹಕ್ಕು) ಬಂದನು. ಆ ಕೊಡಲೆ ಉತ್ತರೆಯು ದೌರಾಪದಿಯ ಹೋಳಿಕೆಯ
ಪ್ರಕಾರ ತ್ವರೆಯಿಂದ ಎದ್ದು ಶ್ರೀಕೃಷ್ಣನಿಗೆ ಭಕ್ತಿಪೂರ್ವಕವಾಗಿ ನಮಸ್ಕಾರ
ವಾಡಿ “ಪುಂಡರೀಕಾಕ್ಷಾ, ನನ್ನ ಮತ್ತು ಅಭಿಮನಸ್ಯಾಪಿನ ನಾಶವು ಪೂಜಾ
ವಾಗಿ ಆಯಿತು. ನನ್ನ ಸಕಲ ಅಶೀಯು ಇವತ್ತಿನ ದಿನಸ ನಷ್ಟವಾರಿಯಿತು”
ಎಂದು ಹೋಳುತ್ತ ಮೂರಳ್ಳೆ ಬಂದು ಸೆಲದ ಮೇಲೆ ಧುಪ್ಪನೆ ಬೆದ್ದಳು. ಆಗ ಆ
ಸೂತಿಕಾ ಗೃಹದಲ್ಲಿ ಎಲ್ಲ ಸ್ತ್ರೀಯರು ಪುನಃ ಅಳುವ ರಂಬಾಟವನ್ನು ನಡೆಸಿ
ದರು. ಬಂದು ಕ್ಷಣಾದಲ್ಲಿ ಉತ್ತರೆಯು ಎತ್ತಿರಿಕೆಯ ಮೇಲೆ ಬಂದು—“ಬಾಲಕಾ,
ನಿನು ನಿನ್ನ ಮಧುರಹಾಸ್ಯದಿಂದ ಭಗವಂತನ ಅತಿಧ್ಯವನ್ನು ವಾಡುವದಿಲ್ಲೋ
ನು? ನನ್ನ ಪತಿಪುತ್ರರಿಭ್ಜರೂ ಸತ್ತದ್ವಾರಿಂದ ನಾನು ಅನಾಧಳಾದೆನು. ಇನ್ನು
ನಾನು ಬೇವ ಇಡುವದಿಲ್ಲ” ಎಂದು ಬಹಳ ಪ್ರಾಲಾಪ ವಾಡಹತ್ತಿದಳು. ಆಗ
ಶ್ರೀಕೃಷ್ಣನು ಆ ಕೂಸನ್ನು ತನ್ನ ತೊಡೆಯ ಮೇಲೆ ತಕೊಂಡು “ನಾನು
ಇವತ್ತಿನ ತನಕ ಚೇಷ್ಟೆಯಲ್ಲಿ ಸಹ ಅಸತ್ಯ ಭಾವಣವನ್ನು ವಾಡದೆ ಇದ್ದಲ್ಲಿ

ಮತ್ತು ಯುದ್ಧದೊಳಗೆ ಎಂದೂ ಹಿಂದಿರುಗಿ ಬಾರದೆ ಇದ್ದಲ್ಲಿ ಹಾಗೂ ಧರ್ಮದಿಂದ ವರ್ತಿಸಿ ಧರ್ಮದ ಆಧಾರಿಗಳಾದ ಬಾಹ್ಯಾಣರಿಗೆ ಪ್ರಯನಾಗಿ ನಡೆದಿದ್ದಲ್ಲಿ ಮತ್ತು ನಾನು ವಿಜಯ ಹೊಂದಿದಾಗ್ನ್ಯ ಏರಡನೆಯವರ ಕೂಡ ಸ್ವೇರಭಾವವನ್ನು ಮಾಡದೆ ಇದ್ದಲ್ಲಿ, ಈ ಸತ್ತ ಬಾಲಕನು ತಿರುಗಿ ಜೀವಂತ ನಾಗಲಿ ! ” ಎಂದು ಪ್ರತಿಜ್ಞೆಯು ಮೇಲೆ ನುಡಿದನು. ಇಷ್ಟರಲ್ಲಿ ಆ ಕೂಸು ಜೀವಂತವಾಗಿ ಚಿಕ್ಕ ಸ್ವರದಿಂದ ಅಳಳಾರಂಭಿಸಿತು. ಇದನ್ನು ನೋಡಿ ಯಾವತ್ತು ಕುರುಸ್ತ್ರೀಯರು ಆನಂದಪಟ್ಟು ಶ್ರೀಕೃಷ್ಣನಿಗೆ ಧನ್ಯವಾದಗಳನ್ನು ಸಮರ್ಪಿಸಿದರು.

ಒಂದು ತಿಂಗಳದ ತರುವಾಯ ಪಾಂಡವರು ಹಿನ್ನಾಲಯದಿಂದ ಅನಂತ ದ್ರವ್ಯವನ್ನು ತೆಗೆದುಕೊಂಡು ಬಂದರು. ಆ ಒಳಿಕ ಧರ್ಮರಾಜನು ಶ್ರೀಕೃಷ್ಣನ ಆಜ್ಞೆಯ ಮೇರೆಗೆ ಅಶ್ವಮೇಘ ಯಜ್ಞವನ್ನು ಸಿಶ್ಯಯಗೊಳಿಸಿ ಅದನ್ನು ಸಾಂಗ ಮಾಡಲಿಕ್ಕೆ ಶ್ರೀ ವಾಯ್ಸಮಹಂಸಿಗಳನ್ನೂ, ಅನೇಕ ಮಂದಿ ವಿದ್ವಾನ್ ಬಾಹ್ಯಾಣರನ್ನೂ ಕರೆಸಿದನು. ಆವರು ಚೈತ್ಯ, ಪೌರೀಮೆಯ ದಿವಸ ಧರ್ಮರಾಜನಿಗೂ ದ್ರೋಪದಿಗೂ ಯಜ್ಞದೀಕ್ಷೆಯನ್ನು ಮಾಡಿ ಆಚುಳನನ ಸಂರಕ್ಷಣದ ಕೆಳಗೆ ಯಜ್ಞದ ಅಶ್ವವನ್ನು ಬಿಟ್ಟರು. ಆ ಮೇಲೆ ಆ ಕುದುರೆಯು ಬೀರೆ ಬೀರೆ ದೇಶಗಳಲ್ಲಿ ಅಡ್ಡಾಡಿ ಒಂದು ವರ್ಷದೊಳಗಾಗಿ ಬಂತು. ಆಚುಳನನು ಎಲ್ಲ ರಾಜರನ್ನು ಸಮಾಧಾನದಿಂದ ಒಡಂಬಡಿಸಿ ಅಥವಾ ಪರಾಕ್ರಮದಿಂದ ಗೆದ್ದು ತಿರುಗಿ ಬಂದನು. ಆ ಮೇಲೆ ಯಜ್ಞ ಕಾಯಾವು ಶ್ರೀ ವಾಯ್ಸಮಹಂಸಿಗಳಿಂದ ನಡೆಸಲ್ಪಿಟ್ಟು ತರುವಾಯ ಧರ್ಮರಾಜನು (ಯುಧಿಷ್ಠಿರನು) ಶ್ರೀ ವಾಯ್ಸರಿಗೆ— “ ಆಚುಳನನು ಗೆದ್ದು ಉಂಟಿರುತ್ತಿರುವುದು ನಿಮಗೂ, ಯಾವತ್ತು ಯುತ್ಪಿಜರಿಗೂ ದಾಖಿಂಬಿಯಾಗಿ ಕೊಡುತ್ತೇನೆ. ನೀವು ಅದನ್ನು ನಿಮೋಳಿಗೆ ಹಂಚಿಕೊಳ್ಳಿ. ನಾನು ನನ್ನ ಬಂಧುಗಳನ್ನೂ ದ್ರೋಪದಿಯನ್ನೂ ಕೂಡಿಕೊಂಡು ಆರಣ್ಯಕ್ಕೆ ಹೋಗುತ್ತೇನೆ ” ಎಂದು ಹೇಳಿದನು. ಅದಕ್ಕೆ ಅವನ ನಾಲ್ಕು ಮಂದಿ ಬಂಧುಗಳು ದ್ರೋಪದಿಯೂ “ ಬಪ್ಪಿಗೆ ” “ ಬಪ್ಪಿಗೆ ” ಎಂದು ಹೇಳಿದರು. ಆ ಮೇಲೆ ಶ್ರೀ ವಾಯ್ಸರು—“ ಧರ್ಮಾ, ನಮಗೆ ದಾನ ಕೊಟ್ಟು ಪೃಥಿವ್ಯಯ ನ್ನು ನಾವು ನಿಸಗೆ ತಿರುಗಿ ಕೊಡುತ್ತೀರೆ. ನಮಗೆ ಧನವನ್ನು ಮಾತ್ರ ಕೊ

ತು ” ಎಂದು ಹೇಳಿದನು. ಅದರಂತೆ ಧರ್ಮರಾಜನು ಶ್ರೀಕೃಷ್ಣನ ಸಂಚನೆಯು ಮೇರೆಗೆ ಅವರೆಲ್ಲರಿಗೆ ಕೊಟ್ಟಿ ಕೊಟ್ಟಿ ಮುದ್ರಿಕೆಗಳನ್ನು ಕೊಟ್ಟನು. ಶ್ರೀ ವ್ಯಾಸರು ತಮಗೆ ದೊರಕಿದ ಕೊಟ್ಟಿ ಮುದ್ರಿಕೆಗಳನ್ನು ಕುಂತಿಗೆ ಕೊಟ್ಟರು. ಅವಳು ಆದನ್ನು ತೆಗೆದುಕೊಂಡು ಬಡವರಾದ ಯಾಜಕರಿಗೆ ದಾನ ಧರ್ಮ ಮಾಡಿದಳು.

ಈ ಪ್ರಕಾರ ಈ ಅಶ್ವಮೇಧ ಯಜ್ಞ ಸವಾರಂಭವು ಮುಗಿದ ಒಳಕ ಶ್ರೀಕೃಷ್ಣನು ದ್ವಾರಕೆಗೆ ಬಂದು ತನ್ನ ಮುಂದಿನ ಆಯುಷ್ಯವನ್ನು ಬಹುಂತ ದಿಂದ ಆಲ್ಲಿಯೇ ಕಳೆದನು. ಈ ಅವಧಿಯಲ್ಲಿ ಅವನು ಯಾವಾಗಲು ಜಿಜ್ಞಾಸುಗಳಿಗೆ ಉಪದೇಶ ಮಾಡುವದನ್ನು, ಗೋಬಾಹ್ನಾರ ಪಾಲನ ಪ್ರೋಷಣ ಮಾಡುವದನ್ನು ಮಾಡುತ್ತಿದ್ದನು. ಅವನ ಕಡೆಗೆ ಜ್ಞಾನದ ಸಲುವಾಗಿ ಅಧಿವಾದ್ವಯದ ಸಲುವೇಗಿ ಸತ್ಯಾತ್ಮರಾದ ಯಾಜಕರು ಬಂದರೆ ಅವನು ಅವರ ಕಾಮನೆಯನ್ನು ಪೂರ್ಣ ಮಾಡಿದೆ ಅವರನ್ನು ಎಂದಿಗೂ ತಿರುಗಿ ಕಳಿಸುತ್ತಿದ್ದಿಲ್ಲ. ಇಂಥ ಸತ್ಯಾತ್ಮರಾದ ಯಾಜಕರಲ್ಲಿ ಸುದಾಮನು ಒಬ್ಬನಾಗಿ ದ್ದನು. ಶ್ರೀಕೃಷ್ಣನು ಉಜ್ಜಿಂಜಿಯಲ್ಲಿ ತನ್ನ ಗುರುವಾದ ಸಾಂದಿವಸಿಂಹಂಬಿವನಲ್ಲಿ ನೇಡಬ್ಯಾಸ ಮಾಡುತ್ತಿದ್ದಾಗೇ ಸುದಾಮನಾದರೂ ಅದೇ ಗುರುವಿನ ಒಳಿಯಲ್ಲಿ ಅಭ್ಯಾಸ ಮಾಡುತ್ತಿದ್ದನು. ಆ ಕಾಲಕ್ಕೆ ಅವರಿಬ್ಬರೂ ಅತ್ಯಂತ ಪ್ರೀತಿಯಿಂದಲೂ ಸ್ನೇಹದಿಂದಲೂ ಇರುತ್ತಿದ್ದರು. ಸುದಾಮನು ತನ್ನ ಗುರುಗೃಹವನ್ನು ಒಟ್ಟುಹೊಂದ ಬಳಕ ಲಗ್ನ ಮಾಡಿಕೊಂಡು ಬಡತನದಿಂದ ಸಂಸಾರವನ್ನು ಸಾಗಿಸುತ್ತಿದ್ದನು. ಶ್ರೀಕೃಷ್ಣನ ಬಿಶ್ವಯುವು ಹೆಚ್ಚಾದ ವರ್ತಮಾನವನ್ನು ಕೇಳಿ ಆವನು ತನ್ನ ಹೆಂಡತಿಯ ಮುಂದೆ ತನ್ನ ಮತ್ತು ಶ್ರೀಕೃಷ್ಣನ ಬಾಲ್ಯದಲ್ಲಿ ಸಂಭವಿಸಿದ ಸಂಗತಿಗಳನ್ನು ಹೇಳುತ್ತಿದ್ದನು. ಈ ಬಡ ಕುಟುಂಬದಲ್ಲಿ ಮಕ್ಕಳು ಮರಿಗಳು ಹುಟ್ಟಿದ್ದರಿಂದ ಇವರಿಗೆ ಮುಖ್ಯನ ಕಾಲದಲ್ಲಿ ಸಂಸಾರವನ್ನು ಸಾಗಿಸುವದು ಬಹಳ ಜಡವಾಗುತ್ತ ನಡೆಯಿತು. ಆಗ ಬಂದು ದಿವಸ ಸುದಾಮನ ಹೆಂಡತಿಯು ಸುದಾಮನಿಗೆ—“ನೀವು ಯಾವಾಗಲು ಶ್ರೀಕೃಷ್ಣನ ನೆನಪು ತೆಗೆಯುತ್ತಿರಿ. ಹಾಗೂ ನಿನ್ನದೂ ಶ್ರೀಕೃಷ್ಣನದೂ ಬಹಳ ಸ್ವೀಕಾರುತ್ತದೆಂ

ದು ಅನ್ನತ್ತೀರಿ. ಆದುದರಿಂದ ನೀವು ನನ್ನ ಬಡವುಕ್ಕಳ ದೈನಾಂವಸ್ಥೆಯನ್ನ ತಪ್ಪಿಸುವದಕ್ಕಾಗಿ ಶ್ರೀಕೃಷ್ಣನ ಬಳಿಗೆ ಹೋಗಿ ಏನಾದರೂ ದ್ರವ್ಯವನ್ನ ಬೇಡಿಕೊಂಡು ಒನ್ನಿರಿ” ಎಂದು ಹೇಳಿದಳು. ಈ ಪ್ರಕಾರ ಸುಧಾಮನ ಹೆಂಡ ತಿಂಗ ಆಗ್ರಹವು ಬಹಳವಾಗಲು ಆವನು ಒಂದು ದಿವಸ “ ಪುಣ್ಯಶೋಲೀಕೆ ದರ್ಶನವನ್ನಾದರೂ ತೆಗೆದುಕೊಂಡು ಬರೋಣ ” ಎಂದು ವಿಚಾರ ಮಾಡಿ ಶ್ರೀಕೃಷ್ಣನನ್ನ ಕಾಣಲಿಕ್ಕೆ ಹೋಗಬೇಕೆಂದು ತನ್ನ ಮನಸ್ಸಿನಲ್ಲಿ ನಿಶ್ಚಯ ಮಾಡಿ ತನ್ನ ಹೆಂಡತಿಯು ಭಿಕ್ಷೆ ಬೇಡಿಕೊಂಡ ಬಂದಿದ್ದ ಎರಡು ಮುಸ್ತಿ ಅವ ಲಕ್ಷ್ಯನ್ನ ತನ್ನ ದೊರ್ಕರದ ಜುಂಗಿನಲ್ಲಿ ಕಟ್ಟಿಕೊಂಡು ದ್ವಾರಕೆಗೆ ಹೋಗಿ ಶ್ರೀಕೃಷ್ಣನ ವೈಭವಸಂಪನ್ನ ಮಂದಿರದೊಳಗೆ ಹೋದನು. ಆ ಮಂದಿರದ ಒಂದು ರಂಗಮಹಾಲಿನೊಳಗೆ ಶ್ರೀಕೃಷ್ಣನು ರುಕ್ಷಣೀಯ ಕೃಂಬದ ಗಾಳಿಯನ್ನ ಬೀಸಿಕೊಳ್ಳುತ್ತ ಒಂದು ಪುರುಣಕೆದ ಮೇಲೆ ಕುಳಿತ್ತದ್ದನು. ಇದು ಸುಧಾಮನ ದ್ವಾಸ್ತಿಗೆ ಒತ್ತು. ಸುಧಾಮನು ಒಂದಪ್ಪಾದರೂ ಶ್ರೀಕೃಷ್ಣನ ದೃಸ್ತಿಗೆ ಒತ್ತು. ಆಗ ಶ್ರೀಕೃಷ್ಣನು ಆನಂದಪ್ಪಾವನಾಗಿ ಜಟಿಕ್ಕನೆ ತನ್ನ ಪರ್ಯಾಯಕೆದಿಂದ ಬಿಗಿದು ಅವನಿಗೆ ಎದುರಾಗಿ ಹೋಗಿ -- “ ಮಿತಾ, ಬಹಳ ವಷಣಗಳ ನಂತರ ಸೀನು ದರ್ಶನವನ್ನ ಕೊಟ್ಟು ” ಎಂದು ಅನ್ನತ್ತ ಅವನಿಗೆ ಅಲಂಗನವನ್ನ ಕೊಟ್ಟನು. ಆ ಕಾಲಕ್ಕೆ ಅವರಿಬ್ಬರ ಕಣ್ಣಗಳಿಂದಲೂ ಆನಂದಾಶ್ರಾಗಳು ಸುರಿದನು. ಈ ಪ್ರಕಾರ ಶ್ರೀಕೃಷ್ಣನು ಸುಧಾಮನಿಗೆ ಅಲಂಗನವನ್ನ ಕೊಟ್ಟು ನಂತರ ಸುಧಾಮನನ್ನ ಕರೆದುಕೊಂಡು ಹೋಗಿ ತನ್ನ ಪರ್ಯಾಯಕೆದ ಮೇಲೆ ಕುಳಿಸಿ ಅವನ ಪಾದ ಪ್ರಕ್ಷಾಲನ ಮಾಡಿ, ಅವನನ್ನ ಮಧುಪರ್ಕ ದಿಂದ ಪೂಜಿಸಿ, ಅವನಿಗೆ ಅಂತಿಕರಣವೂವ ಕವಾಗಿ ಸ್ವಾಗತ ಮಾಡಿದನು. ಇದನ್ನ ನೋಡಿ ಅಂತಿಕುರಂಡೊಳಗಿನ ಜನರಿಗೆ ಈ ಬಾಹ್ಯಣನು ಯಾರಿರಬೇಕೆಂದು ಬಹಳ ದಿಗಿಲು ಬಿತ್ತು. ಅದರೆ ಮುಂದೆ ಅವರವರೊಳಗೆ ಓದುಮನಸೆಯೊಳಗಿನ (ಗುರುಗೃಹಮೊಳಗಿನ) ಮಾತುಕಢಿಗಳು ನಡೆದ ನಂತರ ಇವರಿಬ್ಬರೂ ಮುಂಚೆ ಕೂಡಿ ಕಲಿತವರೆಂದು ಎಲ್ಲಾರಿಗೆ ಸ್ವಷ್ಟವಾಗಿ ತಿಳಿದುಬಂತು. ಈ ಭಾಷಣವಾಗುವಾಗ್ಗೆ ಶ್ರೀಕೃಷ್ಣನು ಸುಧಾಮನನ್ನ ದ್ವೇ ಶಿಸಿ--“ ಸುಧಾಮಾ, ಸೀನು ಗುರುಗೃಹದಿಂದ ಹೋದ ಬಳಿಕ ಮಧುವೆ ಮಾಡಿ



ಶ್ರೀಕೃಷ್ಣನು ಸುದಾಮಾನನ್ನು ಸಹ್ಯರಿಸಿದ್ದಾ. (ಪಟ ೧೯)

ಕೊಂಡೆಯಾ? ನಿನ್ನ ವಿರಕ್ತಿತನವು ಸಂಸಾರದಲ್ಲಿಯೂ ಸ್ಥಿರವಾಗಿರುತ್ತದೆಂದು ಕಾಣುತ್ತದೆ. ನಾವಿಷ್ಟರೂ ಗುರುಗೃಹದಲ್ಲಿದ್ದಾಗ ಕಟ್ಟಿಗೆಯನ್ನು ತರಲಿಕ್ಕೆ ಅಡವಿಗೆ ಹೋಗಿ ಭಯಂಕರವಾದ ಮಳೆಯಲ್ಲಿ ಸಿಕ್ಕು ರಾತ್ರಿಯೇಲ್ಲ ಆ ಅಡವಿ ರೂಳಗೆ ಕಷ್ಟಪಟ್ಟ ಸಂಗತಿಯೂ. ಗುರುಗಳು ನಮ್ಮನ್ನು ಹುಡುಕುತ್ತ ಬಂದ ಸಂಗತಿಯೂ ನಿನಗೆ ಸೆನಪಾಗುತ್ತದೋ? ಅಹಹ! ಪನು ಆ ಜಿಕ್ಕಿಂದಿಸೋಳಿಗಿನ ಅನಂದದ ದಿವಸಗಳು!” ಎಂದು ನುಡಿದನು. ಈ ಪ್ರಕಾರ ಅವರವರೋಳಗೆ ಕೆಲವು ಹೊತ್ತು ಮಾತುಕಢಿಗಳು ನಡೆದ ನಂತರ ಶ್ರೀಕೃಷ್ಣನು ಸುಧಾಮನಿಗೆ—“ಮಿತ್ರ, ನನ್ನ ಅತ್ಯಿಗೆಯು ನನಗೆ ಕೊಡಲಕ್ಕೆ ಏನಾದರೂ ಕಳಿಸಿರುತ್ತಾ ಳೋ? ಕೊಡು ನೋಡೋಣ. ನೀನು ನನಗೆ ಅಂತಹಿಕರಣದಿಂದ ಏನಾದರೂ ಅಲ್ಲ ಸ್ವಲ್ಪ ಕೊಟ್ಟರೂ ನಾನು ಸ್ವೀಕಾರ ಮಾಡುತ್ತೇನೆ. ಪನು ತಂದಿರುತ್ತೇ ಶೋರಿಸು” ಎಂದು ಹೇಳಿದನು. ಸುಧಾಮನು ಶ್ರೀಕೃಷ್ಣನ ಆಗ್ರಹವನ್ನು ನೋಡಿ ನಾಳ ನಾಳತ್ತ ತಾನು ತಂದಿದ್ದ ಅವಲಕ್ಷ್ಯ ಗಂಟನ್ನು ಅವನ ಮುಂದೆ ಇಟ್ಟನು. ಆಗ ಶ್ರೀಕೃಷ್ಣನು ಆ ಗಂಟನ್ನು ಒಚ್ಚೆ ಅದರೋಳಿಗಿನ ಒಂದು ಮುಷ್ಣಿ ಅವಲಕ್ಷ್ಯ ಇಟ್ಟಿರುತ್ತಿದ್ದಾಗೆ ಹಾಕಿಕೊಂಡು ಸುಧಾಮನಿಗೆ—“ಅಹಹಾ, ಈ ಅವಲಕ್ಷ್ಯ ಎಷ್ಟು ರುಚಿಕರ ಇರುತ್ತವೆ! ಇಂಥ ಅವಲಕ್ಷ್ಯ ನನ್ನ ನಾನು ಹಿಂದೆ ಎಂದೂ ತಿಂದಿಲ್ಲ” ಎಂದು ಹೇಳಿ ಇನ್ನೊಂದು ಮುಷ್ಣಿ ಅವಲಕ್ಷ್ಯ ನನ್ನ ತೆಗೆದುಕೊಳ್ಳತಕ್ಕವನ್ನಿದ್ದನು. ಅವ್ಯಾರಲ್ಲಿ ರುಕ್ಖಿಣಿಯು ಒಂದು ಶ್ರೀಕೃಷ್ಣನ ಕೃಹಿಡಿದು “ಪ್ರಯಾ, ಈಗ ನೀವು ಒಂದು ಮುಷ್ಣಿ ಅವಲಕ್ಷ್ಯ ನನ್ನ ತಿಂದಿದ್ದ ರಿಂದ ನಿಮಗೆ ಇಹಲೋಕದಲ್ಲಿಯೂ ಪರಲೋಕದಲ್ಲಿಯೂ ಸಂತುಷ್ಟಿಯಾಯಾಗಿತ್ತು. ಇನ್ನು ನನಗೆ ನನ್ನ ಪಾಲಿನ ಒಂದು ಮುಷ್ಣಿ ಅವಲಕ್ಷ್ಯ ನನ್ನ ಕೊಡಿರಿ” ಎಂದು ಕೇಳಿದಳು. ಈ ಪ್ರಕಾರ ಆ ಪತಿಪತ್ತಿಯರ ಪ್ರೇಮವನ್ನೂ ಸರಳ ಸ್ವಭಾವವನ್ನೂ ನೋಡಿ ಸುಧಾಮನು ಅನಂದಪಟ್ಟನು. ಈ ಪ್ರಕಾರ ಅವರಿಷ್ಟರೂ ಆ ರಾತ್ರಿಯನ್ನು ಅನಂದದಿಂದ ಕಳೆದ ತರುವಾಯ ಮರುದಿವಸ ರುಕ್ಖಿಣಿ ಮೊದಲಾದ ಯಾದವ ಸ್ತ್ರೀಯರು ಸುಧಾಮನಿಗೆ ಸ್ನಾನಾದಿಕಗಳಿಂದ ಸೇವಿಸಿದ್ದಾಗಿ ಸುಗ್ರಾಸಭೋಜನವನ್ನು ಮಾಡಿಸಿದರು. ಆ ಮೇಲೆ ಸುಧಾಮನು ತನ್ನ ಉರಿಗೆ ಹೋಗಲಕ್ಕೆ ಹೊರಟನು. ಆಗ ಶ್ರೀಕೃಷ್ಣನು

ಅವನಿಗೆ ತನ್ನ ಮನೆ ಬೆಟ್ಟು ಬಹಳ ದೂರ ಕಳಿಸಲಿಕ್ಕೆ ಹೋಗಿ ಅವನನ್ನು ತನ್ನ ಪ್ರಯ ವಚನಗಳಿಂದ ಸಂತುಷ್ಟಪಡಿಸಿದನು. ಸುದಾಮಾನು ನಾಚಿಕೆಯಿಂದ ಶ್ರೀಕೃಷ್ಣನ ಹತ್ತರ ದ್ರವ್ಯದ ಯಾಜನೆಯನ್ನು ವಾಡಲಿಲ್ಲ. ಹಾಗೂ ಶ್ರೀಕೃಷ್ಣನು ಅವನಿಗೆ—“ನಿನಗೆ ದ್ರವ್ಯವು ಬೇಕೇನು? ” ಎಂದು ಕೇಳಲಿಲ್ಲ. ಸುದಾಮಾನು ತನ್ನ ಉರಿಗೆ ಹೋಗುವಾಗ ದಾರಿಯಲ್ಲ—“ನಾನು ಮನೆಗೆ ಹೋದ ಬಳಿಕ ನನ್ನ ಬಡ ಮಡದಿ ಮಕ್ಕಳು ನನಗೆ ಶ್ರೀಕೃಷ್ಣನ ಕಡೆಯಿಂದ ಯಾಕೆ ದ್ರವ್ಯವನ್ನು ತೆಗೆದುಕೊಂಡು ಬರಲಿಲ್ಲವೆಂದು ಎಷ್ಟು ಜರಿಯುವರೋ? ” ಎಂದು ಮೇಲಿಂದ ಮೇಲೆ ವಿಚಾರ ಮಾಡುವಲ್ಲಿ ತೊಡಗಿದನು. ಒಮ್ಮೆಯೇ ಅವನು—“ಶ್ರೀಕೃಷ್ಣನು ಎಷ್ಟು ದೊಡ್ಡ ಮನುಷ್ಯನು! ಅವನು ನನ್ನನ್ನು ಮರೆತಿಲ್ಲವನ್ನೀ ಅಲ್ಲ, ನನಗೆ ಆಲಿಂಗನ ಕೊಟ್ಟು ನನ್ನನ್ನು ತನ್ನ ಪರ್ಯಾಯಂಕದ ಮೇಲೆ ಕುಳಿರಿಸಿದನು! ಅವನಾದ ಅವನ ಹೆಂಡತಿಯಾದ ರುಕ್ಷೆ ಥಿಯಾದ ನನ್ನನ್ನು ದೇವರಂತೆ ಸೇವೆಯನ್ನು ಮಾಡಿದರು! ಬಹುಶಃ ಶ್ರೀಕೃಷ್ಣನು ದರಿದ್ರನಾದ ನನಗೆ ದ್ರವ್ಯವನ್ನು ಕೊಟ್ಟರೆ ನಾನು ಉನ್ನತ್ವನಾಗಿ ಈಶ್ವರ ಭಕ್ತಿಯನ್ನು ಬಿಟ್ಟೇನೆಂಬ ಕಾರಣದಿಂದ ನನಗೆ ಅದನ್ನು ಕೊಟ್ಟಿರಲಿಕ್ಕೆಲ್ಲ ” ಎಂದು ತನ್ನ ಮನಸ್ಸಿನಲ್ಲಿ ಸಮಾಧಾನ ಮಾಡಿಕೊಳ್ಳುತ್ತಿದ್ದನು. ಈ ಪ್ರಕಾರ ಅವನು ವಿಚಾರ ಮಾಡುತ್ತ ಮಾಡುತ್ತ ತನ್ನ ಉರಿಗೆ ಬಂದು ಮುಟ್ಟಿದನು. ಆಗ ಅವನಿಗೆ ಅವನ ಉರ ಜನರು ಉದುತ್ತ ಬಾರಿಸುತ್ತ ಬಂದು ರಥದಲ್ಲಿ ಕುಳಿರಿಸಿ ಕೊಂಡು ಬಯ್ದರು. ಅವನು ತನ್ನ ಮನೆಗೆ ಹೋದ ಕಾಡಲೆ ಮುತ್ತು, ವಜ್ರ, ರತ್ನ ಮುಂತಾದ ಅಭರಣಗಳನ್ನು ಹಾಕಿಕೊಂಡ ಅವನ ಹೆಂಡತಿಯು ಅವನಿಗೆ ಆರತಿ ಮಾಡಿ ನಮಸ್ಕಾರ ಮಾಡಿದಳು. ಅವನ ಮಕ್ಕಳು ಮರಿಗಳಿಲ್ಲ ಉತ್ತಮ ವಸ್ತುಗಳನ್ನು ಧರಿಸಿಕೊಂಡು ಕುಲು ಕುಲು ನಗುತ್ತ ನಿಂತಿದ್ದರು. ಮನೆಯಲ್ಲಿ ನೂರಾರು ಮಂದಿ ದಾಸದಾಸಿಯರು ನಿಂತುಕೊಂಡಿದ್ದರು. ಈ ಎಲ್ಲ ಸಂಪತ್ತಿ ಯನ್ನಿಷ್ಟು ವೈಭವವನ್ನೂ ಸುದಾಮಾನು ಕಂಡು ತನ್ನ ಕಣ್ಣೊಳಗಿಂದ ಪ್ರೇರಾಶುಗಳನ್ನು ಉದುರಿಸಿ—“ಶ್ರೀಕೃಷ್ಣ! ನನಗೆ ಮುಂಚಿತವಾಗಿ ಏನೂ ತಿಳಿಸದೆ ಈ ಎಲ್ಲ ವೈಭವವನ್ನು ನನಗೆ ಕೊಟ್ಟಿ! ಏನು ನಿನ್ನ ಹೈದಾಯಾವಿದು! ” ಎಂದು ಅವನನ್ನು ಬಹಳವಾಗಿ ಕೊಂಡಾಡಿದನು. ಇರಲ. ಈ ಪ್ರಕಾರ ಸುದಾಮಾನು

ಅವನ ಹೆಂಡತಿಯೂ ಅನೇಕ ವರ್ಷಗಳ ಪರ್ಯಂತರ ಸುಖ ಸಂಪತ್ತನ್ನು ಅನುಭವಿಸಿ ಸನ್ಯಾಗೀದಿಂದ ನಡೆದು ಮೋಕ್ಷಪದವನ್ನು ಹೊಂದಿದರು.

ಈ ಪ್ರಕಾರ ಶ್ರೀಕೃಷ್ಣನು ಸತ್ಯಾತ್ಮರಾದ ಬ್ರಹ್ಮಾಣರನ್ನು ಅನೇಕ ರೀತಿಯಿಂದ ಸತ್ಯರಿಸುತ್ತಲೂ ಮಕ್ಕಳು ಮೊಮ್ಮೆಕ್ಕಳುಗಳೊಂದಿಗೆ ಸಂಸಾರ ಸುಖವನ್ನು ಅನುಭೋಗಿಸುತ್ತಲೂ, ತನ್ನ ಮುಂದಿನ ಆಯುಷ್ಯವನ್ನು ಕಳೆದನು. ಪ್ರಾಧಿಪಗೆ ಭಾರವಾಗಿದ್ದ ದುಷ್ಪತ್ಯಾತ್ಮಿಯರ ನಾಶವು ಭಾರತೀಯ ಯುದ್ಧದಿಂದ ಪೂರ್ವವಾದ ಕಾರಣ ಶ್ರೀಕೃಷ್ಣನ ಅವತಾರ ಕಾರ್ಯವು ಮುಗಿಯುವ ಹೊತ್ತು ಬಂತು. ಆದರೆ ಶ್ರೀಕೃಷ್ಣನ ಪ್ರಭಾವದಿಂದ ಅವನ ವಂಶಜರು ಮತ್ತು ಅವನ ಜ್ಞಾತಿಬಂಧುಗಳು ಆದಂಥ ಯಾದವರ ಭಾರವು ಪ್ರಾಧಿಪಗೆ ಏಶೇಷವಾಗಿದ್ದರಿಂದ ಅವರಿಗೂ ಪ್ರಾಧಿಪುರುಷ ದೀಪ್ತಿ ಹೊಗುವ ಪ್ರಸಂಗವು ಬಂತು. ಆದರೆ ಯಾದವರ ನಾಶವನ್ನು ವಾಡಲಿಕ್ಕೆ ಪರಮಾತ್ಮನಿಗೆ ಪರಶತ್ತಗಳನ್ನು ಉತ್ತರಣ್ಣ ವಾಡುವ ಕಾರಣವು ಚೀಳಲಿಲ್ಲ. ಅವರ ಬುದ್ಧಿಯು ಹರಣವಾಗಿ ಅವರಲ್ಲಿ ಉತ್ತರಣ್ಣ ಪಾದಂಥ ದುರ್ಗಣಾಗಳೇ ಅವರ ವಿನಾಶಕ್ಕೆ ಕಾರಣವಾದವು. ಶ್ರೀಕೃಷ್ಣನ ಚೀವಂತಪಿರುವಾಗೆ ಮತ್ತು ಅವನ ಉದಾರ ಚರಿತ್ರವು ಅವರ ಮುಂದೆ ಮೂರ್ತಿಮಂತವಾಗಿ ಇರುವಾಗ್ಗೆ ಹಾಗೂ ಅವನ ದಿವ್ಯ ಉಪದೇಶವು ಅವರ ಕಿವಿಯಲ್ಲಿ ದುಮದುವಿಸುತ್ತಿರುವಾಗ್ಗೆ ಅವನ ವಂಶಜರೂ ಜ್ಞಾತಿಬಂಧವರೂ ಕಾಲವಶದಿಂದ ನಾಶವನ್ನು ಹೊಂದಿದರು. ಕಲಿಯಾಗದ ಪ್ರಾದುಭಾರವದ ಮೂಲಕ ಯಾದವರ ಧರ್ಮಶತ್ರಧ್ಯಯೂ ಸಾಧುಸಜ್ಜನರ ಸೇವೆಯೂ ನಷ್ಟವಾಗಿ, ಅವರು ಬ್ರಹ್ಮದ್ವೇಷವನ್ನೂ ಮದ್ಯಪಾರ್ಶನವನ್ನೂ ವಾಡಹತ್ತಿದರು. ಈ ಪ್ರಕಾರ ಬಿಶ್ವಯುದ್ಧ ಶಿಖರಕ್ಕೆ ಹೊಗಿ ಮುಟ್ಟಿದರು. ಒಂದು ಸಾರೆ ವಿಶ್ವಾಮಿತ್ರ, ಕಣ್ಣ, ನಾರದ ಮೊದಲಾದ ಮಹಿಂಗಳು ಶ್ರೀಕೃಷ್ಣನ ದರ್ಶನಕ್ಕಾಗಿ ಬಂದಿರಲು, ಯಾದವರು ಆ ಖಷಿಣಿ ಜನರ ಚೇಷ್ಟೆಯನ್ನು ಮಾಡುವದಕ್ಕಾಗಿ ಶ್ರೀಕೃಷ್ಣನ ಮಗನಾದ ಸಾಂಭಿಗೆ ಹೆಣ್ಣು ಪೇಷವನ್ನು ಹಾಕಿಸಿ—“ ಈ ಸ್ತ್ರೀಯ ಬಸುರಿದ್ವಾಳೆ. ಇವಳಿಗೆ ಗಂಡು ಮಗನು ಹುಟ್ಟುತ್ತಾನೋ? ಹೆಣ್ಣು ಮಗಳು ಹುಟ್ಟುತ್ತಾಳೋ? ” ಎಂದು

ಕೇಳಿದರು. ಅದಕ್ಕೆ ಆ ಖುಸಿಜನರು ಸಂತಾಪದಿಂದ—“ ಇವನು ಸ್ತ್ರೀಯಲ್ಲ. ಇವನು ಶ್ರೀಕೃಷ್ಣನ ಬ್ರಹ್ಮದ್ವೇಷಿ ಮಗನಾದ ಸಾಂಬನಿರುತ್ತಾನೆ. ಇವನಿಗೆ ನಾಳೆ ಒಂದು ಭವಾಂಕರವಾದ ಒನಿಕೆಯು ಹುಟ್ಟುವದು. ಅದರಿಂದ ನಿಮ್ಮೆಲ್ಲ ಉನ್ನತ್ತ ಯಾದವರ ನಾಶವಾಗುವದು ” ಎಂದು ಹೇಳಿದರು. ಆ ಪ್ರಕಾಶ ಸಾಂಬನಿಗೆ ಮರುದಿವಸಪೇ ಒಂದು ಒನಿಕೆಯು ಹುಟ್ಟಿತು. ಆ ಮೇರೆ ಅವರು ಶಿತಿ ಖಿನ್ನಿರಾಗಿ ಈ ವರ್ತಮಾನವನ್ನು ತಮ್ಮ ರಾಜನಾದ ವಸುದೇವನಿಗೆ ತಿಳಿಸಿದನು. ಆಗ ಅವನು—“ ಇದನ್ನು ಪ್ರತಿ ಪ್ರತಿ ಮಾಡಿ ಸಮುದ್ರ, ದೊಳಗೆ ಚೆಲ್ಲಿಕೊಡಿರಿ ” ಎಂದು ಹೇಳಿದನು. ಅದರಂತೆ ಆ ಯಾದವರು ಮಾಡಿ ತಮ್ಮ ಮನಸ್ಸಿನ ಸಮಾಧಾನ ಮಾಡಿಕೊಂಡರು. ಅದರೂ ಅವರು ಮದ್ಯಪಾ, ಶನವನ್ನು ಮಾಡಲಿಕ್ಕೆ ಹತ್ತಿ ನಾಚಿಕೆಲ್ಲಿಂಥದೆ ಅನೇಕ ತರದ ಪಾಪಗಳನ್ನು ಮಾಡಲಿಕ್ಕೆ ಹತ್ತಿದರು. ಪಿತ್ರಗಳನ್ನೂ ದೇವರನ್ನೂ ನಿಂದಿಸಲಿಕ್ಕೆ ಹತ್ತಿದರು. ಪತಿಪತ್ನಿಗಳು ನಿತ್ಯದಲ್ಲಿ ಜಗಳಾಡಿ ತಮ್ಮ ಪರಸ್ಪರ ಪವಿತ್ರ ಸಂಬಂಧವನ್ನು ಮುರಕೊಳ್ಳಿಹತ್ತಿದರು. ಇದನ್ನು ನೋಡಿ ಶ್ರೀಕೃಷ್ಣನಿಗೆ ಒಹಳ ವ್ಯಾಸನವೇನಿಸಿತು. ಆಗ ಅನೇಕ ಅಪಶಕ್ತಿನಗಳು ಸಂಭವಿಸಿದವು. ಅಸಂಖ್ಯೆ ಇಲಿಗಳು ಹಾಡುಹಗಲೇ ದಾರಿಗಳಲ್ಲಿಯೂ ಮನೆಗಳಲ್ಲಿಯೂ ಓಡಾಡಹತ್ತಿದವು. ಪಂಜರ ದೊಳಗಿನ ಗಳ ಮೊದಲಾದ ಸುಂದರ ಪಾಷಾಗಳು ತಮ್ಮ ಮಧುರ ತಬ್ಬಗಳನ್ನು ಒಟ್ಟುಕೊಟ್ಟು ಕಣಣಕಲ್ಲೇರವಾದ ಅಭದ್ರ ತಬ್ಬಗಳನ್ನು ಉಳ್ಳೆರಿಸಹತ್ತಿದವು. ಆದು ಹೋತ್ತಾಗಳು ನರ ತೋಳಾಗಳಂತೆ ಕಾಗಹತ್ತಿನವು. ದೇವಾಲಯ ದೊಳಗಿನ ಮೂರ್ತಿಗಳ ಕಣ್ಣೊಳಗಿಂದ ಕಣ್ಣೀರು ಸುರಿಯಹತ್ತಿದವು. ಈ ಎಲ್ಲ ಅಪಶಕ್ತಿನಗಳನ್ನು ನೋಡಿ ವಸುದೇವನು ಯಾದವರನ್ನು ಸುಧಾರಿಸಬೇಕೆಂದು ಆಲೋಚಿಸಿ—“ ಯಾರೂ ಮದ್ಯಪಾನ ಮಾಡಬಾರದು ” ಎಂಬ ದಾಗಿ ಉರುಕಳಗೆ ಡಂಗುರವನ್ನು ಹೊರ್ಯಾಸಿದನು. ಆದರೆ ಅವರು ಗುಪ್ತವಾಗಿ ಮದ್ಯಪಾನ ಮಾಡಹತ್ತಿದರು. ಆದುದರಿಂದ ಅವರ ಉನ್ನತ್ತತನವು ಕಡೆಮೆಯಾಗಲಿಲ್ಲ.

ಆ ಯಾದವರಲ್ಲಿಯೂ ಎನ್ನೋ ಮಂದಿ ಸಿವ್ಯಾಸನಿಗಳೂ, ಸಕ್ತಾಶೀಲರೂ, ಸದಾಚಾರಿಗಳೂ ಇದ್ದರು. ಅವರಲ್ಲಿ ಉಧ್ವಾನನು ಅಗ್ರಗಣ್ಯನಿದ್ದನು.

ಅವನು ಶ್ರೀಕೃಷ್ಣನ ಚಿಕ್ಕಪ್ಪನಾದ ದೇವಭಾವನೆಂಬವನ ಮಗನೂ ಶ್ರೀಕೃಷ್ಣನ ಪರಮಭಕ್ತನೂ ಇದ್ದನು. ಅವನು ಶ್ರೀಕೃಷ್ಣನ ಬಳಿಗೆ ಬಂದು ಅವನನ್ನು ನಮಸ್ಕರಿಸಿ—“ ಪ್ರಭೋ, ನೀನು ಯಾದವ ವಂಶದ ಸಂಹಾರವನ್ನು ಮಾಡಿಸಿ ತೀವ್ರವಾಗಿ ಭೂಲೋಕವನ್ನು ಬಿಟ್ಟು ಹೋಗುವಿಯೆಂದು ಕಾಣುತ್ತದೆ. ನಾನು ನಿನ್ನನ್ನು ಬಿಟ್ಟು ಸರ್ವಥಾ ಇರಲಾರೆನು. ಆದುದರಿಂದ ನೀನು ನಿನ್ನ ಕೊಡ ನನ್ನನ್ನು ಕರಕೆಂಡು ಹೋಗು ” ಎಂದು ಪ್ರಾಧಿಕಸಿದನು. ಆದ ಕ್ಕೆ ಶ್ರೀಕೃಷ್ಣನು—“ ಉದ್ಧವಾ, ನೀನು ಹೇಳುವದು ನಿಜವಿರುತ್ತದೆ. ಈ ದ್ವಾರಕೆಯು ಇವತ್ತಿನಿಂದ ಏಳು ದಿವಸಗಳಲ್ಲಿ ಮುಖುಗಿ ಹೋಗುವದು. ಜ್ಞಾನಿಯಾದ ನೀನು ನಿರಾಶೆಯಾಗಬೇಡ. ಬಿದರಿಕಾಶ್ರಮಕ್ಕೆ ಹೋಗಿ ವಲ್ಲುಲಗಳನ್ನು ಧಾರಣ ಮಾಡಿ ಕಂದಮೂಲಗಳನ್ನು ಸೇವಿಸಿ ನನ್ನಲ್ಲಿ ಚಿತ್ತವನ್ನಿಡು. ಅಂದರೆ ನಿನಗೆ ಪರಮಗತಿಯಾಗುವದು ” ಎಂದು ಹೇಳಿದನು. ಈ ಸಮಯದಲ್ಲಿ ಶ್ರೀಕೃಷ್ಣನು ಉದ್ಧವನಿಗೆ ಹೇಳಿದ ಉಪದೇಶವು ಭಗವದ್ವಿತೀಯ ಉಪದೇಶದಂತೆ ಮಹತ್ವದಾಗಿರುತ್ತದೆ. ಅದು ಭಾಗವತದ ಏಕಾದಶ ಸ್ವಂಧದಲ್ಲಿ ಹೇಳಲ್ಪಟ್ಟಿರುತ್ತದೆ.

ಶ್ರೀಕೃಷ್ಣನು ಉದ್ಧವನಿಗೆ ಉಪದೇಶವನ್ನು ಹೇಳಿದ ವರ್ಣ ಭಾರತಯುದ್ಧದ ವರ್ಣದಂತೆ ಕಾರ್ತಿಕ ವರ್ಷ ಅವಾವಾಸ್ಯಯ ದಿವಸ ಸೂರ್ಯಗ್ರಂಥಾಗಿ ದ್ವಾರಕೆಯಲ್ಲಿ ಅನೇಕ ಉತ್ಸವಗಳು ಸಂಭವಿಸಿದವು. ಆಗ ಶ್ರೀಕೃಷ್ಣನು ಎಲ್ಲ ಯಾದವರಿಗೆ ಪರ್ವತಾಳಿಯ ಸಾಂಸ್ಕಾರಿಕ್ಯದ ಪ್ರಭಾಸತೀರ್ಥಕ್ಕೆ ನಡೆಯಿರೆಂದು ಹೇಳಿದನು. ಆ ಪ್ರಕಾರ ಅವರು ತಮ್ಮ ಹೆಂಡರು ಮಕ್ಕಳನ್ನು ಕಟ್ಟಿಕೊಂಡು ತಮ್ಮ ತಮ್ಮ ವೃಭವಕ್ಕನುಸರಿಸಿ ಅಲ್ಲಿಗೆ ಹೋಗಿ ಬಂದು ದಿವಸ ತಮ್ಮ ಸಾಂಸ್ಕಾರಿಕ ಸಾಂಸ್ಕಾರಿಕ ಸಂಪನ್ಮೂಲವನ್ನು ತೆಗೆದು ಒಬ್ಬರನೆಂಬುಬ್ಬರು ನಿಂದಿಸಿ ಮಾಡಿದರು. ಶ್ರೀಕೃಷ್ಣನ ಸಮಕ್ಕೆ ಬಲರಾಮ, ಕೃತವರ್ಮ, ಸಾತ್ಯಕಿ ಮೇದಳಾದವರು ಸುರಾಪಾನವನ್ನು ಮಾಡಿ ಅದರ ಮದದಲ್ಲಿ ಭಾರತಯುದ್ಧದ ಸಂಬಂಧವಾದ ಹಿಂದಿನ ಹಾಳುರಗಳೆಯನ್ನು ತೆಗೆದು ಒಬ್ಬರನೆಂಬುಬ್ಬರು ನಿಂದಿಸಿ ಮಾಡಿದರು. ಸಾತ್ಯಕಿಯ ಕೃತವರ್ಮನಿಗೆ—“ ನಿದೇ ವಹಡುವ

ಹಂಡುಗರನ್ನು ನಿನ್ನ ಹೊರತು ಯಾವ ನಿಂಜ ಕ್ಷಮಿಯನು ಕೊಂಡಾನು? ” ಎಂದು ನುಡಿದನು. ಪ್ರದ್ಯಮನು ಸಾತ್ಯಕಿಯ ಮಹಿಳೆ ಪುಸ್ತಿಯನ್ನು ಕೊಟ್ಟು ಮಾತಾಡಿದನು. ಅಗ ಕೃತವರ್ಮನು ಸಿಕ್ಕಿಗೆದ್ದ ಸಾತ್ಯಕಿಯ ಕಡೆಗೆ ಅಮುರ್ಖದೆಯಿಂದ ಕೈನಾಡಿ—“ ಪಾರಾಜಾಯಾವ ಮಾಡಿ ಕುಳಿತ್ತಿದ್ದ ಭೂರಿ ಶ್ರವನನ್ನು ಕೊಂಡ ನಿಂಜನಾದ ನೀನು ಇದನ್ನು ಮಾತಾಡುತ್ತೀರೂ? ” ಎಂದು ತಿರುಗಿ ಮಾತಾಡಿದನು. ಅಗ ಶ್ರೀಕೃಷ್ಣನು ಕೃತವರ್ಮನ ಕಡೆಗೆ ತಿರುಗುರ ಮುದ್ದೆಯಿಂದ ಸೋರಿದನು. ಆ ಬಳಿಕ ಸಾತ್ಯಕಿಯು ಕೃತವರ್ಮನ ನ್ನು ದ್ವೇಷಿಸಿ—“ ಸ್ಯಾಮಂತಕ ಮಣಿಯನ್ನು ಕಳುವು ಮಾಡಿಸಿದವನೂ, ಸತ್ಯಾಜಿತನನ್ನು ಕೊಲ್ಲಿಸಿದವನೂ, ದ್ರಾಪದಿಯ ಬಂದುಮಂದಿ ಮಕ್ಕಳ ಕುತ್ತಿಗೆಯನ್ನು ಕೊಂಬ್ಯಾಸಿದವನೂ ನೀನೇ ಇರುತ್ತೀರು. ಆದುದರಿಂದ ಈಗ ನಾನು ನಿನ್ನ ಮೇಲೆ ದ್ರಾಪದಿಯ ಮಕ್ಕಳ ಹಾಗೂ ತೀವಿಂಡಿ-ಪ್ರಸೇನ-ಸತ್ಯಾಜಿತ ಹೊದಲಾದ ಎಷ್ಟೋ ಜನರ ಕೊಲೆಯ ಮುಖ್ಯಾಯನ್ನು ತೀರಿಸಿಕೊಳ್ಳುತ್ತೀನೆ ” ಎಂದು ಉತ್ತರ ಕೊಟ್ಟಿರುವನೇ ಒವ್ವಲೆ ಎದ್ದು ತನ್ನ ಕತ್ತಿಯಿಂದ ಕೃತವರ್ಮನ ರುಂಡ ವನ್ನು ತುಂಡರಿಸಿದನು. ಈ ಭಯುಂಕರ ಸಂಗತಿಯು ಸಂಭವಿಸಿದ್ದನ್ನು ಕೃತವರ್ಮನ ಭೀಂಜ-ಅಂಥಕ ವಿಶ್ವರು ನೋಡಿ ಸಾತ್ಯಕಿಯ ಮೇಲೆ ಕತ್ತಿಯನ್ನು ಎತ್ತಿದರು. ಆದರೆ ಪ್ರದ್ಯಮನು ಅನಿರುಧ್ಭರು ಸಾತ್ಯಕಿಯ ಸಹಾಯಕ್ಕೆ ಹೋದರು. ಅಗ ಎಡಡೂ ಪಕ್ಕದ ಏರರು ತಮ್ಮಿಳಗೆ ಭಯುಂಕರವಾಗಿ ಹೊಡದಾಡಿದರು. ಸರಾಯಿಯ ಮದದಲ್ಲಿ ಗೆಳೆಯರನ್ನು ಗೆಳೆಯರು, ಆಣ್ಣನನ್ನು ತಮ್ಮನು, ತಮ್ಮಸನ್ನು ಆಣ್ಣನು, ತಂಡಯನ್ನು ಮಗನು, ಮತ್ತು ಮಗನನ್ನು ತಂಡಯು ಸೋಡಲಿಲ್ಲ. ಸಾಮಿರಾದು ಮಂದಿ ಯಾದವ ಭೀಂಜರು ಒಬ್ಬಿಗೊಬ್ಬರು ಹೊಡದಾಡಿ ಸತ್ತರು. ಈ ಹೊಡದಾಟದಲ್ಲಿ ಶ್ರೀಕೃಷ್ಣನ ಮಕ್ಕಳು, ಹೊಮ್ಮೆಕ್ಕಳು ಮತ್ತು ಗೆಳೆಯರು ಸತ್ತದ್ದನ್ನು ನೋಡಿ ಶ್ರೀಕೃಷ್ಣನಿಗೂ ಸಿಟ್ಟು ಬಂತು. ಅಗ ಅವನು ಆ ಸಿಟ್ಟಿನಿಂದ ಸಮುದ್ರತೀರದ ಮೇಲೆ ದಪ್ಪವಾಗಿಯೂ ಉದ್ದವಾಗಿಯೂ ಬೆಳೆದಂಥ ಒಂದು ಹುಲ್ಲು ಕಡ್ಡಿಯನ್ನು ಕಿತ್ತಿನು. ಆದು ಕಷ್ಟಿಣದ ಒನಿಕೆಯಾಯಿತು. ಆದನ್ನು ತೆಗೆದುಕೊಂಡು ಅವನು ಸರಾಯಿಯ ಮದದಲ್ಲಿದ್ದ ಜನರನ್ನು ಹೊಡಿಯಲಿಕ್ಕೆ ಹತ್ತಿದನು. ಈ

ಪ್ರಕಾರ ಸರಾಯಿಯ ಮಂದದಲ್ಲಿ ಖದು ಲಕ್ಷ್ಯ ಮಂದಿ ಯಾದವ, ಭೀಂಜಿ, ಅಂಥಕ, ವೃಷ್ಣಿ ವೀರರು ತಮ್ಮ ತಮ್ಮಾಳಗೆ ಹೊಡಡಾಡಿ ಸತ್ತು ಹೋದರು. ಹೆಂಗಸರೂ ಹುಡುಗರೂ ಮಾತ್ರ, ಬೇವಂತ ಉಳಿದರು. ಆ ಮೇಲೆ ಶ್ರೀಕೃಷ್ಣನು ಅವರೆಲ್ಲರನ್ನು ಕರಕೊಂಡು ದ್ವಾರಕೆಗೆ ಬಂದ ಒಳಕ ತನ್ನ ನಾರಧಿಯಾದ ದಾರುಕನಿಗೆ—“ನೀನು ಹಸ್ತಿನಾಪುರಕ್ಕೆ ಹೋಗಿ, ಈ ಯಾವತ್ತು ಭೂಯಂಕರ ಪ್ರತ್ಯಾಂತವನ್ನು ಪಾಂಡವರಿಗೆ ತಿಳಿಸು. ಹಾಗೂ ಅಜ್ಞಾನನಿಗೆ ಇಲ್ಲಿಗೆ ಬಂದು ಯಾದವರ ಹೆಂಗಸರನ್ನೂ ಹುಡುಗರನ್ನೂ ತನ್ನ ಸಂಗಡ ಕರಕೊಂಡು ಹೋಗಲಿಕ್ಕೆ ಹೋಳು” ಎಂದು ಆಪ್ನೆನ್ನೇ ಮಾಡಿದನು. ಆಗ ದಾರುಕನು ಒಹು ದುಃಖಿತನಾಗಿ ಶ್ರೀಕೃಷ್ಣನಿಗೆ ನಮಾಸ್ಯಾರ ಮಾಡಿ ಆವನ ರಥವನ್ನು ಹೂಡಿಕೊಂಡು ಹಸ್ತಿನಾಪುರಕ್ಕೆ ಹೋರಿಯು ಹೋದನು. ಆ ನಂತರ ಶ್ರೀಕೃಷ್ಣನು ಇನ್ನೂ ಬೇವಂತವಿದ್ದ ತಣ್ಣ ವ್ಯಾಧ ತಂದೆತಾಯಿಗಳ (ವನುದೇವ ದೇವಕಿಯುರ) ಪಾದಗಳ ಮೇಲೆ ತನ್ನ ಮಸ್ತಕವನ್ನಿಟ್ಟು—“ಬಲರಾಮನು ಅರಣ್ಯದಲ್ಲಿ ಯೋಗಾರ್ಥಿನಾಗಿ ಕುಳಿತಿರುತ್ತಾನೆ. ನಾನೂ ಅಲ್ಲಿಗೆ ಹೋಗಿ ಯೋಗಾರ್ಥಿನಾಗಿ ಈ ಲೋಕದಿಂದ ತೆರಳಬೇಕುನೇ. ನಾನು ಈಗೀಗ ಅಜ್ಞಾನನನ್ನು ಕರೆಕಳಿಸಿದ್ದುತ್ತೇನೆ. ಆವನು ಬಂದು ಈ ಯಾವತ್ತು ಹುಡುಗರನ್ನೂ ಹೆಂಗಸರನ್ನು ಕರಕೊಂಡು ಹೋಗುವನು. ಅಲ್ಲಿಯ ವರಿಗೆ ನೀವು ಇವರ ರಕ್ಷಣವನ್ನು ವಾಡಿರಿ” ಎಂದು ಹೇಳಿ ಆವರಿಗೆ ತಿರುಗಿ ನಮಸ್ಯಾರ ವಣಾಡಿ ದ್ವಾರಕೆಯನ್ನು ಬಿಟ್ಟು ಅರಣ್ಯಕ್ಕೆ ಹೋದನು. ಆಗ ಯಾವತ್ತು ಯಾದವ ಹೆಂಗಸರೂ ಹುಡುಗರೂ ನಿಷ್ಪೂ ಅತಾಗ್ಯಾ ಆವನು ಆದನ್ನು ಲಕ್ಷ್ಯಿಸಿದೆ. ಬಲರಾಮನು ಯೋಗಾರ್ಥಿನಾಗಿ ಕುಳಿತ ಸ್ಥಳಕ್ಕೆ ಬಂದು, ಯೋಗವಣಿಯಿಂದ ಮಾನಸ್ಸನ ನಿರೋಧವನ್ನು ಮಾಡಿ ಒಂದು ಅರಳಿಯ ಗಿಡಕ್ಕೆ ಅಶ್ವಕೊಂಡು, ಎಡಗಡೆಯ ವೇಣಿಕಾಲಿನ ಮೇಲೆ ಬಲಗಡೆಯ ಕಾಲನ್ನು ಇಟ್ಟುಕೊಂಡು, ಬ್ರಹ್ಮಾಸನದಲ್ಲಿ ಕುಳಿತನು. ಆಗ ಒಬ್ಬ ಬೇಡನು ಆವನ ಆಂಗಾಲನ್ನು ಬಂದು ಮುಗದ ಬಾಯಿಯೆಂದು ತಿಳಿದು ಆವನ ಮೇಲೆ ಬಾಣಪ್ರಯೋಗ ಮಾಡಿದನು. ಇದರಿಂದ ಶ್ರೀಕೃಷ್ಣನು ತನ್ನ ನರದೇಹವನ್ನು ಬಿಟ್ಟು ನಿಜಧಾಮಕ್ಕೆ ಹೋದನು.

ಅತ್ಯಲ್ಲಾ ಪಾಂಡವರಿಗೆ ಶ್ರೀಕೃಷ್ಣನ ನಿಧನದ ಮತ್ತು ಯಾದವರ ಭಯಂಕರ ಕೊಲೆಯ ವರ್ತಮಾನವು ದಾರುಕನ ಬಾಯಿಂದ ಗೊತ್ತಾಗಲಾಗಿ ಅವರಿಗೆ ಪರಮಾಪಧಿ ದುಃಖವಾಯಿತು. ಅಜುಂನನು ಒಂದು ಕ್ಷೇಣ ಸಹ ಏಲಂಬಿ ವಾಡದೆ ಶ್ರೀಕೃಷ್ಣನ ಆಜ್ಞೆಯ ಪ್ರಕಾರ ಯಾದವ ಸ್ತೋಯರನ್ನೂ ಹುಡುಗರನ್ನೂ ಹಸ್ತಿನಾಪುರಕ್ಕೆ ಕರಕೊಂಡು ಬರಲಿಕ್ಕೆ ದಾಪ್ತರಕೆಗೆ ಬಂದನು. ಅಲ್ಲಿ ಅವನು ಈ ಯಾವತ್ತು ಭಯಂಕರ ಸ್ಥಿತಿಯನ್ನು ನೋಡಿ ಅತಿಕ್ರಿಯ ದುಃಖ ದಿಂದ ಮೂರ್ಖತಾಗಿ ನೇಲದ ಮೇಲಿ ಬಿದ್ದು, ಕೆಲವು ಹೊತ್ತಿನ ನಂತರ ಎಚ್ಚರಿಕೆಯ ಮೇಲಿ ಬಂದು, ವೃಧ್ಧರಾದ ವಸುದೇವ ದೇವಕಿಯರನ್ನು ಕಾಣಲಿಕ್ಕೆ ಹೊರದನು. ಆಗ ಅವರು ಪ್ರತೀಕೋಕ್ಷಿಂದ ಹಾಸಿಗೆ ಹಿಡಿದಿದ್ದರು. ಅವರಿಗೆ ಅವನು ನಾನಾಪರಿಯಿಂದ ಸಮಾಧಾನ ಹೇಳಿದನು. ಆದರೆ ವಸುದೇವನು ಅಜುಂನನಿಗೆ - “ನೀನು ಬರುವ ದಾರಿಯನ್ನೇ ನಾನು ನೋಡುತ್ತಿದ್ದುನು. ಈ ಎಲ್ಲ ಹುಡುಗರನ್ನೂ ಹೆಂಗಸರನ್ನೂ ನೀನು ಕರಕೊಂಡು ಹೊರಿ ಅವರನ್ನು ಯೋಗ್ಯ ರೀತಿಯಿಂದ ರಕ್ಷಣಾ ಮಾಡು. ನಾನಾದರೂ ಒಂದೊಪ್ಪತ್ತಿನವನೇ. ಇನ್ನೇನೂ ನಾನು ಬಹಳ ದಿವಸ ಬದುಕಲಾರೆನು” ಎಂದು ಹೇಳಿದನು. ಆ ಬಳಿಕ ಅಜುಂನನು ಯಾವತ್ತರನ್ನು ಅಲ್ಲಿಂದ ಕರಕೊಂಡು ಹೊರಿಗುವ ಸಿದ್ಧತೆ ಗಾಗಿ ಅಲ್ಲಿ ಉಳಿದನು. ಆಗ ಅದೇ ರೀತಿ ವಸುದೇವನು ಪ್ರತೀಕೋಕ್ಷಿಂದ ಮುಡಿದು ಹೊರದನು. ಆ ಮೇಲಿ ಅಜುಂನನು ವಸುದೇವನ ಅಂತ್ಯವಿಧಿಯ ಸಂಸ್ಫೂರಣನ್ನು ಸಾಂಗ ಮಾಡಿದ ಬಳಿಕ ಪ್ರಭಾಸಕ್ಷೇತ್ರಕ್ಕೆ ಹೊರಿ, ಯಾದವರ ಯುದ್ಧಭಾವಿಯನ್ನು ನೋಡಿಕೊಂಡು, ಅಲ್ಲಿಂದ ಬಿಲರಾಮ ಮತ್ತು ಶ್ರೀಕೃಷ್ಣರ ಪ್ರೇತಗಳನ್ನು ತೋಧ ಮಾಡಿ, ವಜ್ರನ ಕೈಯಿಂದ ಅವರ ಉತ್ತರಕ್ಕೆಯಿಗಳನ್ನು ಮಾಡಿಸಿದನು. ಆ ಬಳಿಕ ಅಜುಂನನು ಯಾದವ ಸ್ತೋಯರನ್ನೂ ಹುಡುಗರನ್ನೂ ಕರಕೊಂಡು ಹಸ್ತಿನಾಪುರಕ್ಕೆ ಬರುತ್ತಿರುವಾಗ ದಾರಿಯಲ್ಲಿ ಕಳ್ಳಿರು ಅವರನ್ನು ಸುಲಿದುಕೊಳ್ಳಲಿಕ್ಕೆ ಬಂದರು. ಆಗ ಅಜುಂನನು ತನ್ನ ಗಾಂಡೀವ ಧನ್ಯವನ್ನು ಕೈಯಲ್ಲಿ ತೆಗೆದುಕೊಂಡು ಅದಕ್ಕೆ ತನ್ನ ಅಸ್ತುಗಳನ್ನು ಹೂಡಬೇಕೆನ್ನು ವಷ್ಟುರಲ್ಲಿ ಅವನಿಗೆ ಬಂದೂ ಅಸ್ತುದ ನೇನಹಾಗಲಿಲ್ಲ. ಇದ್ದುದೆ ಅವನ ಹತ್ತರ ಆಕ್ಷಯ್ಯವಾದ ಬಾಣಗಳ ಬತ್ತಳಿಕೆಯಿದ್ದರೂ ಆ ಅವನ

ಒತ್ತು ಕೆಯಲ್ಲಿ ಬಂದೂ ಬಾಣವು ಇದ್ದಿಲ್ಲ. ಆಗ ಅವನು ತನ್ನ ಧನುಷ್ಯದ ತುದಿಯಿಂದಲೇ ಆ ಕಳ್ಳರನ್ನು ಹೊಡೆಯಲಿಕ್ಕೆ ಹತ್ತಿದನು. ಶ್ರೀಕೃಷ್ಣನು ದೇಹ ವಿಟ್ಟಿದ್ದು ರಂಗ ಆವಸ್ತೂದನೆ ತನ್ನ ಪರಾಕ್ರಮವು ಸಷ್ಟುವಾಯಿತೆಂದು ನಾಚಿಕೊಂಡು ತನ್ನ ಮೋರೆಯನ್ನು ಬಾಗಿಸಿ ತನ್ನ ಮತ್ತು ತನ್ನ ಸೇವಕರ ಕೈಯಿಂದಾದವನ್ನು ಯಾದವ ಸ್ತ್ರೀಯರ ಮತ್ತು ಯಾದವ ಹುಡುಗರ ಹತ್ತಿರ ಇದ್ದ ಸಾಮಾನುಗಳನ್ನಿಂದ ದ್ರವ್ಯವನ್ನಿಂದ ರಕ್ಷಣ ಮಾಡಿದನು. ಈ ರೀತಿಯಿಂದ ಅಜುಂಗನನು ಯಾದವ ಸ್ತ್ರೀಯರನ್ನಿಂದ ಹುಡುಗರನ್ನಿಂದ ಕರಕೊಂಡು ಹಸ್ತಿನಾ ಪುರಕ್ಕೆ ಬಂದು ಮುಟ್ಟಿದ ಬಳಿಕ ಧರ್ಮರಾಜನು ಶ್ರೀಕೃಷ್ಣನ ಮೊಮ್ಮೆಗನಾದ ಪಜ್ಞಿನಿಗೆ ಇಂದ್ರಪ್ರಸ್ಥದಲ್ಲಿಯೂ, ಅಜುಂಗನನ ಮೊಮ್ಮೆಗನಾದ ಪರೀಕ್ಷಿತನಿಗೆ ಹಸ್ತಿನಾಪುರದಲ್ಲಿಯೂ ರಾಜ್ಯಸಾಧಾರಣೆಯನ್ನು ಮಾಡಿಕೊಟ್ಟನು ರುಕ್ಷೇಣಿ, ಗಾಂಥಾರಿ, ಶ್ರೀನಾಯಿ, ಹೈಮುವತಿ ಮತ್ತು ಜಾಂಬವತಿ ಈ ಬಿದು ಮಂದಿ ಶ್ರೀಕೃಷ್ಣನ ಪಟ್ಟರಾಣಿಯರು ಸಹಗಮನವನ್ನು ಮಾಡಿದರು. ಸತ್ಯಭಾಮಾ, ಲಕ್ಷ್ಮಣ ಮತ್ತು ಮಿತ್ರವಿಂದಾ ಈ ಮೂರು ಮಂದಿ ರಾಣಿಯರು ತಪಸ್ಸನ್ನು ಮಾಡಲಿಕ್ಕೆ ಅರಣ್ಯಕ್ಕೆ ಹೊರಟು ಹೊರದರು. ಆ ಮೇಲೆ ಪಾಂಡವರು ದೌರಿ ಸಹಿತರಾಗಿ ಶ್ರೀಕೃಷ್ಣನ ವಿಯೋಗದ ಮೂಲಕ ಸ್ವಗಾರರೋಹಣವನ್ನು ಮಾಡಿದರು.

೬. ಉಪಸಂಹಾರ.



ಶ್ರೀ ಕೃಷ್ಣನ ಜನ್ಮವಾಗುವ ಮುಂಚೆ ಹಿಂದುಸ್ಥಾನದಲ್ಲಿಯ ಆಯುರ್ವ ಸ್ಥಿತಿಯು ಅತ್ಯಂತ ಉತ್ಕೃಷ್ಟವನ್ನು ಹೊಂದಿತ್ತು. ಹಾಗೂ ಯಾವತ್ತು ಕಡೆಗೆ ಶಾಂತಿಯೂ ಸೌಖ್ಯವೂ ನೆಲೆಗೊಂಡಿದ್ದವು. ಆದರೆ ಯಾವದೂ ದೀರ್ಘವು ಕಡೆತನಕ ಉನ್ನತಿಯಿಂದಲೇ ಇರುವದು ಅಸಂಭವಿರುತ್ತದೆ. ಚಕ್ರದ ಗತಿಯು ಉಚ್ಚು ಬಿಂದುವಿಗೆ ಹೊಗಿ ಮುಟ್ಟಿದ ಬಳಿಕ ಅದು ಕೆಳಗೆ ಬರುವದು ಅಪರಿಹಾಯವಿರುವಂತೆ ಜಗತ್ತಿನ ಗತಿಯಾದರೂ ಉಚ್ಚನೀಜವಾಗು

ವದು ಅಪರಿಹಾರ್ಯವಿರುತ್ತದೆ. ಯಾರೋಪಖಂಡದಲ್ಲಿ ಈಗ ಕೆಲವು ವಸ್ತರ ಗಳ ಹಿಂದೆ ಜರ್ಮನಿಯ ಕೇಸರನ ದುರಾಗರ ಹದ ಮೂಲಕ ಭುಂಕರವಾದ ಮಹಾ ಯುದ್ಧವು ನಡೆದು ಯಾರೋಪಖಂಡದಲ್ಲಿಯ ಅನೇಕ ರಾಷ್ಟ್ರಗಳು ನಿಕೃಷ್ಟ ಸ್ಥಿತಿಯನ್ನು ಹೊಂದಿದಂತೆ ಶ್ರೀಕೃಷ್ಣನ ಕಾಲಕ್ಕೆ ದುರೋಧನನ ದುರಾಗರ ಹದ ಮೂಲಕ ಕ್ಷೇತ್ರಿಯ ವಿರಾರಾದ ಪಾಂಡವ ಕೌರವರೋಳಿಗೆ ಭುಂಕರವಾದ ಮಹಾಯುದ್ಧವು ನಡೆದು ಹಿಂದುಸಾಫನಕ್ಕೆ ನಿಕೃಷ್ಟ ಸ್ಥಿತಿಯ ಪ್ರಾಪ್ತವಾಯಿತು. ಶ್ರೀಕೃಷ್ಣನ ಕಾಲಕ್ಕೆ ಹಿಂದುಸಾಫನವು ಸೀತಿ, ಶೌರ್ಯ, ವಿಧ್ಯೆ ಮುಂತಾದವುಗಳಿಂದ ಸುಧಾರಣೆಯು ಶಿಖರಕ್ಕೆ ಹೊಗಿ ಮುಟ್ಟಿತ್ತು. ಆದರೆ ಭಾರತೀಯ ಯುದ್ಧದಿಂದ ಕಲಿಯುಗವು ಅರಂಭವಾದ್ದರಿಂದ ಲಕ್ಷಾವಡಿ ಮನುಷ್ಯರು ಆ ಯುದ್ಧದಲ್ಲಿ ಮೃತ್ಯುಮಂಬದೊಳಗೆ ಬಿದ್ದರು. ಆ ಯುದ್ಧದಿಂದ ದೇಶದಲ್ಲಿಯ ಜನಸಂಖ್ಯೆಯು ಬೇರೆ ಕಡಿಮೆಯಾಯಿತೆಂತಲ್ಲ, ಆದರೆ ಆದರಿಂದ ಅನೇಕ ಪ್ರಕಾರದ ಅನಿಷ್ಟ ಪರಿಣಾಮಗಳುಂಟಾದವು. ದೇಶದಲ್ಲಿಯ ಸಂಪತ್ತು ಹಾಳಾಯಿತು; ಜನರು ದಾಖಲಾರಾದರು; ಹಾಗೂ ಜನರೊಳಗಿನ ನೀತಿಯು ಕಡಿಮೆಯಾಯಿತು. ಈ ಪ್ರಕಾರ ನಮ್ಮ ಆರ್ಯರ ಹೀನಾ ವಸ್ಥಿಯಾಗಲಿಕ್ಕೆ ಯಾವ ಯಾವ ಕಾರಣಗಳಾದವು ಮತ್ತು ಅವುಗಳನ್ನು ಸಿವಾರಿಸುವ ಉಪಾಯಗಳು ಯಾವವು ಎಂಬುದು ಶ್ರೀಕೃಷ್ಣನ ದಿಷ್ಟ ಚರಿತ್ರದ ಮೇಲಿಂದಲೂ, ಆವಸು ಮಾಡಿದ ಗೀರೋಪದೇಶದ ಮೇಲಿಂದಲೂ ಯಾರಿಗಾದರೂ ಜೆನಾಗಿ ಲಕ್ಷ್ಯದಲ್ಲಿ ಬಾರದೆ ಇರದು.

ಯಾವದೊಂದು ದೇಶದ ಸಾಮಾಜಿಕ, ಸ್ನೇತಿಕ ಮತ್ತು ಧಾರ್ಮಿಕ ಉನ್ನತಿಯಾಗಬೇಕಾದರೆ ಆ ದೇಶದ ಜನರು ಪ್ರವೃತ್ತಿ ಮತ್ತು ನಿಸ್ಸತ್ತಿ ಈ ಎಡಡೂ ವಾಗಿಗಳನ್ನು ಯೋಗ್ಯ ರೀತಿಯಿಂದ ಆವಲಂಬಿಸಬೇಕಾಗುತ್ತದೆ. ಆ ಪ್ರಕಾರ ಪೂರ್ವದಿಧಾರೆ ಆ ದೇಶವು ನಿಕೃಷ್ಟ ಸ್ಥಿತಿಗೆ ಬರುವದು ನಿಶ್ಚಯವೇ ಸಾಧಿಯಾದ ಸೇವೆವು ಒಬ್ಬ ವ್ಯಕ್ತಿಗೆ ಸಂಬಂಧಿಸಬೇಕು ಆದೇ ಸೇವೆವು ಒಂದು ದೇಶಕ್ಕೆ ಆಧ್ಯಾತ್ಮಿಕ ದೊರುವಾ ದಾಷ್ಟುಕ್ಕೆ ಸಂಬಂಧಿಸಬೇಕುತ್ತದೆ. ಮನುಷ್ಯನು ಒರ್ಲಿತನ್ನು ಉದ್ದೇಶಿಗೆ, ಸಾಹಸ, ಬುದ್ಧಿ ನೇರಳಾದ ಪ್ರವೃತ್ತಿಯ (ಆಧಿಭಾತಿಕ) ಸದ್ಗುಣಗಳಿಂದ ಉನ್ನತಿಯನ್ನು ಹೊಂದಲಾರನು. ಆವಸ್ತಲ್ಲಿ ಧರ್ಮ, ನೀತಿ,

ತಪಸ್ಸು, ನಿರಪೇಕ್ಷೆ ಬುದ್ಧಿ ಮೊದಲಾದ ನಿವೃತ್ತಿಯ (ಅಧ್ಯಾತ್ಮಿಕ) ಸದ್ಗುಣಗಳು ಸಹ ಇರುವದು ಅಶ್ವವಕ್ಷಿರುತ್ತದೆ. ಸ್ನೇತಿಕ ಮತ್ತು ಧಾರ್ಮಿಕ ತತ್ವಗಳ ಆಜಂಡನೆಯನ್ನು ಬಿಟ್ಟು ತನ್ನ ಉದ್ಯೋಗ, ಬುದ್ಧಿ ಮತ್ತು ಸಾಹಸಗಳ ಕೆಸುವಿನಿಂದ ತನ್ನ ಉನ್ನತಿಯನ್ನು ಮಾಡಿಕೊಳ್ಳಲಿಕ್ಕೆ ಯಾತ್ರಿಸುವವನ ಮೂರು ಶಿಫತನವೂ, ಅಸ್ತಿಭಾರವನ್ನು ಸರಿಯಾಗಿ ಹಾಕದೆ ಕಟ್ಟುಡವನ್ನು ಕಟ್ಟಿಸುವ ವನ ಮೂರಿಫತನವೂ ಒಂದೇ ಇರುವವು. ಅದುದರಿಂದ ಯಾವದೇ ಮನು ಷ್ಯಾಸ್ತಿ ಅಥವಾ ರಂಘ್ಯಾದಲ್ಲಿ ಅಧಿಭೌತಿಕ ಮತ್ತು ಅಧ್ಯಾತ್ಮಿಕ ಇವೆಡೂ ಸದ್ಗುಣಗಳು ಅತವ್ಯತ್ವವಾಗಿ ಇರತಕ್ಕದ್ದು.

ಶ್ರೀಕೃಷ್ಣ ಚರಿತ್ರವನ್ನು ಓದುವವರಿಗೆ ಶ್ರೀಕೃಷ್ಣನಂಥ ಅದ್ವಿತೀಯ ಪುರುಷನು ಇಡೀ ಜಗತ್ತಿನಲ್ಲಿ ಇಂದಿನ ಕನಕ ಯಾರೂ ಆಗಲಿಳ್ಳವೆಂದು ಸ್ವಷ್ಟಿ ವಾಗಿ ಕಾಣುವದು. ಶ್ರೀಕೃಷ್ಣನಲ್ಲಿದ್ದರಿಂಥ ಅಲ್ಲಾಕಿಕ ಪರಾಕ್ರಮವನ್ನಿಲ್ಲ ಅಪ್ರತಿಮ ಬುವಿಕೊತಲ್ಪುವನೂ, ಆಸ್ತಿ ಮಾರ್ಗ ಸಾಪ್ತಫತ್ಯಾಗವನೂ ಯಾವ ಏತಿಹಾಸಿಕ ಮಹಾಪುರುಷನಲ್ಲಿಯೂ ಕಾಣುವದು ಅಶಕ್ಯಿರುತ್ತದೆ. ನೇಪ್ರೋಲಿಯನ್ ಹೊನಾಪಾಟಿಕ್ ಮೆ ಅಶ್ಯಂತಬುದ್ಧಿ ನಂಜನ್ನನು ಮತ್ತು ಪರಾಕ್ರಮಿಯು ಇದ್ದಾಗ್ಯ ಅವನಲ್ಲಿ ಸಾಪ್ತಫತ್ಯಾಗವಾಯಣತೆಯು ತುಂಬಿತ್ತು. ಅವನು ಒಬ್ಬ ಸಾಮಾನ್ಯ ಮನುಷ್ಯನಿದ್ದರೂ ತನ್ನ ಪರಾಕ್ರಮ, ತನ್ನ ರೂಪಲ್ಯ ಮತ್ತು ಸಾಹಸಗಳಿಂದ ಚಕ್ರವರ್ತಿಯಾದಸೆಂಬದು ನಿಜವು. ಆದರೆ ಕೊನೆಗೆ ಅವನ ಗತಿಯು ಏನಾಯಿತು? ಅವನು ಸೆಂಟಿ ಹೆಲಿನಾ ಎಂಬ ಒಂದು ಅಪ್ರಸಿದ್ಧ ವಾದ ಸಡುಗಡ್ಡೆಯೇಗೆ ಕಾರಾಗ್ರಹದ ಯಾಕಸೆಯನ್ನು ಅನುಭೋಗಿಸುತ್ತು ಸತ್ತು ಹೊಡನು. ಆದರೆ ನಮ್ಮ ಚರಿತ್ರನಾಯಕನು ಮಹಾಸಾಪ್ತಫತ್ಯಾಗಿಯು ಇದ್ದ ಕಾರಣ ಅವನು ಮೊದಲಿನಿಂದ ಕಡೆಕನಕ ಬಿಶ್ವಾಸದಿಂದಲೂ ವೈಭವದಿಂದಲೂ ತನ್ನ ಅಯುಷ್ಯವನ್ನು ಕಳೆದು ಮಹಾಸಾಪ್ತಿಕ ಮತ್ತು ಧರ್ಮಿಕವು ತಪಸ್ಸುಗೂಂತೆ ಯೋಗಾರ್ಥಿನಾಗಿ ಇಚ್ಛಾಮರಣವನ್ನು ಪಡೆದನು. ಅವನು ಕ್ಯಾಕೆಂಡ ಯಾವ ಕಾರ್ಯದಲ್ಲಿಯೂ ಅಪಜ್ಞಾವು ಅಥವಾ ನಿರಾಶೆಯು ಉಂಟಾಗಲಿಲ್ಲ. ಅವನು ವಾಳಿದ ಯಾವತ್ತು ಕಾರ್ಯಗಳಲ್ಲಿ ತಪ್ಪದೆ ಜ್ಯಾವು ಉಂಟಾಗುತ್ತಿತ್ತು. ಅವನಲ್ಲಿ ನೇಪ್ರೋಲಿಯನ್ ಹೊನಾಪಾಟಿನಂಥ

ಬುದ್ಧಿ ಕೌಶಲ್ಯವು ಮತ್ತು ಪರಾಕ್ರಮವು ಇದ್ದು ದಲ್ಲದೆ ಗಾಂಡಸ್ಪನ್ನು ಮತ್ತು ಬಿಸ್ಕು ಕ್ರಿರಲ್ಲಿ ಇದ್ದಂಥ ಮುಕ್ತದ್ದಿ ತನವು ಸಹ ಇತ್ತು. ಮೇಲಾಗಿ ಅವನು ವಾತಿಂಗಟನ್, ಅಭಾರ್ಹಿಮಲಿಂಕನ್ ಮತ್ತು ಪ್ರಸಿದೆಂಟ ವುಯಿ ಲ್ಸನ್ ಇವರು ನಿರವೇಕ್ಷೆ ಬುದ್ಧಿಯಿಂದ ಮಾಡಿದ ರಾಜಕೀಯ ಕೆಲಸಗಳ ಗಂತ ಎಷ್ಟೊ೹ ಪಾಲು ಹೆಚ್ಚಿಗೆ ಉದಾತ್ತವಾದ ರಾಜಕೀಯ ಕೆಲಸಗಳನ್ನು ಮಾಡಿದನು. ಅಂದಮೇಲೆ ನಮ್ಮ ಚರಿತ್ರನಾಯಕನಿಗೆ ಸಮಾನರಾದ ರಾಜಕಾರಣವನ್ನು ಪಾಲು ಯಾವ ದೇಶದಲ್ಲಿಯೂ ಇವತ್ತಿನ ವರೆಗೆ ಆಗಲಿಲ್ಲವೆಂದು ಹೇಳಿದರೆ ಏನೂ ಅತಿಶಯೋಕ್ತಿಯಾಗಿದು. ಇದಲ್ಲದೆ ಅವನು ರಾಜಕಾರಣದಲ್ಲಿ ಮತ್ತಾಭಲ್ಲಿದನಿಧ್ಯಂತೆ ಪಾರವಾಧಿಂಕ ವಿಷಯದಲ್ಲಿಯೂ ಮಹಾ ಬಲ್ಲಿ ದನಿಧ್ಯಂತು. ನಲ್ಲಿ ಶ್ರೀ ಶಂಕರಾಜಾಯ್, ಮಧ್ವಾಚಾರ್ಯ, ರಾವಾನುಜಾಚಾರ್ಯ, ಬುಜ್ಞ, ಬಸವ, ಶ್ರಿಸ್ತ, ಮಹಮ್ಮದ ಸೈಗಂಬರ ಮೊದಲಾದ ಧರ್ಮಸಾಧಿಕಾರಿಗಳಿಗೆ ಸಿಂಹಾಸನ, ಸೌಜನ್ಯ, ಬುದ್ಧಿಯಾದ ಪ್ರೋದಲಾದ ಯಾವತ್ತು ಸದ್ಗುಣಗಳು ಇದ್ದವು. ಆದುದರಿಂದ ನಮ್ಮ ಚರಿತ್ರಸಾಯನ ಯೋಗ್ಯತೆಯು ಅದ್ವಿತೀಯವಾಗಿರುವದೆಂದು ತಾನೇ ಒಡೆದು ಕಾಣಿತ್ತದೆ.

ಶ್ರೀಕೃಷ್ಣನು ಅಜುಣನನಿಗೆ ಮಾಡಿದ ಗೀತೋವದೇಶವಂತೂ ಭಿಗವದ್ವೀತೀಯೆಂಬ ಹೆಸರಿನಿಂದ ಜಗಪ್ರಸಿದ್ಧವಿರುತ್ತದೆ. ಅದು ಸಕಲ ಜಗತ್ತಿನ ಜ್ಞಾನಭಾಂಡಾರವಿರುತ್ತದೆಂದರೂ ಸಲ್ಲಾವದು. ಅದು ಸಂಸಾರಕರಿಗೂ ಸಾಧುಗಳಿಗೂ ಕೂಡಿಯೋ ಉಪಯೋಗವುಳ್ಳದ್ದಿರುತ್ತದೆ. ಈ ಪರಮ ತತ್ವಜ್ಞಾನದಗ್ರಂಥದಲ್ಲಿ ಶ್ರೀಕೃಷ್ಣನು ಉಪದೇಶ ಮಾಡಿದ ಕರ್ಮಯೋಗದಂಥ ಪರಮತತ್ವಜ್ಞಾನವುಜಗತ್ತಿನೊಳಗಿನ ಯಾವ ತತ್ವಜ್ಞಾನದಗ್ರಂಥಗಳಲ್ಲಿಯೂ ಸಿಗಲಾರದು. ಆದು ಯಾವತ್ತು ಕಾಲದಲ್ಲಿ ಮತ್ತು ಯಾವತ್ತು ದೇಶದಲ್ಲಿ ಯಾವತ್ತು ಜನರು ಮಾನ್ಯವಾದವಂಥಾದ್ದು ಇರುತ್ತದೆ. ಆದೇನಂದರೆ:—“ ಕರ್ಮವು ಸಿದ್ಧಿಗೆ ಹೋಗುತ್ತದೋ ಇಲ್ಲಿ ಎಂಬ ವಿಚಾರವನ್ನು ನಾವು ಮನಸ್ಸಿನಲ್ಲಿ ತಂದು ನಮ್ಮ ಮನಸ್ಸನ್ನು ಹೋಯಾದಗೊಡಿದೆ ಪರಮೇಶ್ವರನಲ್ಲಿ ಏಕಾಸವಿಟ್ಟು ‘ ನಾವು ಪರಮೇಶ್ವರನ ಇಚ್ಛಿಯ ಪ್ರಕಾರ

ಈ ಕರ್ಮವನ್ನು ಮಾಡಿ ಅವನಿಗೇ ಅದನ್ನು ಅರ್ಪಣ ಮಾಡುತ್ತೇವೆ. ಎಂಬ ಬುದ್ಧಿಯಿಂದ ಕರ್ಮವನ್ನು ಮಾಡತಕ್ಕದ್ದು” ಈ ಉಪದೇಶವು ಎಷ್ಟು ಉದಾತ್ಮವಾದ್ದು ಮತ್ತು ಮಹತ್ವವಾದ್ದು ಇರುತ್ತದೆಂಬು ದಂತನ್ನು ಸ್ತುತಿಯೋಬ್ಬರು ವಿಚಾರ ಮಾಡತಕ್ಕದ್ದು. ಇಂಥ ಅವೋಲ್ಪಿ ಉಪದೇಶವನ್ನು ಯಾವ ತತ್ವಜ್ಞಾನಿಯೂ ಇಂದಿನ ತನಕ ಅವುಗಳಿಗೆ ನಿರ್ವಿಷಯವನ್ನು ಯಾರು ಜೀವಿಸಿ ಆಳುಕೂಂಡು ನಡೆಯುತ್ತಾರೋ ಅವರಿಗೆ ದೃಷ್ಟಿಯವು ಅಥ ವಾ ನಿರಾಶಯು ಎಂದಿಗೂ ಆಗಲಾರದು. ಅವರು ದೃಷ್ಟಿಯನ್ನು ನಿಸ್ತಂಧೀಯದಿಂದ ದಾಟಿ ಪಾರಾದರೆಂತಲೇ ತಿಳಿಯತಕ್ಕದ್ದು. ಇನ್ನೊಂದು ಮಹತ್ವದ ಉಪದೇಶವೇನಂದರೆ:— “ ಕರ್ಮವನ್ನು ಪೂರ್ಣವಾಗಿ ರೂಪಿಸಿ ಮತ್ತು ಇಂದ್ರಿಯಗಳ ವ್ಯವಹಾರವನ್ನು ಪೂರ್ಣವಾಗಿ ರೂಪಿಸಿ ಮತ್ತು ಇನ್ನೊಂದು ಅನುಸರಿಸಿ ಜಗತ್ತಿನಲ್ಲಿಯ ಭೌತಿಕ ಸುಖವನ್ನು ನಿಯಮಯಿಸತಕ್ಕವಾಗಿ ಅನುಸರಿಸತಕ್ಕದ್ದು. ಅಂತರೆ ಸದಾ ಜಾರದಿಂದ ಗೃಹಸ್ಥಾತ್ಮವಾದಲ್ಲಿ ಇರುವದು ಸನ್ಯಾಸಾಶ್ರಮದಂತೆ ಪ್ರಣ್ಯಪ್ರದರ್ಶಿರುವದು.”

ಸಾರಾಂಶ— ಈ ಗೀತೋಪದೇಶವು ಘ್ಯವಹಾರಜ್ಞರಿಗೆ ಬುಧ್ಯಾಯ ನ್ನು, ಮುಮುಕ್ಷುಗಳಿಗೆ ಹೋಕ್ಷುವನ್ನು ಕೊಡುತ್ತದೆ. ದೃಷ್ಟಿಯಿರಿಗೂ ನಿರಾಶೆಯಾದವರಿಗೂ ಸಮಾಧಾನವನ್ನು ಮತ್ತು ಧೈಯವನ್ನು ಕೊಡುತ್ತದೆ. ಈ ಗೀತೋಪದೇಶವು ಶ್ರೀಕೃಷ್ಣ ಚರಿತ್ರದಲ್ಲಿ ಅಂತರ್ಗತವಾಗಿದ್ದ ನಾವು ಶ್ರೀಕೃಷ್ಣ ಚರಿತ್ರವನ್ನೂ ಗೀತೋಪದೇಶವನ್ನು ಎಷ್ಟು ವರ್ಣಿಸಿದರೂ ಕಡಿಮೆಯೇ ಸಾರಿ. ಆದುದರಿಂದ ನಮ್ಮ ವಾಚಕರು ಈ ಜೀವತ್ರದಲ್ಲಿ ಓಕಪ್ಪೋತವಾಗಿರುವ ಅಮೃತವನ್ನು ಪಾನ ಮಾಡಿ ಖಾಕ ಮತ್ತು ಪಾರವಾಧಿಕ ಇವರಡೂ ದೃಷ್ಟಿಯಿಂದ ತಮ್ಮ ಲಾಭವನ್ನು ಮಾಡಿಕೊಳ್ಳತಕ್ಕದ್ದೆಂದು ಅವರಿಗೆ ನಾವು ಒಹಳ ಆಗ್ರಹಪೂರ್ವಕವಾಗಿ ಹೇಳಿ ಇಲ್ಲಿಯೇ ನಿರಂತಿಸುತ್ತೇವೆ.

ప్రతిష్ఠానిక పీపుళం.

(శ్రీయుత చిం. వి. వైద్య ఇవర గ్రంథద ఆధారదింద)



వృత్తంత.

కాల.

వయస్సు.

శా. త. ముంజె.	శ్రీ. త. ముంజె.	చృష్టనుదు.
---------------	-----------------	------------

శ్రీకృష్ణ జన్మ.	శ్రీకృత్తి శ్రీ. వ. ల { బుధవారరో.	శిలా	
శంసవధ.	శిఖి	శిల్ప	గల
రుష్మణి వివాహ.	శిఖిల	శిల్ప	అగ
ప్రద్యుమ్నన జన్మ.	శిఖిల	శిలాలు	అగ
దౌపదీ స్పృయింవర.	శిఖిల	శిలాలు	భి
ఆజునను తీర్థాయి త్రేగే క్షోదద్వ.	{ శిఖిల	శిల్ప	అగ
సభద్వాయరణ.	శిలాల	ఎ. అస	ఎగి
అభమన్మావిన జన్మ.	శిల్ప	శిలాలు	ఎగి
రాజసూయుచ్ఛ.	శిలాలు	శిలాలు	అస
భారతీయ యుద్ధ.	శిల్పి వా. తు. గిల	శిల్పి	లుగి
శ్రీకృష్ణన నిమాణ.	శిల్పిల వా.	శిల్పిల	గల

కలియుగద ఆరంభమై భారతీయ యుద్ధ క్షోంత ఒండు వషాద ముంజె అందరే శా. త. ముంజె శింటి జ్యే. శు. ప్రతిపదేయ దివస ఆయితు. భారతీయ యుద్ధక్షోంత గఱ వషాగళ ముంజె రాజసాయ యజ్ఞమై సేరవేరితు. శ్రీకృష్ణ ను రాజసూయుచ్ఛద కాలక్షేత్ర లు వషాదవను, అందరే భారతీయ యుద్ధద కాలక్షేత్ర లు వషాదవను ఇద్దను. శ్రీకృష్ణ ను ఆజునస్సిగింత గల వషాగళింద హరీయనిద్దను. వసుదేవను శ్రీకృష్ణ జన్మద కాలక్షేత్ర లు వషాదవను మతు తన్న మరణద కాలక్షేత్ర గలగి వషాదవను ఇద్దను.

—::: సే మూ హు . ::—

